

UNIVERSAL
LIBRARY

OU_198807

UNIVERSAL
LIBRARY

OUP—391—29.4.72—10,000

OSMANIA UNIVERSITY LIBRARY

Call No **K83**
Author **G17K** Accession No **K4645**

Title

This book should be returned on or before the date last marked below

--	--	--	--

ಕು ಮು ದ ನಿ

ಗಳಿಗನಾಥ ಸುರಸ ಗ್ರಂಥಮಾಲೆ

ದ. ಗಳಿಗನಾಥರ

ಕನ್ನಡಿಗರ ಐಹಾಸಿಕ ಸುರಸ ಕಾದಂಬರಿ

ಕು ಮು ದ ನಿ

ಅಧವಾ

ಚಾಲಕ್ಕೆ ಬಡಿದಾಟ



ರ್ಯಾಜಿ

ಸಾದಾಪ್ರತಿ ೨-೮-೦
ಕಾಲಿಕೋಪ್ರತಿ—೫-೮-೦

ಗಳಿಗನಾಥ ಸುರಸ ಗ್ರಂಥಮಾಲೆ ಧಾರವಾದ

ಪ್ರಕಾಶಕರು
ಬಿ. ಪ್ರಿ. ಕುಲಕರ್ನೀ ಗಳಗನಾಧ
ಗಳಗನಾಧ ಸುರಸ ಗೃಂಥವಾಲೆ ಧಾರವಾಡ



ಮೊದಲ ಮುದ್ರಣ.— ತಿಳ-ಇ-ಗಳಾಗಿ
ಮೂರನೆಯ ಮುದ್ರಣ.— ಱ-ಱ-ಗಳಾಗಿ
All Rights Reserved by Publisher



ಮುದ್ರಕರು
ಬಿ. ಗಳಗನಾಧ
ಗಳಗನಾಧ ಮುದ್ರಣ, ಧಾರವಾಡ

ಪ್ರಸ್ತಾವನೆ.



ಚಂದ್ರಿಕೆಯ ದ್ವಾರದಿಂದ ಈ ಮೊದಲೇ ತಿಳಿಸಿರುವಂತೆ, ಈ ಐತಿಹಾಸಿಕ ಕಾದಂಬರಿಯು, ಶ್ರೀ ಗುರುಕೃಪೆಯಿಂದ ಒಮ್ಮೆ ಮುಗಿಯಿತೆಂದು ಬರೆಯಲಿಕ್ಕೆ ಬಹಳ ಸಂತೋಷವಾಗುತ್ತತೆ. ಅನೇಕ ತೊಂದರೆಗಳ ಮೂಲಕ ಇಡಿಯ ಕಾದಂಬರಿಯನ್ನು ಮುಂಗಡ ಬರೆದು ಮುದ್ರಿಸಲಿಕ್ಕೆ ಅನುಕೂಲ ವಾಗಲಿಲ್ಲ; ಆದ್ದರಿಂದ ಬರೆಯುವ ಕೆಲಸವನ್ನೂ, ಮುದ್ರಿಸುವ ಕೆಲಸವನ್ನೂ ಕೂಡಿಯೇ ಸಾಗಿಸಬೇಕಾಯಿತು. ಈ ಸ್ಥಿತಿಯಲ್ಲಿ ಇತಿಹಾಸದ ನಾಲ್ಕು ಪುಟಗಳ ಆಧಾರದಿಂದ, ೨೦೦ ಪುಟಗಳ ಈ ಹೊಸ ಕಾದಂಬರಿಯನ್ನು ನಾನು ಬರೆದೆನೆಂದು ಹೇಳುವದಕ್ಕೆಂತ, ಚಂದ್ರಿಕೆಯ ಪುಣ್ಯವು ಬರಿಸಿತೆಂದು ಹೇಳುವದು ನ್ಯಾಯವಾಗಿ ತೋರುತ್ತದೆ!

ಕನ್ನಡದಲ್ಲಿ ಐತಿಹಾಸಿಕ ಸಾಧನಗಳು ಕಡಿಮೆ. ಲೇಖಕನಿಗೆ ಇಂಥಹೊಸ ಕಾದಂಬರಿಗಳನ್ನು ಬರೆದು ಅನುಭವಿಲ್ಲ, ಮೇಲಾಗಿ ಮನೋರಂಜನಕ್ಕೆ ವಿಶೇಷವಾಗಿ ಮೆಚ್ಚಿದ್ದ ಕನ್ನಡ ಸಮಾಜಕ್ಕೆ ಕಾಲ್ಪನಿಕ ಕಾದಂಬರಿಗಳಷ್ಟು ಐತಿಹಾಸಿಕ ಕಾದಂಬರಿಗಳು ಸೇರವು. ಈ ಕೊರತೆಗಳನ್ನು ಮನಸ್ಸಿನಲ್ಲಿ ತಂದು, ಇವುಗಳಿಂದ ವಿಶೇಷ ಬಾಧಿಯು ತಟ್ಟಬಾರದೆಂದು ವಾಟಿಕಟ್ಟಿಗಾಗಿ ಈ ಕಾದಂಬರಿಯನ್ನು ಮೊದಲು ಬರೆದು ನೋಡಿರುತ್ತದೆ. ಇದರಲ್ಲಿ ಕುಮುದಿನಿಯು ಮುಖ್ಯನಾಯಕೆಯಾದ್ದರಿಂದ ಇದಕ್ಕೆ “ಕುಮುದಿನಿ”ಯೆಂಬ ಹೆಸರನ್ನೂ, ವಿಜಯನಗರದ ರಾಯರು ತಮ್ಮ ಆನೆಯಂಥ ಸಾಮ್ರಾಜ್ಯವನ್ನು ಕಳುಹಿಸಿದ್ದರೂ ಬಾಲದಂಧ ಚಂದ್ರಗಿರಿಯ ಸಂಸಾಧನಕ್ಕಾಗಿ ತಪ್ಪೊಳಗೆ ಬಣಾಡಿದ್ದನ್ನು ವಣೀಕರಿಸಿರುವದರಿಂದ, ಇದಕ್ಕೆ “ಬಾಲಕ್ಕೆ ಬಡಿದಾಟ” ಎಂಬ ಮತ್ತೊಂದು ಹೆಸರನ್ನೂ ಇಟ್ಟಿರುತ್ತದೆ.

ಹಾಸ್ಯರಸವೇಂದನ್ನು ಬಟ್ಟು ಉಳಿದ ರಸಗಳೆಲ್ಲ ಬಹುತೆರ ಈ ಕಾದಂಬರಿಯಲ್ಲಿ ಇರುತ್ತವೆಂದು ಹೇಳಬಹುದು; ಅದರಿಂದ, ಲೋಕವು ಭಿನ್ನ

ರುಚಿಯು ಖ್ಯಾದ್ಯೆಂಬ ಸಿದ್ಧಾಂತದಂತೆ, ಕೆಲವರಿಗೆ ಇದರೊಳಗಿನ ಕೆಲವು ರಸಗಳು ಸೀರೆಲಿಕ್ಕೆಲ್ಲ, ಆದರೂ ಬೇಕಾದದ್ದರ ಆಶೆಯಿಂದ ಬೇಡಾದದ್ದನ್ನು ಸಹಿಸಿಕೊಳ್ಳುವ ವಾಡಿಕೆಯ, ನಡತೆಯಂತೆ, ವಾಚಕರು ಈ ಕಾದಂಬರಿಯನ್ನು ಒಮ್ಮೆಯಾದರೂ ಪೂರ್ವವಾಗಿ ಓದಬೇಕು ಕಾದಂಬರಿಯಾ ಒಬ್ಬ ಸುಂದರ ಸ್ತೋಯಂತೆ ಇರುವದರಿಂದ, ಅದರೊಳಗಿನ ಅಲ್ಲಿಯೋಂದು ಪಾನು ಇಲ್ಲಿಯೋಂದು ಪಾನು ಓದಿನೋಡಿದರೆ, ಒಮ್ಮೆ ಸುಂದರಿಯ ಕಾಲಿನುಗುರನ್ನುಮ್ಮೆ, ಮತ್ತೊಮ್ಮೆಸುಂದರಿಯ ಕ್ಷೇಬಿರಳನ್ನುಮ್ಮೆ, ಇನ್ನೊಮ್ಮೆ ಆಕೆಯ ಕೆನಿಯನ್ನುಮ್ಮೆ ನೋಡಿದಂತಾಗಿ ಸಿಜವಾದ ಸೌಂದರ್ಯ-ಕ್ಷಾರಸ್ಯಗಳ ಅನುಭವನೇ ವಾಚಕರಿಗೆ ಬರಲಿಕ್ಕೆಲ್ಲ! ಹೊರ ಕಾದಂಬರಿಯನ್ನು ಓದಲಿಕ್ಕೆ ಅನುಕೂಲವಿಲ್ಲದವರು, ಈ ಕಾದಂಬರಿಯ ಮುಖದಂತೆ ಇದ್ದ ಕಡೆಯ ಏದು ವೃಕರಣಗಳನ್ನಾದರೂ ದಯವಿಟ್ಟು ಅವಲೋಕಿಸಬೇಕು.

“ ಕಲಿಯುಗದಲ್ಲಿ ಕೂಡ ಗುಣರಹಿತವನ್ನುವಿಲ್ಲೆಂ”ಬ ವೆಂಕಟಾಧ್ಯಾರಿಕವಿಯ ಸಿದ್ಧಾಂತದಂತೆ, ಈ ಕಾದಂಬರಿಯು ಕೇವಲ ಗುಣರಹಿತವಾದದ್ದೆಂದು ಹೇಳಲಿಕ್ಕಾಗುವದಿಲ್ಲ; ಆದ್ದರಿಂದ ಇದರೊಳಗಿನ ಗುಣಕಣವನ್ನೇ ವರ್ಣಿಸೆಂದು ಭಾವಿಸಿ, ಕನ್ನಡಿಗರು ಅಭಿಮಾನಪಟ್ಟಿ, ಇವಕ್ಕೂ ಹೆಚ್ಚಿನ ಈನ್ನಡ ವಿಶಿಷ್ಟಾಸಿಕ ಕಾದಂಬರಿಗಳು ಬಡಬಡ ಭೀಲಿಗೆ ಬರಬೇಕೆಂತಲೂ, ಎರಡೂವರೆರೂಸಾಯಿ ಬೆಲೆಯ ಚಂದ್ರಿಕೆಯನ್ನು ಒಂದೇ ರೂಸಾಯಾಗಿ ಕೂಟಿ, ಮುಣಂದ ವೇಂಚಾಡುತ್ತ ಧಾರ್ಮಿಕಕಾಂಡವನ್ನು ಸಾಗಿಸುವ ಸಾತ್ತ್ವಿಕನೆಂಂಣಿಯು ಬದುಕಿ ಇರಬೇಕೆಂತಲೂ, ಅವರು ಈ ವರ್ಣಣದಿಕೆಗೆ ವಿಶೇಷ ತರದ ಸಹಾಯವನ್ನು ಮಾಡುವದು ಅವಶ್ಯವಾಗಿರುತ್ತದೆ. ಮತ್ತಿನಾಯಂತ್ರವನ್ನು ತರಿಸಿದ ಹೊರತು ಚಂದ್ರಿಕೆಯು ಹೊತ್ತಿಗೆ ಹೊರಡುವ ಹಾಗಿಲ್ಲ. ಆದ್ದರಿಂದ ಕುಮುದಿನಿಯನ್ನು ಓದಿ ಆಸಂದಪಟ್ಟಿವರು ಬಡಚಂದ್ರಿಕೆಗೆ ಉಚಿತವೆಂದು ತಲೆಗೆ ನಾಲ್ಕುಲ್ಕು ಆಳೆಯುಂತೆ ಕಳಿಸಿದರೂ ಆರುಸಾವಿರ ಚಂದಾದಾರದಿಂದ ಗಜಂಂ ರೂಪಾಯಿಗಳ ಸಹಾಯವು ದೊರೆಯಬಹುದಾಗಿದೆ. ಅದರಲ್ಲಿ ಉದಾರರಾದವರು ದಯಾಕುಗಳಾಗಿ ಸ್ವಲ್ಪ ಕ್ಷೇ-ಸಡಿಲುಬಿಟ್ಟು ಸಹಾಯಮಾಡಿದರೆ ಮತ್ತಿನಿನ ಬೆಲೆಯ ಇಂಂಂ ರೂಪಾಯಿಗಳು ಸಹಜವಾಗಿ ಕೂಡಬಹುದು. ನಾಲ್ಕುಣಿ, ಅಧಿಸಾ ಅದಕ್ಕೂ ಹೆಚ್ಚು

ಹಣ ಉಚಿತವಾಗ ಕೊಟ್ಟವರ ಹೆಸರುಗಳನ್ನು ಚಂದ್ರಿಕೆಯಲ್ಲಿ ವ್ಯಾಸಿಧ್ವನಿತ್ತ ಹೋಗುವೇವು

ನಮ್ಮ ಗುರುವರ್ದ್ಯರಾದ ರಾವಜಿರಾವ ಕರಂದಿಕರ, I.C.O. ಲೀಟ್ ಎಂ. ಇನ್‌ಸ್ಪೆಕ್ಟರ್ ಡಿ.ಬಾ. ಇವರ ಉತ್ತೀರ್ಜನಪರವಾದ ಸ್ಥಾತ್ರಿಕಿದಾಯಕ ಬೋಧದಯೋಗವು ಒದಗದಿದ್ದರೆ, ಕಾದಂಬರಿಯು ಈ ಸ್ಥಿತಿಯಲ್ಲಿ ಮುಗಿಯು ತೀತೀಂದು ಹೇಳಲಿಕಾಜುಗುವದಿಲ್ಲ ಮಿದುಳಿನ ಪ್ರೀರಿತಯ ವಿಕಾರವುಳ್ಳ ನನ್ನನ್ನು, ಎರಡು ತಿಂಗಳು ಮನೆಯಲ್ಲಿಟ್ಟುಕೊಂಡು ನಮ್ಮ ಪ್ರಾಜ್ಯಗುರುಗಳು ಈ ಕಾದಂಬರಿಯನ್ನು ಬರೆಸಿರುತ್ತಾರೆ. ಅವರ ಮನೆಯಲ್ಲಿ ಬರೆದಿರುವ ಕಡೆಯ ಹತ್ತು ಪ್ರಕರಣಗಳನ್ನು ಮೂದಲಿನ ಆರು ಪ್ರಕರಣಗಳಿಗೆ ಹೊಂದಿಸಿ ನೋಡಿದರೆ, ನಮ್ಮ ಗುರುಗಳ ನಿಕಟಪರವಾಸದ ಯೋಗ್ಯತೆಯು ವಾಜಕ ರಗೆ ಗೊತ್ತಾಗದೆ ಇರದು! ದೇರಕಲ್ಯಾಣಕ್ಕಾಗಿ ಲಕ್ಷ್ಮಿಂತರ ರೂಪಾಯು ಗಳನ್ನು ಕ್ರಾಂತಿಕರಿಸಿದ್ದಿಲ್ಲಿಯಂದ ಕೊಟ್ಟು, ಕನಾರಪಿಕತ್ವ ಅಲಂಕಾರ ಪ್ರಾಯವಾಗಿರುವ ಈ ಫೌನವಂತರ ಶಾಪಕ್ಕೆಯನ್ನು ನನ್ನಂಥ ಕ್ಷೇತ್ರನು ಏನೆಂದು ಸ್ತುರಿಸಲಿ! ಈ ಪುಣ್ಯತ್ವರಿಗೂ, ಇನರ ಪುಣ್ಯಧರ್ಮಭಾಗಗಳಾದ ತೀ ಕು ಸೌ ಮಾತೃಶ್ರೀ ರಾಧಾಭಾಯಿಸಾಹೇಬರವರಿಗೂ ಶ್ರೀ ಸದ್ಗುರುವು ಓಫಾರಿಯಾನನ್ನೀಯಲೆಂದು ಪ್ರಾರ್ಥಿಸುವೇನು

ವಿಧೇಯ,
ಗಳಗನಾಧ.

ಧಾರವಾಡ, ೨೪-೩-೧೯



ವಿಷಯಾನುಕ್ರಮಣಿಕೆ.

ಪ್ರಕರಣ	ಪುಟ
೧ ಮಂಗಲಾಚರಣ	೧
೨ ಭೂತಗಳ ಲೀಲೆ	೧೨
೩ ವೆವಿತ್ರ ಕರ್ತೃವ್ಯಾಖ್ಯಾ	೨೬
೪ ನರಕಸಾಧನ	೩೨
೫ ಮಹಾಮಂತ್ರ	೪೦
೬ ಆವ್ಯಾಲೋಚನೆ	೪೮
೭ ಅಸ್ತಿವಾರ	೫೬
೮ ಸುಚಿಹ್ಯಾ	೬೦
೯ ಮುಯ್ಯಾಕೈ ಮುಯ್ಯಾ	೬೧೧
೧೦ ಮುಖ್ಯಹಾಸಿಗೆ	೬೧೨
೧೧ ದುರ್ದಿನ	೬೨೬
೧೨ ಅಂತಕನ ಕೋಲಾಹಲ!	೬೪೬
೧೩ ಸತ್ಯವಾಗನು	೬೫೫
೧೪ ಶ್ವಂಗಾರಸಾಗರ	೬೬೧
೧೫ ಸಂಶಯ ಸಿಹಾಚ	೬೭೦
೧೬ ಬಾಲಕ್ಕೆ ಬಡಿದಾಟ	೬೭೯



— ಶ್ರೀ ಶೈಷಾಚಲ ಸದ್ಗುರುವೇ ಸನ್ನಃ —

ಕುಮುದಿನಿ

ಅಧಿವಾ

ಬಾಲಕ್ಕೆ ಬಡಿದಾಟ



ಒನೆಯ ಪ್ರಕರಣ

ಮಂಗಲಾಚರಣ

ಶ್ರೀ ಪಂಪಾಕ್ಷೇತ್ರವು. ಅನ್ನತ ಪ್ರವಾಹದಂತೆ ಮಂದಗಮನದಿಂದ ಸಾಗಿರುವ ತುಂಗಭದ್ರೀಯ ನಿಮುಖಲೋಕದ ಕಾವಲಿಗಳು ಅಲ್ಲಲ್ಲಿ ಸಳಸಳ ಹರಿಯುತ್ತಿರುವೆ. ನೋಡಿದತ್ತೀಲ್ಲ ಶಿಲಾಮಂಟಸಗಳು ಕರಿಂಡಿಗಳೊಡನೆ ಒಷ್ಟುತ್ತಿರುವೆ ಮತಂಗ, ಖುಷ್ಯಮೂಕ ಮೋದಲಾದ ಪರ್ವತಗಳ ಶ್ರೀಣಿಗಳು ತನ್ನೊಳಗಿನ ದೊಡ್ಡದೊಡ್ಡ ಬಂಡಿಗಳ ರಾಶಿಗಳಿಂದ ರುಕ್ಖತೆಯನ್ನು ಪ್ರಕಟಿಸುತ್ತಿರುವೆ. ಜನರ ಸುಳಿದಾಟವಿಲ್ಲದ್ದರಿಂದ ಭಣಗುಟ್ಟುವ ಭವ್ಯವಾದ ಹಾಳುದೇಗುಲಗಳು ಮಾರ್ಗದ ಎಡಬಲಗಳಲ್ಲಿ ಸಿಂತು ವೇದಧರ್ಮಿಗಳ ಹೃದಯಕ್ಕೆ ಬರಿಕೊಡುತ್ತಿರುವೆ ವಿಜಯನಗರದ ಸಾರ್ವಭೌಮ ರಾಜರಿಂದ ಸ್ಥಾಪಿಸಲ್ಪಟ್ಟ ಉಗ್ರನರಸಿಂಹ, ಸಾಸಿವೆಯ ಗಣಪತಿ, ಕಡಲಿಯ ಗಣಪತಿ ಮೋದಲಾದ ದೇವರ ಪ್ರಚಂಡ ಮೂರ್ತಿಗಳು ತಮ್ಮ ವೈಭವಗಳನ್ನು ಆದೇ ಕರ್ಕೊಂಡು ಅನಾಧವಾದದ್ದರಿಂದ ಶೋಕಗ್ರಸ್ತವಾಗಿರುವಂತೆ ಶೋರುತ್ತಿರುವೆ “ಇಷ್ವಾಧಪ್ರದನಾದ ಶ್ರೀ ವಿರುಪಾಕ್ಷನು ಇಲ್ಲಿ ಇದ್ದಾನೆ”ಂದು ತಲೆಯೆತ್ತಿ ಭಾವಿಕರನ್ನು ಕರೆಯುವದೋ ಅನ್ನವಂತೆ ದೇವಾಲಯದ ಮುಂದಿನ ಉನ್ನತವಾದ ಗೋಪುರವು ಮುಗಿಲಿಗೆ ಮುಟ್ಟುತ್ತಿರುವೆ ತಮ್ಮ ತಪಃಸಾ-

ಮಧ್ಯ-ಬುದ್ಧಿ ವೈಭವ-ಅದ್ವಿತೀಯ ಪಾಂಡಿತ್ಯಗಳ ಯೋಗದಿಂದ ವಿಜಯ ನಗರರಾಜ್ಯದ ಪ್ರಾಣಪ್ರತಿಷ್ಠಾಪನೆಯ ಆಚಾರ್ಯತ್ವವನನ್ನು ಪಡೆದು, ಶ್ರಂಗೇರಿಯ ಜಗದ್ಗುರು ಸೀರಕ್ಕೆ “ಕನಾರಟಿಕ ಸಿಂಹಾಸನ ಸಥಿಪನಾ ಚಾರ್ಯ” ಎಂಬ ಬಿರುದನ್ನು ಜೋಡಿಸಿ, ವಿಚಿತ್ರ ಗೌರವವನನ್ನುಂಟಿಂದ ಮಾಡಿದ ಜಗದ್ವಿಷಯಾತ್ರಾದ ಶ್ರೀ ವಿದ್ಯಾರಣ್ಯರ ಅಧ್ಯಜ್ಞವಾದ ಕೀರ್ತಿಕ್ಷ್ಯಾಜವು ಆಕಾಶಮಂಡಲದಲ್ಲಿ ಸದ್ಗುರು ನತ್ತಿರುವಂತೆ ಭಾಸವಾಗುತ್ತಿಲಿದೆ. ತನ್ನ ಚಂಡಕಿರಣಗಳಿಂದಲೂ ಪ್ರಕಾಶಿತವಾಗದೆ, ಅನಾಧತ್ವದಿಂದ ಕಾಂತಿ ಹೀನವಾಗಿಯೇ ತೊರುವ ವಂವಾಕ್ಷೇತ್ರವನ್ನು ಸೂಜಲಾರದೆ ಖಿನ್ನನಾದಂತೆ ಸೂರ್ಯನು ಅಸ್ತಾಚಲಕ್ಕೆ ಇಳಿಯತೋಡಿದ್ದಿಂದ ಬಿಸಿಲತಾವನ್ನು ಇಡಿಮೇ ಯಾಗಹತ್ತಿದೆ. ವಿಜಯನಗರದ ವೈಭವಶಾಲಿಗಳಾದ ಸುಂದರಿಯರ ವೈ ಗಂಧವನ್ನು ಸೇಳಿಯುವ ತನ್ನ ಅಧಿಕಾರವು ಹೋದದ್ದಿಂದ ದುಃಖವಟ್ಟಿ ಕರಿ ಬಂಡೆ ಬಂಡಿಗಳನ್ನು ಹಾದು ಕಸುವುಗೆಟ್ಟಿರುವದೋ ಅನ್ನವಂತೆ ಗಾಳಿಯು ಮೆಲ್ಲ ಮೆಲ್ಲನೇ ಸುಳಿಯಹತ್ತಿದೆ. ಬರಬರುತ್ತ ಹೂಬಿಸಿಲು ಅಳಿಯತ್ತ ಹೋಗಿ ಪ್ರದೋಷಕಾಲವು ಪಾರಪ್ತವಾಗಲು, ಶ್ರೀ ವಿರುವಾಕ್ಷನ ದೇವಾಲಯ ದಲ್ಲಿ ಪ್ರದೋಷಪೂಜೆಯ ವಾಢಿಗಳು ಗಂಭೀರವಾಗಿ ನೋಳಗ ತೊಡಗಿವೆ. ಇಂಥ ಮುಖ್ಯಂಜೆಯ ಹೊತ್ತಿನಲ್ಲಿ ಅಶ್ವರೂಢನಾದ ನಮ್ಮೆ ಎಚ್ಚೆಮನಾಯ ಕನು, ತನ್ನ ಟೊಂಕದಲ್ಲಿ ಅಲೆದಾಡುತ್ತಿರುವ ಖಡ್ಡವನ್ನು ಎತ್ತಿ ತೊಡೆಯ ಮೇಲೆ ಇಟ್ಟಿಕೊಂಡು ಉಸುಗರೆಯುತ್ತಿರುವಾಗ, ಆತನ ಬೆಟ್ಟದಂಥ ಕುದುರೆಯು ತನ್ನ ಖುರಪುಟ ಧ್ವನಿಯಿಂದ ಜನರ ಧೃಷ್ಟಿಗಳನ್ನು ತನ್ನ ಕಡೆಗೆ ಎಕೆಂದುಕೊಳ್ಳತ್ತ, ಶ್ರೀ ವಿರೂವಾಕ್ಷನ ಗೋಪುರದ ಬಾಗಿಲಿಗೆ ಬಂದು ನಿಂತಿತು.

ಎಚ್ಚೆಮನಾಯಕನು ವಿಜಯನಗರದ ಶರಸುಮನೆತನದ ಏಕನಿಷ್ಠ ಭಕ್ತನು. ಆತನು ಇಪ್ಪತ್ತೀರು ವರ್ಷದ ಪ್ರಾಯಸ್ಥಾನಾಗಿದ್ದನು. ಆತನ ನೀಲುವಿಕೆ ಎತ್ತರ, ವೈಕಿಂಪು ತಿಳುವಾದದ್ದು, ನೇತ್ರಗಳು ತೇಜಃಪುಂಜ, ಮುಖಮುದ್ರೆ ಪ್ರತಾಪಯುತ್ತೇವಾದದ್ದು. ತಿಳಿಮಾಡಿದಂತೆ ಇದ್ದ ಆತನು ಸೌಂದರ್ಯಶಾಲಿಯಾಗಿ ಮನುಷ್ಯಕಾರವನನ್ನು ಧರಿಸಿದ ಮನ್ಯಧನಂತೆ ಒಷ್ಣವಿಶದ್ದನು. ಉದಾತ್ಮಭಾವದ ಆ ಪ್ರತಾಪಿಗೆ ಭಯ-ಶೋಕಗಳ ಗುರುತು

ఎళ్ళప్పు ఇఱద్దరింద ఆవను యావాగలూ నగిపోగదింద ఒప్పుతీద్దను ఆదరే ఇంధ ఉల్లాసప్త్రియ ఆ వీరన ముఖ్యు ఈదిన కళిగుందిరు వదన్ను సోడిదరే యారిగాదరూ ఆళ్ళయివాగబహుదు ఆతన కళిగుందిద ముఖ్యదల్లియ కళిగిశన్ను హచ్చిసలిచ్చే, ఆతన కిరమంజియు బణ్ణ ద తిరోభూషణదల్లి లక్షలకనే మొళియుత్తిద్ద నవరక్తుగళ విజిత్ర కాంతిగాం సమధ్వవాగలిల్ల. జరద సుందరవాద కలూకోకల్పదింద మానోహరవాగి ఒప్పువ సిలియబణ్ణ ద ఆతన రేతిమెంచ సిలువంగియు, సౌందయివన్ను మాత్ర హచ్చిసుత్తిక్కలిదే, ఆతన ముఖ్యదల్లియ ఛొదాసిస్యుద కళియన్ను దూరమాచుత్తిద్దిల్ల. ఆతను బహు బెలీ యుళ్ళ కేంపు ముఖ్యమాలియ జరద చెణ్ణవన్ను తొట్టిడ్దను కాలల్లి సుందరవాద మచ్చిగళన్ను మెట్టిడ్దను టొంకచ్చే సుత్తిద హళదియు బణ్ణ ద బెలీయుళ్ల జరద శాలిన కెళగజియల్ల, ఆతన వచ్చుద హిడి కేయ ఎడ్డపు సుందరవాద ఒరియల్ల అడగికొండు ఒప్పుత్తిత్తు. ఆతన కోరళోళగిన దొడ్డ ముత్తుగళ కేరియూ, శివిగళల్లి లక్షలకి సువ వచ్చుద బాసుతిగళూ, ఖిడ్డ ద హిడికేయ కాంతియోడనే మత్తురి సువ తేజఃపుంజ దక్కుగళింద ఆలంకృతవాద బలగ్గేయోళగిన ముంగై సరనూ, బెరఁగగళల్లి ఒప్పువ దునిఁళవాద రక్తుగళ ఉంగురగళూ ఆ వీరాగ్రేసరన ఐళ్ళయివన్ను వ్యక్తిగోళిసుత్తిచ్చపు; ఆదరే ఏనిద్దు వను మాడబేకు? మానసోందు స్ఫుర్సువిల్లిడ్దరింద ఖిన్నవదనాగిద్ద ఆ తరుణ నాయకను ఎడబలగళన్ను సోడిదే, జనర ముజరిగేన్ను కూడ సరియాగి తకోవుళ్లదే, ఉసుగ్రేయుత్త కుడాయెన్ను ఇళిదు, కడివాణవన్ను సేవకన క్షేయల్లి కోట్టు, మచ్చిగళన్ను ఆల్చియేబిట్టు సుమ్మను విరూపాక్షన మందిరద కడిగి సుగిదను.

సియవాజకరే, నమ్మ ఈ ఏరికేయ రక్త ప కన్నడవీరన పరిజ యవన్ను ఇన్నిప్పు మాడికోళ్ళవదు నేట్టిగే ఈగ సుమారు మున్నారాపనత్తు వషణగళ హిందే నాల్చుజన ముసల్చాన బాదత హరు హొట్టియిచ్చినింద ఒట్టుగూడి విజయసగరద రాయర రాజ్య

ವನ್ನು ಮಣ್ಣಗೂಡಿಸಿದ್ದನ್ನು ಸೀವು ಬಲ್ಲಿರಷ್ಟೆ? ಆ ಮುರಿದುಮೋಡ ರಾಜ ವನ್ನು ತಿರುಗಿ ಸ್ವಾಸಿಸುವದಕ್ಕಾಗಿ ರಾಯರ ಅಭಿವಾಸಿಗಳಾದ ಎಪ್ಪೋಜಿಗಳ ಸರದಾರರು ವಂಶಪರಂವರೆಯಾಗಿ ಮನಮುಟ್ಟಿ ಯತ್ತಿಸುತ್ತ ಬಂದರು ಆವರ ಯಶ್ವಪು ತತ್ವಾಲಕ್ಕೆ ಫಲದೂಪವಾಗಿದ್ದರೂ, ಅದು ಕ್ರಮವಾಗಿ ಮುಸಲ್ಲಾನರ ರಾಜ್ಯದಾಡಳಿತದ ಕೀಲಗಳನ್ನು ಸಡಲಿಸುತ್ತ ಮೊಡ್ಡೆ ದೊಡ್ಡ ಹಿಂಡೂ ಸರದಾರರನ್ನು ಬೆಳಕಿಗೆ ತರುತ್ತ ಹೋಯಿತು. ಮುಂದೆ ನೂರ ವರ್ಷಗಳ ಮೇಲೆ ಈ ದೀಕ್ಷೆವು ಯಶ್ವಪೇ ಶಿವಾಜಿಯಿಂದ ಮಹಾರಾಜ್ಯ ರಾಜ್ಯದ ಸೆಸಿಯನ್ನು ಉರಿಸಿ ಕಸುವಿನಿಂದ ಬೆಳಿಸಲಿಕ್ಕೆ ಬಹ್ಯಂಶದಿಂದ ಕಾರಣ ವಾಯಿತೆಂದು ಕೆಲವರು ಹೇಳುವರು ಇಂಥ ದೀಕ್ಷೆಪ್ರಯಶ್ಚಿದ ಸರದಾರರ ಮಾಲಿಕೆಯಲ್ಲಿ ನಮ್ಮೆ ಎಚ್ಚೆಮ್ಮುನಾಯಕನ ತಂಡೆಯು ಅಗ್ರೇಸರನಾಗಿ ಧ್ವನಿ. ಆತನು ಸಾಯಂವಾಗ, ತನ್ನ ಪ್ರತಿವನ್ನು ಮುಂದಕ್ಕೆ ಸಾಗಿಸುವಂತೆ ತನ್ನ ಮಗಿನಿಂದ ವಚನವನ್ನು ತಕ್ಷಣಿಂದಿದ್ದನು. ಎಚ್ಚೆಮ್ಮುನಾಯಕನು ತಂಡೆಯ ವಚನವನ್ನು ಪಾಲಿಸಲಿಕ್ಕೆ ತಕ್ಷವನಾಗಿದ್ದನಲ್ಲದೆ, ಆತನು ಕೇವಲ ಪಿತ್ರಭಕ್ತನಾದದ್ದರಿಂದ ತಂಡೆಯ ವಿಯೋಗದ್ದುವನ್ನು ದೂರವಾಗಿಕೊಳ್ಳಲಿಕ್ಕೆ ಆತನ ಪ್ರತಿವನ್ನು ತಡವಾಡಿದೆ ಪಾಲಿಸುವದೇ ತಕ್ಷ ಉವಾಯವೆಂದು ತಿಳಿದಿದ್ದನು. ಇದಕ್ಕಾಗಿಯೇ ಆತನು ವಿಜಯನಗರವನ್ನು ಕಣ್ಣಮುಟ್ಟಿ ಸೂರ್ಯಿ, ವಿರೂಪಾಕ್ಷನ ದರ್ಶನವನ್ನು ತಕ್ಷಣಿಂದು ಪ್ರತಿವನ್ನು ಕ್ರೈಕೊಳ್ಳಬೇಕಿಂದು ನಿಯಮಿತ ಪರಿವಾರದೊಡನೆ ತನ್ನ ಪ್ರತಾಪದುಗ್ರ ರಾಜಧಾನಿಯಿಂದ ಹೂರಿಯ ಪಂಪಾಕ್ಷೇತಕ್ಕೆ ಬಂದಿದ್ದನು.

ವಿಜಯನಗರವು ಹಾಳಾಗಿ ಶಂದಿಗೆ ಸರಾಸರಿ ಐವತ್ತು ವರ್ಷಗಳಾಗಿ ದ್ವಾರ್ಪಿತ ಅರಮಂಗಳು, ಸಭಾಸಾಧನಗಳು, ಗಜಶಾಲೆಗಳು, ಹಯಶಾಲೆಗಳು, ಗೋಠಾಲೆಗಳು, ರಾಜಪುರುಷರ ಹಾಗು ಧನಿಕರ ಶಂತಸ್ಥಿನ ಮನಸೆಗಳು, ಭವ್ಯವಾದ ದೇವಾಲಯಗಳು ನಾಶದ ಪಂಥವನ್ನು ಹಿಡಿದು, ಗಟ್ಟಿಯಾಗಿ ಅಳೆಕಳ್ಳಿ ತ್ರಾಣವಿಲ್ಲದ್ದರಿಂದ “ಹಾಯ್ ಹಾಯ್ ಕರಿಣಕಾಲವೇ, ನಮ್ಮನ್ನು ಗೂಗೆಗಳ ವಾಸಸ್ಥಳಗಳಾಗಿ ಮಾಡಬಿಟ್ಟಿಯಲ್ಲ!” ಎಂದು ಕುದಿಯುತ್ತ ವಿದೂಪವಾಗಿ ತೋರುವದನ್ನು ಸೂರ್ಯಿ ನಮ್ಮ ತರುಣ ನಾಯಕನೆ ಎದೆಯೋಡಿದು ಸೀರಾಯಿತು ವಿದ್ಯಾರಣ್ಯರಂಥ ಅಲೋಕಿಕ ಪುರುಷರೂ,

ಕೃಷ್ಣ ರಾಜನಂಧ ನರವೀರರೂ, ರಾಮರಾಜನಂಧ ಕಾರ್ಯದ್ವರ್ಮ ಮುಸಲ್ಪಾನರ ಅಬ್ಜರವನ್ನು ಅಡಗಿಸಿ, ಪೋತುರ್ಗೀಜರನ್ನು ದಂಗುಬಡಿಸಿ, ವೇದವಿಧೀಗೆ ಅಥಾರಸ್ತಂಭವನ್ನುಂಟುಮಾಡಿ, ಕನ್ನಡಸುಡಿಗೆ ರಾಜಭಾಷೆಯೆಂಬ ಗೌರವದ ಪದವಿಯನ್ನುತ್ತು ಮುನ್ನಾರುವರ್ಷ ರಾಜ್ಯಭಾರ ಮಾಡಿದ ಪಟ್ಟಣದ ಭಾಷ್ಯವಾದ ರಾಜಬೀಡಿಗಳು ಸಿಹಾರನುಷವಾಗಿರುವದನ್ನು ನೋಡಿ ಆತನ ಕರಿದ ಆ ಹೈದರಾವು ಕಂಪನವನ್ನು ಹೊಂದಿತು. ಇದಲ್ಲದೆ ಶಾಲ್ಲಿನೆಲ್ಲನೇ ತಲೆಯಲ್ಲಾಡಿಸುತ್ತು ಹೈದರಾಸೀಸ್ಯಾದಿಂದ ಸಿಂತರಕ್ಕೂಂಟಿದ್ದ ಮೊತ್ತ ದೊಡ್ಡ ವ್ಯಕ್ತಿಗಳೂ, ಹಾಳಾಗಿದ್ದ ಉದ್ದಾನಗಳೂ, ಮುರಕಳಿಗೆ ಬಂದಿದ್ದ ಕೃತಕಾಂತಿಗಳೂ, ಮುರಿದುಹೊಗಿದ್ದ ಕುರಂಜಿಗಳೂ, ಅಸ್ತ್ರವ್ಯಾಸ್ತವಾಗಿ ಬಿದ್ದಿದ್ದ ತೋಷಗಳೂ, ಮಾಲೆತುಹೊಗಿದ್ದ ಮನೋಹರವಾದ ಜಲಾಶಯಗಳೂ, ಗೋಡೆಗಳು ಬಿದ್ದದ್ದರಿಂದ ಅಮಂಗಲವಾಗಿ ತೋರುವ ಮಂದಿರಗಳ ಅಂತರ್ಚನೆಯೂ, ಅಚ್ಚಕರಿಲ್ಲದ್ದರಿಂದ ಕಾಲುಗೆರೆ ಹಿಡಿದು ಎಕೆಂತ, ಬಿದ್ದಲ್ಲಿ ಬಿದ್ದಹಾಗೆಯೇ ಬಿದ್ದಕೊಂಡಿದ್ದ ದೇವರ ಪ್ರತಿಮೆಗಳೂ ಒಟ್ಟುಗೂಡಿ ದುಃಖದಾಯಕವಾಗಿ ನಾಯಕನೆ ವ್ಯೇಯಲ್ಲಿ ನಡುಗನ್ನು ಹುಟ್ಟಿಸಲು, ಆತನ ಆಕಂಸಿತ ಹೈದರಾಯಜಲವು ಉಕ್ಕೇರಿ ಅವನ ಕುತ್ತಿಗೆಯ ತಿರಗಳನ್ನು ಉಬ್ಬಿಸಿತು. ಈ ಸ್ಥಿತಿಯಲ್ಲಿ ಇನ್ನೊಂದು ಕ್ಷಣವು ಕೃಮಿಸಿದ್ದರೆ ನಾಯಕನ ನೋತ್ರಗಳ ದ್ವಾರದಿಂದ ದುಃಖಾಶುಗಳು ಪಟವಟನೆ ಉದುರುತ್ತಿದ್ದವು, ಆದರೆ ಆ ಧೀರನು ಅಷ್ಟರಲ್ಲಿ ಸತ್ಯಾತ್ಮಿಕಯಾದಿಂದ ತನ್ನ ಮೀರಿದ ಆ ದುಃಖವನ್ನು ನುಂಗಿಕೊಂಡು, ಅಲ್ಲಿ ನಿಲ್ಲಲೂರದೆ ತನ್ನ ಕುದುರೆಯನ್ನು ಒತ್ತುರದಿಂದ ಸೂಕೆ ಮೇಲೆ ವರ್ಣಿಸಿದಂತೆ ವಿರೂಪಾಕ್ಷನ ದರ್ಶನಕ್ಕೆ ಹೊರಿದಿದ್ದನು.

ನಾಯಕನು ಸರೆಯ ತುಂಗಭದ್ರೀಯ ಕಾವಲಿಯಲ್ಲಿ ಕಾಲುತೋಕಕೊಂಡು ವಿರೂಪಾಕ್ಷನ ಮಂದಿರವನ್ನು ಹೊಕ್ಕಾಗ ಆ ಅಂಬಿಕಾಧವಸಿಗೆ ಅರ್ಜುಕರು ಸಹಸ್ರನಾಮಗಳಿಂದ ಬಿಲ್ಲುಗಳನ್ನು ಸಮರ್ಪಿಸುತ್ತಿದ್ದರು. ಆ ಪುರಾತನವಾದ ಉಧ್ವನಲಿಂಗ, ಅಲ್ಲಿ ಪ್ರಕಾಶಿಸುತ್ತಿರುವ ಅನಂತ ದೀಪಜ್ಯೋತಿಗಳು, “ಅಭಿಷೇಕಪ್ರಯಃಕಿವಃ” ಎಂಬ ಉತ್ತೀಯ ಯಥಾರ್ಥತ್ವವನ್ನು ತೋರಿಸುವ ಆ ಜಲಮಯವಾದ ಗಂಭೀರ ಗಭಾರಗಾರ, ಆ ಗಭಾರಗಾರದ ಶಿಲಾತಲದಲ್ಲಿ ಪ್ರತಿಬಿಂಬಿತ ದೀಪಜ್ಯೋತಿಗಳೊಡನೆ ಅಲ್ಲಲ್ಲಿ ಒಪ್ಪುವ ಸೂರೀಯಾದ ಶಬ್ದಾ

ಪ್ರತ್ಯೇಕಿಲ್ಲವರು ಅವರು ಅರ್ಥಾಗಳು, ಭಕ್ತಿರಸವನ್ನು ಉಕ್ಕೇರಿಸುವ ಅರ್ಚನೆ ಕರಿಸುವಾದ ಶಿವಸಹಸ್ರನಾಮೋಚ್ಚಾರ, ಶೈವರ ಸ್ವಷ್ಟ ಲಾಂಭನಗಳಾದ ಭಸ್ತುರುದ್ರಾಕ್ಷೇಗೆ ಇಂದ ಭವ್ಯವಾಗಿ ತೊರುವ ಆ ಶಾಂತಸ್ವಭಾವದ ಅರ್ಚನೆ, ಗಭಾಗಾರದಲ್ಲಿ ಇಡಿಗಿ ಫಂಮಫಮಿ ಅಲ್ಲಿ ನಿಂತವರ ಘ್ರಾಣೀಂದ್ರಿಯಕ್ಕೆ ಸುಖವನ್ನು ಓಟಿಮಾಡುವ ದಕ್ಷಾಂಗ ಗುಗ್ಗಳ ಮೊದಲಾದ ಧೂಪಗಳ ಸುವಾಸನೆ ಇವು ನನ್ನ ಭಾವಿಕನಾದ ಕಷ್ಟದ ತರುಣ ನಾಯಕನ ಚಿತ್ತವನ್ನು ಒವ್ವೆಲೆ ಆಕರ್ಷಿಸಲು, ಅತನು ವಿಜಯನಗರದ ರಾಜ್ಯವಿದ್ವಾಗಿನ ಪ್ರದೇಶಕಾಲದ ಶಿವಪೂರ್ಜಿಯ ವೈಭವವನ್ನು ಕಲ್ಪಿಸುತ್ತ, ಅತ್ಯಂತ ಲೀನನಾಗಿ ಕೈಚೊಡಿಸಿಕೊಂಡು ಭಕ್ತಿಯಿಂದ ಶಿವಪೂರ್ಜಿಯನ್ನು ನೋಡುತ್ತ ಸುಮ್ಮನೆ ನಿಂತುಕೊಂಡನು. ಅಷ್ಟರಲ್ಲಿ ಬಿಲ್ಲ ಸಮರ್ಪಣವಾಯಿತು, ವಿರೂಪಾಕ್ಷಿನಿಗೆ ಧೂಪವನ್ನೆತ್ತಿದ್ದರು, ದೀಪವನ್ನು ಬೆಳಗಿದ್ದರು, ನೈವೇದ್ಯ ಸಮರ್ಪಣವಾಯಿತು. ಉತ್ತರ ಸೀರಾಜನವಾದಬಳಿಕ, ಅರ್ಚನೆ ಉಚ್ಛ್ವಸ್ಯರದಿಂದ ಮಂತ್ರಪುಷ್ಟವನ್ನು ಅನ್ನ ವಾಗ ಕಿವಿಯಲ್ಲಿ ನೇಡಮಂತ್ರಗಳು ಸೇರುತ್ತಿರಲು, ಭಕ್ತಿವಿಶೇಷದಿಂದ ನಾಯಕನ ಸವಾಂಗವು ಹೊಮಾಂಚಿತವಾಯಿತು. ವಿಜಯನಗರದ ಯಾಳು ಪಟ್ಟಣವನ್ನು ನೋಡಿದ್ದರಿಂದ ಬಿನ್ನವಾಗಿದ್ದ ಆವನ ಮುಖಮಂಡಲವು ಭಕ್ತಿಯ ಯೋಗದಿಂದ ಕೂಡಲೇ ಕಳೆಯೇರಿ ಗಂಭೀರವಾಯಿತು. ಅರ್ಚನೆ ಶಿವಪೂರ್ಜಿಯನ್ನು ಮುಗಿಸಿ, ನಾಯಕನನ್ನು ಆದರಿಸುತ್ತಿರಲು, ಅತನು ಪೂಜ್ಯಬುದ್ಧಿಯಿಂದ ಬ್ರಾಹ್ಮಣರನ್ನು ನಮಸ್ಕರಿಸಿ ಆವರ ಆದರವನ್ನು ಕೈಕೊಂಡು ಭಕ್ತಿಪರವಶತೀಯಿಂದ ಕೈಲಾಸನಾಧನ ಎದುರಿಗೆ ಕೈಚೊಡಿಸಿ ನಿಂತುಕೊಂಡು ನುಡಿದನೇನೆಂದರೆ—

ದೇವಾಧಿದೇವನೇ, ಏನು ನಿಷ್ಠೆ ವಿಚಿತ್ರ ಚರಿತ್ರವಿದು! ನಿಷ್ಠೆ ತಂತ್ರದಿಂದ ಕ್ಷಣದಲ್ಲಿ ತಿಪ್ಪಿಯು ಉಪ್ಪರಿಗೆಯಾಗುವದು-ಉಪ್ಪರಿಗೆಯು ತಿಪ್ಪಿಯಾಗುವದು. ಈಗ ಇವತ್ತು ವರ್ಷಗಳ ಹಿಂದೆ ವೈಭವಶಿಲಿರವನ್ನು ಮುಟ್ಟಿದ್ದ ವಿಜಯನಗರದ ರಾಜ್ಯವು ಈಗ ಮಣ್ಣಗೂಡಿ ಹೊಗಿರುವದಲ್ಲ! ಅದನ್ನು ಸುಮಾರು ಮುನ್ಮೂರು ವರ್ಷಗಳ ಹಿಂದೆ ಶ್ರೀ ವಿದ್ವಾರಣ್ಣರು ನಿಷ್ಠೆ ಆಜ್ಞೆಯಿಂದಲೇ ಹುಕ್ಕುರಾಜನ ಕೈಯಿಂದ ಸಾಫಿಸಲಿಲ್ಲವೇ? ಆ ರಾಜ್ಯಸಾಧಾರಣೆಗಾಗಿ ಆ ಮಹಾತ್ಮರು ತನ್ನ ತಪಃಪ್ರಭಾವದಿಂದ ತಾವಿರುವ ಪ್ರದೇಶದ ಮೇಲೆ ಮೂರೂ

ಮುಕ್ಕಾಲುಗಳಿಗೆ ಬಂಗಾರದ ಮೇಯನ್ನು ಸುರಿಸಿದರಂತೆ! ನಿನ್ನ ಕೃಪೆಯಿಂದ ದಿನದಿನಕ್ಕೆ ಹೆಚ್ಚಿತ್ತಹೋದ ಆ ರಾಜ್ಯದ ಸಾಮಧ್ಯ-ವೈಭವಗಳನ್ನು ನೋಡಿ ನೀರೆಯ ಮುಸಲ್ಪಾನ ಬಾದಶಹರು ಕೂಡ ಬೆದರಿಬಿದ್ದರು. ವಿಜಯನಗರದ ರಾಯರನ್ನು ತಡವಲಿಕ್ಕೆ ಧೈರ್ಯ ಶಾಲದೆ ಆ ಬಾದಶಹರು ರಾಯರ ಚೇಡಿಕೆ ಗಳನ್ನು ಪೂರ್ಣವಾಡಹತ್ತಿದರು. ಆಯರ ಆ ಘನತೆಯ ಕಾಲದಲ್ಲಿ ವೇದ ವಿಧಿಗೆ ಆಶ್ರಯವು ದೊರೆತು, ಉತ್ತಮೋತ್ತಮವಾದ ಹಲವು ಧಾರ್ಮಿಕ ಗ್ರಂಥಗಳು ಪ್ರಕಟವಾದವು. ಗುಡಿಗುಂಡಾರಗಳು ಹೆಚ್ಚಿದವು. ವೈದಿಕಾಚರಣೆಗಳು ಅವ್ಯಾಹತವಾಗಿ ಸಾಗಹತ್ತಿದವು. ಹೀಗಿದ್ದು ಆಕಸ್ಮಾತ್ ವಜ್ರಾಫಾ ತವಾದಂತಿ ತಾಲಿಯಕೋಟಿಯ ಕಾಳಗದಿಂದ ರಾಯರ ರಾಜ್ಯವು ನಾಶವಾಗ ಹೋಯಿತಲ್ಲ! ಕರುಣಾಕರನೇ, ನೀನು ಹೀಗೆ ಅವಕ್ಷವೆಯನ್ನು ಮಾಡುವದೆ? ವೇದವು ನಿನ್ನ ವಾಚೆಯು, ಬ್ರಾಹ್ಮಣರು ನಿನ್ನ ಮುಖವು, ಕೃತಿಯರು ನಿನ್ನ ಬಾಹುಗಳು; ಅಂದಬಳಿಕ ಕನಾರಟಕದಲ್ಲಿ ವೇದಫೋಷವು ಉಳ್ಳ ಸ್ವರದಿಂದ ಆಕಾಶ ಕರ್ಬಾಹವನ್ನು ಭೇದಿಸುತ್ತಿರಲು, ಪೂಜ್ಯರಾದ ಬ್ರಾಹ್ಮಣರು ತೀರ್ಥಕ್ಕೇತ್ತಗಳಲ್ಲಿ ಸ್ವಕರ್ಮಾನ್ವಯಾನಗಳನ್ನು ಉತ್ತರಾರಾಧನೆಯನ್ನು ಅವ್ಯಾಹತವಾಗಿ ಸಾಗಿಸುತ್ತ ರಾಜ್ಯದ ಅಭಿಷ್ಪವನನ್ನು ಚಿಂತಿಸುತ್ತಿರಲು, ಲಕ್ಷ್ಯವಧಿ ಕೃತಿಯವರಿರು ಯಾದ್ವಾಸನ್ಯಾದರಾಗಿ ತೋಳಿಗಳನ್ನು ತಟ್ಟಿ ತಾಲಿಯಕೋಟಿಯ ರಣಭಾವಿಯಲ್ಲಿ ತಮ್ಮ ಅಸಂಖ್ಯೆ ಪರಾಕ್ರಮದಿಂದ ಮುಸಲ್ಪಾನರ ಕೈಕಾಲುಗೆಡಿಸುತ್ತಿರಲು, ತೋಂಬತ್ತು ವರ್ಷದ ಮುದುಕನಾದ ರಾಮರಾಜನು ತರುಣನಂತೆ ಯುದ್ಧಾತ್ಮಹದಿಂದ ಸ್ವೀಕರಿಸುತ್ತಿರುತ್ತಾರೆ ಗೊಳಿಸಿ ಕುರುಪಿತಾನುಹನಾದ ಭೀಷಣನನ್ನು ನೇನಪುಮಾಡಿ ಕೊಡುತ್ತಿರಲು, ಕಡೆಗೆ ಲಕ್ಷ್ಯವಧಿ ಹಿಂದೂಜನರ ದಿಂಡಮುಂಡಗಳಿಂದ ಹೊರಟಿ ರಕ್ತಪ್ರವಾಹದಲ್ಲಿ ಕನ್ನಡಿಗರ ರಾಜ್ಯವು ಮುಳುಗಿಹೋಗಬಹುದೇ? ಹೇಳಿಯೇ ಎಷ್ಟು ಹೊಲವನ್ನು ಮೇಯಹತ್ತಿದ ಬಳಿಕ ಕಾಯುವವರು ಮಾಡುವದೇನು? ನಿನ್ನ ತಂತ್ರದ ಹೊರತು ಜಗತ್ತಿನ ಕಡ್ಡಿಯು ಕೂಡ ಕಡಲದಿರಲು, ನಮ್ಮ ಕನ್ನಡಿಗರ ಅರಸೊತ್ತಿಗೆಯ ನಾಶಕ್ಕೆ ನೀನಲ್ಲದೆ ಬೇರೆ ಯಾರು ಕಾರಣರೀಂದು ಹೇಳಬೇಕು? ಸಂಧ್ಯಾಕ್ಷೇ ನಿನ್ನ ಕೃಪೆಯು ತಪ್ಪಿರುವದರಿಂದ ನಮ್ಮಂಥ ಹತ್ತಭಾಗಿಗಳು ರಾಜ್ಯಸಾಧಾರಣೆಗಾಗಿ ಹೆಣಗಿ ಮಾಡುವದೇನು? ನೀನು ಭಕ್ತಾಭಿಮಾನಿಯಂತೆ,

ಬ್ರಾಹ್ಮಣಪ್ರಿಯನಂತೆ, ದುಷ್ಪಲಿಗ್ರಹ-ಶಿಷ್ಟವರಿಪಾಲನಗಳು ನಿನ್ನ ಶೀಲವಂತೆ! ಆದರೆ ತ್ರಿಭುರಹರನೇ, ಇವುಗಳಲ್ಲಿಂದೂ ನನಗೆ ಸತ್ಯವಾಗಿ ತೋರುವದಿಲ್ಲ. ಭಕ್ತಾಭಿಮಾನಿಯಾದ ನೀನು ನಿನ್ನ ಭಕ್ತರಾದ ವೇದಧರ್ಮಿಗಳನ್ನು ಮುಳುಗಿಸಿ ನಾಸ್ತಿಕರಾದ ಮುಸಲ್ಬಾನರನ್ನು ಉದ್ಘರಿಸಿರುತ್ತಿ. ಬ್ರಾಹ್ಮಣಪಕ್ಷವಾತಿಯಾದ ನೀನು ಶಿಖಾನಷ್ಟು ಮುಸೀದೆಗಳನ್ನು ಹೆಚ್ಚಿಸಹಕ್ತಿ ದೇವಸ್ಥಾನಗಳನ್ನು ನೇಲಸಮುದ್ರಿಸಿತ್ತಾರಿಗಿರುತ್ತಿ. ಮುಸಲ್ಬಾನರ ನಿಮಾಜುಗಳು ಉರುಕೇರಿಗಳಲ್ಲಿ ಉಚ್ಚಾಸ್ಪರದಿಂದ ಕೇಳಬರುತ್ತಿರಲು, ಬ್ರಾಹ್ಮಣರ ಸ್ವಾನಸಂಧಾರಿ ನಿತ್ಯಕರ್ಮಗಳೂ ನಿರ್ವಿಫ್ಳಾದಿಂದ ಸಾಗಬಾರದೇ? ಇದೇ ಏನು ನಿನ್ನ ದುಷ್ಪಲಿಗ್ರಹ-ಶಿಷ್ಟವರಿಪಾಲನಗಳ ಪಡಿಕಟ್ಟಿ! ನೀನೇ ಹೀಗೆ ಕಣ್ಣಮುಚ್ಚಿಕೊಂಡು ನಡೆಯಹಕ್ತಿದಬಳಿಕ ನಮ್ಮಂಥ ಕ್ಷುದ್ರರು ಮಾಡುವದೇನು? ವಿಜಯನಗರದ ಹಾಳು ಬೀದಿಗಳಲ್ಲಿ ಉರುಳಾಡುತ್ತಿರುವ ದೇವರ ಅನಂತಮೂರ್ತಿಗಳನ್ನು ನೆನಿಸಿಕೊಂಡರೆ, ಆ ಕಲ್ಲಿನ ಮೂರ್ತಿಗಳು ಕಲ್ಲೀ ಆಲ್ಲದೆ ದೇವರಲ್ಲಿಂಬ ಮಾತು ಮನದಬ್ಧುಗುತ್ತದೆ. ಹಾಯ್ ಹಾಯ್! ಹತ್ತಭಾಗಿಗಳಾದ ಕನ್ನಡಿಗರೇ, ನಿಮ್ಮ ಮೋರೆಯನ್ನು ಕೇಳುವರೆ ಇಲ್ಲದಾಯಿತು. ಎಲ್ಲ ಅನಾಧರಕ್ಷಕನೆಂದು ಹೊಗಳಿಸಿಕೊಳ್ಳುವ ಮೃತ್ಯುಂಜಯನೇ, ತಾಳಿಯಕೊಂಬಿಯ ಆ ಭಯಂಕರ ಯುದ್ಧವು ಮುಗಿದ ಬಳಿಕ ದುಷ್ಪರಾದ ಮುಸಲ್ಬಾನರು ಲಕ್ಷ್ಯವಧಿ ಹಿಂದೂ ಪ್ರಜೆಗಳ ತಲೆಗಳನ್ನು ಕುರಿಗಳಂತೆ ಕರಕರಕೊಯ್ದಾವಾಗ ನಿನಗೆ ಸ್ವಲ್ಪವಾದರೂ ದಯವು ಬರಲಿಲ್ಲವಲ್ಲ! ಅಂದಬಳಿಕ ತಾಮಸಭಕ್ತಶ್ರೀಷ್ವನಾದ ರಾವಣನು ತನ್ನ ರುಂಡಗಳನ್ನು ಒಂದೊಂದಾಗಿ ನಿನಗೆ ಅಪಿರಸುತ್ತಿರಲು, ನೀನು ದಯೆತೋರಿ, ಆ ರಾಕ್ಷಸೇಶ್ವರನಿಗೆ ಆತ್ಮಲಿಂಗವ ಕೊಟ್ಟಿಯಂಬದನ್ನಾದರೂ ನಾವು ಯಾಕೆ ನಂಬಬೇಕು? ಅದರಂತೆ ಸಾತ್ವಕಭಕ್ತಶ್ರೀಷ್ವನಾದ ಮಾಕಾರಂಡೇಯನನ್ನು ಯಮನು ಹಿಡಿದೆಳಿಯುವಾಗ ಭಕ್ತನ ಮೋರಿಕೇಳಿ ನೀನು ಕರುಣಾಳುವಾಗಿ ಯಮನನ್ನು ದಂಡಿಸಿ ಭಕ್ತಶ್ರೀಷ್ವನಿಗೆ ಉದ್ದಂಡಾಯುವ್ಯವನನ್ನು ದಯವಾಲಿಸಿದೆಯಂಬದನ್ನಾದರೂ ನಿಜವೆಂದು ಯಾಕೆ ತಿಳಿಯಬೇಕು? ದಯಾಫಿನನೇ, ಎಂಥ ಅನಧರ್ಮವಿದು!!

ಹೀಗೆ ನುಡಿಯುವಾಗ ಎಳ್ಳುಮ್ಮಾನಾಯಕನ ಕಣ್ಣಗಳೊಳಗಿಂದ ನೀರುಗಳು ಸುರಿದವು. ಆತನು ಶ್ರೀ ವರೂಪಾಕ್ಷನ ಬಳಯಲ್ಲಿ ಗಾಂಭೀರ್ಯದಿಂದ


ತನ್ನನ್ನು ನೋಡುತ್ತ ಕುಳಿತಿದ್ದ ತೇಜಃಪುಂಜನಾದ ಆರ್ಚಕನನ್ನು ನಮಸ್ಕರಿಸಿ, ವಿನಯದಿಂದ—ಸ್ವಾಮಿ! ದೈವಬಲವು ತಪ್ಸಿದಬಳಿಕ ಯಾರು ಮಾಡುವದೇನು? ನನ್ನಂಥ ಕ್ಷುದ್ರನ ಪ್ರತಿಜ್ಞೆಯಿಂದಾದರೂ ಆಗುವದೇನು? ರಾಮ ರಾಜನಂಥ ಸಾಹಸಿಯಿಂದ ಕಾಯ್ದುಕೊಳ್ಳಲಾರದ ರಾಜ್ಯವನ್ನು ನಾನು ತಿರುಗಿ ಸಾಧ್ಯಾ ಪಿಸಲು ಸಮರ್ಪನಾಗುವೆನೆ? ಇಲ್ಲಿಗೆ ನಮ್ಮ ಹಾಳು ಮನೋರಾಜ್ಯವು ಸಾಕು. ಭರ್ವುಪ್ರತಿಜ್ಞಾನಾಗಿ ನಾನು ನರಕಕ್ಕೆ ಇಳಿದರೂ ಚಿಂತಿಯಿಲ್ಲ. ಇಗೋ, ಇದು ನನ್ನ ಸೀತಿಯ ಖಾತ್ರವು. ಇದನ್ನು ನಿಮ್ಮ ಸಮಕ್ಕ ವಿರೂಪಾಕ್ಷನ ಅವಶ್ಯಕಿಯ ಕೊರತ್ತು ಇದನ್ನು ಮುಟ್ಟಿಲಿಕ್ಕಿಲ್ಲ, ಎಂದು ನುಡಿದು, ಒರೆಯೋಳಿಗಿಂದ ಇದ್ದ ವನ್ನು ಸರಕ್ಕನೆ ಹಿಂದು ದೇವರ ಮುಂದಿಟ್ಟು ಹಿಂದಕ್ಕೆ ಸರಿದನು. ಅದನ್ನು ನೋಡಿ ಬ್ರಾಹ್ಮಣನು ಗಂಭೀರಸ್ವರದಿಂದ—ತರುಣ ವೀರನೇ, ಶಾಂತನಾಗು-ಶಾಂತನಾಗು. ಸ್ವಜನಫಾತಕದ ಸ್ವರಣದಿಂದ ಕ್ಷುಭ್ರವಾಗಿರುವ ನಿನ್ನ ಕೋಮೆಲ ಚಿತ್ತವ್ಯತ್ಯಾಯ ಶಾಂತನಾಗುವದಕ್ಕಾಗಿ ನಿನು ಸದಾತಿವಷ್ಠ ಕುಭಪ್ರದವಾದ ಈ ದಿವ್ಯ ಲಿಂಗವನ್ನು ಎವೆಯಿಕ್ಕಿದೆ ನೋಡುತ್ತ ಸುಮುನೆ ಸ್ವಲ್ಪಕಾಲ ಕುಳಿತುಕೊ—ಕುಳಿತುಕೊ. ನಿಇನು ವೀರನಿರುತ್ತೀ, ಧಿರನಿರುತ್ತೀ; ಕೈಕೊಂಡ ಕೆಲಸವನ್ನು ಕೊನೆಗಾಳಿಸುವೆಷ್ಟು ಮನೋರಾಜ್ಯವನ್ನು ಪಡೆಯುವ ಯೋಗ್ಯತೆಯು ನಿನ್ನಲ್ಲಿ ನಿಶ್ಚಯವಾಗಿರುತ್ತದೆ. ಇದಕ್ಕಿಂತ ಹೆಚ್ಚಿನ ಆಭಿನಂದನವು ಸದ್ಯಕ್ಕೆ ಬೇಡ. ಇಗೋ, ಇಲ್ಲಿ ಮತ್ತೆ ಹಾಕಿರುತ್ತದೆ, ವಿಶ್ವಮಿಸು, ಎಂದು ಹೇಳಿ, ತಾನು ಉಳ್ಳಸ್ವರದಿಂದ ತೀವುಹಿನ್ನು ಸೊತ್ತೇನನ್ನು ಅನ್ನ ತೊಡಗಿದನು. ಎದುರಂನಲ್ಲಿರುವ ಶ್ರೀ ವಿರೂಪಾಕ್ಷನ ಲಿಂಗವನ್ನು ನೋಡುತ್ತ, ಮಹಿಮ್ಮನ್ನು ಸೊತ್ತೇನನ್ನು ಕೇಳುತ್ತ ಹೋದಂತೆ ನಮ್ಮ ತರುಣ ನಾಯಕನ ಚಿತ್ತವು ಶಾಂತವಾಗುತ್ತ ಹೋಯಿತು. ಬಾಹ್ಯಣನ ಮಹಿಮ್ಮನ್ನು ಸೊತ್ತೇವು ಮುಗಿದ ನೇಲೆ ನಾಯಕನು ವಿನಯದಿಂದ ಎದ್ದುನಿಂತು ಬ್ರಾಹ್ಮಣನನ್ನು ನಮಸ್ಕರಿಸಿ—ವಿಪೂರ್ತಮನೇ, ಆವೇಶದ ಭರದಲ್ಲಿ ನನ್ನಂದಾದ ಪ್ರಮಾದಗಳನ್ನು ಕ್ರಮಿಸಿ ನನಗೆ ಯೋಗ್ಯಮಾರ್ಗವನ್ನು ತೇರಿಸು, ನಾನು ಶರಣ ಬಂದಿದ್ದೇನೆ. ನಚನ ಕೊಟ್ಟಿಂತೆ ತಂದೆಯ ಪ್ರತವನ್ನು ನಡಿಸುವದು ಯೋಗ್ಯವೋ, ಅಸಾಧ್ಯ ಕೆಲಸಕ್ಕ ಕೈಹಾಕಿ ಜಗತ್ತಿನ ನಗಿಗೆ ಈಡಾಗುವದ

ಕ್ಕೀಂತ ವಿರೂಪಾಕ್ಷನ ಸನ್ನಿಧಿಯಲ್ಲಿಟ್ಟಿರುವ ಖಡ್ಗವನ್ನು ತಿರುಗಿ ಮುಟ್ಟಿದೆ ಮನ ಸ್ವಿಗೆ ಬಂದಂತೆ ನಡೆಯುವದು ನೆಟ್ಟಿಗೋ?

ನಾಯಕನ ಈ ಮಾತುಗಳನ್ನು ಕೇಳಿ ಬಾಹ್ಯಣನು—ತರುಣವೀರನೇ, ನಿನ್ನ ಮಾತುಗಳನ್ನು ಕೇಳಿ ನನಗೆ ಕೊತುಕವಾಗುವದಲ್ಲಿದೆ, ಕನ್ನಡಿಗರ ಸಾಧಾರಣ ಸ್ವಭಾವಕ್ಕನುಸರಿಸಿ ಕ್ಷಣಕ್ಷಣಕ್ಕೆ ಬಡಲಾಗುವ ನಿನ್ನ ಚಿತ್ತವೃತ್ತಿಯನ್ನು ನೋಡಿ ವಿಷಾದವೂ ಆಗುತ್ತದೆ. ಒಮ್ಮೆ ನೀನು ಮರಣೋನ್ನುಖಿನಾದ ತಂದೆಗೆ “ನಿನ್ನ ಪ್ರತವನ್ನು ಸಾಗಿಸುತ್ತೇನೆ”ಂದು ತಟ್ಟನೆ ವಚನವನ್ನು ಹೊಟ್ಟಿರುತ್ತೀ; ಆದರೆ ಆ ಪ್ರತವನ್ನು ಕೈಕೊಳ್ಳುವದಕ್ಕಾಗಿ ಇಲ್ಲಿಗೆ ಬಂದ ನೀನು ವಿಜಯನಗರದ ಹಾಳು ಪಟ್ಟಣವನ್ನು ನೋಡಿ ವ್ಯಧಿತಾಂತಕರಣನಾಗಿ ಕೈಕಾಲುಬಿಟ್ಟು ಒಮ್ಮುಂದೊಮ್ಮೆ ಒರಿಯೋಳಿಗಿನ ಖಡ್ಗವನ್ನು ಶ್ರೀ ವಿರೂಪಾಕ್ಷನ ಮುಂದಿಟ್ಟು ಭರ್ಪುಪ್ರತಿಜ್ಞನಾಗಲು ಸಿದ್ಧನಾಗುತ್ತೀ. ನಿನ್ನ ಈ ಸಿದ್ಧತೆಯಾದರೂ ಸ್ಥಿರವಾಗಿ ಉಳಿಯಿತೋ? ಇಲ್ಲ; ಶ್ರೀ ಶಿವನುಹಿನ್ನು ಸೊತ್ತೇಸ್ತುವನ್ನು ಕೇಳಿ, ಶಿವಲಿಂಗವನ್ನು ನೋಡಿ ಚಿತ್ತಕ್ಕೆ ಶಾಂತಿಯು ಪ್ರಾಪ್ತನಾಗುತ್ತಿರುವ ಷ್ವರಲ್ಲಿಯೇ ನನಗೆ ಶರಣಬಂದು “ಪ್ರತಿಜ್ಞೆಯನ್ನು ಪಾಲಿಸಲೋ ಬಿಡಲೋ” ಎಂದು ಪ್ರಶ್ನಮಾಡುತ್ತೀ. ಇಂಥ ಚಂಚಲವೃತ್ತಿಯಿಂದ ಯಾವ ಕಾರ್ಯವಾದಿತೆಂಬದನ್ನು ನೀನೇ ತಿಳಿದು ನೋಡು. ನಿಮ್ಮಂಥ ತರುಣರ ಈ ಅವಿಚಾರದ ಚಂಚಲ್ಯಾದಿಂದ ಹಲವು ಅನರ್ಥಗಳು ಒದಗುವ ಸಂಭವವಿರುತ್ತದೆ. ನಿನ್ನ ಮಾತಿನೋಳಿಗಿನ ವಿಚಾರಗಳಾದರೂ ಅಪಕ್ಷವಾಗಿಯೇ ಇರುವವು. ನೀನು ಹಿಂದುಗಳನ್ನೂ, ಅವರ ಧರ್ಮವನನ್ನೂ ಹೊಗಳಿ, ಮುಸ್ಲಿಮನರನ್ನೂ, ಅವರ ಧರ್ಮವನನ್ನೂ ಹೇಳಿಯುತ್ತೀ; ಆದರೆ “ಈಶ್ವರೀತಂತ್ರದ ಹೊರತುಜಗತ್ತಿನ ಕಡ್ಡಿಕೂಡ ಕಡಲುವದಿಲ್ಲ”ಂದು ಅನ್ನವ ನೀನು, ಜಗತ್ತಿನ ಧರ್ಮಗಳಿಲ್ಲ ಈಶ್ವರೀತಂತ್ರಕ್ಕೆ ಸಂಬಂಧಿಸಿಯೇ ಆಗಿರುವವೆಂಬ ಮಾತನ್ನು ಹ್ಯಾಗೆ ಮರೆಯುತ್ತೀಯೋ ತಿಳಿಯಿದು. ವಿಜಯನಗರದ ರಾಜ್ಯವ ಸಾಫಿಸಲ್ಪುಟ್ಟಂತ್ರ ಈಶ್ವರೀತಂತ್ರದಿಂದಲೇ— ನಾಶವಾದಂತ್ರ ಈಶ್ವರೀತಂತ್ರದಿಂದಲೇ. ಅಂದಬಳಿಕ ಈಶ್ವರೀತಂತ್ರದಿಂದಾದ ಆ ಕಾರ್ಯಗಳಿಗಾಗಿ ನೀನು ದೇವರನ್ನು ಹೊಗಳುವದೇಕೆ— ಚೊಗಳುವದೇಕೆ? ದೇವರ ನಿಜವಾದ ಮಹಿಮೆಯನ್ನು ರೀಯದ ಮೂಢರು ಲಾಭದಿಂದ ಉಬ್ಬಿದಾಗ ಕುಣಿಯತ್ತ ದೇವರನ್ನು ಅಟ್ಟಿದೆ

ಮೇಲೆ ಕೂಡಿಸುತ್ತಾರೆ; ಅದೇ ಅವರು ಹಾನಿಯಿಂದ ಕುಗ್ಗಿದಾಗ ಸಂತಾಪ ಗೊಂಡು ದೇವರನ್ನು ಪಾತಾಳಕ್ಕೆ ಹಾಕುತ್ತಾರೆ. ಇಧ್ರವಿಲ್ಲದ ಈ ಉದ್ದಾ ಮತನದ ಆವಾಹನ-ವಿಸರ್ವಫ್ರಾನ್‌ಗಳಿಂದಲೇ ಮುನುಷ್ಯರು ಬಗೆಬಗೆಯ ಶಾಪಗಳಿಗೆ ಗುರಿಯಾಗುತ್ತಾರೆಂದು ಹೇಳಬಹುದು. ತರುಣವೀರಾ, ನನ್ನ ಸ್ವಷ್ಟ ಮಾತುಗಳಾಗಿ ಸಿಟ್ಟುಗಬೇದ. ಉಪದೇಶಕ್ಕೆ ತಕ್ಕುವನಾಗಿ ತೋರಿದ್ದರಿಂದ ಪ್ರಸಂಗಕ್ಕೆ ತಕ್ಕು ಎರಡು ಮಾತುಗಳನ್ನು ಆಡುತ್ತೇನೆ. ದೇವರು ಹಿಂದುಗಳ ಪಕ್ಷವಾತಿಯೂ ಅಲ್ಲ, ಮುಸಲ್ಯಾನರ ಪಕ್ಷವಾತಿಯೂ.ಅಲ್ಲ. ಆತನು ನಮಗೆ ಸುಖವನ್ನೂ ಉಂಟುಮಾಡುವದಿಲ್ಲ, ದುಃಖವನ್ನೂ ಉಂಟುಮಾಡುವದಿಲ್ಲ. ಎಲ್ಲರ ಭೋಗಕ್ಕಾಗಿ ಸಮದ್ವಷ್ಟಿಯಿಂದ ಆತನು ಈ ಸ್ವಷ್ಟಿಯನ್ನು ಉಂಟುಮಾಡಿರುವನು. ಈ ಸ್ವಷ್ಟಿರಾಪವಾದ ಅಂಗಡಿಯಲ್ಲಿ ನಾಜ್ಯಯಿದ ಸೂಕ್ಷ್ಮ ಉತ್ಕಾಢಿಯನ್ನು ಹಿಡಿದು ಈಶ್ವರಿತಂತ್ರವು ನಮ್ಮ ನಮ್ಮ ಕರ್ಮಕೃನುಸರಿಸಿ ಪಕ್ಷವಾತೆಲ್ಲದೆ ನಮಗೆ ಸುಖ-ದುಃಖಗಳಿಗೆ ಕಾರಣಗಳಾದ ಭೋಗಗಳನ್ನು ಕೊಡುತ್ತೇ ಹೋಗುತ್ತದೆ. ಆಟಿಗೆಗಳ ಸೊಬಗಿಗೆ ಮರುಳಾಗಿ ಹುಡುಗರು ಅಟಕ್ಕೆ ಬಿದ್ದು ತಾಯಿತಂದಿಗಳನ್ನು ಮರೆತು ಅಟದಲ್ಲಿ ವುಣಾಗಿ ಹೋಗುವಂತೆ, ವಿಷಯಭೋಗಗಳ ಸವಿಗೆ ಮರುಳಾಗಿ ನಾವು ಬಗೆಬಗೆಯ ಕರ್ಮಗಳನ್ನು ಮಾಡುತ್ತೇ ದೇವರನ್ನು ಮರೆತು ಸಂಸಾರಮಗ್ನಿರಾಗುತ್ತೇವೆ. ಇಂಥ ವಿನೇಕಭ್ರಷ್ಟರಿಗೆ ಸದ್ಗುರುಯು ಹ್ಯಾಗೆ ದೊರೆಯುವದು ನಿಂದೇ ಹೇಳು. ಕೋಮಲಕ್ಷ್ಯದರು ತರುಣನೇ, “ಅರ್ಚಕಸ್ಯ ತಸ್ಯೋಬಲಂ” ಎಂಬ ಉತ್ಕ್ರಯ ಅರ್ಥವನ್ನು ಮನಸ್ಸಿನಲ್ಲಿ ತಾರದೆ, ಅಂದರೆ ಪೂಜಿಸುವವನ ತಪೋಬಲದಿಂದ ಪ್ರತಿಮೆಗಳಲ್ಲಿ ದೇವತ್ವವು ಪ್ರಸಾಧಿತವಾಗುತ್ತದೆಂಬದನ್ನು ಅರಿಯದೆ “ಕಲ್ಲಿನ ದೇವರು ಕಲ್ಲೀ ಅಲ್ಲದೆ ದೇವರಲ್ಲ” ಎಂದು ಆವೇಶದ ಭರದಲ್ಲಿ ತಟ್ಟನೆ ಆಡಬಟ್ಟಿ. ಇಂಥ ಅನುಭವವಿಲ್ಲದ ನಿನ್ನ ಕೇಳಿಕೆಯ ಹಲವು ಬಡಬಡಿಕೆಗಳನ್ನು ಕೇಳಿ ನನಗೆ ಬಹಳ ವಿಷಾದವಾಗುತ್ತದೆ. ಆ ಎಲ್ಲ ಬಡಬಡಿಕೆಗಳ ನಿವಾರಣ ಮಾಡಿ ನಿನಗೆ ಸನ್ಯಾಗ್ರ ತೋರಿಸಲಿಕ್ಕೆ ಇದು ಸಮಯವಲ್ಲ. ಹಾಗೆ ಮಾಡಿದರೆ ನಿನಗೆ ಹಿತವೂ ಆಗಲಿಕ್ಕಿಲ್ಲ. ಹಸಿನೆಯಿಲ್ಲದೆ ಹೊಟ್ಟಿಯಲ್ಲಿ ತುಂಬಿಕೊಂಡ ಅನ್ವಯಿಸಿದ ಅಜೀಣಬಾಧೀಯಾಗುವಂತೆ, ಪ್ರಸಂಗವಿಲ್ಲದೆ ತಲೆಯಲ್ಲಿ ತುಂಬಿದ ಅನಂತ ಬೋಧಗಳಿಂದ ಶಿರೋನೇದನೆ ಮಾತ್ರ

ಉಂಟಾಗಬಹುದು! ತರುಣವೀರಾ, ನಿನಗೆ ಒಂದೇ ಹಿತದ ಮಾತನ್ನು ಹೇಳು
ಶ್ರೀನೆ, ಮರೆಯಬೇಡ. ನೀನು ಸತ್ಯಂಗ ವಾಡು; ಅದರಿಂದ ನಿನಗೆ ಸನ್ಮಾನ
ಗ್ರಹ ಗೋತ್ತಾಗುವದು. ನೀನು ಹೊಸ ರಾಜ್ಯವನ್ನು ಸಾಫಿಸುವ ಅವಿಚಾ
ರಕ್ಕೆ ಸರ್ವಥಾ ಹೋಗಬೇಡ ಕಂಡಿಯಾ! ನಿನ್ನ ವಿಜಯನಗರದ ರಾಯರ
ವಂಶದವರಾದ ಚಂದ್ರಗಿರಿಯ ಶರಸರೋಡನೆ ರಾಜನಿಷ್ಠೆಯಿಂದ ನಡೆದು ಸತ್ಯ
ವನ್ನು ಕಾಯ್ದುಕೊಂಡಿ. ರಾಜನಿಷ್ಠನಾರ್ಥಾ ಆದವಸಗಿ ಪ್ರತಿಫಲವು
ತಪ್ಪದೆಂಬ ಮಾತನ್ನು ಜೆನಾಗಿ ನೇನಾಪಿನಲ್ಲಿದು. ರಾಜನಿಷ್ಠನಾಗುವದು ಪ್ರತಿ
ಒಬ್ಬನ ಕರ್ತವ್ಯವಲ್ಲದೆ, ಹೊಸರಾಜ್ಯವನ್ನು ಸಾಫಿಸುವದು ಕರ್ತವ್ಯವಲ್ಲ.
ಅದು ದೇವರ ಕೆಲಸವು. ಸಾಕು, ಇದಕ್ಕೀಂತ ನಾನು ಹೆಚ್ಚಿಗೆ ಬೋಧಿಸುವ
ದಿಲ್ಲ. ಇಗೋರಿ, ಹಿಡಿ ಫಲ ಮುಂತಾಕ್ಷತೆಗಳನ್ನು; ಶ್ರೀ ವಿರೂಪಾಕ್ಷನ ಕ್ರಮೆ
ಯಿಂದ ನಿನಗೆ ಬೇಗನೆ ಸತ್ಯಂಗವಾಗಿ ಸಾಮಾಭಕ್ತನೆಂಬ ಖಾತ್ಯತಿಯನ್ನು
ಪಡೆದು ನೀನು ಉತ್ಸರ್ವವನ್ನು ಹೊಂದುವೆ; ಇದು ನನ್ನ ಪೂರ್ಣಾರ್ಥಿವಾರ
ದವು, ಎಂದು ಹೇಳಿ, ಬೋಗಸಿ ಕುಸುಮಾಕ್ಷತೆಗಳೂ- ಒಣಿದ ತೆಂಗಿನಕಾ
ಯಿಯೂ- ಉತ್ತರ್ತಿಗಳೂ- ಬಿಲ್ಪಪತ್ರಗಳೂ ಒಪ್ಪುತ್ತಿರುವ ತಬಕವನ್ನು
ಮುಂದೆ ಮಾಡಿದನು. ಆಗ ಎಚ್ಚೆನ್ನಾಯಿಕನು ಟೊಂಕಕ್ಕೆ ಮತ್ತಿದ ಸೆಲ್ಲೆ
ಯನ್ನು ಬಿಚ್ಚಿ, ಅದರಲ್ಲಿ ವಿನಯದಿಂದ ಫಲಮುಂತಾಕ್ಷತೆಗಳನ್ನು ಸ್ವೀಕರಿಸಿ,
ಶ್ರೀ ವಿರೂಪಾಕ್ಷನಿಗೂ ಬಾಹ್ಯಣನಿಗೂ ಭಕ್ತಿಯಿಂದ ನಮಸ್ಕರಿಸಿದನು.
ಆಮೇಲೆ ಆತನು ಖಡ್ಡವನ್ನು ಒರೆಗಾಣಿಸುತ್ತ, ಈ ಫಲಮುಂತಾಕ್ಷತೆಯು
ತನ್ನ ಉತ್ಸರ್ವದ ಮಂಗಲಾಚರಣವೇಂದು ನಂಬಿ ಹೋದವಟ್ಟು ಗುಡಿಯಿಂದ
ಹೊರಹೊರಬೆಬ್ಬನು.



అనెయ హక్కరణ.

భూతెగళ లీలి.

నాయకను ఫలమంత్రాష్ట్ర తీగళన్న స్వీకరిసి దేవాలయదింద హోరబిద్దాగ తామ రాత్రియాగిత్తు. అందు మాఘాకుధ్య చతుద్య శియు; హింపు జల్లిదహాగే బీళదింగళు బిద్దాదే; గభ్రగుడ్లయోళగిన కలుషిత హవేయోళగింద హోరబిద్దు జ్యేలోళగిన స్పృజ్ఞహవేయల్లి బంద ద్వరింద నాయకనిగే విశ్వాంతయు దోరేయహత్తిదే, సేవకను గోపురద బాగిలల్లి కుదురేయన్న హిడకొండు తన్న ఒడయన వాదరక్షేగ ళన్న బెస్సిగి కట్టికొండు అవన కాదియన్న నోఇఁడుత్త సింతుకొండి ద్వానే; కుదురేయు నింతు నింతు బేసత్తు కాలుగళన్న ఎత్తి ఎత్తి ఇడుత్త - బాలవన్న జాడిసుత్త - కడివాణవన్న కడియుత్త ఆగాగీగి గోణు కొడవతోడగిదే; నాయకన లీవియన్న నోఇడి బెరగాగిడ్జ జ్యారు జన్మోన్నే ఆతనన్న యావాగ నోఇడేవేంబ లవలవికేయింద కుదురేయ సుత్తు ముత్తు నేరిదు గుడియ కడిగి నోఇడి నోఇడి బేస రియహత్తిద్వారి; నాయకన వైత్తాంతవన్న ఆతన సేవకను ఖప్పు కారహజ్యే హేళుత్తిద్వరింద జనర దశనాపేస్తేయు మత్తిష్ట హేళజ్యే గుత్తలిదే; హీగిరలు, మయాదాధ్వవాగి హింబాలిసిరువ బారహ్మణ పరివారదోషనే నాయకను కుదురేయ బలగే బందను. ఆతను బ్రాహ్మణరన్న వినయదింద నమస్కరిసి, సేవకను బెదరుత్త ఇట్టు వాదరహ్మే గళన్న మెట్టి, కుదురేయన్న చప్పరిసి గాంభీయదింద హత్తి కుళతు కొండను. నాయకన జీడాయిదింద సంతుష్టవాగిద్ద బారహ్మణ వ్యందవు ఆతీవదిసుత్తిరలు, సుత్తుగట్టిద జనరు ఎవేయిక్కదే నోఇత్తిరలు, నాయకను వినయదింద తలేబాగి బారహ్మణర అనుజ్ఞేయన్న పడిదు, నింతవరన్న ఆదరదింద నోఇడుత్త కుదురేయన్న తిరుగిసి దను. నింతు నింతు బేసత్తిద్వ కుదురేయు ఒత్త రదింద నడియహత్తితు.

ಸೇವಕನು ಕುದುರೆಯ ಮುಂದೆ ಓಡಹತ್ತಿದನು. ನೋಡನೋಡುತ್ತ ನಾಯ ಕನು ಕಾಣದ ಹಾಗಾಗಲು, ಹೈತ್ರಸ್ಥಜನರು ಆತನನ್ನು ಬಗೆಬಗೆಯಾಗಿ ಬಳ್ಳಿಸುತ್ತ ತಮ್ಮ ಮನೆಗಳಿಗೆ ತೆರಳಿದರು. ಇತ್ತ ನಾಯಕನ ಕುದುರೆಯು ಮೊದಲೇ ಗೊತ್ತಾಗಿದ್ದಂತೆ ಸೇವಕನನ್ನು ಹಿಂಬಾಲಿಸಿ ತುಂಗಭದ್ರೀಯನ್ನು ದಾಟಿ ಆದಿ ಪಂಪಾಕ್ಕೆ ತ್ರಕ್ಕೆ ತಲುಪಿತು.

ನಾಯಕನು ಭಾವಿಕನು. ಆತನು ಶ್ರೀಮದ್ವಾನಾಯಣದಲ್ಲಿ ವರ್ಣಿಸಲ್ಪಟ್ಟಿರುವ ಪಂಪಾಸರೋವರದ ವೃತ್ತಾಂತವನನ್ನು ಕೇಳಿದವನಾದ್ದರಿಂದ ಅದನ್ನು ಪ್ರತ್ಯೇಕ ನೋಡಲು ಆತುರವಡುತ್ತಿದ್ದನು; ಆದರೆ ಶ್ರೀ ವಿರೂಪಾಕ್ಷನ ದೇವಾಲಯದಲ್ಲಿ ಬ್ರಾಹ್ಮಣರು ತನ್ನನ್ನು ಚಂಚಲವೃತ್ತಿಯನನೆಂದು ಸ್ವಷ್ಟವಾಗಿ ತಿರಸ್ತಿಸಿದ್ದು ಮನಸ್ಸಿನಲ್ಲಿ ಕಟ್ಟಿಯುತ್ತಿದ್ದಿದ್ದರಿಂದ ಆತನು ಬಗೆಬಗೆಯ ಅಲೋಚನೆಗಳಿಗೆ ಒಳಗಾಗಿ ಕುದುರೆಯ ಮೇಲೆ ಸುವ್ಯಾನೆ ಕುಳಿತಿದ್ದನು. ಆತನು ಎಡಕ್ಕೆ ನೋಡಲಿಲ್ಲ— ಬಲಕ್ಕೆ ನೋಡಲಿಲ್ಲ; ಕುದುರೆಯ ಕಡಿವಾಣವನ್ನು ಬಿಗಿದು ಹಿಡಿಯಲಿಲ್ಲ— ಸಡಿಲು ಬಿಡಲಿಲ್ಲ; ಕೇವಲ ಪರಾಧಿನನಂತೆ ಸಾಗಿದ್ದನು. ಕುದುರೆಯು ಸರೋವರದ ತೀರವನ್ನು ಹೊಂದಲು, ಸೇವಕನು ಕಡಿವಾಣವನ್ನು ಹಿಡಿದು ಅದನ್ನು ನಿಲ್ಲಿಸಿದನು. ಆಗ ನಾಯಕನು ಎಚ್ಚರಿತ್ತು ನಾಲ್ಕುಕಡಿಗೆ ತನ್ನ ವಿಶಾಲವಾದ ನೀತ್ರಗಳನ್ನು ಹೊರಳಿಸಿ ನೋಡಹತ್ತಿದನು. ಸರೋವರಕ್ಕೆ ಸಮೀಕ್ಷವಾಗಿ ವಾಲಿಯ ರಾಜಧಾನಿಯಾದ ಕಿಷ್ಯಿಂಧಿಯು ಇದ್ದ ಬಿಟ್ಟಿದಸಾಲು ಒಪ್ಪುತ್ತಿತ್ತು. ಇತ್ತ ಸರೋವರದ ತೀರದಲ್ಲಿ ಒಂದು ಚಿಕ್ಕದೇವಾಲಯವು ಇತ್ತು. ಪಂಪಾಸರೋವರವೂ, ಅದರ ನೇರಿಯಲ್ಲಿರುವ ಮಾನಸ ಸರೋವರವೂ ಅಪ್ಪುದೊಡ್ಡವಲ್ಲದಿದ್ದರೂ ಅಪ್ಪಗಳ ಪುರಾತನತ್ವವನ್ನೂ, ಅಪ್ಪಗಳ ತೀರದಲ್ಲಿ ವರ್ತಿಸಿದ ಮನೋಹರ ಸಂಗತಿಗಳನ್ನೂ ನೇನಿಸಿ ನಾಯಕನ ಅಂತಹ ಕರಣವು ಭಕ್ತಿರಸಪೂರ್ವವಾಯಿತು. ಆತನು ಕುದುರೆಯನ್ನು ಸೇವಕನ ಕೈಯಲ್ಲಿ ಕೊಟ್ಟು, ಸರೋವರದ ಪಾವಟಿಗಳನ್ನು ಇಂದನು. ಘಲಮುಂತ್ರಾಕ್ಷತೆ ಕಟ್ಟಿದ ಶಾಲನ್ನು ನೆಲದಮೇಲೆ ಇಡಲಾರದಿ ಆತನು ಅವನ್ನು ಕರವಸ್ತಿದಲ್ಲಿ ಕಟ್ಟಿ, ಗಂಟನ್ನು ಬಳಿಯಲ್ಲಿಯ ಗಿಡದ ಕೊಂಬಿಗೆ ತೂಗಹಾಕಿ ಸರೋವರದಲ್ಲಿ ಕೈಕಾಲುಗಳನ್ನು ತೊಳಕೊಂಡನು. ಸರೋವರದ ಪಾವಟಿಗಳನ್ನು ವಿಶಾಲ, ನೀರು ಸ್ವಷ್ಟ, ನೀರಲ್ಲಿ ಪ್ರತಿಬಿಂಬಿಸಿದ

నక్కెత్తెగళూ—జెంద్రుమండలపూ మందవాద తెరిగళ యోగదింద సావ కాశవాగి అల్లూడుత్తిద్దవు. సరోవరద నేరియ ప్రదేశదల్లియూ, దండియ మేలిన దేవాలయదల్లియూ సంపూర్ణ శాంతియు ఒప్పు తీత్తు. జనర సుళవు జల్లిద్దరింద ఎంథ ఉల్లాసప్తతియ మనుష్ణసి గాదరూ ఓదాసిసైన్భావపు ఉత్సవాగదె జరుత్తిదిల్ల. ధైయపిల్ల దవరంతు రాత్రి ఆ స్థుళక్కే హోగువదు ఆతక్కెవాగిత్తు. ఆ స్థుళవన్ను నోడి నాయకన మనస్సుదరూ ఆప్పు గమిసలిల్ల. ఆతను క్షేకాలు గళన్ను తొళచోండు దేవాలయవన్ను హోక్కును. ఆల్లి ఒందు దీపవు మిణిగుట్టుతీత్తు. నిమాఫనువవాద అరణ్యమోళగిన ఆ కశ్తలేయ గుడియల్లి మిణిగుట్టువ దీపవు భయప్రదవాగువదెంబదు అనుభవ విధవరిగే గొత్తుగదేయిరలిక్షీల్ల. దిట్టునాద నాయకను దేవర దట్ట నవన్ను తక్కొండు భక్తియింద నమస్కరించి హాగే హోరగి బందు లగు బగెయింద కుదురేయన్న హత్తి తన్న బిడారద కడిగే సాగిదను. బిడారపు ఆనిగుందియ నేరియల్లి తుంగభద్రేయ దండియల్లిత్తు. నాయకను గుడియల్లిద్దాగ జనర కాలసప్తుళవాదంతియూ, విచిత్ర ధ్వని యింద యారోఎ గుణగుట్టుతీరువంతియూ భాసవాయితు; ఆదరి భావికనాద నాయకను యావ కారణదిందలోఎ, హచ్చిన శోభద గొడవిగే హోగలిల్ల. పంపాసరోవరద నేరియ ప్రదేశదల్లి సిద్ధరు వాసిసువరల్లదే, ఆ నిమాఫనువ ప్రదేశవు పితాచిగళ వాసస్తుళవాద్ద రింద ఆదు రాత్రియ సంచారక్కే అయోగ్యవాదద్దేంబ జనవార్తియన్న ఆతను కేళిద్దను.

నాయకను బిడారవన్ను హోక్కొగ మూరు తాసు రాత్రియాగత్తు. ఆతను నియమిత పరివారదోడనే బందిద్దనెందు మేలే హేళ దేయస్పే? ఆతన సంగడ శూరరాద ఇష్టత్తు జన కుదురేయ సవారయూ, ఏదు ఆనిగళూ, నూరారుజన కాలాళుగళూ, ఈ ఎల్ల పరివారక్కే తక్కుప్పు ఆళుహోళుగళూ ఇద్దవు. నాల్చు తాసు రాత్రిగే నాయకన ఉపచారగళాగి ఆతను తన్న రాముటియల్లి మలగికోం.

ದನು. ಚಿತ್ತಕ್ಕಾದ ಅಸ್ವಾಸ್ಥ್ಯದಿಂದ ಗಾಥವಾದ ನಿದ್ರೆಯು ಹತ್ತಲಿಂಬ. ಆತ ನಿಗೆ ಒಂದರಹಿಂದೊಂದು ಕನಸುಗಳು ಬೀಳಹತ್ತಿದವು. ಏದು ತಾಮು ರಾತ್ರಿಯ ಸುಮಾರಕ್ಕೆ ಕನಸಿನಲ್ಲಿ ಆತನು ವಿರೂಪಾಕ್ಷನ ದೇವಾಲಯಕ್ಕೆ ಹೋದಂತಾಗಿ, ಅಲ್ಲಿ ಬ್ರಹ್ಮಣನು ಕೊಟ್ಟಿದ್ದ ಫಲಮುಂತಾಕ್ಷತೀಗಳನ್ನು ಹಾಡಿಯಲ್ಲಿ ಯಾರೋ ಕಸುಕೊಂಡಂತಾಯಿತು. ಕೂಡಲೇ ಭಾವಿಕನಾದ ನಾಯಕನು ಗಾಬರಿಯಾಗಿ ಹಾಸಿಗೆಯ ಮೇಲಿ ಎದ್ದು ಕುಳಿತುಕೊಂಡನು. ಆತನು ತನಗೆ ಬಿಡ್ಡಿದ್ದ ಸ್ವಷ್ಟಗಳನ್ನು ನೆನಪು ಮಾಡಿಕೊಳ್ಳುತ್ತಿರುವಾಗ ತಾನು ಪಂಪಾಸರೋವರದ ದಂಡೆಯಮೇಲಿನ ಗಿಡದ ಟೊಂಗಿಗೆ ಫಲಮುಂತಾಕ್ಷತೀಗಳ ಗಂಟು ತೂಗಹಾರಿ ಮರಿತು ಬಂದದ್ದು ನೇನಪಾಯಿತು. ಆಗ ನಾಯ ಕನ ಮನಸ್ಸಿನಲ್ಲಿಂಟಾದ ಅಸಮಾಧಾನವನ್ನು, ಅವನನ್ನು ಭಾವಿಕರಾದವರು ಮಾತ್ರ ತರ್ಕಸಬಹುದು. ಫಲಮುಂತಾಕ್ಷತೀಗಳು ಹೋದದ್ದು ಅಶುಭವೇಂದು ನಾಯಕನು ಭಾವಿಸಿದನು. ನಿದ್ರೆಯು ಹಾರಿ ಅವನ ಕಣ್ಣಗಳು ನಿಷ್ಕಾಳವಾದವು. ಅಪಶಕುನದ ದುವ್ವರಿಣಾಮದ ಕಲ್ಪನೆಗಳು ಮನಸ್ಸಿನಲ್ಲಿ ಒಂದೊಂದಾಗಿ ಹೊಳೆದು ಅದು ತಲ್ಲಿಷಿಸಹತಿತು. ತಂಡೆಯ ಪ್ರತವನ್ನು ಕೈಕೊಳ್ಳುವದಕ್ಕಾಗಿ ಬಂದಿದ್ದ ತರುಣ ನಾಯಕನಿಗೆ, ಫಲಮುಂತಾಕ್ಷತೀಗಳು ಹೋದದ್ದು ಮೊದಲ ತುತ್ತಿಗೇ ನೋಣ ತಿಂದಂತಾಯಿತು. ಮನೋರಾಜ್ಯಕ್ಕೆಂತ ಕಾರ್ಡಿದಲ್ಲಿ ಪ್ರತ್ಯೇಕ ಪ್ರವೇಶಿಸುವದು ಕರಿಣವೇಂಬ ಮಾತಿನ ಅನುಭವವು ಆತನಿಗೆ ಮೆಲ್ಲಮೆಲ್ಲನೆ ಬರತೊಡಗಿತು. ನಾಯಕನು ತಟ್ಟಿನೆ ಹಾಸಿಗೆಯಿಂದಿದ್ದು, ಸೇವಕನನ್ನು ಎಬ್ಬಿಸಿ ಕುದುರೆಗೆ ಜೇನು ಹಾಕೆಂದು ಹೇಳಿ ತಾನು ಕವಚಕ್ರಿರಸ್ತೂಣಗಳನ್ನು ಹಾಕಿಕೊಳ್ಳುಹತ್ತಿದನು.

ಗಾಥವಾದ ನಿದ್ರೆಯಿಂದ ಎಚ್ಚರಿಸಲ್ಪಟ್ಟವನಾದ ಸೇವಕನು ಒಡ್ಡುಮುರದು ಆಕಳಿಸುತ್ತೇ, ಕಣ್ಣಗಳನ್ನು ತಿಕ್ಕಿಕೊಳ್ಳುತ್ತೇ, ತತ್ತರಸುತ್ತೇ ಕುದುರೆಗೆ ಜಿನುಹಾರಿ ರಾಹುಟಿಯ ಬಾಗಿಲಿಗೆ ತಂದು ನಿಲ್ಲಿಸಿದನು. ಅಷ್ಟರಲ್ಲಿ ಎಚ್ಚೆಮ್ಮನಾಯಕನು ಯುಧ್ಧದ ಉದಿಗಿತೊಡಿಗೆಗಳನ್ನು ಧರಿಸಿ, ಶಸ್ತ್ರಾಸ್ತ್ರಗಳಿಂದ ಸಜ್ಜಾಗಿ ಬಂದು ಕುದುರೆಯನ್ನು ಹತ್ತಿದನು. ಸೇವಕನು ನೆಲಮುಟ್ಟಿ ನಮಿಸಿ “ದೋರೆಗಳ ಪಯಣವೈತ್ತ” ಎಂದು ಕೇಳಿಕೊಳ್ಳಲು, “ಆದಿಪಂಪಾಕ್ಷೇತ್ರಕ್ಕೆ” ಎಂದು ನಾಯಕನು ಉತ್ತರಕೊಟ್ಟನು. ಕೂಡಲೇ ಸೇವಕನು ಹಾದಿಯಹಿ

ದಿದು ಓಡಹತ್ತಲು, ಕುದುರೆಯೂ ಅವನನ್ನು ಹಿಂಬಾಲಿಸಿ ಒತ್ತರದಿಂದ ಸಾಗಿತು. ಯಾವಾಗ ಪಂಪಾಸರೋವರಕ್ಕೆ ತಲುಪಿ ಫಲಮಂತಾಕ್ಕುತ್ತಿಯ ಗಂಟನ್ನು ನೋಡಿನೇಂಬ ಲವಲವಿಕೆಯಲ್ಲಿ ಸಾಗಿರಲು, ಬೆಳದಿಂಗಳಲ್ಲಿ ಪಂಪಾ ಸರೋವರವು ಕಾಣಿಸಹತ್ತಿತು. ನಾಯಕನು ಸರೋವರದ ಸಮೀವಕ್ಕೆ ಹೋದಹೋದಂತೆ ಅವನ ಚಿತ್ತಪು ಹೆಚ್ಚು ಹೆಚ್ಚು ಅಸ್ವಸ್ಥವಾಗುತ್ತ ಹೋಯಿತು. ತಾನು ತೂಗಹಾಕಿದಲ್ಲಿ ಗಂಟು ಇರುನದೋ, ಅದನ್ನು ಯಾರಾದರೂ ಒಯ್ದಿರುವರೋ, ಜಾರಿ ಗಂಟು ಸರೋವರದಲ್ಲಿ ಬಿಡ್ಡಿರುವದೋ? ಹಾಯ್ ಹಾಯ್ ಪಂಪಾವತಿಯೇ, ಎಂಥ ಪ್ರಮಾದವಾಯಿ ತಲ್ಲಿ, ಎಂದು ಚಿಂತಿಸಹತ್ತಿದನು. ಕುದುರೆಯು ಸರೋವರದ ದಂಡೆಯನ್ನು ತಲುಪಿದ ಕೂಡಲೆ ನಾಯಕನು ಚಟ್ಟನೆ ಹಾರಿ, ಆತುರದಿಂದ ಗಿಡದ ಕೊಂಬಿಗೆ ಕೈನಿಡಿದನು; ಆದರೆ ಅಲ್ಲಿ ಫಲಮಂತಾಕ್ಕುತ್ತಿಯ ಗಂಟು ಇದ್ದಿಲ್ಲ. ಕೂಡಲೆ ನಾಯಕನ ಎದೆಯು ದಸ್ಸಿಂದಿತು; ನೋರಿಯು ಬಾಡಿತು; ಕಣ್ಣಿಗೆ ಕತ್ತಲೆಯು ಮುಸುಕಿದಂತಾಯಿತು. ನಾಯಕನು ಆ ಕೊಂಬಿಯನ್ನು— ಈ ಕೊಂಬಿಯನ್ನು, ಆ ಗಿಡವನ್ನು— ಈ ಗಿಡವನ್ನು ನೋಡಿ ನೋಡಿ ಬೇಸಹ್ತು ಉಸುಗ್ರರೆಡು ಸರೋವರದ ಪಾವಟಿಗೆಯ ಮೇಲೆ ಯೋಚಿಸುತ್ತು ಕುಳಿತು ಕೊಂಡನು. ತಾನು ಗಂಟನ್ನು ಮರೆತುಹೋದದ್ದು ನಿಶ್ಚಯವೆಂದು ಮನಸ್ಸಿಗೆ ಹೋಳಿಯುತ್ತಿದ್ದರೂ, ಆದನ್ನು ತನ್ನ ರಾಹುಟಿಗೆ ಒಯ್ದು ಇಟ್ಟಿರಬಹುದೋ, ಎಂದು ಆತನು ಶಂಕಿಸಹತ್ತಿದನು. ಬರಬರುತ್ತ ಆವನ ಸಂಶಯವು ಸಂಭವ ನೀಯವಾಗಿ ತೋರಹತ್ತಿತು. ಬರುವಾಗ ರಾಹುಟಿಯಲ್ಲಿ ಹುಡುಕದೆ ಬಂದ ದ್ವಾರಾಗಿ ಆತನು ತನ್ನನ್ನು ಹಳಿದುಕೊಂಡನು. ಗಂಟು ಸರೋವರದಲ್ಲಿ ಬಿಡ್ಡಿರಬಹುದೆಂದು ಭಾವಿಸಿ ಒಂದೆರಡು ಪಾವಟಿಗೆಗಳನ್ನು ನೀರಲ್ಲಿ ಇಳಿದು ಕೈಯಾಡಿಸಿ ನೋಡಿದನು; ಆದರೆ ಗಂಟು ಕೈಗೆ ಹತ್ತಲಿಲ್ಲ. ಮತ್ತೆ ಅಷಣ ಮನಸ್ಸು ರಾಹುಟಿಯ ಕಡೆಗೆ ತಿರುಗಿತು. ತಾನು ರಾಹುಟಿಯಲ್ಲಿಯೇ ಮರೆತು ಬಂದಿರಬಹುದೆಂದು ನಿಶ್ಚಯಿಸಿ ನೋಡಿಬರಲಿಕ್ಕೆ ಸೀವಕನನ್ನು ರಾಹುಟಿಗೆ ಕಳಿಸಬೇಕಿಂದು ವಾಡಿದನು. ರಾಹುಟಿಯಲ್ಲಿ ಇಲ್ಲದಿದ್ದರೆ ವಿಶ್ವಪ್ರಯತ್ನ ಮಾಡಿ ಗಂಟನ್ನು ಹುಡುಕಿಕೊಂಡೇ ಹೋಗಬೇಕಿಂದು ಆತನು ನಿಶ್ಚಯಿಸಿ ಸೇವಕನನ್ನು ಕರೆದು—“ತಿರುವೇಂಕಟಾ, ಹೋಗು, ರಾಹುಟಿಗೆ ಹೋಗಿ ಫಲ

ಮಂತ್ರಾಕ್ಷರೆಯ ಗಂಟನ್ನು ಹುಡುಕಿ ಬೂ ನೀನು ಬರುವತನಕ ನಾನು ಇಲ್ಲಯೇ ಇದ್ದ್ರೀಸೇ; ಏಕು ಕಾದುರೆಯನ್ನು ಹತ್ತು” ಎಂದು ಹೇಳಿದನು. ಕಟ್ಟಿದವಿರಲ್ಲಿ ಒಡೆಯನನೇನ್ನಿಬ್ಬನ್ನೇಬಿಟ್ಟುಹೋಗಲಿಕ್ಕೆ ಸ್ವಾಮಿಭಕ್ತನಾದ ತಿರುವೆಂಕಟನು ಆತಂಕಸದಹತ್ತಿದನು. ಫಲಮಂತಾಪಕ್ಕತೆಯ ಗಂಟನ್ನು ರಾಮುಟಿಗೆ ಒಯ್ದಿಲ್ಲಿಂಬದನ್ನೂ ಆತನು ಅರಿತಿದ್ದನು, ಆದರೆ ಮಾಡುವ ದೇನು? ತರುಣನಾಯಕನ ತೇಜಸ್ಸಿತೆಯ ಜಂಟಲ್ಲಿಸ್ವಭಾವದ ಮುಂದೆ ಆ ಸೇವಕನ ಹಿತವಾದದ ಪ್ರಯೋಜನವಾಗುವಂತೆಯಿದ್ದಿಲ್ಲ. ಸೇವಕರ ಮಾತಿಗೆ ರೀವಿಗೊಡುವದು ಅಗ್ರಾರವವೆಂಬ ದುರಭಿಮಾನದ ಭಾವನೆಯಿಂದ ನಾಯಕನು ಯಾವಾಗಲೂ ಸದೆಯುತ್ತಿದ್ದಂತಹ ತಿರುವೆಂಕಟನು ಅರಿತಿದ್ದನು, ಆದ್ದರಿಂದ ಆತನು ಯಾವ ಮಾತನ್ನೂ ಆಡದೆ, ಕೂಡಲೇ ಕೈಜೋಡಿಸಿ “ಬುದ್ಧಿ, ಅಪ್ರಜ್ಞಿ” ಎಂದು ಕುದುರೆಯನ್ನು ಹತ್ತಿ ಓಡಿಸುತ್ತ ಬಿಡಾರದ ಕಡೆಗೆ ಸಾಗಿದನು.

ತಿರುವೆಂಕಟನು ಹೋದರೂ ನಾಯಕನ ಚಿತ್ತವು ಸ್ವಾಸ್ಥವಾಗಿಲ್ಲ. ಅದು ಚಂಚಲವಾಗಿ ಶಿವಾಲಯದ ಕಡೆಗೆ ಹರಿಯಹತ್ತಿತು. ದೇವರ ದಶನಕ್ಕೆ ಹೋಗುವಾಗ ಗಂಟನ್ನು ಸಂಗಡ ಒಯ್ಯು ಅಲ್ಲಿಯೇ ಬಿಟ್ಟಿನೋ ನೋಡಬೇಕೆಂದು ಆತನು ನೇಲಕ್ಕೆದ್ದನು. ಈ ವೋದಲು ಆತನು ಶಿವಾಲಯಕ್ಕೆ ಹೋಗಿ ದೇವರ ದಶನ ತಕ್ಕೊಂಡು ಹೋರಬಿದ್ದು ಬರುವಾಗ ಮನುಷ್ಯರ ಕಾಲಸಪ್ನಳವಾದದ್ದನ್ನೂ, ವಿಚಿತ್ರ ಧ್ವನಿಯಿಂದ ಯಾರೋ ಗುಣಗುಟ್ಟಿದ್ದನ್ನೂ ಕೇಳಿದ್ದನಷ್ಟೇ? ಇದೇ ಪ್ರಸಂಗವು ಮತ್ತೊಂದು ಬ್ಬಿ ಅಂಚುಬುರುಕನ ಅನುಭವಕ್ಕೆ ಬಂದಿದ್ದರೆ, ಆತನು ಅಂಜಿ ಪಾರಣಹೋದರೂ ಒಬ್ಬನೇ ಗುಡಿಯಲ್ಲಿ ಕಾಲು ಇಡುತ್ತಿದ್ದಿಲ್ಲ; ಭಯಂಕರವಾದ ಕಟ್ಟಿಡವಿರಲ್ಲಿಯ ಆ ಸರೋವರದ ದಂಡೆಯಲ್ಲಿ ಒಬ್ಬನೇ ಕುಲತುಕೊಳ್ಳುವ ಸಾಹಸಕ್ಕೂ ಅವನು ಹೋಗುತ್ತಿದ್ದಿಲ್ಲ; ಆದರೆ ನಮ್ಮ ತರುಣ ನಾಯಕನು ಕೆಚ್ಚುಗಟ್ಟಿದ ವದೆಯವನಾದ್ದರಿಂದ ಯಾವ ತರದ ಭಯಕ್ಕೂ ಸೋಪ್ಪು ಹಾಕಲಿಲ್ಲ. ಆತನು ತಟ್ಟಿನೆ ಶಿವಾಲಯಕ್ಕೆ ಹೋದನು. ಗುಡಿಯಲ್ಲಿ ಕಾಲಿಟ್ಟುಕೂಡಲೇ “ಹರ ಹರ ಮಹಾದೇವ” ಎಂಬ ಶಬ್ದಗಳು ಮಂಜುಲಸ್ವರದಿಂದ ಒಬ್ಬ ಸುಂದರಿಯ ಮುಖದಿಂದ ಹೋರಿಟಿ ನಾಯಕನ ಶಿವಿಗೆ ಕೇಳಿದವು. ಆ ಮಂಜುಲಸ್ವರದಲ್ಲಿ ಆ ಪ್ರಮದೆಯ

ಅಲೋಕ ಸೌಂದರ್ಯವೂ, ಮುಗ್ಗೆತೆಯೂ ನರ್ತಿಸುತ್ತಿರುವೆಂತೆ ನಾಯಕನಿಗೆ ಭಾಸವಾಯಿತು. ಇದರಿಂದ ನಮ್ಮ ತರುಣ ನಾಯಕನ ಕಿವಿಗಳು ನೆಟ್ಟಿಗಾಗಿ ಆತನು ಒಳಗೆ ಹೋಗಲಿಕ್ಕೆ ಆತಂಕಪಟ್ಟಿ, ಹಿಂದಕ್ಕೆ ಸರಿದು ಹೊರಿನಿಂದಲೇ ಗುಡಿಯಾಳಗೆ ನೋಡಹತ್ತಿದನು. ಗಭಾಗಾರದಲ್ಲಿ ದೀಪಜ್ಞೈತಿಗಳು ಧಾಳಾಗಿ ಉರಿಯತ್ತಿದ್ದು, ಗುಡಿಯಲ್ಲಿಲ್ಲ ಅವುಗಳ ಸ್ವಚ್ಛ ಪ್ರಕಾಶವು ಬಿದ್ದಿತ್ತು. ಅದೇ ಬೆಳಗೆ ಇಟ್ಟಿದ್ದ ಕರ್ಮರವು ಶಿವಲಿಂಗದ ಮುಂದೆ ಸಾವಕಾಶವಾಗಿ ತಲೆ ಯಲ್ಲಾಡಿಸುತ್ತ ಧಾಳಾಗಿ ಉರಿಯತ್ತಿತ್ತು. ಧೂಪದ ಸುವಾಸನೆಯು ಗುಡಿಯನ್ನು ತುಂಬಿ ಹಿಡಿಸದೆ ಹೊರಗೆ ನುಗ್ಗಿ ಬರುತ್ತಿತ್ತು. ಶಿವಲಿಂಗಕ್ಕೆ ಹಚ್ಚಿದ ಮೂರುಗೀರಿನ ಅರ್ಥಚಂದ್ರಾಕೃತಿಯ ಧಾಳಾದ ಬಿಳಿಯ ಗಂಧವೂ, ಆ ಗಂಧದ ಎರಡೂ ಕೋಡುಗಳಲ್ಲಿಯೂ ಮಧ್ಯದಲ್ಲಿಯೂ ಒತ್ತಿ ಕೂಡಿಸಿದ ಶುಭಾಕ್ಷರತೆಗಳೂ ಶಿವಲಿಂಗದ ತಲೆಯನೇಲೆ ಏರಿಸಿದ ಕೋಮೆಲವಾದ ಬಿಲ್ಲ ಪತ್ರಗಳೂ, ನಡನಡುವೆ ಬೆಳ್ಗಿ ನಕ್ಕತಗಳಂತೆ ಒಪ್ಪುವ ತುಂಬಿಯ ಹೊಗಳೂ ಹೊಡಿನಿಂದಲೇ ಮನೋಹರವಾಗಿ ಒಪ್ಪುತ್ತಿದ್ದವು. ನಾಯಕನು ಲಿಂಗಕ್ಕೆ ಭಕ್ತಿಯಿಂದ ನಮಸ್ಕರಿಸಿ ನಿಭರ್ಯದಿಂದ ಒಳಗೆ ಹೊಕ್ಕು ನಾಲ್ಕು ಕಡೆಗೆ ನೋಡಿದನು; ಆದರೆ ಮನಸ್ಸರ ಸುಳುವು ಕೂಡ ಇಲ್ಲ. ಯಾರೋ ಇದೇ ಈಗ ಶಿವಲಿಂಗವನ್ನು ಪೂಜಿಸಿ ಹೋಗಿರುವಂತೆ ಎಲ್ಲ ಲಕ್ಷಣಗಳಿದ್ದವು; ಆದರೆ ಆವರು ಹೋಗುವದೆತ್ತ? ಇದೇ ಈಗ ಒಬ್ಬ ಸ್ತ್ರೀಯು ಮಂಜುಲಸ್ಸರ ದಿಂದ ಶಿವನಾಮ ಫೋಣಮಾಡಿದ್ದನ್ನು ಕೇಳಿದ ನಾಯಕನು, ಕ್ಷಣಮಾತ್ರದಲ್ಲಿ ಗುಡಿಯು ನಿಮಾನುವವಾದದ್ದನ್ನು ನೋಡಿ ಬೆರಗಾದನು. ಇದೇನು ಭೂತಚೇಷ್ಟೆಯೋ! ಸಿದ್ಧರ ಮಹಿಮೆಯೋ! ಯಕ್ಕಂಥವಾದಿಗಳ ಲೀಲೆಯೋ ಎಂದು ಆತನು ಚಿಂತಿಸಿದನು. ಗುಡಿಯೇನು ಆವು ದೊಡ್ಡದಿದ್ದಿಲ್ಲ. ಆದಕ್ಕೆ ಬಾಗಿಲು-ಬಂಕಗಳಿದ್ದಿಲ್ಲ; ಕೆಡಿಕೆ-ಕೊನ್ನಾರಗಳಿದ್ದಿಲ್ಲ. ಬಾಗಿಲೆಂದರೆ ನಾಯಕನು ಒಳಗೆ ಬಂದಿದ್ದ ಬಾಗಿಲೊಂದೇ ಬಾಗಿಲು. ಈ ವಿಚಿತ್ರವನ್ನು ನೋಡಿ ನಾಯಕನು ಕುಂರಿತನಾದನು. ಈ ಅದ್ವೃತ ಚರ್ಮತಾಂಕ ದಲ್ಲಿ ನಾಯಕನ ಫೋಮಂತ್ರಾಕೃತಿಯ ವಿವಯವು ಕ್ಷಣಹೋಕ್ತು ಮುರೆತು ಹೋಯಿತು. ಆಕ್ಷಯದ ಭರವು ಕುಗ್ಗಿದಮೇಲೆ ಮತ್ತೆ ಅದು ನೇನಪಾಗಲು, ನಾಯಕನು ಬಿಟ್ಟಿದ್ದ ಬಿಟ್ಟು ಗುಡಿಯತುಂಬ ಆದನ್ನು ಹುಡುಕಿ

ನಿರಾಶೆಪಟ್ಟಿನು. ಇನ್ನೊಮೈ ಸರೋವರದ ತೀರದಲ್ಲಿಯೇ ನೇಟ್ಟಿಗೆ ಹುಡುಕ ಬೇಕಂದು ಆತನು ಸರೋವರದ ಪಾವಟಿಗೆಗಳಲ್ಲಿ ಲ್ಲಿ ಸೂಕ್ಷ್ಮದೃಷ್ಟಿಯಿಂದ ಹುಡುಕುತ್ತೆ ಒಂದೊಂದೇ ಪಾವಟಿಗೆಯನ್ನು ಇಳಿಯಹತ್ತಿದನು. ಗಂಟು ಎಲ್ಲಿಯಂತಹ ಕಾಣಿದಾಗಲು, ಆತನು ಸರೋವರದಲ್ಲಿ ಇಳಿದು ಕಾಲು ಹತ್ತುವ ವರಿಗೆ ಮುಂದಕ್ಕೆ ಹೋಗಿ ಗರಬಾಡಿದನು. ನಿರಾಶೆಯ ಹೊರತು ಹೆಚ್ಚಿನ ಫಲವೇನೂ ದೂರೆಯಲಿಲ್ಲ. ಆಗ ನಾಯಕನು ಒತ್ತರದಿಂದ ಪಾವಟಿಗೆಗಳನ್ನು ಹತ್ತಿ ತಿರುವೆಂಕಟಿನ ಹಾದಿಯನ್ನು ನೋಡುತ್ತ, ಎಲ್ಲಿಯಾದರೂ ಹಾದಿಯಲ್ಲಿ ಗಂಟು ಬಿಡ್ಡಿರಬಹುದೋ ಎಂದು ಹುಡುಕುತ್ತ ಕೆಲವು ಅಂತರದವರಿಗೆ ಹೋದನು; ಆದರೆ ಗಂಟಿನ ಸುಧ್ವಿಯಿಲ್ಲ. ತಾನು ಶಿವಾಲಯದ ಒಂದು ಮಾಡ ದಲ್ಲಿ ಗಂಟು ಇಟ್ಟು ದೇವರನ್ನು ನಮಸ್ಕರಿಸಿದಂತೆ ಅವನಿಗೆ ನೇನಷಾದದ್ದರಿಂದ ಅವನು ಸರಕ್ಕನೇ ಹಿಂದಿರುಗಿ ಮತ್ತೆ ಗುಡಿಯನ್ನು ಹೊಕ್ಕನು; ಆದರೆ ಶಿವಾಲಯದೊಳಿಗಿನ ಮೊದಲಿನ ಶೋಭಿಯೆಲ್ಲ ನಾಯವಾಗಿ ಮೊದಲಿನಂತೆ ಮಿಳಿ ಗುಟ್ಟುವ ದೀಪದ ಮಂದಪಕಾಶದಲ್ಲಿ ತಿವಲಿಂಗವು ಜೀದಾಸೀನ್ಯವನ್ನು ವ್ಯಕ್ತ ಮಾಡುತ್ತ ಮನಮನಸಕಾಗಿ ತೋರುತ್ತಿತ್ತು. ಧೂಪದ ಸುವಾಸನೆಯ ಹೊರತು, ಶಿವಪೂಜೆಯ ಒಂದೂ ಕುರುಹು ಕಣ್ಣಿಗೆ ಬೀಳಿಲಿಲ್ಲ. ನಾಯಕನು ಬೆರಗಾಗಿ ಅವಸರದಿಂದ ಗುಡಿಯ ಮಾಡಗಳನ್ನೆಲ್ಲ ಹುಡುಕಿ, ಗುಡಿಯಲ್ಲಿ ಬಹಳಹೊತ್ತು ನಿಲ್ಲಿಲಾರದೆ ಹೊರಗೆ ಬಂದು ಸರೋವರದ ದಂಡೆಯ ಮೇಲೆ ಕುಳಿತುಕೊಂಡನು. ಬಂದ ಕೆಲಸವಾಗದ್ದರಿಂದ ತಳಮುಳಗೊಂಡ ಆತಮುಣಿನು ತಿರುವೆಂಕಟಿನ ಹಾದಿಯನ್ನು ನೋಡಿ ನೋಡಿ ಬೇಸತ್ತು, ಒಮ್ಮೆ ವಾಲಿಯ ಗುಡ್ಡದ ಸಾಲನ್ನು, ಮತ್ತೊಮ್ಮೆ ಸರೋವರದ ಸುತ್ತುಮುತ್ತಲಿನ ಪ್ರದೇಶವನ್ನು, ಇನ್ನೊಮೈ ಸ್ವಜ್ಞವಾದ ಬೆಳದಿಂಗಳಿಂದೊಪ್ಪುವ ಶಾಂತವಾದ ಆಕಾಶಮಂಡಲವನ್ನು ನಿರುತ್ವಾಹಿದಿಂದ ನೋಡುತ್ತ ಕಾಲಹರಣ ಮಾಡಹತ್ತಿದ್ದನು.

ತನ್ನ ಬಿಡಾರವು ಬಹಳವಾದರೆ ಅರ್ಥತಾಸಿನ ಹಾದಿಯದಿದ್ದು, ಎಡುತ್ತಾಸಾದರೂ ತಿರುವೆಂಕಟಿನು ಬಾರದ್ದನ್ನು ನೋಡಿ ಎಚ್ಚುಮ್ಮುನಾಯಕನು ಚಿಂತಿಗೊಳಗಾದನು. ಇಂಥದ ದುಪ್ಪ ಕಲ್ಪನೆಗಳು ಅವನ ಮನಸ್ಸಿನಲ್ಲಿ ಬರಹತ್ತಿದವು. ವಿಜಯನಗರದ ರಾಜ್ಯವು ಹಾಳಾದಂದಿನಿಂದ ಕನಾಟಕದಲ್ಲಿ

ಅರಾಜಕತ್ವವು ಉಂಟಾಗಿ, ಬಲಿಪ್ಪದು ದುರ್ಬಲರ ಸೋತ್ತನ್ನು ಗುದ್ದಿ ಕಸಕೊಳ್ಳುವ ಕಾರ್ಯಕ್ರಮ ಎಲ್ಲ ಕಡೆಯಲ್ಲಿ ನಡೆದಿತ್ತು; ಮರೆಮೋಸಗಳಿಗೂ, ವಿಶ್ವಾಸಫಾತದ ಕೊಲೆಗಳಿಗೂ ನೇಲೆಯಿದ್ದಿಬ್ಬ. ಮುಸಲ್ಮಾನ ಬಾದಶಹರು ವಿಜಯ ನಗರದ ಅರಸರ ವಂಶವನ್ನು ಸಮೂಲವಾಗಿ ಕಿತ್ತು ಒಗೆಯಲ್ಲಿಕ್ಕೆ ಯತ್ನಿಸುತ್ತಿದ್ದರು. ಆ ಬಾದಶಹರ ಯತ್ತು-ಸ್ರಯತ್ತುಗಳಿಗೆ ಸ್ವಾರ್ಥಪರರಾದ ಎಷ್ಟೋ ಹಿಂದೂ ಅರಸರೂ, ದೊಡ್ಡ ದೊಡ್ಡ ಸರದಾರರೂ ಅನುಕೂಲರಾಗಿದ್ದರು. ಅವರ ಅನುಕೂಲ್ಯಾದಿಂದ ಮುಸಲ್ಮಾನರ ಬಯಕೆಗಳು ದಿನದಿನಕ್ಕೆ ಹೆಚ್ಚು ಹೆಚ್ಚು ಪ್ರಮಾಣದಿಂದ ಕೈಗೂಡಹತ್ತಿದವು. ಇದನ್ನೇಲ್ಲ ಅರಿತಿದ್ದ ನಾಯಕನು, ಅದಿನ ಯಾವನೊಬ್ಬ ಮುಸಲ್ಮಾನ ಸರದಾರನ, ಇಬ್ಬವೇ ಹಿಂದೂ ವಾಂಡಲಿಕನ ವಿಶ್ವಾಸಫಾತದಿಂದ ತನ್ನ ಪರಿವಾರಕ್ಕೆ ಏನಾದರೂ ಅವಾಯ ಒದಗಿರಬಹುದೆಂದು ಚಿಂತಿಸಿದ್ದು ಆಶ್ಚರ್ಯವಲ್ಲ. ಇನ್ನುಮೇಲೇ ಒದಗಬೇಕಾಗಿರುವ ಅನರ್ಥ ಪರಂಪರೆಗಳ ಪ್ರಥಮ ಸೂಚನೆಗಾಗಿ ಫಲಮಂತ್ರಾಕ್ಷರ್ತಿಗಳು ಕೈಬಿಟ್ಟಿದ್ದನ್ನು ಸ್ತುರಿಸಿ, ಆ ಭಾವಿಕನು ಬಹೆಳವಾಗಿ ನೊಂದುಕೊಂಡನು. ಆತನಿಗೆ ಪಂಪಾಸರೋವರದ ದಂಡಿಯಲ್ಲಿ ಕುಳಿತುಕೊಳ್ಳಲಿಕ್ಕು ಮನಸ್ಸಾಗಲೊಳ್ಳಿಲ್ಲದು, ತನ್ನ ಬಿಡಾರಕ್ಕೆ ಹೋಗಲಿಕ್ಕು ಮನಸ್ಸಾಗಲೊಳ್ಳಿಲ್ಲದು. ಆತನು ಭರಮಿಷ್ಟನಂತೆ ನಿಂತಲ್ಲಿ ನಿಂತುಬಿಟ್ಟುನು. ನಿವಾಜು ಮಾಡುವಲ್ಲಿ ಮನೂತಿಕೊರಳಿಗೆ ಬಿತ್ತಿನ್ನುವಂತೆ, ತಂದೆಯ ಪ್ರತವನ್ನು ಕೈಕೊಳ್ಳುವದಕ್ಕಾಗಿ ಬಂದ ತಾನು, ಸ್ವಜನಫಾತದ ದೋಷಕ್ಕೆ ಪಾತ್ರನಾಗುವ ಪ್ರಸಂಗ ಬಂಡಿಂದು ಆಸ ಮಾಧಾನಪಟ್ಟನು. ನಾಯಕನು ಹೀಗೆ ಅಸಮಾಧಾನದಿಂದ ಎದುರಿನ ಪರ ತದ ಸಾಲಿನ ಕಡಿಗೆ ನೋಡುತ್ತಿರಲು, ಯಾರೋ ಇಬ್ಬರು ಪರಮತದ ಕಡಿಗೆ ಹೋಗುತ್ತಿರುವಂತೆ ಬೆಳದಿಂಗಳಲ್ಲಿ ಸ್ವಷ್ಟವಾಗಿ ಕಾಣಹತ್ತಿತು. ನೋಡಿ ನೋಡುತ್ತ ಆ ಇಬ್ಬರು ಗುಪ್ತರಾಗಿ ದೊಡ್ಡ ಉರಿಯು ಎದ್ದಂತೆ ತೋರಿತು. ಸ್ವಲ್ಪಹೊತ್ತಿನಲ್ಲಿ ಆ ಉರಿಯೂ ಕಾಣದಂತಾಗಿ ಶುಭ್ರಪತ್ನಿವನ್ನು ಟ್ಪುಕೊಂಡ ಒಬ್ಬ ಸ್ತ್ರೀಯು ಹೋಗುತ್ತಿರುವಂತೆ ಕಂಡಿತು. ಮುಂದೆ ಸ್ವಲ್ಪಹೊತ್ತಿನಲ್ಲಿ ಆ ಸ್ತ್ರೀಯೂ ಕಾಣದಾದಳು. ಕೆಲಹೊತ್ತಿನಲ್ಲಿ ಮತ್ತೆ ಇಬ್ಬರು ಹೋಗುತ್ತಿರುವಂತೆ ತೋರಿ, ಆವರು ಪರಮತದ ಅಡಿಯಲ್ಲಿ ಒನ್ನುಂದೊಮ್ಮೆ ಗುಪ್ತರಾದವರು ತಿರುಗಿ ಕಾಣಲೇ ಇಬ್ಬ!

ನಾಯಕನು ಕೆಚ್ಚಿದೆಯವನೇಂದು ಮೇಲೆ ಹೇಳಿದೆಯಸ್ತೇ? ಎಪ್ಪು ದರೂ ಆತನು ಹಿಂದುವಾಡ್ದರಿಂದ ಭೂತ-ಪಿಶಾಚಿಗಳ ಭಯವು ಸ್ವಲ್ಪಮಟ್ಟಿಗೇ ಆಗಲೊಳ್ಳಿದೇಕೆ, ಆತನನ್ನು ಬಾಧಿಸದೆ ಬಿಡಲಿಲ್ಲ. ತನ್ನ ಕಣ್ಣೆದುರಿಗೆ ಆದ ಈ ಚಮತ್ವಾರವು ಪಿಶಾಚಗಳಿಗೇ ಎಂದು ಆತನು ಭಾವಿಸಿದನು; ಆದರೆ ಆಳ್ಳಿ ದೆಯವರಂತೆ ಆತನು ಅಂಜಿ ಕ್ಯೇಕಾಲು ಬಿಡಲಿಲ್ಲ. ಶ್ವಣಮಾತ್ರದಲ್ಲಿ ಅವನ ಭಯದ ಭಾವನೆಯು ದೂರವಾಗಿ, ಈ ಪಿಶಾಚಗಳಿಂದ ತನಗೆ ಆಗುವದೇ ನೆಂಬ ಧೈರ್ಯದಿಂದ ಆ ವೀರನು ಖಡ್ಗವಾಣಿಯಾಗಿ ಪರ್ವತದ ಕಡೆಗೆ ಸಾಗಿದನು. ಅಷ್ಟರಲ್ಲಿ ತಿರುವೆಂಕಟಿನ ಸ್ತೋರಣವಾಗಲು, ತನ್ನ ಪರಿವಾರದ ಯೋಗೆ ಕ್ಷೇಮದ ಕಡೆಗೆ ಅವನ ಮನಸ್ಸು ಹರಿಯಹತ್ತಿತು. ಪಿಶಾಚಗಳ ವಿಚಾರದಿಂದ ವ್ಯಾಘರ ಪೇಚಾಡುವದಕ್ಕಿಂತ ಸ್ವಜನರ ಸಮಾಚಾರವನ್ನು ತಕ್ಕೊಳ್ಳಲ್ಪು ವದು ತಕ್ಕಿದೆಂದು ನಿರ್ಧರಿಸಿ ಆತನು ತನ್ನ ಬಿಡಾರದ ಕಡೆಗೆ ತಿರುಗಿದನು. ಒಂದರ ಹಿಂದೊಂದು ಭಯಪ್ರದ ಸಂಗತಿಗಳೇ ಒದಗಿದ್ದರಿಂದ ಶ್ವಣಮಾತ್ರಕಂಪಿಸಿದ ಆ ತರುಣವೀರನ ಕ್ಯಾದಯವು ಅನನ್ಯಗತಿಕ್ಕಿಯಿಂದ ಕೂಡಲೇ ನಿಭರ್ಯವಾಯಿತು. ಆತನು ತನ್ನ ಅನೋಫ್ರಾವಾದ ಬಾಹುಬಲವನ್ನೂ, ಟೊಂಕದಲ್ಲಿ ಅಲೀದಾಯುತ್ತಿರುವ ತೀಕ್ಣಿಧಾರೆಯ ಖಡ್ಗವನ್ನೂ, ಅಭಿಮಾನಾಷ್ಟದವಾದ ತನ್ನ ಯುದ್ಧಕೌಶಲ್ಯವನ್ನೂ ಸ್ತೋರಿಸಿ ಆವೇಶಗೊಂಡು ಒತ್ತರದಿಂದ ಬಿಡಾರದ ಕಡೆಗೆ ಸಾಗಿದನು. ಅಧರಾಸಿನೋಳಗೆ ಆ ವೀರನು ತನ್ನ ಬಿಡಾರವಿದ್ದ ಸ್ಥಳಕ್ಕೆ ಹೋಗಿ ನೋಡುತ್ತಾನೆ, ಅಲ್ಲಿಯೇನಿದೆ? ಎಷ್ಟೋಜನರ ಚಂಡುಗಳು ತುಂಡರಿಸಿ ಹೋಗಿವೆ; ಎಷ್ಟೋಜನರ ಕ್ಯೇಕಾಲುಗಳು ಕತ್ತಲಿಸಿ ಅಸ್ತ್ರಷ್ಟವಾದ ಬಿಡ್ಡಿವೆ; ಎಷ್ಟೋಜನರು ಗಾಯಗಳ ವ್ಯಾಖೀಯನ್ನು ತಾಳಲಾರದೆ ಕೆಟ್ಟಿ ದನಿಯಿಂದ ಕೂಗುತ್ತಲಿದ್ದಾರೆ; ರಕ್ತದಿಂದ ಕೆಂಪಾಗಿದ್ದ ಸೀಲನು ಸ್ವಜ್ಞವಾದ ಬೆಳದಿಂಗಳಲ್ಲಿ ಮನಸ್ಸಿಗೆ ಅಸಹ್ಯವಾದ ವ್ಯಾಖೀಯನ್ನುಂಟುಮಾಡುತ್ತಲಿದೆ; ತನ್ನ ಕುದುರೆಗಳಲ್ಲಿ ಕೆಲವು ಸತ್ತುಬಿಡ್ಡಿವೆ, ಕೆಲವು ಗಾಯಗಳಿಂದ ಒದ್ದಾಡುತ್ತಲಿವೆ, ಕೆಲವು ಬೆದರಿ ದೂರ ಒಡುತ್ತಲಿವೆ. ತನ್ನ ಚೆಕ್ಕೆ ಪರಿವಾರದ ಗತಿಯು ತಾನಿಲ್ಲದಾಗ ಆಕ್ಸ್‌ಕಿ ಹೀಗಾದ್ದನ್ನು ನೋಡಿ, ನಾಯಕನು ಬಹಳವಾಗಿ ವ್ಯಾಖೀಪಟ್ಟಿನು. ಅವನಿಗೆ ಏನೂ ತೋಚದಾಯಿತು. ಆತನು ಮುಂದಕ್ಕೆ ಹೋಗಿ ನೋಡುತ್ತಾನೆ, ತನ್ನ ಸೈನಿಕರ ಹೆಣಗಳೊಡನೆ ಕೆಲವು

ಮುಸಲ್ಲಾನರ ಹೆಣಗಳೂ ಶಲ್ಲಲ್ಲಿ ಬಿಡ್ಡಿವೆ. ಇದನ್ನು ನೋಡಿ ನಾಯಕನು ತನ್ನ ಚಿಕ್ಕ ಪರಿವಾರದ ನಾಶಕ್ಕೆ ಮುಸಲ್ಲಾನರು ಕಾರಣರಾಗಿರುತ್ತಾರೆಂದು ತರ್ಕಿಸಿದನು; ಆದರೆ ತನಗೆ ಕೇಡು ಬಗೆಯುವ ಮುಸಲ್ಲಾನರು ಯಾರು? ಆ ಮುಸಲ್ಲಾನರನ್ನು ಯಾವನೊಬ್ಬ ಹಿಂದೂ ಮಾಂಡಲಿಕನು ಕೂಡಿರಬಹುದೋ, ಎಂಬಿವೇ ಮೊದಲಾದ ವಿಚಾರಗಳಲ್ಲಿ ಮಗ್ನಾಗಿರಲು, ಕುದುರೆಯ ಕೊಳಗಗಳ ಅಪ್ರಷ್ಟ ರಭ್ವವು ಆತನಿಗೆ ಕೇಳಿಸತ್ತೊಡಗಿತು. ಕೂಡಲೇ ನಾಯಕನು ಜಾಗರೂಕನಾಗಿ ತನ್ನ ಶಸ್ತ್ರಸ್ತುಗಳನ್ನು ಸಜ್ಜವಾಡಿಕೊಂಡು ಸಪ್ತಾವು ಕೇಳಬರುವ ದಿಕ್ಕಿನಕಡಿಗೆ ನೋರೆರೊಡಿಕೊಂಡು ನಿಂತನು.

ಬರಬರುತ್ತ ಕೊಳಗಗಳ ಸಪ್ತಾವು ಸ್ವಷ್ಟವಾಗಿ ಕೇಳಿಸತ್ತೊಡಗಿತು. ನಾಯಕನು ಉತ್ಸುಕೆಯಿಂದ ಅತ್ಯುಕಡಿಗೆ ನೋಡುತ್ತಿರಲು, ಮೂನತ್ತು ಮೂವತ್ತೈದು ವರ್ಷದ ಒಬ್ಬ ಮುಸಲ್ಲಾನ ವೀರನು ತನ್ನ ಬೆಟ್ಟದಂಥ ಕುದುರೆಯನ್ನು ಓಡಿಸುತ್ತ ನಾಯಕನ ಸಮಿರಕ್ಕೆ ಬಂದನು. ಆತನನ್ನು ನೋಡಿ ನಾಯಕನ ಸವಾರಂಗವು ತಪ್ಪವಾಗುತ್ತಿರಲು, ಆ ಯವನವೀರನು ಅಟ್ಟಿಹಾ ಸದಿಂದ ನಗುತ್ತ ನಾಯಕನನ್ನು ಕುರಿತು—ಎಷ್ಟುಮ್ಮೆನಾಯಕ, ನನ್ನ ತರ್ಕವು ಸುಳಾಗಲಿಲ್ಲ. ನೀನು ಜೀವದಿಂದ ಉಳಿದಿರುವದರಿಂದ ನಾವು ಈಗಿರಿದು ತಾಸುಗಳ ಹಿಂದೆ ಮಾಡಿದ ಮನುಷ್ಯ ವಧಿಯ ವ್ಯಧವಾದಂತೊಯಿತು; ಆದರೂ ಚಿಂತಿಯಿಲ್ಲ, ಇಗೇ ನನ್ನ ಈ ಖದ್ದಕ್ಕೆ ನಿನ್ನ ಪ್ರಾಣವು ಆಹುತಿಯಾಗಲಿ; ನಿನ್ನ ಪ್ರಾಣವನ್ನು ಹೀರುವದರಿಂದ ನಮ್ಮ ವಿಜಾಪುರದ ಬಾದಶಾಹನು ಸುಪ್ರಸನ್ನನಾಗಬಹುದು, ಎಂದು ಸುಧಿದು ಆ ಮುಸಲ್ಲಾನ ವೀರನು ನಾಯಕನ ಮೇಲೆ ಖದ್ದವನ್ನು ಪ್ರಯೋಗಿಸಿದನು; ಆದರೆ ಜಪಲ ನಾದ ನಾಯಕನು ಚಾತುಯರ್ದಿಂದ ಖದ್ದಕ್ಕೆ ತನ್ನ ಧಾಲನ್ನೊಡ್ಡಿ ಹೊಡತ ವನ್ನು ತಪ್ಪಿಸಿಕೊಂಡನು. ತನ್ನ ಹೊಡತವು ವ್ಯಧವಾದದ್ದನ್ನು ನೋಡಿ ಮುಸಲ್ಲಾನ ಸರದಾರನು ಕಸುವಿನಿಂದ ಮತ್ತೊಮ್ಮೆ ಖದ್ದವನ್ನು ತ್ರಯೋಗಿಸಲು, ನಾಯಕನು ತನ್ನ ಮೇಲೆ ಬೀಳುವ ಆ ಖದ್ದಕ್ಕೆ ಗುರಿನೋಡಿ ತನ್ನ ಖದ್ದದಿಂದ ಹೊಡಿದನು. ಕೂಡಲೇ ಮುಸಲ್ಲಾನ ಸರದಾರನ ಖದ್ದವು ಕೈಯಿಂದ ಕೊಸರಿ ರುಣಗುಟ್ಟಿತ್ತ ಆಕಾಶಮಂಡಲದಲ್ಲಿ ಲಕಲಕನೆ ಹೊಳೆದು ಬಹುದೂರ ಬಿಡ್ಡಿತು. ಇದನ್ನು ನೋಡಿ ಮುಸಲ್ಲಾನ ವೀರನು ಖತಗೊಂಡು

ನಾಯಕನನ್ನು ಇರಿಯುವದಕ್ಕಾಗಿ ತನ್ನ ಭಾಲೀಯನ್ನು ಕಿತ್ತುಕೊಳ್ಳುತ್ತಿರಲು, ಬಹು ಚಪಲನಾದ ನಾಯಕನು ಕುದುರೆಯನ್ನು ಏರಿಹೊಗಿ ಭಾಲೀಯನ್ನು ಕಸಿದು ದೂರ ಚಲ್ಲಿಕೊಬ್ಬಿನು. ಇದರಿಂದ ಮುಸಲ್ಲಾನ ವೀರನು ನಿಶ್ಚಯ ನಾಗಿ ನಾಚಿಕೆಯಂದ ತಲೆ ಬಗ್ಗಿ ಸಿಕ್ಕೊಂಡು ಸುಮ್ಮನೆ ಕುದುರೆಯ ಮೇಲೆ ಕುಳಿತನು. ಈ ಸಂಧಿಯಲ್ಲಿ ನಾಯಕನು ಕುದುರೆಯ ಮೇಲೆ ದುಮುಕಿ ತನ್ನ ಕೈಖಿಡ್ದಿಂದ ಮುಸಲ್ಲಾನ ಸರದಾರನನ್ನು ತುಂಡರಿಸಬಹುದಾಗಿತ್ತು; ಅದರೆ ಉದಾರಮನಸ್ಸಿನ ನಾಯಕನು ವೀರರಿಗೆ ಸಮ್ಮತವಲ್ಲದ ನೀಂಜಕಾರ್ಯ ವನ್ನು ಮಾಡಿಕ್ಕೆ ಇಚ್ಛಿಸಲಿಲ್ಲ. ನಿಶ್ಚಯನಾದವನನ್ನು ಸಂಹರಿಸುವದು ಅಥಮರ್ವೇಂದು ತಿಳಿದು ಆತನು ತನ್ನ ಖಿಡ್ಡವನ್ನು ಒರಿಗಾಟಿಸಿ ಮುಸಲ್ಲಾನ ವೀರನನ್ನು ನೋಡುತ್ತ ನಿಂತುಕೊಂಡನು. ನಾಯಕನ ಈ ದೊಡ್ಡಿಸ್ತನಕ್ಕೆ ಮೆಚ್ಚಿ ಮುಸಲ್ಲಾನ ವೀರನು ನಿನಯದಿಂದ—ಎಲ್ಲೆ ಕನ್ನಡವೀರನೇ, ನಿನ್ನ ಜೀದಾರ್ಥವನನ್ನು ಹೊಗಳುವ ಯೋಗ್ಯತೆಯು ನನಗಿಲ್ಲ ಓಡಿಹೊಗಲಿಕ್ಕೆ ಕುದುರೆಯೊಂದಿಲ್ಲದಿದ್ದರೆ ನಾನು ಪೂರ್ಣವಾಗಿ ನಿನ್ನ ಕೈಯಲ್ಲಿ ಸಿಕ್ಕು ಹೋಗು ತ್ವದ್ದನು! ಕುದುರೆಯಿದ್ದರೂ, ನಿನ್ನಂಥ ವೀರನಿಗೆ ಬೆಸ್ಸುತೊರಿಸಿ, ಹೈಗಂಬ ರನ ಅನುಯಾಯಿಗಳ ಶೌರ್ಯಕ್ಕೆ ಕಲಂಕವನ್ನು ಒಟ್ಟಮಾಡಲು ನಾನು ಇಚ್ಚಿ ಮಾಡಿಲ್ಲ. ಇಗೋ, ಕುದುರೆಯಿಂದಿಳಿದು ನಿಶ್ಚಯನಾಗಿ ನಿನ್ನದುರಿಗೆ ನಿಂತಿರುತ್ತೇನೆ ನೋಡು. ನಿನ್ನ ಚಾಪಲ್ಯಕ್ಕೂ, ಶೌರ್ಯಕ್ಕೂ ಮೆಚ್ಚಿದ್ದ ನಾನು, ನಿನ್ನ ಶರೀರಸಾಮಧರ್ಯವನ್ನೂ, ಮಲ್ಲಯುಧ್ದದ ಚಾತುರ್ಯವನ್ನೂ ನೋಡಲು ಇಚ್ಚಿಸುತ್ತೇನೆ. ನಿನ್ನ ಇಷ್ಟವಿದ್ದರೆ ಬಾ; ಇಲ್ಲದಿದ್ದರೆ ನನಗೆ ಅಪ್ಪಣಿಯನ್ನು ಕೊಡು, ತಿರುಗಿ ನಿನ್ನ ಮೇಲೆ ಶಸ್ತ್ರವನ್ನು ಎತ್ತಿದೆ ಬಂದದಾರಿಯಿಂದ ಹಿಂದಿರುಗಿ ಹೋಗುವೆನು. ನನ್ನನ್ನು ಸಂಹರಿಸುವ ಇಚ್ಚಿ ನಿನಗಿದ್ದರೆ, ನಿರಾತಂಕವಾಗಿ ಸಂಹರಿಸು. ವೀರರಿಗೆ ಎಂದಿಲ್ಲೊಂದು ದಿನ ಸಮರಾಂಗಣ ದಲ್ಲಿ ದೇಹವಿಡುವದು ಸಿದ್ಧವಾಗಿರುವದು!

ಮುಸಲ್ಲಾನ ವೀರನ ಈ ಮಾತುಗಳನ್ನು ಕೇಳಿ ಎಚ್ಚೆನ್ನನಾಯಕನು ಏನೂ ಉತ್ತರಕೊಡದೆ ಮಲ್ಲಯುಧ್ದಕ್ಕೆ ಸಿದ್ಧನಾಗಿ ನಿಂತನು. ಇದನ್ನು ನೋಡಿ ಮುಸಲ್ಲಾನವೀರನಿಗೆ ಪರಮಾನಂದವಾಯಿತು. ವೀರರು ಯುದ್ಧೋ ತಾಙುಹಿಗಳರುತ್ತಾರೆಂಬ ಮಾತು ಸುಳ್ಳಲ್ಲ. ಇಬ್ಬರೂ ಕೈಗೆ ಕೈಕೊಟ್ಟು ಕಾದ

ಹತ್ತಿದರು. ಮುಸಲ್ಕಾನ ವೀರನು ದೇಹದಾಧ್ಯಾದಿಂದ ಎಚ್ಚುಮ್ಮನಾಯೆಂತಹನ್ನು ಮೀರಿದ್ದನಲ್ಲದೆ, ವಯಸ್ಸಿನಿಂದಲೂ ಹಿರಿಯನಾಗಿದ್ದನು. ಆತನ ಮೈಕ್ರೋಷ್ಟ್ ಕೆಂಪು, ನಿಲುವಿಕೆ ಎತ್ತರ, ಮೂಗು ಸರಳ, ನೇತ್ರಗಳು ತೀಜಃಪುಂಜವಾದನುಗಳು. ವಿಶಾಲವಾದ ಪಕ್ಷಫಲದಿಂದಲೂ, ಪ್ರವೃತ್ತವಾದ ತೊಳೆಗಗಳಿಂದಲೂ ಆತನು ಭವ್ಯವಾಗಿ ತೊರುತ್ತಿದ್ದನು. ಆ ಇಬ್ಬರು ಚಲುವರಾದ ತರುಣರ ಮಲ್ಲಯುದ್ಧವು ನೋಡತಕ್ಕದ್ವಾಗಿತ್ತು; ಆದರೆ ನಿಮಾರ್ನನುಷವಾದ ಆ ರಣಭೂಮಿಯಲ್ಲಿ ಬೆಳಗುಮುಂಜಾನೆ ಯಾರ ನೇತ್ರಗಳು ಅದನ್ನು ನೋಡಿಸಫಲವಾಗಬೇಕು? ಆ ಇಬ್ಬರು ತರುಣರೂ ಕಾದುತ್ತ ಕಾದುತ್ತ ಆವೇಶಗೊಂಡರು. ಒಬ್ಬರಮೇಲೊಬ್ಬರು ಏರಿಹೋಗಿ ಒಬ್ಬರನ್ನೊಬ್ಬರು ನೆಲಕ್ಕೆಕೆಡವಹತ್ತಿದರು. ಮುಸಲ್ಕಾನ ವೀರನ ಅಸದ್ಯಶವಾದ ಸಾಮರ್ಥ್ಯಕ್ಕೂ ಅಚ್ಚುಂಬಿತವಾದ ಚಾಪಲ್ಕುಗ್ಗೂ ನಾಯಕನು ಮೆಚ್ಚಿ—“ಶಾಬಾಸ, ಯವನವಿರಾ, ಶಾಬಾಸ!” ಎಂದು ಆಗಾಗ್ಗೆ ಹೊಗಳುತ್ತಿದ್ದನು. ತನಗಿಂತ ಚಿಕ್ಕವಾದ ನಾಯಕನು ತನ್ನೊಡನೆ ಸಮಾನಬಲದಿಂದ ಕಾದುವದನ್ನು ನೋಡಿಯವನವಿರಾನು ಬೆರಗಾಗಿದ್ದನು; ಆತನು ನಾಯಕನಂತೆ ಬಾಯಿಬಿಟ್ಟು ಹೊಗಳಿದ್ದರೂ ಮನಸ್ಸಿನಲ್ಲಿ ನಾಯಕನ ಸತ್ಯಾತ್ಮಕಯಕ್ಕೂ, ಹಿಡತಗಳಿಗೂ ಅಚ್ಚಿಮೆಚ್ಚಿದ್ದನು. ಅವರಿಬ್ಬರು ಈರ್ವೇಯಿಂದ ಕಾದುತ್ತಿರಲು, ಏನಾಯಿಲೋ ಅವರದು ಅವರಿಗೇ ಗೊತ್ತು. ಕೈದಲ್ಲಿ ಎಚ್ಚುಮ್ಮನಾಯಕನು ಮುಸಲ್ಕಾನ ವೀರನನ್ನು ಅಂಗಾತಕೆಡವಿ, ತಾನು ಎಡೆಯಮೇಲೆ ಕುಳತು, ಕೂಡಲೇ ಎದ್ದುವಿನಯದಿಂದ ಸಲಾಮುಮಾಡಿ ಹಿಂದಕ್ಕೆ ಸರಿದುಕೊಂಡನು. ಮುಸಲ್ಕಾನ ವೀರನು ನಾಯಕನ ಈ ಸತ್ಯಾತ್ಮಕಯವನ್ನೂ, ಸೌಜನ್ಯವನ್ನೂ, ವಿನಯವನ್ನೂ ನೋಡಿ ಬೆರಗಾಗಿ ವಿನಯದಿಂದ ಆತನಿಗೆ ಸಲಾಮುಮಾಡಿ ಹೀಗೆಯಿಂದ ಕೈಹಿಡಿದು ನುಡಿದನೀನಂದರೆ—ವೀರನಾದ ಮಿತ್ರನೇ, ನೀನು ಧನ್ಯನು ಧನ್ಯನು! ನಿಮ್ಮಂಥ ಕಣ್ಣದವೀರರು ವಿಜಯನಗರದ ರಾಜ್ಯದಲ್ಲಿಇಂತ್ತು ಮೂರುತ್ತಿರುವದರಿಂದ ಆ ರಾಜ್ಯದ ಬೇರುಗಳನ್ನು ಕಿತ್ತು ಒಗೆಯಲ್ಕೈಸಿದ್ದು ಬಾದಕೆರು ಅಂ ವರ್ಷ ಯತ್ತಿಸಿದರೂ ಆ ಕಾರ್ಯವು ದುಸ್ಪಾರ್ಥ ವಾಗಿದೆ. ನಿಮ್ಮಂಥ ಸಹಸ್ರಾವಧಿ ಸತ್ಯಶಾಲಿಗಳು ಭುಜಕ್ಕೆ ಭುಜವನ್ನು ಆನಿಸಿ ಸಾಲುಗೊಂಡು ರಣಭೂಮಿಯಲ್ಲಿ ನಿಲ್ಲಿತ್ತಿರುವಾಗ ವಿಜಯನಗರದ

ಯಶೋದೂಂದುಭಿಯ ಗಂಭೀರ ಧ್ವನಿಯು ದಿಕ್ಕುದಿಕ್ಕುಗಳಲ್ಲಿ ಹೆಚ್ಚಿದ್ದು ಅಶ್ವಯುಫೇನು! ನೀನು ಜಯಶಾಲಿಯಾಗಿದ್ದರೂ ನನ್ನೊಡನೆ ವಿನಯದಿಂದ ಶುಡಕೋಳ್ಳುವದನ್ನು ನೆನ್ನಿಸಿದರೆ, ಕನ್ನಡಿಗರ ಸಹ್ಯದಯತೆಯು ಆಕಾರಗೊಂಡು ನನ್ನೆಡುರಿಗೆ ಸಂತಂತೆ ತೋರುತ್ತದೆ. ಶಾಬಾಸ, ಕನ್ನಡವೀರಾ ಶಾಬಾಸ! ನಿನ್ನಂಥ ಉದಾರಾಂತಃಕರಣದ ವೀರಸಿಗೆ ಆಪತ್ತಾಲದಲ್ಲಿ ಸಹಾಯ ಮಾಡುವದು ನನ್ನ ಪವಿತ್ರ ಕರ್ತವ್ಯವಾಗಿರುವದು. ನಿನ್ನಿಂದ ಎರಡುಸಾರೀ ಗೆಲ್ಲಿಪ್ಪಟ್ಟ ಈ ದೇಹವು ನಿನ್ನದಾದ್ದರಿಂದ ನಿನ್ನ ಹಿತಚಿಂತನದಲ್ಲಿಯೇ ಆದು ಸವಿದು ಹಿಟ್ಟಾಡಿತು. ಸಾಕು, ಇದಕ್ಕೂ ಹೆಚ್ಚಿಗೆ ಹರಟಿ, ನಿನ್ನ ಅನಾದರಕ್ಕೆ ಪಾತ್ರ ನಾಗುವದು ಸರಿಯಲ್ಲ. ನನ್ನ ಹೆಸರು ಚಾಂದಭಾನನು. ವಿಸ್ತೃತಿನಲ್ಲಿ ಎಚ್ಚೆಮ್ಮೆನಾಯಕನಿಗೆ ಸಹಾಯ ಮಾಡಿದ ಹೋರತು ಚಾಂದಭಾನನ ಜನ್ಮವು ಸಫಲವಾಗಲಾರದು. ಹೋಗಿ ಬರುತ್ತೇನೇ, ಅಪ್ಪಣಿಕೊಡು, ಎಂದು ಹೇಳಿ, ಆ ಮುಸಲ್ಬಾನ ವೀರನು ನಾಯಕನಿಗೆ ವಿನಯದಿಂದ ಸಲಾಮು ಮಾಡಿ ಕುದುರೆಯನ್ನು ಹಡ್ಡಿ ಬಂದದಾರಿಯಿಂದ ತಿರುಗಿಹೋದನು. ಇತ್ತು ಸರಳ ಹ್ಯಾದಯದ ನಾಯಕನು, ಈಶ್ವರಕ್ಕೆಹೆಯಿಂದ ತನಗೊಡಗಿದ ಆಕಸ್ಮೀಕ ಜಯಕ್ಕಾಗಿ ಕೆಲಮಟ್ಟಿಗೆ ಸಮಾಧಾನವಟ್ಟಿ, ಸ್ವಜನಫಾತವನ್ನು ಸ್ವರಿಸಿ ಉಸುಗ್ರರೆಯುತ್ತ ಫಲಮುಂತಾಕ್ಷತೆಗಳ ಸಲುವಾಗಿ ಮತ್ತೆ ಪಂಪಾಸರೋವ ರದ ಕಡೆಗೆ ಸಾಗಿದನು; ಕೂಡಲೇ ಅಲ್ಲಿಯ ಭೂತಗಳ ಲೀಲೆಗಳು ಅವನ ಕಣ್ಣಿಗೆ ಕಟ್ಟಿದವು.



ಇನೆಯ ಪ್ರಕರಣ.

ಪವಿತ್ರ ಕರ್ತವ್ಯ.

ಎಚ್ಚೆಮ್ಮೆನಾಯಕನು ಹೋರಟಾಗ ಅರುಣೋದಯವಾಗಿತ್ತು. ಮೂಡಲು ಕೆಂಪೇಂದಂತೆ ನಷ್ಟತ್ವಗಳು ಕಾಂತಿಹೀನವಾಗತ್ತಿದ್ದವು. ಪಣಿಗಳು ಕೆಲಿಕಿಲಿ ಧ್ವನಿಮಾಡುತ್ತ ಕೆಲವು ಗೂಡಿನಿಂದ ಹೋರಬ್ಬಿದ್ದವು; ಕೆಲವು

ಹೋರಬೀಳುತ್ತಿದ್ದವು. ಸಮೀಪದ ಹೆಳ್ಳಿಗಳಲ್ಲಿಯ ಕೊಳಿಗಳ ಕೂಗುಗಳು ಅಸ್ವಷ್ಟವಾಗಿ ಕೇಳಿಸುತ್ತಿದ್ದವು. ತಂಗಾಳಿಯು ಸುಳ್ಳನೆ ಸುಳಿದು ಎಡಬಲದ ಗಿಡಬಳ್ಳಿಗಳನ್ನು ಅಲ್ಲಾಡಿಸಿ ಮನಸ್ಸನ್ನು ರಮಿಸುತ್ತಿತ್ತು. ಚಿಗುರುಗಳು ಇಬ್ಬನ್ನಿಯ ಹೀಗಳಿಂದ ಒಪ್ಪುತ್ತಿದ್ದವು. ಅಡವಿಯ ಹೂಗಳು ಅರಳತೊಡಗಿ ತಮ್ಮ ವರ್ಣವೈಚಿತ್ರ್ಯದಿಂದಲೂ, ಗಂಧವಿಶೇಷದಿಂದಲೂ, ಜನರ ಉಲ್ಲಾಸ ವನ್ನು ಹೆಚ್ಚಿಸುತ್ತಿದ್ದವು. ರಾತ್ರಿಯಲ್ಲಿ ಸಂಚರಿಸುತ್ತಿದ್ದ ತೊಗಲಬಾವುಲಿ-ಗೂಗಿ ಮೊದಲಾದ ಪಕ್ಕಿಗಳೂ, ನರಿ ತೊಳಿ ಮೊದಲಾದ ನೃಗಗಳೂ, ಹಾವು ಚೇಳು ಮೊದಲಾದ ಹುಳಹುಪ್ಪಡಿಗಳೂ ಅಲ್ಲಲ್ಲಿ ಅಡಗತೊಡಗಿದ್ದವು. ಸುತ್ತು ಮುತ್ತಲಿನ ಗುಡ್ಡಗಳ ತುದಿಗಳು ಬಿಳಿಯ ಚೊಪ್ಪಿಗಳನ್ನು ಹಾಕಿಕೊಂಡಂತೆ ಮಂಜಿನಿಂದ ಆಚ್ಚಾದಿಸಲ್ಪಟ್ಟಿದ್ದವು. ಮೂಡಲು ಕೆಂಪುಹರಿದು ಬೆಳ್ಗಿಗೆಬೆಳ್ಳ, ಗಾಗಿ ಸೂರ್ಯನು ಶ್ವೇತದಿಂದ ಹೋರಬೀಳುವ ಸಂಧಿಯಲ್ಲಿ ನಾಯಕನಿಗೆ ಹಂಪಾಶರೋವರದ್ವ ಕಾಣಿಸತೊಡಗಿತು. ಅಕ್ಷಯಿಕವಾಗಿ ದೈವದ ತಿರುಗ ಓಯ ಮುದುವಿನಲ್ಲಿ ಸಿಕ್ಕು ಗಾಸಿಯಾಗತೊಡಿದ್ದ ನಾಯಕನಿಗೆ, ಈ ಉವಿ ಕಾಲದ ಮನೋಹರ ಸಂಗತಿಗಳು ಇದ್ದೂ ಇಲ್ಲದಂತಾಗಿದ್ದವು. ನಮ್ಮ ತರುಣ ನಾಯಕನ ಮನಸ್ಸನ್ನು ಘಲಮಂತಾಕ್ಕುತ್ತೆ, ಭೂತಗಳ ಲೀಲೆ, ಸ್ವಜನರ ನಾಶ, ದೈವಯೋಗದಿಂದ ಮೊರೆತ ಜಯ ಇವು ಮುತ್ತಿಬಿಟ್ಟಿದ್ದರಿಂದ ಅನ್ಯ ವಿಚಾರಗಳಿಗೆ ಅಸ್ವದವೇ ಉಳಿದಿದ್ದಿಲ್ಲ. ನಾಯಕನು ಹಾದಿಯಲ್ಲಿ ಘಲಮಂತಾಕ್ಕುತ್ತೆಯ ಗಂಟನ್ನು ಹುಡುಕುತ್ತ, ಬೆಳಕಿನೊಳಗೆ ಸರೋವರದಲ್ಲಿಯೂ ನಾಲ್ಕು ರತ್ನಗಳಿಗೆ ನೋಡಿ ನಿರಾಶಿಪಟ್ಟನು. ಆತನು ಅಸಮಾಧಾನದಿಂದ ಪ್ರಾತರ್ವಿಧಿಗಳನ್ನು ತೀರಿಸಿಕೊಂಡು ಗುಡಿಯನ್ನುಹೊಕ್ಕು ಅಲ್ಲಿಯೂ ನೋಡಿದನು. ರಾತ್ರಿಯ ಭವ್ಯವಾದ ತಿವರಾಜೆಯು ಅವನಿಗೆ ಸ್ವಪ್ನೇವಮಾನವಾಗಿ ಈಗ ಭಾಸವಾಗುತ್ತಿತ್ತು. ತರುವಾಯ ನಾಯಕನು ಗುಡಿಯಿಂದ ಹೋರಬಿದ್ದ ರಾತ್ರಿ ಮನುಷ್ಯಕೃತಿಗಳು ಗುಪ್ತವಾದ ಪರಾತದ ನಿಟ್ಟನ್ನು ನೋಡಿದನು. ಅಸ್ವರಲ್ಲಿ ಸೂರ್ಯನು ಮೇಲಕ್ಕೇರಿ ಹೂಬಿಸಿಲನ್ನು ನಾಲ್ಕು ರತ್ನಗಳಿಗೆ ಪರಸರಿಸತೊಡಗಿದ್ದನು. ಜನರ, ಹಾಗು ದನಕರುಗಳ ಸುಳಿದಾಟಕ್ಕೆ ಇರಂಭವಾಗತೊಡಗಿತು. ನೀರೆಯ ಹೆಳ್ಳಿಯಿಂದ ಪೂಜಾರಿಗಳು ಬೆಂದರು. ಮುಖ್ಯ ಪೂಜಾರಿಯು ದೇವತಾರ್ಜನೆಯ ಸಿದ್ಧತೆಯಲ್ಲಿ ತೊಡಗಿದನು. ಪಂಚನು

ಪೂಜಾರಿಯ ದೇವರ ಮುಂದಿನ ದೀಪವನ್ನು ನೆಟ್ಟಿಗೆಮಾಡಿ ಗುಡಿಯ ಕಡ
ತೆಗೆಯಹತ್ತಿದನು. ಸೆರಿಯ ಹ್ಲಿಗಳಿಂದ ಬಂದ ಯಾತ್ರಿಕರು ತಮ್ಮ ಗಂಟೆ
ಗಡಡಿಗಳನ್ನು ಗುಡಿಯಬಳಿಯ ಧರ್ಮಶಾಲೆಯಲ್ಲಿಟ್ಟು ತಮ್ಮ ತಮ್ಮ ಕೆಲಸ
ಗಳಲ್ಲಿ ತೊಡಗಿದರು. ಇದನ್ನೇಡಿ ನಾಯಕನ ಮನಸ್ಸು ಸ್ವಲ್ಪ ರಮೆ
ಸಲು, ಅತನು ಪೂಜಾರಿಯ, ಹಾಗು ಯಾತ್ರಿಕರ ಬಳಿಗೆ ಹೋಗಿ ಆ ಪುರಾ
ತನ ಕ್ಷೇತ್ರದ ವಿವರದ ಭಯಂಕರವಾದ ಸುದ್ದಿಗಳನ್ನು ಕೇಳಿಕೊಳ್ಳಹತ್ತಿ-
ದನು.

ಮಧ್ಯಾಹ್ನವಾಯಿತು. ಯಾತ್ರಿಕರು ಸರೋವರದಲ್ಲಿ ಸ್ವಾನಮಾಡಿ
ಪಂಪಾವತಿಯನ್ನು ಪ್ರಾಜಿಸಿ ಭೋಜನಾದಿಗಳ ಸಿದ್ಧ ತೆಯಲ್ಲಿ ತೊಡಗಿದರು.
ಅಷ್ಟರಲ್ಲಿ ನಮ್ಮ ನಾಯಕನು ರಾತ್ರಿ ಮನುಷ್ಯಕೃತಿಗಳು ಗುಪ್ತವಾದ ಸ್ಥಳಕ್ಕೆ
ಹೋಗಿ ಕಣ್ಣಲ್ಲಿ ಕಣ್ಣ ಇಟ್ಟು ನೋಡಿ ಬಂದನು. ಅದರಿಂದ ಪ್ರಯೋಜನ
ವೇನು ಆಗಲಿಲ್ಲ. ಅತನು ಮತ್ತೆ ಸರೋವರಕ್ಕೆ ಬಂದು ಸ್ವಾನಮಾಡಿ ದೇವರ
ದರ್ಶನ ತಕ್ಕೊಂಡು ವಿಚಾರಮನ್ಯನಾಗಿ ಗುಡಿಯ ಹಾಸುಗಲ್ಲ ಮೇಲೆ ಸ್ವಸ್ಥ
ವಾಗಿ ಮಲಗಿಕೊಂಡನು. ನಾಯಕನ ರೂಪವೂ, ಅವನ ಶಸ್ತ್ರಾಸ್ತ್ರಗಳೂ
ಜನರ ಚಿತ್ತವನ್ನು ಆಕರ್ಷಿಸಿದ್ದರಿಂದ ಅವರು ಕೌಶಲಕದಿಂದ ನಾಯಕನನ್ನು
ನೋಡುತ್ತಿದ್ದರು. ಕೆಲವರು ನಾಯಕನನ್ನು ಉಟಕ್ಕೆ ಕರೆಯಲು, “ತನಗೆ
ಹಸಿವೆಯಿಲ್ಲಿ”ಂದು ಅತನು ವಿನಯದಿಂದ ಅವರಿಗೆ ಹೇಳುತ್ತಿದ್ದನು. ಎಲ್ಲರ
ಉಟವಾಯಿತು. ಸೂರ್ಯನು ಪಡವಲಕ್ಕೆ ಇಳಿಯಹತ್ತಿದ್ದರಿಂದ ಬಿಸಿಲತಾ
ಪವು ಕಡಿಮೆಯಾಗಹತ್ತಿತು. ರಾತ್ರಿ ಕ್ಷೇತ್ರದಲ್ಲಿ ಇರಲಾಧ್ಯವಾದದ್ದಿಂದ
ಕಣ್ಣಬೆಳಕಿನಲ್ಲಿ ಉರು ಸೇರಬೇಕೆಂದು ಜನರು ತಮ್ಮ ಗಂಟೆಗಡಡಿಗಳನ್ನು.
ಕಟ್ಟಿಕೊಂಡು ಪ್ರಯಾಣಗಳನ್ನು ಬೆಳಸಹತ್ತಿದರು. ಬರಬರುತ್ತ ಹೂಬಿಸಿಲು
ಬಿದ್ದ ತಂಗಾಳಿಯು ಸುಳಿಯಹತ್ತಿತು. ಪಂಚಮ ಪೂಜಾರಿಯ ದೇವರ
ದೀಪವನ್ನು ನೆಟ್ಟಿಗೆ ಮಾಡಿ, ಸಮೃದ್ಧವಾಗಿ ಎಣ್ಣೆಯನ್ನು ಹಾಕಿ ಯಾತ್ರಾಸ್ಥ
ರಿಂದ ದೊರೆತ ಹಣ್ಣು-ಕಾಯಿ-ದಕ್ಕಿಣೆ-ದಾಸಗಳನ್ನು ಕಟ್ಟಿಕೊಂಡು ಮುಖ್ಯ
ಪೂಜಾರಿಯ ಹಾದಿಯನ್ನು ನೋಡುತ್ತ ಸಿಂತುಕೊಂಡನು. ಮುಖ್ಯ ಪೂಜಾ
ರಿಯೂ ಮನೆಗೆ ಹೋರಡಲು ಸಿದ್ಧನಾದನು. ಆದರೂ ಹಾಸುಗಲ್ಲ ಮೇಲೆ
ವಿಚಾರಮಾಡುತ್ತ ಮಲಗಿದ್ದ ನಮ್ಮ ನಾಯಕನು ಸ್ಥಳಬಿಟ್ಟು ಕದಲಲಿಲ್ಲ.

ಇಲ್ಲಿ ರಾತ್ರಿ ಇರಕೂಡದೆಂದು ವುಖ್ಯ ಪೂಜಾರಿಯು ಪರಿಪರಿಯಾಗಿ ಹೇಳಿದನು. ಆತನು ಹಲವು ಭಯಂಕರ ಸುದ್ದಿಗಳನ್ನು ಹೇಳಿ ನಾಯಕನ ಮನ ಸ್ವನ್ನ ತರುಗಿಸಲು ಯಶ್ಚಿಸಿದನು; ಆದರೆ ನಾಯಕನು ಮಿಟ್ಟಿಮುಸುಕಲಿಲ್ಲ. ಆತನು ಎದ್ದು ಪಿಂತು ಪೂಜಾರಿಯನ್ನು ನಮಸ್ಕರಿಸಿ—ಬಾಹ್ಯಣಶ್ರೀಷ್ಠಿರೀ, ನೀವು ಹೇಳುವದು-ಸಿಜವು; ಆದರೆ ಈ ದಿನ ರಾತ್ರಿ ಈ ಕ್ಷೇತ್ರದಲ್ಲಿಯೇ ಇರಬೇಕೆಂದು ನನ್ನ ಎಟ್ಟಿಮುನಸ್ಸು ಹಬಿಹಿಡಿದದೆ, ಅನುಗ್ರಹಿಸಿರಿ; ಯಾವ ತೊಂದರೆಗಳೂ ತಟ್ಟಿದೆ ನನ್ನ ಇಟ್ಟಿತನು ಪೂರ್ಣವಾಗುವಂತೆ ಆಶೀರ್ವದಿಸಿರಿ. ನನ್ನ ಸಂಪೂರ್ಣ ಸುದ್ದಿಯನ್ನು ಕೇಳಿದರೆ, ನನ್ನಹಟವು ನಿನುಗೆ ಅಯೋಗ್ಯವಾಗಿ ತೊರೆಲಿಕ್ಕಿಲ್ಲ. ನಷ್ಟಕ್ಕೆ ನಾನು ಬೇಡಿಕೊಳ್ಳುವದಿಷ್ಟೇ, ಈದಿನ ಈ ದೇವಾಲ ಯದಲ್ಲಿಯೇ ಇರಲಿಕ್ಕೆ ನನಗೆ ಅಪ್ಪಣಿ ದೊರೆಯಬೇಕು, ಅನ್ನಲು, ಬಾಹ್ಯಣ ಇನು ಆತಂಕಪಡುತ್ತ, ನಾಯಕನ ಮನೋದಾರ್ಥಕ್ಕೆ ಬೆರಗಾಗಿ ತನ್ನ ಒಳ ಯಲ್ಲಿರುವ ಬಾಳೆಯ ಹಣ್ಣಿಗಳನ್ನು ಪ್ರಸಾದವೆಂದು ನಾಯಕನ ಉಡಿಯಲ್ಲಿ ಹಾಕಿದನು. ನಾಳಿಯಕನು ಪೂಜಾರಿಯನ್ನು ಭಕ್ತಿಯಿಂದ ನಮಸ್ಕರಿಸಲು, ಆತನು—“ಯಶಸ್ವಿಯಾಗು” ಎಂದು ನಾಯಕನನ್ನು ಅಂತಃಕರಣಪೂರ್ವಕವಾಗಿ ಆಶೀರ್ವದಿಸಿ ತನ್ನ ಸಂಗಡಿಗನೊಡನೆ ಹೊರಟುಹೋದನು.

ಸಂಜೀಯಾಯಿತು. ಹುಣ್ಣಿವೆಯ ಚಂದ್ರನು ಪೂರ್ಣಕಲೆಗಳಿಂದ ಉದಯಹೊಂದಿದನು. ವಾಯಕನು ಸರೋವರಕ್ಕೆ ಹೋಗಿ ಕೈಕಾಲು ತೊಳಕೊಂಡು ಫಲಗಳನ್ನು ಭಾಸ್ಯಿಸಿ ಶ್ವಪ್ತನಾಗಿ ಗುಡಿಯ ಮರಿಗೆ ಒತ್ತಪ್ಪಿಗೆ ಕುಳಿತುಕೊಂಡನು. ನಾಯಕನೇ ನಾಯಕನು— ಗುಡಿಯೇ ಗುಡಿಯು, ಮತ್ತೊಬ್ಬ ರಿಲ್ಲ. ನಾಯಕನು ಕವಚ-ಕಿರಸ್ತ್ರಾಣಗಳನ್ನು ಹಾಕಿಕೊಂಡು ಕಸ್ತ್ರಾಸ್ತ್ರಗಳನ್ನು ಸಜ್ಜಗೊಳಿಸಿ ಪ್ರತ್ಯಕ್ಷೇ ಯಮನನ್ನೂ ಎದುರಿಸಲಿಕ್ಕೆ ಹಿಂದೆಮುಂದೆ ನೋಡದಪ್ಪ ಧೈರ್ಯದಿಂದ ಕುಳಿತುಕೊಂಡಿದ್ದನು. ಬಗಿಬಗೆಯ ವಿಚಾರಗಳ ಗಲಿಬಿಲಿಯಿಂದ ಅವನ ಮನಸ್ಸು ವೈರ್ಮಾಯಿತು. ಈ ಸ್ಥಿತಿಯಲ್ಲಿ ಎರಡು ತಾಸು ರಾತ್ರಿಯಾಗಲು, ಗುಡಿಯಲ್ಲಿ ಮನುಷ್ಯರ ಸುಳವು ಕೇಳಿತೂ ದಿಗಿತು. ಬರಬರುತ್ತ ಗುಡಿಯಲ್ಲಿ ಸ್ವಷ್ಟ ಮಂತ್ರೋಚ್ಚಾರವಾಗಿತ್ತೇ, ಪಂಪಾಪತಿಯ ಪೂಜೆಗೆ ಅರಂಭವಾಯಿತು; ಆಗ ನಾಯಕನು ಕುಳಿತ ಸ್ಥಳದಿಂದ ಎದ್ದು ಸಷ್ಟುಳ್ಳದೆ ಹೋಗಿ ಗುಡಿಯ ಹೂರಗಿ ಒತ್ತಪ್ಪಿಗೆ ಮರಿಗೆ ಕುಳಿ

ತುಕೊಂಡನು. ಆತನು ಸ್ವಲ್ಪಹೊತ್ತು ಮನಸ್ಸನ್ನು ಬಿಗಿಹಿಡಿದು ಕುಳಿತ ಸ್ಥಳದಿಂದ ಉಲುಕಲಿಲ್ಲ. ಪೂಜೆಯು ಭರಕೈ ಬರಲು, ನಾಯಕನು ಮೇಲ್ಲಿಗೆ ಮುಂದಕೈ ಸರಿಯುತ್ತ ಬಹು ಜಾಗರೂಕತೆಯಿಂದ ಗುಡಿಯಲ್ಲಿ ಹಣಿಕಿಹಾ-
ಕಿದನು. ಗುಡಿಯೋಳಿಗನ ಆಗಿನ ವಿಚಿತ್ರ ಶೋಭೆಯಿಂದ ನಾಯಕನ ಚಿತ್ತ ವೃತ್ತಿಯು ಶಾಂತವಾಯಿತು. ಪಂಪಾಪತಿಯನ್ನು ಪೂಜಿಸುತ್ತಿದ್ದ ಬಾಹ್ಯ ಇನ ವರುಷ್ಪು ಎಷ್ಟುಕ್ಕಿಂತ ಕಡಿಮೆಯಿರಲಿಕ್ಕಿಲ್ಲ. ಆತನನ್ನು ಬರಿಯ ಬಾಹ್ಯಣನೆಂದು ಕರೆಯುವದಕ್ಕಿಂತ ಮಷಿಣಿಯೆಂದು ಕರೆಯುವದು ಯೋಗ್ಯ
ವಾಗಿರುವದು. ಆ ವೈದ್ಯ ಮಷಿಣಿಯು ಪ್ರತ್ಯೇಕ ಸೂರ್ಯನಂತೆ ತೇಜಸ್ಸಿಯಾಗಿದ್ದನು. ಬಿಳಿಯ ಕೂದಲುಗಳ ಹೊರತು ವೈದ್ಯಾಷ್ಟದ ಬೀರೆ ಲಕ್ಷಣಗಳೇನೂ ಆತನಲ್ಲಿ ತೋರುತ್ತಿದ್ದಿಲ್ಲ. ಆತನ ನಿಲುವಿಕೆ ಎತ್ತರ, ಮೈಕಟ್ಟು ಶಾಖಾ-
ವಾದದ್ದು, ಮುಖಮುದ್ರೆಯು ಸುಪ್ರಸನ್ನ; ಕ್ಷಮಾಶಾಂತಿಗಳು ಆ ಮಹಾತ್ಮ
ನಲ್ಲಿ ತುಂಬಿತುಳುಕುತ್ತಿದ್ದವು. ಆತನು ದಯಾಪೂಜಾನೆಂಬದು ತಟ್ಟಿನೆ
ಒಡಿದು ಕಾಣುತ್ತಿತ್ತು. ಕ್ಷಾಣಿಸಿನದ ಆಸನದಿಂದಲೂ, ಶುಭ್ರಪಸ್ತಫರಿ
ಧಾನದಿಂದಲೂ, ಭಸ್ಯೋದ್ಭೂಲಿತಗಾತ್ರದಿಂದಲೂ, ಸಾಫ್ ನವರಿತು ಧರಿಸಿದ
ರುದ್ರಾಷ್ಟಗಳಿಂದಲೂ, ಶುಭ್ರಜಟಾಮಂಡಲದಿಂದಲೂ, ಭವ್ಯವಾದ ಬಿಳಿಯ
ಗಡ್ಡಗಳಿಂದಲೂ ಆ ತಪಸ್ಸಿದ್ದನು ಪ್ರತ್ಯೇಕ ಶಂಕರನಂತೆ ಒಪ್ಪುತ್ತಿದ್ದನು.
ಆತನ ಧ್ವನಿಯು ಮೇಘದಂತೆ ಗಂಭೀರವಾಗಿತ್ತು. ಪ್ರತ್ಯೇಕ ದೇವರನ್ನು
ಹೈದಯದಲ್ಲಿಟ್ಟುಕೊಂಡ ಮಹಾತ್ಮರು ಮಾತ್ರ ಪುಲ್ಪದನಂತೆ ಬೇಕಾದಲ್ಲಿ
ದೇವರನ್ನು ಬರಮಾಡಲು ಸಮರ್ಪಾಗುವರೆಂಬದನ್ನು ಈ ಮಷಿಣಿಯರು ನ
ಪ್ರತ್ಯೇಕ ದರ್ಶನದಿಂದ ಕಂಡುಕೊಳ್ಳಬಹುದಾಗಿತ್ತು. ದೇವರನ್ನು ಕಂಡ ಆ
ಮಹಾತ್ಮನು ಅನ್ಯಭಾವದಿಂದ ಪಂಪಾಪತಿಯ ಪೂಜೆ ಮಾಡುವದನ್ನು
ನೋಡಿದನರ ಏಹಿಕಾಪಗಳು ಶಾಂತವಾಗದೆಯಿರಲಿಕ್ಕಿಲ್ಲ. ಇಂಥ ಮಹಾ
ತ್ಮರೇ ಸಗುಣೋಪಾಸನೆಯನ್ನಾಗಲಿ, ನಿಗುರ್ಣಾಪಾಸನೆಯನ್ನಾಗಲಿ
ಮಾಡಲು ಸಮರ್ಪಾಗುವರೆಂದು ಜ್ಞಾನಿಗಳು ಹೇಳುವರು. ಇಂಥವರ
ದರ್ಶನಮಾತ್ರದಿಂದ ಪಾರಿಣಿಗಳ ಪಾಪ-ತಾಪ-ಬ್ರಿಂಜಾಗಳು ನಾಶವಾಗುವವೆಂದ
ಬಳಿಕ ಅವರ ಮಹಾಮಹಿಮೆಯನ್ನೇನು ವರ್ಣಿಸುವದದೆ? ನಮ್ಮ ತರುಣ
ನಾಯಕನು ತನ್ನ ಹಲವು ತಾಪಗಳನ್ನು ಮರೆತು ಶಾಂತಚಿತ್ತನಾಗಿ ಅತ್ಯಂತ

ಲೀನತೆಯಿಂದ ಖುಷಿವಯರ್ಥಲ್ಲಿಯೇ ದೃಷ್ಟಿಯನ್ನಿಂಟ್ವೆ ಕುಳಿತುಕೊಂಡಿ
ದ್ದನು.

ಮನುಷ್ಯನ ಮನಸ್ಸನ್ನು ವಿನಯ ಮುಖದಕಡೆಗೆ ಜಗ್ಗಿಕೊಳ್ಳುವ ಪ್ರಬಲ
ಸಾಧನವು ಸ್ತ್ರೀಯೆಂಬದನ್ನು ಬಹುತರ ಎಲ್ಲರೂ ಬಲ್ಲಾರು. ಹೊನ್ನು-ಹೆಣ್ಣು-
ಹೆಣ್ಣುಗಳನ್ನು ಕಣ್ಣಾರೆ ಕಂಡು ಬಯಸದ ಆಣ್ಣುಗಳು ಈ ಜಗತ್ತಿನಲ್ಲಿ ಇಲ್ಲ
ವೆಂದು ದೊಡ್ಡವರು ಹೇಳುವರು. ಮೇಲೆ ಹೇಳಿದಂತೆ ನನ್ನು ಎಚ್ಚುಮ್ಮನಾ
ಯಕನು ಖುಷಿವಯರ್ಥನಲ್ಲಿ ಚಿತ್ತವನ್ನಿಂಟ್ವೆ ಸ್ವಷ್ಟಿ ಮನಸ್ಸಿನಿಂದ ಕುಳಿತುಕೊಂ
ಡಿರಲು, ಒಬ್ಬ ಸುಂದರ ತರುಣಿಯು ಕೈಯಲ್ಲಿ ಹೂಮಾಲೆಯನ್ನು ಹಿಡ
ಕೊಂಡು ಅಕಸ್ಮಾತ್ತಾಗಿ ಬಂದು ಖುಷಿಯ ಎಂಬಿಗೆ ವಿನಯದಿಂದ ಸಿಂಕು
ಕೊಂಡಳು. ಅಷ್ಟರಲ್ಲಿ ಖುಷಿಯು ಪಂಪಾಪತಿಗೆ ಗಂಧಾರ್ಮಾಪಜಾರಗಳನ್ನು
ಸಮರ್ಪಿಸಿ ಹೂಗಳನ್ನು ಏರಿಸುವವನಿದ್ದನು. ಆತನು ಆ ಸ್ತ್ರೀಯನ್ನು ಕುರಿತು
ಪ್ರಸನ್ನವದನಾಗಿ—ತಂಗೀ, ಚಂಪಾ, ಈ ತಬಕದಲ್ಲಿ ಹೂಮಾಲೆಯು-
ನ್ನಿಟ್ವೆ ಕುಳಿತುಕೊಳ್ಳುವಾಗ್ಯ. ಈಗ ಎರಡು ಪರಿಗಳಿಂದ ನೀನು ಪಂಪಾಪ
ತಿಗೆ ದ್ವಾದಶವುಷ್ಟಿಗಳ ಪೂರ್ಣಾಯನ್ನು ಹೊತ್ತಿಗೆ ಸರಿಯಾಗಿ ತಪ್ಪದೆ ಭಕ್ತಿ
ಯಿಂದ ಅಸ್ವಿಸುತ್ತೇ ಬಂದಿರುತ್ತೇ. ಆದರ ಫಲವು ಬೇಗನೆ ನಿಸಗೆ ದೊರೆ
ಯುವದು. ಭಾಗ್ಯಶಾಲಿಯಾದ ತರುಣವೀರನು ನಿನ್ನ ಪಾಣಿಗ್ರಹಣ ಮಾಡು
ವಣು. ನೀನು ವೀರಪತ್ನಿಯೂ, ವೀರಮಾತಿಯೂ ಆಗ ಸಕಲ ವೈಭವದೊ
ಡನೆ ಪಂಪಾಪತಿಯ ದರ್ಶನಕ್ಕೆ ಬರುವೆ. ಅಮಾತ್ಯ, ನಾನು ಅಭಿಮಾನದಿಂದ
ಷ್ವರ್ಥವಾದ ಮಾತುಗಳನ್ನು ಆದುವದಿಲ್ಲ ಕಂಡೆಯಾ! ಪೂಜೆಯ ಕಾಲದಲ್ಲಿ
ನಡುವೆ ಎಂದೂ ಮಾತಾಡದ ನನ್ನ ಮುಖದಿಂದ ಪಂಪಾಪತಿಯೇ ಈ ಮಾತು
ಗಳನ್ನು ಅಡಿಸುತ್ತಾನ್ನೆಂದು ನಂಬು. ನಿನ್ನೆ ರಾತ್ರಿ ಪಂಪಾಪರೋವರದ
ತೀರದ ಗಡದ ಕೊಂಬಿಗೆ ತೂಗಹಾಕಿದ್ದ ಫಲಮಂತ್ರಪ್ರತಿಗಳ ಗಂಟು ನಿನ್ನ
ಕೈಗೆ ಸಿಕ್ಕಿರುವದನ್ನೈ? ಅದು ನಿನ್ನ ಕಲಾಣಿವನ್ನು ಮಾಚಿಸುತ್ತದೆಂದು
ಭಾವಿಸಿ ಅದನ್ನು ಪ್ರಾಣಕ್ಕೆಂತಲೂ ಹೆಚ್ಚೆಂದು ತಿಳಿದು ಜತನಮಾಡು. ನಿನಗೆ
ಯೋಗ್ಯಪತಿಯು ದೊರೆತದಿನಸ ನನಗೆ ಕಣ್ಣುತುಂಬ ನಿದ್ದೆ ಬರುವದು.
ಅಂದೇ ನಾನು ಕೃತ್ಯಕೃತ್ಯನಾದಂತಾಗುವದು, ಎಂದು ನುಡಿದು ಆ ಖುಷಿಶ್ವ
ರನು ಪಂಪಾಪತಿಗೆ ಹೂಗಳನ್ನು ಏರಿಸತ್ತೊಡಗಿದನು. ಇತ್ತು ಚಂಪೆಯು

ಲುಲ್ಲಾಸವಡುತ್ತ ಪಂಪಾಪತಿಗೂ, ಮಹಿಶರನಿಗೂ ವಿನಯದಿಂದ ನಮಿಸಿ ದೂರ ಸರಿದು ಭಕ್ತಿಯಿಂದ ಕೈಚೋಡಿಸಿಕೊಂಡು ಶಿವಪೂಜೆಯನ್ನು ನೋಡುತ್ತು ಕುಳಿತುಕೊಂಡಳು.

ಚಂಪೆಯು ಹದಿನಾರು ವರ್ಷದ ಮುಗ್ದೆಯಾಗಿದ್ದಳು. ಆ ಸ್ವಭಾವ ಸುಂದರಿಯ ಉಡಿಗೆ ತೊಡಿಗೆಗಳು ಮಹಿಗಳ ಆಶ್ರಮಕ್ಕೆ ಒಮ್ಮೆವಂಥವಿದ್ದರೂ, ಅವು ಆಕೆಯ ಸೌಂದರ್ಯದಲ್ಲಿ ಕೊರತೆಯನ್ನುಂಟುಮಾಡುವಂಥವಿದ್ದಿಲ್ಲ. ಅವುಗಳಿಂದ ಚಂಪೆಯು ಗರ್ಭಶ್ರೀನುಂತತನವು ಚೆನ್ನಾಗಿ ಷ್ಕರ್ತವಾಗುತ್ತಿತ್ತು. ಆಕೆಯು ರೇತಿಮೆಯ ಹಳದಿಯಬಣ್ಣದ ಸೂಕ್ಷ್ಮ ಪೀಠಾಂಬರವನ್ನುಟ್ಟು ಕೊಂಡು, ಹನರು ರೇತಿಮೆಯ ಕುಪ್ಪಸವನ್ನು ತೊಟ್ಟುಕೊಂಡಿದ್ದಳು. ಆಕೆಯ ಕಾಲೋಳಿಗಿನ ಸರಪಳಿಗಳೂ, ಟೊಂಕದೊಳಗಿನ ಪಟ್ಟಿಯೂ, ಕೈಯೋಳಿಗಿನ ಕಂಕಣಗಳೂ, ಕೊರಳೊಳಗಿನ ಅಲಂಕಾರಗಳೂ ಆಯಾ ಅವಯವಗಳ ಸೌಂದರ್ಯವನ್ನು ನೋಡುವವರ ಕಣ್ಣ ಮುಂದೆ ತಟ್ಟನೆ ಇಡುವಷ್ಟು ಸ್ವಷ್ಟಿ ವಾಗಿ ಒಮ್ಮೆತ್ತಿದ್ದವು. ಆಕೆಯ ಮೂರಿನೋಳಿಗಿನ ಮೂರಬಟ್ಟೆ-ಬುಲಾಕುಗಳೂ, ಕಿವಿಗಳೊಳಗಿನ ವಜ್ರದ ಚೆಂಡಟೆ-ಬುಗಡಿಗಳೂ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತಿದ್ದವು. ಚಂಪೆಯ ಮುಖಭಾವವೇ ಅಂಥ ವೋಹಕ ವಾದದ್ದು. ಆಕೆಯ ನಾವಿನಕಾಯಿಯ ಹೋಳಿನಂಥ ದೊಡ್ಡ ಕಣ್ಣಗಳ ಹೊಳಪನ್ನು ಬಣ್ಣಿಸಲಾವಲ್ಲ. ಚಂಪೆಯ ಉದ್ದವಾದ ಕೂದಲುಗಳಿಗೆ ಹೇಳಿ ಹಾಕದೆ ಹಾಗೇ ತುರುಬುಕಟ್ಟಿ ಅದರಲ್ಲಿ ಆರಳು ಮಲ್ಲಿಗೆಯ ಮಾಲೆಯನ್ನು ಪ್ರಶಸ್ತವಾಗಿ ಮುಡಿಸಿದ್ದರಿಂದ ಸೌಂದರ್ಯವನ್ನು ಸೌಕುಮಾರ್ಯದಿಂದ ಅಲಂಕರಿಸಿದಂತಾಗಿತ್ತು. ಉಂಗರಗೂದಲುಗಳ ಅಲೆದಾಟಿದಿಂದ ಚಂಪೆಯ ಲಾಟಪ್ರದೀಶವು ಮನೋಹರವಾಗಿ ಒಮ್ಮೆತ್ತಿತ್ತು. ಇಷ್ಟರ ಮಟ್ಟಿಗಿನ ವಸ್ತುಲಂಕಾರಗಳ ಶೋಭಿಗೂ ಚಂಪೆಯು ಮನಸ್ಸು ಮಾಡುವವಳಿಲ್ಲ; ಆದರೆ ವಾತ್ಸಲ್ಯದ ಮಹಿಶರರ ಆಶ್ರಮದಲ್ಲಿದ್ದ ಸುಮಂಗಲೀಯರು ಅಕ್ಕರೆ ಯಿಂದ ಆಕೆಯನ್ನು ಶೃಂಗರಿಸಿ ನೇತ್ರಗಳ ಸಾಫಲ್ಯವನ್ನು ಮಾಡಿಕೊಳ್ಳಲಿಕ್ಕೆ ಆತುರಪಡುತ್ತಿದ್ದರಿಂದ ಅವರ ಮನಸ್ಸನ್ನು ಮುರಿಯುವದು ಚಂಪೆಯಿಂದಾಗುತ್ತಿದ್ದಿಲ್ಲ. ಕೂಸಿದ್ದಾಗಿನಿಂದ ಕಣ್ಣಮಹಿಗಳ ಆಶ್ರಮದಲ್ಲಿ ಬೆಳೆದಿದ್ದ ಕರುಂತಲಿಗಿಂತ ಚಂಪೆಯು ಹೆಚ್ಚು ಷ್ವಾಸಹಾರಚತುರಳಾಗಿದ್ದರೂ, ಶಾಂತರಾದ

ಮುಷಿಗಳ ಆಶ್ರಮದ ಎರಡು ವರ್ಷಗಳ ಸಹಿತಾಸದಿಂದ ಆಕೆಯಲ್ಲಿ ಶಾಖೆಗೇನೀ ಯವಾದ ಸರಳತನವು ತೋರುತ್ತಿತ್ತು. ವಾಡಿಕೆಯಾಗಿ ಹೆಂಗಸರಲ್ಲಿರತಕ್ಕೆ ಹೊಯಾಲಿತನದ ಗಂಧವು ಕೂಡ ಆಕೆಯಲ್ಲಿ ಇದ್ದಿಲ್ಲ. ಆಕೆಯ ಲಗ್ಗುದ ಕಾಲವು ಮೀರುತ್ತ ಬಂದಿದ್ದರೂ, ತನ್ನ ಸುವಿದುಃಖದ ಭಾರವೆಲ್ಲ ತನ್ನ ಪೋಷ ಕರಾದ ಮುಷಿಗಳ ಮೇಲೆ ಇದ್ದಿದ್ದರಿಂದ, ಆ ಚದುರೆಯು ಮುಷಿವರ್ಯರ ಮಹಾಮಹಿಮೆಯಲ್ಲಿ ನಂಬಿಗೆಯಸ್ತಿಟ್ಟು ಸಿಶ್ಯಿಂತೆಯಿಂದ ಇರುತ್ತಿದ್ದಳು. ಆಕೆಯ ಮುಖನುದ್ದಿಯು ಯಾವಾಗಲೂ ನಿಷ್ಪಲಂಕವೂ, ಸುಪ್ರಸನ್ನವೂ, ಸುಹಾಸ್ಯಯುತ್ತವೂ ಆಗಿರುತ್ತಿತ್ತು. ಆಕೆಯು ಭಕ್ತಿಪುರಸ್ವರ ಒಮ್ಮೆ ಮುಷಿ ವರ್ಯನನ್ನೂ, ಮತ್ತಿಲ್ಲಮ್ಮೆ ಪಂಪಾಪತಿಯನ್ನೂ ನೋಡುತ್ತ ಅತ್ಯಿತ್ತ ಉಲು ಕದೆ ಸ್ವಸ್ಥವಾಗಿ ಕುಳಿತುಕೊಂಡಿದ್ದಳು.

ಈ ಸ್ಥಿತಿಯಲ್ಲಿ, ಮುಷಿಯ ದರ್ಶನದಿಂದ ಶಾಂತವಾಗಿದ್ದ ನನ್ನ ತರುಣ ನಾಯಕನ ಮನಸ್ಸನ್ನು ಚಂಪೆಯು ವ್ಯಗ್ರಗೊಳಿಸಿದ್ದು ಆಶ್ಚರ್ಯವಲ್ಲ. ಹರಿ ಹರಿ ಬ್ರಹ್ಮಾದಿಗಳೂ ಸ್ತೀಯರಿಗೆ ಮರುಳಾಗಿ ದಾಸವೃತ್ತಿಯನ್ನು ಕೈಕೊಂಡಿ ರಲು, ನಾಯಕನಂಥ ಹೋರನ್ ಪಾಡೆನು? ಪಾಪ! ಚಂಪೆಯು ನಾಯಕ ನನ್ನ ಮಾತಾಡಿಸಿದ್ದಿಲ್ಲ, ನೋಡಿದ್ದಿಲ್ಲ ಸಹ! ಆದರೆ ಆಕೆಯ ಅಪ್ರತಿಮ ಸೌಂದರ್ಯವು ಆಕೆಗೆ ಗೊತ್ತಾಗತಂತೆ ನಾಯಕನ ಮನಸ್ಸನ್ನು ಎಳಕೊಂಡಿತು. ಅದರಲ್ಲಿ, ಮುಷಿಶ್ವರನು ಚಂಪೆಯ ಏಕನಿಷ್ಟ ಭಕ್ತಿಯನ್ನು ಹೊಗಳಿ, ನೀನು ವೀರವಶ್ವಿಯೂ-ವೀರಮಾತೆಯೂ ಆಗುವೆಯೆಂದು ಆಶೀರ್ವದಿಸಿದ್ದನ್ನು ಕೇಳಿದ ನಾಯಕನಿಗೆ ಚಂಪೆಯು ಹೆಚ್ಚು ಮೋಹಕಳಾಗಿ ತೋರಿದಳು. ಆತನು ಚಂಪೆಯ ಸುಂದರ ಮೂರ್ತಿಯನ್ನು ಸಾಭಿಲಾಷೆಯಿಂದ ನೋಡಹ ತ್ತಿದನು. ಘಲಮಂತಾಕ್ಷತೆಗಳ ಮಾತು ಹೊರಟಿದ್ದರಿಂದಂತು ನಾಯಕನು ಚಂಪೆಯಲ್ಲಿ ಅಪ್ರತ್ಯಕ್ಷವನ್ನೇ ಬಳಿಸಿದನು! ಪರಸ್ತಿಯನ್ನು ಹೀಗೆ ಅಭಿಲಾಷೆಯಿಂದ ನೋಡುವದೂ, ಘಲಮಂತಾಕ್ಷತೆಯ ಸಂಬಂಧದ ನೆವದಿಂದ ಚಂಪೆಯನ್ನು ಅಪ್ತಿಂದೇ ಭಾವಿಸುವದೂ ನೀತಿಗೆ ಸಮ್ಮತವಲ್ಲಿಂಬ ಮಾತು ನಾಯಕನ ಮನಸ್ಸಿನಲ್ಲಿ ಕಟ್ಟಿಯತ್ತಿತ್ತು. ಮೇಲಾಗಿ ನಾಯಕನು ಸಿಕ್ಕು ಸಿಕ್ಕು ಹೆಂಗಸರ ಹಾಳು ರೂಪಲಾವಣ್ಯಗಳಿಗೆ ಮರುಳಾಗತಕ್ಕಂಥ ಹೇಸಿ ಮನಸ್ಸಿನವನಿದ್ದಿಲ್ಲ. ಆತನು ಇಲ್ಲಿಯವರೆಗೆ ಪರಸ್ತಿಯರನ್ನು ಕಣ್ಣಿತ್ತಿ ನೋಡುವದಂತು

ಇರಲಿ, ಎಷ್ಟೋ ಲೋಕಸುಂದರಿಯರಾದ ಹ್ರೌಢವಧುಗಳೊಡನೆ ವಿವಾಹ ಬೆಳಿಸಲಿಕ್ಕು ಮನಸ್ಸು ಮಾಡಿದ್ದಿಲ್ಲ. ವಿವಾಹವು, ತೆಗೆಯಲಿಕ್ಕು—ಕಡಿಯ ಲಿಕ್ಕು ಬಾರದ ತಾಪದಾಯಕ ಬೇಡಿಯಾದದ್ದರಿಂದ ಅದರ ಗೊಡವಿಗೆ ಹೋಗಿದ್ದಿನವೇ ತರುಣವೀರರಿಗೆ ಭೂಷಣವೆಂದು ಆತನು ಅನ್ವಯಿಸ್ತಿದ್ದನು. ಗರಡಿಯ ಸಾಧಕ ಮಾಡುವದು, ಕುಸ್ತಿಯನ್ನು ಹಿಡಿಯುವದು, ಯುದ್ಧಕೊಶ್ಯವನ್ನು ಸಂಪಾದಿಸುವದು, ಬೇಟಿಯಾಡುವದು, ತನಗೆ ಎದುರಾದವ ರನ್ನು ಕ್ಷೇತ್ರದಲ್ಲಿ ಸೋಲಿಸಿ ಬ್ರಹ್ಮಾಸಂದವನ್ನು ಪಡೆಯುವದು ಇವುಗಳಲ್ಲಿಯೇ ನಾಯಕನ ತಾರುಣ್ಯದ ಆರಂಭದ ಮಹತ್ವದ ಕಾಲವು ಕ್ರಮಿಸಿಕೊಡಿತ್ತು. ತಂದೆಯ ಪ್ರತೆನನ್ನು ಪಾಲಿಸುವದಾದರೆ, ಬ್ರಹ್ಮಚರ್ಯದಿಂದಲೇ ಇರಬೇಕ ಲ್ಲದೆ, ವಿವಾಹದ ಬಂಧನಕ್ಕೆ ಒಳಗಾಗುವದು ತಕ್ಷದ್ವಲ್ಲಿವೆಂದು ಆತನು ನಿಶ್ಚಯಿಸಿದ್ದನು; ಆದರೆ ಮನಸ್ಸಿನ ಧರ್ಮವು ವಿಚಿತ್ರವಾದದ್ದು. ಅದು ಯಾವ ದೊಂದನ್ನು ಅಂಟಿಕೊಂಡರೆ, ಕಿತ್ತುಕೊಳ್ಳಲಿಕ್ಕೆ ಬಾರದವ್ಯಾಗಿಟ್ಟಿರುತ್ತಿದ್ದಿ; ಅಂಟಿಕೊಳ್ಳಿದ್ದರೆ ಆ ನಿಟ್ಟಿಗೆ ಹಣಿಕೆ ನೋಡುವದಿಲ್ಲ! ನಾಯಕನ ಮನಸ್ಸಿನ ಸ್ಥಿತಿಯು ಹೀಗೆಯೇ ಆಯಿತು. ಸ್ತ್ರೀಯರಕಡೆಗೆ ಹಣಿಕೆನೋಡದ ಆತನ ಮನಸ್ಸು ಚಂಪೆಯನ್ನು ಬಟ್ಟಿ ಬಾರದಾಯಿತು ಚಂಪೆಯ ಅಲೋಕಿಕ ಸೌಂದರ್ಯವನ್ನೂ, ನಾಯಕನ ತಾರುಣ್ಯವನ್ನೂ ಮನ ಸ್ವಿನಲ್ಲಿ ತಂದರೆ, ಆಶ್ಚರ್ಯಕ್ಕೆ ಸ್ಥಳವು ಉಳಿಯುವದಿಲ್ಲ. ತೊಟ್ಟಿಲಕ್ಕೆ ಬಾಸಿಗಂಕಟ್ಟಿವ ಈಗನ ಕಾಲದಲ್ಲಿ ನಾಯಕನವ್ಯಾಪಕಾರ್ಯಾದಿಕಾರವುಳ್ಳ ವರು, ಆತನವಯಸ್ಸಿಗೆ ಎರಡು ಲಗ್ನಮಾಡಿಕೊಂಡು, ಬೇಕಾದರೆ ಪರಸ್ಪರೀ ಲಂಪಟತ್ವದಿಂದ ಹೈಕಾಂಗರೂ—ಹೈಕಾಯುಷ್ಯವುಳ್ಳವರೂ ಆಗಿ ಇಹಲೋಕದಲ್ಲಿಯೇ ನರಕಭೋಗವನ್ನು ಅನುಭವಿಸಬಹುದಾಗಿತ್ತು. ಇರಲಿ, ಸದ್ಯಕ್ಕೆ ನಾಯಕನ ಮನಸ್ಸು ತಟ್ಟನೆ ಚಂಪೆಯನ್ನು ಅಂಟಿಕೊಂಡದ್ದರಿಂದ ಆತನ ನಿಶ್ಚಯವು ಹಾಳಾಗಿ ಹೋಯಿತು, ಉತ್ತಮಹವು ಈಗಿತು, ಸ್ವಾತಂತ್ರ್ಯವು ನವ್ಯವಾಯಿತು, ಶರೀರದಿಂದಿಳಿದ್ದರೂ ಮನಸ್ಸಿನಿಂದ ಆತನು ಚಂಪೆಯ ದಾಸಾನುದಾಸನಾದಂತಾದನು. ಸ್ತ್ರೀಯ ದರ್ಶನಮಾತ್ರದಿಂದಾದ ಈ ದುರ್ಫಸೆಯ ಎಶ್ವರವು ನನ್ನ ತರುಣ ನಾಯಕನಿಗೆ ಇಡ್ಡಿಲ್ಲವೆಂತಲ್ಲ; ಆತನು ಪೂರ್ಣ ಜಾಗರೂಕನಾಗಿದ್ದು, ಪಶ್ಚಾತ್ತಾಪಪಡುತ್ತ ಚಂಪೆಯಲ್ಲಿ ನಟ್ಟಿದ್ದ ತನ್ನ ಮನ

ಸ್ವನ್ನ ರಿತ್ಯುಕೊಳ್ಳಲಿಕ್ಕೆ ಪ್ರಯತ್ನಪಡುತ್ತಿದ್ದನು; ಆದರೆ ಆ ಹೋಡಿ ಮನಸ್ಸು ಅವನ ಮಾತು ಕೇಳಿದರಷ್ಟೇ! ನಾಯಕನು ರಿತ್ಯುಕೊಳ್ಳಲಿಕ್ಕೆ ಪ್ರಯತ್ನಮಾಡಿದಷ್ಟು ಆದು ಹೆಚ್ಚು ದೃಢವಾಗಿ ಚಂಪೆಯನ್ನು ತಂಡಿಕೊಳ್ಳಲಿಗಿತು. ಧರ್ಮವನ್ನಾರಿತ ದುಷ್ಯಂತನು, ಬ್ರಹ್ಮಣಕುಗರಿಯಾದ ಶಂತಲೀಯ ಹೇಳಿಕ್ಕೆಯನಾದ ತನ್ನ ಮನಸ್ಸು ಹರಿಯುವದು ಪಾವನೆಂದು ಭಾವಿಸಿದ್ದ ನಾಯಕನಿಗೆ ಸೇನಪಾಯಿತು. ನಾಯಕನು ಒಳ್ಳೆಯ ರಸಿಕನಿದ್ದನು, ಬಹುಶ್ರಾತನಿದ್ದನು, ಪುರಾಣ ಪುಣ್ಯಕಥಿಗಳನ್ನು ಕೇಳಿದ್ದನು: ಆದರೆ ಮನಸ್ಸಿನ ವೇಗನನ್ನು ತಡೆಯಲು ಯಾರಿಗೆ ಶಕ್ತಿ? ಚಂಪೆಯು ಖುಷಿಯ ಆಶ್ರಮಕ್ಕೆ ಬಂದು ಎರಡೇ ವರ್ಷಗಳಾಗಿರುವನೆಂದು ಖುಷಿಯ ಮುಖದಿಂದ ಕೇಳಿದ್ದನ್ನಷ್ಟೇ ಸೇನಪಾಡಿಕೊಂಡು ನಾಯಕನ ಮನಸ್ಸು ಚಂಪೆಯನ್ನು ಬಿಟ್ಟು ತಿರುಗಿ ಬಾರದಾಯಿತು. ಬ್ರಹ್ಮಣಕುವರಿಯಿದ್ದರೆ ತನ್ನ ಮನಸ್ಸು ಎಂದೂ ಹರಿಯುತ್ತಿದ್ದಿಲ್ಲಿಂದ ದುಷ್ಯಂತರಾಜನಂತೆ ನಮ್ಮೆ ಎಚ್ಚೆಮ್ಮೆನಾಯಕನೂ ಭಾವಿಸಿದನು. ಚಂಪೆಯು ಸ್ವಾಭಾವಿಕವಾಗಿ ಬ್ರಾಹ್ಮಿಕದೇಗೆ ಒಂದೆರಡು ಸಾರೆ ತಿರುಗಿ ಸೋಡಿದಾಗ, ನಾಯಕನು ಸ್ತ್ರೀಯಿಂದ ಆಕೆಯು ತನ್ನನ್ನೇ ಸೋಡಿದಳಿಂದು ತಿಳಿದು ಸಮಾಧಾನಪಟ್ಟಿದ್ದ ಆಶ್ಚರ್ಯವಲ್ಲ. ಹೀಗೆ ಕಾಮುಕರು ಕುಹಕ ಬುದ್ಧಿಯಿಂದ ಸ್ತ್ರೀಯರ ಸ್ವಾಭಾವಿಕ ವಾತಾರಗಳನ್ನು ಕೂಡ ತಮ್ಮ ಸಲುವಾಗಿಯೇ ಆದಂಥವೆಂದು ಭಾರ್ಯಾತಿಪಡುವದು ವಾಡಿಕೆಯಾಗಿರುವದು. ಹಂಪಾಪತಿಯ ಪ್ರಾಚೀಯು ಮುಗಿಯತ್ತ ಬಂದಂತೆ ನಾಯಕನ ಮನಸ್ಸು ಅಸ್ವಸ್ಥವಾಗುತ್ತಿರೋಯಿತು. ಆತನು ತಟ್ಟನೆ ಗುಡಿಯೊಳಗೆ ಹೋಗಿ ಪಂಪಾವತಿಗೂ, ಖುಷಿತ್ವರನಿಗೂ ವಂದಿಸಿ, ಆ ನಂದನದ ಸದ್ಯಃಫಲವೆಂದು ಚಂಪೆಯನ್ನು ಕಣ್ಣತುಂಬ ಸೋಡಿ, ಪುಣ್ಯವಿದ್ದರೆ ಆಕೆಯ ಮಂಜುಲವಾಣಿಯನ್ನು ರೀವಿಯಿಂದ ಕೇಳಿ ಧನ್ಯನಾಗಬೀಕೆಂದು ಕುಳಿತಸ್ಥಳದಿಂದ ಎದ್ದನಿಂತನು. ನಿನ್ನ ತಾನು ಎರಡನೆಯ ಸಾರೆ ಗುಡಿಯಲ್ಲಿ ಹೋಗುವಾಗ “ಹರಹರ ಮಹಾದೇವ” ಎಂಬ ಶಬ್ದಗಳು ಮಂಜುಲಸ್ವರದಿಂದ ರಿವಿಗೆ ಬಿದ್ದ ದ್ವಿನ್ನನು ನಾಯಕನು ಮರೀತಿದ್ದಿಳಿ. ಆ ಸ್ವರಗಗಳು ಚಂಪೆಯ ಮುಖದಿಂದಲೇ ಹೋರಿಟಿರಬಹುದೆಂದು ಆತನು ನೈಸಿದನು. ನಾಯಕನು ಇನ್ನು ಗುಡಿಯಲ್ಲಿ ಕಾಲಿಡತಕ್ಕ ವನು, ಅಪ್ಪರಲ್ಲಿ ಕುದುರೆಗಳ ಕೊಳಗಗಳ ಸಪ್ಪಳವು ಸ್ವಷ್ಟವಾಗಿ ಕೇಳಿದ್ದ

ರಿಂದ, ಕುದುರೆಗಳಲ್ಲಿಯವೇಂದು ನೋಡಿಬರುವದಕ್ಕಾಗಿ ಅತನು ಚೈಲಿಗೆ ಬಂದನು. ಅವ್ಯಾರಲ್ಲಿ ನಾಲ್ಕು ಜನ ಸವಾರರು ಕುದುರೆಯನ್ನೋಡಿಸುತ್ತು ನಾಯಕನು ನಿಂತಲ್ಲಿಗೆ ಬಂದರು.

ಹೀಗೆ ಅಕ್ಷಯಕವಾಗಿ ಬಂದ ನಾಲ್ಕುರು ಸರದಾರರೂ ಕುದುರೆಗಳನ್ನಿಂದು ಎಚ್ಚೆನ್ನಾಯಕನಿಗೆ ಸಾಷ್ಟಾಂಗವಾಗಿ ವಂದಿಸಿದರು. ಅವರಲ್ಲಿ ಒಬ್ಬನು ರಾಜಮುದ್ರೆಯಳ್ಳಿ ಬಂದು ಚೀಲವನ್ನು ನಾಯಕನ ಕೈಗೆ ವಿನಯ ದಿಂದಿತ್ತು, ನಮಿಸಿ ಹೀಂದಕ್ಕೆ ಸರಿದು ನಿಂತನು. ಕೂಡಲೇ ನಾಯಕನು ಚೀಲವನ್ನು ತಲೆಯಮೇಲಿಟ್ಟುಕೊಂಡು ಭಕ್ತಿಯಿಂದ ವಂದಿಸಿ, ಮುದ್ರೆಯ ನ್ನೊಡಿದು ಒಳಗಿನ ಪತ್ರದ ಚೀಲವನ್ನು ತೆಗೆದು ಒಡಿದನು. ಆಗ ನಾಯಕನ ಮುಖವು ಕಳೆಗುಂದಿತು. ಕಣ್ಣಗಳು ಅಶ್ರುಗಳಿಂದ ತುಂಬಿದವು. ಆತನು ತನ್ನ ಸಮೀಕರಣಲ್ಲಿ ನಿಂತಿರುವ ಸೇವಕನ್ನು ಕುರಿತು--ತಿರುವೆಂಕಟ್ಟಾ, ನಾವು ಈಗಲೇ ಚಂದ್ರಗಿರಿಗೆ ಹೊರಡತಕ್ಕೆದ್ದು. ಕುದುರೆಗಳು ಸ್ವಲ್ಪ ವಿಶ್ರಮಿಸಲಿ. ನಾನು ಈಗ ಪಂಪಾಪತಿಯ ದರ್ಶನ ಮಾಡಿಕೊಂಡು ಬರುತ್ತೇನೇ, ಎಂದು ಹೇಳಿ ಲಗುಬಗೆಯಿಂದ ಗುಡಿಯನ್ನು ಹೊಕ್ಕಿನು; ಆದರೆ ಅಲ್ಲಿ ಮುಷ್ಣೀ ಶ್ವರನೂ ಇದ್ದಿಲ್ಲ ಚಂಪೆಯೂ ಇದ್ದಿಲ್ಲ. ತನ್ನ ಮನೋಹಾರಣೆಯು ಮುಷ್ಣೀ ಶ್ವರನೋಡನೆ ಕ್ಷಣಮಾತ್ರದಲ್ಲಿ ಅಂತಧಾರನ ಹೊಂದಿದ್ದರಿಂದ ತರುಣನಾಯಕನ ಮನೋರಾಜ್ಯಗಳಲ್ಲಿ ನಷ್ಟವಾದಂತಾದವು. ತಾನು ಮುಷ್ಣೀಶ್ವರನನ್ನು ಕಾಣಲಿಕ್ಕೆ ವಿಲಂಬಮಾಡಿ ಮೋಸಹೋದೆನೆಂದು ನಾಯಕನು ಮಿಡುಕಿದನು. ಮುಷ್ಣೀಶ್ವರನ ದರ್ಶನದ ನೆವಡಿಂದ ಚಂಪೆಯನ್ನು ಕಂಡು, ಆಕೆಯ ಸಮಕ್ಕ ಫಲಮಂತಾಕ್ಷತೀಗಳು ತನ್ನವೇ ಎಂದು ಹೇಳಿ, ಪ್ರಸಂಗವು ಎಲ್ಲಿಗೆ ಬರುತ್ತದೆ ನೋಡಬೇಕೆಂದು ಆತನು ಆತುರಪಡುತ್ತಿದ್ದನು; ಆದರೆ ಗುಡಿಯಲ್ಲಿ ಯಾರೂ ಇಲ್ಲಿದ್ದರಿಂದ ನಾಯಕನು ನಿರಾಶೆಪಡಬೇಕಾಯಿತು. ಇತ್ತು ಚಂಪೆಯನ್ನು ಕಾಣದೆ ಹೋಗುವದೂ ಕಷ್ಟ, ಅತ್ತು ಸ್ವಾಮಿಯ ಆಳ್ಳಿಯನ್ನು ಮಿರಿ ಸ್ವಾಮಿದ್ದೀರ್ಹದ ಪಾಪಕ್ಕೆ ಗುರಿಯಾಗುವದೂ ಕಷ್ಟ. ಹೀಗಾಗೆ ಆ ತರುಣನು ಬಹಳ ಅಸಮಾಧಾನಪಟ್ಟಿನು. ಕಡೆಗೆ ಆತನು ಸ್ವಾಮಿಯ ಆಳ್ಳಿಯನ್ನು ಪಾಲಿಸುವೆನೇ ತನ್ನ ಸವಿತ್ರ ಕರ್ತವ್ಯವೇಂದು ತಿಳಿದು, ಮತ್ತೊಮ್ಮೆ

ಚಂಪೆಯನ್ನು ಕಾಣಾವ ವಿಚಾರದಿಂದ ನಿವಾಹವಿರ್ಲದೆ ಕುದುರೆಯನ್ನೇ ಸಂಗಡಿಗರೊಡನೆ ಚಂದ್ರಗಿರಿಗೆ ಸಾಗಿದನು.



ಉನೈಯ ಪ್ರಕರಣ

ನ ರ ಕ ಸಾ ಧ ನ .

ಪ್ರಾತಃಕಾಲದ ಸಮಯವು. ಚಂದ್ರಗಿರಿಯ ಆರಮನೆಯಲ್ಲಿ ದಬಾರ ರದ ವ್ಯವಸ್ಥೆಯು ಒತ್ತರದಿಂದ ಸಾಗಿದೆ. ವಿಜಯನಗರದ ಸಿಂಹಾಸನದಲ್ಲಿ ನಿಸ್ಮೇಯಳ್ಳಿ ಎಷ್ಟೋ ಮಾಂಡಲಿಕ ರಾಜರೂ, ನಾಯಕರೂ ದಬಾರಕ್ಕೆ ಹೋಗುವ ಸಿದ್ಧತೀಯಲ್ಲಿ ತೊಡಗಿದ್ದಾರೆ. ದಬಾರವನ್ನು ಕುರಿತು ಪುರಜನ ರಲ್ಲಿ ತರ್ಕನಿತರ್ಕಗಳು ನಡೆದಿವೆ. ತಾಸು ಹೊತ್ತು ಏರಲು, ದಬಾರಕ್ಕೆ ಹೋಗುವ ಪ್ರಮುಖ ಜನರು, ರಾಜಬಿಂದಿಯನ್ನು ಹಿಡಿದು ಸಾಗಹತ್ತಿದ್ದಾರೆ. ಪುರಜನವು ಅಲ್ಲಲ್ಲಿ ಗುಂಪುಗೂಡಿ ಹೋಗುವವರನ್ನು ಕುರಿತು ಗುಜುಗುಟ್ಟುತ್ತೆ ಲಿದೆ. ಮುಖ್ಯ ರಾಜಕರಣಕ್ಕೆ ಸಂಬಂಧಿಸಿದ ಪುರುಷರಲ್ಲದೆ, ಉಳಿದವರು ದಬಾರಕ್ಕೆ ಹೋಗುವಹಾಗಿಲ್ಲದ್ದರಿಂದಲೂ, ದಬಾರದಲ್ಲಿ ಜರಗತಕ್ಕೆ ವಿಷಯವನ್ನು ಪ್ರಸಿದ್ಧಗೊಳಿಸುವುದರಿಂದಲೂ ಜನರ ಕಲ್ಪನಾಶಕ್ತಿಗೆ ಕಳೆಯೇರುತ್ತಲಿದೆ. ಮಂಗಲವಾದ್ಯಾದಿಗಳ ಅಡಂಬರವಿಲ್ಲದೆ, ಕೇವಲ ಜೈದಾಸಿಂಹದಿಂದ ದಬಾರದ ಕಾರ್ಯವು ಸಾಗಲಿಕ್ಕೆ, ಮಹಾರಾಜರಾದ ಮೋದಲನೇ ವೆಂಕಟ ದೋರೆಗಳ ಅಸಾಧ್ಯ ಬೇಸೆಯೇ ಕಾರಣವೆಂಬದನ್ನು ಕೇಳಿ ಜನರು ಚಿಂತಾ ಕ್ಷಾಂತರಾಗಿದ್ದಾರೆ. ಜನರ ಮೋರೆಗಳು ನಿಸ್ತೇಜವಾಗಿದ್ದು, ನೋಡಿದತ್ತೆಲ್ಲ ಜೈದಾಸಿಂಹದ ಕಳೆಯು ಉಕ್ಕುತ್ತಲಿದೆ. ಈ ಸ್ಥಿತಿಯಲ್ಲಿ ಎರಡು ತಾಸು ಹೊತ್ತು ಏರಲು, ಬೇಸೆಯಿಂದ ಜರ್ಜರನಾದ ವೆಂಕಟದೋರೆಯು, ಬಹುಕ್ಷಯದಿಂದ ದಬಾರಕ್ಕೆ ಬಂದನು. ಆಗ ಎಲ್ಲರು ಎದ್ದನಿಂತು ದಬಾರದ ಬಹುಮಾನದಂತೆ ಅರಸನನ್ನು ನಮಿಸಿ, ರಾಜಾಳ್ಜಿಯಂತೆ ತಮ್ಮ ತಮ್ಮ ಸ್ಥಳಗಳಲ್ಲಿ ಕುಳಿತುಕೊಂಡರು. ಅರಸನಿಗೆ ಕುಳಿತುಕೊಳ್ಳುವ ತ್ರಣವಿಲ್ಲದ್ದ

ರಿಂದ ಹಾಸಿಗೆಯ ಮೇಲೆ ಮಲಗಿಕೊಂಡನು. ಆತನ ಈ ಕೋಚನೀಯ ಸ್ವಿತಿಯನ್ನು ನೋಡಿ, ದಬಾರದೊಳಗಿನ ಸ್ವಾಮಿನಿಷ್ಟೆ ಜನರ ಕಣ್ಣಗಳೊಳಗಿಂದ ನೀರುಗಳು ತಾನೇ ಸುರಂಯಹತ್ತಿದವು. ತನ್ನ ಅಂತ್ಯಕಾಲದಲ್ಲಿ ಇಪ್ಪು ಜನರು ಸ್ವಾಮಿನಿಷ್ಟೆಯಿಂದ ಕಣ್ಣೀರು ಸುರಂಸುತ್ತ ರುಳತುಕೊಂಡಿರುವದನ್ನು ನೋಡಿ, ಆ ವ್ಯಧರಾಜನ ಕಣ್ಣಗಳೊಳಗಿಂದ ಆನಂದ ಬಾಷ್ಟಿಗಳು ಸುರಂಯಹತ್ತಿ, ಕಂಠವು ಬಿಗಿದು, ಮಾತುಗಳು ಹೊರದೆದಾದವು. ಮೊದಲೇ ಬೇನೆಯಿಂದ ಶ್ವೇಣವಾಗಿದ್ದ ಆ ದೊರೆಗೆ ಆನಂದದ ಇಷ್ಟೇ ವೇಗದಿಂದ ಮೂರ್ಖಿಯು ಬಂದು ಆತನು ಕಣ್ಣಗಳನ್ನು ಮುಚ್ಚಿದನು. ಇದನ್ನು ನೋಡಿ ದಬಾರದಲ್ಲಿ ಹಾಹಾಕಾರವು ಉತ್ಪನ್ನವಾಯಿತು; ಆದರೆ ರಾಜವೈಜ್ಯರ ಆತ್ಮತ್ವಮವಾದ ಉಪಚಾರದಿಂದ ಸ್ವಲ್ಪ ಹೊತ್ತಿನಲ್ಲಿಯೇ ಆರಂಭನು ಮೂರ್ಖಿಜಳಿದು ಸಮಾಧಾನದಿಂದ ಮಾತುಕಢಿಗಳನ್ನೂ ಡಹತ್ತಿದನು.

ವೆಂಕಟರಾಜನ ವಂಶವು ಸಾಮಾನ್ಯವಾದದ್ದಲ್ಲ. ಆತನ ಪೂರ್ವಜರು ದಕ್ಷಿಣದೇಶವನ್ನು ಉಧ್ಧರಿಸಿದ ವಿಜಯನಗರದ ಸುಪ್ರಸಿದ್ಧ ರಾಯರಾಗಿದ್ದರು. ವಿಜಯನಗರದ ರಾಯರಲ್ಲಿ ಮೂರು ವಂಶಗಳಾದವು. ಮೊದಲನೆಯದು ಹುಕ್ಕನ ವಂಶ, ಎರಡನೆಯದು ನರಸಿಂಗನ ವಂಶ, ಮೂರನೆಯದು ತಿರುಮುಲನ ವಂಶ. ಇವುಗಳಲ್ಲಿ ಮೊದಲನೆಯ ವಂಶದ ಮೊದಲನೆಯ ರಾಜನಾದ ಹುಕ್ಕನೆಂಬವನು ಶ್ರೀ ವಿದ್ಯಾರಂಜ್ಯರ ಸಹಾಯದಿಂದ ವಿಜಯನಗರದ ರಾಜ್ಯವನ್ನು ಸ್ಥಾಪಿಸಿದ ತರುವಾಯ, ಅವನ ವಂಶದವರು ಮುಸಲ್ಮಾನರೊಡನೆ ಹೊರಾಡುತ್ತ ಗಂಂ ವರ್ಷ ಆಳ ತನ್ನ ರಾಜ್ಯವನ್ನು ಕಾಯ್ದುಕೊಂಡರು. ಇವರ ತರುವಾಯ ನರಸಿಂಗನ ವಂಶದವರು ರಾಜ್ಯವನ್ನು ಘನತೀಗೇರಿಸಿ, ಸಾಮಾಧ್ಯದಿಂದ ಸರಾಸರಿ ೩೩ ವರ್ಷ ರಾಜ್ಯವಾಳಿದರು. ಪ್ರಸಿದ್ಧ ತೆನ್ನಾಲ ರಾಮಕೃಷ್ಣನೆಂಬ ರಸಿಕನು, ಈ ವಂಶದ ಸುಪ್ರಸಿದ್ಧ ಕೃಷ್ಣರಾಜನ ಕಾಲದಲ್ಲಿ ಆಗಿಹೋದನು. ಇನ್ನು ಮೂರನೆಯ ವಂಶದ ಪ್ರಸಿದ್ಧವುರುಷನಾದ ರಾಮರಾಜನು ತಾಳೀಕೋಟಿಯ ಕಾಳಗದಲ್ಲಿ ತಲೆ ಕೊಯಿಸಿಕೊಂಡು ಮರಣಹೊಂದಿದ ಮೇಲೆ ವಿಜಯನಗರವು ಹಾಳಾಗಲು, ಅವನ ವಂಶದವರು ಚಂದ್ರಗಿರಿಗೆ ಹೋಗಿ ರಾಜ್ಯವಾಳಹತ್ತಿದರು. ಮೇಲೆ ಹೇಳಿದ ಗನೇ ವೆಂಕಟರಾಜನು ರಾಮರಾಜನಿಂದ ನಾಲ್ಕನೆಯ ತಲೆಯವನಾಗಿದ್ದನು. ಗಾವುದಗಟ್ಟಲೆ

ಉದ್ದಗಲವಾಗಿ ಹಬ್ಬಿ ಖ್ಯಾತಿಯನ್ನು ಪಡೆದಿದ್ದ, ಲಕ್ಷ್ಮಿವಂಧಿ ಜನರ ನಸತಿಯಿಂದ ಗಿಜಿಗುಟ್ಟುತ್ತಿದ್ದ, ಮುಗಿಲನ್ನು ಮುಟ್ಟುವ ಮೇಲಂತ್ಸಿನ ಮನೆಗಳ ಸಾಲುಗಳಿಂದ ಗಂಭೀರವಾಗಿದ್ದ. ತುಂಬಿತುಳುಕುವ ಸಂಪತ್ತಿನಿಂದ ಜಗತ್ತಿನಲ್ಲಿ ಮಿಗಿಲಾಗಿದ್ದ ವಿಜಯನಗರದಂಥ ಅರ್ಜುವ ಪಟ್ಟಣವು ಹಾಳಾದಬಳಿಕ ರಾಯರ ವಂಶದವರು, ಚಂದ್ರಗಿರಿಯಂಥ ಸಮುದ್ರತೀರದ ಸಣ್ಣ ಪಟ್ಟಣದಲ್ಲಿ ಆಳಹತ್ತಿದ್ದರೂ ಅವರ ಗೌರವಕ್ಕೆ ಇನ್ನೂ ಅವ್ಯಾ ಕುಂದು ಬಂದಿದ್ದಿಲ್ಲ. ಅವರ ಬಲ- ವೈಭವಗಳಾದರೂ ಪೂರ್ಣ ಸಂಪೂರ್ಣವಾಗಿದ್ದವೇಂದು ಹೇಳುವಹಾಗಿದ್ದಿಲ್ಲ. ಪ್ರಸಂಗ ಬಂದರೆ ಚಂದ್ರಗಿರಿಯ ರಾಯರು ೪೦ ಸಾವಿರದ ಪರಿಗೆ ಸ್ವೇಷಣವನ್ನು ಆಡಿಸಲು ಸಮರ್ಥರಾಗಿದ್ದರು. ಅವರ ಭಾಂಡಾದದಲ್ಲಿ ಮುತ್ತು-ರತ್ನಗಳಿಗೂ, ಬೆಳ್ಳಭಂಗಾರಗಳಿಗೂ, ವರಹಪುತ್ತಳಿಗಳಿಗೂ ಕೊರತೆಯಿದ್ದಿಲ್ಲ. ಗಭರ್ತೀಮಂತನಾದ ಗನೇ ವೆಂಕಟರಾಜನು ಅ ವರ್ಷ ರಾಜ್ಯವಾಳ ವೈಧ ನಾಗಿದ್ದನು. ಕಾಲಕ್ಕನುಸರಿಸಿ ಆತನನ್ನು ಬೇನೆಯು ಅಂಟಿಕೊಳ್ಳಲು, ತಾನು ಇನ್ನು ಈ ಬೇನೆಯಿಂದ ವಾರಾಗುವದು ಆಸಾಧ್ಯವೇಂದು ತಿಳಿದು, ರಾಜ್ಯದ ಸುರಕ್ಷಿತತೆಯ ಸಂಬಂಧದಿಂದ ನಾಲ್ಕು ಮಾತುಗಳನ್ನು ಹೇಳಿ, ಅಂತ್ಯಕಾಲದ ಭೀಕ್ಷೆಯನ್ನು ಕೊಟ್ಟು, ದೇಹ ಬಿಡಬೇಕೆಂದು ಆತನು ತನ್ನ ಮಾಂಡಲಿಕರನ್ನು ಕರಿಸಿಕೊಂಡಿದ್ದನು. ಮೇಲೆ ಹೇಳಿದಂತೆ ಮಾಂಡಲಿಕರು ಅವನ ಎಡ ಬಲಗಳಲ್ಲಿ ಕುಲತ್ವಿದ್ದರು, ಹೊಟ್ಟಿಯ ಮಗನೆಂದು ಕರಿಸಿಕೊಳ್ಳುವ ಚಿಕ್ಕರಾಯನೂ, ಅರಸನ ಮಾವನಾದ ಜಗರಾಯನೂ, ತಂಗಿಯ ಗಂಡನಾದ ಓಬಲರಾಯನೂ ಅರಸನ ಬಳಿಯಲ್ಲಿ ಕುಳತುಕೊಂಡಿದ್ದರು. ರಾಣಿಯರು ಪರದೆಯ ಮರೆಯಲ್ಲಿ ಕಣ್ಣೀರು ಸುರಿಸುತ್ತು, ಅರಸನನ್ನು ದೃಷ್ಟಿ ದಿಂದ ನೋಡುತ್ತಿದ್ದರು. ದಬಾರವು ಸ್ತುಭ್ವವಾಗಿತ್ತು. ಎಲ್ಲರ ದೃಷ್ಟಿಗಳು ಅರಸನಲ್ಲಿ ನಟ್ಟಿದ್ದವೆ.

ಹೀಗೆ ಸ್ತುಭ್ವವಾಗಿ ಕುಳತಿದ್ದ ದಬಾರದ ಜನರನ್ನು ಕುರಿತು ವೇಂಕಟರಾಜನು ಉಚ್ಚುಸ್ವರದಿಂದ ನುಡಿದನೇ ನೆಂದರೆ—ಎಲ್ಲೆ ಪ್ರತಾಪಿಗಳಾದ ನನ್ನ ಪ್ರಿಯ ಮಿತ್ರರೇ, ವಿಜಯನಗರದ ರಾಯರ ಸಿಂಹಾಸನದ ವಿಷಯವಾಗಿರುವ ನಿಮ್ಮ ನಿಷ್ಯೆಯನ್ನು ನೋಡಿ ನನಗೆ ಪರಮಾನಂದವಾಗುತ್ತದೆ. ನಿನ್ನ ಪೂರ್ವ ಜರಲ್ಲಿ ಬಹು ಜನರು ಈ ಸಿಂಹಾಸನದ ಹಿತದ ಸಲುವಾಗಿ, ರಣಭೂಮಿಯಲ್ಲಿ

ಪತನಹೊಂದಿ ವೀರಸ್ವಗ್ರಂಥನ್ನು ಪಡೆದಿದ್ದಾರೆ. ಈ ಪವಿತ್ರ ಸಿಂಹಾಸನವು ಆ ನಿಮ್ಮ ಸ್ವಾಮಿನಿಷ್ಟ್ - ರಣಶಾರರಾದ ಪೂರ್ವಜರ ಕೇತ್ತಿಯ ಚಿಕ್ಕವೆಂದು ನಾನುತ್ತಿಳಿಯುತ್ತೇನೆ. ಈ ಜಗತ್ತಿನಲ್ಲಿ ಕೇತ್ತಿಯ ಹೋರತು ಯಾವದೂ ಸ್ಥಿರವಲ್ಲಿಂಬದನ್ನು ನೀವು ಬಲ್ಲಿರಷ್ಟೇ? ಅಂದಬಳಿಕ ನಿಮ್ಮ ಪೂರ್ವಜರಂತೆ ನೀವಾದರೂ ಸಿಂಹಾಸನದ ಮರ್ಯಾದೆಯನ್ನು ಕಾದು ಕೇತ್ತಿಶಾಲಿಗಳಾಗ ಬೇಕೆಂದು ಪ್ರಾರ್ಥಿಸುತ್ತೇನೆ. ನಿಮ್ಮ ರಾಜನಿಷ್ಟೇಯಿಂದ ಸ್ಥಿರಗೊಂಡ ಸಿಂಹಾಸನವನ್ನೇರಲಿಕ್ಕೆ ನಷ್ಟಂಥ ಹಲವು ಅರಸರು ಸಿದ್ಧರಾಗಿರಬಹುದು; ಆದರೆ ನಿಮ್ಮ ಸದ್ವಂಶಪರಂಪರೆಯನ್ನು ಕಾಯುವ ಭಾರವು ನಿಮ್ಮನ್ನೇ ಕೂಡಿರುತ್ತದೆ. ನಾನು ದೇವರ ಕೃಪೆಯಿಂದಲೂ, ನಿಮ್ಮ ಸಹಾಯಾದಿಂದಲೂ ಈಗ ಅಲ್ಲ ಪರಾಜಿವಾರೆ, ಮುವ್ವಾಗಿರುವ ಈ ದೇಹವನ್ನು ಒಂದೆರಡು ದಿನಗಳಲ್ಲಿ ಬಿಡಲು ಸಿದ್ಧನಾಗಿದ್ದೇನೆ. ಮರಣದ ವಿಷಯವಾಗಿ ಸೆನಗೆ ಎಳ್ಳಷ್ಟು ಭಯವಿಲ್ಲ. ರಾಜ್ಯಸುಖವನ್ನು ಹಾಕುಗೆ ಬಿಟ್ಟುಹೊಗೆಲೆಂಬ ದುರಾಕೆಯ ಬಾಧೆಗೆ ನಾನು ರವಷ್ಟಾದರೂ ಇಂಬಿಗೊಡುವದಿಲ್ಲ. ಸ್ತ್ರಿಯಮಿತ್ರರೇ, ನಿಮ್ಮನ್ನು ಅನಂತ ಯಾತನೆಗಳಿಂದ ಮುಕ್ತವಾಗನಾಡಿ, ಸಂಪಾದಿತ ಸ್ವರ್ಕಮರ್ಮ-ಫಲಭೋಗಗಳ ಭೋಗಕಾಳಗಲಿ, ಮೋಕ್ಷದ ದ್ವಾರವನ್ನು ಪ್ರವೇಶಿಸುವದಕಾಳಗಲಿ ಆತ್ಮವನ್ನು ದೇಹದ ಬಂಧನದಿಂದ ಬಿಡಿಸುವ ಮರಣರೂಪವಾದ ಸನ್ಮಿತ್ರನಿಗೆ ನಾವು ಯಾಕೆ ಹೆದರಬೇಕು? ಸ್ವಂತ ಹೌರುಪದಿಂದ ಸ್ವಗಾರದಿ ಉಚ್ಚತರ ಭೋಗಗ ಇನ್ನು ಪಡೆಯುವ ಯೋಗ್ಯತೆಯು ಆತ್ಮನಿಗೆ ಇರುತ್ತಿರಲು, ಈ ಕ್ಷಮಾಪಾದ ರಾಜ್ಯಭೋಗದ ಆಶಯನಾಂದರೂ ಯಾಕೆ ಹಿಡಿಯಬೇಕು? ನನಗಿಂತ ಯೋಗ್ಯನಾದ ಭೂಪತಿಯು ಕೂಡುವದಕಾಗಿ ಇಂದಿನಿಂದ ನಾನು ಈ ಸಿಂಹಾಸನದ ಹಕ್ಕನ್ನು ಬಿಡುವವನಿದ್ದೇನೆ; ಆದರೆ ಆ ಹಕ್ಕನ್ನು ಬಿಡುವವೇದಲು, ಆದನ್ನು ಸ್ವೀಕರಿಸಲಿಕ್ಕೆ ಯೋಗ್ಯ ಹಕ್ಕುದಾರನಾದವನ್ನೊಬ್ಬ ಪುರುಷನು ಇಲ್ಲಿ ಇರಬೇಕಾಗುವದಷ್ಟೇ? ಆತನು ಇಲ್ಲಿ ಇದ್ದಂತೆ ತೋರುವದಿಲ್ಲ. ನಿಮ್ಮ ಅಳ್ಳಾನಮಗನಾದ ಚಿಕ್ಕರಾಯನನ್ನು ಬೇಗನೆ ಕರಿಸಿ. ಆತನೇ ನನ್ನ ತರುವಾಯ ಈ ಪಟ್ಟಕ್ಕೆ ಬಾಧ್ಯಸ್ಥನು. ದೋಗರಿಡಿತನಾದ ನಿಮ್ಮ ಈ ಸ್ವದ್ಧರಾಜನ ಮಾತನ ವಿಷಯವಾಗಿ ಇಲ್ಲದ ಕಲ್ಪನೆಗಳನ್ನು ಮಾಡದೆ, ಚಿಕ್ಕರಾಯನನ್ನು ಬೇಗನೆ ಕರಿಸತಕ್ಕದ್ದು! ನನ್ನ ಮರಣಕಾಗಿ ಯಾರೂ ದುಃಖಿಸ

ಲಾಗದು. ನಮ್ಮ ಸದ್ವಂಶಪರಂಪರೆಯನ್ನು ಕಾಯುವ ವಿಷಯವಾಗಿ ನೀವೇ ಖರು ಬಂದುರಾದರೆ, ನಾನು ಸಮಾಧಾನದಿಂದ ಪ್ರಾಣಬಿಡುವೇನು!

ಚೇನೆಯಿಂದ ಹೀಳಿನಾಗಿದ್ದ ಅರಸನು ಇವು ಆವೇಶದಿಂದ ಉಚ್ಚೆ ಸ್ವರದಲ್ಲಿ ಮಾತಾಡಲು, ಆತನಿಗೆ ಗಳಿನಿಯು ಬಂದಂತಾಗಿ ಆತನ ಕಣ್ಣಿಗಳು ಮುಚ್ಚಿದವು. ಅದನ್ನು ನೋಡಿ ದಬಾರದ ಜನರು ಮತ್ತೆ ಗಾಬರಿಯಾದರು. ಆಸನ್ನಮರಣನಾದ ಆ ಅರಸನು, ಆತನ ಆವೇಶದ ಚಿಕ್ಕಭಾವಣ, ದಬಾರದ ಜನರಲ್ಲಿ ಸ್ವಾಭಾವಿಕವಾಗಿ ಜಾಗ್ರತ್ವವಾಗಿದ್ದ ಸ್ವಾಮಿನಿಷ್ಟೆ ಇವು ಗಳ ಯೋಗದಿಂದ ಸರದಾರರ ಅಂತಹ ಕರಣಗಳೆಲ್ಲ ಉತ್ತಿಬಂದು, ರಾಜಾಜ್ಞೆಯನ್ನು ಪಾಲಿಸುವ ವಿಷಯವಾಗಿ ಅವರು ಆತುರಂಗಾಗಿದ್ದರು. ಸ್ವಲ್ಪಮೊತ್ತಿನಲ್ಲಿ ರಾಜವೈದ್ಯರ ಉಪಚಾರದಿಂದ ಅರಸನು ಮತ್ತೆ ಜಾಗರೂಕನಾಗಿ ಕಣ್ಣಿಗಳನ್ನು ತೆರೆದು ಮತ್ತು ಮುತ್ತು ನೋಡಹತ್ತಿದನು. ಆಗ ಸರದಾರರ ಚಿತ್ತವೃತ್ತಿಗಳು ಶಾಂತವಾಗಿ, ಅವರ ಕಲ್ಪನೆಯ ತರಂಗಗಳು ಅಡಗಿದವು. ಪ್ರತ್ಯೇಕ ಹೊಟ್ಟಿಯ ಮಗನು ಹಾಸಿಗೆಯ ಬಳಿಯಲ್ಲಿ ಕುಳಿತದ್ದು, ಪಟ್ಟಕ್ಕೆಯೋಗ್ಯ ಹಕ್ಕುದಾರನು ಬಳಿಯಲ್ಲಿಂದು ದೊರೆಯು ಅಂದಿದ್ದನ್ನು ಕೇಳಿ ಪ್ರತಿಯೊಬ್ಬ ಸರದಾರನು ಆಶ್ಚರ್ಯಪಟ್ಟಿನು; ಹೊಟ್ಟಿಯ ಮಗನೂ, ಆತನ ಆಪ್ತೇಷ್ಟರೂ ಚಿಂತಿಗೊಳಾದರು; ರಾಣಿಯು ಬೆದರಿದಳು; ಸಭೆಯು ಸ್ತಭ್ಧವಾಯಿತು. ಅತ್ತ ಮಂತ್ರಿಯ ಆಜ್ಞೆಯಂತೆ ಚಿಕ್ಕರಾಯನನ್ನು ಕರೆಯಲಿಕ್ಕೆ ಪ್ರತಿಷ್ಠಿತ ಜನರು ಹೋದರು. ಸಾತ್ತಿಕನಾದ ರಾಜಕುಮಾರನು ರಾಜಾಜ್ಞೆಯನ್ನು ಶರಿಸಾವಹಿಸಿ, ಕೂಡಲೇ ಸಭೆಗಿ ಬಂದು ಭಯಭಕ್ತಿಯಿಂದ ಆರಸನನ್ನು ನಮಿಸಿ ಸನ್ಯಾಸಿಸಲ್ಪಟ್ಟಿನು. ಆ ಬಡ ರಾಜಕುಮಾರನು ತಾನು ಆರಸನಾಗುವೇನೆಂದು ಕನಸುಮನಸುಗಳಲ್ಲಿ ಎಣಿಸಿದ್ದಿಲ್ಲ; ತನಗೆ ರಾಜಮುದ್ರೆಗಳನ್ನು ಒಪ್ಪಿಸುವದಕ್ಕಾಗಿ ಅರಸನು ತನ್ನನ್ನು ಕರೆಸಿರುವನೆಂತಲೂ ಆತನು ಭಾವಿಸಿದ್ದಿಲ್ಲ; ರಾಜಾಜ್ಞೆಯನ್ನು ಪಾಲಿಸುವದು ಕರ್ತವ್ಯವೇಂದು ತಿಳಿದು ಆತನು ವಿಶ್ವಾಸಪೂರ್ವಕವಾಗಿ ಸಭೆಗಿ ಬಂದಿದ್ದನು.

ಅರಸನ ಹೊಟ್ಟಿಯ ಮಗನ ಹೆಸರೂ ಚಿಕ್ಕರಾಯನೆಂತಲೇ ಇತ್ತು. ಆತನು ಹಕ್ಕಿನಿಂದಲೂ, ಆರಸನ ಪ್ರೇಮವಿಶೇಷದಿಂದಲೂ ತಾನೇ ಪಟ್ಟಕ್ಕೆ ಭಾಧ್ಯಸ್ಥನೆಂದು ನಂಬಿದ್ದನು; ಆದರೆ ತನ್ನ ಗಂಟಿಗೆ ಗಾಣಾಗಿ ಮತ್ತೊಬ್ಬ

ಚಿಕ್ಕರಾಯನು ಬಂದಧ್ವನ್ನು ನೋಡಿ ಆತನ, ವಿಶೇಷವಾಗಿ ಆತನ ಆಪ್ತೇ ಪ್ವರ ಮಾತ್ರಯಾಗ್ನಿಯು ಭರದಿಂದ ಹೊತ್ತಹತ್ತಿತು. ಜಗರಾಯನ ಮಗ ಖಾದ ಬಾಯಮ್ಮನೆಂಬ ಹೆಸರಿನ ಚಿಕ್ಕವಯಸ್ಸಿನ ಸುಂದರಿಯು ವ್ಯಧಿ ವೆಂಕಟಿದೊರೆಯ ಪ್ರೀತಿಯ ರಾಣಿಯಾಗಿದ್ದಳು. ಆಕೆಯ ಮಗನೇ ಚಿಕ್ಕರಾಯನು. ಆತನಿಗೆ ವೆಂಕಟರಾಯನ ಸೋದರಸೋಸೆಯನ್ನು, ಅಂದರೆ ಒಬ್ಬಲ ರಾಯನ ಮಗಳನ್ನು ಕೊಟ್ಟಿತ್ತು. ದೊರೆಯ ಪ್ರೀತಿಯ ಒಬ್ಬನೇ ಒಬ್ಬ ಮಗನು, ಮೇಲೆ ಸೋದರಸೋಸೆಯ ಗಂಡ. ಹಿಗೆ ಬಾಯಮ್ಮನ ಮಗನಾದ ಚಿಕ್ಕರಾಯನು ಹಲವು ಸಂಗತಿಗಳಿಂದ ಸ್ವಾಭಾವಿಕವಾಗಿ ಪಟ್ಟಕ್ಕೆ ಬಾಧ್ಯಸ್ಥಿರಲು, ದೊರೆಯು ತನ್ನ ಅಣ್ಣನ ಮಗನಾದ ಚಿಕ್ಕರಾಯನನ್ನು ಪಟ್ಟಕ್ಕೆ ಕೂಡಿಸಬೇಕೆಂದು ಮಾಡಿದ್ದನ್ನು ನೋಡಿ, ಸರದಾರ ಮಂಡಲದಂತೆ ನಮ್ಮ ವಾಚಕ ವರ್ಗವಾದರೂ ಚರ್ಚಿತವಾಗಿರಬಹುದು; ಆದರೆ ವಾಚಕರನ್ನು ಸುಮ್ಮನೆ ಬಹಳಹೊತ್ತು ಚರ್ಚಿತಗೊಳಿಸುವದರ್ಥಿಂತ, ಯೋಂಗ್ರಿ ಕಾರಣವನ್ನು ಹೇಳಿ ಅವರನ್ನು ಸಮಾಧಾನಗೊಳಿಸುವದು ತಕ್ಷದ್ದು.

ವಿಜಯನಗರದ ರಾಯರ ಪದ್ಧತಿಯಂತೆ ವೆಂಕಟದೊರೆಗೆ ಬಹುಜನಹೆಂಡಿರಿದ್ದರೂ, ಬಾಯಮ್ಮನ ಮೇಲೆ ಆತನ ಪ್ರೇಮ ಬಹಳ. ಬಹು ದಿನಸಗಳಾದರೂ ಬಾಯಮ್ಮನ ಹೊಟ್ಟಿಯಲ್ಲಿಯೂ ಮಕ್ಕಳಾಗಲಿಲ್ಲ. ಬಾಯಮ್ಮನು ಚಿಂತಿಗೊಳಾದಳು. ಆಕೆಗೆ ಮಕ್ಕಳ ಹುಟ್ಟು ಹಿಡಿದಂತಾಯಿತು. ತಾನು ಪುತ್ರವತ್ತಿಯಾಗಿ ಎಲ್ಲ ರಾಣಿಯರಲ್ಲಿ ಆಧ್ಯಾತ್ಮಿಯನ್ನು ಮೇರಿಸಬೇಕೆಂದು ಆಕೆಯು ಬಯಸುತ್ತಿದ್ದಳು. ಹೆಂಗಸರಿಗೆ ಮಕ್ಕಳ ಹುಟ್ಟು ಎಷ್ಟಿರುತ್ತದೆಂಬ ದನ್ನು ಬರೆದು ತಿಳಿಸುವ ಕಾರಣವಿಲ್ಲ. ಅದು ಸಾಂಸಾರಿಕರಾದವರೆಲ್ಲರ ಅನುಭವಕ್ಕೆ ಬರುವ ಮಾತಾಗಿರುವದು. ಬಾಯಮ್ಮನು, ಮಕ್ಕಳ-ಮಕ್ಕಳಿಂದು ಹಲಬುತ್ತಿದುವಾಗ ಆಕೆಯ ತನರಮನೆಯ ಒಬ್ಬ ಭಾರಹ್ಯಣ ಪರಿಚಾರಿಕೆಯು ಬಾಯಮ್ಮನನ್ನು ಕುರಿತು—ದೊರೆಸಾಸಿಯೇ, ಸಿನ್ನ ಸ್ಥಿತಿಯನ್ನು ನೋಡಿ ನನಗೆ ಬಹಳ ದುಃಖವಾಗುತ್ತದೆ. ಮಕ್ಕಳ ಹೊಟ್ಟಿ-ನೆತ್ತಿಗಳನ್ನು ನೋಡಲಾರದ ನಮ್ಮಂಥ ಬಡವರಿಗೆ, ದೇವರು ಬೇಡ ಬೇಡಿಂದರೂ ಮಕ್ಕಳನ್ನು ಕೊಡುವನು; ಆದರೆ ದೊರೆಯ ಅಕ್ಕರೆಯ ರಾಣಿಯಾದ ನೀನು ಮಕ್ಕಳಾಗಬೇಕೆಂದು ಹನ್ನೆರಡು ಹೇಳಿಗೆ ಹರಿಕೊತ್ತರೂ ಒಂದು ದೇವರಿಗೂ

ದಯವು ಬರಲೊಳ್ಳದು. ನಾನು ನಿನಗೊಂದು ಹೆಚ್ಚಿಕೆಯನ್ನು ಹೇಳುತ್ತೀನೆ. ಅದರಂತೆ ನೀನು ಮಾಡಿದರೆ, ಪುತ್ರನತಿಯೆಂದು ಕೇತೀರ್ಥಪಡೆದು ಅರಸನ ಷ್ಟೀರಿಗೆ ಇನ್ನಿಷ್ಟ್ವ ಪಾತ್ರಾಗುತ್ತೀ. ನಿನ್ನ ಮಗನೇ ಮುಂದೆ ಅರಸನಾಗುವ ನಾಢರಿಂದ ರಾಜವಾತೆಯೆಂಬ ಬಹುಮಾನವನ್ನೂ ಪಡೆಯುತ್ತೀ. ಹೆಚ್ಚಿ ನಡೆನು ಮಾಡಬೇಡ; ನಾನು ಈಗ ಒಂದು ತಿಂಗಳು ಬಸಿರಿದ್ದೀನೆ; ನೀನೂ ಒಂದು ತಿಂಗಳು ಬಸಿರಿದ್ದೀನೆಂದು ಸುದ್ದಿಯನ್ನು ಹುಟ್ಟಿಸು. ದಿನದಿನಕ್ಕೆ ಗಭರ್ವ ಬೆಳೆಯುತ್ತ ಹೋದಹಾಗಿ ಜನರಿಗೆ ತೋರಿಸು. ನಾನು ದಿನತುಂಬಿ ಹಡೆದ ಕೂಡಲೆ ನನ್ನ ಕೂಸನ್ನು ನಿನ್ನ ಬಳಿಗೆ ಕಳಿಸುವೆನು. ದಾಯಿಗಳನ್ನಿಷ್ಟ್ವ ಅದನ್ನು ರಕ್ಷಿಸು. ನಮ್ಮ ಈ ಗುಟ್ಟಿನ ಮಾತು ಯಾರಿಗೂ ಗೊತ್ತಾಗದಂತೆ ನಾನು ನೋಡಿಕೊಳ್ಳುತ್ತೀನೆ, ನೀನೂ ನೋಡಿಕೋ. ಹೀಗೆ ಮಾಡಿದ ಹೋರತು ನಿನ್ನ ಮಕ್ಕಳ ಬಯಕೆಯು ಈ ಜನ್ಮದಲ್ಲಿಯಂತು ಪೂರ್ಣವಾಗುವ ಆಶಿಯು ತೋರುವದಿಲ್ಲ. ನಿನ್ನ ದುಃಖವನ್ನು ನೋಡಲಾರದೆ ಹೊಟ್ಟಿಯ ಮಗನನ್ನು ಕೂಡಲು ಒಷ್ಟಿಕೊಂಡಿರುತ್ತೀನೆ. ಮುಂದೆ ಅರಸೊತ್ತಿಗೆಯು ದೊರೆತರಿ ನಿನ್ನ ಕೃಪೆಯಿಂದ ನನ್ನ ಕೂಸಿನ ಕಲ್ಪಾಣವೂ ಅದಂತಾಗುವದು!

ಪರಿಚಾರಕೆಯ ಈ ಹೆಚ್ಚಿಕೆಯು ದೊರೆತಾನಿಯ ಮನಸ್ಸಿಗೆ ಬಂಡಿತು. ಆಕೆಯು ತಾನು ಬಸಿರಿದ್ದೀನೆಂದು ಸುದ್ದಿಯನ್ನು ಹುಟ್ಟಿಸಿದಳು. ಅರಸನಿಗೆ ಈ ಹುಳ್ಳುಟವು ಗೊತ್ತಾದರೂ ಹೆಂಡತಿಯ ಮೇಲಿನ ಪ್ರೇಮದಿಂದ ಆತನು ಅದನ್ನು ನಿಷೇಧಿಸಲಿಲ್ಲ. ಬಾಯವುನಿಗೆ ಬಯಕೆಗಳು ಆಗಹತ್ತಿದವು. ಬಯಕೆಯು ಉಟಗಳು ನಡೆದವು. ಬಸಿರು ಹೆಂಗಸರಿಗೆ ಕಾಲಕಾಲಕ್ಕೆ ಆಗತಕ್ಕ ಸಮಾರಂಭಗಳು ಜರಗಹತ್ತಿದವು. ಅರಸನು ಯಾವ ಉತ್ಸವದಲ್ಲಿಯೂ ಕೊರತೆಯನ್ನು ಒಟ್ಟುಮಾಡಲಿಲ್ಲ. ಕಡೆಗೆ ಬಾಹ್ಯಣ ಪರಿಚಾರಕೆಗೆ ದಿನತುಂಬಿ, ಆಕೆಯು ಗಂಡು ಮಗನನ್ನು ಹಡೆಯಲು, ಇತ್ತು ಬಾಯವುನೂ ಹಡೆದಳು. ಪರಿಚಾರಕೆಯ ಪುತ್ರನು ಬಾಯವುನ ಹೊರಸಿನ ಮೇಲೆ ಬಂದ ದ್ವರಿಂದ ರಾಜಪುತ್ರನಾದನು! ಇತ್ತು ಪುತ್ತೊತ್ತುವದ ಸಮಾರಂಭವು ಏನೊಂದು ಕೊರತೆಯಿಲ್ಲದೆ ಸಾಗಿತು. ಕೂಸಿಗೆ ಚಿಕ್ಕರಾಯನೆಂದು ಹೆಸರಿಟ್ಟಿರು. ಚಿಕ್ಕರಾಯನು ಹದಿನಾಲ್ಕು ವರ್ಷದವನಾಗಲು, ಮೇಲೆ ಹೇಳಿದಂತೆ ಅರಸನು ತನ್ನ ನೋಡರಸೊಸಿಯೋಡನೆ ಆತನ ಲಗ್ನ ಮಾಡಿದನು; ಆದರೆ

ಮಗನ ಸಂಗಡ ನಡಕೊಂಡಂತೆ ದೊರೆಯು ಚಿಕ್ಕರಾಯನ ಸಂಗಡ ಎಂದೂ ನಡಕೊಳ್ಳಲಿಲ್ಲ. ಅತನನ್ನು ಶರಮನೀಯ ಹೋರಿಗೆ ಸಹ ಹೋಗಿಗೊಡುತ್ತಿದ್ದಿಲ್ಲ. ಅಂದಬಳಿಕ ಬಾಯಮ್ಮನ ಮಗನು ಪಟ್ಟಕ್ಕೆ ಹ್ವಾಗೆ ಬಾಧ್ಯಸ್ಥನಾಗುವನು?

ತನ್ನ ಸದ್ಯಂಶದ ವಿನಯವಾಗಿ ಸಂಪೂರ್ಣಭಿಮಾನವ್ಯಾಳ್ಜಿ ವೆಂಕಟದೊರೆಯು, ತನ್ನಮರಣವು ಸಮೀಪಿಸಿದ್ದನ್ನು ತಿಳಿದು ಹೆಂಡತಯ ನೋಹಕ್ಕೆ ಒಳಗಾಗದೆ ಮೇಲೆ ಹೇಳಿದಂತೆ ದಬಾರದ ನೇರಿಸಿ, ತನ್ನ ಅಣ್ಣನ ಮಗನಾದ ಚಿಕ್ಕರಾಯನನ್ನು ಕರಿಸಿಕೊಂಡಿದ್ದನು. ದಬಾರದ ಜನರು ಕೌಶುಕದಿಂದ ನೋಡುತ್ತಿರಲು, ದೊರೆಯು ವಿನಯಶೀಲನಾದ ಚಿಕ್ಕರಾಯನನ್ನು ಎಣ್ಣ ಸರದಾರರ ಸಮಕ್ಕ ಮುಂದಕ್ಕೆ ಕರೆದು—ತಮ್ಮಾ, ನನ್ನ ತರುವಾಯ ಸದಾಶಿವನ ವಂಶದ ಈ ಸಿಂಹಾಸನಕ್ಕೆ ನೀನೇ ಬಾಧ್ಯನು, ಎಂದು ಹೇಳಿ, ಸಿಕ್ಕಿಯುಂಗುರವನ್ನು ಕೊಡುವದಕ್ಕಾಗಿ ಕ್ರೇಯನ್ನು ಮುಂದಕ್ಕೆ ಚಾಚಿದನು. ಅನಾಯಾಸವಾಗಿ ಅರಸೋತ್ತಿಗೆಯು ಕೈಸೇರುವದನ್ನು ನೋಡಿ ಅದಾವನು ಅಸಮಾಧಾನಪಟ್ಟಾನು? ಆದರೆ ಆ ಕುಮಾರನು ಕಣ್ಣತುಂಬ ನೀರು ತಂದು ದೊರೆಯನ್ನು ಕುರಿತು—ಪ್ರಭುವೇ, ಅರಸೋತ್ತಿಗೆಯನ್ನು ನಾನೋಳಿಸು; ಈ ಉಂಗುರವನ್ನು ಬೇರೆ ಯಾರಿಗಾದರೂ ಕೊಡಬಹುದು, ಎಂದು ಆ ವ್ಯಧರಾಯನ ಪಾದಗಳ ಮೇಲೆ ತಲೆಯನ್ನಿಟ್ಟಿನು! ಸಮೀಪದಲ್ಲಿದ್ದ ಸರದಾರರು ಅತನನ್ನು ಎಬ್ಬಿಸಿ ಕೂಡಿಸಲು, ವೆಂಕಟರಾಜನು ಉಂಗುರವನ್ನು ಕೊಡುವದಕ್ಕಾಗಿ ಮತ್ತೆ ಕೈಚಾಚಿದನು. ಆಗ ಚಿಕ್ಕರಾಯನು ಅರಸನನ್ನು ನಮಿಸಿ ವಿನಯದಿಂದ—ಪ್ರಭುಗಳೇ, ತಮ್ಮಾ ಜರಣಕ್ಕಪೆಯಿಂದ ಅನಾಯಾಸವಾಗಿ ಪ್ರಾಪ್ತವಾಗಿರುವ ದುರ್ಲಭವಾದ ರಾಜಪದವನ್ನು ನಿರಾಕರಿಸುವದು ಮೂರ್ಖತನನೇ ಸಿ! ಅದರಂತೆ ರಾಜಾಜ್ಞಿಯನ್ನು ಮೀರುವದು ಮಹಾಪರಾಧವೆಂಬ ದನ್ನೂ ದರೂ ನಾನು ಬಲ್ಲಿಸು; ಆದರೆ ದೊರೆಗಳು ನನ್ನನ್ನು ಮಹಾಮೂರ್ಖನೆಂದು ತಿರಸ್ಕರಿಸಿದರೂ ಚಿಂತೆಯಿಲ್ಲ, ರಾಜಾಜ್ಞಿಯನ್ನು ಮೀರುವ ಅಪರಾಧವನ್ನು ಕ್ಷಮಿಸಿ, ಅರಸುತನವನ್ನು ಬೇರೆ ಯಾರಿಗಾದರೂ ಕೊಡಬೇಕೆಂದು ಬೇಡಿಕೊಳ್ಳುವೆನು. ಅರಸುತನವನ್ನು ನಾನು ಸರ್ವಥಾ ಒಲ್ಲಿನು. ಅರಸನಾಗುವದಕ್ಕಿಂತ ಏಕ ನಿಷ್ಠ ಪ್ರಜೆಯಾಗುವದರಲ್ಲಿ ನನಗೆ ಸುಖವು ತೋರುತ್ತದೆ. ಅರಸುತನಕ್ಕೆ

ನಾನು ಯೋಗ್ಯನಲ್ಲ. ಅನಾಯಾಸವಾಗಿ ಆದ ಉತ್ಸರ್ವದಿಂದ ಅನಥರವಾಗದೆಯಿರದು. ಅರಸುತನವು ನೋಡಲಿಕ್ಕೇ ಚಂದವಲ್ಲದೆ, ಅದರ ಉಪಭೋಗದಲ್ಲಿ ಸುಖವಿಲ್ಲ, ಎಂದು ನುಡಿದು ಉಂಗುರವನ್ನು ತಕ್ಕೊಳ್ಳಬೇಕೆಂದು, ದೋರೆಯ ಚರಣಕ್ಕೆರಿಗಿ ತಲೀಬಾಗಿ ನಿಂತುಕೊಂಡನು. ಇಷ್ಟಾದರೂ ಆ ವ್ಯಾಧಿರಾಜನು ಕೇಳಿಲ್ಲ. ಉಂಗುರವನ್ನು ನೀನೇ ಸ್ವೀಕರಿಸಬೇಕೆಂದು ಚಿಕ್ಕರಾಯನಿಗೆ ಆಗ್ರಹದಿಂದ ಹೇಳಹತ್ತಿದನು.

ಈ ವಿಚಿತ್ರ ಸ್ಥಿತಿಯನ್ನು ನೋಡಿ ದಬಾರದ ಜನರು ಬೆರಗಾಡರು. ಅವರು, ಮರಣೋನ್ನಿಖಿನಾಗಿ ಮಲಗಿರುವ ವ್ಯಾಧಿರಾಜನನ್ನೂ, ಪಟ್ಟಿವನ್ನು ನಿರಾಕರಿಸಿ ಕಣ್ಣೀರು ಸುರಿಸುತ್ತ ನಿಂತಿದ್ದ ರಾಜಕುಮಾರನನ್ನೂ ನೋಡುತ್ತ ಗೊಂಬಿಗಳಂತೆ ಕುಳಿತುಬಿಟ್ಟಿದ್ದರು. ಮುಂದೆ ಏನಾಗುವದೋ ನೋಡಬೇಕೆಂದು ಎಲ್ಲರೂ ಆತುರಪಡುತ್ತಿದ್ದರು. ಅಷ್ಟರಲ್ಲಿ ವ್ಯಾಧಿರಾಜನು ಕಂಪಿತಸ್ವರದಿಂದ—ರಾಜಕುಮಾರಾ, ನಮ್ಮ ಸದ್ಯಂತ ಪರಂಪರೆಯಲ್ಲಿ ಪಟ್ಟಿಕ್ಕೇ ನೀನೇ ಬಾಧ್ಯನಾಗಿರುವದರಿಂದ ನನ್ನ ಅಪ್ರಣಿಯಂತೆ ನೀನು ರಾಜಚಿಹ್ನೆಗಳನ್ನು ಸ್ವೀಕರಿಸಲೇಬೇಕು; ಸ್ವೀಕರಿಸದಿದ್ದರೆ, ನನ್ನ ಪ್ರಾಣವು ಸುಖದಿಂದ ಹೋಗು. ಮತ್ತೆ ನಾಲ್ಕು ಮಾತುಗಳನ್ನಾಡಿಲಿಕ್ಕೂ ನನಗೆ ತ್ರಾಣವಿರುವದಿಲ್ಲ. ನಮ್ಮ ಸದ್ಯಂತ ಪರಂಪರೆಯು ಮುಂದಕ್ಕೇ ಸಾಗಬೇಕೆಂಬ ವಾಸನೆಯ ಹೊರತು ಬೇರೆ ಯಾವ ವಾಸನೆಯೂ ನನ್ನ ಲೀಡುವದಿಲ್ಲ; ಆದ್ದರಿಂದ ನೀನು ಪಟ್ಟಿವನ್ನು ಸ್ವೀಕರಿಸಿ ನನ್ನನ್ನು ವಾಸನಾರಹಿತನನ್ನೂಗಿ ಮಾಡಿ ಸದ್ಗತಿಗೆ ಮುಕ್ತಿಸು. ನನ್ನ ಅಪ್ರಣಿಯನ್ನು ಪಾಲಿಸುವದರಿಂದ ಸುಖವಾಗಲಿ-ಮುಖವಾಗಲಿ ಆದನ್ನು ಪಾಲಿಸುವದು ನಿನ್ನ ಕರ್ತವ್ಯವಾಗಿರುವದು. ಹೀಗೆ ಕಣ್ಣೀರು ಸುರಿಸುವದು ವಿಜಯನಗರದ ರಾಯರ ವಂಶಜರಿಗೆ ಒಪ್ಪುವದಿಲ್ಲ. ಈ ಸರದಾರ ಮಂಡಲವು ರಾಯರ ವಂಶವನ್ನು ಕಾಪಾಡಲು ಬಧ್ಯವಾಗಿರುವದು; ನಿನಗೆ ಅದರ ಚಿಂತಿಬೇಡ, ಎಂದು ನುಡಿದು ದೋರೆಯು ಒಬ್ಬ ತರುಣ ಸರದಾರನ ಕಡೆಗೆ ಉತ್ಸರ್ವತೆಯಿಂದ ನೋಡಿದನು. ಆಗ ಉಳಿದ ಸರದಾರರಲ್ಲಿ ಬಹು ಜನರು ತಟ್ಟನೆ ಎದ್ದನಿಂತರು. ಅವರಲ್ಲಿ ಒಬ್ಬನು ಆ ತರುಣವೀರನನ್ನು ಕುರಿತು— ಎಷ್ಟುಮೃಣಾಯಕರೇ, ಏಳಿರಿ, ದೋರೆಗಳ ಇಚ್ಛಿಯಂತೆ ರಾಜಕುಮಾರನನ್ನು ಪ್ರೇತಾಳಿಹಿಸಿರಿ. ರಾಯರ ಸದ್ಯಂತವನ್ನು ಕಾಯುವ ಸಂಬಂಧದಿಂದ ನಿನ್ನ

ತಂತ್ರದಂತಿ ನಾವು ನಡಕೊಳ್ಳುವೆನು. ಪ್ರಶ್ನೆಕ್ಕೆ ದೊರೆಗಳೇ ತಮ್ಮ ಅವಸಾನ ಕಾಲದಲ್ಲಿ ನಿಮ್ಮನ್ನು ಮುಂದುನಾಡುತ್ತಿರಲು, ಆದಾವ ಕನ್ನಡವೀರನು ನಿಮ್ಮ ತಂತ್ರವನ್ನು ಮೀರಿ ರಾಜದೇಶೀಹದ ಮಹಾಪಾಠಕಕ್ಷೆ ಗುರಿಯಾಗುವನು?

ಹಿಂದಕೆಳ್ಳಂದು ಹುಣ್ಣಿನೆಯ ರಾತ್ರಿ ಆದಿಪಂಪಾಕ್ಷೇತ್ರದಲ್ಲಿ ಸೇವಕನು ತಂದುಕೊಟ್ಟಿ ಪತ್ರವನ್ನೋದಿ ಎಚ್ಚೆಮ್ಮೆನಾಯಕನು ಕೂಡಲೇ ಚಂದ್ರಗಿರಿಗೆ ಹೊರಬೆಳ್ಳಿದ್ದನ್ನು ವಾಚಕರು ಮರೆತಿರಲಿತ್ತಿಲ್ಲ. ವೆಂಕಟದೊರೆಗಳು ಬೇಸೆ ಯಿಂದ ಜಜರರಾಗಿರುವ ಕಾರಣ ತೀವ್ರಬರಬೇಕೆಂದು ಪತ್ರದಲ್ಲಿ ಬರೆದಿದ್ದ ೧೦ದ ನಾಯಕನು ನಡುವೆ ಎಲ್ಲಿಯೂ ನಿಲ್ಲದೆ ಪರುಣದ ಮೀಲೆ ಪರುಣ ವನ್ನು ಬೆಳಿಸಿ ಅತಿ ವೇಗದಿಂದ ಚಂದ್ರಗಿರಿಗೆ ಬಂದು ದಬಾರದ ಹೊತ್ತಿಗೆ ಒಗಿದ್ದನು. ವೆಂಕಟದೊರೆಯು ದಬಾರದೊಳಗಿನ ಎಲ್ಲ ಸರದಾರರನ್ನು ಬಿಟ್ಟು ತನ್ನನ್ನೇ ಬಹುಮಾನದಿಂದ ಸೋಡಿದ್ದನ್ನೂ, ಸರದಾರರಲ್ಲಿ ಬಹು ಜನರು ತನ್ನ ಮನ್ಯಣಿ ಮಾಡಿದ್ದನ್ನೂ ನೋಡಿ ನಮ್ಮ ತರುಣನಾಯಕನು ಉತ್ಸಾಹಗೊಂಡನು. ಉತ್ಸಾಹಕ್ಕೆ ಒಮ್ಮೆನ ಶೌರ್ಯದಿಗೆ ಗುಣಗಳೂ, ಜವಾಬುದಾರಿಯನ್ನು ಹೊರುವಂಥ ಗಟ್ಟಿಗತನವೂ ಆತನಲ್ಲಿ ಇದ್ದದ್ದರಿಂದ ಆಗಿನ ಸರದಾರ ಮಂಡಲದಲ್ಲಿಯೂ, ಮಾಂಡಲಿಕರ ತಂಡದಲ್ಲಿಯೂ ಅಗ್ರೀ ಸರಶ್ವವನ್ನು ಪಡೆಯಲಿಕ್ಕೆ ಆತನು ತಕ್ಷವನಾಗಿದ್ದನು. ಆ ನಾಯಕನ ವಂಶಕ್ಕೆ ವಂಶವೇ ಜೀವದ ಹಂಗುದೊರೆದು ಇಲ್ಲಿಯವರಿಗೆ ರಾಜಸೇವೆಯನ್ನು ಮಾಡುತ್ತ ಬಂದಿತ್ತು. ಅಂದಬಳಿಕ ವೆಂಕಟದೊರೆಯು ಆ ಸ್ವಾಮಿನಿಷ್ಟು ವಂಶದ ಪ್ರತಾಪಿಯಾದ ತರುಣನನ್ನು ಇಂಥ ನಿಗ್ರಹದ ವೇಳೆಯಲ್ಲಿ ಬಹು ಮಾನದಿಂದ ಸೋಡಿದ್ದ ಆಶ್ಚರ್ಯವೇನು? ತನಗೆ ಶ್ರೀ ವಿರೂಪಾಕ್ಷನ ಅರ್ಜು ಕರು ಚಂದ್ರಗಿರಿಯ ರಾಯರ ವಂಶದ ಸೇವೆಯನ್ನು ಏಕನಿಷ್ಟೆಯಿಂದ ಮಾಡಿಂದು ಬೋಧಿಸಿ, ಘಲಮಂತಾಕ್ಷತೆ ಕೊಟ್ಟಿದ್ದು ನೆನಪಾಗಲು, ಎಚ್ಚೆಮ್ಮೆ ನಾಯಕನು ಸ್ವಾತಿತ್ವಗೊಂಡು ಕೂಡಲೇ ದೊರೆಯನ್ನು ಸಾಷ್ಟಾಂಗವಾಗಿ ವಂದಿ ಸಿದನು. ಬಳಿಕ ಆತನು ರಾಜಕುಮಾರನನ್ನು ನಮಿಸಿ ಎದ್ದುನಿಂತು, ಸರದಾರ ಮಂಡಲಕ್ಕೆ ವಿನಯದಿಂದ ತಲೆಬಾಗಿ, ರಾಜಪುತ್ರನನ್ನುಡೇಕೆಂಬಿಸಿ ಗಾಂಭೀ ಯದಿಂದ ನುಡಿದನೇನಂದರೆ—ಚಿಕ್ಕರಾಯರೇ, ಈ ಸೇವಕನ ನುಡಿಗಳಿಗೆ ಚಿತ್ತಯಿಸುವ ಕೃಪೆಮಾಡಬೇಕು; ದೊರೆಗಳ ಕಕ್ಷೆಂದಿರೂ, ಸದಾಶಿವರಾಜರ

ವಂಶಜರೂ, ಈ ಸ್ವಾಮಿನಿಷ್ಠೆ ಸರದಾರ ಮಂಡಲಕ್ಕೆ ಅತ್ಯಂತ ಪೂಜ್ಯರೂ ಆದ ವೆಂಕಟದೊರೆಗಳು ಮರಣೋನ್ಯಂತಿರಾಗಿ ನಮ್ಮೆಲ್ಲರ ಸಮದ್ವೀಕಾರ ದೊರೆಗಳಿಗೆ ಅರಸುತನವನ್ನೊಂದಿಂದ ದೇಹವನ್ನು ತ್ವಜಸಚೀಕೆಂದು ಬಯಸುತ್ತಿರಲು, ದೊರೆಗಳು ಹೀಗೆ ಉದಾಸೀನರಾಗಿ ಅರಸುತನವನ್ನು ನಿರಾಕರಿಸುವರೇ? ರಾಜಾಜ್ಞೆಯನ್ನಷ್ಟೇ ಅಲ್ಲ, ಪಿತ್ರಾಜ್ಞೆಯನ್ನು ಪಾಲಿಸುವದೂ ದೊರೆಗಳ ಕರ್ತವ್ಯವಾಗಿರುವದು. ಹಿಂದಕ್ಕೆ ದ್ವೋಽಿ-ಕರ್ತವ್ಯರಂಥ ವೀರಾಧಿವೀರರು, ದುರ್ಯೋಧನ ರಾಜನ ಅಪ್ರಾಣಿಯನ್ನು ಪಾಲಿಸಿ ಯಾವ ಸುಖವನ್ನು ಕಟ್ಟಿಕೊಂಡರು? ಶ್ರೀರಾಮ-ಭೀಷ್ಮರಂಥ ಮಹಾತ್ಮರು ಯಾವ ಸುಖವನ್ನು ಶುರಕೊಳ್ಳುವದಕ್ಕೆ ತಂದೆಯ ಅಪ್ರಾಣಿಯನ್ನು ಪಾಲಿಸಿದರು? ಸ್ವಾಮಿನಿಷ್ಠೆರೂ-ಪಿತ್ರಾಜ್ಞೆರೂ ಶೀತಿಯನ್ನಲ್ಲಿದೆ ಸುಖವನ್ನು ಬಯಸಬಹುದೇ? ಈ ಸರದಾರ ಮಂಡಲವು ವಿಜಯನಗರದ ರಾಯರ ವಂಶದ ಹಿತ ಕಾಗ್ನಿ ದೇಹವನ್ನು ಅರ್ಪಿಸುವದಕ್ಕೆ ಸಿದ್ಧವಾಗಿರಲು, ತಾವು ರಾಜಾಜ್ಞೆಯನ್ನು ಪಾಲಿಸಲು ಹಿಂಜರಿಯುವದೇಇ? ದಯವಾಡಿಸಬೇಕು, ದೊರೆಗಳು ವಿಲಂಬ ಮಾಡದೆ ನಿಭರ್ಯಾದಿಂದ ರಾಜಮುದ್ರೆಯನ್ನು ಸ್ವೀಕರಿಸಬೇಕು!

ಈ ಮೇರಿಗೆ ನುಡಿದು ನಾಯಕನು ಚಿಕ್ಕರಾಯನನ್ನು ವಿನಯದಿಂದ ಮುಂದಕ್ಕೆ ಕರಿದೊಯ್ದನು. ಆಗ ವೆಂಕಟದೊರೆಯು ಸಿಕ್ಕೆಯುಂಗುರವನ್ನು ಕೊಡಲು, ಚಿಕ್ಕರಾಯನು ವಿನಯದಿಂದ ಸ್ವೀಕರಿಸಿ, ಅದನ್ನು ಮೊದಲು ತಲೆಯಮೇಲಿಟ್ಟುಕೊಂಡು ನಮಿಸಿ, ಆಮೇಲೆ ಬೆರಳನಲ್ಲಿಟ್ಟುಕೊಂಡು ಅರಸ ನಿಗೆ ವಂದಿಸಿದನು. ಕೂಡಲೇ ಉಳಿದ ರಾಜಚಿಹ್ನೆಗಳೂ, ಉಡಿಗೆತ್ತಿದಿಗೆಗಳೂ ಚಿಕ್ಕರಾಯನಿಗೆ ಒಪ್ಪಿಸಲ್ಪಟ್ಟವು. ಇದನ್ನು ನೋಡಿ ಅರಸನ ಹೊಟ್ಟಿಯ ಮಗನೆನಿಸಿಕೊಳ್ಳುವ ಚಿಕ್ಕರಾಯನಿಗೆ ಷ್ವಾಸನವಾದದ್ದು ಅಶ್ವಯರ್ವನಲ್ಲ. ತನ್ನ ಗತಿಯು ಹೀಗಾದೀತೆಂದು ಆ ಬಾಹ್ಯಣವುತ್ತನು ಕನಸುಮನಸುಗಳಲ್ಲಿ ಎಣಿಸಿದ್ದಿಲ್ಲ. ಜಗರಾಯನೂ, ಒಬಲರಾಯನೂ ಸಂತಾಪಗೊಂಡು ಎಚ್ಚುವ್ಯು ನಾಯಕನನ್ನೂ, ಹೊಸದೊರೆಯನ್ನೂ ಹೊಟ್ಟಿಯಕ್ಕಿನಿಂದ ನೋಡುತ್ತಿದ್ದರು. ಕಲಹದ ಚಿಹ್ನೆಗಳು ಆಗಲೆ ಸ್ವಷ್ಟವಾಗಿ ತೋರಹತ್ತಿದವು. ಬಹುತರ ಯಾವತ್ತು ಸರದಾರರೂ, ಮಾಂಡಲಿಕ ರಾಜರೂ ನೂತನ ದೊರೆಯ ಅಥಿಕಾರವನ್ನು ಒಪ್ಪಿಕೊಂಡು ಆತನನ್ನು ಓಲಯಿಸಿದರು. ಜಗರಾಯ, ತಿಮ್ಮ

ನಾಯಕ, ಮರಕನಾಯಕ ಎಂಬ ಮೂವರು ಸರದಾರರು ನೂತನ ದೋರಿಗೆ ನಮಿಸದೆ, ತಮ್ಮ ಪಕ್ಷದವನಾದ ಚಿಕ್ಕರಾಯನೊಡನೆ ದಬಾರದಿಂದ ಹೊರ ಟುಹೋಡರು. ಈ ಉದ್ದಟತನಕಾಗಿ ದಬಾರದ ಉಳಿದ ಜನರು ಜಗ ರಾಯನನ್ನೂ, ಆತನ ಪಕ್ಷದವರನ್ನೂ ರಾಜದ್ರೋಹಿಯೆಂದು ನಿಣಾಯಿಸಿ, ನೂತನ ರಾಜನ ಪಕ್ಷವನ್ನು ದೃಢವಾಗಿ ಸ್ವೀಕರಿಸಿದರು. ಸವಾರನುವುತ್ತಿಯಿಂದ ಎಚ್ಚುಮ್ಮನಾಯಕನು ರಾಜಪಕ್ಷದ ಮುಖ್ಯನಾಗಿ ನಿಯಮಿಸಲ್ಪಟ್ಟನು. ಒಟ್ಟಿಗೆ, ಚಂದ್ರಗಿರಿಯ ಪಟ್ಟದ ಸಲುವಾಗಿ ಜಗರಾಯನದೊಂದು, ಎಚ್ಚುಮ್ಮನಾಯಕನದೊಂದು ಹೀಗೆ ಎರಡು ಪಕ್ಷಗಳಾಗಿ ಗ್ರಹಕಲಹವು ಉತ್ತನ್ವಾದಂ ತಾಯಿತು. ದಬಾರವು ಮುಗಿಯಲು, ಎಲ್ಲರೂ ತಮ್ಮ ತಮ್ಮ ಬಿಡಾರಗಳಿಗೆ ಹೋಡರು. ದಬಾರದ ಸಂಗತಿಯು ಕಾಡುಚೀಗೆಯಂತೆ ನಾಲ್ಕುಕ ಡೆಗೆ ಹಬ್ಬಿ, ಕೆಲವರು ಜಗರಾಯನ ಪಕ್ಷವನ್ನೂ, ಕೆಲವರು ಎಚ್ಚುಮ್ಮನಾಯಕನ ಪಕ್ಷವನ್ನೂ ಸಮರ್ಥಸಹಕ್ತಿ ದರು. ರಾಜಧಾನಿಯಲ್ಲಿ ಶಾಂತತೆಯ ಭಂಗವಾಯಿತು. ಮುಂದೆ ಮೂರು ದಿನಗಳ ಮೇಲೆ ವೇಂಕಟದೋರೆಯು ಇವರಷ ದವನಾಗಿ ಮರಣಹೋಂದಿದನು. ಅವನ ಮೂವರು ರಾಣಿಯರು ಸಹಗಮನ ಮಾಡಿದರು. ಇತ್ತೀಚ್ಚುಮ್ಮನಾಯಕನು ತನ್ನ ಪಕ್ಷದವನಾದ ಚಿಕ್ಕರಾಯನನ್ನು ಪಟ್ಟಕ್ಕೆ ಕುಳಿರಿಸಿ, ರಾಜ್ಯದ ಸುಷ್ಯವಸ್ಥೆಯಲ್ಲಿ ತೋಡಿಗಿದನು.

ಎಚ್ಚುಮ್ಮನಾಯಕನ ದಕ್ಕತೆಯಿಂದಲೂ, ಸಾಮರ್ಥ್ಯದಿಂದಲೂ ರಾಜ್ಯದಲ್ಲಿ ಶಾಂತತೆಯುಂಟಾಗಿ ಚಿಕ್ಕರಾಯನು ರಾಜ್ಯವಾಳಹತ್ತಿದನು. ಅರಸನ ಅಧಿಕಾರವು ಸ್ಥಿರಗೊಳ್ಳವರೆಗೆ ನಾಯಕನು ಸಸ್ಯಿಸ್ತವಾಗಿ ಚಂದ್ರಗಿರಿಯಲ್ಲಿ ದ್ವಿನು. ಬರಬರುತ್ತ ಅರಸನಿಗೆ ಮಂತ್ರಿಗಳೂ, ಸೇನಾನಾಯಕರೂ, ಉಳಿದ ರಾಜ್ಯಾಧಿಕಾರಿಗಳೂ ಅನುಕೂಲರಾಗಿ ನಡೆಯಹತ್ತಿದರು. ಪ್ರಜಾನುರಾಗವು ಹೆಚ್ಚಿತ್ತಲಿತ್ತು. ಅರಸನ ವಿರುದ್ಧವಾಗಿ ಸಂಚುಗಾರರ ಸಂಚುಗಳು ಎಲ್ಲಿಯೂ ಕಂಡುಬಾರದಾದವು. ಆಗ ನಾಯಕನು ಅರಸನ ಅಪ್ಪಣಿಯನ್ನು ಪಡೆದು, ತನ್ನ ಪ್ರತಾಪದುರ್ಗಕ್ಕೆ ಹೋರಿಡಲು ಸಿದ್ಧನಾದನು. ನಾಯಕನು ಇನ್ನೂ ಕೆಲವು ದಿನ ಇರಬೇಕೆಂದು ಚಿಕ್ಕರಾಯನ ಮನಸ್ಸಿನಲ್ಲಿತ್ತು; ಆದರೂ ಆತನು ಹಾಗೆ ಬಾಯಿಬಿಳಿ ಹೇಳಲಾರದೆ, ನಾಯಕನಿಗೆ ಹೋಗಲಪ್ಪಣಿ ಕೊಟ್ಟಿನು. ಅರಸನ ಈ ಭಾವವು ನಾಯಕನಿಗೆ ತಿಳಿಯಲಿಲ್ಲಿಂತಲ್ಲ. ಜಗರಾಯನೇ ಮೋದ

ಲಾದ ಅರಸನ ವಿರುದ್ಧ ಪಕ್ಕದವರು ಬಲಾಳ್ಯಾರಾದ್ದರಿಂದ ಅವರು ಅರಸನಿಗೆ ಕೇಡು ಬಗೆಯದೆ ಬಿಡರೆಂಬದನ್ನೂ ದರೂ ನಾಯಕನು ಮರೆತ್ತಿದ್ದಿಃ; ಆದರೆ ಸ್ವೀಕೃತಕಾರ್ಯವು ಕೈಗೂಡಿದಂತಾದಕೂಡಲೇ, ಆ ತರುಣನ ಚಂಚಲ ಮನಸ್ಸು ಬೇರೊಂದು ಕಡೆಗೆ ಎಳೆಯಹತ್ತಿತು. ಆದಿಪಂಪಾಕ್ಷೇತ್ರ, ಫಲ ಮಂತ್ರಾಕ್ಷರೆ, ಚಂಪೆಯ ಸುಂದರರೂಪ, ಮಂಣಿಶ್ವರನ ತೇಜಃಪುಂಜಮೂರ್ತಿ, ಭೂತಗಳ ಲೀಲೆ ಮೊದಲಾದ ಮನೋಹರ ವಿಷಯಗಳಿಂದ ಮೊದಲೇ ಮೂರ್ಧನಾಗಿದ್ದ ಆ ತರುಣನು, ಒಂದು ಕಾರ್ಯದ ಭಾರವು ಇಳಿದಂತಾದ ಕೂಡಲೇ ಚಂಚಲನಾದನು. ಈ ಚಾಂಚಲ್ಯಾವು, ಹಾಹ! ಆ ಬಡ ಚಿಕ್ಕರಾಯನ ನಾಶಕ್ಕೆ ಕಾರಣವಾದಿತೆಂಬದನ್ನು ಆ ಸ್ವಚ್ಛಂದವ್ಯತ್ಯಿಯ ನಾಯಕನು ಏನು ಬಲ್ಲನು? ಆತನು ಆದಿಪಂಪಾಕ್ಷೇತ್ರಕ್ಕೆ ಹೋಗಿ, ಚಂಪೆಯ ಹಸ್ತಪೂರ್ವ ದಿಂದ ಗೌರವವನ್ನು ಪಡೆದಿದ್ದ ಫಲಮಂತ್ರಾಕ್ಷರೆಗಳನ್ನು ಯಾವಾಗ ಸ್ವೀಕರಿಸೇ ನೆಂಬ ನಿಧಿ ಧಾರ್ಮಿಕದಲ್ಲಿ ಮಗ್ನನಾಗಹತ್ತಿದನು. ತನ್ನ ಅರಸನ ಸ್ವೀಷ್ಟದ ಷ್ವಾಸ ಸ್ಥಿಯು ಚನ್ನಾಗಿರಲು, ರಾಜಾಧಿಕಾರಿಗಳು ಅರಸನಿಗೆ ಅನುಕೂಲರಾಗಿರಲು, ತನ್ನ ಸಹಾಯಕ ಸ್ವೀಷ್ಟವು ಜಾಗೀರೂಕವಾಗಿರತ್ತು, ನ್ನಾಯದ ರಾಜಪಕ್ಷವು ಸ್ವಾಭಾವಿಕವಾಗಿಯೇ ಬಲಿ ಷ್ವಾಸ ವಾಗಿ ರಲು ಈಗ ಅಂಥ ಪ್ರಸಂಗವೇನು ಬಂದದೆ, ಎಂದು ಮನಸ್ಸಿಗೆ ಸಮಾಧಾನ ಮಾಡಿಕೊಂಡು, ಆ ತರುಣನು ಆರಿಸಿದ ಇನ್ನೂರು ಜನ ಕುದುರೆಯ ಸವಾರರೀಡನೆ ತನ್ನ ರಾಜಧಾನಿಯಾದ ಪ್ರತಾಪದುರ್ಗಕ್ಕೆ ಸಾಗಿದನು. ಇತ್ತು ಹೊಂಚುಹಾಕಿಕೊಂಡು ಕುಳಿತಿದ್ದ ವರಹಾನಿಚನಾದ ಜಗರಾಯನು, ನಿರಪರಾಧಿಯೂ, ವಾವಭಿರುವು, ಅಲ್ಪಂ ತುಷ್ಟನೂ ಆದ ಬಡ ಚಿಕ್ಕರಾಯನ ವಂಶಕ್ಕೆ ವಂಶವನ್ನು ಅನ್ನಾಯದಿಂದ ಮಣ್ಣಗೂಡಿಸಿ, ಅಧಮರ ದುಕ್ಕಂತ್ರವು ನರಕಸಾಧನವೆಂಬ ಮಾತನ್ನು ಜಗತ್ತುಸಿದ್ಧಮಾಡಲು ಟೊಂಕಟ್ಟಿದನು!



ಅನೆಯ ಪ್ರಕರಣ

ಮಹಾ ಮಂತ್ರ.

ಮಾರ್ಗಸ್ಥಳನಾದ ಎಚ್ಚುಮೈನಾಯಕನು ಒಂದು ಸರೋವರದ ತೀರದಲ್ಲಿ
ವಾಳಯವನ್ನು ಬಿಟ್ಟುಕೊಂಡು ತನ್ನ ದೇರೆಯಲ್ಲಿ ಒಬ್ಬನೇ ವಿಚಾರಮಾಡುತ್ತ
ಕುಳಿತ್ತಿದ್ದನು. ಆಗ ಎರಡು ತಾಸು ರಾತ್ರಿಯಾಗಿತ್ತು. ಕೃಷ್ಣಪಕ್ಷವಾದ್ವರಿಂದ
ಕಗ್ಗತ್ತಲೆಯು ಮುಸುರಿತ್ತು. ಸೈನಿಕರು ಉಟ್ಟದ ಸಿದ್ಧತೆಯಲ್ಲಿ ತೊಡಗಿ
ದ್ದರು. ದೇರೆಯ ಬಾಗಿಲಲ್ಲಿ ಒಬ್ಬ ಸೇವಕನು ಮಾತ್ರ ಕುಳಿತ್ತಿದ್ದನು. ದೇರೆ
ಯಲ್ಲಿ ಯಾರೂ ಇದಿಲ್ಲ. ತನ್ನ ಅಪ್ರತಿಯು ಹೊರತಃ ಒಳಗೆ ಯಾರನ್ನೂ
ಬಿಡಬಾರದೆಂದು ನಾಯಕನು ನಿಬಂಧಿಸಿದ್ದನು. ತಾನು ಚಂಪೆಯ ದರ್ಕ
ನಾಪೇಕ್ಕೆಯಿಂದ ತನ್ನ ಸ್ವಾಮಿಯಾದ ಚಿಕ್ಕರಾಯನನ್ನು ಇಷ್ಟು ಬೇಗನೆ
ಬಿಟ್ಟು ಬಂದದ್ದು ನೆಟ್ಟಿಗಾಗಲಿಲ್ಲೀಂದು ಅವನ ಮನಸ್ಸಿನಲ್ಲಿ ಕಟ್ಟಿಯಹಕ್ತಿತು;
ಜಗರಾಯನು ತನ್ನ ಮೊಮ್ಮೆಗನಾದ ಚಿಕ್ಕರಾಯನನ್ನು ಪಟ್ಟಕ್ಕೆ ಕುಳ್ಳಿರಿಸುವ
ದಕ್ಷಾಗಿ ತನ್ನ ಸ್ವಾಮಿಗೆ ಕೇಡು ಬಗೆಯದೆ ಇರನೆಂತಲೂ, ಸರಳ ಸ್ವಭಾವದ
ಹಾಗು ಪಾಪಭೀರುವಾದ ತನ್ನ ಸ್ವಾಮಿಯು, ವೈರಿಗಳ ಒಳಸಂಚಂಗಳನ್ನು
ಬೈಲಿಗಿಕೆದು, ಅವನ್ನು ನಿವಾರಣ ಮಾಡಲು ಸಮರ್ಥನಲ್ಲೀಂತಲೂ ಆತನು
ಚಿಂತಿಸಿದನು. ಇಂಥ ಪ್ರಸಂಗದಲ್ಲಿ ತಾನು ಸ್ವಾಮಿಯನ್ನುಗಳಿ ಹೋಗುವದು
ಅನ್ವರ್ಥಕ್ಕೆ ಕಾರಣವಾಗಬಹುದಾದ್ವರಿಂದ ಬಂದ ಕಾಲಲ್ಲಿಯೇ ಹಿಂದಕ್ಕೆ
ಚಂದ್ರಗಿರಿಗೆ ಹೋಗಬೇಕೆಂದು ಆತನು ನಿಶ್ಚಯಿಸಿದನು. ಅಷ್ಟರಲ್ಲಿ ಚಂಪೆಯ
ಸುಂದರರೂಪವು ಕಣ್ಣಿಗೆ ಕಟ್ಟಿ ಅವನ ಮನಸ್ಸು ಮತ್ತೆ ಚಂಚಲವಾಯಿತು.
ನಾಯಕನು ಶೂರಿನಿದ್ದನು, ಧೀರನಿದ್ದನು, ಸುವಿಚಾರಣೆಯಿದ್ದನು, ಸುತ್ತಿಲನಿ
ದ್ದನು; ಆದರೆ ಒಮ್ಮೆಮ್ಮೆ ಆತನು ಮನಸ್ಸಿನ ಚಾಂಚಲ್ಯದ ದೋಷದಿಂದ
ಪಶ್ಚಾತ್ತಪಕ್ಕೆ ಗುರಿಯಾಗಬೇಕಾಗುತ್ತಿತ್ತು. ಆದರೆ ತನ್ನ ವಿಚಾರಗಳನ್ನು
ನಂಬುವ ಭರದಲ್ಲಿ ಪರರ ಸುವಿಚಾರಗಳನ್ನು ಕೂಡ ಧಿಕ್ಕರಿಸುವ ಕಟ್ಟಿ ಚಟ್ಟ
ವಿದ್ವದ್ವರಿಂದಲೂ ಆತನು ಹಲವುಸಾರೆ ಪಶ್ಚಾತ್ತಪಕ್ಕೆ ಗುರಿಯಾಗುತ್ತಿದ್ದನು.
ಆ ಚಾಂಚಲ್ಯ-ದುರಭಿಮಾನಗಳೇ ನಾಯಕನ ಆಗಿನ ಪಶ್ಚಾತ್ತಪಕ್ಕೆ ಕಾರಣ

ವಾಗಿದ್ದವೆಂದು ಹೇಳಬಹುದು. ತನ್ನ ಸ್ವಾಮಿಯ ರಾಜ್ಯವು ನಿಶ್ಚಯಂಟಕವಾಗುವವರಿಗೆ ತಾನು ಚಂದ್ರಗಿರಿಯಲ್ಲಿ ಸ್ಥಿರಮನಸ್ಸಿನಿಂದಿರುವದನ್ನು ಬಿಟ್ಟು, ತನ್ನ ಸ್ವಾಮಿಯ ಇಚ್ಛೆಯನ್ನು ಕೂಡ ಧಿಕ್ಕರಿಸಿ ಆತನು ಚಂಪೆಯ ಬಳಿಗೆ ಹೋಗುವ ಮನಸ್ಸು ಮಾಡಿದ್ದು ಅಪರಾಧವನ್ನಿಂದ ಮತ್ತೀನು? ಒಮ್ಮೆನಾಯ ಈನು ಚಿಕ್ಕರಾಯನನ್ನು ನೇನಿಸಿ ಚಂದ್ರಗಿರಿಗೆ ಹೋಗಬೇಕೆನ್ನುವನು, ಮತ್ತೊಮ್ಮೆ ಚಂಪೆಯನ್ನು ನೇನಿಸಿ ಪಂಪಾಟ್ಕೆತ್ರಕ್ಕೆ ಹೋಗಬೇಕೆನ್ನುವನು ಹೀಗಾಗೆ ಆತನ ಮನಸ್ಸಿನ ನಿಶ್ಚಯವೇ ಆಗಲೊಳ್ಳಬಹುದು. ಲೋಡಿಗೆ ಆತು ಕುಳಿತಿದ್ದ ಆತನು, ಈ ಮಗ್ಗಲಿನಿಂದ ಆ ಮಗ್ಗಲಿಗೆ, ಆ ಮಗ್ಗಲಿನಿಂದ ಈ ಮಗ್ಗಲಿಗೆ ಆಗುತ್ತು, ಉಷಗರಿಯತ್ತ ತಳಮಳವಹತ್ತಿದನು.

ಅಷ್ಟರಲ್ಲಿ ಒಬ್ಬ ಬ್ರಾಹ್ಮಣನು ಒಬ್ಬ ಶ್ರೀಯನ್ನು ಸಂಗಡ ಕರಕೊಂಡು ದರ್ಶನಾರ್ಪಣೆಯಾಗಿ ನಾಯಕನ ಡೇರಿಯ ಬಾಗಿಲಿಗೆ ಬಂದನು. ಶ್ರೀಯು ಪ್ರಸ್ತಿದಿಂದ ಸರ್ವಾಂಗವನ್ನು ಮುಚ್ಚಿಕೊಂಡದ್ದರಿಂದ ಆಕೆಯ ರೂಪಲಾವಣ್ಯಾ ದಿಗಳೇನೂ ಕಾಣುತ್ತಿದ್ದಿಲ್ಲ. ಸೇವಕನು ಈ ಸಂಗತಿಯನ್ನು ನಾಯಕನಿಗೆ ತಿಳಿಸಲು, ಆತನು ಕೂಡಲೇ ಆವೇರನ್ನು ಒಳಗೆ ಬಿಡಲು ಅವುಗಳಿದನು. ಬ್ರಾಹ್ಮಣರಲ್ಲಿ ನಾಯಕನ ವಿಶ್ವಾಸ ಬಹಳ. ಬ್ರಾಹ್ಮಣಕ್ಕೂ ಭವ್ಯ ವಂಶಕ್ಕೆ ಯಕ್ಕೆ ಕಾರಣವೆಂಬದನ್ನು ತಿಳಿದು ಆತನು ನಯಭಯಗಳಿಂದ ಬ್ರಾಹ್ಮಣರೊಂದನೇ ನಡಕೊಳ್ಳುತ್ತಿದ್ದನು. ಬ್ರಾಹ್ಮಣನು ಶ್ರೀಯೆಡನೇ ಡೇರಿಯನ್ನು ಪ್ರವೇಶಿಸಲು, ಕೂಡಲೇ ನಾಯಕನು ಆಸನದಿಂದ ಎದ್ದುಬಂದು ಬ್ರಾಹ್ಮಣನ ಚರಣಕ್ಕೆರಿಗಿ ಕೈಜೋಡಿಸಿ ಆಸನದಲ್ಲಿ ಕುಳಿತುಕೊಳ್ಳಬೇಕೆಂದು ವಿನಯದಿಂದ ಪ್ರಾರ್ಥಿಸಿದನು. ನಾಯಕನ ಈ ವಿನಯದ ಆದರದಿಂದ ಸಂತುಷ್ಟನಾದ ಬ್ರಾಹ್ಮಣನು ಆಸನದಲ್ಲಿ ಕುಳಿತುಕೊಳ್ಳುತ್ತೆ—“ಅಮ್ಮಾ, ಚಂಪಾ, ಇತ್ತು ಕುಳಿತುಕೊಳ್ಳುಮ್ಮಾ” ಎಂದು ತನ್ನ ಸಂಗಡ ಬಂದ ಶ್ರೀಗೆ ಹೇಳಿದನು. ಇದನ್ನು ಕೇಳಿ ನಾಯಕನಿಗೆ ಪರಮಾಳ್ಖಯವಾಯಿತು. ತಾನು ಹಿಂದ ಕೊಳ್ಳುಂದು ಹುಟ್ಟಿನೆಯ ರಾತ್ರಿ ಪಂಪಾಪತಿಯ ಗುಡಿಗೆ ಹೋದಾಗ, ಪ್ರತಿ ಸೂರ್ಯನಂತೆ ತೇಜೋವಿಶೇಷದಿಂದ ಬೆಳಗುತ್ತ ಪಂಪಾಪತಿಯನ್ನು ಪ್ರಜೆ ಸುತ್ತಿದ್ದ ಬ್ರಾಹ್ಮಣನೇ, ತಾನಾಗಿ ಚಂಪೆಯನ್ನು ತನ್ನ ಬಳಿಗೆ ಕರಕೊಂಡು ಬಂದನೇಂದು ತಿಳಿದು ನಾಯಕನಿಗೆ ಪರಮಾನಂದವಾಯಿತು. ಚಂಪೆಯು

ಬ್ರಾಹ್ಮಣನ ಅಸ್ವತೆಯಂತೆ ವೈಮೇಲಿನ ವಸ್ತುವನ್ನು ತೆಗೆಯಲು, ಆಕೆಯ ಸುಂದರಮೂರ್ತಿಯು ಡೇರೆಯನ್ನಲಂಕರಿಸಿತು. ಬಡವನು ನಡೆಯುವಾಗ ಎಡವಿ ಭಾಗ್ಯವನ್ನು ಕಾಣುವಂತೆ, ಚಂಪೆಯ ಧ್ವನಮ್ಗ್ನಾದ ನಾಯಕನು ಆಕಸ್ಥಾತ್ಮಗಿ ಬ್ರಾಹ್ಮಣನ ಯೋಗಿದಿಂದ ಚಂಪೆಯನ್ನು ಕಂಡನು. ಚಂಪೆಯು ತನ್ನ ಸುಂದರವಾದ ಕಟ್ಟಾಕ್ಕುಗಳಿಂದ ಒಮ್ಮೆ ನಾಯಕನನ್ನು ನೋಡಿದ್ದೂ ಕೂಡಲೇ ಆತನ ಗುರುತು ಹಿಡಿದಳು. ಚಿಕ್ಕಂದಿನಲ್ಲಿಯೇ ತನ್ನ ಮನಸ್ಸನ್ನುಪಹರಿಸಿದ ನಾಯಕನು ಎದುರಿಗೆ ನೀಡತ್ತರಿಂದ ಚಂಪೆಯ ಮುಖವು ಪ್ರಪುಲಿತವಾಯಿತು. ಆಕೆಯು ಕೇವಲ ಪರಿಚಿತಳಂತೆ ನಾಯಕನನ್ನು ಗೌರವದಿಂದ ನೋಡಹತ್ತಿದಳು. ಇದನ್ನಿರತು ನಾಯಕನು ಆಲೋಚಿಸುತ್ತಿರಲು, ಬ್ರಾಹ್ಮಣನು ಅಧಿಕಾರಯುತ್ವವಾದ ಗಂಭೀರಸ್ವರದಿಂದ ನಾಯಕನನ್ನು ಕುರಿತು ನುಡಿದನೇನಂದರೆ—ಎಲ್ಲೆ ತರುಣವಿರನೇ, ಇದು ನಿನ್ನ ವಸ್ತುವು. ಇದನ್ನು ಸ್ವೀಕರಿಸಿ ನನ್ನನ್ನು ಮುಕ್ತನಾಗಮಾಡು.

ಬ್ರಾಹ್ಮಣನ ಈ ಮಾತುಗಳನ್ನು ಕೇಳಿ ನಾಯಕನಿಗೆ ಏನೂ ತೋಚಿದಾಯಿತು. ಆತನು ಕೊತುಕದಿಂದ ಚಂಪೆಯನ್ನು ನೋಡಲು, ಆಕೆಯು ನಾಚಿಕೆಯಿಂದ ತಲೆಬಾಗಿಸಿ, ಕಾಲ ಹೆಬ್ಬಿರಲಿನಿಂದ ನೆಲವನ್ನು ಗೀರುತ್ತ, ಎರಡೂ ಕ್ಷೇಗಳಿಂದ ಸೆರಿಗಿನ ತುದಿಯನ್ನು ತಿಕ್ಕುತ್ತ, ಹೊರಗೆ ಕಾಣದಂತೆ ಹಲ್ಲಿಗಳಿಂದ ಕೆಳದುಟಿಯನ್ನು ಮೆಲ್ಲಮೆಳ್ಳನೆ ಕಚ್ಚುತ್ತ ನಿಂತುಕೊಂಡಿದ್ದಳು. ಚಿಕ್ಕಂದಿನಲ್ಲಿ ಚಂಪೆಯೂ, ಎಚ್ಚೆಮ್ಮುನಾಯಕನೂ ಕೂಡಿ ಆದಿದವರಾಗಿದ್ದರೂ, ಖುಷಿಸದ್ದುಶನಾದ ಬ್ರಾಹ್ಮಣನ ಮುಖದಿಂದ ವೇಲಿನವೆರಡು ವಾಕ್ಯಗಳು ಹೊರಡುವ ಮೊದಲು ಆಕೆಯು ನಾಯಕನನ್ನು ನೋಡಿ ಎಂದೂ ಹೀಗೆ ನಾಚಿದ್ದಿಲ್ಲ. ಇಷ್ಟಾದರೂ ನಾಯಕನಿಗೆ ಚಂಪೆಯ ಗುರುತು ಸ್ವಷ್ಟವಾಗಿ ಹತ್ತಲೊಳ್ಳಿದು. ಇದನ್ನಿರತು ಬ್ರಾಹ್ಮಣನು—ವೀರಶಿಖಾಮಣಿಯೇ, ನಿನ್ನನ್ನು ಸಂಶಯಗ್ರಸ್ತನಾಗಮಾಡಿ ನಾನು ನೋಯಿಸುವದಿಲ್ಲ. ಈ ಚಂಪೆಯು ಕಾಂಚನಗಡದ ಅಧಿಪತಿಯಾದ ನರಸಿಂಗನಾಯಕನ ಮಗಳು. ಈಕೆಯ ನಿಜವಾದ ಹೆಸರು ಮೋಹಿಸಿಯು. ನರಸಿಂಗನಾಯಕನು ವಿಜಯನಗರದ ರಾಯರ ಪಕ್ಷದಿಂದ ವಿಜಾಪುರದ ಬಾದಶಾಹನ ದಂಡನೋಡನೆ ಹೋರಾಡುತ್ತಿರುವಾಗ ಯುದ್ಧದಲ್ಲಿ ಮರಣಹೊಂದಿದನು. ಆಗ ಆತನನ್ನು ಹಿಂಬಾಲಿಸಿ

ಹೋಗಿದ್ದ ಈ ಮೋಹಿನಿಯೂ, ಈಕೆಯ ತಾಯಿಯೂ ವಿಜಾಪುರದ ದಂಡಿನ ಕೈಸೇರಿದರು. ಆ ದಂಡಿನ ಮುಖ್ಯಸ್ಥನು ಪ್ರಶ್ನ್ಯಕ್ಕೆ ಬಾದಕಹನ ಮಾನೇ ಇದ್ದು, ಅತನು ಈಕೆಯ ರೂಪಾತಿಶಯಕ್ಕೆ ಮರುಳಾಗಿ ಈಕೆಯನ್ನು ಮದು ವೆಯಾಗಲು ಹೆಚ್ಚಿಸಿದನು. ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದ ಮೋಹಿನಿಗೆ ಈ ಹೆಚ್ಚಿಕೆಯು ಮರಣಪ್ರಾಯವಾಗಿ ಪರಿಣಮಿಸಿದ್ದು ಆಶ್ಚರ್ಯವಲ್ಲ. ಮೋಹಿನಿಯ ವಾಸಿಯು, ಸ್ವಾಮಿಭಕ್ತಿಯಿಂದ ತನ್ನ ಪಾರಣವನ್ನು ಕೊಟ್ಟು, ಮೋಹಿನಿಯನ್ನು ಯವನರ ಪ್ರತಿಬಂಧದಿಂದ ಮುಕ್ತಳಾಗಮಾಡಿದಳು. ಮೋಹಿನಿಯು ತೊಳಳಲುತ್ತ ಬಳಲುತ್ತ ಸಮೀಪದಲ್ಲಿ ಕಾಣುವ ಪಂಪಾಕ್ಷೇ ಶ್ರೇತರಸ್ಥರಾದ ಸಮ್ಮಂತ್ಸ್ಯ ಮರೆಹೊಸ್ತಳು. ಮರೆಹೊಸ್ತವರ ರಕ್ಷಣ ವಾಡುವದು ಯೋಗ್ಯವೆಂದು ತಿಳಿದು ಈಕೆಗೆ ಯವನರ ಬಾಧೀಯು ತಟ್ಟಿದಂತೆ, ಈಗಿರದು ವರ್ಷಗಳಿಂದ ಅದಿಪಂಪಾಕ್ಷೇ ಶ್ರೇದ ಗುಪ್ತಸ್ಥಾನದಲ್ಲಿ ಬಹು ಕಷ್ಟದಿಂದ ಈಕೆಯ ರಕ್ಷಣ ಮಾಡಿದ್ದೇವೆ. ‘ಜಂಪೆ’ ಎಂಬದು ನಾವು ಇಟ್ಟಿಹೊಸರು. ಈ ಮೋಹಿನಿಯು ನಿನ್ನನ್ನೇ ಮದುವೆಯಾಗಬೇಕೆಂದು ಇಚ್ಛಿಸುತ್ತಿರುವಳಿಲ್ಲದೆ, ಮೋಹಿನಿಯ ತಾಯಿತಂದೆಗಳಾದರೂ ಮೋಹಿನಿಯನ್ನು ನಿನಗೇ ಕೊಡಲು ನಿಶ್ಚಯಿಸಿದ್ದರೆಂದು ಮೋಹಿನಿಯ ಸ್ವಾಮಿನಿಷ್ಠಾದಾಸಿಯು ನಮಗೆ ಆಗ್ರಹದಿಂದ ತಿಳಿಸಿದ್ದಾಳೆ. ಎಚ್ಚುಮೃನಾಯಕಾ, ನಿನ್ನ ವಂಶವು ಬಹು ಪ್ರಸಿದ್ಧವಾದದ್ದು. ನಿನ್ನ ವಂಶಜರು ಗೋಬ್ರಾಹ್ಯಣ ಪ್ರತಿ ಪಾಲನೆಗಾಗಿ ಅನಂತ ಸಾಹಸಗಳನ್ನು ವಾಡುತ್ತ ಬಂದಿರುತ್ತಾರೆ. ನಿನಾದರೂ ಆ ಸದ್ಯಂಶಾಬ್ದಿಗೆ ಚಂದ್ರನಂತೆ ಇರುತ್ತೀ. ಮೋಹಿನಿಯು ಸಾಮಾನ್ಯಾಳಿಲ್ಲ. ಮೋದಲೇ ಸತ್ಯಲ ಪ್ರಸೂತಳು. ಸದ್ಯಂಣಗಳ ಮಂಡನವು ಸ್ವಭಾವ ಸಿದ್ಧವಾಗಿಯೇ ಈಕೆಯಲ್ಲಿ ಆಗಿರುತ್ತದೆ. ಮೇಲೆ ಈಗಿರದು ವರ್ಷಗಳಿಂದ ಸತ್ಯಂಗವನ್ನು ಪಡೆದು ಈಕೆಯು ಸುಶಿಕ್ಷಿತಳಾಗಿರುತ್ತಾಳೆ. ಈಕೆಯ ಸೌಂದರ್ಯದ ಲೋಕವು ದಕ್ಷಿಣ ಹಿಂದುಸ್ಥಾನದಲ್ಲಿಲ್ಲ ಇದ್ದದ್ದರಿಂದ ದೊಡ್ಡ ದೊಡ್ಡ ಹಿಂದೂ ಅರಸರೂ, ಮುಸಲ್ಮಾನ ಅರಸರೂ ಈಕೆಯನ್ನು ಮದುವೆಯಾಗಲು ಅತುರಪಡುತ್ತಿದ್ದರು. ತರುಣವೀರಾ, ಹೆಚ್ಚಿಗೆ ಹೇಳುವದೇನು? ನಿನು ಈತರುನೀಯ ಪಾಂಗ್ರಹಣ ಮಾಡಿ ಸುಖವನ್ನು, ಕೇರಿಯನ್ನು ಸಂಪಾದಿಸು!

ಬಾರ್ಹ್ಯಣ ಈ ಅನ್ವಯವಾಳಿಗಳನ್ನು ಕೇಳಿ ಎಚ್ಚೆನ್ನಾಯಕನು ಭಕ್ತಿಯಿಂದ ತನ್ನ ದೇಹವನ್ನು, ಬಾರ್ಹ್ಯಣ ಚರಣಕ್ಕೆ ಈಡಾಡಿ ಎದ್ದುನಿಂತು ಕೈಜೋಡಿಸಿಕೊಂಡು ವಿನಯಿಂದ—ಸ್ವಾಮಿ, ವಿಶ್ವೇಶ್ವರಮರೇ, ಮಹಾ ಮಹಿಮಾರಾದ ತಾವು ನಮ್ಮುಂಧ ಪಾಮರರ ಉದ್ಘಾರಕಾಗಿ ಹಗಲಿರುಳು ಯತ್ತಿಸುತ್ತಿರಲು, ತಮ್ಮ ಅಪ್ರಾಣಿಯನ್ನು ಮೀರಲು ಆದಾವನು ಸಮರ್ಥನಾಗುವನು? “ಮೋಹಿನಿ—ಮೋಹಿನಿ”ಯೆಂದು ಹಲವು ವರ್ಷ ತಪಕ್ಕಿರ್ದ ಮಾಡಿ ದರೂ ಮೋಹಿನಿಯ ಪಾಪ್ತಿಯು ದುಲ್ಪಭಾಗಿರುವದು. ದೊಡ್ಡವರ ಅನು ಗ್ರಹಿಂದ ದುಸ್ವಾಧ್ಯ ಸಂಗತಿಗಳೂ ಸುಸಾಧ್ಯವಾಗುತ್ತವೆಂಬ ಸಿದ್ಧಾಂತದ ಪ್ರತ್ಯಕ್ಷಾನುಭವವು ಮೋಹಿನಿಯ ಪಾಪ್ತಿಯಿಂದ ಈಗ ನನಗಾಗಿರಲು, ನನ್ನನ್ನು ಹೋಲುವ ಧನ್ಯನು ಈ ಜಗತ್ತಿನಲ್ಲಿ ಯಾವನಿರುವನು? ಅನಂತ ಜನ್ಮಗಳನ್ನೇತೀ ಈ ಚರಣಗಳ ಸೇವೆ ಮಾಡಿದರೂ ಉಪಕಾರವು ತೀರಲಾರದು. ಮೋಹಿನಿಯು ಮುಸಲ್ಲಾನರ ಕೈಯಲ್ಲಿ ಸಿಕ್ಕು ಆತ್ಮಫಾತ ಮಾಡಿಕೊಂಡ ಶಿಂದು ಕೇಳಿ, ನಾನು ಲಗ್ಗುದ ವಿಷಯವಾಗಿ ನಿರಾಶೆಪಟ್ಟಿದ್ದೇನು, ಆದರೆ ಪಂಪಾಪತಿಯ ಗುಡಿಯಲ್ಲಿ ತಮ್ಮ ಸಮಕ್ಕ ಚಂಪೆಯ ದರ್ಶನವಾದಕೂಡಲೇ ನನ್ನ ಮನಸ್ಸು ಚಂಚಲವಾಯಿತು. ಪರಸ್ಪರೀಯ ದರ್ಶನದಿಂದ ಮನಸ್ಸು ಚಂಚಲವಾಗುವದು ದೋಷವಲ್ಲವೇ? ಚಂಪೆಯೇ ಮೋಹಿನಿಯೆಂದು ಈಗ ಗೊತ್ತಾದ್ದರಿಂದ ನಾನು ದೋಷಮುಕ್ತನಾದಂತಾಯಿತು ಅಂದು ರಾತ್ರಿ ಪಂಪಾಪತಿಯ ಗುಡಿಯಲ್ಲಿಯೇ ಸ್ವಾಮಿಗಳ ಚರಣದರ್ಶನ ಮಾಡಿಕೊಂಡಿದ್ದರೆ, ಶ್ರಮವಟ್ಟಿ ಇಲ್ಲಿಯವರಿಗೆ ಬಂದು ಈ ಸೇವಕನಿಗೆ ಮೋಹಿನಿಯನ್ನು ಒಪ್ಪಿಸುವ ಪ್ರಸಂಗವು ತಮಗೆ ಬರುತ್ತಿದ್ದಿಲ್ಲ. ಆಕಸ್ಮಾತ್ವಾಗಿ ಕುದುರೆಗಳ ಕೊಳಗಗಳ ಸಪ್ಪಳ ಕೇಳಿದ್ದರಿಂದ ನಾನು ಅತ್ಯಕಡಿಗೆ ಹೋಗಲು, ದರ್ಶನದ ಯೋಗವು ಕೂಡಿ ಬರಲಿಲ್ಲ. ನಮ್ಮುಂಧ ಪಾಮರರ ಸಲುವಾಗಿ ಸ್ವಾಮಿಗಳು ಶ್ರಮಬಟ್ಟಿರುವದನ್ನು ನೋಡಿದಗೆ, ಪರೋಪಕಾರದ ಸ್ವರೂಪವು ಚನ್ನಾಗಿ ಗೊತ್ತಾಗುತ್ತದೆ. ಇರಲಿ, ಈಗ ಸ್ವಾಮಿಗಳು ದಯವಟ್ಟಿ ಪ್ರತಾಪದುರ್ಗಕ್ಕೆ ದಯಮಾಡಿಸಿ ಶಿವನ ಅಲ್ಲ ಸೇವೆಯನ್ನು ಸ್ವೀಕರಿಸುವ ಕ್ಷೇಮ ಮಾಡಬೇಕು. ಚಂದ್ರಗಿರಿಯಲ್ಲಿ ಗೃಹಕಲಹವು ಉತ್ಪನ್ನವಾಗಿರುವದರಿಂದ ಸಷ್ಟುದ ಪ್ರಭುಗಳಾದ ಚಿಕ್ಕರಾಯರ ಸೇವೆಯನ್ನು ಎಚ್ಚೆರದಿಂದ ಮಾಡಬೇಕಾಗಿದೆ. ಚಂದ್ರ

ಗಿಂಗೆ ಬೇಗನೆ ಹೋಗದಿದ್ದರೆ ಅನಧರ್ವ ಒದಗ್ಗವ ಸಂಭವವಿರುವದು. ನಮ್ಮ ಪ್ರಭುವು ಜಯಶೀಲನಾಗಿ ಬಹುದಿವಸ ಬಾಳುವಂತೆಯೂ, ಆವಿಷ್ಕಾರವಾದ ಸ್ವಾಮಿನಿಷ್ಟೇಯು ನಾನ್ಯಲ್ಲಿ ನೆಲೆಸಿರುವಂತೆಯೂ ಅನುಗ್ರಹಿಸಬೇಕು.

ನಾಯಕನ ಈ ನುಡಿಗಳನ್ನು ಕೇಳಿ ಬಾರಹ್ಯಣನು—ಪ್ರತಾಪಿಯೇ, ನಿನು ಪಂಪಾಕ್ಷೇತ್ರಕ್ಕೆ ಬಂದು ಘಲಮಂತ್ರಾಕ್ಷತೆಗಳನ್ನು ಕೃಕೊಂಡಿದ್ದನ್ನು ನಾನು ಬಲ್ಲಿನು. ನಿನಗೆ ಘಲಮಂತ್ರಾಕ್ಷತೆಗಳನ್ನು ಕೊಟ್ಟಿ ತೇಜೋಮಾರ್ತಿಯು ನಾನ್ಯ ತಮ್ಮನೆಂದು ತಿಳಿ. ಸತ್ಯಕ್ರಮದಂತೆ ನಾನು ಈ ಮೋಹಿನಿಯೊಡನೆ ಶಿವಾಲಯಕ್ಕೆ ಬಂದಾಗ ಸರೋವರದ ತೀರದ ಗಿಡದ ಟೊಂಗಿಗೆ ಘಲಮಂತ್ರಾಕ್ಷತೆಯ ಗಂಟು ತೂಗಾಡುತ್ತಿದ್ದದ್ದು ಈಕೆಯ ಕಣ್ಣಿಗೆ ಬಿದ್ದಿತು. ಈಕೆಯು ನಾನ್ಯ ಅಪ್ರಜಿಯಿಂದ ಅದನ್ನು ತಕ್ಷಣಿಂದು ತಿಗೆದಿಟ್ಟಿಳು. ಅದೇದಿನ ರಾತ್ರಿ ನಿನ್ನ ಕಣ್ಣಿಗೆ ಬಿದ್ದ ಭೂತಗಳ ಲೀಲೆಯು ನಿರಧರಿತವಾದದ್ದು. ಅಷ್ಟು ತಪ್ಪಿ ರಾತ್ರಿ ಯಾರಾದರೂ ಗುಡಿಯಲ್ಲಿ ಉಳಿದರೆ, ಅವರು ಅಂಜಿ ಮತ್ತೊಮ್ಮೆ ಗುಡಿಯಲ್ಲಿ ಉಳಿಯಬಾರದೆಂತಲೂ, ೧೦ದಕ್ಕೆ ಎರಡು ಸುದ್ದಿಗಳನ್ನು ಹುಟ್ಟಿಸಿ ಅವರು ಜರ್ನನ್ನು ಅಂಜಿಸಿ ಯಾರೂ ರಾತ್ರಿ ಗುಡಿಯಲ್ಲಿ ಉಳಿದುಕೊಳ್ಳಿದಂತೆ ನಾಡ ಬೇಕೆಂತಲೂ ನಾವೇ ಅನಂತ ಭೂತಚೆಣಿಸ್ವೀಗಳನ್ನು ಹೊತ್ತುಬಿದ್ದಾಗ ತೋರಿ ಸುತ್ತಿದ್ದಿವು. ಅಕ್ಷಾತ್ ಉಂಟಿನ್ನು ಹೊತ್ತಿಸುವದು, ಮನುವ್ಯಾಸಕ್ಕಿಗಳು ತೋರಿ, ಕೂಡಲೇ ಅಡಗುವಂತೆ ನಾಡುವದು, ಪಂಪಾಪತಿಯ ಭವ್ಯವಾದ ಪೂಜೆಯನ್ನು ಪ್ರಾಣದಲ್ಲಿಯೇ ಅಳಿಸಿಬಿಡುವುದು, ವಿಚಿತ್ರಧ್ವನಿಯಿಂದ ಗುಣಾ ಗುಟ್ಟುವದು ಇವೇ ಮೊದಲಾದವು ಭೂತಚೆಣಿಸ್ವೀಯ ಪ್ರಕಾರಗಳಾಗಿರುವವು. ನಿನು ಬಂದಿರುವ ಸುದ್ದಿಯು ಮುಂದೆ ಎರಡು ದಿನಗಳ ಮೇಲೆ ಹತ್ತಡಿ, ಬಂದದಿನವೇ ಹತ್ತಿದ್ದರೆ, ನಾನು ಕೂಡಲೇ ನಿನ್ನನ್ನು ಕಂಡು ಮೋಹಿನಿಯನ್ನು ನಿನಗೆ ಒಪ್ಪಿಸಿ ನಿತ್ಯಿಂತನಾಗುತ್ತಿದ್ದನು; ಆದರೆ ನಾಡುವದೇನು? ನಿನು ಚಂದ್ರ ಗಿಂಗಿ ಹೊದಬಳಿಕ ನಿನು ಬಂದ ಸುದ್ದಿಯು ನನಗೆ ಗೊತ್ತಾಯಿತು. ಸಂಕ್ಷಿಪ್ತ ಮುಖಲ್ಯಾನರ ಹಾವಳಿಯು ವಿಶೇಷವಾಗಿರುವದರಿಂದ ಹಿಂದೂಜನರ ಧರ್ಮ-ಮಾನ-ಧನಗಳು ಉಳಿಯುವದು ಕವ್ಯವಾಗಿದೆ. ವಿಜಾಪುರದ ಬಾದ ಶಹನ ಮಗನ ಕಣ್ಣು, ಮೋಹಿನಿಯ ಮೇಲೆ ವಿಶೇಷವಾಗಿದ್ದರಿಂದ ಆಕೆಯ ಸಂರಕ್ಷಣಕ್ಕಾಗಿ ಬಹಳ ಎಚ್ಚರಪಡಬೇಕಾಯಿತು. ಶ್ರೀಷ್ಟವರ್ಣದವರೆನಿ

ಸುವ ಈಗಿನ ಬ್ರಹ್ಮಣರೇ ಅಡ್ಡ ಹಾದಿಯನ್ನು ಹಿಡಿಯಹತ್ತಿದ್ದಾರೆ. ಅವರು ಸ್ವಾರ್ಥಾಭಿಲಾಷೆಯಿಂದ ಯಾವಕಾಲಕ್ಕೆ ಏನು ವಾಡಬೇಂಬದನ್ನು ಹೇಳಲಿ ಕಾಳಿಗುವದಿಲ್ಲ. ಮೊನ್ನೆನನ್ನು ಪಂಪಾಕ್ಕೇತ್ತಷ್ಣಾದ ಒಬ್ಬ ಬ್ರಹ್ಮಣನು ಮುಸಲ್ಲಾನರ ಲಂಚಕ್ಕೆ ಮರುಳಾಗಿ ನಾವಿರುವ ಗುಹ್ಯಸ್ಥಾನವನ್ನು ಅವರಿಗೆ ತೋರಿಸಬಿಟ್ಟುನು. ಆ ಗುಹ್ಯಸ್ಥಾನಕ್ಕೆ ಹೋಗುವ ಮಾರ್ಗವು ಬಹುಗೂಢ ವಾದದ್ದರಿಂದ ತೋರಿಸದಿದ್ದರೆ ಯಾರಿಗೂ ಗೊತ್ತಾಗುವಂತೆ ಇಡ್ಡಿಲ್ಲ; ಆದರೆ ಆ ಬ್ರಹ್ಮಣನ ನೀಂಜತನದಿಂದ ಕೆಲಸವು ಕೆಟ್ಟಿಹೋಗಿ ಮೋಹಿನಿಯು ಮುಸಲ್ಲಾನರ ಕೈಸೇರಿದಳು. ನಾನು ಆಕೆಯನ್ನು ಬಿಟ್ಟು ಹೋಗುವದಿಲ್ಲೆಂದು ಹಟ ಹಿಡಿದದ್ದರಿಂದ ಇಬ್ಬರೂ ಮುಸಲ್ಲಾನರ ಕೈಸೇರಬೇಕಾಯಿತು. ಆಕ ಸ್ವಾತಾ ನಿನ್ನ ಹೆಸರನ್ನು ತಕ್ಕೊಂಡು ನಾನು ಮೋಹಿನಿಯ ಸಂಗಡ ಮಾತಾ ದುವದು ಚಾಂದಖಾನನೆಂಬ ಸರದಾರನ ಕೆವಿಗೆ ಬಿಡ್ಡಿತು. ಚಾಂದಖಾನನು ನಿನ್ನ ಮಿತ್ರನಂತೆ. ಆತನು ಯುಕ್ತಿಯಿಂದ ನನ್ನನ್ನು ಬಂಧಮುಕ್ತವಾಗ ಮಾಡಿ ಇಂದು ನಿನ್ನ ಬಿಡಾರಕ್ಕೆ ಸುರಕ್ಷಿತ ಮುಟ್ಟಿಸದಿದ್ದರೆ, ನಾವು ಯಾವ ಅನರ್ಥಕ್ಕೆ ಗುರಿಯಾಗುತ್ತಿದ್ದೇವೆಂಬದನ್ನು ಹೇಳಲಿಕಾಳಿಗುವದಿಲ್ಲ. “ಬ್ರಹ್ಮಣ ರಿಗೆ ಬ್ರಹ್ಮಣರೇ ಗತಿ”ಯೆಂಬ ಮಾತು ಸುಳ್ಳಾಗಹತ್ತಿದೆ. ಬ್ರಹ್ಮಣರ ನಡ ತಯು ದಿನದಿನಕ್ಕೆ ಕೆಡಹತ್ತಿದೆ. ಅವರಲ್ಲಿ ದೇವಲಂಡತನ-ಸಿಹಿಲಂಡತನ ಗಳು ಹೆಚ್ಚುತ್ತಲಿವೆ. ಅವರ ಡಾಂಭಿಕತನಕ್ಕೆ ಕಳೆಯೀರತ್ತೊಡಗಿದೆ; ಮರೆ ಮೋಸಗಳಿಗೆ ಅವರು ಹೇಸದಾಗಿದ್ದಾರೆ; ತಮ್ಮ ಲಾಭವೊಂದು ಸಾಧಿಸಿದರೆ ತೀರಿತು, ಬೇಕಾದ ಕೆಲಸ ಮಾಡಲಿಕ್ಕೆ ಅವರು ಹಿಂಜರಿಯುವದಿಲ್ಲ. ಮಹಾ ರಾಯಾ, ಮರೆಬಿದ್ದ ಈ ಸುಂದರಿಯನ್ನು ಆಕೆಯ ಪ್ರೀತಿಪಾತ್ರನಾದ ನಿನಗೆ ಈಶ್ವರಕ್ಕೆಪೆಯಿಂದ ಒಪ್ಪಿಸಿ, ಇಂದು ನಾನು ಕೃತಕೃಷ್ಣನಾಗಿದ್ದೇನೆ. ಈಗಿನ ಕೆಲಿಣ ಕಾಲದಲ್ಲಿ ದೇವರಂತು ಗುಪ್ತವಾಗಿ ಹೋಗಿದ್ದಾನೆ, ಸಜ್ಜನರೂ ಗುಪ್ತ ವಾಗುವ ಪ್ರಸಂಗವು ಬಂದಿತು. ಅಂದಬಳಿಕ ದಿನದಿನಕ್ಕೆ ಜನರ ದುಃಖಗಳು ಹೆಚ್ಚುತ್ತ ಹೋಗುವದರಲ್ಲಿ ಆಶ್ಚರ್ಯವೇನು? ನಾನು ಈಗ ಪ್ರತಾಪದುರ್ಗಕ್ಕೆ ಬರುವದಿಲ್ಲ. ನೀಮೂ ಆಗ್ರಹ ಮಾಡಬೇಡ. ಪ್ರಸಂಗವಿಶೇಷದಲ್ಲಿ ಯಾವ ದಾದರೂ ರೂಪದಿಂದ ನಿನಗೂ ಮೋಹಿನಿಗೂ ನನ್ನೊಂದ ಸಹಾಯವಾಗಿದೆ ಇರಲಿಕ್ಕಿಲ್ಲ. ಇಂದಿನಿಂದ ಹತ್ತನೇಯ ದಿನ ನಿನ್ನ ಮನಸ್ಸು ಸ್ವಸ್ಥವಿಡರೆ,

ಮೋಹಿನಿಯನ್ನು ಮದುವೆಯಾಗು. ರಾಜವಂಶವು ನಿಸ್ಮಿಂದ ರಕ್ಷಿಸಲ್ಪಟ್ಟರೂ, ಪ್ರಕೃತದ ರಾಜನಿಗೂ- ಆತನ ಪರಿವಾರಕ್ಕೂ ಕ್ಷೇಮವಾಗುವ ಲಕ್ಷಣ ತೋರುವದಿಲ್ಲ. ನೀನಾದರೂ ಮೋಹಿನಿಯೊಡನೆ ಬಹಳ ಸಂಕಟಗಳನ್ನು ಅನುಭವಿಸಬೇಕಾಗುವದು. “ವಿಷದಿಧೈಯರ್ಥ” ಎಂಬ ಉತ್ತರೆಯಂತೆ ಎಂಥ ಸಂಕಟದಲ್ಲಿಯಾದರೂ ಧೈರ್ಯವನ್ನು ಬಿಡಬೇಡ. ಕಡೆಗೆ ಶ್ರೀ ಪಂಪಾಪ ತಿಯ ಕೃಪೆಯಿಂದ ನೀನು ಜಯವನ್ನು ಪಡೆದು ಕೇತ್ತಿಶಾಲಿಯಾಗುತ್ತೀ.

ಈ ಮೇರಿಗೆ ನುಡಿದು ಆ ಯಾರಿಸಣ್ಣ ಕನಾದ ಬ್ರಾಹ್ಮಣನು ಡೇರೆಯಿಂದ ಹೊರಬಿದ್ದನು. ಕೂಡಲೇ ಮೋಹಿನಿಯೂ, ಎಚ್ಚುಮ್ಮೆನಾಯಕನೂ ಆತನನ್ನು ಹಿಂಬಾಲಿಸಿ ಹೊಡರು. ಬ್ರಾಹ್ಮಣನು ಅವರನ್ನು ಆಗ್ರಹಿಸಿದ್ದಿಂದ ನಿಲ್ಲಿಸಿ, ವಿನಯದಿಂದ ನಮಿಸುವ ಆ ತರುಣರ ತಲೆಯಮೇಲೆ ವರದ ಹಸ್ತವನ್ನಿಟ್ಟಿನು. ದುಃಖದಿಂದ ಕುತ್ತಿಗೆಯ ಶಿರಗಳು ಬಿಗದಿರಲು, ನೀರುತುಂಬಿದ ಕಣ್ಣಗಳಿಂದ ತನ್ನನ್ನು ಅಂತಃಕರಣಪೂರ್ವಕವಾಗಿ ನೋಡುತ್ತೇ, ಚರಣಕ್ಕೆ ತನ್ನ ಕೈಯೊಳಗಿನ ಕುಮುದ ಪುಷ್ಪವನ್ನು ಭಕ್ತಿಯಿಂದ ಅಸ್ವಿಸುವ ಮೋಹಿನಿಯನ್ನು ಯಾರಿಯು ತಬ್ಬಿಕೊಂಡು—ತಂಗಿ, ಚಂಪಾ, ಕಣ್ಣೀರು ಸುರಿಸಬೇಡಮ್ಮಾ. ನಿನ್ನ ನಿಮ್ಮಲಾಂತಃಕರಣಕ್ಕೂ, ಭಕ್ತಿ ವಿಶ್ವಾಸಗಳಿಗೂ ನಾನು ಪ್ರಸನ್ನಾಗಿ ದ್ವೇನೇ. ನನ್ನ ಮನಸ್ಸಿನ ಪ್ರಸನ್ನತೆಗೆ ನೀನು ಭಕ್ತಿಯಿಂದ ಅಸ್ವಿಸಿದ ಕುಮುದಿನಿಯೆಂತಲೇ ಕರೆಯುವೆನು. ಕುಮುದಿನಿಕಾಂತನಂತೆ ಮನೋಹರಾಕಾರಣಾದ ನಾಯಕನ ಹೆಂಡತಿಗೆ ಕುಮುದಿನಿಯೆಂಬ ಹೆಸರೇ ಒಮ್ಮೆವದಿಲ್ಲವೇ? ಮೋಹಿನಿಯೆಂಬ ಹೆಸರಿನಿಂದ ನಿನ್ನ ಸದ್ಗುಣಗಳ ಗೌರವವು ಕಡಿಮೆಯಾಗುವದರಿಂದಲೂ, ಚಂಪೆಯೆಂಬ ಹೆಸರು ಕಳ್ಳುತನದಿಂದ ಇಟ್ಟಿದ್ದಾದ್ದರಿಂದಲೂ ನಿನಗೆ ನಾನು ಕುಮುದಿನಿಯೆಂಬ ಹೆಸರನ್ನು ಅಂತಃಕರಣಪೂರ್ವಕವಾಗಿ ಈಗ ಇಡುತ್ತೀನೇ. ಹೆಸರು ಬೇರೆಯಾದಂತೆ ನನ್ನ ಅನುಗ್ರಹದಿಂದ ನಿನ್ನ ಸ್ಥಿತಿಯೂ ಬೇರೆಯಾಗುವದು. ರೋಹಿಣಿಯು ಚಂದ್ರನನ್ನು ಅನುಸರಿಸುವಂತೆ, ನೀನು ಯಾವಾಗಲೂ ಪತಿಯನ್ನುನುಸರಿಸಲಿಕ್ಕೆ ಸಮರ್ಥಾಗಿ, ಪತಿಯು ಕೈಗಿಂಡ ಕರಿಣ ಕಾರ್ಯದಲ್ಲಿ ಧುರಂಧರ - ಸಹಾಯಕಳೆಂಬ ಕೇತ್ತಿಯನ್ನು ಪಡೆಯುವೆ. ಇದು ನನ್ನ ಪೂಜಾತೀವಾದವು. ಅಂಥ ನೀಗಳಾರದ

ಸಂಕಟವು ಒದಗಿದರೆ, ನನ್ನನ್ನು ಸ್ತುರಿಸು. ಎಲ್ಲೇ ತರುಣವೀರಾ, ಎಚ್ಚುಮ್ಮೆ ನಾಯಕಾ, ಹಿಡಿ ನಿನ್ನ ಫಲಮುಂತಾಪ್ತಕ್ಕತೆಯ ಗಂಟಿನ್ನು. ಕಳೆದುಹೊಗಿದ್ದ ಈ ನಿನ್ನ ಫಲಮುಂತಾಪ್ತಕ್ಕತೆಯ ಗಂಟಿನ ಸಂಗಡ, ಕಳೆದುಹೊಗಿದ್ದ ಈ ಸುಂದರಿಯನ್ನು ಸಿನಗೆ ಅರ್ಪಿಸುತ್ತೇನೆ. ಈಕೆಯನ್ನು ಜಾಗ್ರತೆಯಿಂದ ರಕ್ಷಿಸಿ, ವಿವೇಕದಿಂದನಡಿಸಿಕೋ, ಎಂದು ನುಡಿದು ಫಲಮುಂತಾಪ್ತಕ್ಕತೆಯನ್ನು ಕೊಟ್ಟು ಮೋಹಿನಿಯನ್ನು ಒಪ್ಪಿಸಿ ಬ್ರಾಹ್ಮಣನು ಮುಂದಕ್ಕೆ ಸಾಗಿದವನು ಸಾಗಬಿಟ್ಟನು, ತಿರುಗಿ ಯಾರ ಕಣ್ಣಿಗೂ ಬೀಳಲಿಲ್ಲ.

ಎಚ್ಚುಮ್ಮೆನಾಯಕನ ತಂದೆಯಂತೆ ನರಸಿಂಗನಾಯಕನಾದರೂ ವಿಜಯನಗರದ ರಾಯರ ವಂಶದ ಏಕನಿಷ್ಠ ಭಕ್ತನಾಗಿದ್ದನು. ಅವರಿಬ್ಬರಲ್ಲಿ ಅಕ್ಕತ್ತಿನು ಪ್ರೇಮವು ವಾಸಿಸುತ್ತಿತ್ತು. ಅವರಿಬ್ಬರು ಬಂಧುಗಳಂತೆ ನಡಕೊಳ್ಳುತ್ತಿದ್ದರು. ನರಸಿಂಗನಾಯಕನಿಗೆ ಮೋಹಿನಿಯೊಬ್ಬಳೇ ಮಗಳಾದ್ದರಿಂದ ಗಂಡು ಮಗನಿಂದರೂ ಆಕೆಯೇ, ಹೆಣ್ಣು ಮಗಳಿಂದರೂ ಆಕೆಯೇ ಎಂದು ತಿಳಿದು ಆತನು ಮಗಳನ್ನು ಬಹಳ ಪ್ರೀತಿಯಿಂದ ಸಲಹುತ್ತಿದ್ದನು. ತನ್ನ ಮೋಹಿನಿಗೆ ಎಚ್ಚುಮ್ಮೆನಾಯಕನೇ ತಕ್ಕ ಪರನೆಂದು ನರಸಿಂಗನಾಯಕನು ಮೋದಲಿಸಿಂದ ಭಾಸಿಸಿದ್ದನು. ಚಿಕ್ಕಂದಿನಿಂದಲೇ ಪರಸ್ಪರರಲ್ಲಿ ಪ್ರೇಮವು ಹೆಚ್ಚುಲೆಂದು ತಿಳಿದು ನರಸಿಂಗನಾಯಕನು ಎಚ್ಚುಮ್ಮೆನಾಯಕನನ್ನು ಮೇಲಿಂದ ಮೇಲೆ ಕಾಂಚನಗಡಕ್ಕೆ ಕರಿಸಿಕೊಳ್ಳುತ್ತಿದ್ದನು. ಮೋಹಿನಿಯಾದರೂ ವಿಶೇಷಪ್ರಸಂಗದಲ್ಲಿ ಪ್ರತಾಪಗಡಕ್ಕೆ ಬಂದು ತಿಂಗಳೊಷ್ಟತ್ತು ಇರುತ್ತಿದ್ದ ಈ. ಹೀಗಾಗಿ ಮೋಹಿನಿಯೂ, ಎಚ್ಚುಮ್ಮೆನಾಯಕನೂ ಪರಸ್ಪರರಲ್ಲಿ ಅಕ್ಕತ್ತಿನು ಪ್ರೇಮವುಳ್ಳವರಾಗಿ ಒಬ್ಬರಸಂಗಡಲೊಬ್ಬರು ಸಲಿಗೆಯಿಂದ ನಡೆಯುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಆವರ ಭೆಟ್ಟಿಯಾಗಿದ್ದಿಲ್ಲಿಂದು ಹೇಳಬಹುದು. ಮೋಹಿನಿಯು ಮುಸಲ್ಲಾನರ ಕೈ ಸೇರಿ ಆತ್ಮಘಾತ ಮಾಡಿಕೊಂಡಳಿಂಬ ಸುದ್ದಿಯನ್ನು ಕೇಳಿ ಎಚ್ಚುಮ್ಮೆನಾಯಕನು ಆಕೆಯನ್ನು ಮರೆತುಬಟ್ಟಿಂತಾಗಿತ್ತು. ತನ್ನ ಪ್ರೀತಿಪಾತ್ರನಾದ ಎಚ್ಚುಮ್ಮೆನಾಯಕನು ತನ್ನ ಪಾಣಿಗ್ರಹಣ ಮಾಡುವನೋ ಇಲ್ಲವೋ, ಎಂಬ ಅಪನಂಬಿಗೆಯಿಂದ ಮೋಹಿನಿಯು ಯಾವಾಗಲೂ ಚಿಂತಿಸುತ್ತಿದ್ದಳು. ಈ ಸ್ಥಿತಿಯಲ್ಲಿ, ಅತ್ಯಂತ ನಿಸ್ರೋಹನಾದ ಒಬ್ಬ ತಪಸ್ಯಿದ್ದ ಬ್ರಾಹ್ಮಣನು, ಪ್ರಾಯಸ್ಕಳಾದ ಮೋಹಿನಿಯನ್ನು ತರುಣನಾದ ಎಚ್ಚುಮ್ಮೆ

ನಾಯಕನಬಳಿಯಲ್ಲಿ ತಟ್ಟಿನೆ ಚಿಟ್ಟುಹೊದದ್ದರಿಂದ, ಆ ಇಬ್ಬರು ತರುಣರ ಮನಸ್ಸಿನಷ್ಟಿಗಳು ವಿಚಿತ್ರವಾದವು. ಅಗಲಹೊಗಿದ್ದ ಪ್ರಿಯಜನರ ಸಮಾಗಮವು ಆಕಸ್ಮಿಕವಾಗಿ ಆದದ್ದರಿಂದುಂಟಾಗುವ ಆನಂದ, ತುಂಬಿದ ತಾರುಣ್ಯದಲ್ಲಿ ಪರಿಪೂರ್ಣಭಾವದ ಸ್ತ್ರೀಪುರುಷರು ಏಕಾಂತದಲ್ಲಿ ಕೂಡಿದಾಗ ಹುಟ್ಟುವ ಸಂಕೋಚಭಾವ, ಮುಂದೊದಗಬಹುದಾಗಿದ್ದ ಕಷ್ಟದ ಶ್ರವಣದಿಂದುಂಟಾಗುವ ಆಸಮಾಧಾನ ಇವು ಮೂರೂ ಆ ತರುಣರಲ್ಲಿ ಒಮ್ಮೆಲೆ ಉತ್ಪನ್ನವಾಗಿ, ಅವರು ಏನೇನೋ ಯೋಚಿಸುತ್ತೇ ಸುಮೃದ್ಧಿ ನಿಂತಲ್ಲಿ ನಿಂತುಬಿಟ್ಟಿರು. ಒಬ್ಬರು ಮುಖದಿಂದಲೂ ಮಾತುಗಳು ಹೊರಡಿದಾದವು. ಒಬ್ಬರೂ ತಾವು ನಿಂತ ಸ್ಥಳಿಟ್ಟು ಕದಲಿದಾದರು. ಇದನ್ನೇಲ್ಲ ನೋಡಿ ದ್ವಾರಪಾಲಕನು ಬೆರಗಾಗಿ ಒತ್ತಪ್ಪಿಗೆ ನಿಂತುಕೊಂಡಿದ್ದನು. ಉಂಟಿದ ಸಮಯವಾಯಿತೆಂದು ಸೂಚಿಸುವದಕ್ಕಾಗಿ ಬಂದಿದ್ದ ಮತ್ತೊಬ್ಬ ಸೇವಕನು ಬೇರೋತ್ತಪ್ಪಿಗೆ ನಿಂತುಕೊಂಡಿದ್ದನು. ಉಳಿದ ದಂಡಾಳುಗಳ ಉಟವಾದದ್ದರಿಂದ ಅವರು ಹಾಡು ಬಾರಿ ಸುವದರಲ್ಲಿಯೂ, ಹರಟಿ ಕೊಚ್ಚುವದರಲ್ಲಿಯೂ ಮಗ್ಗಾಗಿದ್ದರು. ಸ್ವಲ್ಪ ಹೊತ್ತು ನಿಂತಮೇಲೆ ಎಚ್ಚನ್ನೊಂದಾಯಕನೇ ಮೋಹಿನಿಯನ್ನು ಕುರಿತ್ತು—ಮೋಹಿನಿ, ಒಳಗೆ ನಡೆ; ಪ್ರೇಮದಿಂದ ಉಪಚರಿಸಿ ನಮ್ಮ ಯೋಗಕ್ಕೇ ಮುವನ್ನು ಮೇಲೆಬಿದ್ದ ನೋಡುವ ಹಿರಿಯರು ದುಡ್ಡೆವದಿಂದ ಇಲ್ಲದಂತಾಗಿಲು, ನಮ್ಮ ಯೋಗಕ್ಕೇ ಮುವನ್ನು ನಾವೇ ನೋಡಿಕೊಳ್ಳಬೇಕಾಗುವದು; ನಮ್ಮ ಉಪಚಾರವನ್ನು ನಾವೇ ಮಾಡಿಕೊಳ್ಳಬೇಕಾಗುವದು! ಮೋಹಿನಿ, ಹಿರಿಯರು ಹೊಡ್ದಿರಿದ್ದರಿಂದ ಆಯುಷ್ಯದ ಸವಿಯು ಹೋದಂತಾಯಿತು. ನಮ್ಮ ಚಕ್ರ್ಯಂದದ ಬಾಲ್ಯವು ಕ್ರಮಿಸಿಹೊಗಿ, ಆಫಾತಮಯವಾದ ಪಾರ್ಯವು ಬಂದೊದಗಿದೆ. ಇರಲಿ, ಹೆಚ್ಚಿನ ಮಾತುಗಳಿಗೆ ಇದು ಸಮಯವಲ್ಲ. ಮೋದಲು ಉಟಮಾಡೋಣ, ಎಂದು ನುಡಿದು, ಆತನು ಸುಮೃದ್ಧಿ ತಲೆಬಾಗಿ ನಿಂತುಕೊಂಡಿದ್ದ ಮೋಹಿನಿಯೊಡನೆ ಉಟಕ್ಕೆ ನಡೆದನು.

ನಾಯಕನ ಪರಿವಾರದಲ್ಲಿ ಹೆಂಗಸರ ಸುಳಿದಾಟವಿಲ್ಲದ್ದರಿಂದ ಮೋಹಿನಿಗೆ ಹಿಡಿದುಬಿಟ್ಟುಹಾಗೆ ಆಯಿತು. ನರಸಿಂಗನಾಯಕನ ಮಗಳಾದ ಮೋಹಿನಿಯು ಆಕಸ್ಮಿಕ ಬಂದಕ್ಕೆಂಬ ಸುದ್ದಿಯು ದ್ವಾರಪಾಲಕನ ಮುಖಾಂತರ ನಾಲ್ಕುಕಡೆಗೆ ಹಬ್ಬಲು, ನಾಯಕನ ಮಿಶ್ರರಾದ ಕೆಲವು ನಂಬಿಗೆಯ ಸರದಾ

ರರು ಕೊತುಕದಿಂದ ನಾಯಕನ ಡೇರೆಗೆ ಬಂದರು. ನಾಯಕನು ಚಿಕ್ಕವನ್ನಾಗಿದ್ದರೂ ಸೈನಿಕರಲ್ಲಿ ಆತನ ದರ್ಶ ಬಹಳ. ಆ ಪ್ರತಾಪಿಯ ಎದುರಿಗೆ ಅಪ್ಪು ಹೇಯ ಹೊರತು ಒಂದು ತುಟ್ಟ ಎರಡು ಮಾಡುವ ತ್ರಾಣವು ಸೈನಿಕರಿಗೆ ಇದ್ದಿಲ್ಲ. ಸಲಿಗೆಯ ಮಿಶ್ರರು ಮಾತ್ರ ನಾಯಕನೊಡನೆ ರೀತಿಗೆ ಸರಿಯಾಗಿ ಮನಬಿಚ್ಚಿ ಮಾತಾಡಬಹುದಾಗಿತ್ತು. ಮಿಶ್ರರು ಡೇರೆಗೆ ಬಂದಾಗ ನಾಯಕನು ಇನ್ನೂ ಉಟ್ಟಿನಾಡಿ ಬಂದಿದ್ದಿಲ್ಲ. ಅಲ್ಲಿ ಕೂಡಿದ ಮಿಶ್ರಮಂಡಲಿಯಲ್ಲಿ ಎಷ್ಟೋ ಜನರು ಮೋಹಿಸಿಯ ಪರಿಚಯದವರಿದ್ದರು. ಸ್ವಲ್ಪಹೊತ್ತಿನ ಮೇಲೆ ನಾಯಕನು ಉಟ್ಟಿನಾಡಿ ಡೇರೆಗೆ ಬಂದನು. ಮೋಹಿಸಿಯೂ ಹಿಂದಿನಿಂದ ಬಂದಳು. ತನ್ನ ತರ್ಕದಂತೆ ಮಿಶ್ರರು ಬಂದದ್ದನ್ನು ನೋಡಿ ನಾಯಕನು ಬಹು ಸಮಾಧಾನಪಟ್ಟನು. ಒಬ್ಬ ಮೋಹಿಸಿಯ ದರ್ಕನದಿಂದ ಅಲ್ಲಿ ಸರೆದಿದ್ದ ತರುಣಮಂಡಲಿಗೆ ಹಿಂದಿನ ಸಂಗತಿಗಳೆಲ್ಲ ಕಣ್ಣಿಗೆ ಕಟ್ಟಿದಂತಾದವು. ಮೋಹಿಸಿಯ ಅನಾಧತ್ವಕ್ಕಾಗಿ ಎಲ್ಲರೂ ಮರುಗಿದರು. ಗುರುತಿನವರ ಭೀಪ್ತಿಯಾಗಲು, ಮೋಹಿಸಿಯ ಕಣ್ಣಿಗಳೊಳಗಿಂದ ದುಃಖಾಶ್ಚಾಶ್ಚ ಬಂದುಗಳು ಪಟ್ಟಷಟ್ಟನೆ ಉದುರಿದವು. ಎಚ್ಚರ್ಮನ್ನಾಯಕನು ಮಿಶ್ರಮಂಡಲಿಯನ್ನು ಕುರಿತು-ಪ್ರಿಯಮಿಶ್ರರೇ, ಸನ್ಯಾಸನೀಯರಾದ ನರಸಿಂಗನಾಯಕರು ಮರಣಹೊಂದಿದ್ದರಿಂದ ವಿಜಯನಗರದ ರಾಯರ ಪಕ್ಷವು ಬಹುಮಟ್ಟಿಗೆ ದುರ್ಬಲವಾದಂತಾಗಿದೆ. ಆ ನಮ್ಮ ನಾಯಕರ ಮಗಳಾದ ಹೋಹಿಸಿಯನ್ನು ಒಬ್ಬ ಮಹಿಳೆಯನ್ನು ಇದೇ ಈಗ ನನಗೆ ಒಪ್ಪಿಸಿ ಹೋದನು. ನಾಯಕರ ಮರಣದಿರದ ಈಪೂತ್ತಿನವರಿಗೆ ಎರಡುವರ್ಷ ಮೋಹಿಸಿಯ ಸಂರಕ್ಷಣವನ್ನು ಆ ಮಹಿಳೆಯರನೇ ಬಹು ಕಷ್ಟದಿಂದ ವಾಡಿದನಂತೆ. ಮೋಹಿಸಿಯ ನನಗೆ ಅಪರಿಚಿತಳ್ಳಿ. ನಿಮ್ಮಲ್ಲಿಯೂ ಬಹುಜನರಿಗೆ ಆಕೆಯ ಪರಿಚಯವುಂಟು. ಈ ಶೋಕಸೂಧರಿಯನ್ನು ನನಗೇ ಕೊಡಬೇಕೆಂದು ಆಕೆಯ ತಂದೆಯು ನಿಶ್ಚಯಿಸಿದ್ದನ್ನು ನೀವು ಬಲ್ಲಿರಿ. ಇಂದಿನಿಂದ ಹತ್ತನೇಯ ದಿವಸ ನನ್ನ ಮನಸ್ಸು ಸಮಾಧಾನದಿಂದಿದ್ದರೆ, ಮೋಹಿಸಿಯನ್ನು ಮದುವೆಯಾಗಿಂದು ಮಹಿಳೆಯನ್ನು ಆಜ್ಞಾಪಿಸಿದ್ದಾನೆ. ನಾವು ಬೇಗನೆ ಚಂದ್ರಗಿರಿಗೆ ಹೋಗದಿದ್ದರೆ, ವೈರಿಗಳು ಒಳಸಂಚು ವಾಡಿ ನಮ್ಮ ದೋರಿಗೆ ಕೇಡು ಬಗೆಯಾದೆ ಇರರೆಂಬ ವಿಚಾರವು ನಷ್ಟನ್ನು ಬಾಧಿಸಹಕ್ಕಿದೆ. ನಮ್ಮ ಸ್ವಾಮಿಯ ವಂಶವನ್ನು ರಕ್ಷಿಸುವಾಗ ನಾವು

ಹಲವುಕಡ್ಡಗಳನ್ನು ಭೋಗಿಸಬೇಕಾಗುವದೆಂದು ಮಷಿಈಶ್ವರರು ಭವಿಷ್ಯವನ್ನು ಹೇಳಿರುವರು. ಪ್ರಕೃತದ ಸ್ವಾಮಿಗೂ, ಆತನ ವಂಶಕ್ಕೂ ಕ್ಷೇಮವಾಗದೆಂತಲೂ ಆ ಮಹಾತ್ಮರು ಸೂಚಿಸಿರುವರು. ಬ್ರಹ್ಮಜ್ಞನಿಗಳ ಮಾತಿನಲ್ಲಿ ಅಸ್ತ್ಯವನ್ನು ಕಲ್ಪಿಸಲಾಗುವದಿಲ್ಲ. ಪ್ರಯಮತ್ತರೇ, ಮುಂದೆ ಯಾವ ಯಾವ ಸಂಕಟಗಳು ಬರುವೋ ಯಾರಿಗೆ ಗೊತ್ತು! ನನ್ನ ವಿಜ್ಞಾಪನೆಯಂತೆ ಮಷಿ ವಯರು ಪ್ರತಾಪದುರ್ಗಕ್ಕೆ ಬಾರದೆ, ನಿಂತಕಾಲಲ್ಲಿ ಹಾಗೇ ಹೋದದ್ದು ಒಳ್ಳೆಯ ಲಕ್ಷಣವಲ್ಲ! ಆಗಲೀ, ನಿಮ್ಮಂಥ ನರವೀರರ ಸಹಾಯವಿರಲು, ಹೆಡ ರುವದೇಕೆ? ಸ್ವಾಮಿಕಾರ್ಯಕ್ಕಾಗಿ ದೇಹವನ್ನು ಅರ್ಪಿಸಿದವರಿಗೆ, ಆಕಾರ್ಯ ನಿವಾರಿಸಿದಲ್ಲಿ ದೇಹವು ಅಳಿದರೇನು, ಉಳಿದರೇನು? “ನಮ್ಮಂದ ಸ್ವಾಮಿಯ ವಂಶವು ರಕ್ಷಿಸಲ್ಪಡುವದೆ”ಂದು ಆ ಮಹಾತ್ಮರು ನುಡಿದ ವಾರ್ಯವನ್ನೇ ಮಹಾ ಮಂತ್ರವಾಗಿಟ್ಟುಕೊಂಡು. ನಾವೆಲ್ಲರು ಸ್ವಾಮಿಕಾರ್ಯಕ್ಕಾಗಿ ಇನ್ನು ಟೊಂಕ ಕಟ್ಟಿಬ್ಬೋಣ!



ಇನೆಯ ಪ್ರಕರಣ.

ಆಪ್ತಾಲೋಚನೆ.

ಎಷ್ಟಮ್ಮುನಾಯಕನು ಪ್ರತಾಪದುರ್ಗಕ್ಕೆ ಬಂದು ಹತ್ತು ದಿವಸಗಳಾದವು. ಮಷಿಯ ಅಪ್ಯತೆಯಂತೆ ಆದಿನ ಆತನ ವಿವಾಹವು ಹೋಹಿಸಿಯೋಡನೆ ವಿಜ್ಞಂಭಕೆಯಿಂದ ಆಯಿತು. ನಾಯಕನ ಚಿತ್ರವೆಲ್ಲ ಚಂದ್ರಗಿರಿಯಲ್ಲಿ ದ್ವರೂ, ವಿವಾಹ ಸಮಾರಂಭದಲ್ಲಿ ಯಾವ ಕೊರತೆಯೂ ಆಗಲಿಲ್ಲ. ಮಷಿಯ ಮುಖದಿಂದ ಹೋರಟಿಂತೆ ನಾಯಕನು ಹೋಹಿಸಿಗೆ ಕುಮುದಿನಿಯೆಂಬ ಹೇಸರ ಸ್ನಿಟ್ಟನು. ವಿವಾಹಿತರಾದ ನವದಂಪತ್ತಿಗಳು ರತ್ನ-ಮನ್ಮಣಿರಂತೆ ಜನಮನಸ್ಯೇ ಹರರಾಗಿ ಬಷ್ಟಿದರು. ಚಂದ್ರಗಿರಿಗೆ ಹೋಗುವ ಅವಸರವಿದ್ದ ದ್ವಿರಂದ ವಿವಾಹ ಸಮಾರಂಭವು ಬಂದೇ ದಿವಸದಲ್ಲಿ ಮುಗಿಯಬೇಕಾಗಿತ್ತು. ಸಮಾರಂಭಗಳ ಗಲಿಬಿಲಿಯಲ್ಲಿ ಹೋತ್ತು ಹೋದದ್ದು ಜನರಂಗ ಗೊತ್ತಾಗಲಿಲ್ಲ.

ಆದಿನ ಚೈತ್ರವಂತ್ಯ ಪ್ರತಿಪದೆಯಾಗಿತ್ತು. ಸೂರ್ಯನು ಮುಳುಗಿದ ಸ್ವಲ್ಪ ವೇಳೆಯಲ್ಲಿಯೇ ಚಂದ್ರೋದಯವಾಯಿತು. ಮಿಷ್ಟಾನ್ ಭೋಜನದಿಂದ ಜನರು ಸಂತುಷ್ಟರಾಗಿ ಕೆಲವರು ಬೆಳದಿಂಗಳಲ್ಲಿ ಆನಂದದಿಂದ ಹರಬುತ್ತು ಕುಳಿತ್ತಿದ್ದರು; ಕೆಲವರು ನಾಚುರಂಗು ನೋಡುವದರಲ್ಲಿ ಮಗ್ಗಾರಾಗಿದ್ದರು; ಕೆಲವರು ಮದ್ದು ಹಾರಿಸುವಲ್ಲಿಗೆ ಹೊಗಿದ್ದರು. ಅಂತರ್ಗಂಹದೊಳಗಿನ ಜನರು, ನೂತನ ದಂಪತಿಗಳ ಶಯನಗೃಹಪ್ರವೇಶದ ಸಿದ್ಧತೆಯಲ್ಲಿ ತೊಡಗಿದ್ದರು. ಅಷ್ಟರಲ್ಲಿ ಇಬ್ಬರು ಕುದುರೆಯ ಸವಾರರು ಕುದುರೆಗಳನ್ನೋಡಿಸುತ್ತು ದುರ್ಗವನನ್ನು ಪ್ರವೇಶಿಸಿದರು. ಅವರು ವಿಶ್ರಾಂತಿಧಿಯಲ್ಲದೆ ಬಂದದ್ದರಿಂದ ದಣಿದು ಹೊಣವಾಗಿದ್ದರು. ಕುದುರೆಗಳ ಮೈಲೊಳಗಿಂದ ಬೆವರ ಹೊಗಳು ತಟಗಿಕ್ಕುತ್ತಿದ್ದವು. ಜನರಿಂದ ತುಂಬಿತುಳುಕುವ ಬೀದಿಗಳಲ್ಲಿ, ಜನರಿಗೆ ಅಪಾಯವಾದಿತೆಂಬ ಲಕ್ಷ್ಯವಿಲ್ಲದೆ ಕುದುರೆಗಳನ್ನೋಡಿಸುತ್ತು. ಈ ಸವಾರರು ಎಲ್ಲಿಗೆ ಹೋಗುತ್ತಾರೆಂದು ಜನರು ಕೌತುಕದಿಂದ ನೋಡುತ್ತಿದ್ದರು. ಕುದುರೆಗಳು ನೆಟ್ಟುಗೆ ಅರಮನೆಯ ಬಾಗಿಲ್ಗೆ ಹೋದವು. ಚಂದ್ರಗಿರಿಯಿಂದ ಸವಾರರು ಧಾವಿಸುತ್ತು ಬಂದಿರುತ್ತಾರೆಂಬ ಸುದ್ದಿಯು ಅರಮನೆಯಲ್ಲಿ ಹೋಗುವದ ರೀಳಿಗಾಗಿ ಪಟ್ಟಣದಲ್ಲಿಲ್ಲ ಹಬ್ಬಿತು. ಸವಾರರು ಕುದುರೆಗಳನ್ನಿಳಿದು ಆರಮನೆಯನ್ನು ಪ್ರವೇಶಿಸಿ ವಿವಾಹ ಸಮಾರಂಭವು ನಡೆದಲ್ಲಿಗೆ ಹೋದರು. ಅಲ್ಲಿ ನವದಂಪತಿಗಳ ಉಳಿಟಿಯು ನಡೆದಿತ್ತು. ಸವಾರರ ನಿಧಾರದ ಸೂಚನೆಯಂತೆ ದ್ವಾರರಕ್ಕುಕರು ನಾಯಕನ ಬಳಿಗೆ ಹೋಗಿ “ಚಂದ್ರಗಿರಿಯಿಂದ ಸವಾರರು ಧಾವಿಸಿ ಬಂದಿರುವರೆಂ”ಬ ವರ್ತಮಾನವನನ್ನು ಬಿನ್ನಯಿಸಿದರು; ಅದನ್ನು ಕೇಳಿ ನಾಯಕನ ಎದೆಯೋಡಿದು ನಿರಾಯಿತು. ಸ್ವಾಮಿಯಾದ ಚಿಕ್ಕರಾಯನು ನಾಯಕನ ಲಗ್ಗುಸಮಾರಂಭಕ್ಕೂಗಿ ಬಹುಫೂನದಿಂದ ಉಡುಗರಿಗಳನ್ನು ಕೊಟ್ಟು ನಿನ್ನೆಯೇ ಮುದ್ದುರಂಗನೆಂಬ ಸರದಾರನನ್ನು ಅಲ್ಲಸ್ವೇಷಿಸಿದನೇ ಪ್ರತಾಪದುರ್ಗಕ್ಕೆ ಕೆಳಿಸಿದ್ದನು. ಆಷ್ಟರಿಂದ ಈದಿನ ಸಂಜೀಗೆ ಚಂದ್ರಗಿರಿಯಿಂದ ಮತ್ತೆ ಕುದುರೆಯ ಸವಾರರು ಧಾವಿಸುತ್ತು ಬಂದದ್ದು ನಾಯಕನ ಅಸಮಾಧಾನಕ್ಕೆ ಕಾರಣವಾಯಿತು. ಸವಾರರ ಮುಖವನನ್ನು ನೋಡಿದಕೊಡಲೆ ನಾಯಕನ ಚಿಂತಿಯು ಹೆಚ್ಚಿತು. ತಾನು ಯಾವ ಕೆಟ್ಟಿ ಸುದ್ದಿಯನ್ನು ಕೇಳಬೇಕೋ, ಎಂದು ಆತನು ಬೆದರಿರಲು, ಸವಾರರು ಆತನಿಗೆ ಸಾಷ್ಟಾಂಗ

ವಾಗಿ ವಂದಿಸಿ ಕಟ್ಟೇರು ಸುರಿಸುತ್ತ ನಿಂತುಕೊಂಡರು. ಮಾಗಾರ್ಯಾಸ ದಿಂದಲೂ, ಕೆಟ್ಟ ಸುದ್ದಿಯನ್ನ ಹೇಳುವ ಪ್ರಸಂಗವು ಉದಗಿದ ದುಃಖದಿಂದಲೂ ಹಣ್ಣಾಗಿದ್ದ ಆ ಸವಾರರ ಬಾಯಿಂದ ಅಪ್ಪರಗಳೇ ಹೊರಡಲೊಳ್ಳಲು. ಆಗ ನಾಯಕನು ಸೌಮ್ಯಸ್ವರದಿಂದ—ತಿರುಮಲರಾಯಾ, ಹೀಗೆ ಕಟ್ಟೇರು ಸುರಿಸುತ್ತ ನಿಂತುಕೊಳ್ಳುವದರಿಂದ ಆಗುವದೇನು? ದುಷ್ಪ ಜಗರಾಯನು ನಮ್ಮ ದೊರೆಗೆ ಏನು ಆಪಾಯ ಮಾಡಿದನೇಂಬದನ್ನ ಬೇಗನೆ ಹೇಳು. ಸ್ತ್ರೀ ನೋಹಕೈ ಒಳಗಾಗಿ ಸ್ವಾಮಿಗೆ ಕೇಡನ್ನುಂಟಿಮಾಡಿದ ಚಂಚಲಸ್ವಭಾವದ ಈ ನೀಚೆ ಎಷ್ಟುಮ್ಮಾಂಕನು ಆದನ್ನ ಕೇಳಲು ಸಿಧ್ಧಿದಾಣನೆ!

ನಾಯಕನ ಈ ಮಾತುಗಳನ್ನ ಕೇಳಿ ತಿರುಮಲರಾಯನು—ದೊರೆಗಳೇ, ತಾವು ಚಂದ್ರಗಿರಿಯಿಂದ ಹೊರಟಿ ಮರುದಿವಸವೇ ಜಗರಾಯನ ಸುಳಿದಾಟಕ್ಕೆ ಆರಂಭವಾಯಿತು. ತಾವು ಇರುವಾಗಲೇ ಆತನ ಒಳಸಂಚುಗಳು ನಡೆದಿದ್ದವೆಂದು ಹೇಳಬೇಕಾಗುತ್ತದೆ; ಯಾಕಂದರೆ ಮುಖ್ಯ ಮಂತ್ರಿಯಾದ ನರಸರಾಜನೂ, ಸೇನಾಪತಿಯಾದ ಅರುಣಾಚಲನೂ ಒಮ್ಮೆಲೇ ಆತನ ಪಕ್ಷ ವನ್ನ ವಹಿಸಿದರು. ದೊರೆಗಳ ಪಕ್ಷದವರೆಂದು ತಿಳಿಯಲ್ಪಟ್ಟಿದ್ದ ಕೆಲವು ಸರದಾರರು ಜಗರಾಯನ ವಕ್ಕವನ್ನ ಸ್ವೀಕರಿಸಿ, ಆತನ ದಂಡಿನವರಿಗೆ ಆಸ್ತಿದ ಕೊಡಹತ್ತಿದರು. ಇವರಿಂದ ಜಗರಾಯನ ಕಡೆಯ ಬಹುಜನರು ರಾಜಧಾನಿಯ ಆಯಕಟ್ಟಿನ ಸ್ಥಳದಲ್ಲಿ ಇರಹತ್ತಿದರು. ಪಟ್ಟಣದ ಹೊರಗಂತು ಜಗರಾಯನ ಪುಂಡಾಟಿಕೆಗೆ ನೀಲೆಯಿಲ್ಲದಾಯಿತು. ಬಹುತ್ತಾವದೇನು, ಚಂದ್ರಗಿರಿಯಿಂದ ಹೊರಗಿ ಹೋಗುವ, ಹಾಗು ಚಂದ್ರಗಿರಿಗೆ ಬರುವ, ರಾಜಪಕ್ಷದ ಜನರನ್ನ ಜಗರಾಯನ ಪಕ್ಷದವರು ಶೋಧಿಸಿ ದೊರೆತ ಕಾಗದಪತ್ರಗಳನ್ನ ತಕ್ಕುಂಡು, ಪ್ರಸಂಗ ಬಂದರೆ ಆ ಜನರನ್ನ ತುಂಡರಿಸಿ ಜಲ್ಲಿತ್ತಿದ್ದರು. ಈ ಸಂಗತಿಗಳು ದೊರೆಗಳ ಕೆವಿಗೆ ಮುಟ್ಟಿಲು, ನೀವು ಹೋದ ಮೂರು ದಿನಗಳ ಮೇಲೆ ದೊರೆಗಳು ದಬಾರ ನೇರಿಸಿ ಎಲ್ಲ ಸರದಾರರ, ಹಾಗು ಮಂತ್ರಿ ಮಂಡಲದ ಸಮ್ಮುಕ್ತ ಈ ಪ್ರಸಕ್ತಿಯನ್ನ ತೆಗೆದರು. ದೊರೆಗಳು ತಮ್ಮ ಸೌಜನ್ಯಕ್ಕನುಸರಿಸಿ ದಬಾರದಲ್ಲಿ ನುಡಿದದ್ದೇನಂದರೆ—ಪ್ರಿಯಮತ್ರರೇ, ಅನಧಿಮೂಲವಾದ ದೊರೆತನವನ್ನ ಒಲ್ಲಿನೆಂದು ನಾನು ಮೋದಲಿಗೇ ವೆಂಕಟಪ್ಪೆ ದೊರೆಗಳಿಗೆ ಹೇಳಿಕೊಂಡೆನು; ಆದರೆ ಅವರು ಆಗ್ರಹಿಸಿದಿಂದ ಆದನ್ನ ನನ್ನ ಹೊರ

ಉಗೆ ಕಟ್ಟಿದರು. ನೀವೇಲ್ಲರು ದೊರೆಗಳ ಮಾತು ನಡಿಸಬೇಕೆಂದು ಬಲವಂತ ಮಾಡಿದ್ದರಿಂದ ನಾನು ದೊರೆತನವನ್ನು ಸ್ವೀಕರಿಸಿರುತ್ತೇನೆ, ಆದ್ದರಿಂದ ಪ್ರಬಲರಾಗುತ್ತ ನಡೆದಿದ್ದ ರಾಜದೊರ್ಹೀಗಳ ಶಾಸನ ಮಾಡಲಕ್ಕೆ ನೀವೇಲ್ಲರೂ ಒಕ್ಕೆಪ್ಪಿನಿಂದ ನನಗೆ ಸಹಾಯ ಮಾಡಲಿಕ್ಕೆ ಬೇಕು. ಜಗರಾಯನ ವಕೀಲರು ಪ್ರಸಿದ್ಧರೀತಿಯಿಂದ ನಮ್ಮ ಪ್ರಮುಖರಾದ ಅಧಿಕಾರಿಗಳ ಕಡೆಗೆ ಬರುತ್ತಾರೆಂತಲೂ, ನಮ್ಮ ವಕ್ಷದ ಎಷ್ಟೋ ಜನರು ಜಗರಾಯನನ್ನು ಕೂಡಿ ಆತನ ತಂತ್ರಗಳಿಗೆ ಸಹಾಯ ಮಾಡುತ್ತಾರೆಂತಲೂ ನಾವು ಕೇಳಿರುತ್ತೇವೆ. ರಾಜಧಾನಿಯಿಂದ ಹೋಗುವ, ಹಾಗು ರಾಜಧಾನಿಗೆ ಬರುವ ನಮ್ಮ ಜನರನ್ನು ಬಂದುಗಾರರು ತೋಧಿಸಿ, ಪ್ರಸಂಗ ಬಂದರೆ ಅವರನ್ನು ತುಂಡರಿಸಿ ಚಲ್ಲಿವ ದೆಂದರೆ ದೊರೆತನಕ್ಕೆ ಎಂಥ ಅವಮಾನವು! ಸಣ್ಣಕ್ಕೆ ಚಂದ್ರಗಿರಿಯ ಆರಸೋತ್ತಿಗೆಯು ಸಿಂಹಾಸನವೇರಿದ ಅರಸನ ಕಡೆಗೆ ಇರದೆ, ರಾಜಧಾನಿಯ ಹೊರಗೂ ಒಳಗೂ ಮನಬಂದಂತೆ ಪುಂಡತನವನ್ನು ನಡಿಸಿರುವ ಪುಂಡರ ಕಡೆಗೆ ಇದ್ದುಂತಾಗಿದೆ. ಇದು ಹಿತಕರನಲ್ಲ. ಇಂಥ ಅರಾಜಕ ಸ್ಥಿತಿಯು ಉಂಟಾದ ಬಗ್ಗೆ ನಮ್ಮ ಮುಖ್ಯಮಂತ್ರಿಗಳಾದ ನರಸರಾಜರನ್ನೂ, ಸೇನಾಪತಿಗಳಾದ ಅರುಣಾಚಲರನ್ನೂ ಜವಾಬುದಾರರೆಂದು ತಿಳಿಯಬೇಕಾಗುತ್ತದೆ. ಈಗ ಕ್ಷಣವಾದರೂ ವಿಲಂಬ ಮಾಡದೆ, ರಾಜದೊರ್ಹೀಗಳ ಶಾಸನ ಮಾಡತಕ್ಕೆದ್ದು. ಈ ಕೆಲಸಕ್ಕೆ ಸಹಾಯ ಮಾಡದವರನ್ನು ರಾಜದೊರ್ಹೀಗಳಿಂತಲೇ ತಿಳಿಯಬೇಕಾಗುವದು. ಕರಳಲ್ಲಿ ಕತ್ತಲಿರುವಾಡಿಸುವದು ಸೌರುಪಕ್ಷ, ಸಿಜವಾದ ಕ್ಷಾತ್ರಧರು ಕ್ಷಾತ್ರಧರು ಒಪ್ಪಿವೆದಿಲ್ಲ, ಆದ್ದರಿಂದ ವೈರಿಗಳ ಪಕ್ಷವನ್ನು ಸ್ವೀಕರಿಸಿದವರು ಹಾಗೆ ಸ್ವಷ್ಟವಾಗಿ ನುಡಿದು ದಬಾರದಿಂದ ಹೊರಟ್ಟಿಹೋಗತಕ್ಕೆದ್ದು. ವಿಜಯನಗರದ ರಾಯರ ಸಿಂಹಾಸನದ ವಿಷಯವಾಗಿ ನಿಜ ವಾದ ನಿಷ್ಠೆಯಿಂಳುವರು, ತಾವು ವೈರಿಗಳ ಶಾಸನ ಮಾಡಲು ಸಿಧ್ಧರಿಸುತ್ತೇ ವೆಂಬದನ್ನು ತೋರಿಸುವದಕ್ಕಾಗಿ ಈ ತಬಕದಲ್ಲಿರುವ ತಾಂಬಾಲಗಳನ್ನು ಸ್ವೀಕರಿಸತಕ್ಕೆದ್ದು.

ದೊರೆಗಳ ಈ ಮಾತುಗಳನ್ನು ಕೇಳಿ ನರಸರಾಜನೂ, ಅರುಣಾಚಲನೂ ಯಾವ ಮಾತನ್ನು ಆಡನೆ ಸುಮ್ಮನೆ ಕುಳಿತ್ತದ್ದರು. ಅವರು ದಬಾರದಿಂದ ಹೊರಟ್ಟಿಹೋಗಲ್ಪಿಲ್ಲ, ತಾಂಬಾಲವನ್ನೂ ಸ್ವೀಕರಿಸಲಿಲ್ಲ. ಇತ್ತು

ರಾಜಪಕ್ಷದ ಎಷ್ಟೋ ಸರದಾರರು, ಆವೇಶದಿಂದ ಎಡ್ಡು, ತಾಂಬೂಲಗಳನ್ನು ಸ್ವೀಕರಿಸಿ ತಮ್ಮ ತಮ್ಮ ಸ್ಥಳಗಳಲ್ಲಿ ಕುಳಿತುಕೊಂಡರು. ಎಲ್ಲರ ಸಂಗದ ನಾನೂ ತಾಂಬೂಲವನ್ನು ಸ್ವೀಕರಿಸಿದೆನು. ಆಗ ತಾಂಬೂಲ ಸ್ವೀಕರಿಸಿದ ಸರದಾರರ ಸೈನ್ಯಗಳನ್ನು ಒಟ್ಟುಗೂಡಿಸಿದರೆ, ಒಟ್ಟು ಸಂಖ್ಯೆಯ ಮೂನವತ್ತು ಸಾವಿರವನ್ನು ಮೀರಬಹುದಾಗಿತ್ತು. ದಬಾರವನ್ನು ಮುಗಿಸುವ ಸಂಧಿಯಲ್ಲಿ ನರಸರಾಜನು ಎದ್ದುನಿಂತು—ದೊರೆಗಳು ರಾಜದ್ವೇಹದ ಪ್ರಸಾರದ ಬಗ್ಗೆ ನನ್ನನ್ನೂ, ಮುಖ್ಯ ಸೇನಾಪತಿಗಳಾದ ಅರುಣಾಚಲರವರನ್ನೂ ಜವಾಬುದಾರರೆಂದು ತಿಳಿಯುವದು ಯೋಗ್ಯವು. ವಿಜಯನಗರದ ರಾಯರ ಸಿಂಹಾಸನದ ವಿಷಯವಾಗಿ ಎಲ್ಲರಂತೆ ನಮಗಾದರೂ ಆಭಿಮಾನವಿದೆಯೆಂದು ನುಡಿದು ತೋರಿಸುವ ಕಾರಣವಿಲ್ಲ! ಆದರೆ, ಸಂದ್ರಭದ ಪ್ರಸಂಗವೇ ವಿಚಿತ್ರವಾಗಿರುತ್ತದೆ! ವಿಜಯನಗರದ ಸಿಂಹಾಸನಕ್ಕೆ ಇಬ್ಬರು ಉದ್ದಿಕಾರಿಗಳಾಗಿದ್ದಾರೆ. ಒಬ್ಬರು ವೆಂಕಟದೊರೆಗಳ ಪ್ರತ್ಯೇಕ ಹೊಟ್ಟೆಯ ಮಕ್ಕಳು, ಇನ್ನೊಬ್ಬರು, ವೆಂಕಟದೊರೆಗಳು ಮರಣೋನ್ನು ಬಿರಾಗಿರುವಾಗ ಅವರಿಂದ ರಾಜಚಿಹ್ನೆಗಳನ್ನು ಸ್ವೀಕರಿಸಿದವರು. ಈ ಸ್ಥಿತಿಯಲ್ಲಿ ಸಿಂಹಾಸನದ ಬಾಧ್ಯತೆಯನ್ನು ಸತ್ಯಪಿಸುವದಕ್ಕಾಗಿ ಎರಡು ಪಂಗಡಗಳಾದರೆ, ಅದಕ್ಕೆ ಮಂತ್ರಿಯೇನುಮಾಡಬೇಕು, ಸೇನಾಪತಿಯೇನು ಮಾಡಬೇಕು? ಈ ಪಂಗಡಗಳ ವಿಷಯವಾಗಿ ಕ್ಷಣಿಕ್ಷಣಿಕ್ಕೆ ಜನರ ಮನಸ್ಸುಗಳು ತಿರುಗಹತ್ತಿವೆ. ಈಗ ಹ್ಯಾಗೂ ನಮ್ಮ ಸರದಾರ ಮಂಡಳವು ತಾಂಬೂಲಗಳನ್ನು ಸ್ವೀಕರಿಸಿಯೇ ಇರುತ್ತದೆ. ಅವರ ಹೆಣ್ಣಿಗಳ ಮೇಲಿ ಹೆಣ್ಣಿಗಳನ್ನಿಡಲಿಕ್ಕೆ ಇನೆಯ ರಂಗರಾಯರೆಂದು ಕರಿಸಿಕೊಂಡು ಸಂದರ್ಭಕ್ಕೆ ಸಿಂಹಾಸನವೇರಿರುವ ಚಿಕ್ಕರಾಯರ ಪಕ್ಷದವರು ಯಾಕೆ ಹಿಂದೆ ಮುಂದೆ ನೋಡುವರು? ಸುಮ್ಮನೆ ಸಂಶಯವು ಉತ್ಪನ್ನವಾಗುವಂತೆ ಕೂಡಿದ ದಬಾರದಲ್ಲಿ ದೊರೆಗಳು ಆರಿಸಿದ ಹಾಗೆ ಇಬ್ಬರ ಹೆಸರುಗಳನ್ನು ಉಚ್ಚರಿಸಬೇ ಬಟ್ಟಿದ್ದರೆ ನೆಟ್ಟಿಗಾಗುತ್ತಿತ್ತೆಂದು ತೋರುತ್ತದೆ. ಯಾರ ಯಾರ ನಿಷ್ಠೆಯ ಯಾರ ಯಾರಲ್ಲಿರುತ್ತದೆಂಬದನ್ನು ತೋರಿಸಲಿಕ್ಕೆ ವಿಲಂಬವಾಗುವಂತೆ ಇಲ್ಲ. ಅಂದಬಳಿಕ ತಾಂಬೂಲಗ್ರಹಣಾದಿ ದಾಂಭಿಕಕ್ಕೆತಿಗಳ ಗೊಡಿಗೆ ಹೋಗಿದೆ, ರಾಜಾಜ್ಞಿಯಂತೆ ಸಡಕೊಳ್ಳುವದು ಯೋಗ್ಯವಾಗಿ ತೋರುತ್ತದೆ.

ಮುಂತ್ರಿಯು ದಾಂಭಿಕ ಕಬ್ಬಿನನ್ನು ಉಚ್ಛರಿಸಿದ ಕೂಡಲೇ, ಸರದಾರರ ಅಪಮಾನವಾದಂತಾಗಿ ಆವರ ಒರೆಗಳೊಳಗಿಂದ ಕ್ತಿಗಳು ಸರಸರನೇ ಹೊರಗೆ ಬಂದವು. ಆ ಖದ್ದಗಳ ಹೊಳಪಿನ ಸಂಗಡ ಕ್ವಾತ್ರತೀಜಸ್ಸು ರುಗ್ಗನೆಹೊಳೆದು, ಅಳ್ಳಿದೆಯವರ ಕೈಕಾಲುಗಳು ನಡುಗಿದವು. ಸರದಾರರು ಕೆಂಪಡ ರಿದ ಕಣ್ಣಗಳಿಂದ ಮುಂತ್ರಿಯನ್ನು ನೋಡಹತ್ತಿದರು. ಈ ಪ್ರಸಂಗದಲ್ಲಿ ದೊರೆಗಳು ಗಂಭೀರಸ್ವರದಿಂದ ಮುಂತ್ರಿಯನ್ನು ಕುರತು—ನರಸರಾಜರು ಅತಿಪ್ರಸಂಗದ ಭಾಷಣ ಮಾಡುವ ಗೊಡವಿಗೆ ಹೋಗಿದ್ದರೆ ನೆಟ್ಟಿಗಾಗುತ್ತಿತ್ತು. ತಮಗೆ ಯೋಗ್ಯಕಂಡರೆ, ಬೇಕಾದವರ ಹೆಸರನ್ನು ದಬಾರದಲ್ಲಿ ಉಚ್ಛರಿಸಿ, ಬೇಕಾದವರಿಗೆ ದಬಾರದಲ್ಲಿ ಬುದ್ಧಿ ಹೇಳಲಿಕ್ಕೆ ವಿಜಯನಗರದ ರಾಯರಿಗೆ ಎರಡನೆಯವರ ಒಪ್ಪಿಗೆಯು ಅವಶ್ಯವಿರುವದಿಲ್ಲ. ಸಿಂಹಾಸನದ ಎದುರಿಗೆ ನಿಂತು ಆರಸರ ಮಾತನ್ನು ನಿಷೇಧಿಸುವದು ಮಹಾಪರಾಧವೆಂಬದನ್ನು ಮುಂತ್ರಿಗಳಿನಿಸಿಕೊಳ್ಳುವವರಾದರೂ ಅರಿತಿರಬೇಕಾಗಿತ್ತು. ನಮ್ಮ ಸರದಾರ ಮಂಡಲವು ದಾಂಭಿಕತನದಂಥ ಹೇಡಿತನಕ್ಕೆ ಮೆಚ್ಚಿದ್ದಲ್ಲವೆಂಬದನ್ನು ನಾವು ಬಲ್ಲಿವು. ಈ ಪ್ರಸಂಗದಲ್ಲಿ ಅಪರಾಧಿಗಳನ್ನು ಶಿಶ್ಯಿಸುವದಕ್ಕೆಂತ ಕ್ಷಮಿಸುವದೇ ಭಾಷಣವೆಂದು ನಮಗೆ ತೋರುವದರಿಂದ, ಅಪರಾಧಿಗಳನ್ನು ಕ್ಷಮಿಸಿದ್ದೇವೆ. ಒಬ್ಬರ ಅಪರಾಧದ ನಿಷೇಧಕಾಳಿಗಿ ಇಪ್ಪುಜನ ರಣಕೂರರ ಖದ್ದಗಳು ಒರೆಬಿಟ್ಟು ಇಪ್ಪುಹೊತ್ತು ಹೊರಗಿದ್ದದ್ದು ಸಾಕಾಗಿರುವದು. ಸದ್ಗೃಹಿ ದಬಾರದ ಕಾರ್ಯವು ನಿಲ್ಲಿಸಲ್ಪಟ್ಟಿದೆ, ಎಂದು ದೊರೆಗಳು ನುಡಿಯುತ್ತಿರಲು, ಎಲ್ಲರ ಖದ್ದಗಳು ಒರೆಗಂಡು ಆವರು ತಮ್ಮತಮ್ಮ ಸ್ಥಳಗಳಿಗೆ ಹೋದರು. ನರಸರಾಜನೂ, ಅರುಣಾಚಲನೂ ತಮ್ಮತಮ್ಮ ಪಕ್ಷದ ಜನರೊಡನೆ ಆಗಲೆ ಜಗರಾಯನನ್ನು ಕೂಡಿಕೊಂಡರು.

ಮರುದಿನ ಸರದಾರರ ಸೈನ್ಯಗಳೆಲ್ಲ ಸಜ್ಞಾಗತೊಡಗಿದವು. ದೊರೆಗಳು ಬಂದುಗಾರರನ್ನು ಶಿಶ್ಯಿಸುವದಕಾಳಿಗಿ ಸ್ವತಃ ಯುದ್ಧೀತಾಳಿಹದಿಂದ ಆ ದಿನ ಸೈನ್ಯದ ಆಧಿಪತ್ಯವನ್ನು ಕೈಕೊಳ್ಳುವವರಿದ್ದರು. ರಾಜಧಾನಿಯಲ್ಲಿ ಸೇರಿಕೊಂಡಿದ್ದ ಜಗರಾಯನ ಜನರನ್ನೂ, ಅವರಿಗೆ ಆಶ್ರಯ ಕೊಟ್ಟವರನ್ನೂ ಪ್ರತಿಬಂಧದಲ್ಲಿದುವ ಕೆಲಸವು ಒತ್ತುರದಿಂದ ಸಾಗಿತ್ತು. ಅಷ್ಟರಲ್ಲಿ ಕಪೆಟಪಟ್ಟಿನಾದ ಜಗರಾಯನ ವಕೀಲನು, ಕೈಕಟ್ಟಿಕೊಂಡು ದೊರೆಗಳ ಬಳಿಗೆಬಂದು ಸಾಷ್ಣಿಂ

ಗವಾಗಿ ವಂದಿಸಿ ಮುದ್ರೆಮೂಡಿದ ಒಂದು ಪತ್ರವನ್ನು ದೊರೆಗಳ ಸ್ವಿಧಿಯ ಲೀರಿಸಿದನು. ಅದರಲ್ಲಿ ಶಕ್ತಿನಾದ ಜಗರಾಯನು ಬರೆದ ಅಭಿಪ್ರಾಯವೇನಂದರೆ—ಹಿಂದಕ್ಕೆ ದಬಾರದಲ್ಲಿ ವೆಂಕಟದೊರೆಗಳ ಹೊಟ್ಟಿಯ ಮಕ್ಕಳಾದ ಚಿಕ್ಕರಾಯರನ್ನು ಕಟ್ಟಿಕೊಂಡು ನಾನೂ, ತಿಮ್ಮನಾಯಕ-ಮಕರಣಾಯ ಕರೂ ದಬಾರದಿಂದ ಎದ್ದು ಹೊಡಿಸಲ್ಪಡಿ, ಅಂದಿನಿಂದ ಇಂದಿನವರೆಗೆ ನಾವು ರಾಜದೊರ್ಮಹದ ಹಲವು ಕೃತಿಗಳನ್ನು ಮಾಡುತ್ತೇ ಬಂದಿರುತ್ತೇವೆ. ಈಗ ನಮ್ಮ ಕೃತಿಗಳು ನಮಗೇ ಅನಾಜ್ಯಯದವಾಗಿ ತೊರುವದರಿಂದ ನಾವು ಹೆಚ್ಚಾಗ್ತಾ ಪಪಟ್ಟಿ ದೊರೆಗಳಿಗೆ ಶರಣ ಬಂದಿರುತ್ತೇವೆ. ನಮ್ಮ ಎಲ್ಲ ತಪ್ಪಿಗಳನ್ನು ಹೊಟ್ಟಿಯಲ್ಲಿ ಹಾಕಿಕೊಳ್ಳಬೇಕೆಂದು ಬೇಡಿಕೊಳ್ಳುವೆನು. ನಮ್ಮನ್ನು ಬೆಸ್ಸಿಗೆ ಹಾಕಿಕೊಂಡಿರುವ ವೆಂಕಟದೊರೆಗಳ ಹೊಟ್ಟಿಯ ಮಕ್ಕಳ ಮಾನವು ತಮ್ಮ ಮಾನವೆಂದು ತಿಳಿದು, ಅವರ ಮಾನಕ್ಕೆ ಕೊರತೆ ಬಾರದಂತೆ ದಯಾಳು ದೊರೆಗಳು ಅವರನ್ನು ನಡಿಸಿಕೊಳ್ಳಬೇಕೆಂತಲೂ, ನಮ್ಮ ನಮ್ಮ ಅಧಿಕಾರ-ಮಾನಗಳನ್ನು ನಮನಮಗೆ ಸ್ಥಿರಪಡಿಸುವ ಗೃಹಿಮಾಡಬೇಕೆಂತಲೂ ಚರಣಕ್ಕೆರಿಗೆ ಮತ್ತೆ ಮತ್ತೆ ಬೇಡಿಕೊಳ್ಳುವೆನು. ಆಪ್ಣಣಿಯಾದರೆ ಚರಣವನ್ನು ಕಾಣಲಿಕ್ಕೆ ಸಿದ್ಧಿರಿತ್ತೇವೆ.

ಬಹು ವಿನಯದಿಂದ ಬರೆದಿದ್ದ ಈ ಪತ್ರಾಭಿಪ್ರಾಯವನ್ನು ನಿಜವೆಂದು ತಿಳಿದು ನಮ್ಮ ಸರಳ ಹೃದಯದ ದೊರೆಗಳು ಜಗರಾಯನೇ ನೊದಲಾದ ಮೂವರು ಸರದಾರಿಗೂ ದರ್ಶನಕ್ಕೆ ಬರಬಹುದೆಂದು ಆಪ್ಣಣಿಯಿತ್ತು, ಯುಧ್ಭೂದಿ ವಿಚಾರವನ್ನು ಸಂಪೂರ್ಣ ನಿಲ್ಲಿಸಿದ್ದೇವೆಂದು ಪ್ರಸಿದ್ಧಗೊಳಿಸಿದರು. ಆತ್ಮ ಜಗರಾಯನು ಎತಕು ದಿನಗಳಾದರೂ ದರ್ಶನಕ್ಕೆ ಬರಲಿಲ್ಲ. ಆಲಸ್ಯಕ್ಕೆ ಮೆಚ್ಚಿದ್ದ ನಮ್ಮ ದಂಡಾಳಗಳು ವ್ಯೋಮರೆತು ಕುಳಿತುಕೊಂಡರು. ಮುಂದೆ ಮೂರನೆಯ ದಿವಸ ಜಗರಾಯನು ಸಂಶಯಬಾರದಂತೆ ತನ್ನ ಹೆಚ್ಚಿನ ಸ್ವಿಷ್ಟ ವನ್ನು ದೂರದಲ್ಲಿಟ್ಟು ಏದುಸಾವಿರ ಉತ್ತರವುದಂಡಾಳಗಳೊಡನೆ ಕೊಟ್ಟಿರುಕ್ಕೆಗೆ ಸಾಗಿದನು. ಜಗರಾಯನು ಇಪ್ಪತ್ತು ಸಾವಿರ ಸ್ವಿಷ್ಟಕ್ಕೂ, ತಿಮ್ಮನಾಯಕನು ಹನ್ನೆರಡು ಸಾವಿರ ಸ್ವಿಷ್ಟಕ್ಕೂ, ಮರಕರನಾಯಕನು ಆರು ಸಾವಿರ ಸ್ವಿಷ್ಟಕ್ಕೂ ಅಧಿಪತಿಗಳಾಗಿದ್ದರು. ಇವರಲ್ಲಿ ಮುಖ್ಯನಾದ ಜಗರಾಯನು ತನ್ನ ಸ್ವಿಷ್ಟದೊಡನೆ ಕೊಟ್ಟಿಯ ಕಡೆಗೆ ಸಾಗಿರುವ ರೀವಿಯನ್ನು ನೋಡಿದರೆ,

ಈತನು ಅರಸನಿಗೆ ಶರಣ ಹೋಗುವನನೆಂದು ಯಾರಿಗೂ ಕಾಣುವ ಹಾಗಿ ದ್ವಿಲ್ಲಿ. ಈ ವೋಷಗಾರನು ತನ್ನ ದಂಡಿನಲ್ಲಿ ಒಂದು ಸಾವಿರ ದಂಡಾಳುಗಳನ್ನು ಹೊರಗೊಡಿಯ ಬಾಗಿಲ ಬಳಿಯಲ್ಲಿಯೂ, ಒಂದು ಸಾವಿರ ದಂಡಾಳುಗಳನ್ನು ಒಳಗೊಡಿಯ ಬಾಗಿಲ ಬಳಿಯಲ್ಲಿಯೂ ಬಿಟ್ಟು, ಉಳಿದ ನುಂರು ಸಾವಿರ ಜನರೊಡನೆ ಕೊಟೆಯೋಳಿಗೆ ಹೊಕ್ಕನು. ತಿನ್ನನಾಯಕ-ಮುಕರ ನಾಯಕರು ಎರಡಿರೆಡು ಸಾವಿರ ದಂಡಾಳುಗಳೊಡನೆ ಬಂದಿದ್ದರು. ದೊರೆಯನ್ನು ಲಪ್ಪಿಸದೆ ಸ್ವಷ್ಟಿಂದವಾಗಿ ಸಾಗಿರುವ ಈ ಶ್ರೀವರ್ಗರ ಸೈನ್ಯಗಳನ್ನು ನೋಡಿ ರಾಜಧಾನಿಯೋಳಿಗನ ಜನರು ಬೆದರಿದರು. ಕಾವಲುಗಾರರೂ, ಬೇರೆ ರಾಜಪದ್ದತಿ ಜನರೂ ಚಕ್ರಿತರಾದರು. ಇತ್ತೀಚಲನ್ನಾಯಿಯಾದ ಅರು ಖಾಚಲನು ಕೊಟೆಯ ಎರಡನೆಯ ಮಗ್ಗಲಿನಲ್ಲಿರುವ ಎರಡು ಬಾಗಿಲುಗಳ ಕಾವಲುಗಾರರನ್ನು ತುಂಡರಿಸಿ, ಆ ಬಾಗಿಲುಗಳನ್ನು ಹಿಡಕೊಂಡನು. ಈ ಎಲ್ಲ ಸಂಗತಿಗಳು ಕೂಡಲೇ ದೊರೆಗಳ ಕೆವಿಗೆ ಮುಟ್ಟುಲು, ಅವರು ಪಶ್ಚಾತ್ತಾ ಪಕ್ಕೋಳಿಗಾದರು. ವೈರಿಗಳು ಅಕಸ್ಮಿಕವಾಗಿ ಸರ್ವಸನ್ವಾಹದೊಡನೆ ಅವೇ ಶದಿಂದ ಸಾಗಿ ಬಂದದ್ದರಿಂದ, ಅವರನ್ನು ಎದುರಿಸಿ ಹಿಂದಕ್ಕಿಟ್ಟಿಲಕ್ಕೆ ದೊರೆಗಳಿಗೆ ಅನುವು ದೊರೆಯಲೊಲ್ಲದು. ಆಗ ಅವರು ಅವಸರದಿಂದ ಅರಮನೆಯ ಬಾಗಿಲುಗಳನ್ನು ಇಕ್ಕೆಸಿ, ಕುಟುಂಬದವರ್ತ ಸುರಕ್ಷಿತತೆಯ ಸಲುವಾಗಿ ಹೆಣಗ ಹತ್ತಿದರು. ರಾಜಕುಟುಂಬದೊಳಗಿನ ಜನರ ಮುಖಗಳು ನಿಸ್ತೀಚವಾದವು. ರಾಜಧಾನಿಯಲ್ಲಿಲ್ಲ ಗೊಂದಲವೆದ್ದು, ಮುಂದೆಯೇನಾಗುವದೋ, ಎಂದು ಜನರು ಬಿಂತಿಸಹತ್ತಿದರು. ತಮ್ಮ ತಮ್ಮ ಸೋತ್ತುಗಳ ಸಂರಕ್ಷಣದ ಸಲು ವಾಗಿ ಜನರ ವೇಚಾಟಿಗಳು ಸಾಗಿದವು. ರಾಜಪದ್ದತಿ ದಂಡಾಳುಗಳಿಗೆ ಮಿಸಿ ಕಾಡಲಿಕ್ಕೆ ಬಾರದಂತೆ ವೈರಿಗಳು ಆಯಕಟ್ಟಿನ ಸ್ಥಳಗಳನ್ನು ತಟ್ಟಿನೆ ಹಿಡಿಮುಕೊಂಡು ಕುಳಿತರು. ಇಂಥ ಕರಿಣ ಪ್ರಸಂಗದಲ್ಲಿ ನಮ್ಮ ಸೇನಾಪತಿಯಾದ ವೀರನರಸಿಂಗನು ತನ್ನ ದಂಡನ್ನು ಬಂಡುಗಾರರ ವೇಲೆ ನೂಕಿ ಪರಾಕ್ರಮ ದಿಂದ ಕಾದಹತ್ತಿದನು. ಈ ಸಂಗತಿಗಳನ್ನು ಒಡೆಯಿರಿಗೆ ತೀವ್ರ ಅರಕೆಮಾಡಬೇಕೆಂದು ಸೇನಾಪತಿಯ ಅಪ್ಪಣಿಯಾಗಲು, ನಡುವೆ ಎಲ್ಲಿಯೂ ನಿಲ್ಲದೆ ಎರಡೇ ದಿನಗಳಲ್ಲಿ ನಾವು ಸನ್ನಿಧಿಗೆ ಬಂದಿದ್ದೇವೆ. ತಮ್ಮ ಲಗ್ಗುಪತ್ರಿಕೆಯು ದೊರೆಗಳಿಗೆ ಮುಟ್ಟುದೆ, ವೈರಿಗಳ ಕೈಗೆ ಹತ್ತಿ, ಅವರು ಏನೋ ದುರಾಲೋ

ಜನೆಯನ್ನು ಮಾಡಿದಂತೆ ಕಾಣಿತ್ತದೆ; ಅದ್ದರಿಂದ ತಾವು ಯಾವಾಗಲೂ ಜಾಗರೂಕರಾಗಿರತ್ತಿದ್ದು.

ತಿರುಮುಲನ ಈ ಮಾತುಗಳನ್ನು ಕೇಳಿ ಎಚ್ಚೆಮ್ಮೆನಾಯಕನಿಗೆ ಬಹಳ ಷ್ಟೇಸನವಾಯಿತು. ತಿಳಿದೂ ತಿಳಿದೂ ತಾನು ಅರಸನನ್ನು ಬಿಟ್ಟು ಬಂದು ಅನರ್ಥವನ್ನುಂಟು ಮಾಡಿದ್ದಕಾಳಿ ಆತನು ತನ್ನನ್ನು ಮನಸ್ಸಿನಲ್ಲಿ ಬಹಳವಾಗಿ ಹಳಿದುಕೊಳ್ಳಬಹುದಿದನು. ಪಶ್ಚಾತ್ತಾಪದ ಭರದಲ್ಲಿ ತಿರುಮುಲನ ಕಟ್ಟಬಡೆಯ ಮಾತನ್ನು ಆತನು ಲಕ್ಷೀಸಲೇ ಇಲ್ಲ. ಆ ಮಾತು ಆತನಿಗೆ ಕೇಳಲಿಲ್ಲಿಂದರೂ ಅನ್ಯಾಧಿಕಾರಿಗಳು ಅನ್ಯಾಧಿಕಾರಿಗಳನ್ನಾಗಿ ವಿಭಾಗಿಸಿಕೊಂಡಿರುತ್ತಾರೆ; ಯಾಕಂದರೆ, ತಿರುಮುಲನು ಆ ಮಾತನ್ನು ಆಡುವಾಗ ನಾಯ ಕನ ಮನಸ್ಸು ದುಃಖದಿಂದ ಬಹಳ ಅಸ್ವಸ್ಥವಾಗಿತ್ತು. ಹಿಡಿದ ಕೆಲಸವನ್ನು ದ್ವಾರಾ ಸ್ವಾಧೀನಿಸುವುದಿಂದ ಮಾಡಬೇಕು ಇಲ್ಲ. ಆ ಮಾತು ಆತನಿಗೆ ಕೇಳಲಿಲ್ಲಿಂದರೂ ಅನ್ಯಾಧಿಕಾರಿಗಳು ಅನ್ಯಾಧಿಕಾರಿಗಳನ್ನಾಗಿ ವಿಭಾಗಿಸಿಕೊಂಡಿರುತ್ತಾರೆ; ಯಾಕಂದರೆ, ತಿರುಮುಲನು ಆ ಮಾತನ್ನು ಆಡುವಾಗ ನಾಯ ಕನ ಮನಸ್ಸು ದುಃಖದಿಂದ ಬಹಳ ಅಸ್ವಸ್ಥವಾಗಿತ್ತು. ಹಿಡಿದ ಕೆಲಸವನ್ನು ದ್ವಾರಾ ಸ್ವಾಧೀನಿಸುವುದಿಂದ ಮಾಡಬೇಕು ಇಲ್ಲ. ಆ ಮಾತು ಆತನಿಗೆ ಕೇಳಲಿಲ್ಲಿಂದರೂ ಅನ್ಯಾಧಿಕಾರಿಗಳು ಅನ್ಯಾಧಿಕಾರಿಗಳನ್ನಾಗಿ ವಿಭಾಗಿಸಿಕೊಂಡಿರುತ್ತಾರೆ; ಯಾಕಂದರೆ, ತಿರುಮುಲನು ಉದಾಹರಣವಾಗಬೇಕಾಯಿತೆಂದು ಆತನು ಷ್ಟೇಸನವದರ್ಶಕತ್ವದ್ದನು. ಹೀಗಿರುವಾಗ ಒಬ್ಬ ತರುಣವೀರನು ನಾಯಕನನ್ನು ಕೊಲ್ಲಿವ ಹೆನ್ನಿಂದಿಲ್ಲಿಯಿಂದ ಒರೆಯೋಳಿಗಿನ ಕತ್ತಿಯನ್ನು ಹಿರಿಯಲು ಹೊಂಬುಹಾಕಿದ್ದನು. ತನ್ನ ಸ್ವಾಮಿಗೆ ಬಂದಿದ್ದ ಅರಿಷ್ಟದ ನಿವಾರಣವು ಹ್ಯಾಗಾದೀತೆಂದು ಚಿಂತಿಸುತ್ತು ನಿಂತಿರುವಾಗ ಆ ಕೊಲೆಗಡಕನ ಕಡೆಗೆ ನಾಯಕನ ಲಕ್ಷ್ಯವು ಹೊಗಿದ್ದಿಲ್ಲ. ತಿರುಮುಲನ ಲಕ್ಷ್ಯವಾದರೂ ಅತ್ತಕಡೆಗೆ ಇದ್ದಿಲ್ಲ; ಆದರೆ ಒಬ್ಬ ಸುಂದರಿಯು ಮಾತ್ರ ಆ ಕೊಲೆಗಡಕನ ಮೇಲೆ ಹಾಕಿದ್ದ ತನ್ನ ವರಕ್ರದ್ಧಿಗಳನ್ನು ಕ್ಷಣವಾದರೂ ಮರೀಮಾಡಿದ್ದಿಲ್ಲ. ಕೊಲೆಗಡಕನು ನಾಯಕನ ಸನಿಯಕ್ಕೆ ಹೊಡಿ ಹೊಡಿಯಂತೆ ಆ ಸುಂದರಿಯೂ ಹೊಗಬಹುದಳು. ಕೊಲೆಗಡಕನು ನಾಯಕನ ಬಳಿಯಲ್ಲಿ ಸ್ವಿರವಾಗಿ ನಿಂತುಕೊಂಡು ಒರೆಯೋಳಿಗಿನ ಬಿಡ್ಡಕ್ಕೆ ಕ್ಷೇತ್ರ ಕಲು, ಅತ್ತ ಆ ಸುಂದರಿಯೂ ತನ್ನ ಮುಸುಕಿನಲ್ಲಿ ಏನೋ ಆಣಿಮಾಡುತ್ತಿದ್ದಳು. ಉತ್ತರವಸ್ತಿಯರಾದ ಜನರು ಉತ್ತರವಕ್ಕೆ ವಿಷ್ಟುಬಂದಿದ್ದಕಾಳಿ ಅಸಮಾಧಾನವಹಿತ್ತು, ಅಲ್ಲಲ್ಲಿ ನೇರೆಡು ನಿಂತುಕೊಂಡಿದ್ದರು. ಎಲ್ಲ ಕಡೆಯಲ್ಲಿ ಶಾಂತಿಯು ನೇಲಿಗೊಂಡಿತ್ತು. ಆಗ ಎಚ್ಚೆಮ್ಮೆನಾಯಕನು ತಿರುಮುಲನಿಗೆ—ತಿರುಮುಲರಾಯಾ, ಹೀಗೆ ಚಿಂತಿಯಿಂದ ಕಾಲಹರಣ ಮಾಡಿದರೆ ಆಗುವದೇನು? ಸ್ವಾಮಿಕಾಯವು ಸಾಧಿಸಿದಂತಾಗುವದೋ? ಇನ್ನು ಕ್ಷಣವಾದರೂ ನಿಲಂಬ

ಮಾಡದೆ, ಸರ್ವಸನ್ನಾಹದೊಡನೆ ನಮ್ಮ ಸಮಗ್ರವಾದ ಸೈನ್ಯವು ಈಗಲೇ ಹೊರಪಯಣಮಾಡಲಿ; ವಿವಾಹಕಾರ್ಯಗಳು ಇಲ್ಲಿಗೆ ನಿಂತುಹೋಗಲಿ; ನನ್ನ ಕುದುರೆಯು ಜೀನುಹಾಕಿ ಅರಮನೆಯ ಬಾಗಿಲಿಗೆ ಬಂದು ನಿಂತುಕೊಳ್ಳಲಿ!

ಈ ಮೇರಿಗೆ ನುಡಿದು ಎಚ್ಚೆಮ್ಮೆನಾಯಕನು ಮುಂದಕ್ಕೆ ಸಾಗುತ್ತಿರೆಲು, ಕೊಲೆಗಡಕನು ನಾಯಕನು ಇಹಲೋಕದ ಯಾತ್ರೆಯನ್ನು ಮುಗಿಸುವದ ಕಾಳಿ ತನ್ನ ಖಂಡವನ್ನು ಮೇಲಕ್ಕೆತ್ತಿದನು. ಕೂಡಲೇ ಆತನ ಪಕ್ಷದ ಜನರ ಖಂಡಗಳು ಒರೆಗಳೊಳಗಿಂದ ಹೊರಬಿದ್ದವು. ಆಗ ನೆರೆದ ಜನಸಮೂಹವು ಬೆದರಿ ಚಿಲ್ಲಾಪಿಲ್ಲಿಯಾಗುತ್ತಿರೆಲು, ತಿರುಮಲರಾಯನು—ಹಾ! ಫಾತವಾಯಿತು—ಫಾತವಾಯಿತು, ಎಂದು ತನ್ನ ಖಂಡವನ್ನು ಒರೆಯೊಳಗಿಂದ ಹಿರಿದನು. ಅಷ್ಟರಲ್ಲಿ ಆ ಸುಂದರಿಯ ಕರಾರಿಯ ಇರತದಿಂದ ಕೊಲೆಗಡಕನು ನೆಲಕ್ಕುರುಳಿದನು. ಆತ್ತ ತಿರುಮಲನ, ಹಾಗು ಆತನ ಸಂಗಡಿಗನ ಖಂಡಗಳ ಶೀಕ್ಷಣಾರೀಗಳಿಗೆ ಕೊಲೆಗಡಕನ ನಾಲ್ಕಾರು ಜನ ಅನುಯಾಯಿಗಳು ಅಹುತಿಯಾದರು. ಈ ಗದ್ದಲವನ್ನು ಕೇಳಿ ಅರಮನೆಯ ಕಾವಲುಗಾರರು ಬಂದು ಕೊಲೆಗಡಕನ ಅನುಯಾಯಿಗಳನ್ನು ತುಂಡರಿಸಿ, ಶರಣ ಬಂದವರನ್ನು ಸೆರಿಹಿಡಿಯಹತ್ತಿದರು. ಈಗೊಂದು ಕ್ರೊಣಕ್ಕೆ ನೋಡಲು, ವಿವಾಹದ ಕಾರ್ಯಗಳಿಂದ ಸುಮಂಗಲವಾಗಿ ಒಪ್ಪುತ್ತಿದ್ದ ಅಂತರ್ಗ್ರಹವು, ಈಗ ರಕ್ತಮಯವಾಗಿ, ನೆಲಕ್ಕುರುಳಿದವರ ಆರ್ಥಾತ್ಪರಿಯಾಯಿಂದ ಭಯಂಕರವಾಗಿ ತೋರಿಹತ್ತಿತು. ಸೆರಿಯಾಳುಗಳು ನಾಯಕನ ಅಪ್ಯಜಿಯಿಂದ ಕಾರಾಗ್ಯಹಕ್ಕೆ ಕಳುಹಲ್ಪಿದಲು, ಜನರ ಸಂದರ್ಭಯಿಂದಲೂ, ಗರಿಬಿಲಯಿಂದಲೂ ಗಜಿಬಜಿಸುತ್ತಿದ್ದ ಅಂತರ್ಗ್ರಹವು ಶವಗಳ ಶಯನದ ನಿವಾಂತಸ್ಥಾನವಾಯಿತು. ಕಡೆಗೆ ಅಂತರ್ಗ್ರಹದಲ್ಲಿ ಎಚ್ಚೆಮ್ಮೆನಾಯಕ, ತಿರುಮಲ, ಒಬ್ಬಸುಂದರಿ, ಖಂಡವಾಣಿಗಳಾದ ಐವರು ದಂಡಾಳುಗಳು ಮಾತ್ರ ಉಳಿದರು. ಎಚ್ಚೆಮ್ಮೆನಾಯಕನೂ—ತಿರುಮಲನೂ ಆಶ್ಚರ್ಯದಿಂದ ಆ ಸುಂದರಿಯನ್ನು ನೋಡಹತ್ತಿದರು-ಆಗ ಆಕೆಯ ಹುಬ್ಬಗಳು ಗಂಟೆತ್ತಿದ್ದವು; ಮುಖವೂ ಕಣ್ಣಗಳೂ ಕೆಂಪಗಾಗಿದ್ದವು; ಕೆಲ್ಲಿಧಾನೇಶದಿಂದ ಆಕೆಯ ಶ್ರುಸೋಚಾಪ್ಲವಸ್ ವ್ಯಾಪಾರವು ಒತ್ತಪದಿಂದ ಸಾಗಿತ್ತು; ಆಕೆಯ ಸುಂದರವಾದ ಕೆಳದುಟಿಯು ನಡಗುತ್ತಿತು. ಆ

ಸುಂದರಿಯು ಬಹು ಪ್ರಯಾಸದಿಂದ ತನ್ನ ವೀರಾವೇಶವನ್ನು ಅಡಗಿಸಿ ಆವೇ ಶದ ಭರದಲ್ಲಿ ದಿಟ್ಟತನದಿಂದ ಎಚ್ಚೆಮ್ಮೆನಾಯಕನ ಕೈಯನ್ನು ಹಿಡಿದು ನುಡಿ ದಳೀನಂದರೆ—ವೀರಶಿಖಾನುಣಿಗಳೇ, ಏಳಿಂ ತಡವೇಕೆ? ಸ್ವಾಮಿಗೊದಗಿದ ವಿಪತ್ತಿನ್ನು ನಿವಾರಿಸುವ ಕಾರ್ಯದಲ್ಲಿ ನಮ್ಮ ದೇಹಗಳು ಸವಿದುಹೋಗೆಲಿ. ಮಷಿವಯರು ನಿಮಗೆ—“ಹತ್ತನೇಯ ದಿನಸ ಮನಸ್ಸು ಸಮಾಧಾನದಿಂದ ಇದ್ದರೆ ಲಗ್ನಮಾಡಿಕೊಳ್ಳಬಹುದೆ”ಂದು ಹೇಳಿದ್ದರಷ್ಟೇ? ಅಂದಬಳಿಕ ಮನಸ್ಸು ಸಮಾಧಾನದಿಂದಿದ್ದಾಗ ಇಲ್ಲಿಯವರಿಗೆ ಆಗಿದ್ದ ವಿವಾಹದ ಕಾರ್ಯಗಳು ಆಗ ಹೋದವು. ಸ್ವಾಮಿಗೊದಗಿದ ವಿಪತ್ತಿನ ಶ್ರವಣದಿಂದ ನಮ್ಮ ಮನಸ್ಸು ತಾಪಕ್ಕೆ ಗುರಿಯಾಗಿಲು, ನಮಗೆ ಇನ್ನು ವಿವಾಹದ ಸದಗರದ ಕಾರ್ಯಗ್ಗ ಆಂಕೆ? ಅದರಂತೆ, ವಿವಾಹದ ಸೌಭಗಿನ ಈ ಉಡಪುತ್ತೊಡಪುಗಳಾದರೂ ಏಕೆ? ನಾನು ಸ್ವಾಮಿನಿಷ್ಟನೆಂದು ಖೂತಿಯನ್ನು ಪಡೆದಿದ್ದ ಸರಸಿಂಗನಾಯ ಕನ ಹೊಟ್ಟೆಯಲ್ಲಿ ಹುಟ್ಟಿ, ಅದೇ ಪವಿತ್ರ ಸ್ವಾಮಿನಿಷ್ಟೆಯ ಮೂಲಕ ಚಂದ್ರ, ಗಿರಿಯ ದಬಾರ್ಥದಲ್ಲಿ ಅಗ್ರಸ್ಥಾನವನ್ನು ಪಡೆದ ವೀರಾಗ್ರೀಸರರಾದ ಎಚ್ಚೆಮನಾಯಕರ ಕೈಯನ್ನು ಹಿಡಿದು ಈಗ ಸ್ವಾಮಿಕಾರ್ಯಕ್ಕೆ ವಿಷ್ಣುವಾಗಬಹುದೆ? ತಿನ ತಿನ!! ತಾವು ನನ್ನ ಪಾಣಿಗ್ರಹಣ ಮಾಡುತ್ತಿರುವಾಗ ಸ್ವಾಮಿಗೆ ವಿಪತ್ತು ಒದಗಿದ್ದೀರಂದ ನಾನೇ ವಿಸದ್ವಾಪವಾದಂತಾಯಿತು. ಈ ಅಪರಾಧದ ಪ್ರಾರು ಶ್ವಿತ್ತಕ್ಕಾಗಿ ಇನ್ನು ಈ ದೇಹವು ಪುರುಷವೇಷದಿಂದ ಎಚ್ಚೆಮ್ಮೆನಾಯಕರ ನೇರ ಇನಂತೆ ಅವರು ಹೋದಲ್ಲಿ ಇರಲಿಕ್ಕೆ ತಪ್ಪಲಿಕ್ಕಿಲ್ಲ. ಮಷಿವಯರು ರಹಸ್ಯವಾಗಿ ಹೇಳಿದ ಭವಿಷ್ಯದ ಅನುಭವವು ಈಗ ನನಗೆ ಬಂದಂತಾಯಿತು. ಪ್ರಾಣಪ್ರಿಯರೇ, ಸ್ವಾಮಿಕಾರ್ಯವು ಸಾಧಿಸುವವರಿಗೆ ವಿಷಯಸುಖದ ನೇರ ಇಗೆ ಹೋಗಲಿಕ್ಕಿಲ್ಲೆಂದು ತೀರುಸ್ಕುರಣದಿಂದ ನಾನು ತಮ್ಮ ಸನ್ನಿಧಿಯಲ್ಲಿ ಪ್ರತಿಜ್ಞಾಮಾಡುತ್ತೇನೆ.

ಆವೇಶದ ಭರದಲ್ಲಿ ಹೀಗೆ ತಟ್ಟನೆ ಪ್ರತಿಜ್ಞಾಮಾಡಿದ ಸುಂದರ ತರುಣೀಯು, ಈಮುದಿನಿಯೇ ಆಗಿದ್ದ ಹೆಂಬದನ್ನು ನಮ್ಮ ವಾಚಕರು ಸಹಜವಾಗಿ ಗೊತ್ತು ಹಿಡಿದಿರಬಹುದು. ಹೆಂದಕ್ಕೆ ತಿರುಮಲರಾಯನು ನಾಯಕನಿಗೆ— ನಿಮ್ಮ ಲಗ್ನಪತ್ರವು ಅರಸನಿಗೆ ಮುಟ್ಟಿದೆ, ವೈರಿಗಳ ಕೈಗೆ ಬಿಡ್ಡ, ಅವರು ಮೋಸದಿಂದ ನಿಮಗೆ ಕೇಳು ಬಗೆಯವ ವಿಚಾರ ಮಾಡಿದಂತೆ ಕಾಣುತ್ತ

ದೆಂದು ಹೇಳಿದ್ದ್ವಾಗಿಕರ ಸ್ತುರಣದಲ್ಲಿರಬಹುದು. ಲಗ್ನಪತ್ರವು ಜಗರಾಯನ ಕೈಗಿಬಿಧಿದ್ದರಿಂದ ಆತನು ಮುದ್ದುರಂಗನೀಯ ಸರದಾರನ ಕೈಯಲ್ಲಿ ಬಹುಮಾನದ ಉಡುಗರೆಗಳನ್ನು ಕೊಟ್ಟು ಒಂದು ಜಿಕ್ಕ ಸೈನ್ಯದೊಡನೆ ಆತನನ್ನು ಅರಸನು ಕಳಿಸಿದಂತೆ ಎಚ್ಚೆಮ್ಮೆನಾಯಕನ ಕಡೆಗೆ ಕಳಿಸಿದ್ದನು. ಮುದ್ದುರಂಗನು ರಾಜಪಕ್ಷದ ಏಕನಿಷ್ಠ ಸರದಾರನಿದ್ದು, ಜಗರಾಯನು ಆತನನ್ನು ಪ್ರಯತ್ನಪಟ್ಟು ಅದೇ ತನ್ನಕಡೆಗೆ ಒಡಕೊಂಡದ್ದರಿಂದ, ನಾಯಕನಿಗೆ ಈ ಮೋಸವು ತಿಳಿಯನಂತೆ ಇದ್ದಿಲ್ಲ. ಅರಸನು ಕಳಿಸಿದ ಸರದಾರನೀಯ ನಾಯಕನು ಆತನ ಆದರ್ಮೋಪಚಾರಗಳನ್ನು ಭಕ್ತಿಯಿಂದ ಮಾಡುತ್ತಿರುವಾಗ, ಹೊತ್ತು ನೋಡಿ ನಾಯಕನ ಪ್ರಾಣಹರಣ ಮಾಡಬೇಕೆಂದು ಜಗರಾಯನು ಮುದ್ದುರಂಗನಿಗೆ ಹೇಳಿದ್ದನು. ಎಚ್ಚೆಮ್ಮೆನಾಯಕನೊಬ್ಬನು ಇಲ್ಲದಂತಾದರೆ, ರಾಜಪಕ್ಷದ ಪರಾಜಯಕ್ಕೆ ವಿಲಂಬವಾಗದೆಂದು ಜಗರಾಯನ ನಂಬಿಗೆಯಿತ್ತು. ಈ ನಂಬಿಗೆಯು ಯಥಾರ್ಥವಾದದ್ದೆಂದು ವಾಚಕರಾದರೂ ಒಪ್ಪಿಕೊಳ್ಳಬಹುದು; ಯಾಕಂದರೆ, ಎಚ್ಚೆಮ್ಮೆನಾಯಕನಂಥ ಏಕನಿಷ್ಠ ಸ್ವಾಮಿಭಕ್ತ ತರುಣವಿರನು ರಾಜಪಕ್ಷದಲ್ಲಿ ಇನ್ನೊಬ್ಬನಿದ್ದಿಲ್ಲ. ಆತ್ಮ ಮುದ್ದುರಂಗನು ಎಚ್ಚೆಮ್ಮೆನಾಯಕನ ಕೊಲೆಮಾಡಿದ ಕೂಡಲೆ, ಇತ್ತು ಪ್ರತಾಪದುರ್ಗಕ್ಕೆ ಮುತ್ತಿಗೆ ಹಾಕುವದಕ್ಕಾಗಿ ಒಂದು ದೊಡ್ಡ ಸೈನ್ಯವನ್ನು ಜಗರಾಯನು ಕಳಿಸಿದ್ದನು. ಈ ಸಂಕೇತದಂತೆ ಮುದ್ದುರಂಗನು ಗಂಡಹೆಂಡಿರ ಉಟಿಣಿಯು ನಡೆದಾಗ ನಾಯಕನ ಕೊಲೆಮಾಡುವದನ್ನು ನಿಶ್ಚಯಿಸಿದ್ದನು. ಅಷ್ಟರಲ್ಲಿ ಇಂದ್ರಗಿರಿಯಿಂದ ಆಕಸ್ಯಾತ್ಮಾಗಿ ತಿರುಮಲನು ಬಂದದ್ದನ್ನು ನೋಡಿ, ತನ್ನ ಮೋಸವು ಎಲ್ಲಿ ಹೊರಬಿಇಲಾವದೋ, ಎಂದು ಆ ಕೊಲೆಗಡಕನು ಹೆದರಿದ್ದನು; ಆದರೆ ಮೊದಲು ತಿರುಮಲನಿಗೆ, ಮುದ್ದುರಂಗನು ರಾಜಪಕ್ಷವನ್ನು ಬಿಟ್ಟು ಜಗರಾಯನನ್ನು ಕೂಡಿಕೊಂಡದ್ದೇ ಗೊತ್ತಿಲ್ಲದ್ದರಿಂದ ಯಾವ ಸಂಶಯಕ್ಕೂ ಮಾರ್ಗವಾಗಲಿಲ್ಲ. ಮುದ್ದುರಂಗನ ಈ ದುರಾಲೋಚನೆಯನ್ನು ಚಾಣಕ್ಯಾಳಾದಕುಮುದಿನಿಯು ಹ್ಯಾಗೆ ಹ್ಯಾಗೋ ಕಂಡುಹಿಡಿದು, ಪಶಿಯ ಸುರಷ್ಟಿತೆಯ ಸಲುವಾಗಿ ಕಾದುಕೊಂಡಿದ್ದಳು. ತಿರುಮಲನು ನಾಯಕನ ಮುಂದೆ ಚಂದ್ರಗಿರಿಯ ಸುದ್ದಿಯನ್ನು ಹೇಳುತ್ತಿರುವಾಗ, ಮುದ್ದುರಂಗನು ಸಂಶಯದಿಂದ ಅತ್ತಿತ್ತ ನೋಡುತ್ತ ಖಡ್ಗಕ್ಕೆ ಕೈನೀಡುವದನ್ನೂ, ಕ್ಷಣಕ್ಷಣಕ್ಕೆ ಅವನ ಮುಖ

ಮುದ್ರೀಯಲ್ಲಿ ಆಗುತ್ತಿದ್ದ ಹೆಚ್ಚುಕಡಿಮೆಗಳನ್ನು 'ನೋಡಿ ಅನ್ನದಿನಿಯ ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಆ ಕೊಲೆಗಡಕನನ್ನು ನೋಡುತ್ತಿದ್ದಳು. ತನ್ನ ಕೊಲೆಯು ಸಾಧಿ. ರಾಜಪಕ್ಷವನ್ನು ನೇಲಸಮ ಮಾಡಿದ ಶ್ರೀಯಸ್ವತನ್ನು ತನ್ನ ಪಾಲಿಗೆ ಹಾಜುಗೆ ಬಂದಿರೆಂಬ ವಿಜಾರದಲ್ಲಿ ಮುಣಿಗಿಹೊಗಿದ್ದ ಮುದ್ದುರಂಗನು, ಕುಮುದಿನಿಯ ಈ ಜಾಗರೂಕತೆಯನ್ನು ನೋಡಿದ್ದಿಲ್ಲ. ತಾನು ಮುಸಭಾನುರ ಕೈಯಿಂದ ಪಾರಾದಂದಿನಿಂದ ಕುಮುದಿನಿಯು ತನ್ನ ಬಳಿಯಲ್ಲಿ ಗುಪ್ತ ರೀತಿಯಿಂದ ಯಾವಾಗಲೂ ಕರಾರಿಯನ್ನು ಇಟ್ಟುಕೊಳ್ಳುವ ಪರಿಪಾಠವಿಟ್ಟಿದ್ದಳು. ತನ್ನ ಮಾನಹಾಸಿಯಾಗುವ ಪ್ರಸಂಗ ಒದಗಿದಲ್ಲಿ ಆತ್ಮರಕ್ಷಣ ಮಾಡಿಕೊಳ್ಳಲಿಕ್ಕೆ, ಆಥವಾ ಅದು ಸಾಧಿಸಿದಿದ್ದರೆ ಆತ್ಮಫಾತ ಮಾಡಿಕೊಳ್ಳಲಿಕ್ಕೆ ತನಗೆ ಅನುಕೂಲವಾಗಬೇಕೆಂದು ಆಕೆಯು ಅದನ್ನು ಯಾವಾಗಲೂ ಧರಿಸುತ್ತಿದ್ದಳು. ಅದೇ ಕರಾರಿಯಿಂದ ಆ ಧೀರೆಯು ಪಕಿಯ ಪ್ರಾಣರಕ್ಷಣ ಮಾಡಿದ್ದನ್ನು ವಾಚಕರು ಅರ್ಥಿ ಇರುವರು.

ಕುಮುದಿನಿಯ ಸಾಹಸನನ್ನು, ಫೋರೆ ಪ್ರತಿಜ್ಞೆಯನ್ನು ನೋಡಿ ಎಚ್ಚರ್ಮನ್ನಾಯಕನು ಆಶ್ರಯಪಟ್ಟಿನು. ಪ್ರೇಮಾತಿಶಯದಿಂದ ತನ್ನ ಪ್ರಾಣರಕ್ಷಣ ಮಾಡಿದ್ದಲ್ಲದೆ, ಅಭಿಮಾನಪುರಸ್ವರವಾಗಿ ತನ್ನ ಕಾರ್ಯಕ್ರ್ಮಕ್ಕೆ ಸಹಾಯಮಾಡಲು ಪುರುಷತ್ವೀನ್ನರಂತೆ ಪ್ರತಿಜ್ಞಾಪೂರ್ವಕ ಟೊಂಕೆ ಕಟ್ಟಿದ್ದನ್ನು ನೋಡಿ ಆತನು ಕುಮುದಿನಿಯ ವಿಷಯವಾಗಿ ಪರಮಾದರವನ್ನು ತಾಳಿದನು. ತಿರುಮಲನೂ ಉಳಿದ ದಂಡಾಳುಗಳೂ ಚರ್ಚಿತಮುದ್ರೀಯಿಂದ ಕುಮುದಿನಿಯನ್ನು ನೋಡುತ್ತ ನಿಂತುಕೊಂಡಿದ್ದರು. ಆಗ ಎಚ್ಚರ್ಮನ್ನಾಯ ಕನು ಪ್ರೇಮಾತಿಶಯದಿಂದ ಕುಮುದಿನಿಯನ್ನು ತಬ್ಬಿಕೊಂಡು—ಸ್ವೀಯೇ, ನಿನ್ನ ಜಾಗರೂಕತೆಯಿಂದಲೇ ಇಂದಿನ ದಿವಸ ನಾನು ಸ್ವಾಮಿಕಾರ್ಯವನ್ನು ಮಾಡಲಿಕ್ಕೆ ಜೀವದಿಂದ ಉಳಿದೆನು. ನೀನು ನಿಶ್ಚಯವಾಗಿ ನನಗೆ ಪ್ರಾಣದಾನವನ್ನು ಮಾಡಿರುತ್ತೀರು. ನಾನು ಹೇಳುವದಕ್ಕಿಂತ ನೋಡಲೇ ನನ್ನ ಕಾರ್ಯಕ್ರ್ಮ ಅನುಕೂಲಿಳಾಗಿ ನಿಂತಿರುವ ನಿನ್ನ ಉಪಕಾರವನ್ನು ನಾನು ಎಪ್ಪುಸ್ವರಿಸಿದರೂ ತೀರುತ್ತೇನು. ಬಹು ದಿವಸದ ಪತಿ-ಸಮಾಗಮದಿಂದ ಪ್ರೇಮಾಭಿವೃದ್ಧಿಯನ್ನು ಪಡೆದವರು ಕೂಡ ಪತಿಯ ಕವ್ಯದಕಾರ್ಯದಲ್ಲಿ ಪತಿಯೋಡನೆ ಕವ್ಯಪಡಲಿಕ್ಕೆ ಹಿಂದೆ ಮುಂದೆ ನೋಡುತ್ತಿರುವರು; ಅದಬಳಿಕ ಪತಿಯ

ಪ್ರಥಮ ದರ್ಶನದಲ್ಲಿ ಪತಿಗೆ ತನುವನ್ನೊಧನಗಳನ್ನು ಸಮಸ್ಯೆಸಿಬಿಡುವ ನಿನ್ನ ಯೋಗ್ಯತೆಯನ್ನು ನಾನೇನು ವರ್ಣಿಸಲಿ? ಸತ್ಯಮಾಗಮನದ ಮಹಿ ಮೆಯೇ ಅಂಥಾದ್ದು. ಸತ್ಯಮಾಗಮನದಿಂದ ನೀನು ಧನ್ಯಾಗಿರುತ್ತೀ. ನಿನ್ನ ಪುಣ್ಯದಿಂದಲೇ ನಾನು ಕಾರ್ಯದಲ್ಲಿ ಯಶಸ್ವನ್ನು ಪಡೆಯಬೇಕಾಗೆ. ಶ್ರಯೇ, ನಿನ್ನ ಪಾಣಿಗ್ರಹಣ ಮಾಡಿದ ಒಂದೇ ದಿನಸದಲ್ಲಿ ಎಂಥ ಗಂಡಾಂತರದಿಂದ ನಾನು ಪಾರಾದೆನಲ್ಲ! ಸಿನ್ನಂಥ ಪುಣ್ಯತ್ವಾದ ಅಧಾರಂಗಿಯು, ನೀರಳಿನಂತೆ ಸಹಾಯಮಾಡಲು ಒಪ್ಪಿಕೊಂಡಿರುವದರಿಂದ ಸ್ವಾಮಿಕಾರ್ಯಕ್ಕಾಗಿ ಪ್ರತ್ಯೇಕ ಯಮನ ಕೋರೆಗಳನ್ನು ಮುರಿಯುವ ಪ್ರಸಂಗಬಂದರೂ ನಾನು ಹಿಂದೆ ಮುಂದೆ ಸೋಚುವದಿಲ್ಲ. ನಿನ್ನಂಥ ಕರ್ತವ್ಯದಕ್ಷಾಳಾದ ಪತ್ತಿಯೇಡನೆ ಹೆಚ್ಚಿನ ನೂತನಗಳೇಕೆ? ಅವು ಹೊಯ್ದಾಲೆಯ ಹೆಂಗಸರ ಪಾಲಿಗೆ ಇಟ್ಟಿರಲಿ. ಸದೆ, ಪ್ರತಿಜ್ಞೆಯಂತೆ ಪುರುಷವೇಷವನ್ನು ಧರಿಸು. ನಿನ್ನ ಪವಿತ್ರ ಪ್ರತಿಜ್ಞೆಗೆ ಭಂಗಬಾರದಂತೆ ನಾನು ನಡಕೊಳ್ಳುವೆನೆಂದು ನಾನಾದರೂ ಪ್ರತಿಜ್ಞಾಪೂರ್ವಕವಾಗಿ ನಿನಗೆ ಹೇಳುತ್ತೀನೇ, ಎಂದು ನುಡಿಯುತ್ತಿರಲು, ವೈರಿಗಳ ದಂಡು ದುರ್ಗವನ್ನು ಮುತ್ತಿದೆ ಸುದ್ದಿಯನ್ನು ಸೇವಕರು ಹೇಳಿದರು ಕೂಡಲೇ ಎಚ್ಚೆಮೃನಾಯಕನು ಯುದ್ಧವೇತದಿಂದ ಅಂತರ್ಗ್ರಹವನ್ನು ಬಟ್ಟಿ ಹೊರಡಲು, ಕುಮುದಿನಿಯೇ ಮೋದಲಾದವರು ಆತನನ್ನು ಹಿಂಬಾಲಿಸಿದರು.

“ಜಗರಾಯನ ಸಂಕೇತದಂತೆ ಆತನ ದಂಡು ದುರ್ಗವನ್ನು ಮುತ್ತಿತು; ಆದರೆ ಮುದ್ದುರಂಗನು ಎಚ್ಚೆಮೃನಾಯಕನನ್ನು ಕೊಲ್ಲಿದೆ, ಕುಮುದಿನಿಯ ಕರಾರಿಗೆ ತಾನೇ ತುತ್ತಾದದ್ದನ್ನೂ, ಆತನ ಚಿಕ್ಕದಂಡಿನೊಳಗಿನ ಕೆಲವರು ಪಾಣಿಕ್ಕೆ ವರಹಾಗಿ, ಕೆಲವರು ಸರೆಮನೆಯ ಸೋಬತಿಯಾದದ್ದನ್ನೂ ಅವರೇನು ಬಳ್ಳಿರು? ಎಚ್ಚೆಮೃನಾಯಕನು ತನ್ನ ದಂಡಿನ ಷ್ವಾಸ್ಥ್ಯಯನ್ನು ಮಾಡಿಯದ್ದೋತ್ಸಾಹದಿಂದ ವೈರಿಗಳ ಮೇಲೆ ಬೀಳುವದಕ್ಕಾಗಿ ಹೊರಡಲು, ದುರ್ದವನ್ನು ಮುತ್ತಿದ್ದ ದಂಡು ಮುತ್ತಿಗೆಯನ್ನೆಬ್ಬಿಸಿ ತಾನೇ ಕಾಲುದೆಗೆಯಹತ್ತಿತ್ತು. ಎಚ್ಚೆಮೃನಾಯಕನನ್ನು ಕೊಂಡಕೂಟಿ, ಮುದ್ದುರಂಗನ ಚಿಕ್ಕದಂಡು ಹೊಂಚುಹಾಕಿಕೊಂಡು ಕೋಣಿಯ ಬಾಗಿಲುಗಳಲ್ಲಿಯ ಕಾವಲುಗಾರರನ್ನು ತುಂಡರಿಸಿ ಬಾಗಿಲು ಶೀರೆಯಬೇಕೆಂದು ಮೋದಲೇ ಗೊತ್ತುಗಿತ್ತು! ಆದರೆ ಗೊತ್ತುದಂತೆ ಕಾರ್ಯವು ನಡೆಯದೆ, ದುರ್ಗದಲ್ಲಿಯ ದಂಡಾಳಂಗಳು

ಯುದ್ಭೇತಾಪಹಿಂದ ತಮ್ಮ ಮೇಲೆ ತೋರು ತುಬಾಕಿಗಳ ಮಳೆ ಸುರಿಸುವ ದನ್ನು ನೋಡಿ ಜಗರಾಯನ ದಂಡಿನವರು ಗಾಬರಿಯಾಗಿ ಮುತ್ತಿಗೆಯನ್ನು ಎಬ್ಬಿಸಿದ್ದರು. ದಂಡಿನವರಲ್ಲಿ ಪರಾಕ್ರಮಶೈಂತ ಹಾಂಭಿಕತನವು ವಿಶೇಷವಾಗಿ ಪ್ರದ್ವರ್ಧಿಂದ ಪ್ರತ್ಯಕ್ಷ ಯುದ್ಧಪ್ರಸಂಗವು ಬಿದಿದಾಗ ಅವರು ವೈರಿಗಳಿಗೆ ಎದು ರಾಗುವದರ್ಶಿಂತ ಬೆನ್ನು ತೋರಿಸಲಕ್ಕೇ ಮುಂದುವರಿಯುತ್ತಿದ್ದರು. ಎಚ್ಚುಮ್ಮು ನಾಯಕನು ತನ್ನ ದಂಡಿನದೊಂದು ಭಾಗಕ್ಕೆ ತಿರುಮಲನನ್ನು ಮುಖ್ಯನಾಯಿ ನಿಯಮಿಸಿ ವೈರಿಗಳನ್ನು ಬೆನ್ನಟ್ಟಲಿಕ್ಕೆ ಕಳಿಸಿ, ತಾನು ಚಂದ್ರಗಿರಿಗೆ ಹೋರಿಸ ಸಿದ್ಧತೀಯಲ್ಲಿ ತೋಡಿದನು. ತಮ್ಮ ಪಕ್ಷದ ಮುದ್ದುರಂಗನು ಜಗರಾಯನನ್ನು ಕೂಡಿ ಮಾಡಿದ ಆಟಕ್ಕಾಗಿ ಎಚ್ಚುಮ್ಮನಾಯಕನು ಸಂತಾಪಗೊಂಡನು. ಇನ್ನು ಕ್ಷಣವಾದರೂ ವಿಲಂಬ ಮಾಡಿದೆ ಚಂದ್ರಗಿರಿಗೆ ಹೋಗಿ ದುಷ್ಪಜಗರಾಯನ ಪಾರಸ್ಪರ್ಯವನ್ನು ಮಾಡಿ ಸಾಮಾನ್ಯ ವರ್ತನವನ್ನು ಯಾವಾಗ ತಕ್ಕೊಂಡೇನೀಡು ಆತನು ಆತುರವದಹತ್ತಿದ್ದನು. ಸೂರ್ಯೋದಯದ ಪೂರ್ವದಲ್ಲಿ ಹೋರಿಸುವ ಸಿದ್ಧತೀಯಾಯಿತು. ತಿರುಮಲನ್ನು ವೈರಿಗಳನ್ನು ಸುಲಿಮು ಓಡಿಸಿ ಕೆಲವರನ್ನು ಸೆರೆಹಿಡಕೊಂಡು ಬಂದನು. ಚಂದ್ರಗಿರಿಗೆ ಹೋಗಿವ ಅವಸರವಿದ್ದದ್ವರ್ಧಿಂದ ಹೆಚ್ಚಿನ ಯಾವ ವಿಚಾರದ ಗೊಡೆವಿಗೂ ಹೋಗದಿ, ಎಚ್ಚುಮ್ಮನಾಯಕನು ದುರ್ಗದ ಸಂರಕ್ಷಣಕ್ಕೆ ಬೇಕಾಗುವಪ್ಪು ಶೈಘ್ರವನ್ನು ಬಿಟ್ಟುಉಳಿದ ದಂಡಿನೋಡನೆ ಚಂದ್ರಗಿರಿಗೆ ಸಾಗಿದನು. ತೇಜೋ ವಿಶೇಷದಿಂದ ಅಶೌಕಿಕತೀಯನ್ನು ಪ್ರಕಟಿಸುವ ಕುಮುದಿನಿಯು ಪುರುಷವೇವ ದಿಂದ ಅಶ್ವರೂಢಿಳಾಗಿ ಬೆನ್ನುಹತ್ತಿರುವದನ್ನು ನೋಡಿ ನಾಯಕನು, ತನಗೊಂದು ದೊಡ್ಡ ಬೆಂಬಲವು ದೊರಿತಂತೆ ಸಮಾಧಾನಪಡುತ್ತಲಿದ್ದನು. ಕಾಯಾರುಕೂಲೆಯಾದ ಅಧಾರಂಗಿಯುಳ ಪುರುಷನೇ ಧಣ್ಯನ್ನು. ಎಚ್ಚುಮ್ಮನಾಯಕನು ನಡುವೆ ಎಲ್ಲಿಯೂ ನಿಲ್ಲಿದೆ ಮಾರ್ಗವನ್ನು ಕ್ರಮಿಸಿಹೋಗಿ ಚಂದ್ರಗಿರಿಗೆ ಮುಟ್ಟಿದನು. ಆದರೆ ವೀರನರಹಿಂಗನಿಂದ ಅಲ್ಲಿಯ ವರ್ತನಾ ನವನ್ನು ಕೇಳಿದ ಕೂಡಲೇ ಆತನು ಚಿಂತಾಕ್ರಾಂತನಾಗಿ, ತನಗೆ ಅತ್ಯಂತಾಶ್ವಳಾದ ಕುಮುದಿನಿಯಾಡನೆ ಅಪ್ತಾಲೋಚನೆಯನ್ನು ಮಾಡತೋಡಿದನು.



ಒನೆಯ ಪ್ರಕರಣ

ಅ ಸ್ತ್ರೀ ವರ ರ.

ಇತ್ತು ಚಂದ್ರಗಿರಿಯಲ್ಲಿ ಎಚ್ಚೆಮೃನಾಯಕನ ಸೇನಾಪತಿಯಾದ ವೀರ ನರಸಿಂಹನು ಬಂಡುಗಾರರ ಮೇಲೆ ಬಿಡ್ಡ ಶಾಯಿದಿಂದ ಕಾದುತ್ತಿರುವಾಗ ದಾಳಿಗಾರರು ಅರಮನೆಯ ಭಾಗಿಲುಗಳನ್ನು ಮುರಿದು ಒಳಗೆ ಹೊಕ್ಕುರು. ಶತ್ರುಗಳ ದೊಡ್ಡ ಸ್ವರ್ನದೊಡನೆ ಹೋರಾಡುವಾಗ ವೀರನರಸಿಂಹನ ಸ್ವಲ್ಪ ಸ್ವರ್ನದಿಂದ ಆಗತಕ್ಕಪ್ಪ ಪ್ರಯೋಜನವಾಗಲಿಲ್ಲ. ಮರಕರನಾಯಕನು ಅರಸನೆಗೆ—ನೀವು ಸಕುಟುಂಬವಾಗಿ ಶರಣಬಂದರೆ, ನಿಮಗೇನೂ ಅವಾಯ ಮಾಡುವದಿಲ್ಲಿಂದು ವಚನಕೊಟ್ಟಿನು. ಆಗ ಆ ಬಡವಾರಣೆಯು ಮುಂದು ಗಾಣದೆ ಹೆಂಡಿರು ಮಕ್ಕಳೊಡನೆ ಮರಕರರಾಯನ ಆಧಿನನಾಗಲು, ಜಗರಾಯನು ಆತನನ್ನು ಕುಟುಂಬಸಹಿತವಾಗಿ ಸರೆಯಲ್ಲಿಟ್ಟು ತನ್ನ ಮೊಮ್ಮೆಗನನ್ನು ಪಟ್ಟಕ್ಕೆ ಕುಳ್ಳಿರಿಸುವ ಉದ್ದ್ಯೋಗಕ್ಕೆ ತೊಡಗಿದನು. ಇತ್ತು ವೀರನರಸಿಂಗನು ಶಾಯಿದಿಂದ ಕಾದುತ್ತು ಕಾದುತ್ತು ತನ್ನ ದಂಡಿನೊಡನೆ ರಾಜಧಾನಿಯಿಂದ ಹೊರಬಿಡ್ಡ ಹೋಗಿ ತನ್ನ ಒಡೆಯನಾದ ಎಚ್ಚೆಮೃನಾಯಕನನ್ನು ಮೇಲೆ ಹೇಳಿದಂತೆ ಕೂಡಿಕೊಂಡನು. ರಾಜಪಕ್ಷದ ಎದುರಾಳಿಗಳು ಯಾರೂ ಉಳಿಯದ್ದರಿಂದ ರಾಜಧಾನಿಯು ಸುಲಭವಾಗಿ ಜಗರಾಯನ ಕ್ಷೇಸೇರಿತು. ಜಗರಾಯನೇ ಮೊಮ್ಮೆಗನನ್ನು ಪಟ್ಟಕ್ಕೆ ಕುಳ್ಳಿರಿಸಿ, ಎಲ್ಲ ಸರದಾರರು ಆತನಿಗೆ ಶರಣಬರುವಂತೆ ಮಾಡಿದನು. ಈ ಹೊಸ ಅರಸನು ಅರಮನೆಯನ್ನು ಹೊಕ್ಕು. ಅಲ್ಲಿಯ ಬೊಕ್ಕುಸವನ್ನೂ, ಅಮೋಲ್ಲಿ ರಶ್ವಗಳನ್ನೂ ತನ್ನ ವಶಕ್ಕೆ ತಕ್ಕೊಳ್ಳಿದನು. ವಷ್ಟಿದ ಹರಳಿಗಳಷ್ಟೇ ದೊಡ್ಡ ದೊಡ್ಡ ಮೂರು ಪಟ್ಟಿಗೆಗಳು ತುಂಬಿದ್ದವಂತೆ. ವಸ್ತ್ರವಾವರಣಗಳಿಗೂ, ವರಹಪುತ್ರಿಗಳಿಗೂ ನೆಲೆಯಿದ್ದಿಲ್ಲ. ತಾಳೀಕೋಟಿಯ ಕಾಳಿಗದಲ್ಲಿ ಅವಜಯವಾದಕೂಡಲೇ, ವಿಜಯನಗರದ ರಾಯರು ಆನೆಂಟಿಗಳ ಮೇಲೆ ಹೇರಿಕೊಂಡು ಚಂದ್ರಗಿರಿಗೆ ತಂದಿದ್ದ ಸಂಪತ್ತು ಬಹುತರ ಅಚ್ಚಳಿದಿಲ್ಲ. ಅಕ್ಕಾತ್ಮಾ ಅರಸೊತ್ತಿಗೆಯು ಹೋದ್ದರಿಂದ ಷ್ವಾಸನಗ್ರಹಣನಾಗಿದ್ದ ಬ್ರಾಹ್ಮಣಪುತ್ರನು, ಜಗರಾಯನ ಪ್ರಯ

ಕ್ವಾದಿಂದ ಸಿಂಹಾಸನವೇರಲು, ಆತನು ಈ ಅನೋಫ್‌ವಾದ ಸಂಪತ್ತಿಗೆ ಒಡೆಯನಾಗಿ ರಾಜ್ಯಾಧಿಕಾರವನ್ನು ಪಡೆದನು. ಪ್ರಾಣಿಗಳ ಪ್ರಾರಭವತ್ತದಿಂದ ಕ್ಷೇತ್ರದಲ್ಲಿ ತಿಪ್ಪೆಯು ಉಪ್ಪರಿಗೆಯಾಗುತ್ತದೆ, ಉಪ್ಪರಿಗೆಯು ತಿಪ್ಪೆಯಾಗುತ್ತದೆಂಬವಾತು ಸುಳ್ಳಿಲ್ಲ.

ಆರಸನ ಕಾರಾಗೃಹವಾಸದ ವೈತ್ತಾಂತವನನ್ನು ಕೇಳಿ ಎಚ್ಚೆಮ್ಮೆನಾಯಿಕನು ಸಂತಾಪಗೊಂಡು, ಮುಂದೆ ಏನು ಮಾಡಬೇಕೆಂದು ಚಿಂತಿಸಹತ್ತಿದನು. ಆತನ ಬಳಿಯಲ್ಲಿ ಎಂಟುಸಾವಿರ ಸ್ವೀನ್ಯವಿತ್ತು. ಬಲ್ಲವ್ಯಾನಾದ ಜಗರಾಯನೋಡನೇ ಇಷ್ಟು ಸಣ್ಣ ಸ್ವೀನ್ಯದಿಂದ ಹೋರಾಡುವದು ಆಶ್ಚರ್ಯವೇಂದು ತಿಳಿದು, ತನ್ನ ಪ್ರತಾಪದುಗರ್ಭಕ್ಕೆ ಹೋಗಿ ಹೆಚ್ಚು ಸ್ವೀನ್ಯವನ್ನು ಕೂಡಿಸಬೇಕೆಂದು ಮಾಡಿದನು. ಈ ಜಗತ್ತಿನಲ್ಲಿ ನಾಾಯಾನಾಜ್ಯಯಗಳ ವಿಚಾರವಾಡಿ, ನಾಾಯದ ಪಕ್ಷವನ್ನು ಸ್ವೀಕರಿಸುವದಕ್ಕಿಂತ, ಗೆದ್ದ ಎತ್ತಿನ ಬಾಲ ಹಿಡಿಯುವ ಜನರೇ ಯಾವಾಗಾದರೂ ವಿಶೇಷವಾಗಿರುವರು. ಸದ್ಯಕ್ಕೆ ಬಾಯಮ್ಮನ ಮಗನಾದ ಚಿಕ್ಕರಾಯನು ಸಿಂಹಾಸನವೇರಿದ್ದರಿಂದ, ಬಹುಜನ ಸರದಾರರು ಒಬ್ಬರಹಿಂದೊಬ್ಬರಂತೆ ಆತನನ್ನು ಕೂಡಿದರು; ಆದರೆ ಎಚ್ಚೆಮ್ಮೆನಾಯಿಕನ: ಅಂಥ ನಿಿಚತನಕ್ಕೆ ಮನಸ್ಸು ಮಾಡಲಿಲ್ಲ. ಜಗರಾಯನು ಆತನನ್ನು ಒಲಿಸಿಕೊಳ್ಳಲಿಕ್ಕೆ ನಡಿಸಿದ ಯತ್ನಗಳಿಲ್ಲ ವೈಧ್ಯವಾದವು. ಜಗರಾಯನು ತನ್ನ ಸಾಮಧ್ಯದ ಅಂಚಿಕೆಯನ್ನು ತೋರಿಸುವ ಉದ್ದೇಶದಿಂದ ಎಚ್ಚೆಮ್ಮೆನಾಯಿಕನಿಗೆ—ಅದೂರದತ್ತಿಯಾದ ತರುಣನಾಯಕನೇ, ನೀನು ಆಪಕ್ಕವಿಚಾರದಿಂದ ಹೊಸ ಅರಸನಿಗೆ ಶರಣಬಾರದಿದ್ದರೆ, ನಿನ್ನ ಪರಿಣಾಮವು ನಟ್ಟಿಗಾಗಲಿಕ್ಕಿಲ್ಲ. ನಿನ್ನ ಪಕ್ಷದ ಅರಸನು ಸಕುಟುಂಬವಾಗಿ ನಮ್ಮ ಸರೆಯಾಳಾಗಿದ್ದನೇ. ಪ್ರಕೃತದಲ್ಲಿ ಸಿಂಹಾಸನವೇರಿರುವ ದೊರೆಯು, ಕಾರಾಗೃಹದಲ್ಲಿದ್ದ ದೊರೆಯನ್ನು ಬೇಕಾದಹಾಗೆ ನಡಿಸಿಕೊಳ್ಳಬಹುದು; ಅಂಥ ಪ್ರಸಂಗಬಂದರೆ, ಸಕುಟುಂಬವಾಗಿ ಆತನನ್ನು ಸಂಹರಿಸಲಾಬಹುದು. ಈ ಸ್ಥಿತಿಯಲ್ಲಿ ನಿನ್ನ ಪಕ್ಷದ ಅಂಕುರವು ಕೂಡ ಉಳಿಯುವದು ಆಶ್ಚರ್ಯವಾಗಿರಲು, ನೀನು ಇನ್ನು ಯಾರ ಪಕ್ಷದಿಂದ ಹೋರಾಡುವವನು? ರಾಜಪಕ್ಷವಾತಿಯಲ್ಲಿದ ನಿನ್ನಂಥ ಬಂಡುಗಾರನಿಗೆ ಆದಾವ ಮಾಂಡಲಿಕನು, ಇಲ್ಲವೇ ಸರದಾರನು ಸದಾಯಮಾಡುವನನು? ಇದನ್ನೆಲ್ಲ ವಿಚಾರಿಸಿ, ವಿವೇಕಿಯಾಗಿ ಹೊಸ ಆರಸನ ಪಕ್ಷವನ್ನು

ಸ್ವೀಕರಿಸಿದರೆ, ಈಗಿದ್ದ ನಿನ್ನ ವೈಭವಾಧಿಕಾರಗಳೆಲ್ಲ ನಿನಗೆ ನಡಿಸಲ್ಪಡುವವು. ಇಲ್ಲದಿದ್ದರೆ ರಾಜದೊರ್ಮೀಹಿಯೆಂದು ನಿನ್ನ ಪಾರಪತ್ಯ ಮಾಡಬೇಕಾಗುವದು, ಎಂದು ಹೇಳಿಕೆಳಿಸಿದನು.

ಎಷ್ಟುಮ್ಮಾಯಕನು ಜಗರಾಯನ ಈ ಉನ್ನತ್ತತೆನದ ಮಾತುಗಳಿಗೆ ಸೋಪ್ಪಾಹಾಕುವಂದ ಹೇಡಿಯಿದ್ದಿಲ್ಲಿಂಬದನ್ನು ವಾಚಕರು ಬಿಂದು. ಅತನು ತನಗೆ ಉಪದೇಶಮಾಡಲಿಕ್ಕೆ ಬಂದ ವಕೀಲನ ಸಂಗಡ ಸ್ವಷ್ಟವಾಗಿ ಹೇಳಿಕಳಿಸಿದನೇನಂದರೆ--ಜಗರಾಯಾ, ನಿನ್ನ ಹೋಸ ಅರಸು ಯಾರಿಗೆ ಹುಟ್ಟಿದ ವನೋ ಏನೋ! ಅತನ ಕುಲಗೋತ್ತಗಳು ಕೂಡ ಯಾರಿಗೂ ಗೊತ್ತಿಲ್ಲ. ಇಂಥವನಿಗೆ ನಾನು ಶರಣ ಬರುವೇನೇ? ಶರಣ ಬಾರದಿದ್ದರೆ ಪರಿಣಾಮವು ನೆಟ್ಟಿಗಾಗಲಿಕ್ಕಿಲ್ಲಿಂದು ನನಗೆ ಹೇಳಿಕಳಿಸಿರುತ್ತಿಂ? ಆದರೆ ಬೈಲಿಗೆ ಬಾ, ಯಾರ ಪರಿಣಾಮವು ಏನಾಗುತ್ತದೆಂಬದು ತಾನೇ ಗೊತ್ತಾಗುವದು. ನನ್ನ ವಿಚಾರಗಳು ಪಕ್ಕವಿದ್ದರೇನು, ಅಪಕ್ಕವಿದ್ದರೇನು, ಅವು ಶುದ್ಧಾಂತಃಕರಣದಿಂದ ಸಾಮ್ಮಿಯ ಹಿತವನ್ನು ಧೈರ್ಯವಾಗಿ ಇಟ್ಟಿಕೊಂಡು ಹುಟ್ಟಿರುತ್ತವೇಂದು ಚಂಡ್ಲಾಗಿ ನೆನಪಿನಲ್ಲಿದು. ಸಾಮ್ಮಿಕಾರ್ಯಕ್ಕಾಗಿ ಬೆಂಕಿಯಲ್ಲಿ ಹಾರಿಕೊಳ್ಳಲಿಕ್ಕು ಎಷ್ಟುಮ್ಮಾಯಕನು ಹಿಂದಿಮುಂದೆ ನೋಡುವಹಾಗಿಲ್ಲ! ಎಲ್ಲೇ ಮುಟ್ಟ್ವಾಳಂಡ ರಾಯಾ, ಈಗ ನಮ್ಮ ಸಾಮ್ಮಿಯನ್ನು ವಿಶ್ವಾಸಫಾತದಿಂದ ಸಕುಟುಂಬ ಸೆರಿಯಲ್ಲಿಟ್ಟಿರುವೆಯಲ್ಲ? ಅದು ನಿನ್ನ ಪರಿಪಕ್ವ ವಿಚಾರದ ಫಲ ವಾಗಿರುವದೇನು? ಈಗ ಪದಚ್ಚತನಾಗಿರುವ ನಮ್ಮ ದೊರೆಯನ್ನು ಅಯೋಗ್ಯಾತಿಯಿಂದ ನಡಿಸಿಕೊಳ್ಳಲಿಕ್ಕೆ, ಇಲ್ಲವೇ ಆತನನ್ನು ಸಕುಟುಂಬ ನಾಶಮಾಡಲಿಕ್ಕೆ ನಿನಗೆ ಧೈರ್ಯ ಸಾಲದೆಂಬದನ್ನು ನಾನು ಬಿಂದು. ಒಂದು ಪಕ್ಕದಲ್ಲಿ ಅಂಥ ಸಾಹಸ ಕಾರ್ಯವನ್ನು ಮಾಡಿದರೆ, ನಿನ್ನ ಹಾಗು ನಿನ್ನ ಪಕ್ಕದ ಕಂಗಾಲ ದೊರೆಯ ಅಳಗಾಲವು ಒದಗಿತೆಂದು, ಸೆರಿಗೆ ಗಂಟು ಹೊಡಿದು ನೆನಪಿನಲ್ಲಿಟ್ಟಿಕೊಂಡು. ವಿನನ್ನ ಸಿತಿಯಲ್ಲಾದರೂ ಸಾಮ್ಮಿಯ ಪಕ್ಕವನ್ನು ಅಂಟಿಕೊಂಡು ಕುಳಿತಿದ್ದ ನಾನು, ರಾಜದೊರ್ಮೀಹಿಯಲ್ಲ! ಆದರೆ ನಿನ್ನ ಮೊಮ್ಮೆಗನು ರಾಜವಂಶಜನಲ್ಲಿಂಬದು ನಿನಗೆ ಗೊತ್ತಿದ್ದರೂ, ಸ್ವಪಕ್ವಭಿಮಾನದಿಂದ ಹಕ್ಕುದಾರನಾದ ದೊರೆಯ ಅಹಿತಚೆಂತನಮಾಡುವ ನೀನು ರಾಜದೊರ್ಮೀಹಿಯು. ಸಾಮ್ಮಿಕಾರ್ಯಕ್ಕಾಗಿ ದೇಹವನ್ನು ಒಪ್ಪಿಸಿದವರು ಹಾಳು ವೈಭ

ವಾಧಿಕಾರಗಳನ್ನು ಕಟ್ಟಿಕೊಂಡು ಮಾಡುವದೇನು? ತಾತ್ವಾಲೀಕ ಉಭದಿಂದ ಖಚಿತ ಜಗರಾಯಾ, ಕಚ್ಚುವ ನಾಯಿ ಬೋಗಳುವದಿಲ್ಲೆಂಬದನ್ನು ಮರಿತು, ಸ್ವಫ್ರವಾದ ಬಾಯ್ದಿಕತನವನ್ನು^{*} ತೋರಿಸುವ ಗೊಡವಿಗೆ ಹೋಗಬೇಡ! ರಾಜದೊರ್ಹಿಯಾದ ನೀನು ಶಾಸನಾರ್ಥಿರುತ್ತಿ.

ಅಧಿಕಾರಸಂಸ್ನಾನಾಗಿದ್ದ ಜಗರಾಯಿನಿಗೆ ನಾಯಕನ ಈ ಉದ್ಘಟ್ಟತ ನದ ಮಾತುಗಳಿಂದ ಬೆಂಕೆಯಂಥ ಸಿಟ್ಟು ಬಂದಿತು! ಆದರೆ ಕಾರ್ಯಸಾಧಕ ನಾದ ಆತನು ಅದನ್ನು ಹೊರಗೆ ತೋರಿಗೊಡಲಿಲ್ಲ. ಎಚ್ಚುಮೃನಾಯಕ ನಂಥ ಸ್ವಾಮಿನಿಷ್ಟು ರಣಶೂರನೊಬ್ಬನು ವಶವಾದರೆ, ಅವನ ಮೊಮ್ಮೆಗನು ನಿಷ್ಪಂಟಕನಾಗುತ್ತದ್ದನು. ಈ ಸುಲಭಮಾರ್ಗವನ್ನು ಬಿಟ್ಟು, ಯುದ್ಧದಂಥ ಭಯಂಕರ ಮಾರ್ಗದಿಂದ ಹೋಗಲಿಕ್ಕೆ ಆ ಇಳಿಕೆಯ ರಕ್ತದ ಜಗರಾಯನ ಮನಸ್ಸು ಮೆಚ್ಚಲಿಲ್ಲ. ಆತನು ಯುದ್ಧವನ್ನು ತಪ್ಪಿಸಲಿಕ್ಕೆ ಆದನ್ನು ಯತ್ನಿಸಹಕ್ತಿ ದನು. ಮಾನವಾಗಲಿ—ಆವಮಾನವಾಗಲಿ, ಕೆಲಸವಾದರೆ ತೀರಿತಿಂದು ಹೊತ್ತು ಬಂದಹಾಗೆ ಕೊಡಿಹಿಡಿಯುವ ಕಳ್ಳಸ್ವಭಾವದವನು ಜಗರಾಯನು! ಕಾರ್ಯವಾಗಲಿ—ಆಗದಿರಲಿ, ಮರ್ಖದೆಗೆ ಭಂಗಬಾರದಂತೆ ಸರಳ ಮಾರ್ಗದಿಂದ ನಡೆದು, ಒಂದು ಕಡತ ಎರಡು ತುಂಡು ಎಂಬಂತೆ ಒಂದು ಮಾರ್ಗದಿಂದ ನಡೆಯುವ ಸರಳಸ್ವಭಾವದವನು ಎಚ್ಚುಮೃನಾಯಕನು. ಈ ವಿರುದ್ಧ ಸ್ವಭಾವದವರ ಸ್ವೀಕ್ರಿಯೆ ಕೂಡುವ ಬಗೆಯೇನು? ಎಚ್ಚುಮೃನಾಯಕನ ಸ್ವಭಾವಕ್ಕೆ ಜಗರಾಯನ ಅಂಜುತ್ತಿದ್ದನು! ಜಗರಾಯನ ಸ್ವಭಾವಕ್ಕೆ ಎಚ್ಚುಮೃನಾಯಕನು ಸಂತಾಪಗೊಳ್ಳುತ್ತಿದ್ದನು. ಜಗರಾಯನು ನಾಯಕನೊಡನೆ ಯುದ್ಧಮಾಡಲಿಕ್ಕೆ ಹೇದರಿ, ತನ್ನ ಮಾನ—ಮರ್ಯಾದೆಯ ಮಾತು ಬದಿಗಿಟ್ಟು ಬೆಳ್ಳಿಯ ಮಾತುಗಳಿಂದಾಗಲಿ, ಲಂಜದಿಂದಾಗಲಿ ನಾಯಕನ ಮನಸ್ಸನ್ನು ತಿರುಗಿಸುವದಕ್ಕಾಗಿ ಆತನ ಬಳಿಗೆ ಮತ್ತೆ ವಕೀಲನನ್ನು ಕಳಿಸಿದನು. ಆಗ ಎಚ್ಚುಮೃನಾಯಕನು ವಕೀಲನಿಗೆ—ಮನಯಾಜಿ, ನಿಮ್ಮ ಒಡೆಯನ ಈ ಸೋಗಿನ ನಡತೆಯು ನಿನಗಾದರೂ ಸರಿಬರುತ್ತದೋ? ಆತನು ಮೊದಲು ನಷ್ಟನ್ನು ಬೆದರಿಸಿ ನೋಡಿದನು; ಆದರೆ ಆದರಿಂದ ಪ್ರಯೋಜನವಾಗದ್ದರಿಂದ ಈಗ ಸವಿಮಾತುಗಳಿಂದ ನಷ್ಟನ್ನು ರಮಿಸಲಿಕ್ಕು, ಏನಾದರೂ ಆಶೀರಿಸಿ ನಷ್ಟ ಬಾಯಲ್ಲಿ ನೀರು ಒಡಿಸಲುಕ್ಕಾಗಿ ನಿಷ್ಟನ್ನು ಕಳಿಸಿದ್ದಾನೆ. ಈ ಬಹುರೂ

ಪಕ್ಕೆ ಎಚ್ಚೆಮ್ಮೆನಾಯಕನು ಮೆಚ್ಚೆತಕ್ಕೆವನಲ್ಲ. ಹೀಗೆ ವ್ಯಧರಾಗಿ ಆಯಾಸ ಬಡುವದಕ್ಕಿಂತ, ನನೆಷ್ಟುಬ್ಜನನ್ನು ಗೆದುಬಿಟ್ಟುರೆ, ಮೊನ್ನೆಗ್ನಿಗೆ ಯಾರೂ ಇದುರಾಳಿಗಳು ಉಳಿಯುವದಿಲ್ಲಿಂದು ನಿಮ್ಮ ಒಡೆಯನಿಗೆ ಸ್ವಷ್ಟವಾಗಿ ಹೇಳು. ಪಟ್ಟಿವನನ್ನು ನಮ್ಮ ಒಡೆಯನಿಗೆ ಬಿಟ್ಟುಕೊಟ್ಟು, ಸ್ನೇಹಬಳಿಸಲಿಕ್ಕೆ ಒಸ್ಪಿಕೊಳ್ಳುವ ಪ್ರಸಂಗವಿದ್ದಲ್ಲಿ ಇನ್ನು ನನ್ನ ಬಳಿಗೆ ವಕೀಲನು ಬರಲಿ, ಇಲಿದಿದ್ದರೆ ಸಮರಾಂಗಣದಲ್ಲಿಯೇ ಎಲ್ಲ ಮಾತಿನ ನಿರ್ಣಯವಾಗುವದು, ಎಂದು ಹೇಳಿದನು. ಈ ಸಂಗತಿಯನ್ನು ವಕೀಲನು ಜಗರಾಯನಿಗೆ ತಿಳಿಸಲು, ಆತನು ಎಚ್ಚೆಮ್ಮೆನಾಯಕನ ಗೊಡವಿಯನ್ನು ಬಿಟ್ಟು, ಬೇರೆ ಸರದಾರರನ್ನು ತನ್ನ ಕಡೆಗೆ ಒಲಿಸಿಕೊಳ್ಳುವ ಉದ್ದೇಶಿಗನನ್ನು ಆರಂಭಿಸಿದನು.

ವಕೀಲನು ಹೋದಬಳಿಕ ಎಚ್ಚೆಮ್ಮೆನಾಯಕನು ಡೇರೆಯಲ್ಲಿ ಒಬ್ಬನೇ ಕುಳಿತಿದ್ದನು. ಆಗ ಹೋರಗೆ ಒಂದು ತಾಸು ಹೊತ್ತು ಇರಬಹುದು. ಬಗೆ ಬಗೆಯ ವಿಚಾರಗಳಿಂದ ನಾಯಕನ ಚಿತ್ತವು ಅಸ್ವಸ್ಥವಾದದ್ದರಿಂದ ಆತನು ಹೋರಗೆ ಹೋಗಲಿಲ್ಲ. ವಕೀಲನಿಗೆ ಸ್ವಷ್ಟ ಉತ್ತರಕೊಟ್ಟಿಂತೆ, ಪ್ರಸಂಗದಲ್ಲಿ ತನ್ನ ಉತ್ತರದ ಗೌರವವನ್ನು ಕಾಯ್ದುಕೊಳ್ಳುವದು ಕರಿಣವೆಂಬ ಮಾತ್ರ ಆತನ ಮನಸ್ಸಿಗೆ ಹೋಳಿಯಹತ್ತಿತು. ಉತ್ತರಕುಮಾರನಂತೆ ಬೇಕಾದವರು ಮಾತಾದಬಹುದು; ಆದರೆ ಮಾತಾದಿದಂತೆ ಮಾಡಿ ತೋರಿಸುವವರು ವಿರಲ. ನಾಯಕನು ಬರಿಯ ಬಾಯಿಬಡಕನಿದ್ದಿಲ್ಲ. ಆಗಿನ ಕರ್ಕ್ಯುತ್ತಾಲಿಗಳಲ್ಲಿ ಆತನ ಗಣನೆಯಿತ್ತು. ದಿನದಿನಕ್ಕೆ ಜಗರಾಯನ ದಂಡು ಹೆಚ್ಚುತ್ತಹೋಗಿ ಆತನು ಬಲಿವ್ವನಾಗುತ್ತ ನಡೆದಿದ್ದನು. ರಾಜಕುಂಬಿಂಬವೇ ಜಗರಾಯನ ಕೈಯಲ್ಲಿ ಸಿಕ್ಕಿದ್ದರಿಂದ, ಎಚ್ಚೆಮ್ಮೆನಾಯಕನ ಪಕ್ಕಕ್ಕೆ ಆರಸುಮನೆತನದ ಒಂದು ಅಂಕುರವು ಕೂಡ ಉಳಿದಿದ್ದಿಲ್ಲ; ಆದರಿಂದ ಮಾಂಡಲಿಕರೂ, ಸರದಾರರೂ, ದಂಡಾಳಿಗಳೂ, ಪ್ರಜೆಗಳೂ ಎಚ್ಚೆಮ್ಮೆನಾಯಕನ ಪಕ್ಕಕಟ್ಟಿಲಕ್ಕೆ ಹಿಂದೆನುಂದೆ ನೋಡಹತ್ತಿದ್ದರಲ್ಲದೆ, ಈಗಿದ್ದವರು ಕೂಡ ಒಬ್ಬಬ್ಜಿಬ್ಜರೇ ಜಗರಾಯನ ಕಡೆಗೆ ಹೋಗಹತ್ತಿದ್ದರು. ಇಂಥ ಪ್ರಸಂಗದಲ್ಲಿ ವಿಜಾಪುರದ ಭಾದಶಹನ ಸಹಾಯವನ್ನು ಪಡೆಯಬಹುದೆಂದು ನಾಯಕನು ನೈಸಿಸಿದನು; ಆದರೆ ತಾನಾಗಿ ತನ್ನ ಮನೆಯನ್ನು ವೈರಿಗಳಿಗೆ ಸುಲಿಯಲಕ್ಕೆ ಬಿಟ್ಟುಕೊಟ್ಟಿಂ ತಾಗುತ್ತದೆಂಬ ವಿಚಾರವು ಮನಸ್ಸಿನಲ್ಲಿ ಬರಲು, ಆತನು ಆ ಪ್ರಸಕ್ತಿಯನ್ನು

ಬಿಟ್ಟುಕೊಟ್ಟನು. ಈ ಪ್ರಸಂಗದಲ್ಲಿ ತಕ್ಕಹಾಡಿಯನ್ನು ತೋರಿಸುವ ಹಿತ ಚಿಂತಕರೇ ನಾಯಕನಿಗೆ ಕಾಣದಾದರು. ಮನುಷ್ಯನು ಎಂಥ ತೀಕ್ಷ್ಣ ಬುದ್ಧಿಯನ್ನಿಷ್ಟರೂ, ಪ್ರಸಂಗವಿಶೇಷದಲ್ಲಿ ಆತನಿಗೆ ಅನ್ಯರ ಬುದ್ಧಿವಾದದ ಆವಶ್ಯಕತೆಯು ಬೀಳುತ್ತದೆ. ನಾಯಕನು ಹೀಗೆ ಚಿಂತೆಮಾಡುತ್ತ ಕುಳಿತಿರಲು, ಕುಮುದಿನಿಯು ಅಲ್ಲಿಗೆ ಬಂದಳು. ಆಕೆಯ ಮನೋಹರವಾದ ಮುಖನನ್ನು ನೋಡಿದರೂ ಕೂಡಲೇ, ನಾಯಕನ ಮನಸ್ಸು ಸಮಾಧಾನಹೊಂದಿತು. ಎಷ್ಟು ಮೃಣಾಯಕನೂ, ಕುಮುದಿನಿಯೂ ಸ್ವಾಮಿಕಾರ್ಯಸಾಧನ ತತ್ವರಾಗಿ ಪತಿಪತ್ತಿಭಾವವನ್ನು ಮರೆತು, ಶುದ್ಧಂತಃಕರಣದ ಮಿಶ್ರರಂತೆ ನಡಕೊಳ್ಳುತ್ತಿದ್ದರು! ಕುಮುದಿನಿಯು ಮುಗುಳನಗೆಯಿಂದ ನಾಯಕನನ್ನು ನೋಡುತ್ತಿಇದೇನು? ನಾಯಕರು ಚಿಂತಾಕ್ಷಾಂತರಾಗಿರುವಂತೆ ತೋರುತ್ತದೆ? ಕರ್ಕ್ಕರ್ಕ್ಕ್ರಾಲಿಗಳು ಈ ಕೆಟ್ಟಿ ಚಿಂತಿಗೆ ಒಳಗಾಗುವದರಿಂದ ಕರ್ಕಣವ್ಯಾಪಾಬ್ಯಾಖಿಯು ದೋಷಕ್ಕೆ ಗುರಿಯಾದಂತಾಗುವದಿಲ್ಲವೇ? “ಏನು ಮಾಡಬೇಕು-ಹಾಗೆಮಾಡಬೇಕು” ಎಂಬ ದ್ವಾದಶಾಕ್ಷರೀ ಮಂತ್ರವನ್ನು ಜಪಿಸುತ್ತ ಚಿಂತಾಮಗ್ನಾಗಿ ಕುಳಿತುಕೊಳ್ಳುವದಕ್ಕಿಂತ, ತಟ್ಟಿನೆ ಉದ್ದೇಶಗದ ದಿಕೆಯನ್ನು ಗೊತ್ತುಮಾಡಿಕೊಂಡು ಉದ್ದೇಶಗತಕ್ಕರಾಗುವದು ಹಿತಕರವು. ತಾವು, ಇಬ್ಬರು ವಕೀಲರಿಗೂ ಕೊಟ್ಟಿರುವ ಉತ್ತರಗಳನ್ನು ನಾನು ಕೇಳಿದ್ದೇನೆ. ಆ ಉತ್ತರಗಳು ನಿನ್ನಂಥ ನರವೀರರಿಗೆ ನಿಶ್ಚಯವಾಗಿ ಒಪ್ಪುತ್ತಲಿವೆ ನಮ್ಮ ಪಕ್ಷವು ಸತ್ಯವೇವಾಗಿದ್ದರೂ, ರಾಜಪಕ್ಷದ ಒಂದು ಅಂಕುರವು ಕೂಡ ನಮ್ಮ ಕಡೆಗೆ ಇಳಿದ್ದರಿಂದ ಅದು ಬಲಿಷ್ಠವಾಗಲಿಕ್ಕೆ ಪ್ರತಿಬಂಧವಾಗಿದೆ. ಈ ಮಾತನ್ನು ಜಗರಾಯನು, ಮೊದಲನೆಯ ವಕೀಲನ ಮುಖಾಂತರ ಸೂಚಿಸಿದ್ದನ್ನು ನಾಯಕರು ಮರೆತಿರಲಿಕ್ಕಿಳ್ಳ. ನಾವು ಹಾಗಾದರೂ ಮಾಡಿ ಪ್ರತಿಬಂಧದಲ್ಲಿರುವ ಒಬ್ಬರಾಜಕುಮಾರನನ್ನುದಿಕ್ಕೊ ಸಂಪಾದಿಸತಕ್ಕದ್ದು, ಎಂದು ಹೇಳಿ ನಾಯಕನನ್ನು ಉತ್ತಮಕೆಯಿಂದ ನೋಡಿಕ್ಕುದಳು.

ಕುಮುದಿನಿಯ ಮಾತಿಗೆ ನಾಯಕನು ಒಡೆಂಬಟ್ಟು—ಪ್ರಯೋ, ನಿನ್ನಮಾತುಗಳು ಬಹು ಸಮರ್ಪಕವಾದವುಗಳು. ಇತ್ತುಬಾ, ಕುಳಿತುಕೊ, ನಿಂತು ಮಾತಾಡುವದೇಇ? ಅಲ್ಲ ನಯಸ್ಯಿಂಧಾದ ನಿನ್ನ ವಿಚಾರಗಳನ್ನು ಕೇಳಿನನಗೆ ಕೊತುಕವಾಗುತ್ತದೆ. ಒಬ್ಬ ರಾಜಪುತ್ರನು ಇಂದು ನಮ್ಮ ಪಾಳಯಕ್ಕೆ

ಬಂದರೆ, ನಾಳನಿಂದಲೇ ನಮ್ಮ ಸೈನ್ಯವು ಸಹಸ್ರ ಸಂಖ್ಯಾಕವಾಗಿ ಬೆಳೆಯುತ್ತೇ ಹೋಗುವದರಲ್ಲಿ ಸಂಶಯವಿಲ್ಲ, ಆದರೆ ರಾಜಪುತ್ರನನ್ನು ಕರಡರುವ ಬಗೆ ಹೇಗೆ? ಕಾರಾಗೃಹದಲ್ಲಿರುವ ದೊರೆಗಳನ್ನು ನಾನೇ ಉಪಾಯದಿಂದ ಕಂಡು, ಒಬ್ಬ ರಾಜಪುತ್ರನನ್ನು ಸಂಪಾದಿಸಬೇಕೆಂದು ಯೋಚಿಸಿದೆನು; ಏನುಮಾಡಲಿ, ಯೋಗ್ಯ ಉಪಾಯವೇ ತೋಚಲೊಳ್ಳಬು. ನನ್ನ ಎಂಟು ಸಾವಿರ ಸೈನ್ಯದೊಡನೆ ರಾತ್ರಿ ಚಂದ್ರಗಿರಿಯ ಮೇಲೆ ಸಾಗಿಹೋಗಿ, ಎದುರಾದವರನ್ನು ಶುಂಡ ರಿಸುತ್ತ ಕಾರಾಗೃಹದಲ್ಲಿರುವ ರಾಜಕುಟುಂಬವನ್ನೇ ಬಿಡಿಸಿಕೊಂಡು ಬರಬೇಕೆಂಬ ವಿಚಾರವು ಮನಸ್ಸಿನಲ್ಲಿ ಬರುವೆಂದು; ಆದರೆ ನಾನು ಸಮೀಪದಲ್ಲಿರುವೆನೆಂದು ಹೇದರಿ ಜಗರಾಯನು ಹಾಗಲಿರುಳು ಜಾಗರೂಕನಾಗಿ ಹೊಡ್ಡಿ ಸೈನ್ಯ ದೊಡನೆ ಪಟ್ಟಣವನ್ನು ರಷ್ಟಿಸುತ್ತಿರುವೆಂದಂದ, ಈವಿಚಾರದ ಫಲವು ಹೊದಲ ತುತ್ತಿಗೇ ನೋಣಿತಿಂದಂತಾಗಬಹುದೆಂಬ ಭಯವು ಬಾಧಿಸತ್ತಿರುತ್ತಿದೆ; ಮುಂದೆ ಮಹತ್ವದ ಕೆಲಸಗಳು ಇರುವದರಿಂದ ಈಗಲೇ ಅಂಥ ಸಾಹಸಕ್ಕೆ ಹೋಗುವದು ಯೋಗ್ಯವಾಗಬು. ಮರೀಹೋಸಗಳಿಗೆ ನನ್ನ ಮನಸ್ಸು ಮೇಚ್ಚಿದ್ದರೂ, ಮುಯ್ಯಕ್ಕೆ ಮುಯ್ಯ ತೀರಿಸುವದಕ್ಕಾಗಿ ಏನಾದರೂ ಹೋಸಮೊಡಿಕಾಯ್ದಾರು ಸಾಧಿಸಬೇಕೆಂದು ಯೋಚಿಸಿದರೆ, ಆ ಕೆಲಸದಲ್ಲಿ ಪ್ರವೀಣನಲ್ಲಿದ ನನಗೆ ಹೋಸದ ಉಪಾಯಗಳೇ ಸೂಚಿಸಿದಾಗಿವೆ; ಆದರೆ, ಸ್ತ್ರಿಯೇ, ಕುಮುದಿನಿ, ಏನು ಮಾಡಬೇಕು ಹೇಳು. ರಾಜಪುತ್ರರು ನಮ್ಮ ವಾಳಯಕ್ಕೆ ದಯು ಮಾಡಿಸಿ, ಅದನ್ನು ಸನಾಥವಾಗಿ ಹ್ಯಾಗೆ ಮಾಡ್ಯಾರು? ಚಿಕ್ಕವಳಾದರೂ ನೀನು ಉಪಾಯಕೋವಿದಳಿರುತ್ತಾನೆ. ಸ್ವಾಭಾವಿಕವಾಗಿಯೇ ನಿನ್ನ ಬುದ್ಧಿಯು ತೀಕ್ಷ್ಣವಾಗಿರುತ್ತದೆ. ನೋಡು, ಏನಾದರೂ ಹಂಚಿಕೆಯು ಗೊತ್ತಾದರೆ ಹೇಳು.

ನಾಯಕನ ಈ ಉತ್ತೀಜನಪರವಾದ ಮಾತುಗಳನ್ನು ಕೇಳಿ ಕುಮುದಿನಿಯು ಯೋಚಿಸುತ್ತ ಸುಮ್ಮನೆ ಕುಳಿತುಕೊಂಡಳು. ಆಕೆಯ ಆಗಿನ ಗಂಭೀರ ಮುದ್ರೆಯು ವರ್ಣಸತಕ್ಕಾದ್ವಾಗಿತ್ತು. ಆ ಶುದ್ಧಾಂತಃಕರಣದ ಪ್ರಮದೆಯು ಗುರುಸ್ತವನ ಮಾಡುತ್ತ ಏಕಾಗ್ರಚಿತ್ತದಿಂದ ಉಪಾಯವನ್ನು ಚಿಂತಿಸಹಕ್ತಿ ದಳು. ತಟ್ಟನೆ ಸಮರ್ಪಕವಾದ ಉಪಾಯವು ತೋಚಲೊಳ್ಳಬು. ಪತಿಯ ಪ್ರಸನ್ನತೆಯನ್ನು ಪಡೆಯುವ ಪ್ರಥಮ ಪ್ರಸಂಗವು ಎಲ್ಲಿ ಷ್ಟಫ್ರವಾಗುವದೋ,

ಎಂದು ಚಿಂತಿಸುತ್ತೆ, ತಾನು ಕುಳಿತ ಡೇರೀಯಲ್ಲಿ ಅಶ್ವಿತ್ತೆ ಸಹಜವಾಗಿ ನೋಡಿ ದಳು. ಅಲ್ಲಿ ಒತ್ತಪ್ಪಿಗೆ ಆಗಸನು ಒಗೆದಿಪ್ಪಿದ್ದ ಬಟ್ಟಿಗಳ ರಾಶಿಯು ಆಕಯ ಕಣ್ಣಿಗೆ ಬಿಡಿತು. ಬಟ್ಟಿಗಳ ನೆವದಿಂದ ಆಕೆಗೆ ಆಗಸನ ನೆನಪಾಗಲು, ಕೂಡಲೇ ಯೋಗ್ಯವಾದ ಉಪಾಯವು ಆಕೆಗೆ ತೋಚಿತು. ಆಗ ಆ ಮುಗ್ದಿಯು ಖಾತ್ಮನ್ ಹದಿಂದ ನಾಯಕನನ್ನು ಕುರಿತು—ಒಡೆಯರೇ, ಮಹತ್ವದ ಕಾರ್ಯಕ್ರಮಕ್ಕೆ ಹಾರಿರುವ ತಾವು, ಸಹಸ್ರಾರ್ಥಕ ಅವುಗಳನ್ನು ಸಾಹಸಮಾಡುವದು ಹಿತಕರ ವಲ್ಲ. ತಾವು ಸ್ಥಳಬಿಟ್ಟು ಕಡಲದೆ ಇದ್ದಲ್ಲಿಂದಲೇ ಕೆಲಸ ನೂಡಿಸಬೇಕು. ಇಂಥ ಬಕ್ಕಪ್ಪಿನ ಪ್ರಸಂಗದಲ್ಲಿ ಅವಸರವೂ, ಗದ್ದಲವೂ ಕೆಲಸದವಲ್ಲ. ರಾಜಪುತ್ರರಿನನ್ನು ಸಂಪಾದಿಸುವ ಉಪಾಯವು ಬಹು ಗೂಡವಾದದ್ದಿರಲಿಕ್ಕೆ ಬೇಕು. ರಣಪಂಡಿತರಾದ ತಾವು, ತಪ್ಪಿನೇ ಚಂದ್ರಗಿರಿಗೆ ದಾಳಿಯನ್ನುಟ್ಟು. ವೈರಿಗಳನ್ನು ತುಂಡರಿಸಿ ದೊರೆಗಳ ಬಂಧನೀಯೋಚನ ಮಾಡಲಾರಿರೆಂತಲ್ಲ; ಆದರೆ ದುಷ್ಪ ಜಗರಾಯನು, ಕಲಹದ ಮೂಲವೇ ಕಡಿದು ಹೋಗಲೇಂದು ಕ್ರಾರತನದಿಂದ ದೊರೆಗಳ ಕುಟುಂಬವನ್ನು ಸಂಹರಿಸಿದರೆ ಮಾಡುವದೇನು? ಉಗುರುವಿಂದ ಹೋಗುವದಕ್ಕು ಕೊಡಲಿಯನ್ನು ತಕ್ಕೆಷ್ಟುವದು ಸರಿಯುತ್ತಿತ್ತು ಪುಣ್ಯಪ್ರಭಾವದಿಂದ ನನಗೊಂದು ಉಪಾಯವು ತೋಚಿರುತ್ತದೆ. ಸೀರೆ ಮನೆಯಲ್ಲಿದ್ದ ಆರಸರ ಅರಿವೆಗಳನ್ನು ಒಗೆಯುವ ಆಗಸನಿಂದ ಈ ಕಾರ್ಯವಾಗಬಹುದಾಗಿದೆ. ಪ್ರಸಂಗವಿಶೇಷದಲ್ಲಿ ಕ್ಷುಲ್ಲಕ ಜನರಿಂದ ಮಹತ್ವದ ಕಾರ್ಡ್‌ಗಳು ಸಾಧಿಸುವದುಂಟು. ಈಗಲೇ ಆಗಸನನ್ನುಟ್ಟು ಕರಿಸಿಕೊಟ್ಟು, ನಾನು ಹೇಳಿದಂತೆ ಕೇಳಲು ಆತನನ್ನು ಬಡಂಬಡಿಸಿಕೊಟ್ಟರೆ, ಇನ್ನು ಒಂದು ತಿಂಗಳೊಳಗಾಗಿ ರಾಜಪುತ್ರರನ್ನು ತಮ್ಮ ಪಾಳಿಯಕ್ಕೆ ಬಿಜಯ ಮಾಡಿಸುವೆನು. ಈ ಸ್ವಾಮಿಕಾರ್ಯವನ್ನುಟ್ಟು ನನಗೆ ಒಪ್ಪಿಸಿ, ಅದನ್ನು ಸಾಧಿಸುವ ವಿಷಯ ವಾಗಿ ನನಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಕೊಡಬೇಕು. ನಾಯಕರೇ, ನಾನು ಅಬಲೆಯು, ಆವೃಬುಧಾಳು, ಮೇಲೆ ಅನನುಭವಿಯು, ಎಂದು ನನ್ನಲ್ಲಿ ಅವಿಶ್ವಾಸವನ್ನು ಮಾತ್ರ ಮಾಡಬೇಡಿಂ ಕಂಡಿರಾ! ಸಮರ್ಥನಾದ ಸದ್ಗುರುವಿನ ಕ್ಷೇತ್ರಾಂದಲೂ, ತಮ್ಮ ಪುಣ್ಯಪ್ರತಾಪದಿಂದಲೂ ಈ ಮಹತ್ವದ ಕಾರ್ಯವು ನನ್ನಿಂದ ನಿಶ್ಚಯವಾಗಿ ಸಾಧಿಸುವದು!

ಸ್ವಾಮಿಕಾರ್ಯದ ವಿಷಯವಾಗಿ ಅಷ್ಟಂತಾಸಕ್ರಿಯಾಳ್ಳ ನಾಯಕನು,

ಯಾರ ಪುಣ್ಯದಿಂದಲೇ ಆಗಲೊಳ್ಳಿದೇಕೆ, ಕಾರ್ಯವು ಸಾಧಿಸಿದರಾಯಿತೀಂದು ತಿಳಿದು ಕುಮುದಿನಿಯ ಮಾತಿಗೆ ಒಡಂಬಟ್ಟು ಅಗಸನನ್ನು ಕರೆಸಿಕೊಟ್ಟುನು. ಅಗಸನೂ ಕುಮುದಿನಿಯು ಹೇಳಿದಂತೆ ಕೇಳಲು ಒಡಂಬಟ್ಟುನು. ಮೊದಲಿ ನೀಂದಲೇ ಕುಮುದಿನಿಯ ಯೋಗ್ಯತೆಯಲ್ಲಿ ನಾಯಕನ ವಿಶ್ವಾಸ ಬಹಚ. ಅದರಲ್ಲಿ ತನ್ನ ಪ್ರಾಣವನ್ನು ರಕ್ಷಿಸಿದಂದಿನಿಂದಂತೆ ಆತನು ಕುಮುದಿನಿಯನ್ನು ಅಲ್ಲಂತಹ ಶ್ರೀಯಕ್ಷಿಂದೇ ಭಾವಿಸಿದ್ದನು. ಉಪಾಯವೇನು ಯೋಚಿಸಿರುವ ಯೆಂದು ಸಹ ಆತನು ಕುಮುದಿನಿಯನ್ನು ಕೇಳಲಿಲ್ಲ. ಅವಳು ಕೇಳಿಕೊಂಡ ಸಹಾಯವನ್ನವ್ಯಾಪ್ತಿ ಅಸ್ಥಿಯಿಂದ ಒದಗಿಸಿಕೊಟ್ಟುನು. ಕುಮುದಿನಿಯು ತನ್ನ ಪ್ರಾರುಷವೇಷವನ್ನು ಬಿಟ್ಟು, ಅಗಸರ ಜಾತಿಗೆ ಬಪ್ಪುವಂಥ ಉಡಪ್ಪ-ತೊಡಪ್ಪ ಗಳನ್ನು ಧರಿಸಿ ಅಗಸನ ಸಂಗಡ ನಡೆದಳು. ಸ್ವಾಮಿನಿವೃಂದಾದ ಇಬ್ಬರು ದಾಸಿಯರೂ, ಇಬ್ಬರು ಸೇವಕರೂ ಕುಮುದಿನಿಯನ್ನು ಹಿಂಬಾಲಿಸಿದರು. ಸರಳಸ್ವಭಾವದವರ್ಜನೂ, ಸಚ್ಚರಿತ್ರಜ್ಞಾನ, ಸತ್ಯತೀಲಜ್ಞಾನ ಆದ ಕುಮುದಿನಿಯು ಕಾರ್ಯಸಾಧನ ತತ್ವರಳಾಗಿ, ಅಗಸನ ಮನೆಯ ಬಳಯಲ್ಲಿಯ ಒಂದು ಮನೆಯಲ್ಲಿದ್ದು, ಕಾರ್ಡಿವನ್ನು ಸಾಧಿಸಿತ್ತೊಡಗಿದಳು. ಪ್ರತಿನಿತ್ಯ ಬಗೆದ ಬಟ್ಟಿಗಳ ದೊಂದು ಗಂಟನ್ನು ಹೊತ್ತುಕೊಂಡು ಅಗಸನೊಡನೆ ಕಾರಾಗ್ನಹಕ್ಕೆ ಹೋಗುವದು ಕುಮುದಿನಿಯ ಕೆಲಸವಾಗಿತ್ತು. ಮನೆಗೆ ಬರುವಾಗ ಒಮ್ಮೆನ್ನೆ ಅಗಸನೊಡನೆ ಮೈಲಿಗೆಯ ಬಟ್ಟಿಗಳದೊಂದು ಗಂಟನ್ನು ಹೊತ್ತುಕೊಂಡು ಬರಲಿಕ್ಕು ಆಕೆಯು ಹಿಂದೆಮುಂದೆ ನೋಡುತ್ತಿದ್ದಿಲ್ಲ. ಕೈಕೊಂಡ ಕಾರ್ಡಿವನ್ನು ಸಾಧಿಸುವಾಗ ನೂನಾಪಮಾನಗಳನ್ನೂ ಕರ್ಷಣತ್ವಮಂಗಳನ್ನೂ ಮಹಾತ್ಮರು ಎಣಿಸುವದಿಲ್ಲಿಂಬ ಮಾತು ಕುಮುದಿಫಿಯ ಕೈಯಿಂದ ಪ್ರಸ್ವಾಂತಾಗುತ್ತದೆ ಎಣ್ಣಮುನಾಯಕನಂಥ ಸ್ವಾಭಿಮಾನಿಯಾದ ತರುಣವಿರನು ಕೂಡ, ತನ್ನ ಹೆಂಡೆತಿಯ ಈ ಸಾಹಸವು ಅಪಮಾನಕರವೆಂದು ಎಣಿಸದಿದ್ದದರೆ ಮನ್ಯವ ನ್ನಾದರೂ ವಾಚಕರು ವಿಚಾರಿಸಬಹುದಾಗಿದೆ. ತಮ್ಮ ಮನೆಯ ಕೆಲಸವನ್ನು ತಾವು ಕೈಮುಟ್ಟ ಮಾಡಲು ಆತಂಕಪಟ್ಟು, ಕೆಲಸ ಕೆಡಿಸಿಕೊಂಡು ಹೇಚಾಡುವ ದುರಭಿಮಾನಿಗಳಾದ ಶ್ರೀ-ಪುರುಷರು, ಕುಮುದಿನಿಯ ಈ ಕಾರ್ಯದಕ್ಕೆತೆಯನ್ನು ನೋಡಿ ಬುದ್ಧಿಗಲಿತರಿ ನೆಟ್ಟಿಗಾದಿತ್ತು.

ಶ್ರೀಕೋತ್ತರಸುಂದರಿಯಾದ ಕುಮುದಿನಿಯು ಹದಿನೇಂಟುವರ್ಷದ

ಪಾಯಸ್ಥಿ ಇದ್ದಳಿಂಬದನ್ನು ನಮ್ಮ ವಾಚಕರು ಬಲ್ಲರು. ಆಕೆಯನ್ನು ನೋಡಿದ ಪುರುಷವಾತ್ಮರು ಮರುಳಾಗುವದಂತು ಇರಲಿ, ಸ್ತ್ರೀಯರು ಕೂಡ ನಿರ್ವಂಚ ನೆಯಿಂದ ಆಕೆಯ ಸೌಂದರ್ಯಕ್ಕೆ ತಲೆದೂಗಿ, ಆಕೆಯ ಸದ್ಗಂಗಳಿಗಾಗಿ ಆಕೆಯನ್ನು ತುಂಬಾ ಸ್ತ್ರೀತಿಸುತ್ತಿದ್ದರು. ಕಾರಾಗ್ರಹದ ರಕ್ಷಕರಿಗಂತು ಈಮು ದಿನಿಯ ದರ್ಶನವೂ, ಸಂಭಾಷಣದ ಯೋಗವೂ ಅಲಭ್ಯ ಲಾಭಗಳಾಗಿ ಶೋರಹಕ್ತಿದವು. ಅಗಸನ ಬಳಿಯಲ್ಲಿ ಇಂಥ ರಕ್ಷಿತಿರುವದು ಪರಮಾಶ್ಚರ್ಚ ವೆಂದು ಜನಸಾಮಾನ್ಯರು ಹಲವು ಬಗಯಾಗಿ ಆಕ್ಷೇಪಿಸುತ್ತಿದ್ದರಲ್ಲದೆ, ಅವರ ಲೀಯ ಎಷ್ಟೋ ಅಧಮರು, ಈ ರಕ್ಷಿತು ಅಗಸನ ಬಳಿಯಲ್ಲಿರುವದರಿಂದ ಸುಲಭಸಾಧ್ಯವೆಂದು ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿದ್ದರು. ಈಮುದಿನಿಯ ಯೋಗದಿಂದ ಅಗಸನ ಯೋಗ್ಯತೆಯೂ, ಪ್ರತಿಸ್ಯೇಯೂ ಹೆಚ್ಚಿದಂತಾದವು. ಆತನ ಮೇಲಿನ ಕಾವಲುಗಾರರ ಸಂಶಯವು ಕಡಿಮೆಯಾಗಿ, ಅವರು ಒಂದು ಬಗಯಿಂದ ಅಗಸನ ಪ್ರಸನ್ನತೆಯನ್ನು ಪಡೆಯಲು ಯಶ್ವಿ ಶಕ್ತಿದರು. ಕಾರಾಗ್ರಹದಲ್ಲಿ ಹೋಗುವಾಗೂ, ಕಾರಾಗ್ರಹದಿಂದ ಹೋರಿಗೆ ಬರುವಾಗೂ ಅಗಸನನ್ನು ಶೋಧಿಸುವದು ಕಾವಲುಗಾರರ ನಿತ್ಯಕ್ರಮವಾಗಿತ್ತು. ಆದರೆ ಈಮು ದಿನಿಯ ಮುರವತ್ತಿನಿಂದ ಈ ನಿತ್ಯಕ್ರಮದಲ್ಲಿ ಶೈಧಿಲ್ಯವು ಉತ್ಪನ್ನವಾಗಿತ್ತಿ, ಬರಬರುತ್ತ ಅಗಸನನ್ನು ಶೋಧಿಸುವದು ಅನವಕ್ಷೇಕನೆಂದು ಕಾವಲುಗಾರರು ಭಾವಿಸಹಕ್ತಿದರು. ಇದನ್ನು ನೋಡಿ ಈಮುದಿನಿಯು ಸಮಾಧಾನಪಡಕ ತ್ತಿದಳು. ಈಮುದಿನಿಯನ್ನು ನೋಡಿದ ಪುರುಷವಾತ್ಮರು ಕಲ್ಪನಾಮಯ ರಾಗಿ ಆ ಪ್ರಮದೆಯನ್ನು ಬಹುವಿಧವಾಗಿ ಕಂಡರೂ, ಸರಳಸ್ವಭಾವದ ಈಮು ದಿನಿಯ ನಡೆಸುಡಿಗಳಲ್ಲಿ ರತಿಮಾತೃಪೂ ಹೆಚ್ಚುಕಡಿಮೆಯಾಗಿದ್ದಿಲ್ಲ. ಆಕೆಯು ಪುರುಷವಾತ್ಮರನ್ನು ಬಂಧುಭಾವನೆಯಿಂದ ಏಕರೂಪವಾಗಿಯೇ ಕಾಣುತ್ತಿದ್ದಳು. ಸ್ತ್ರೀಯರು ತಾವು ಇರುವಹಾಗೆ ಇದ್ದರೂ, ಈಕೆಕರಾದ ಪುರುಷರು ತಮ್ಮ ಈಕಲ್ಪನೆಯಿಂದ ಅವರ ಮೇಲಿ ಇಲ್ಲದ ಆರೋಪಗಳನ್ನು ಹೊರಿಸುವದು ಅಪರೂಪವಲ್ಲ. ಕಾವಲುಗಾರರಲ್ಲಿ ಒಬ್ಬ ರಾಚಿದೇವನ ಹೊರತು ಉಳಿದವರು ವಿವಯಾಸಕ್ತರೂ, ಸ್ವಾರ್ಥಪರಾಯಣರೂ, ದುರ್ವಸ್ಯಸನಿಗಳೂ ಆಗಿದ್ದಾಗು. ಅವರ ಪರಾಕ್ರಮನನ್ನು, ಮುರಿವಾಡಿದ ಮೇಸೆ, ದೊಡ್ಡ ಧಾಲು, ಸ್ವೀಲಾದ ಚಣ್ಣ, ಹಿರಿದ ಕಶ್ತಿ, ಅಭಾರಟಿದ ಮಾತು ಮುಂತಾದ ಬಾಹ್ಯ

ಚಿಹ್ನಗಳಿಂದಲೇ ಅರಿಯಬೇಕಾಗಿತ್ತಲ್ಲದೆ, ಕೃತಿಯಿಂದ ಅರಿಯುವಹಾಗಿದ್ದಿಲ್ಲ. ನಿಕರದ ಯಾಧ್ಯಪ್ರಸಂಗಗಳೇ ದಹದರೆ, ಓಡಿ ಹೋಗುವ ಜನರೇ ಬಹಳ. ವಿಷಯಸುಖ್ಯ ಮೆಚ್ಚಿದ ಡಾಂಭಿಕರಾದ ಆ ಹೇಡಿ ಕಾವಲುಗಾರರು, ದುರ್ಬಲರನ್ನು ನೀಚತನದಿಂದ ರಸಾರಳಕ್ಕೆ ಮಟ್ಟಿವರಲ್ಲಿಯೂ, ಸಬಲರ ಕಾಲಿನಿಂದ ಎಗ್ಗಿಲ್ಲದೆ ಒದಿಸಿಕೊಳ್ಳುವರಲ್ಲಿಯೂ ಒಳ್ಳೇ ಪ್ರವೀಣರಾಗಿದ್ದರು. ಒಬ್ಬ ರಾಚಿದೇವನು ಮಾತ್ರ ತಪ್ಪಿ ಈ ನೀಚರ ಗುಂಪಿನಲ್ಲಿ ಸೇರಿದಂತಾಗಿತ್ತು. ಆತನ ಉಡಿಗೆ—ತೊಡಿಗೆಗಳು ತೀರ ಸಾಧಾರಣವಾಗಿದ್ದವು. ದುರ್ವಸನಗಳ ಸುದ್ದಿಯು ಆತನಿಗೆ ಗೊತ್ತಿದ್ದಿಲ್ಲ. ಮೌನವೂ, ಕರ್ತವ್ಯಜಾಗರೂಕತೆಯೂ ಆತನ ಮುಖ್ಯ ಲಕ್ಷಣಗಳಾಗಿದ್ದವು; ಸ್ವಾಮಿಕಾರ್ಯದಲ್ಲ ದೇಹವನ್ನು ಅಸ್ಥಿ ಸುವರ್ದಿ ಪರಮಪುರುಷಾರ್ಥವೇಂದು ಆ ಪುಣ್ಯವಂತನು ತಿಳಿದಿದ್ದನು. ಆತನೊಬ್ಬನು ಮಾತ್ರ ಕುಮುದಿನಿಯನ್ನು ಅಗಸರವಳಿಂದು ತಿಳಿದಿದ್ದಿಲ್ಲ. ಕುಮುದಿನಿಯು ಆಗಸನ ಸಂಗಡ ಪ್ರತಿನಿತ್ಯ ಕಾರಾಗ್ರಹಕ್ಕೆ ಬರುವದರಲ್ಲಿ ಏನಾದರೂ ಗೂಢವಿರಚಿಕೆಂದು ತಿಳಿದು, ಆತನು ಯಾವಾಗಲೂ ಜಾಗರೂಕನಾಗಿರುತ್ತಿದ್ದನು. ಈ ಸಂಗತಿಯನ್ನು ಚಾಣಾಕ್ಷಾಳಾದ ಕುಮುದಿನಿಯು ತಿಳಿದು, ರಾಚಿದೇವನ ವಿಷಯವಾಗಿ ಭಯಪಟ್ಟಿ ಬಹು ಎಚ್ಚರಿದಿಂದ ನಡೆಯುತ್ತಿದ್ದಳು!

ಸೆರಿಮನೆಯಲ್ಲಿದ್ದ ಇನೆಯ ರಂಗರಾಯರ ಕಣ್ಣಿಗೆ ಕುಮುದಿನಿಯು ಒಂದು ದಿನ ಅಕಸ್ಮಾತ್ತಾಗಿ ಬೀಳಲು, ಅವರು ಚಕ್ಕಿತಮುದ್ದೆಯಿಂದ ಆಕೆಯನ್ನು ನೋಡಹತ್ತಿದರು. ಇಂಥ ಕುಲೀನ ಸ್ತ್ರೀಯು ಅಗಸನ ಬಳಿಯಲ್ಲಿ ರುವದರ ಗೂಢವೇ ಅವರಿಗೆ ತಿಳಿಯದಾಯಿತು. ಆ ತರುಣಿಯ ಮುಖಲಕ್ಷಣದಿಂದ ಯಾವನೋ ಒಬ್ಬ ವೀರನ ಪರಿಚಯವು ಹತ್ತಿದಂತಾಗಿ, ಆತನು ಯಾರೆಂಬದು ತಟ್ಟಿನೆ ಮನಸ್ಸಿಗೆ ಹೊಕೆಯದ್ದರಿಂದ ಅವರು ವಿಚಾರಮನ್ನಾದರು. ಈ ಪ್ರಸಂಗವನ್ನು ಚಾಣಾಕ್ಷಾಳಾದ ಕುಮುದಿನಿಯು, ದಿಟ್ಟತನದಿಂದ ದೊರೆಗಳ ಬಳಿಗೆ ಹೋಗಿ ಸಾಷ್ವಾಂಗವಾಗಿ ವಂದಿಸಿ, ಯಾರಿಗೂ ಕಾಣಂತೆ ಒಂದು ತಾದವಾಲಿಯ ಪತ್ರವನ್ನು ದೊರೆಗಳ ಮುಂದೆ ಇಟ್ಟಿ ಹೊರಗೆ ಬಂದಳು. ಪತ್ರವನ್ನೊಂದುತ್ತ ಹೋದಂತೆ ಸದಯಾಂತಃಕರಣದ ರಂಗರಾಯರ ಮುಖಮುದ್ದೆಯು ಗಂಭೀರವಾಗುತ್ತ ಹೋಯಿತು. ಅವರು ಕುಮುದಿನಿಯ ವಿಷಯವಾಗಿ ಪರಮಾದರವುಳ್ಳವರಾಗಿ ಆಕೆಯನ್ನು ಏಕಾಂತ

ದಲ್ಲಿ ಕಂಡು, ಆಪ್ತಾಲೋಚನೆಯನ್ನು ಯಾವಾಗ ಮಾಡೇವೆಂದು ಆತುರಪ ಹಕತ್ತಿದರು; ಆದರೆ ಜಗರಾಯನ ಬಿಗಿಯಾದ ಕಾವಲಿನಲ್ಲಿದ್ದ ಅವರಿಗೆ ಆಪ್ತದವು ಹೊರಿಯಲ್ಲಾಗುತ್ತದು. ಪ್ರಸಿದ್ಧರೀತಿಯಿಂದ ಸೇವಕರ ಮುಖಾಂತರವಾಗಿ ಈಮುದಿನಿಯನ್ನು ಕರಿಹಿಕೊಂಡು ಆಕೆಯೊಡನೆ ನಾಲ್ಕು ಮಾತುಗಳ ನ್ನು ಡಲಿಕ್ಕೆ ಅವರಿಗೆ ಬರುವಹಾಗಿದ್ದಿಃ; ಆದರೆ ಒಬ್ಬ ರಾಚಿದೇವನ ಹೊರತು ಸೀರೆಮನೆಯಲ್ಲಿದ್ದ ಕಾವಲುಗಾರರೇ ಮೊದಲಾದವರ ಮೆಟ್ಟನ್ನು ಈಮುದಿನಿಯು ಅರಿತನಳಾದ್ದರಿಂದ, ಆಕೆಯು ಅನುವುನೋಡಿ ತಟ್ಟನೆ ದೊರೆಗಳ ಮುಂದೆ ಹೋಗಿ ನಿಂತುಕೊಂಡಳು. ಪಶ್ರವನ್ನು ಓದಿದಬಳಿಕ ತನ್ನ ದರ್ಶನ ಕ್ಷಾಗಿ ದೊರೆಗಳು ಆತುರರಾಗಲೇಬೇಕೆಂದು ಆಕೆಯು ಭಾವಿಸಿದ್ದಳು. ಈಮುದಿನಿಯು ಬಂದದ್ದನ್ನು ನೋಡಿ ದೊರೆಗಳು ಬಹುಮಾನಪೂರ್ವಕವಾಗಿ ಸೌಜನ್ಯದಿಂದ ಆಕೆಯನ್ನು ಅಭಿನಂದಿಸಿ, ನಾಳೆ ಇದೇ ಸ್ಥಳದಲ್ಲಿ ನಷ್ಟನ್ನು ಕಾಣಬೇಕೆಂದು ಹೇಳಿದರು. ಆಗ ಈಮುದಿನಿಯು “ದೊರೆಗಳ ಅಪ್ರಕಾಣ” ಎಂದು ತಲೆವಾಗಿ ವಿನಯದಿಂದ ಸಮೃತಿಯನ್ನು ಪ್ರಕಟಿಸಿ ಹೊರಗೆ ಬರಲು, ರಾಚಿದೇವನು ತೀಕ್ಣಾದೃಷ್ಟಿಯಿಂದ ತನ್ನನ್ನು ನೋಡುತ್ತ ನಿಂತದ್ದು ಆಕೆಯ ಕಣ್ಣಗೆ ಬಿತ್ತು!

ಹೀಗೆ ರಾಚಿದೇವನು ಸದ್ಗುಳಿದೆ ತನ್ನ ಬೆನ್ನಮೇಲಿದ್ದು, ತನ್ನ ತಂತ್ರಗಳ ಅವಲೋಕನ ಮಾಡುವದನ್ನು ನೋಡಿ ಈಮುದಿನಿಯು ಅಸಮಾಧಾನಪಟ್ಟಳು. ಇಡೀ ಸೀರೆಮನೆಯಲ್ಲಿ ರಾಚಿದೇವನೋಬ್ಬನು ಮಾತ್ರ ಮುಳ್ಳನಂತೆ ಅಳುಕಿ, ಈಮುದಿನಿಯನ್ನು ನೋಯಿಸುತ್ತಿದ್ದನು; ಇನ್ನೊಬ್ಬರ ಗಣನೆಯು ಅವಳಿಗಿದ್ದಿಲ್ಲ. ರಾಚಿದೇವನು ತನ್ನ ಕಾರಸ್ಥಾನವನ್ನು ಚೈಲಿಗೆಳಿದು ಎಲ್ಲಿ ಅನಧರವನ್ನು ಅಟುಮಾಡುವನೋ, ಎಂದು ಆಕೆಯು ಬೆದರಿದಳು; ಆದರೆ, ಎಲ್ಲ ಪ್ರಸಂಗಗಳಿಂದ ರಕ್ಷಿಸಲು ಸದ್ಗುರುವೇ ಸಮರ್ಪಣನೆಂದು ನಂಬಿ, ಆಕೆಯು ಕೊಡಲೇ ಧೈರ್ಯವನ್ನು ತಾಳಿ ಮರುದಿನ ಅಪ್ರಕಾಣಯಂತೆ ರಂಗರಾಯರ ದರ್ಶನ ಕ್ಷಾಗಿ ಹೋಡಳು. ಆಗ ದೊರೆಗಳು ತನ್ನ ಪರಿವಾರದೊಡನೆ ಈಮುದಿನಿಯ ಹಾದಿಯನ್ನು ನೋಡುತ್ತ ಕುಳಿತ್ತಿದ್ದರು. ಹೀಗೆ ರಾಜಪರಿವಾರವು ಪರಾಧಿನತೆಯಿಂದ ತೇಜೋಹೀನವಾಗಿ ತನ್ನ ಸ್ವಾಗತ ಮಾಡುವ ನೆವದಿಂದ ಒಟ್ಟುಗೂಡಿರುವದನ್ನು ನೋಡಿ ಈಮುದಿನಿಯ ಹೈದರ್ಯವು ಕರಗಿ ನೀರಾಗಿ,

ಆಕೆಯ ಕಣ್ಣಗಳೊಳಗಿಂದ ನೀರುಗಳು ತಾವಾಗಿ ಹೋಗಹತ್ತಿದ್ದವು. ಆಕೆಯು ಗಧ್ಯದ ಕಂಶೆಯಾಗಿ ರಾಜಪರಿವಾರವನ್ನು ಸಾಷ್ಟ್ವಂಗವಾಗಿ ವಂದಿಸಲು, ರಾಜಪತ್ರಿಯೂ, ರಾಜಪುತ್ರಿಯರೂ ಆಕೆಯನ್ನು ಹಿಡಿದೆತ್ತಿ ಆದರದಿಂದ ತನ್ನ ಬಳಿಯಲ್ಲಿ ಕುಳ್ಳಿರಿಸಿಕೊಂಡರು. ಪರಮ ಆಪ್ತಃಂತೆ ತನ್ನ ದುಃಖಕ್ಕಾಗಿ ದುಃಖಮತ್ತ ಕೈಚೋಡಿಸಿ ವಿನಯದಿಂದ ಕುಳಿತಿರುವ ಕುಮುದಿನಿಯನ್ನು ಸೂರ್ಯಾದಿ ದೊರೆಗಳು ನುಡಿದರೇನಂದರೆ—ಸಾಧ್ವಿಯೇ, ಸ್ವಾಮಿ ಭಕ್ತಿಯಿಂದ ನೀನು ಮಾಡುತ್ತಿರುವ ಸಾಹಸಕ್ಕಾಗಿ ಪುರುಷರು ಕೂಡ ಬಟ್ಟುಕೆಚ್ಚುಬಹುದಾಗಿದೆ. ಎಚ್ಚುಮ್ಮೆನಾಯಕರು ಸ್ವಾಮಿನಿಷ್ಟು ರೂ, ಯುದ್ಧಕುಶಲರೂ, ಪರಾಕ್ರಮಿಗಳೂ ಇರುವರೆಂಬದನ್ನು ನಾವು ಬಲ್ಲಿಸು. ಸ್ವಾರ್ಥಪರಾಯಣರ ದುರಾಶೆಯಿಂದ ಮೇಘದಿಂದ ಮಂಬ್ಯಗವಿದ ಕನಾಫಟಕದ ಆಕಾಶಮಂಡಲದಲ್ಲಿ ಎಚ್ಚುಮ್ಮೆನಾಯಕರಂಥ ತೇಜಃಪುಂಜ ನಕ್ಷತ್ರಗಳು ಅಲ್ಲಿಂದು ಇಲ್ಲಿಂದು ಮಿನುಗುತ್ತಲಿರುವವು. ಆ ತೇಜೋಮೂರ್ತಿಯ ಮಗ್ಗಲಲ್ಲಿ ತೇಜೋವಿಶೇಷದಿಂದ ಮಿನುಗಲಿಕ್ಕೆ, ವೀರಾಗ್ರೇಸರರಾದ ನರಸಿಂಗನಾಯಕರ ಮಗಳು ನೀನು ತಕ್ಷವಳಾಗಿರುತ್ತಿರುತ್ತಿರುತ್ತಿಯೇ. ವೀರಪತ್ತಿಯೇ, ಪತಿಯಕಾರ್ಯಕ್ಕಾಗಿ ಜೀವನದ ಹಂಗಳಲ್ಲಿದೆಹಣಗುವ ನೀನು ಪರಮ ಧನ್ಯಾಳು! ಶುಷ್ಪವಾದ ಧನ್ಯವಾದದ ಹೋರಕು ಹೆಚ್ಚಿನ ಕ್ರಿಯೆಯನ್ನು ಮಾಡಿ ತೋರಿಸುವ ಯೋಗ್ಯತೆಯು ನಿನ್ನ ಒಡೆಯರಾದ ಇನೆಯ ರಂಗರಾಯರಲ್ಲಿಲ್ಲೆಂಬದು ನಿಜವು! ಆದರೆ ಸ್ವಾಮಿಬಕ್ತೃಳೇ, ತೇಜೋವಿಶೇಷದಿಂದ ಪ್ರತ್ಯಕ್ಷ ಅದಿವಾಯೆಯನ್ನು ಹೋಲುವ ಕುಮುದಿನಿಯೇ, ಇದ್ದದ್ದರಲ್ಲಿಯೇ ವಂಜನೆಯಲ್ಲಿದೆ ನಿನ್ನ ಬಹುಮಾನವನ್ನು ಮಾಡಲು ಈ ಬಡರಂಗರಾಯನು ಸಂತೋಷದಿಂದ ಮುಂದುವರಿಯುತ್ತಾನೆ. ನೋಡು, ಇಗೇ ಈತನು ನವ್ಯನ್ನು ನಡುವಿನಮಗನಾದ ಚಿನ್ನವೆಂಕಟನು. ಹನ್ನೆರಡುವರ್ಷದವರು ಸ್ವಿನ ಈತನನ್ನು ನಿನಗೆ ಒಟ್ಟಿಸಿದ್ದೇನೆ. ಬೇಕಾದಾಗ ಈತನನ್ನು ಕರಕೊಂಡು ಹೋಗಬಹುದು. ಈತನು ಎಲ್ಲ ಬಗೆಯಿಂದ ನಿಮ್ಮನ್ನೇ ಕೂಡಿದ್ದಾನೆ. ನಿಮ್ಮಂಥ ಸ್ವಾಮಿನಿಷ್ಟು ರಷ್ಣದಿಂದ ನಮ್ಮೆಲ್ಲರ ಬಂಧನವೋಚನವಾದರೆ ಆಗಬೇಕಾಗಿದೆ. ನಮ್ಮ ಗತಿಯು ಏನೇ ಆಗಲಿ, ನಮ್ಮ ಚಿನ್ನವೆಂಕಟನು ನಿನ್ನಂಥ ಸಾಧ್ವಿಯ ಪುಣಿದಿಂದ ಚಿರಾಯವಾಗಿ ನಮ್ಮ ವಂಶವು ಉಂಟಾಗಿ ಸಾಕು. ಇಲ್ಲಿ ನೀನು ಬಹಳ

ಹೊತ್ತು ಕುಳತುಕೊಳ್ಳುವದರಿಂದ ಹಿತವಾಗಲಿಕ್ಕಿಲ್ಲ; ಆದ್ದರಿಂದ ಕುಮುದಿನೀಯು ದಿನೀ, ಹೋಗಿಬಾರನ್ನಾ! ಕೈಕೊಂಡ ಕಾರ್ಯದಲ್ಲಿ ನೀನು ಈಶ್ವರಕ್ಕೆಪೇ ಯಿಂದ ಜಯತೀಯಾಗು, ಎಂದು ನುಡಿಯತ್ತಿರಲು, ಕುಮುದಿನೀಯು ಸಂಗಡ ಎಷ್ಟು ರಾಜಪರಿವಾರವು ಕಣ್ಣೀರು ಸುರಿಸತ್ತಿತು. ರಾಜಪತ್ರಿಯು ತನ್ನ ದುಃಖವನ್ನು ನುಂಗಿಕೊಂಡು ಕುಮುದಿನೀಯನ್ನು ಸಮಾಧಾನಗೊಳಿಸುತ್ತು, ಅರಿಸಿನ-ಕುಂಕುಮ ಮೋದಲಾದ ಸೌಭಾಗ್ಯದ್ರವ್ಯಗಳಿಂದ ಆಕೆಯನ್ನು ಸತ್ಯರಿಸಿ, ಪುತ್ರವತಿಯಾಗಿಂದು ಆತೀರ್ವದಿಸಿ ಹೋಗಲವ್ಯಾಣಿಕೊಟ್ಟಳು. ಕುಮುದಿನೀಯು ರಾಜಪರಿವಾರವನ್ನು ಬಿಟ್ಟು ಹೋಗಲಾರದೆ ಕಷ್ಟದಿಂದ ಹೊರಬಿದ್ದು, ಸಂಗಡಿಗನಾದ ಅಗಸನೊಡನೆ ಅರಿವೆಯ ಹೊಟ್ಟಿಯನ್ನು ಹೊತ್ತುಕೊಂಡು ನುಸೆಗೆ ಹೋದಳು. ಯಾವ ಶಾರಣದಿಂದಲೋ, ರಾಚಿದೇವನು ಎರಡು ದಿನಗಳಿಂದ ಕಾರಾಗ್ಯಹಕ್ಕೆ ಬಾರದ್ದರಿಂದ ಕುಮುದಿನೀಯ ಅಧರ ಚಿಂತಿಯು ಕಡಿದಂತಾಗಿತ್ತು.

ಮುಂದೆ ನಾಲ್ಕು ದಿನಗಳೂದಿತ್ತು. ಐದನೀಯ ದಿವಸ ಕುಮುದಿನೀಯು ಪ್ರತಿನಿತ್ಯದಂತೆ ಅಗಸನ ಸಂಗಡ ಕಾರಾಗ್ಯಹಕ್ಕೆ ಬಂದಳು. ರಾಚಿದೇವನು ಬರುವದರೊಳಗಾಗಿಯೇ ತನ್ನ ಕಾರ್ಡ್ಯವನ್ನು ಸಾಧಿಸಬೇಕೆಂದು ತಿಳಿದು, ಆಕೆಯು ಅದೇದಿನ ರಾಜಪುತ್ರನನ್ನು ಗುಪ್ತರೀತಿಯಿಂದ ಕರಕೊಂಡುಹೋಗುವ ಉದ್ದೇಶಗದಲ್ಲಿ ತೊಡಗಿದಳು. ಅಗಸನನ್ನು ಕರೆದು ಆತನಿಗೆ ಹೇಳಿ ತಕ್ಕಡಿನ್ನೆಲ್ಲ ಹೇಳಿ, ಆತನ ಹೊಟ್ಟಿಯಲ್ಲಿ ಅರ್ಪಣಮಾನನ್ನು ಅಪಾಯವಾಗ ದಂತೆ ಮುಲಗಿಸಿ, ಬೆದರಬಾರದಿಂದು ಆತನಿಗೆ ಧೈರ್ಯವನ್ನು ಹೇಳಿದಳು; ಆನೇಕೆ ಹೊಟ್ಟಿಯ ನೇಲುಗಡಿಯಲ್ಲಿ ಕವುಟು ಅರಿವೆಗಳನ್ನು ಹಾಕಿ, ಹೊಟ್ಟಿಯ ಸನಿಯಕ್ಕೆ ಜನರು ಬಾರದಂತೆ ಮಾಡಿದಳು. ಅಗಸನು ಹೊಟ್ಟಿಯನ್ನು ಹೊತ್ತು “ಸರಿಯಿರ ದೇವರು, ಮುಟ್ಟಿರಿ, ದೂರ ಸರಿಯಿರಿ” ಎಂದು ಒದರುತ್ತ ಸಾಗಿದನು. ಆ ದಿನ ಕುಮುದಿನೀಯು ಬರಿಗೈಯಿಂದಲೇ ಇದ್ದಳು. ವಿಚಿತ್ರವಾದ ತೀಜವು ಆಕೆಯ ಮುಖದಲ್ಲಿ ಏನುಗುತ್ತಿತ್ತು. ತೀಜ್ಯಾವಾದ ಸಣ್ಣ ಪುಟ್ಟ ಆಯುಧಗಳನ್ನು ಆಕೆಯು ಸಜ್ಜಗೊಳಿಸಿಕೊಂಡಿದ್ದಳು. ಕುಮುದಿನೀಯ ಆಲೂಕಿಕ ತೀಜಸ್ತು ನೋಡುವವರನ್ನು ದಂಗುಬಿಡುತ್ತಿತ್ತು. ಆಕೆಯು ಸುಹಾಸ್ಯವಾದನೇಯಾಗಿ ಕಾವಲುಗಾರರೊಡನೆ ಸವಿಮಾತುಗಳನ್ನು

ದುತ್ತ, “ಮೈಲಿಗೆಯ ಬಟ್ಟಿಗಳು, ಮುಟ್ಟೀರ್” ಎಂದು ಜನರನ್ನು ವಿನಯ ದಿಂದ ಎಚ್ಚರಗೊಳಿಸುತ್ತ ಮುಂದಕ್ಕೆ ಸಾಗಿದ್ದಳು. ಈಮುದಿನಿಯ ಮೋಹಕ ಸ್ವರೂಪವನ್ನು ನೋಡುವದರಲ್ಲಿಯೂ, ಆಕೆಯ ಮಂಜುಲವಾಣಿಯನ್ನು ಕೇಳುವದರಲ್ಲಿಯೂ ಕಾವಲುಗಾರರೇ ಮೇಡಲಾದವರು ಮಗ್ನಾರಾಗಿದ್ದರಲ್ಲದೆ, ಅಗಸನನ್ನೂ, ಆತನು ಹೊತ್ತಿದ್ದ ಮೊಟ್ಟಿಯನ್ನೂ ಯಾರೂ ಕಣ್ಣಿತಿ ನೋಡ ಲಿಲ್ಲ. ಹೀಗೆ ಈಮುದಿನಿಯು ರಾಜಪುತ್ರನೋಡನೆ ಸೀರೆಮನೆಯ ಭಾಗಿಲುಗಳನ್ನೂ, ಕೊಳೆಬಿಯ ಭಾಗಿಲುಗಳನ್ನೂ ಡಾಟೆ ಮನೆಯನ್ನು ಮುಟ್ಟಿದ್ದಳು! ಸುಧ್ಯವದಿಂದ ಯಾವ ತೊಂದರೆಗಳೂ ತಟ್ಟುದೆ ರಾಜಪುತ್ರನ ಬಿಡುಗಡೆಯಾದ ದ್ವಿನ್ನು ನೋಡಿ ಆಕೆಗೆ ಬಹಳ ಸಂತೋಷವಾಯಿತು. ಈ ರಾಜಪುತ್ರನು ಆಶ್ವರಕ್ಕಪೆಯಿಂದ ಸುರಕ್ಷಿತವಾಗಿ ನನ್ನ ಪತಿಯ ಪಾಳಯವನ್ನು ಮುಟ್ಟಿದರೆ, ಪತಿಯು ಕ್ರೈಕೊಂಡಿರುವ ಕಾರ್ಡ್ಯಾದ ಬಲವಾದ ಅಸ್ತಿವಾರವನ್ನು ಹಾಕಿದಂತಾ ಗುವಡೆಂದು ಆಕೆಯು ನೇನಿಸಿದ್ದಳು.



ಆನೆಯ ಪ್ರಕರಣ

ನು ಚಿ ರ್ಹ್ಯ .

ಕುಮುದಿನಿಯು ಮುಂದೆ ಮೂರುದಿನ ರಾಜಪುತ್ರನನ್ನು ಅಗಸನ ಮನೆಯಲ್ಲಿಯೇ ಗುಪ್ತವಾಗಿ ಇಟ್ಟು, ತಾನು ನಿತ್ಯಕ್ಕೆಮದಂತೆ ಅಗಸನ ಸಂಗಡ ಸೀರೆಮನೆಗೆ ಹೋಗುತ್ತು-ಬರುತ್ತು ಇದ್ದಳು. ಇನ್ನೂ ರಾಜದೇವನು ಬಾರದ್ವಿನ್ನು ನೋಡಿ ಆಕೆಗೆ ಬಹಳ ಸಂತೋಷವಾಯಿತು. ಇದೇ ಸಂಧಿಯಲ್ಲಿ ತಾನು ರಾಜಪುತ್ರನೋಡನೆ ಪತಿಯನ್ನು ಕೂಡಬೇಕೆಂದು ಯೋಚಿಸಿ, ನಾಲ್ಕು ನೆಯ ದಿವಸ ರಾತ್ರಿ ತನ್ನ ದಾಸಿಯೇರೂ, ಸೇವಕರೂ, ಅಗಸನೂ ಕುದುರೆಯನ್ನು ಹತ್ತಿ ಸಿದ್ಧರಾಗಲು, ಎಳ್ಳ ಪರಿವಾರದೊಡನೆ ಪತಿಯ ಪಾಳಯದ ಕಡೆಗೆ ಸಾಗಿದ್ದಳು. ಆಕೆಯು ರಾಜಪುತ್ರನನ್ನು ತನ್ನ ಮುಂದೆ ಕುಳ್ಳಿರಿಸಿಕೊಂ

డిద్దుళు. అందిన తిథియు జ్యేష్ఠవద్య చతుర్ఫతియాగిత్తు. విరల మోడగళు ఆకాశదల్లి సంచరిసుత్తిద్దు, ధూమూకారద వృష్టియు నదునదువే ఉదురహత్తిద్దురింద కగ్గత్తలేయు నుసుకి, హోగువవ రిగి దారియు కాణదాయితు. ఎల్లక్కు ముందే ఒబ్బు సేవకెన్నిద్దను; ఆతన హిందే ఒబ్బు దాసి, ఆశేయ హిందే కుముదినియు, ఆశేయహిందే ఇన్నొబ్బు దాసి—ఆగస, ఎల్లక్కు హిందుగడియల్లి ఇన్నొబ్బు సేవకను. ఈ క్రమదింద ఆ పరివారవు సాగిత్తు. రాత్రి ఆరు తుంబి ఏళనేయ అనులాదద్దరింద సుత్తుముక్కు తాంతతేయి సామ్రాజ్యవు నేలిగొళ్ళబ కుదాగిత్తు; ఆదరే చంద్రగిరియందలూ, సమీపద హళ్ళగళిందలూ నాయిగళ చోగళువికేగళూ—వాణ్ణగళ ధ్వనిగళూ కేళబందు తాంత తేయన్న భంగగొళసుత్తిద్దవు. సేరేయ క్షుద్ర జలాకయగళల్లి గడరు గుట్టువ కప్పేగళ ఏచిత్రధ్వనిగళూ, ఆ ధ్వనిగళ నదువే కణకలో రవాగి కిసరట్టిద్ద క్షుద్ర కిట్టికగళ కక్షాతధ్వనిగళూ ఆ మాగ్ఫస్కూర కివిగళన్న గడజిక్కుత్తిద్దవు. నమ్మ హాదికారమ ఒబ్బరూ పిట్టిందు మాతాదుత్తిద్దిలి. ఎల్లర లక్ష్మవు ఎళ్ళుమ్మనాయికన పాళయద కడిగి హోగిత్తు. మాగ్ఫద మధ్యదల్లి యారాదయా తమ్మన్న ఆడ్డగళ్ళే దరే, కష్టవేంబ విచారవు ఎల్లర మనస్సినల్లియూ హోళయుత్తిత్తు. ఎళ్ళుమ్మనాయికన పాళయవు చంద్రగిరియంద పదు వ్యులిన మేలే ఇత్తు. కుముదినియ పరివారవు ఒందు మ్యులు నడెదు బందిరిచు-హుదు; ఆష్టరల్లి యావనో ఒబ్బు సవారను కుదురేయన్న ఓడి సుత్త నేట్టిగే కుముదినియ బలిగే బందు ఆశేయ క్షేయన్న హిడిదు— పరమసాహసియాద స్త్రీయో, కళవినింద రాజపుత్రనన్న ఎబ్బిసి కోందు హోగువ నిఁను, క్షుద్రరాద కావలుగారరన్న వంచిసిదంతే నశ్శన్న వంచిసలికై హ్యాగి సమఫ్ఫాళాదో? నిన్న సాహసక్కుగి నాను ప్రుసశ్శనాగిద్దేసే; ఆదరే ఇన్న నిఁను ముందకై ఒందు హ్జేయన్న సక ఇడదె, రాజపుత్రనన్న సుమ్మనే ననగే ఒప్పిసిబిట్టరే, నాను నిన్న కూదలు కోంకగొందువదిల్ల. పురుషంగూ నిఁగద సాహసకై కైహా

ಕೆದ ನೀನು, ನಿಜವಾಗಿ ಆದರಣೀಯಳಿರುತ್ತೇ. ನಿನ್ನ ಧೈರ್ಯದ ಅಭಿನಂದ ನಕ್ಷಾಗಿ ನನ್ನ ಶಾರ ದಂಡಾಳಗಳನ್ನು ನಿನ್ನ ಶಹಾಯಕೈ ಕುಳಿಸುವೆನು. ಅವರು ನಿನ್ನನ್ನು ಮನೆಗೆ ಮುಟ್ಟಿಸಿ ಬರುವರು. ನನ್ನ ಈ ಹಿತದ ಮಾತುಗಳಿಗೆ ಒಪ್ಪದೆ, ಗದ್ದಲವಾಡತೊಡಗಿದರೆ, ನಿಮ್ಮೆಲ್ಲರ ಪಾರಪತ್ಯ ಮಾಡಿ ರಾಜ ಪುತ್ರನನ್ನು ಅವಹರಿಸಿಕೊಂಡು ಹೋಗುವೆನು, ಎಂದು ನುಡಿಯುತ್ತಿರಲು, ಆತನ ಹತ್ತುಜನ ಕುದುರೆಯ ಸವಾರರು ಕುದುರೆಗಳನ್ನೊಂದಿಸುತ್ತ ಬಂದು ಕುಮುದಿನಿಯ ಪರಿವಾರವು ಉಲುಕಾಡದಂತೆ ಸುತ್ತುಗಟ್ಟಿ ನಿಂತುಕೊಂಡರು!

ವಿಚಾರಮ್ಮೆಗ್ಗೆ ಇಂದೂ ಅರಿಯದೆ ಕುದುರೆಯ ಮೇಲೆ ಕುಳಿತು ಸಾಗಿದ್ದ ಕುಮುದಿನಿಯು, ಅಕ್ಕಾತ್ಮಾಗಿ ಒಬ್ಬ ಮನುಷ್ಯನು ಬಂದು ತಟ್ಟಿನೆ ಕೈ ಹಿಡಿದದ್ದರಿಂದ, ಬೆದರಿ, ಮೆಟ್ಟಿಬಿದ್ದು ಹೌಕಾರಿ ಕುಳಿತುಕೊಂಡಳು. ಆಕೆಯ ಮುಂದೆ ಕುಳಿತಿದ್ದ ರಾಜಪುತ್ರನೂ ಅಂಜಿ ಹಿಂದಕೈ ತಿರುಗಿ ಕುಮುದಿನಿಯನ್ನು ಅಪ್ಪಿಕೊಂಡನು. ಕೈಯನ್ನು ಹಿಡಿದ ಪುರುಷನು ಆಡಿದ ದಸ್ಯೋ ಕ್ರಿಗಳು ಸ್ವರ್ಪುದಲ್ಲಿ ಕೇಳಿಸಿದಂತೆ ಕುಮುದಿನಿಗೆ ಕೇಳಿಸಿದ್ದವು. ಕುಮುದಿನಿಯ ಈ ಅಂಜುಬುರುಕತನವು ಬಹೆಚ ಹೊತ್ತು ನಿಲ್ಲಲಿಲ್ಲ. ತನ್ನ ಪರಿವಾರವನ್ನು ಕುದುರೆಯ ಸವಾರರು ಸುತ್ತುಗಟ್ಟಿವಷ್ಟುರಲ್ಲಿ ಆಕೆಯ ವೃತ್ತಿಯಲ್ಲಿ ಅಂತರ ವಾಗಿತ್ತು. ದುಷ್ಪರಾದ ಧೈರ್ಯ ರುಂಡಗಳನ್ನು ಚಂಡಾಡಲಿಕ್ಕೆ ಅವಶರಿಸಿದ ಆದಿನಾಯೆಯ ದ್ವಿಭುಜಾಂರಿತ ಮೂರ್ತಿಯಂತೆ ಆಕೆಯು ಒಪ್ಪಹತ್ತಿದ್ದಳು. ಶಾಸು ಅಳಬಲೀಯಿಂಬ ಭಾವವು ಆಕೆಯಲ್ಲಿ ಅಳಿದುಹೋಗಿತ್ತು. ಕೈಹಿಡಿದ ಸರದಾರನನ್ನೂ, ಸುತ್ತುಗಟ್ಟಿದ ಸವಾರರನ್ನೂ ಆಕೆಯು ಕೈಣಿಕರಿಸಿದಳು. ಕುಮುದಿನಿಯು ತನ್ನ ಸಂತಾಪನನ್ನು ಸ್ವಲ್ಪ ನುಂಗಿಕೊಂಡು, ಭಯದಿಂದ ತನ್ನನ್ನು ಅಪ್ಪಿಕೊಂಡಿದ್ದ ರಾಜಪುತ್ರನನ್ನು ಸಂತಯಿಸುತ್ತ, ಕೈಹಿಡಿದ ಸರದಾರನನ್ನು ಕುರಿತು ನುಡಿದಳೇನಂದರೆ—ಲಲ್ಲಿ ಪುರುಷಾಧಮನೆ, ನಿರ್ಬಜ್ಞನಾಗಿ ಪರಸ್ಪರೀಯ ಕೈಯನ್ನು ತಟ್ಟಿನೆ ಹಿಡಿಯುವ ನಿನ್ನ ಕೆಟ್ಟ ಕೈಯು ಹುಳಿತು ಹೋಗಲಿಕ್ಕಿಲ್ಲವೇ? ಬಿಡು ಕೈಯನ್ನು, ಸರಿ ಹಿಂದಕೈ! ವಿಚಾರಕೂನಾಷ್ಟು, ನಾನಂತು ಕಳ್ಳಿಯು ಸರಿ; ಆದರೆ ಏಸೇಹೊತ್ತು ಗಂಡಸೆನಿಸುವ ನೀನು ಸಾಧಿ ಲ್ಲಿದೆ ಮಾರ್ಗಸ್ಥರ ಮೇಲೆ ಮುಗಿಬಿದ್ದ ಅವರನ್ನು ದಿಗಿಲುಗೊಳಿಸಿರುವೆಯಲ್ಲ? ಇಂಥ ನೀನು ಕಳ್ಳನೋ, ದೊಡ್ಡ ಸಂಪನ್ಮೂಲೋ ತಿಳಿದುಹೋಳು ನೋಡೊಣ!

ಎಲಾ ರಾಚಿದೇವಾ, ಸೀರೆಮನೆಯಲ್ಲಿ ನಿನ್ನ ಚರಿತ್ರವನ್ನು ನೋಡಿದ ನಾನು, ನೀನು ಮಹಾ ಸತ್ಯವಂತನೂ, ಸ್ವಾಮಿಕಾರ್ಯದ್ವಾನೂ, ಸದಾಶಾರಿಯೂ, ನಿಸ್ತೃಪ್ತಿಯೂ ಎಂದು ತಿಳಿದು ನಿನಗೆ ಅಂಜಿನಡಕೊಳ್ಳುತ್ತಿದ್ದೇನು; ಆದರೆ ಇಂದಿನ ದಾತ್ರಿಯ ನಿನ್ನ ಕೃತಿಯಿಂದ ಹೆಂಗಸಾದ ನಾನು ನಿನ್ನ ವಿಷಯವಾಗಿ ಏನು ಅಭಿಪ್ರಾಯವದಲ್ಲಿಂಬದನ್ನು ನೀನೇ ಹೇಳು. ನನ್ನನ್ನು ಅನನ್ಯಗತಿಕ ತೆಯಿಂದ ಅಷ್ಟಿಕೊಂಡಿರುವ ಈ ರಾಜಕುಮಾರನನ್ನು ನಾನು ಜೀವದಿಂದಿರುವವರಿಗೆ ಅದಾವ ಗಂಡನು ಅಪಹರಿಸಿಕೊಂಡು ಹೋಗುತ್ತಾನೋ ನೋಡುತ್ತೀನೇ! ನನ್ನ ಮನೋರಧವನ್ನು ಮಣ್ಣಗೂಡಿಸಿ, ನನ್ನನ್ನು ಮೃತಪ್ರಾಯ ಇನ್ನು ಮಾಡಿದಮೇಲೆ, ನನ್ನ ಕೂದಲು ಕೊಂಕರೊಡದೆ ಮನೆಗಿ ಕಳಿಸುವ ಅನಾಥರಕ್ಕೆಕನು ನೀನೆಲ್ಲಿ ಹೋಸದಾಗಿ ಅವಶರಿಸಿ ಬಂದೆ? ನನ್ನ ಗುಣಗಳ ಅಭಿನಂದನವಾಡುವ ನಿಜವಾದ ಯೋಗ್ಯತೆಯು ನಿನ್ನಲ್ಲಿದ್ದರೆ, ರಾಜಕುಮಾರನೊಡನೆ ಸುರಕ್ಷಿತವಾಗಿ ನನ್ನನ್ನು ನನ್ನ ಪತಿಯಾದ ಎಚ್ಚೆಮೃನಾಯಕನ ಬಳಿಗೆ ಹೋಗಿಗೊಂಡು; ಆಮೇಲೆ ನಿನ್ನಲ್ಲಿ ಪರಾಕ್ರಮವಿದ್ದರೆ, ರಾಜಪುತ್ರನನ್ನು ಅಪಹರಿಸಿಕೊಂಡು ಹೋಗು. ಇದರಿಂದ ನಿನ್ನ ಕೇರಿಯ ದಿಕ್ಕುದಿಕ್ಕುಗಳಲ್ಲಿ ಹಬ್ಬಿ ಹರಿಬಿಳುವದಳ್ಳದೆ, ಕಾರ್ಯವನ್ನು ಕೈಗೂಡಿಸಿದ್ದರಿಂದ ತುಂಬಾ ಅನಂದಬಟ್ಟೆ ನನ್ನಂಥ ಅಬಲೆಯ ಹರಿಕೆಯಿಂದ ನಿನ್ನ ಕೊಟ್ಟಿ ಕಲಾಳಣವಾದೀತು. ರಾಚಿದೇವಾ, ನೀನು ಸೌಜನ್ಯವನ್ನು ಬಿಡುದಿದ್ದರೆ, ನಾನು ಸರ್ವರ್ಥಾಗದ್ದಲವನ್ನು ಮಾಡುವದಿಲ್ಲ! ತಿಳಿಯದೆ ದುರಭಿಮಾನದಿಂದ ನನ್ನ ಕೈಯನ್ನು ಹಿಡಿದ ನಿನ್ನ ಅಪರಾಧವನ್ನು ಕ್ಷಮಿಸುತ್ತೀನೇ; ಆದರೆ ಕುದುರೆಯನ್ನು ತರುಗಿಸಿ ಬಂದ ದಾರಿಯಿಂದ ಹಿಂದಕ್ಕೆ ಹೋಗು ನೋಡೋಣ!

ಕುಮುದಿನಿಯ ಈ ಸ್ವಾವಲಂಬನಪೂರ್ವವಾದ ಅರ್ಥವುಳ್ಳ ಪ್ರಷ್ಟ ಮಾತುಗಳನ್ನು ಕೇಳಿ ರಾಚಿದೇವನು ನಾಚಿ ಆಗಲೆ ಕೈಯನ್ನು ಬಿಟ್ಟು ಕುದುರೆಯನ್ನು ಹಿಂದಕ್ಕೆ ಸರಿಸಿದ್ದನು. ಪರಸ್ಪೀಯೆಂಬ ಶಬ್ದವು ಕಿವಿಗೆ ಬಿದ್ದಾಗಲೇ ಆ ಪಾಪಭೀರುವಿನ ಹಸ್ತವು ಕುಮುದಿನಿಯ ಹಸ್ತವನ್ನು ಬಿಟ್ಟುಕೊಂಡಿತ್ತು. ರಾಚಿದೇವನು ನಿಜವಾಗಿ ಕಾವಲುಗಾರನಿದ್ದಿಲ್ಲ; ರಾಚಿದೇವನೆಂಬದು ಆತನ ನಿಜವಾದ ಹೆಸರೂ ಇದ್ದಿಲ್ಲ; ಆದರೆ ಚಿತ್ರದುಗರ್ವದ ದುರಗಪ್ರಾಯಕ ನೆಂಬ ಬೇಡಜಾತಿಯ ಪ್ರಸಿದ್ಧ ನಾಯಕನು ಜಗರಾಯನ ಪಕ್ಷವನ್ನು ಸ್ವೀಕರಿಸಿಕೊಂಡಿರುತ್ತಾನೆ.

ರಿಗಿ, ಕಾರಾಗೃಹದಲ್ಲಿದ್ದ ಅರಸನ ನಡತಿಯ ಮೇಲೆ ಕಾವಲುಗಾರನ ವೇವ ದಿಂದ ಕಣ್ಣಿಟ್ಟಿದ್ದನು. ದುರಗಪ್ಪನಾಯಕನು, ಮಹಾಶಾರನೂ, ಸತ್ಯಪತ್ನಿ ಪಾತಿಯೂ, ಪರನಾರೀಸೋದರನೂ ಆಗಿದ್ದನು. ಕೊಟ್ಟಿ ವಚನವನ್ನು ಪಾಲಿಸುವದು ಆತನ ಶೀಲವಾಗಿತ್ತು. ಆತನು ಪರನು ಕಾರುಣಿಕನೆಂತಲೂ, ಧರ್ಮಯುದ್ಧದ ಅಭಿಮಾನಿಯೆಂತಲೂ ಜನರು ಆತನನ್ನು ಶಾಖಿಸುತ್ತಿದ್ದರು. ಚಿತ್ರದುರ್ಗದ ಜಗದ್ವರು ಮುರುಫಾರಾಜೀಂದ್ರರು ಆತನ ಗುರುಗಳಾಗಿದ್ದರು. ಹೀಗೆ ಸತ್ಯವಾಗಮದಿಂದ ಧನ್ಯನಾಗಿದ್ದ ನಾಯಕಶ್ರೀಷ್ಟನು ಆರುಸಾವಿರ ದಂಡಿನ ಅಧಿವಕ್ತಿಯಾಗಿ ಸತ್ಯಾತಿಕಯದಿಂದ ಜಗರಾಯನಪಕ್ಕದ ಸರದಾರರಲ್ಲಿ ಅಗ್ರೀಸರತ್ವವನ್ನು ಪಡೆದಿದ್ದನು. ಜಗರಾಯನೂ ದುರಗಪ್ಪನಾಯಕನಿಗೆ ಅಂಜುತ್ತಿದ್ದನೆಂದು ಹೇಳಬಹುದು. ತಾನು ಇಂಥ ಘನತರವಾದ ಯೋಗ್ಯತೆಯವನೆಂದು ಅಭಿಮಾನಪಡುವ ಆ ಪ್ರತಾಪಿಯು, ತನ್ನ ನಡತಿಯೇಳಗಿನ ತಪ್ಪಿಗಳನ್ನು ಧೀರೆಯಾದ ಕುಮುದಿನಿಯು ತಟ್ಟಿನೆ ಚೈಲಿಗಿಟ್ಟಿದ್ದನ್ನು ನೋಡಿ ಹಣ್ಣಾಗಿದ್ದನು. ಅವನ ಸದಸದ್ವಿವೇಕಬುದ್ಧಿಯು ಕುಮುದಿನಿಯ ಮಾತಿಗೆ ಒಪ್ಪಿಕೊಳ್ಳುವಂತೆ ಅವನನ್ನು ಪ್ರೀರೇಪಿಸಿತು. ಆಗ ಆತನು ಕುಮುದಿನಿಯನ್ನು ಕುರಿತು—ಅಮ್ಮಾ, ನೀನು ಯಾರು, ಯಾವ ಪುಣ್ಯತ್ವನ ಪಾಠಿಗ್ರಹಣ ಮಾಡಿದವರು, ಎಂಬದನ್ನು ನಾನು ಅರಿಯಿನು; ಆದರೆ ನಿನ್ನ ಯಥಾರ್ಥವಾದ ಗಂಭೀರ ಭಾವಣವನ್ನು ಕೇಳಿ, ನೀನು ದೊಡ್ಡ ಮನೆ ತನದಲ್ಲಿ ಹುಟ್ಟಿದವರಳರಬೇಕೆಂದು ನಾನು ನಂಬಿದ್ದೇನೆ. ನಾನು ತಟ್ಟಿನೆ ನಿನ್ನ ಕೈಯನ್ನು ಹಿಡಿಯುವಾಗ ಪಾಪವಾಸನೆಯು ಸರ್ವಧಾ ನನ್ನಲ್ಲಿ ಇಡ್ಡಿಲ್ಲ ಕಂಡೆಯಾ! ಪತಿವ್ರತೀಯರ ಶಾಪವು ಪ್ರಜ್ಞಲಿತವಾದ ಅಗ್ನಿಯೆಂದು ನನ್ನ ಗುರುವು ಹೇಳಿರುವದರಿಂದ ನಾನು ಯಾವಾಗಲೂ ಆದಕ್ಕೆ ಅಂಜಿ ನಡೆಯುತ್ತಿನೆ. ನನ್ನ ಸ್ವಾಮಿಯ ಶತ್ರುವಿನ ಮಗನನ್ನು ಸೀರೆಮನೆಯಿಂದ ಓಡಿಸಿ ಕೊಂಡು ಹೋಗುವವರನ್ನು ಪ್ರತಿಬಂಧಿಸಿ, ಸ್ವಾಮಿಕಾರ್ಯವನ್ನು ಸಾಧಿಸಬೇಕೆಂಬ ಸದುದ್ದೀಶದಿಂದ ನಿನ್ನ ಕೈಯನ್ನು ಹಿಡಿದೆನು; ಆದರೆ ಹೊಳಿದ ನನ್ನ ಈ ಕೃತಿಗಾಗಿ ನೋಂದುಕೊಂಡು ಮನ್ಮಂತ್ರ ಕೋಪಿಸಬೇಡಮ್ಮಾ! ಕ್ಷಮಿಸು. ನೀನು ಎನ್ನು ಹೇಳಿದರೂ ರಾಜಪುತ್ರರನ್ನು ಮಾತ್ರ ನಾನು ಬಿಟ್ಟು ಹೋಗುವವನಲ್ಲ. ಇಲ್ಲಿಯೇ—ಇದೇಕ್ಕಣದಲ್ಲಿ—ಅನಾಯಾಸವಾಗಿ ಸಾಧಿಸುವ

ಸ್ವಾಮಿಕಾರ್ಯವನ್ನು, ನಾಲ್ಕು ಮೈಲಿನಮೇಲೆ—ಕಾಲಾಂತರದಿಂದ ಬಹು ಶ್ರಮಬಟ್ಟು—ಅನುಮಾನಪಕ್ಷದಿಂದ ಸಾಧಿಸುವ ಮಜಲಿಗೆ ಹೋಗುಗೊಡು ವದು ಸ್ವಾಮಿಭಕ್ತರ ಧರ್ಮವನ್ನಿಲ್ಲ. ಇಲ್ಲಿಯೇ ಯಾವ ಮಾರ್ಗದಿಂದ ನಾನು ಸೌರುವನನ್ನು ತೋರಿಸಿದರೆ, ಅಥವ್ಯವಾಗದೆಂಬದನ್ನು ಹೇಳು. ಸಿನ್ನ ಮಾತಿನಲ್ಲಿ ಸ್ವಲ್ಪವಾದರೂ ಷ್ಟಾಫನ್ಸುಂಟುಮಾಡದೆ ಸ್ವಾಮಿಕಾರ್ಯವನ್ನು ಸಾಧಿಸುವೆನು, ಎಂದು ನುಡಿಯುತ್ತಿರೆಲು, ಇಪ್ಪತ್ತಿದು ಜನ ಕುದರೆಯ ಸವಾರರು ಕುದರೆಗಳನ್ನೀಡಿಸುತ್ತ ದೂರದಿಂದ—“ವೀರಪತ್ರಿಯಾದ ನರ ಸಿಂಗಪುತ್ರಿಯೇ, ಮಾತೇ—ಕುಮುದಿನಿ, ಬೆದರಬೇಡವನ್ನಾ! ಇಗೋ ನೋಡು ಬಂದೆಪೇ” ಎಂದು ಕೂಗುತ್ತ ವೇಗದಿಂದ ಬಂದು, ದುರಗಪ್ರನಾ ಯಕನ ಜನರು ಅತ್ಯಿತ್ತ ಸರಿದಾಡದಂತೆ ಸುತ್ತುಗಟ್ಟಿ ನಿಂತುಕೊಂಡರು.

ಈ ವಿಚಿತ್ರ ಯೋಗವನ್ನು ನೋಡಿ ಎಲ್ಲರೂ ಸ್ತುಭ್ರಾದರು. ಕುಮುದಿನಿಯ ಪಕ್ಷದವರ ದೇಹದಲ್ಲಿ ಪಾಣಪ್ರತಿವ್ಯಾಪನೆಯಾದಂತಾಗಿ, ಅವರು ಚೀತರಿಸಿ ಆವೇಶಗೊಂಡರು. ಕುಮುದಿನಿಯನ್ನು ಅಪ್ಪಿಕೊಂಡಿದ್ದ ಬಾಲರಾ ಜನು ಕೂಡಲೇ ಆಕೆಯನ್ನು ಬಿಟ್ಟು ವೀರಾವೇಶದಿಂದ ತನ್ನ ಶಿಟ್ಟ ಖಡ್ಗಕ್ಕೆ ಕೈಯನ್ನು ನೀಡಿದನು. ಇತ್ತು ದುರಗಪ್ರನಾಯಕನು ಈ ಅಕಣ್ಣಿಕ ಮುತ್ತಿಗೆ ಯನ್ನೂ, ಮುತ್ತಿದವರು ಕೂಗುತ್ತ ಬಂದ ಕೂಗನ್ನೂ ಮನಸ್ಸಿನಲ್ಲಿ ತಂದು ಬೆರಗಾದದ್ದಲ್ಲದೆ, ತಮ್ಮಿಂದ ಇಮ್ಮೆಡಿಯಾಗಿರುವ ವೀರರಿಂದ ತಾವು ಸುತ್ತುಬ್ರಿ ಟ್ಟಿದ್ದನ್ನು ಸ್ತ್ರೀಸಿ ಆತನು ಸ್ವಲ್ಪ ಬಿದರಿದನು; ಆದರೆ ಆ ವೀರನ ಈ ಕ್ಷಮ್ಮೆಕ ಭಯವು ಕೂಡಲೇ ನಷ್ಟವಾಗಿ ಆತನು ಒರಿಯೋಳಗಿಂದ ಖಡ್ಗವನ್ನು ಹಿರಿಯಲು, ಆತನ ಅನುಯಾಯಿಗಳೂ ಸರಸರನೆ ಖಡ್ಗಗಳನ್ನು ಒರಿಗಳಿಂದ ಹಿರಿದರು. ಹಿಗೆ ಹನ್ನೀಂದು ಜನರ ಖಡ್ಗಗಳು ತತ್ತಲೆಯಲ್ಲಿ ಹೋಳಿಯುವ ದನ್ನು ನೋಡಿ, ಕುಮುದಿನಿಯ ಹೋರತಾಗಿ ಆಕೆಯ ಪಕ್ಷದ ಮೂವತ್ತು ಜನರ ಖಡ್ಗಗಳೂ ಒಮ್ಮೆಲೇ ಒರಿಗಳಿಂದ ಹೋರಬಿದ್ದವು. ಹ್ಯಾಗಿದ್ದರೂ ಸಂಕ್ಷೇಪೆ ಕುಮುದಿನಿಯ ಪಕ್ಷವು ಬಲಿಷ್ಠವಾಗಿದ್ದರಿಂದ, ಆ ವೀರವನಿತೆಯು ಅಂಜುವ ಕಾರಣವಿದ್ದಿಲ್ಲ. ಇಂಥ ಅನುಕೂಲ ಸ್ಥಿತಿಯಲ್ಲಿ ಆ ದಿಟ್ಟೆಯು ಅಂಜುವಕ್ಕೆ ತಲೂ ದುರಗಪ್ರನಾಯಕನು ನಂಬಿದ್ದಿಲ್ಲ. ಅಷ್ಟರಲ್ಲಿ ಕುಮುದಿನಿಯು ಸಮಾಧಾನದಿಂದ ನಾಯಕನನ್ನು ಕುರಿತು ನುಡಿದಳೇನಂದರೆ—ರಾಚಿದೇವಾ,

ನನಗೆ ಧರ್ಮಯುದ್ಧದ ಮಾರ್ಗವನ್ನು ಕೇಳಿದ ನೀನು, ನನ್ನ ಉತ್ತರದ ಹಾದಿಯನ್ನು ನೋಡಿದೆ, ನಾನೂ-ನಮ್ಮವರೂ ಸುಮ್ಮನಿರಲು, ಒಮ್ಮೆಲೆ ಖಡ್ಡವನ್ನು ಒರಿಯೋಳಿಗಂದ ಹಿರಿದೆಯಲ್ಲ! ಇದು ಯಾವ ನ್ಯಾಯವು? ನನ್ನ ಮಾತನ್ನು ಕೇಳುವ ಪ್ರಮಾಣಿಕತನದ ಇಚ್ಛೆ ನಿನಿಗ್ರಹಿ, ಮೊದಲು ಖಡ್ಡವನ್ನು ಒರಿಗಾಣಿಸು-ನಿಸ್ತು ಪಕ್ಷದವೀರರೂ ಒರಿಗಾಣಿಸಲಿ; ಆದರಂತೆ ಕುಮುದಿನಿಯ ಪಕ್ಷದವರೀಂದು ನುಡಿಯುತ್ತಿರುವ ಈ ಸವಾರರು, ನಿಜವಾಗಿಯೇ ಕುಮುದಿನಿಯ ಪಕ್ಷದವರಾಗಿದ್ದರೆ, ಅವರೂ ನನ್ನ ಉಚ್ಛ್ರಾಯಿಂದ ಈಗ ಖಡ್ಡಗಳನ್ನು ಒರಿಗಾಣಿಸುವರು. ರಾಚಿದೇವಾ, ಕಾರ್ಯದಲ್ಲಿ ಇಪ್ಪು ಅವಸರವೇಕೆ? ಅದರಲ್ಲಿ ಧರ್ಮಯುದ್ಧದ ಪ್ರಸ್ತರೆಯಿರಲು, ಇಪ್ಪು ಅವಸರವೇಕೆ? ಅಬಲೀಯಾದ ನನ್ನ ಮಾತನ್ನು ಮನ್ನಿಸಿ, ಖಡ್ಡಗಳನ್ನು ಒರಿಗಾಣಿಸಿರುವ ಉಭಯ ಪಕ್ಷದ ವೀರರು, ನನ್ನನ್ನು ಮಗಳೆಂದು ತಿಳಿದು, ಈಗ ನಾನು ಆಡುವ ಮಾತುಗಳನ್ನು ದಯವಿಟ್ಟು ಕೇಳಿಕೊಳ್ಳತಕ್ಕದ್ದು. ಬಂಧುವಾದ ರಾಚಿದೇವನೇ, ನೀನು ಧರ್ಮಯುದ್ಧದಿಂದ ಇಲ್ಲಿಯೇ ರಾಜಪುತ್ರರನ್ನು ಅವಹಿಸಬೇಕೆಂದು ಹೇಳುವೆಯಲ್ಲವೇ? ಅದಕ್ಕಾಗಿ ನಾನು ಒಪ್ಪಿಕೊಳ್ಳತ್ತೇನೇ. ಸದ್ಯಕ್ಕೆ ನನ್ನ ಪಕ್ಷವು ಬಲಿಷ್ಠವಾಗಿರುವದೆಂದು ಉಬ್ಬಿ, ನಿಷ್ಣನ್ನು ಹಣಿದು ರಾಜಪುತ್ರರೊಡನೆ ಪಾರಾಗಿ ಹೋಗಲಿಕ್ಕೆ ನಾನು ಮನಸ್ಸು ಮಾಡುವದಿಲ್ಲ. ರಾಜಪುತ್ರರು ಸದ್ಯಕ್ಕೆ ನನ್ನ ಬಳಯಲ್ಲಿದ್ದಾರಷ್ಟೇ? ಅಂದಬಳಿಕ ಅವರ ಸಂರಕ್ಷಣದ ಭಾರವು ನನ್ನ ಮೇಲೆಯೇ ಬಿಡ್ಡಂತಾಯಿತು. ಉಭಯಪಕ್ಷದವೀರರು ತಟಿಸ್ಥವ್ತಿಯಿಂದ ನಿಂತುಕೊಂಡು ನೋಡಲಿ; ನಾವಿಬ್ಬರೂ ಯುದ್ಧಮಾಡೋಣ. ಯುದ್ಧದಲ್ಲಿ ನಾನು ಸೋತರೆ, ರಾಜಪುತ್ರರನ್ನು ನೀನು ಆವಹಿಸಿಕೊಂಡು ಹೋಗಬಹುದು. ನನ್ನಿಂದ ನೀನೇ ಪರಾಜಿತನಾದರೆ, ನಾನು ರಾಜಪುತ್ರರನ್ನು ಪತಿಯ ಬಳಿಗೆ ಕರೆದೊಯ್ದು ಕೃತಕೃತ್ಯಾಗಾಗುವೆನು; ಇದು ಧರ್ಮಯುದ್ಧವಾಗಬಹುದೆಂದು ನನಗೆ ತೋರುತ್ತದೆ. ನಿನಗೆ ಸಮೃತವಿದ್ದರೆ, ಯುದ್ಧಕ್ಕೆ ಸಿದ್ಧನಾಗು. ಧರ್ಮಯುದ್ಧವಾಗುವದೋ ಇಲ್ಲವೋ ಎಂಬ ಸಂಶಯ ಬಂದರೆ, ಧರ್ಮಯುದ್ಧದ ಅಭಿಮಾನಿಗಳನ್ನು ಕೇಳಿಕೊಂಡು ಬೇಕಾದಾಗ ನನ್ನ ಸಂಗಡ ಯುದ್ಧಮಾಡಿ ರಾಜಪುತ್ರರ ಹಕ್ಕಿನ ನಿಣಯ ಮಾಡಿಕೋ. ಚಿತ್ರದುಗ್ರದ ಅಧಿಪತಿಗಳಾದ ದುರಗಪ್ಪನಾಯಕರು, ನೀತಿ

ವಿಶಾರದರೆಂತಲೂ, ಧರ್ಮಯುದ್ಧದ ಅಭಿವಾಸಿಗಳೇಂತಲೂ ಸನ್ನ ಪತಿಯ ಮುಖಿದಿಂದ ಕೇಳಿದ್ದೇನೆ. ಬೇಕಾದರೆ, ಅವರನ್ನು ಕೇಳಿಕೊಂಡು ಬಾ. ಸನ್ನ ಈ ನಿಯಮಕ್ಕೆ ಸನ್ನ ಪತಿಯಾದ ಎಚ್ಚೆಮ್ಮನಾಯಕರು ಒಪ್ಪಿಕೊಂಡೇ ಒಪ್ಪಿ ಕೊಳ್ಳುವರು. ಅವರು ಒಪ್ಪಿಕೊಳ್ಳುವಿದ್ದರೆ, ವಚನಭಂಗದೇಂದ್ರಿಷ್ಟದ ಪಾರುಯ ಶ್ವಿತ್ತಕ್ಕಾಗಿ ನಾನು ಆಗ್ನಿಪ್ರವೇಶ ನಾಡುವೇನು. ಇನ್ನು ಸಿನ್ನ ಇಚ್ಛೆಯಂತೆ ನಡೆ, ಸ್ವಾಮಿಕಾರ್ಯಸಾಧನ ತತ್ವರಣಾದ ನೀನು ಸುಮ್ಮನೆ ವಿಲಂಬ ನಾಡ ಬೇಡ!

ಕುಮುದಿನಿಯ ಈ ಮಾತುಗಳನ್ನು ಕೇಳಿ ದುರಗಪ್ಪನಾಯಕನು ಬಕ ಇವಾಗಿ ನಾಚಿದನು. ಕುಮುದಿನಿಯ ತನ್ನನ್ನು ದುರಗಪ್ಪನಾಯಕನೇಂದು ತಿಳಿಯದೆ, ರಾಚಿದೇವನೇಂದು ತಿಳಿದಿರುವದೇ ತನ್ನ ಮರ್ಯಾದೆಯು ಕೊಳ್ಳಲಿಕ್ಕೆ ಸಾಧನವಾಯಿತೆಂದು ಅತನು ಸಮಾಧಾನಸಹಿತನು. ತನ್ನ ಕೇತ್ತಿಯಂತೆ ತನ್ನ ಆಚರಣೆಯು ಘಟಿಸದ್ದನ್ನು ತಿಳಿದು ಮೊದಲೇ ಆಸಮಾಧಾನ ಪಟ್ಟಿದ್ದ ಆ ನಾಯಕನು, ಕುಮುದಿನಿಯ ಮಾತುಗಳ ಪಟ್ಟಿನಿಂದ ಮೇತ್ತು ಗಾಗಿ, ಹಂಗಸಿನ ಮೇಲೆ ಶಸ್ತ್ರವನ್ನೇತ್ತಿ ಅವಕೆತ್ತಿಗೆ ಗುರಿಯಾಗಲಿಕ್ಕೆ ಸಮೃತಿ ಸಲಿಲ್ಲ. ಅತನು ಕುಮುದಿನಿಯನ್ನು ಕುರಿತು—ಆಗ್ನಾತ್, ಕುಮುದಿನೀ, ನೀನು ಯಥಾಯೋಗ್ಯವಾಗಿ ಹೇಳಿದೆ. ನಾನು ಇಂದು ಒಬ್ಬ ಅಲೋಕಿಕ ಸ್ತ್ರೀಯ ದರ್ಶನ ಮಾಡಿಕೊಂಡಂತಾಯಿತು! ತಾವು ಸವ್ಯತ್ತಿಯ ರಸ್ತಾಸ್ತುಗಳ ಪ್ರಯೋಗಗಳ ಗೊಂದಲವಿಲ್ಲದೆ, ಸಾತ್ತ್ವಿಕವ್ಯತ್ತಿಯ ಸದುಪದೇಶದಿಂದಲೇ ನನ್ನನ್ನು ಜಯಿಸಿದ ನಿನಗಿನನ್ನು ಸಮಸ್ವಾರೆಗಳು! ಜಯತೀಲೆಯಾದ ನೀನು ರಾಜಪುತ್ರರನ್ನೊಡಗೊಂಡು ಸಕಲಪರಿವಾರದೊಡನೆ ಯಥೇಷ್ಠವಾಗಿ ಸಿನ್ನ ಪತಿಯ ಸನ್ನಿಧಿಯನ್ನು ಹೊಂದು. ನಿನ್ನ ಆಷ್ಟಣಿ ದೊರೆತರೆ ನಾನು ನನ್ನ ಪರಿವಾರದೊಡನೆ ಚಂದ್ರಗಿರಿಗೆ ಹೋಗುತ್ತೇನೆ, ಅನ್ನಲು, ಕುಮುದಿನಿಯು ಕುದುರೆಯಿಂದಿಲಿದು ರಾಚಿದೇವನನ್ನು ವಂದಿಸಿ—ಎಲ್ಲೆ ಸನ್ನಾನನೀಯನಾದ ಪುರುಷತ್ವಿಷ್ಟನೇ, ನೀನು ಸದ್ಯ ಕಾತಿಶಯದಿಂದ ಸಿಜವಾಗಿ ಪೂಜ್ಯನಿರುತ್ತೇ. ಕನ್ನಡಿಗರ ಇಂಥ ಹೀನಸ್ಥಿತಿಯಲ್ಲಿಯೂ ನಿನ್ನಂಥ ಸುಜನರು ಅವರಲ್ಲಿ ಹುಟ್ಟುತ್ತಿರುವದು ಸಮಾಧಿನಿಂದ ಸಂಗತಿಯು. ಪ್ರಮಾದದಿಂದ ನನ್ನಿಂದಾದ ಆಪ ರಾಧಗಳನ್ನು ಕ್ಷಮಿಸಿ, ರಾಜಪುತ್ರರೊಡನೆ ಪತಿಯ ಬಳಗೆ ಹೋಗಲಿಕ್ಕೆ

ನನಗೆ ಅಪ್ಪತೆಯನ್ನು ಕೊಡು, ಎಂದು ಕೇಳಿಕೊಳ್ಳಲು, ದುರಗಪ್ಪನಾಯ ಕನು ಕೂಡಲೇ ತಾನೂ ಕುದುರೆಯನ್ನಿಂಜಿದು, ಬಹುಮಾನಪೂರ್ವ ಕವಾಗಿ ಕುಮುದಿನಿಗೆ ಕುದುರೆಯನ್ನು ಹತ್ತಿ ಬೇಕೆಂದು ಹೇಳಿ, ರಾಜಪುತ್ರನನ್ನು ಅಭಿ ನಂದಿಸಿ, ತಾನು ಕುದುರೆಯನ್ನು ಹತ್ತಿ ತನ್ನ ಆನುಯಾಯಿಗಳೊಡನೆ ಚಂದ್ರ ಗಿರಿಯ ಕಡೆಗೆ ಸಾಗಿದನು. ಇತ್ತು ಕುಮುದಿನಿಯೂ ತನ್ನ ಪರಿವಾರವನ್ನೇನ್ನು ಡಗೊಂಡು ಆನಂದದಿಂದ ತನ್ನ ವಾಳಯದ ಕಡೆಗೆ ತೆರಳಿದಳು. ಹಾದಿಯಲ್ಲಿ ಹೋಗೊಂದು ನೋಗುತ್ತು ತಿರುಮಲರಾಯನೆಂಬ ಸರದಾರನು ಕುಮುದಿನಿಯನ್ನು ಕುರಿತು—ತಾಯಿ, ನಿನ್ನ ಸಂಕೇತದಂತೆ ಚಂದ್ರಗಿರಿಯಿಂದ ಎರಡು ನೈಲು ಗಳ ಮೇಲೆ ನಾವು ನಿನ್ನ ದಾರಿಯನ್ನು ನೋಡುತ್ತು ನೀಂತುಕೊಂಡಿದ್ದೇವೆ; ಆದರೆ ದೂರದಿಂದ ಬಹಳ ಕುದುರೆಗಳ ಕಾಲಸಪ್ಪಳಗಳು ಕೇಳಿಹತ್ತಿದ್ದರಿಂದ, ವೈರಿಗಳಿಂದ ಏನಾದರೂ ಅಪಾಯ ಒದಗುವ ಸಂಭವವಿರಬಹುದೆಂದು ತಳಿದು ನಾವು ಮುಂದಕ್ಕೆ ಸಾಗಿ ಸಷ್ಟು ಬಳಗೆ ಬಂದೆವೆ. ಬಂದದ್ದು ಬಹಳ ನೆಟ್ಟಿಗಾಯಿತೆಂದು ತೋರುತ್ತದೆ. ನಿನ್ನಂಥ ಸತ್ಯಶಾಲಿನಿಗೆ ಅನ್ನರ ಸಹಾ ಯದ ಅಪೇಕ್ಷೆಯಿರಿದ್ದರೂ, ನಮ್ಮ ಕರ್ತವ್ಯವನ್ನು ಸರಿಯಾಗಿ ಮಾಡಿದ ಬಗ್ಗೆ ನಮಗೆ ಬಹಳ ಸಮಾಧಾನವಾಗಿರುವದು, ಎಂದು ನುಡಿಯಲು, ಕುಮುದಿನಿಯು ತನ್ನ ರಾವುತೆರಿಂದಾದ ಅಶ್ವಂತ ಮಹತ್ವದ ಸಹಾಯಕ್ಕಾಗಿ ಸಮಯೋಚಿತವಾದ ನೃದುನುಡಿಗಳಿಂದ ತಿರುಮಲರಾಯನೇ ನೋಡಲಾದ ವರನ್ನು ಸಂತೋಷಗೊಳಿಸಿದಳು. ಹೀಗೆ ಜಯದಿಂದ ಉತ್ಸಾಹಗೊಂಡ ಆ ಏರರ ತಂಡವು ಪ್ರಸಂಗಕ್ಕೆ ತಕ್ಕ ಮಾತುಗಳನ್ನಾಡುತ್ತ ಎಚ್ಚುನ್ನಾಯಕನ ವಾಳಯವನ್ನು ಮುಟ್ಟಿತು.

ಕುಮುದಿನಿಯ ಪಾಳಯವನ್ನು ಮುಟ್ಟಿದಾಗ ಅರುಣೋದಯ ಸಮಯವಾಗಿತ್ತು. ಪಾಳಯದೊಳಗಿನ ದಂಡಾಳಂಗಳು ಎದ್ದು, ಕೆಲವರು ಉದಯರಾಗ ಮಾಡುತ್ತಿದ್ದರು; ಕೆಲವರು ಪ್ರಾತಃಸ್ನಿರಣ ಮಾಡುತ್ತಿದ್ದರು; ಕೆಲವರು ತಮ್ಮ ಕುದುರೆಗಳಿಗೆ ಜೀನು ಏರಿಸಿ ಸವಾರಿಗೆ ಹೊರಡುತ್ತಿದ್ದರು. ಅಪ್ಪರಲ್ಲಿ ಮೂಡಲು ಕೆಂಪೇರಿ ಕತ್ತಲೆಯು ಹರಿಯಹತ್ತಿತು. ಕೈಕೊಂಡಕಾರ್ಯವು ಸಾಧಿಸಿದ್ದರಿಂದ ಕುಮುದಿನಿಯು ಸಂತೋಷಭರಿತಳಾಗಿ ರಾಜಪುತ್ರನೊಡನೆ ಆತನ ಭಾವೀ ವೈಭವವನ್ನು ಕುರಿತು ಆನಂದದಿಂದ ಮಾತಾಡತೋ

ಡಗಿದ್ದಳು. ಆಗ ನಡನಡುವೆ ಆಕೆಗೆ ಪತಿಯ ಸ್ವರೂಪಾಗಿ ಅನಂದಾತಿಶಯ ದಿಂದ ಆಕೆಯ ಶರೀರವು ರೋಮಾಂಚಿತವಾಗುತ್ತಿತ್ತು. ರಾಜಪುತ್ರನು ಒಂದೇ ರಾತ್ರಿಯಲ್ಲಿ ಕುಮುದಿನಿಯ ಸಹವಾಸದಿಂದ ಎಷ್ಟೇ ಮಹತ್ವದ ಸಂಗತಿಗಳನ್ನು ಆವಲೈಂಡಿಸಿದನು. ಅದರಿಂದ ಆತನ ಚಿತ್ತವ್ಯಕ್ತಿಯು ಉನ್ನತಿಯನ್ನು ಪಡೆದು, ಅದರಲ್ಲಿ ಪ್ರತಾಪ, ಧೈಯರ್ ಮೊದಲಾದ ಮಹತ್ವದ ಗುಣಗಳ ಬೀಜಾರೋವಣವಾಯಿತು. ರಾಜಪುತ್ರರು ದಯವಾಡಿಸಿದ ಸುದ್ದಿಯನ್ನು ಎಚ್ಚೆಮ್ಮುನಾಯಕನಿಗೆ ಹೇಳುವದಕ್ಕಾಗಿ ತಿರುಮಲರಾಯನು ಪಾಳೆಯದೋಳಗೆ ಹೋಗಿಕೊಂಡು ಇತ್ತು ಕುಮುದಿನಿಯೇ ಮೊದಲಾದವರು ಪಾರತೀರ್ಥಿಗಳನ್ನು ತೀರಿಸಿಕೊಂಡು, ತಮ್ಮ ಉಡಪು-ತೊಡಪುಗಳನ್ನು ಸರಿಮಾಡಿಕೊಳ್ಳುಹ್ತಿದರು. ರಾಜಪುತ್ರನನ್ನು ಯುದ್ಧದ ಉಡಪುತೊಡಪುಗಳಿಂದ ಕುಮುದಿನಿಯು ಕೈಮುಟ್ಟಿ ಶ್ರಂಗರಿಸಿದಳು. ಅತ್ತ ಕುದುರೆಗಳು ಅದೇ ಹುಟ್ಟಿದ್ದ ಹುಲ್ಲಿನನ್ನು ಮೇಯುತ್ತ ಶ್ರಮವರಿಹಾರಾರ್ಥವಾಗಿ ಆಗಾಗ್ಗೆ ಭುರುಗುಟ್ಟುತ್ತಿದ್ದವು. ಅನ್ನ ರಲ್ಲಿ ಬೆಳ್ಗಿಗೆ ಬೆಳಗಾಯಿತು. ಪಾಳಣ್ಣದಲ್ಲಿ ರಣವಾದ್ಯಗಳೂ, ಬೇರೆ ಮಂಗಲವಾದ್ಯಗಳೂ ಭೋಗರೇಯಹ್ತಿದವು. ಎಚ್ಚೆಮ್ಮುನಾಯಕನ ಆನಂದವು ಹೊಟ್ಟಿಯಲ್ಲಿ ಹಿಡಿಸದಾಯಿತು. ಆತನು ಎದುರುಗೊಳ್ಳುವ ಸಿಂಹತೀಯನ್ನು ನಾಡಿಕೊಂಡು ತೀವ್ರ ಬರುವದಕ್ಕಾಗಿ ತಿರುಮಲರಾಯನಿಗೆ ಹೇಳಿ, ತಾನು ದಬಾರದ ಉಡಪು, ತೊಡಪುಗಳನ್ನು ಹಾಕಿಕೊಂಡು ರಾಜದರ್ಶನಕ್ಕಾಗಿ ಲಗುಬಗೆಯಿಂದ ಹೊರಟಿನು. ನಡುವೆ ಎಚ್ಚೆಮ್ಮುನಾಯಕನು, ಎಡಬಲಗಳಲ್ಲಿ ಇಬ್ಬರು ಸರದಾರರು, ಹಿಂದೆ ನಾಲ್ಕು ಜನ ರಾಷ್ಟ್ರರು, ಮುಂದೆ ನಾಲ್ಕು ಜನ ರಾಷ್ಟ್ರರು. ಇಷ್ಟೇ ಪರಿಹಾರದಿಂದ ನಾಯಕನು ಹೊರಟಿದ್ದನು. ನಾಯಕನೆ, ಹಾಗು ಸರದಾರರ ಬಿಜ್ಞಾಗತಿಗಳು ಟೊಂಕದಲ್ಲಿ ಅಲೆದಾಡುತ್ತಿದ್ದವು. ರಾಷ್ಟ್ರರು ತಮ್ಮ ಬಿಜ್ಞಾಗತಿಗಳನ್ನು ನೇಗಿ, ತಮ್ಮ ಒಡೆಯನನ್ನು ವಕ್ರದೃಷ್ಟಿಯಿಂದ ಸೋಡುವವರನ್ನು ಕ್ಷಣದಲ್ಲಿ ತುಂಡರಿಸುವೆನೆಂಬ ಭಾವವನನ್ನು ವ್ಯಕ್ತಗೊಳಿಸುತ್ತ ಸಾಗಿದ್ದರು. ಬೆಟ್ಟದಂಥ ಕುದುರೆಗಳು ಉಷಃಕಾಲದ ಸ್ವಾಭಾವಿಕವಾದ ತಮ್ಮ ಉಲ್ಲಾಸದಿಂದ ಸ್ವಾತಿರ್ಗೊಂಡು ಭರದಿಂದ ಸಾಗಿರಲು, ಪ್ರಭುತ್ಕ್ರಿಯ ದರ್ಶನ ಸೋಡುವವರ ಹೈದರಾಬಾದಲ್ಲಿ ಬಿಂಬಿಸಿ ಲೀನ ತೀಯನ್ನು ಹುಟ್ಟಿಸುತ್ತಿತ್ತು. ಎಚ್ಚೆಮ್ಮುನಾಯಕನು ಕುಮುದಿನಿಯನ್ನು ಮನ

ಸ್ವಿನಲ್ಲಿ ಶತತಃ ಅಭಿನಂದಿಸುತ್ತೆ ಅಲ್ಲಿ ಕಾಲದಲ್ಲಿ ಮುಕ್ಕಾಲು ಸ್ವೇಚ್ಛಾ ಹಾದಿ ಯನ್ನು ಕ್ರಮಿಸಿ ರಾಜಪುತ್ರನ ಸನ್ಯಾಥಿಯನ್ನು ಹೊಂದಿದನು.

ಎಷ್ಟು ಮೃನಾಯಕನು ಹೋದಾಗ, ರಾಜಪುತ್ರನು ಯುದ್ಧದ ಉಡಪು ತೊಡಪುಗಳನ್ನು ಧರಿಸಿ, ವೀರಾಗ್ರೇಸರನಾದ ಅಭಿನುಸ್ಯವಿನ ನೆನಪುವಾಡಿ ಕೊಡುತ್ತ ವೀರಾಸನವನ್ನು ಹಾಕಿ ದರ್ಶಾದಿಂದ ಕುಳಿದ್ದನು. ಕರ್ಮವುದಿನಿಯು ಆತನ ಹಿಂದೆ ನಿಂತು ಭಕ್ತಿಯಿಂದ ಓಲಯಿಸುತ್ತಿದ್ದಳು. ದಂಡಾಳುಗಳು ಖಣ್ಣ ಪಾಡಿಗಳಾಗಿ ಸುತ್ತುಗಟ್ಟಿ ನಿಂತಿದ್ದರು. ಉಳಿದಜನರು ಕೈಕಟ್ಟಿಕೊಂಡು ದೂರ ನಿಂತುಕೊಂಡಿದ್ದರು. ಈ ಅಪೂರ್ವನೋಟವನ್ನು ನೋಡಿ ಏಷ್ಟು ಮೃನಾಯ ಕನ್ನ ರಾಜನಿಸ್ತೇಯು ಉತ್ತೇಬಂದು, ಆತನ ಕಣ್ಣಗಳು ಆಸಂದಬಾಷ್ಟಿಗಳಿಂದ ಪೂರ್ಣವಾದವು. ಆತನು ರಾಜಕುಮಾರನನ್ನು ಸಾಷ್ಟಾಂಗವಾಗಿ ವಂದಿಸಿ, ಕಾಣಿಕೆಯನ್ನು ಪೀಠಿ ತನ್ನ ನಿಷ್ಠೆಯನ್ನು ಪ್ರಕಟಿಸಿದನು. ಗರ್ಭಶ್ರೀಮಂತನಾದ ರಾಜಕುಮಾರನು, ನಾಯಕನನ್ನು ಯಥೋಚಿತವಾಗಿ ಮನ್ಮಿಸಿ ಕುಳಿತುಕೊಳ್ಳುವದಕ್ಕೆ ಸ್ಥಳವನ್ನು ತೋರಿಸಲು, ನಾಯಕನು ವಿನಯದಿಂದ ತಲೆಬಾಗಿ ಸಮೃತಿಯನ್ನು ಪ್ರಕಟಿಸಿ, ಕರ್ಮವುದಿನಿಯನ್ನು ಕೃತಜ್ಞತೆಯಿಂದ ಬಹುಮಾನ ಪೂರ್ವಕವಾಗಿ ನೋಡುತ್ತ ತನ್ನ ಆಸನದಲ್ಲಿ ಕುಳಿತುಕೊಂಡನು. ಆಗ ಜರು ಶಾಲಿಯಾದ ಕರ್ಮವುದಿನಿಯ ಮುಖಕುನ್ನಲ್ಲವು ಪ್ರಪುಲಿತವಾಯಿತು. ಆಕೆಯ ವಿಶಾಲವಾದ ನೇತ್ರಗಳ ಹೋಳಪೂರ್ಣ, ನಿಷ್ಣಲಂಕವಾದ ಮುಖಕಾಂತಿಯೂ, ಅಪೂರ್ವವಾದ ಸೌಂದರ್ಯದ ಸೋಬಗೂ, ಬೆಳಗಿನ ಸುಳಿಗಾಳಿಯಿಂದ ವೇಳಿ ವೇಳಿನೆ ಅಲ್ಲಾಡುವ ಮುಂಗುರುಳುಗಳ ಚಂದವೂ ನಾಯಕನಲ್ಲಿ ಧನ್ಯತೆಯ ನ್ಯೂಂಟಿವಾಡಿದವು. ಪತಿಯು ತನ್ನಮೇಲೆ ಕೃಪಾದೃಷ್ಟಿಯನ್ನು ಚಲ್ಲಿದಾಗ ಕುರುಮಾನಿಯು ಶಾನು ಕಾರ್ಯಸಾಧಿಸಿದವಕ್ಕಿಂಬ ಗರ್ವದಿಂದಾಗಲಿ, ಮಹಾ ಸಾಹಸಿಯೆಂಬ ಅಭಿಮಾನದಿಂದಾಗಲಿ, ಪತಿಯ ದರ್ಶನವನ್ನು ತಕ್ಕೊಳ್ಳಲಿಲ್ಲ, ಆಕೆಯು ಅತ್ಯಂತ ವಿನಯಕೀಲಭಾಗಿ ನಿಷ್ಪತ್ತತೆಯನ್ನು ಪ್ರಕಟಿಸಿದಳು. ಪತಿಯ ದರ್ಶನದಿಂದ ಆಕೆಗೆ ಸ್ವರ್ಗಸುಖವು ಪ್ರಾಪ್ತವಾದಂತಾಯಿತು. ನಾಯಕನು ರಾಜಪುತ್ರರ ಯೋಗಕ್ಕೇಮುವನ್ನು ವಿಚಾರಿಸುತ್ತ ನಂದುನಂದುವೇ ಪೌರವತೀಲಭಾದ ತನ್ನ ಪತ್ನಿಯನ್ನು ಅಭಿಮಾನ ಪುರಸ್ಕರವಾಗಿ ನೋಡುವಾಗ, ಆ ವಿನಯಸಂರಸ್ಯಾಳ ಹೃದಯವು, ಆಸಂದಾಭಿಯ ತೆರಿಗಳ ಆಫಾ

ತದಿಂದ ಕಂಸಿತವಾಗುತ್ತಿತ್ತು! ಅವಳ ಸರ್ವಾಂಗವು ಹೋಮಾಂಚಿತವಾಗುತ್ತು! ಈ ಅಪೂರ್ವ ಪ್ರಸಂಗದಿಂದುಂಟಾದ ಆನಂದದಿಂದ ಪರಿವಾರವೇಲ್ಲ ಪರವಶವಾಗಿರಲು, ತಿರುಮಲರಾಯನು ಸರ್ವಸನ್ನಾಹದೊಡನೆ ರಾಜಪುತ್ರರನ್ನು ಎದುರುಗೊಳ್ಳುವದಕ್ಕಾಗಿ ಬಂದನು. ವೈಭವದಿಂದ ರಾಜಪುತ್ರರ ಹೇಳಣಿಗೆಯು ಹೊರಟು ಪ್ರವೇಶ ಸಮಾರಂಭವು ಸಾಂಗವಾಯಿತು. ಅಷ್ಟರೆಲ್ಲಿ ಸಾಳಯವನ್ನು ಗುಡಿ-ತೊರಣ-ಧ್ವಜ-ಪತಾಕೆ ಹೊದಿಳಾದವುಗಳಿಂದ ಅಲಂಕರಿಸಿದ್ದರು. ಹೀಗೆ ರಾಜಪುತ್ರರು ವಾಳಯಕ್ಕೆ ದಯವಾಡಿಸಿ, ಇದನ್ನು ಸನಾಥವಾಗಿ ಮಾಡಿದ್ದರಿಂದ, ಭಾವಿಕಲಾಳಣಿದ ಸುಚಿತ್ವವು ಎಲ್ಲರ ಮನ ಸ್ವಿನಲ್ಲಿ ಹೊಳೆಯಹೆತ್ತಿತು!



ಇನ್ನೆಯ ಪ್ರಕರಣ

ಮುಯ್ಯಕ್ಕೆ ಮುಯ್ಯ.

ದುರಗಪ್ರನಾಯಕನು ಚಂದ್ರಗಿರಿಗೆ ಹೋದಬಳಿಕ, ರಾಜಪುತ್ರನನ್ನು ಕುಮುದಿನಿಯು ಎಬ್ಬಿಸಿಕೊಂಡು ಹೋದ ವರ್ತಮಾನವು ನಾಲ್ಕು ಕಡೆಗೆ ಹಬ್ಬಿತು. ಈ ದುಷ್ಪವಾರ್ತೆಯನ್ನು ಕೇಳಿ ಜಗರಾಯನು ಬಹಳ ವ್ಯಾಖ್ಯಾಪಿಸ್ತಿನು. ರಾಜಪಕ್ಷದವಸೋಬ್ಬ ಪುರುಷನಾದರೂ ಎಷ್ಟಮ್ಮುನಾಯಕನ ಕಡೆಗೆ ಇದ್ದಹೊರತು ಅವನ ಪಕ್ಷವು ಬಲಿವ್ಯವಾಗಲಾರದಿಂದು ತಿಳಿದು, ಜಗರಾಯನು ಕೆಲಮಟ್ಟಿಗಾದರೂ ಸಮಾಧಾನದಿಂದಿದ್ದನು! ಆದರೆ ಈಗೊಡಿದ ಪ್ರಸಂಗದಿಂದ ಆ ಸಮಾಧಾನಕ್ಕೂ ಮಾರ್ಗವಿಲ್ಲದಂತಾಗಲು, ಆತನ ಮನ ಸ್ವಿಗೆ ಏನೂ ಬೇಡಾಯಿತು. ಎಷ್ಟೋ ದಿವಸಗಳವರೆಗೆ ಆತನು ಅರಮನೆಯಿಂದ ಹೊರಗೆ ಬಾರದಾದನು. ಸರದಾರರು ಆತನ ಯೋಗಕ್ಕೇಮಕ್ಕಾಗಿ ಅರಮನೆಗೆ ಹೋಗುತ್ತ-ಬರುತ್ತಲಿದ್ದರು. ಒಂದುದಿನ ದುರಗಪ್ರನಾಯಕನೂ ಜಗರಾಯನ ಭೀಟ್ಟಿಗೆ ಹೋದನು. ಆಗ ಅಲ್ಲ ಬೇರೆ ನಾಲ್ಕು ಜನ

ಸರದಾರರು ಜಗರಾಯನ ಯೋಗಕ್ಕೇಮನನ್ನು ವಿಚಾರಿಸುತ್ತೆ ಕುಳಿತಿದ್ದರು. ಅಗಿನ ಕನಾಟಿಕದಲ್ಲಿ ದುರಗಪ್ಪನಾಯಕನನ್ನು ಹೋಲುವಂಥ ಸರದಾರರು ತೀರ ಅಪರೂಪವಾಗಿದ್ದರು. ಡಾಂಭಿಕರೂ, ಆಲಸ್ಯಕ್ಕೆ ಮೆಚ್ಚಿದವರೂ, ದುವ್ಯಸನಿಗಳೂ, ಪರರ ಉತ್ಸರ್ವವನನ್ನು ಸಹಿಸದವರೂ, ಚಾಡಿ-ಬುದ್ದರೂ ಇಂದ ಪರಸ್ಪರರಲ್ಲಿ ಒಡಕನ್ನು ಹುಟ್ಟಿಸುವವರೂ ವಿಶೇಷವಾಗಿದ್ದರು. ಮೇಲೆ ಹೇಳಿದ ನಾಲ್ಕರು ಸರದಾರರೂ ಇದೇ ವರ್ಗದವರಾಗಿದ್ದರೆಂದು ಹೇಳಬಹುದು. ಅವರು ದುರಗಪ್ಪನಾಯಕನ ಉತ್ಸರ್ವಕ್ಕೂ, ಅವನ ಪದ್ಧತಿಗೆ ಅಗೂ ಅಸೂಯಪಡುತ್ತಿದ್ದು, ಆ ನಾಯಕನ ವಿವರವಾಗಿ ಜಗರಾಯನ ಮನಸ್ಸನ್ನು ಹೂಗೆ ಕೆಡಿಸೋಣವೆಂದು ಹೊಂಚುಹಾಕಿಕೊಂಡು ಕುಳಿತಿದ್ದರು. ಆ ನೀಚರಿಗೆ ರಾಜಪುತ್ರನ ಪ್ರಕರಣವು ಅನಾಯಾಸವಾಗಿ ಅನುಕೂಲಿಸಿತು. ಈ ಅಧಮರು, ದುರಗಪ್ಪನಾಯಕನಂಥ ಫೌನವಾದ ಹೋಗ್ಗತೆಯ ಮನುಷ್ಯನು ತಾನಾಗಿ ಮನೆಮುಟ್ಟಿ ಸಮಾಜಾರಕ್ಕೆ ಬಂದರೆ, ಆತನ ಆದರಾತಿಷ್ಯ ನನ್ನ ಯೋಗ್ಯರೀತಿಯಿಂದ ಮಾಡದವ್ಯು ಜಗರಾಯನ ಮನಸ್ಸನ್ನು ಕೆಡಿಸಿದ್ದರು. ಕೈಯಲ್ಲಿ ಸಿಕ್ಕ ರಾಜಪುತ್ರನನ್ನು, ಕುಮುದಿನಿಯನ್ನು ಸುರಕ್ಷಿತವಾಗಿ ಹೋಗೆನ್ನಿಟ್ಟು, ದುರಗಪ್ಪನಾಯಕನೇ ಫಾತಮಾಡಿದನೆಂದು ಜಗರಾಯನ ನಂಬಿಗಿಯಾಗಿಹೋಗಿತ್ತು. ಆದ್ದರಿಂದ ಆತನು ಮನೆಗೆ ಬಂದ ದುರಗಪ್ಪನಾಯಕನನ್ನು ಮಾತಾಡಿಸಲಿಲ್ಲ, ನಿಟ್ಟಿಗೆ ಕೂಡೆನ್ನಲಿಲ್ಲ ಸಹ! ಇದು ದುರಗಪ್ಪನಾಯಕನ ಮನಸ್ಸಿಗೆ ಬಹುಭಾಗಿ ಹತ್ತಿದರೂ, ಆತನು ಅದನ್ನು ಹೊರಿಗೆ ತೋರಿಗೊಡದೆ, ಹೋದತ್ಪಿಗಾಗಿ ಸ್ಥಳವಿದ್ದಲ್ಲಿ ಕುಳಿತುಕೊಂಡನು. ಕೆಲವು ಹೊತ್ತಿನವರಿಗೆ ಎಲ್ಲರೂ ಸುಮ್ಮನೆ ಕುಳಿತಿದ್ದರು. ಆಗ ಜಗರಾಯನು ಉರಿನೋರಿಯಿಂದ ತನ್ನ ಬಳಿಯಲ್ಲಿ ಕುಳಿತಿದ್ದ ನಾಲ್ಕುಜನ ಸರದಾರರ ಕಡೆಗೆ ನೋಡಿ—ಏನು ಮಾಡಬೇಕು! ನಮ್ಮವರೆನಿಸಿಕೊಳ್ಳುವವರೇ ಹೊತ್ತಿನಲ್ಲಿ ಕುತ್ತಿಗೆ ಕೊಯ್ದು ಹಾಗಾಯಿತು. ಕೈಯಲ್ಲಿ ವೈರಿಗಳು ಸಿಕ್ಕಿರಲು, ಧರ್ಮಯು ಘ್ರಾದ ದಾಂಭಿಕತನದಿಂದ ಅವರನ್ನು ಸುಮ್ಮನೆ ಹೋಗೆನ್ನಿಡುವದು ಮೂರು ತನದ ಲಕ್ಷ್ಯವಲ್ಲದೆ ಮತ್ತೀನು? ಭೀಷಣ ಧರ್ಮಯುಧ್ದದ ಸೋಗಿನಿಂದಲೇ ಭಾರತಯುಧ್ದದ ಪರಿಣಾಮವು ವಿವರಿತವಾಗಿ, ದುರ್ಯೋಧನನು ಮುಣಿಗಿಹೋದನು. ಈ ಧರ್ಮಯುಧ್ದದ ಹುಟ್ಟಿನ ಕಾಲಲ್ಲಿಯೇ ರಜಪ್ಪ

ತರು ಹಾಳಾದರು. ತನ್ನ ಕುಯುಕ್ತಿಯನ್ನೂ, ಸ್ವಾರ್ಥವನ್ನೂ ಸಾಧಿಸಲಿಕ್ಕೆ ಎಷ್ಟೋ ಜನರು ಧರ್ಮಯುದ್ಧದ ನಿಶಾನೆಯನ್ನು ಮುಂದೆ ವಾಡುವದುಂಟು. ಅದರಲ್ಲಿ ಪ್ರಾಯದ ಸುಂದರಸ್ತೀಯರು ಎದುರಾದಲ್ಲಿಯಂತು ಧರ್ಮಯುದ್ಧಕ್ಕೆ ಪೂರಾ ಕಳೆಯೀರುತ್ತದೆ!

ಜಗರಾಯನು ವಿಚಾರಶಾಸ್ತ್ರನಾಗಿ ಹೀಗೆ ಮನಸ್ಸಿಗೆ ಹತ್ತುವ ಮಾತು ಗಳನ್ನಾಡಲು, ಆ ಚಂಡಾಲ-ಚೌಕಳಿಯ ಪರಸ್ಪರರನ್ನು ನೋಡಿ ನಗತ್ತೊಡಿತು. ಇದನ್ನು ನೋಡಿ ದುರಗಪ್ರಾಯಕನಿಗೆ ಬಹಳ ಅಸಮಾಧಾನವಾಯಿತು. ಅದರೂ ಆತನು ಶಾಂತವೈಶ್ವತೀಯಿಂದ ಜಗರಾಯನಿಗೆ-ರಾಯರೇ, ನಾನು ರಾಜಪುತ್ರರನ್ನು ಹೋಗಸೊಟ್ಟಿದ್ದು ಕಾರ್ಯಸಾಧನದ ಘಟ್ಟಿಯಿಂದ ಅಯೋಗ್ಯವಾಗಿರುವ ಕಾರಣ, ತಾವು ನನ್ನ ಮೇಲೆ ಸಿಟ್ಟಾದದ್ದಕ್ಕಾಗಿ ನಾನು ದೋಷವಿಡುವದಿಲ್ಲ. ಧರ್ಮಯುದ್ಧವು ಕಲಿಯುಗದಲ್ಲಿ ನಿಷೇಧವೆಂತಲೇ ಹೇಳಬೇಕಾಗುತ್ತದೆ. ಅದಕ್ಕೆ ಎರಡೂ ಪಕ್ಷದವರು ಧರ್ಮವ್ಯಾಗಿರಬೇಕಾಗುವದು. ನಿನ್ನೆ ಅಂಥ ಸುಯೋಗವು ಒದಗಿದ್ದರಿಂದ ನಿವಾರಿಸಿಲ್ಲದೆ ಧರ್ಮಯುದ್ಧದ ಪ್ರಸ್ತೀಗಿ ಹೋಗಬೇಕಾಯಿತು. ಧರ್ಮಯುದ್ಧವು ಕೇವಲ ಲಾಭವನ್ನು ಸಂಪಾದಿಸುವ ಸಾಧನವಲ್ಲ; ಅದು ಶಾರರ ನಿಜವಾದ ಶಾಂತವನ್ನು ಪರೀಕ್ಷಿಸುವ ಒರಿಗಲೂ, ಸತ್ಯಶಾಲಿಗಳಾದ ವೀರರ ಸತ್ಯವನ್ನು ಅಳಿಯುವ ಸತ್ಯಮಾಪಕಯಂತ್ರವೂ ಆಗಿರುವದು. ನಿಸ್ತೃಹಿಗಳಾದ ಸದ್ಗುಣಮಂಡಿತರಣಪಂಡಿತರಲ್ಲದೆ, ಅನ್ಯರು ಅದಕ್ಕೆ ಮನಸ್ಸು ವಾಡಿರು! ಈ ಕೌಶಲಕದ ಯುದ್ಧವು, ಭರತಭಾಮಿಯೋಜಿನ ಉದಾರವೈಶ್ವತೀಯ ಕೃತಿಯ ವೀರರು ಮಾತ್ರ ಧರಿಸುವ ಅವೋಳ್ಯ ಮಂಡನವಾಗಿರುತ್ತದೆ! ಈ ಯುದ್ಧದ ಅಭಿಮಾನಿಗಳಿಗೆ ಜಯಕ್ಷೇಂತ ಕೇತೀರು ಅಭಿಲಾಷೆ ಹೇಳು. ಪ್ರಿಯಮಿತ್ರರಾಜ ಜಗರಾಯರೇ, ಇಂಥ ಕ್ಷುದ್ರಪ್ರಸಂಗಕ್ಕಾಗಿ ನೀವು ಹೀಗೆ ಉದಾಸೀನರಾಗಬಹುದೇ? ಭೀಷಾಂಕಾಂಶರಂಥ ಮಹಾತ್ಮರ ಕೃತಿಗೆ ಉದ್ದೇಶವರಿಯದೆ ಈಗ ಹೆಸರಿಡುವದೇಇಕೆ? ರಜಪೂತರ ಧರ್ಮಯುದ್ಧದಿಂದ ಅವರ ಶುಭೃತಿತೀರ್ಥಗೆ ಏನು ಕಲಂಕವುಂಟಾಗಿದೆ? ಪ್ರತಿಬಂಧರು ತನ್ನ ತನ್ನ ಸಮಾಧಾನಕ್ಕಾಗಿ ಕಾರ್ಯಮಾಡುತ್ತಿರುವದರಿಂದ ಸುಮೃನೆ ಒಬ್ಬರು ಮತ್ತೊಬ್ಬರಿಗೆ ಹೆಸರಿಡುವದು ಸರಿಯಲ್ಲ. ಈಗ ನಿಮಗೆ ಅಂಥ ಪ್ರಸಂಗವಾದರೂ ಏನು ಬಂದದೆ?

ರಾಜಪುತ್ರರನ್ನು ಹಿಡತರುವದು ಅವಶ್ಯವಿದ್ದರೆ, ಅಪ್ಪಣಿಯಾಗಬೇಕು; ಈಗಲೇ ಸೈನ್ಯದೊಡನೆ ಎಚ್ಚುಮೈನಾಯಕನ ಪಾಳಯವನ್ನು ನುಗ್ಗಿ ರಾಜಪುತ್ರರನ್ನು ಹಿಡತರುತ್ತೇನೆ. ಇಂದಿನ ಹಾನಿಯನ್ನು ಈ ದುರಗನಾಯಕನು ತುಂಬಿಕೊಡದೆ ಇರಿಸು ತಾವು ಮಹಾಕಾಯಕ್ಕೆ ಕ್ಯಾರಿರುವದರಿಂದ ಹೀಗೆ ಶೂರರ ಮನಸ್ಸಿಗೆ ಹತ್ತುವಂಥ ಮಾತುಗಳನ್ನು ಆಡಬಾರದು. ಎಳ್ಳರೂ ತಿಳಿದವರೇ ಇರುತ್ತಾರೆಂಬ ನಿಯಮವಿಲ್ಲ. ಅಪ್ಪಕ್ಕೆಪ್ಪಕ್ಕೆ ಮಂದಿಯವೇಲೇ ಹರಿಹಾರುವ ವದರಿಂದ ನಿಮ್ಮ ಪ್ರಕ್ಕದ ಹಾನಿಯೇ ಅದೀತು, ಎಂದು ನುಡಿಯುತ್ತಿರಲು, ತಿರುಕನಾಯಕನೇಂಬವನು ನಡುವೇ ಬಾಯಿಹಾಕೆ—ನಾಯಕರೇ, ಇನ್ನು ತಾವು ಆತ್ಮಸಾರುವವನ್ನೂ, ಪರೋಸದೇಶದಲ್ಲಿ ಸಾಂಡಿತ್ಯ ತೋರಿಸುವ ದನ್ನೂ ಸಾಕುಮಾಡಿರಿ. ರಾಜಪುತ್ರರನ್ನು ಕ್ಷಣದಲ್ಲಿ ಹಿಡತರಲಿಕ್ಕೆ ದೊರೆಗಳ ದಂಡಿನಲ್ಲಿ ಹಲವು ಜನ ಶೂರಿರದ್ದಾರೆ. ನಿಮ್ಮಂಥ ವಿಶ್ವಾಸಫಾತಕದು ದೂರೆಗಳ ಪ್ರಕ್ಕದಲ್ಲಿರುವದಕ್ಕಿಂತ ಇಲ್ಲಿದಿರುವದು ಸುರಕ್ಷಿತವು. ನೀವು ದೊರೆಗಳ ಅಜ್ಞಂದಿರನ್ನೂ ಲಕ್ಷ್ಯಸದೆ, ಉದ್ದಟತನದಿಂದ ಈಗ ಮನಬಂದಂತೆ ಮಾತಾ ದುವದನ್ನು ನೋಡಿದರೆ, ನಿಮ್ಮ ರಾಜನಿಷ್ಟೆಯ ಸಂಬಂಧದಿಂದ ಯಾರಿಗಾ ದರೂ ಸಂಶಯ ಬರಬಹುದಾಗಿ ತೋರುತ್ತದೆ, ಎಂದು ನುಡಿದನು.

ತಿರುಕನಾಯಕನ ಈ ಅಯೋಗ್ಯ ಮಾತುಗಳನ್ನು ಜಗರಾಯನು ನಿಷೇಧಿಸುವದು ಅವಶ್ಯವಾಗಿತ್ತು; ಆದರೆ ವಿಚಾರಶಾಂಕನಾಗಿ ದುರಭಿಮಾನಕ್ಕೆ ಬಿದ್ದ ಆ ರಾಯನು, ಮುಗುಳುನಗೆ ನಕ್ಷೆ ತಿರುಕನಾಯಕನ ಕಡೆಗೆ ನೋಡಿ, ದುರಗಪ್ರಾಣಾಯಕನನ್ನು ಸಂಪೂರ್ಣವಾಗಿ ನಿಷೇಧಿಸಿದನು. ಈ ಮುದುಗಾ ಓಿಕೆಯನ್ನು ನೋಡಿ ನಾಯಕನ ಸರ್ವಾಂಗವು ಕೋಧಸಂತಪ್ತನಾಯಿತು. ಅವನ ಕಣ್ಣಗಳು ಕೆಂಡದಂತಾದವು. ಆತನು ಬಾಯಿಂದ ಪಿಟ್ಟಿಂದು ಮಾತಾ ಡದೆ ಕುಳಿತಸ್ಥಳದಿಂದ ಚಟ್ಟನೆ ಎದ್ದುಹೋದನು. ಹೀಗಾದ್ದನ್ನು ನೋಡಿ ಜಗರಾಯನ ಕಣ್ಣಗಳು ಸ್ವಲ್ಪ ತೀರಿದರೂ, ಅವನ ಬಳಿಯಲ್ಲಿ ಕುಳಿತಿದ್ದ ನಾಯಕರ ಚೌಕಳಿಯು, ದುರಗಪ್ರಾಣಾಯಕನ ಮೇಲಿನ ದ್ವೇಷದಿಂದ ಇಲ್ಲದ್ದೀಂದು ಹುಟ್ಟಿಸಿ ಹೇಳಿ ಜಗರಾಯನ ಮನಸ್ಸನ್ನು ಮತ್ತೆ ತಿರುಗಿಸಿತು. ಸತ್ಯಪ್ರಕಾಶಾತಿಯಾದ ನಾಯಕನು ಹೀಗೆ ಸಿಟ್ಟಿನಿಂದ ಹೋರಿಟುಹೋದರೂ, ಒಮ್ಮೆಲೆ ಆತನು ಜಗರಾಯನ ಮೇಲಿನ ಮನಸ್ಸನ್ನು ತೆಗೆಯಲಿಲ್ಲ. ಆ

ರಾಯನ ಕಾರ್ಡ್ಯಕ್ಕೆ ಅತ್ಯೊಂತ ಪ್ರತಿಕೊಲವಾದ ಸಂಗತಿಯು ತನ್ನಿಂದ ಒದಗಿದ್ದ ರಿಂದಲೂ, ನೀಚಜನರ ಶಿವಿಯೂ ದುವಿಕೆಯಿಂದಲೂ ಆತನ ತರ್ಲೇ ತಿರುಗಿರುವ ದೆಲ್ಲದೇ, ಮೂಲತಃ ಮನುಷ್ಯನು ಕೆಡಕನಲ್ಲಿದ್ದ ರಿಂದ ಆತನನ್ನು ಬಮೈಲೀ ಬಿಟ್ಟುಕೊಂಡ್ಪು ಹೋಗುವದು ನಾಷ್ಯಯವಲ್ಲಿಂದು ತಿಳಿದು, ನಾಯಕನು ಮರುದಿನ ಮತ್ತೆ ಜಗರಾಯನ ಭೀಟ್ಟಿಗೆ ಹೋದನು; ಆದರೆ “ವಿನಾಶಕಾಲೇ ವಿವರೀತ ಬುದ್ಧಿ”: ಎಂಬಂತೆ ಆಗಲೂ ಜಗರಾಯನು ದುರಾಗ್ರಹದಿಂದ ದುರಗಪ್ಪನನ್ನು ಉಪಚರಿಸಲಿಲ್ಲ! ನಿನ್ನು, ಹೇಳಿದೆ ಬಮೈಲೀ ಎದ್ದು ಹೋದ ದುರಗಪ್ಪನಾಯಕನು ಮಹಾ ಉದ್ಧರಿಸಿಂದು ತಿಳಿದು, ರಾಯನು ಬುದ್ಧಿಪೂರ್ವಕವಾಗಿಯೇ ಆ ನಾಯಕನ ಆವಶ್ಯಕನನ್ನು ಇಂದು ನೂಡಿದನು. ಆಗ ಜಗರಾಯನ ಬಳಯಲ್ಲಿ ಕುಳಿತ್ತದ್ದ ಗುಂಡನಾಯಕನೆಂಬವನಿಗೆ ಇದು ಸರಿಯೋ ರಲಿಲ್ಲ. ದುರಗಪ್ಪನಾಯಕನು ಈ ಆವಶ್ಯಕನನ್ನು ಮನಸ್ಸಿನಲ್ಲಿ ತಾರದೆ, ನಿಂತುಕೊಂಡೇ ಜಗರಾಯನನ್ನು ಕುರಿತು—ಜಗರಾಯರೇ, ನನ್ನಿಂದ ಆಪಾಥವಾಗಿದ್ದರೆ ಕ್ಷಮಿಸಿರಿ. ದುಯೋಧನನ ಪಕ್ಷದ ವೀರರು, ಆಗಾಗೈ ತಮ್ಮತಮ್ಮೆಂಜಿಗೆ ಜಗಲಾಡಹೆತ್ತಿದ್ದ ರಿಂದ ದುಯೋಧನನ ಗತಿಯು ಏನಾಯಿತೆಂಬದನ್ನು ನಾನು ತಮಗೆ ನೆನಪು ನೂಡಿಕೊಡುವ ಕಾರಣವಿಲ್ಲ. ಪ್ರಕ್ಕತದಲ್ಲಿ ನನ್ನ ಶತ್ರೀಯನ್ನೆಲ್ಲ ಬಟ್ಟುಗೂಡಿಸಿ ವೈರಿಯ ಬಲವನ್ನು ಮುರಿಯುವದು ಆಗತ್ಯವಾಗಿರುತ್ತದೆ. ಇಂಥ ಪ್ರಸಂಗದಲ್ಲಿ ನೀವು ಹೀಗೆ ಸಣ್ಣಪುಟ್ಟಿ ಪ್ರಸಂಗಳಿಂದ ಸ್ವಪಕ್ಷವನ್ನು ಶಿಧಿಲವಾಡಿಕೊಂಡರೆ, ಕೆಲಸವು ಯಾರದುಕೆಡುವದು? ಇದರ ಮೇಲೆಯೂ ನನ್ನ ಸಹಾಯದ ಅವೇಕ್ಷೆಯಿರಿದ್ದರೆ, ನನ್ನ ಆಗ್ರಹವಿಲ್ಲ. ಇದೇ ಕಾಲಲ್ಯಾಯೇ ನನ್ನ ದುರ್ಗಕ್ಕೆ ನಾನು ಹೋರಿಟುಹೋಗುತ್ತೇನೇ; ಆದರೂ ಬಮೈಲೀನಿಮ್ಮೆ ಪಕ್ಷವನ್ನು ವಹಿಸಿರುವ ನಾನು, ನಿಮ್ಮ ಮೇಲೆ ಸೊಟ್ಟುಹೋರಿಸಿ ವೈರಿಗಳನ್ನು ಕೂಡಿ ಸವರ್ಥಾ ನಿಮಗೆ ಕೇಡುಬಗೆಯುವದಿಲ್ಲ. ಯುದ್ಧ ಮುಗಿಯುವವರಿಗೆ ತಟಕ್ಕವ್ಯತೀಯಿಂದ ಸ್ವಷ್ಟವಾಗಿ ನನ್ನ ದುರ್ಗದಲ್ಲಿರುತ್ತೇನೆ. ವಿನತ್ತಿಗೆ ಗುರಿಯಾಗಿ ಆಶ್ರಯ ಬೇಡದವರಿಗೆ ಆಶ್ರಯವನ್ನು ಕೊಡುವೆನು. ಆಶ್ರಯವನ್ನು ಬಯಸುವವನು ನಿಮ್ಮ ಪಕ್ಷದವನಿದ್ದರೂ ಸರಿಯೆ, ವೈರಿಗಳ ಪಕ್ಷದವನಿದ್ದರೂ ಸರಿಯೆ! ನನ್ನ ಈ ಅಭಿವಚನದಲ್ಲಿ ಅಂತರವಾಗಲಿಕ್ಕಿಲ್ಲ. ಜಗರಾಯರೇ, ನಿಮ್ಮಂಥ ಶೂರರಾದ

ಮುತ್ಸುದ್ವಿಗಳು ಅಡ್ಡ ಹಾಡಿ ಹಿಡಿಯುವದನ್ನು ನೋಡಿ ನನಗೆ ಬಹಳ ಆಶ್ಚರ್ಯ ವಾಗುತ್ತದೆ. ಹಂದುಮುಂದಿನ ವಿಚಾರವಿಲ್ಲದೆ, ಕೇವಲ ಮಾತ್ರಯವನ್ನು ಸಾಧಿಸಿಕೊಳ್ಳುವ ಉದ್ದೇಶದಿಂದ ಮನಬಂದಂತೆ ಮಾತಾಡುವ ನೀಂಜಣರ ಮಾತಿಗೆ ನಿಮ್ಮಂಥವರು ಕೆವಿಗೆಂದುತ್ತದ್ದಾರಿ. ನಿಮ್ಮಲ್ಲಿ ವಿಪರೀತ ಬುದ್ಧಿಯು ಉಂಟಾದಂತೆ ಕಾಣುತ್ತದೆ. ಇನ್ನೂ ದರೂ ವಿನಾಶಕಾಲವು ಒದಗದಂತೆ ಜಾಗ ರೂಕರಾಗಿರತಕ್ಕದ್ದು. ನನ್ನ ಸ್ವಷ್ಟ ಮಾತುಗಳಾಗಿ ನೀವು ಸಿಟ್ಟಾಗಬೇಡಿರಿ. ನನ್ನ ಮಾತುಗಳ ಯೋಗ್ಯತೆಯು ಮುಂದೆ ನಿನುಗೆ ಗೊತ್ತಾಗಬಹುದು, ಎಂದು ಹೇಳಿ ವಿನಯದಿಂದ ಮುಜುರೆಮಾಡಿ ದುರಗಪ್ಪನಾಯಕನು ಹೊರ ಹೊಡೊದನು.

ಹೀಗೆ ದುರಗಪ್ಪನಾಯಕನ ಮಾನಭಂಗಮಾಡಿದ್ದನ್ನು ಕೇಳಿ, ಜಗರಾಯನ ಪಕ್ಕದ ಬಹುಜನ ಸರದಾರರು ಅವಮಾಧಾನಪಟ್ಟರು. ಅವರಲ್ಲಿ ಗುಂಡನಾಯಕನೆಂಬವನು ಜಗರಾಯನ ಬಳಗೆ ಹೋಗಿ, ಆತನ ತೆಲೆಯೊಳಗಿನ ಹುಟ್ಟುನ್ನು ಚೆನ್ನಾಗಿ ಇಳಿಸಿದನು. ದುರಗಪ್ಪನಾಯಕನಂಥ ಪ್ರಸಿದ್ಧ ಪುರುಷನನ್ನು ಅವಮಾನಗೊಳಿಸಿದ ನೀವು ವಿಶ್ವಾಸಕ್ಕೆ ಪಾತ್ರರ್ಹಿಂತಲೂ, ಆ ಶೂರಪುರುಷನನ್ನು ಪ್ರಾರ್ಥಿಸಿ ಕರಕೊಂಡು ಬಾರದಿದ್ದರೆ, ನಾನೂ—ನನ್ನ ಮಿತ್ರರಾದ ಮೂವರು ಸರದಾರರೂ ನಿಮ್ಮ ಪಕ್ಕನನ್ನು ಬಿಡುವೆಂತಲೂ ಆತನು ಗುಡುಗುಹಾಕಿದನು. ಆಗ ಜಗರಾಯನು ಪಶ್ಚಾತ್ತಾಪಪಟ್ಟಿಸ್ತಿರುವ ದುರಗಪ್ಪನಾಯಕನನ್ನು ಕಂಡು ಹೀಗೆ ಸಿಟ್ಟಾಗಿ ಹೋಗಬಾರದೆಂದು ಬೇಕಾದಷ್ಟು ಪ್ರಾರ್ಥಿಸಿದನು; ಆದರೆ ನಾಯಕನು ಅದಕ್ಕೆ ಒಪ್ಪಲಿಲ್ಲ. ನಿಮ್ಮಂದಾದ ಅಪಮಾನದಿಂದ ರೊಚ್ಚಿಗೆದ್ದು ನಾನು ನಿಮ್ಮ ವೈರಿಗಳನ್ನು ಕೂಡದಿರುವ ಮೊಂದು ಪುಣ್ಯವೆಂದು ತಿಳಿದು, ಸುನ್ನನೆ ಮನಗೆ ಹೋಗಿರೆಂದು ಜಗರಾಯನಿಗೆ ಸ್ವಷ್ಟವಾಗಿ ಹೇಳಿ, ತನ್ನ ಸ್ವಿನ್ಯಾಸಿದನೆ ಚಿತ್ರಗಳುದುಗೆಕ್ಕೆ ಹೋದನು. ಇದರಿಂದ ಜಗರಾಯನ ಪಕ್ಕದ ಬಿಗುವು ಬಹುಮಟ್ಟಿಗೆ ಕಡಮೆ ಯಾಯಿತೆಂದು ಹೇಳಬಹುದು. ಈ ಸಂಧಿಯನ್ನು ಸಾಧಿಸಿ ನೇವತೆಗೆದು, ಗುಂಡನಾಯಕನಾ, ಅವನ ಮೂವರು ಗೆಳೆಯರೂ ಎಂಟುಸಾವಿರ ಸ್ವಿನ್ಯಾಸಿ ದನೆ ಎಳ್ಳುಮ್ಮುನಾಯಕನನ್ನು ಕೂಡಿದರು. ಸೆರೆಮನೆಯೊಳಗಿದ್ದ ಅರಸನ ಮಗನೊಬ್ಬನು ಎಳ್ಳುಮ್ಮುನಾಯಕನ ಕಡೆಗೆ ಬಂದಿರುವನೆಂಬ ಸುದ್ದಿಯು

ನಾಲ್ಕುಕಡಿಗೆ ಹಬ್ಬತ್ತಹೋದಂತೆ, ಎಚ್ಚಮ್ಮನಾಯಕನ ಪಕ್ಕವು ಬಲಿಸ್ತು ವಾಗುತ್ತ ಹೋಯಿತು. ಆಗ ಒಟ್ಟಿಗೆ ವದಿನೆಂಟು ಸಾವಿರ ದಂಡಾಳಗಳು ನಾಯಕನ ಕಡಿಗೆ ಆದರು. ರಾಜಪುತ್ರರ ಸಂರಕ್ಷಣಕ್ಕೆ ತೊಂದರೆಯಾಗಬಾ ರದೆಂತಲೂ, ತನ್ನ ಸೈನ್ಯವನ್ನು ಸಮಾಧಾನದಿಂದ ಹೆಚ್ಚಿಸಲಿಕ್ಕೆ ಅನುಕೂಲವಾಗಬೇಕೆಂತಲೂ ಎಚ್ಚಮ್ಮನಾಯಕನು ಬ್ಯೇಲೊಳಗಿನ ತನ್ನ ಪಾಳಯವನ್ನು ಶಿತ್ತು, ಸಮೀಕರಿಸಲಿದ್ದ ಒಂದು ಭದ್ರವಾದ ದುರ್ಗದಲ್ಲಿ ಇರಹತ್ತಿದನು. ರಾಜಪುತ್ರರ ಸಂರಕ್ಷಣಕ್ಕಾಗಿ ತಕ್ಕಪ್ಪ ಸೈನ್ಯವನ್ನು ಬಿಟ್ಟು, ಉಳಿದ ಸೈನ್ಯದೊಡನೆ ಜಗರಾಯನ ಸಂಗಡ ಯುದ್ಧಕ್ಕೆ ಸಿಲಿಂಗೇಕಾದರೆ, ನಾಯಕನದಂಡು ಇನ್ನು ಹೆಚ್ಚಿಕಾಗಿತ್ತು. ಎಚ್ಚಮ್ಮನಾಯಕನು ಉದಾರನಾದ್ವರಿಂದ ತನ್ನ ಪಕ್ಕವನ್ನು ಸ್ವೀಕರಿಸಿದ ಸರದಾರರ ನೂನಮರ್ಖದೆಗಳನ್ನು ಸರಿಯಾಗಿ ಕಾದು, ಅವರ ಯೋಗಕ್ಕೇಮನವನ್ನು ಬಹು ಆದರದಿಂದ ನೋಡುತ್ತಿದ್ದನು. ಒಟ್ಟಿರನ್ನು ಏರಿಸುವದು, ಒಟ್ಟಿರನ್ನು ಇಳಸುವದು ನಾಯಕನಿಗೆ ಸೇರುತ್ತಿದ್ದಿಲ್ಲ. ಆತನು ಜವರ ಗುಣದೊಂಗಳಪ್ಪು ಎಣಿಸದೆ, ಎಲ್ಲಿರನ್ನು ಸರಿಯಾಗಿ ಪ್ರೀತಿ ಸುತ್ತಿದ್ದನು. ಇದಂದ ನಾಯಕನ ದಂಡಿನಲ್ಲಿ ಪರಸ್ಪರ ಪ್ರೇಮವು ಬೆಳೆಯುತ್ತ ಹೋಗಿ, ಒಕ್ಕಪ್ಪಿನಿಂದ ನಾಯಕನ ದಂಡಿನ ಸಾಮಧ್ಯವು ಹೆಚ್ಚುತ್ತ ಸಾಗಿತು.

ಒಂದು ದಿನ ನಾಯಕನು ಪ್ರಕೃತದ ಸ್ಥಿತಿಯನ್ನು ತಿಳಿಸಿ, ಮುಂದಿನ ಕಾರ್ಯವನ್ನು ಕುರಿತು ಆಲೋಚಿಸುವದಕ್ಕಾಗಿ ದಬಾರ ನೇರಿಸಿದನು. ಆಗ ರಾಜಪುತ್ರನಾದ ಚಿನ್ನವೆಂಕಟಪು ಉಚ್ಛ್ವಾಸನದಲ್ಲಿ ಕುಳಿತ್ತಿದ್ದನು. ಎಚ್ಚಮ್ಮನಾಯಕನು ಆತನ ಬಲಬದಿಯಲ್ಲಿಯೂ, ಪುರುಷವೇಷವನ್ನು ಧರಿಸಿದ ಕುಮುದಿನಿಯು ಎಡಬದಿಯಲ್ಲಿಯೂ ಕುಳಿತ್ತಿದ್ದರು. ಉಳಿದ ಸರದಾರರು ತಮ್ಮ ತಮ್ಮ ಯೋಗ್ಯತೆಗೆ ತಕ್ಕ ಸ್ಥಳಗಳಲ್ಲಿ ಕುಳಿತುಕೊಂಡಿದ್ದರು. ಆಗ ನಾಯಕನು ಎದ್ದುನಿಂತು ಸಭೆಯನ್ನುದ್ದೇಶಿಸಿ—ಪ್ರಿಯಮಿತ್ತರೇ, ರಾಜಪುತ್ರರು ದಯವಾಡಿಸಿದಂದಿನಿಂದ ನಿಮ್ಮೆಂಥ ಶೂರರ ನೇರಪು ದೊರೆತು, ರಾಜ ಪಕ್ಕವು ಬಲಿಸ್ತುವಾಗಹತ್ತಿರುವದು. ಆದರೂ ರಾಜಮೌರ್ಹಿಯಾದ ಜಗರಾಯನ ದಂಡು ದೊಡ್ಡದಿಂದಿಂದ ದ್ವಿರಿಂದ, ಅನ್ನೋಡನೆ ಯುದ್ಧವನ್ನು ವಿಚಾರಿಸಿ ವರಕ್ಕಾಗಿಯೇ ಆರಂಭಿಸಬೇಕಾಗಿರುತ್ತದೆ. ಇನ್ನು, ರಾಜಪಕ್ಕದವರಾದ

ತಾವೇಲ್ಲರು, ಶೂರರೂ-ವಿಚಾರಸಂಪನ್ಮೂರೂ-ಉದಾರರೂ-ಸ್ವಾಮಿಕಾರ್ಯದ ಕ್ಷೇರೂ ಇದುವದರಿಂದ ತಮ್ಮ ಒಬ್ಬ ದಂಡಾಳು, ರಾಜದೇಶೀಹಿಗಳ ಹತ್ತುಜನ ದಂಡಾಳಗಳಿಗೆ ಭಾರಿಯಾಗುತ್ತಾನೆಂಬ ಮಾತು ಒಪ್ಪಿಕೊಳ್ಳತಕ್ಕದಾಗ್ಗಿದೆ. ನಮ್ಮ ದೊರೆಗಳು ಕಂಟಿಂಬಸಹಿತವಾಗಿ ಕಾರಾಗ್ಯದದಲ್ಲಿ ಕಷ್ಟವಾದುತ್ತಿರಲು, ನಾವು ಏನೂ ಯಶ್ವಿಸದೆ ಕಾಲಹರಣವಾದುವದು ಸರಿಯಲ್ಲ. ನಿಮ್ಮೇಲ್ಲರ ಆಲೋಚನೆಯಿಂದ ಯಾವುದ್ದವನ್ನು ಆರಂಭಿಸಬೇಕಾಗಿದೆ. ನೀವು ನಿಮ್ಮ ನಿಮ್ಮ ವಿಚಾರಗಳನ್ನು ಅವಶ್ಯವಾಗಿ ತಿಳಿಸುವಂತೆ ಮಾಡಬೇಕು, ಎಂದು ಹೇಳಿ ನಾಯಕನು ಕುಳಿತುಕೊಂಡನು. ಅಷ್ಟರಲ್ಲಿ ವಿಜಾಪುರದ ಬಾಡಿಕೆನ ಒಬ್ಬ ಸರದಾರನು ದರ್ಶನಾವೇಕ್ಷೇಯಾಗಿ ಬಾಗಿಲಲ್ಲಿ ಬಂದು ನಿಂತುಕೊಂಡಿರುವ ನೆಂದು ದ್ವಾರರಕ್ಷಕನು ಹೇಳಲು, ಎಚ್ಚುಮ್ಮನಾಯಕನು ಆತನನ್ನು ಒಳಗೆ ಬಿಡಬೇಕೆಂದು ಆ ದ್ವಾರರಕ್ಷಕನಿಗೆ ಆಚ್ಚಾಪಿಸಿದನು. ಇಲ್ಲಿ ಮುಸಲ್ಮಾನ್ ಸರದಾರನ ಕೆಲಸವೇನಿರಬಹುದೆಂದು ದಬಾರದ ಜನರೆಳ್ಳ ಕೌತುಕದಿಂದ ನೋಡುತ್ತಿರುವಾಗ ಸುಮಾರು ಮೂವತ್ತು ವರ್ಷದ ವಯಸ್ಸಿನ ಒಬ್ಬ ಸರದಾರನು ಒಳಗೆ ಬಂದು, ದಬಾರದ ನಿಯಮಗಳಂತೆ ನಂದನಾದಿಗಳನ್ನು ಮಾಡಿ, ನಾಯಕನು ತೊರಿಸಿದ ಆಸನದಲ್ಲಿ ಕುಳಿತುಕೊಂಡನು. ಆ ಸರದಾರನು ಮಹಾತೇಜಸ್ವಿಯಾಗಿದ್ದನು. ಆತನು ಒಳಗೆ ಬಂದಕೂಡಲೇ ದರ್ಶಾರವು ಸ್ತುಭ್ರವಾಯಿತು. ಎಚ್ಚುಮ್ಮನಾಯಕನಿಗೆ ಮೋದಲು ಸರದಾರನ ಗುರುತು ನೆಟ್ಟಿಗೆ ಹತ್ತಿಲ್ಲ. ಆದರೆ ಸ್ತುಭ್ರಹೊತ್ತಿನ ನೇರೆಲೆ ಆತನ ಗುರುತು ಚನ್ನಾಗಿ ಹತ್ತಿಲು, ನಾಯಕನು ಕೂಡಲೇ ನಿಷ್ಠೆಹೊಗಿ—ಸ್ತುಭ್ರಮತ್ತರಾದ ಚಾಂದ ಖಾನರು ಇತ್ತು ಬರಬೇಕು! ಎಂದು ಕೈಯನ್ನು ಪ್ರಿಡಿದು ಆತನನ್ನು ತನ್ನ ಹತ್ತೆರ ಕುಳಿರಿಸಿಕೊಂಡನು. ಚಾಂದಖಾನನೆಂಬ ಹೆಸರನ್ನು ಕೇಳಿ ಕುಮುದಿನಾಗೂ ಸಂತೋಷವಾಯಿತು.

ಮುಸಲ್ಮಾನರ ಹೆಸರನ್ನು ಉಚ್ಚಾರಿಸಿದೆ ಕೂಡಲೇ ಸಂತಾಪಗೊಳ್ಳುತ್ತಿದ್ದ ಎಚ್ಚುಮ್ಮಸ್ತೋಯಕನಿಗೆ, ಮುಸಲ್ಮಾನ ಮತ್ತೆನು ಎಲ್ಲಿಂದ ಬಂದನೆಂದು ದರ್ಶಾರದವರೆಲ್ಲ ಆಶ್ಚರ್ಯಪಟ್ಟಿದ್ದನು. ಅಷ್ಟರಲ್ಲಿ ತೇಜಸ್ವಿಯಾದ ಚಾಂದಖಾನನು ನಿಷ್ಠೆನಿಂತು ಧಾರಜಪುತ್ರರ ಆನುಮತಿಯಿಂದ ನುಡಿದನೇನಂದರೆ—ಪ್ರಿಯಮಿತ್ತರಾದ ಶೂರರೀ, ದೋರೆಗಳ ಸನ್ನಿಧಿಯಲ್ಲಿ ನಾನು ಈಗ ಆದುವ ಮಾತು

ಗಳ ಹೇಳಿ ನಿಮ್ಮ ವಿಶ್ವಾಸವು ಸದ್ಯಕ್ಕೆ ಕೂಡುತ್ತಿರ್ತಿಲ್ಲ; ಆದರೆ ನನ್ನ ಕೃತಿಯಿಂದ ನಿನ್ನೆಲ್ಲರ ವಿಶ್ವಾಸವನ್ನು ಪಡೆಯುವ ನಿರ್ಧಾರದಿಂದಲೇ ನಾನು ಇಲ್ಲಿಗೆ ಬಂದಿರುತ್ತೇನೆ. ಈಗ ಸುಮಾರು ಮೂರು ತಿಂಗಳ ಹಿಂದೆ ನಾನು ವಿಜಾಪುರದ ಬಾದಶಾಹರ ಅಷ್ಟಕೆಯನ್ನು ಪಡೆದು, ಎಚ್ಚನ್ನಾಯಕರನ್ನು ಸೀರೆಹಿಡಕೊಂಡು ಹೋಗುವದಕ್ಕಾಗಿ ಬಂದಿದ್ದೇನು. ವಿಜಯನಗರದ ರಾಯರ ಪಕ್ಷಪಾತಿಗಳಾದ ಸರದಾರರನ್ನು ಬೇರುಸಹಿತ ನಾಶಗೊಳಿಸಬೇಕೆಂದು ನಮ್ಮ ಬಾದಶಾಹರು ಮಾಡಿದ ನಿಶ್ಚಯವನ್ನು ನಿಮ್ಮ ಮುಂದೆ ನಾನು ಹೇಳಿವ ಅವ ಶೈವಿಲ್ಲ. ಅದು ಲೋಕಪ್ರಸಿದ್ಧವಾಗಿಯೇ ಇರುವದು. ನಾನು ಎಚ್ಚನ್ನಾಯಕರನ್ನು ಹಿಡಿಯಲು ಹೊಂಚಾಹಾಕಿ, ಲಂಜ-ರುಸವತ್ತಿಗಳ ಆಶೆಯಿಂದ ನಿಮ್ಮ ಜನರನ್ನು ಒಡಕೊಂಡು ನಾಯಕರ ಮರ್ಮಗಳನ್ನು ಅರಿತುಕೊಳ್ಳುವ ಯತ್ನ ನಡಿಸಿದ್ದೇನು. ಅಷ್ಟರಲ್ಲಿ ನಾಯಕರು ಪಂಪಾಪತಿಯ ದರ್ಕನಕ್ಕಾಗಿ ಬಂದು, ಆನೆಗುಂದಿಯ ಹತ್ತರ ತುಂಗಭದ್ರೀಯ ದಂಡೆಯಲ್ಲಿ ಪಾಳಿಯವನ್ನು ಬಿಟ್ಟಿರು. ಈ ಸಂದ್ರಿಯನ್ನು ಸಾಧಿಸಿ ಬಂದು ದಿನ ರಾತ್ರಿ ನಾನು ನನ್ನ ಸ್ನೇಹದೊಡನೆ ಅಕಸ್ಮಾತ್ತಾಗಿ ನಾಯಕರ ಪಾಳಿಯದ ಹೇಳಿ ಬಿಡ್ಡೆನು. ಆಗ ಅಲ್ಲಿ ಚಿಕ್ಕದೊಂದು ಕಾಳಗಾಗಿ, ಉಭಯಪಕ್ಷದ ಜನರೂ ರಣಭೂಮಿಯಲ್ಲಿ ಬಿದ್ದರು; ಆದರೆ ನಿಮ್ಮ ಸ್ನೇಹವು ದೊಡ್ಡದಿದ್ದದ್ದರಿಂದಲೂ ನಾಯಕರ ಸ್ನೇಹವು ಬಹುತರ ನಾಶವಾದಂತಾಯಿತು. ಸತ್ತವರು ಸತ್ತರು, ಉಳಿದ ಸ್ವಲ್ಪಜನರು ಜೀವ ಉಳಿಸಿಕೊಂಡು ಓಡಿಹೋದರು; ಆದರೆ ಎಚ್ಚನ್ನಾಯಕರ ಸುಳವೇ ನನಗೆ ಕಾಣಲ್ಲ. ಅದರಿಂದ ನಾಯಕರು ಎಲ್ಲಿ ಹೋಗಿರಬಹುದೆಂದು ಅತ್ಯಿತ್ತನೋಡುತ್ತ ಅಶ್ವಾರೂಢನಾದ ನಾನು ಬೇಳಗುಮುಂಜಾವಿನಲ್ಲಿ ಸಹಜವಾಗಿ ರಣಭೂಮಿಗೆ ಹೋದೆನು! ಅಷ್ಟರಲ್ಲಿ ನಾಯಕರು ಪಾದಚಾರಿಗಳಾಗಿ ಅಲ್ಲಿಗೆ ಬಂದರು. ಅವರನ್ನು ನೋಡಿ ನನಗೆ ಬಹು ಸಮಾಧಾನವಾಯಿತು. ಕೈಗಳಿಂದ ಕೆಲಸವು ಸಾಧಿಸುವ ಯೋಗ ಒದಗಿದರೆ, ಯಾರಿಗೆ ಸಮಾಧಾನವಾಗಲಿಕ್ಕಿಲ್ಲ? ನಾಶವಾಗಿದ್ದ ಸ್ನೇಹವನ್ನು ನೋಡಿ ದುಃಖಿಸುತ್ತಿದ್ದ ನಾಯಕರು, ನನ್ನನ್ನು ನೋಡಿ ಸಂತಾಪಗೊಳ್ಳುತ್ತಿರಲು, ನನ್ನಿಬ್ಬರ ನಡುವೆ ಏರಿದು ಯುದ್ಧಗಳಾದವು! ಆ ಏರಿದೂ ಯುದ್ಧಗಳಲ್ಲಿ ನಾನು ನಾಯಕರಿಂದ ಪರಾಜಿ

ತನಾದೆನು. ಆ ಪ್ರಸಂಗದಲ್ಲಿ ನಾಯಕರು ಕೆಟ್ಟಿ ಮನಸ್ಸು ಮಾಡಿ ನನ್ನನ್ನು ಸಹಜವಾಗಿ ಸಂಹರಿಸಬಹುದಾಗಿತ್ತು; ಆದರೆ ಉದಾರಾಂಶಕರಣದ ಆ ಶಾರರು ಹಾಗೆ ಮಾಡದೆ, ನನಗೆ ಜೀವದಾನವನ್ನು ಕೊಟ್ಟರು! ನಾನು ನಾಯಕರ ಸದ್ಗುಣಗಳನ್ನು, ಪರಾಕ್ರಮವನ್ನು ನೋಡಿ ಬೇರಾಗಿದೆನು. ಕನ್ನಡಿಗರವಿಷಯವಾಗಿ ನನ್ನಲ್ಲಿ ವಾಸಿಸುತ್ತಿದ್ದ ತಿರಸ್ತಾರವು ಅಳಿದುಹೋಗಿ, ಅವರ ವಿಷಯವಾಗಿ ನನ್ನಲ್ಲಿ ಪೂಜ್ಯಬುದ್ಧಿಯು ಉಂಟಾಯಿತು. ಆಗ ನಾನು ನಾಯಕರಿಗೆ—ಸ್ತ್ರಿಯಮಿತ್ರನೇ, ನಿನ್ನಿಂದ ಎರಡುಸಾರೆ ಜಯಿಸಲ್ಪಟ್ಟದ್ದರಿಂದ ತ್ವಿನ್ಯಾದೇ ಆಗಿದ್ದ ಚಾಂದಶಾನನ ಈ ದೇಹವು, ನಿನ್ನ ಹಿತವನ್ನು ಸಾಧಿಸುವ ಕಾರ್ಯದಲ್ಲಿಯೇ ಸವಿಯುವದು, ಎಂದು ತಟ್ಟಿನೆ ಹೇಳಿದೆನು. ಇಂಥ ನಾನು ಕೃತಫ್ಳನಾಗಿ ಸಮೀಕರಿಸಲಿದ್ದ ನನ್ನ ದಂಡಿನ ಸಹಾಯದಿಂದ ನಾಯಕರನ್ನು ಸೇರಿಹಿಡಿದುಕೊಂಡು ಬಾದಶಹರ ಬಳಿಗೆ ಹೋಗಿ, ಬಾಹುಷಿಯನ್ನು ಪಡೆ ರಹುವ ಬಗೆಯೇನು?

ಸ್ತ್ರಿಯಮಿತ್ರರೇ, ಎಚ್ಚೆಮ್ಮೆನಾಯಕರಿಗೆ ಹಿತವನ್ನು ಮಾಡುವ ಇನ್ನೊಂದು ಪ್ರಸಂಗವು ಸುದೃಢವಿಂದ ನನಗೆ ಒದಗಿದ್ದನ್ನು ನಿಮ್ಮ ಮುಂದೆ ಹೇಳಿದೆ ಇರಲಾರೆನು. ನರಸಿಂಗನಾಯಕರ ಮಗಳಾದ ನೋಹಿನಿಯೆಂಬ ಸುಂದರಿಯ ಮೇಲೆ ನಮ್ಮ ಬಾದಶಹರ ಮಗನು ಮೋದಲಿನಿಂದ ಕಣ್ಣ ಇಟ್ಟಿದ್ದನು. ನರಸಿಂಗನಾಯಕರು ಯುದ್ಧದಲ್ಲಿ ಬಿದ್ದನಂತರ ಆ ಸುಂದರಿಯು ನಮ್ಮ ಬಾದಶಹರ ಮಗನ ಕೈಸೇರಿದಳು; ಆದರೆ, ದಾಸಿಯ ಚಾತುರ್ಯದಿಂದ ಆ ನೋಹಿನಿಯು ತಪ್ಪಿಸಿಕೊಂಡು ಬಂದು ಪಂಪಾಕ್ಷೇತ್ರಸ್ಥನಾದ ಒಬ್ಬ ಖಣಿಯ ಮರೀಬಿದ್ದಳು. ದಯಾಳುವಾದ ಆ ಖಣಿಯು ಆಕೆಯನ್ನು ಬಹು ಗುಪ್ತವಾಗಿ ರಕ್ಷಿಸುತ್ತಿರಲು, ನಮ್ಮ ಮುಸಲ್ಮಾನ ಸರದಾರರು ಬಾದಶಹನ ಮಗನ ಪ್ರೀತಿಯನ್ನು ಸಂಪಾದಿಸುವದಕ್ಕಾಗಿ ನೋಹಿನಿಯನ್ನು ನಾಲ್ಕು ಕಡೆಗೆ ಹುಡುಕಳ ತ್ತಿದರು.. ನಾಯಕರು ಪಂಪಾಕ್ಷೇತ್ರಕ್ಕೆ ಬಂದ ಸಂಧಿಯಲ್ಲಿ, ಮುಸಲ್ಮಾನರು ಪಂಪಾಕ್ಷೇತ್ರದ ಒಬ್ಬ ಬ್ರಾಹ್ಮಣನನ್ನು ಲಂಜದಿಂದ ಒಡಕೊಂಡು, ನೋಹಿನಿಯಿರುವ ಗುಪ್ತಸ್ಥಾನವನ್ನು ಗೊತ್ತುಹಚ್ಚಿದರು. ಈ ಸಂಗತಿಯನ್ನು ನೋಹಿನಿಯ ರಕ್ಷಕನಾದ ಖಣಿಯು ಮೋದಲೇ ತಿಳಿದು, ನೋಹಿನಿಯನ್ನು ಎಚ್ಚೆಮ್ಮೆನಾಯಕನ ಬಳಿಗೆ ಕಳಿಸಿ ತಾನು ಮುಕ್ತನಾಗಬೇಕೆಂದು ಮಾಡಿ

ದನು. ಆತನು ರಾತ್ರಿ ಗುಪ್ತವಾಗಿ ಹೊಹಿನಿಯೋಡನೆ ಮಾರ್ಗವನ್ನು ಕ್ರಮಿಸುತ್ತಿರಲು, ಮುಸಲ್ಯಾನರು ಅವರಿಬ್ಬರನ್ನು ಸರೆಹಿಡಿದು, ಹೊಹಿನಿಯನ್ನು ಬಾದಶಹನ ಮಂಗನ ಕಡೆಗೆ ಕಳಿಸತಕ್ಕವರಿದ್ದರು. ಅಷ್ಟರಲ್ಲಿ ಹೊಹಿನಿಯು ಎಚ್ಚೆನ್ಮುನಾಯಕನ ಸಂಬಂಧಿಕಕ್ಕಿಂಬದು ನನಗೆ ಗೊತ್ತಾಗಲು, ನಾನು ಆಕೆಯನ್ನೂ, ಮುಷಿಯನ್ನೂ ಬಂಧಮುಕ್ತಮಾಡಿ ನಾಯಕರ ಬಳಿಗೆ ಅವರನ್ನು ಸುರಕ್ಷಿತವಾಗಿ ಕಳಿಸಿದೆನು. ಹೀಗೆ ಎರಡು ಪ್ರಸಂಗಗಳಲ್ಲಿ ನಾನು ನಾಯಕರಿಗೆ ಬಾದಶಹರ ವಿರುದ್ಧವಾಗಿ ಸಹಾಯ ಮಾಡಿದ್ದನ್ನು, ನನಗೆ ಆಗದವರು ಹೊಟ್ಟಿಯ ಶಿಕ್ಷೆನಿಂದ ಬಾದಶಹರಿಗೆ ತಳಿಸಲು, ಅವರು ನಷ್ಟನ್ನು ರಾಜದ್ವೇರೀಹಿಯೆಂದು ದಬಾರಿಟಲ್ಲಿ ಅವಮಾನಗೊಳಿಸಿ ಹದ್ದುಪಾರು ಮಾಡಿದರು. ಬಾದಶಹರ ಹಿತಕ್ಕೆ ವಿಷ್ಣುವನ್ನುಂಟುಮಾಡಿದ ನನಗೆ ತಿಕ್ಕೆಯಾದದ್ದು ಅನ್ನಾಯವಲ್ಲ. ನಷ್ಟನ್ನು ಶಿಕ್ಷಿಸಿದ್ದಕಾಗಿ ನಾನು ಬಾದಶಹರನ್ನು ಈಗ ನಿಂದಿಸುವೆಡೂ ಇಲ್ಲ. ಬಾದಶಹರ ಅನ್ವಯಿಂದ ಹೊಡ್ಡವನಾದ ನಾನು, ಎಂದೂ ಬಾದಶಹರ ಹೇಳಿ ಶಸ್ತ್ರವನ್ನು ಹ್ಯಾಡಿಯಲಿಕ್ಟೀಲ್; ಆದರೆ ಎಚ್ಚೆನ್ಮುನಾಯಕರು ಮುಸಲ್ಯಾನರೊಡನೆ ಯುದ್ಧಮಾಡಿದೆ, ರಾಜದ್ವೇರೀಹಿಯಾದ ಜಗರಾಯ ನನ್ನ ದಂಡಿಸಿ, ವಿಜಯನಗರದ ರಾಯರ ನಿಜವಾದ ವಂಶಚರಿಗೆ ಪಟ್ಟವನ್ನು ಕೊಡಿಸುವ ನಾಯಕರ ಕಾರ್ಯಕ್ರೆಕ್ಕೆಹಾಕಿರುವದರಿಂದ, ಅವರಿಗೆ ಕೈಲಾದ ಮಟ್ಟಿಗೆ ಸಹಾಯ ಮಾಡಬೇಕೆಂದು ನಾನು ಬಂದಿದ್ದೇನೆ. ನಷ್ಟ ಶೇಷಾಯು ಶ್ವರನ್ನು ನಾಯಕರ ಸಹವಾಸದಲ್ಲಿ ಕಳೆಯುವ ನಿಶ್ಚಯ ಮಾಡಿರುವೆನು. ಇದ್ದ ಸಂಗತಿಯನ್ನು ಈಶ್ವರಸ್ವರಣಪೂರ್ವಕವಾಗಿ ಹೇಳಿದ್ದೇನೆ, ಎಂದುನುಡಿದು ಚಾಂದಭಾನನು ತನ್ನ ಸ್ಥಳದಲ್ಲಿ ಕುಳಿತುಕೊಂಡನು.

ಚಾಂದಭಾನನ ಈ ಭಾಷಣವನ್ನು ಕೇಳಿ ನೀರೆದ ಸರದಾರರು ಎಚ್ಚೆನ್ಮುನಾಯಕನ ವಿವರವಾಗಿ ಆದರವುಳ್ಳವರಾದರು; ಆದರೆ ಖಾನನ ವಿವರವಾಗಿ ಮಾತ್ರ ಬೇರಿ ಬೇರಿ ಜನರು ಬೇರಿ ಬೇರಿ ತರ್ಕಾಗಳನ್ನು ಮಾಡಿದರು. ಮುಸಲ್ಯಾನರು ಘಾತಕರಾದ್ದರಿಂದ ನನ್ನ ಮಟ್ಟನ್ನು ತಿಳಕೊಂಡು ಬರುವ ದಕ್ಷಾಗಿ, ಬಾದಶಹನು ಈತನನ್ನು ಇಲ್ಲಿಗೆ ಕಳಿಸಿರಬಹುದೆಂದು ಕೆಲವರು ತರ್ಕಾಸಿದರು. ಕೆಲವರು, ಮುಸಲ್ಯಾನರಲ್ಲಿ ಎಷ್ಟು ಜನರು ಪ್ರಾಣಾಣಿಕರಿರುವ ದಿಲ್ಲಿ? ಪ್ರಮಾಣಪೂರ್ವಕವಾಗಿ ಇಷ್ಟು ಸರಳತನದಿಂದ ನೂತಾಡಿದವನು

ಹೊಟ್ಟಿಯಲ್ಲಿ ಕವಟಿವು ಸರ್ವಥಾ ಇರಲಿಕ್ಕಿಲ್ಲಿಂದು ತಕ್ಷಿಸಿದರು. ಬೇರೆಕೆಲವರು, ಹಿಂದೂಜನರಿಗೆ ಸಹಾಯಮಾಡಿದ ಕಾಫರನೆಂದು ತಿಳಿದು ಬಾದಶಹನು ಹೊರಗೆ ಹಾಕಿದ್ದರಿಂದ, ಮುಸಲ್ಮಾನರ ಆಶ್ರಯವನ್ನು ಪಡೆಯಲಿಕ್ಕೆ ನಾಚಿ ಈತನು ಇಲ್ಲಿಗೆ ಬಂದಿರಬಹುದೆಂದು ಉಹಿಸಿದರು; ಆದರೆ ಎಚ್ಚುಮ್ಮೆ ನಾಯಕನೂ, ಕುಮುದಿನಿಯೂ ಚಾಂದಭಾನನ ವಿಷಯವಾಗಿ ಯಾವ ಬಗೆಯ ಅವಶ್ಯಕವನ್ನೂ ಕಲ್ಪಿಸಲಿಲ್ಲ. ಸರಳಸ್ವಭಾವದವರ ಹೈದರ್ಯವನ್ನು ಸರಳಸ್ವಭಾವದವರೇ ಬಲ್ಲಿರು. ಎಚ್ಚುಮ್ಮೆನಾಯಕನು ಆಗದಬಾರದಲ್ಲಿ ಹೆಚ್ಚಿಗೆಯೇನೂ ಮಾತಾಡದೆ, ಬಹುಮಾನದ ಪ್ರೋಫೆಕ್ಟಾಕುಗಳನ್ನೂ, ಬಹು ಚೆಲೆಯುಳ್ಳ ರಕ್ಷಕೆಚ್ಚಿದ ಹಿಡಿಕೆಯ ಉತ್ತಮವಾದ ಒಂದು ಖದ್ದನನ್ನೂ ರಾಜಪುತ್ರರ ಕೈಯಿಂದ ಚಾಂದಭಾನನಿಗೆ ಕೊಡಿಸಿ, ನೀವು ಬಂದದ್ದರಿಂದ ರಾಜಪುತ್ರಿಗೆ ಬಹೆಳ ಸಂತೋಷವಾಗಿರುವದಲ್ಲದೆ, ನನ್ನ ಮೇಲೆ ನೀವು ಮಾಡುವ ಲೋಭಕ್ಕಾಗಿ ನಾನು ಅತ್ಯಂತ ಕೃತಜ್ಞನಾಗಿರುವೆನ್ನೆಂದು ಹೇಳಿದನು. ಕಾಲವು ಬಹೆಳವಾದದ್ದರಿಂದ ಇಲ್ಲಿಗೆ ದಬಾರದದ ಕೆಲಸವು ಮುಗಿದಂತಾಯಿತು. ರಾಜಪುತ್ರರು ದಬಾರದಿಂದ ಹೊರಟುಹೋದರು. ಎಚ್ಚುಮ್ಮೆನಾಯಕನು ಚಾಂದಭಾನನ, ಹಾಗು ಆತನ ದಂಡಿನ ವ್ಯವಸ್ಥೆಯನ್ನು ಉತ್ತಮರೀತಿಯಿಂದ ಇಡಿಸಿದನು. ಭಾನನ ದಂಡಿನಲ್ಲಿ ಸಾವಿರ ಜನ ಕಾಲಾಳ್ಳಾ, ಐನೂರುಜನ ರಾವುತ್ತರೂ ಇದ್ದರು. ಖಾನನು ಎರಡುದಿನ ಎಲ್ಲಿಯೂ ವಿಶೇಷವಾಗಿ ಹೊರಗೆಹೋಗದೆ, ತನ್ನ ಬಿಡಾರದಲ್ಲಿಯೇ ವಿಶ್ರಾಂತಿಯನ್ನು ತಕ್ಕೊಂಡನು. ನಾಯಕನಾದರೂ ಆತನ ವಿಶ್ರಾಂತಿಗೆ ಭಂಗವನ್ನುಂಟುಮಾಡಲಿಲ್ಲ. ಮೂರನೆಯ ದಿವಸ ನಾಯಕನು, ನಿಮಗೆ ಅನುಕೂಲವಿದ್ದರೆ ಸಿಮ್ಮೆ ದರ್ಕನಕ್ಕೆ ಬರುವೆನ್ನೆಂದು ಖಾನನಿಗೆ ಹೇಳಿಕಳಿಸಲು, ನಾನೇ ತಮ್ಮ ದರ್ಕನಕ್ಕೆ ಬರುವೆನ್ನೆಂದು ಹೇಳಿ, ಗೊತ್ತುಮಾಡಿದ ಹೊತ್ತಿಗೆ ಖಾನನು ಸಂತೋಷದಿಂದ ನಾಯಕನ ದರ್ಕನಕ್ಕೆ ಹೋದನು.

ಖಾನನು ದರ್ಕನಕ್ಕೆ ಹೋದಾಗ ನಾಯಕನು ಒಬ್ಬನೇ ಕುಳಿತ್ತಿದ್ದನು. ಖಾನನು ಬಂದದ್ದನ್ನು ನೋಡಿ ಕೂಡಲೇ ನಾಯಕನು ಎದ್ದುಹೋಗಿ ವಿನಯ ದಿಂದ ಸಲಾಮುಮಾಡಿ, ಆತನನ್ನು ಕೈಹಿಡಿದು ಕರಕೊಂಡು ಬಂದು ಬಹುಮಾನದಿಂದ ತನ್ನ ಹತ್ತರ ಕುಳಿರಿಸಿಕೊಂಡನು. ಆ ಸರಳಸ್ವಭಾವದ ಉಭಯ

ಮಿತ್ರರಿಗೂ ಪರಸ್ಪರರ ದರ್ಶನದಿಂದ ಬಹಳ ಆನಂದವಾಯಿತು. ಗುಣಲುಭ್ರಾತಿಗಳು ತರುಣರ ಸರಳಕ್ಕೆ ದಯದಲ್ಲಿ, ಕೃತಜ್ಞತಾದೂಪವಾದ ಗೊಬ್ಬರದ ಕಸುವಿನಿಂದ ನೋಳಿತ್ತಿದ್ದ ಮಿತ್ರತ್ವಾಂಕುರವು, ವಿಕಲ್ಪ-ಕುಕಲ್ಪನೆ ಮೊದಲಾದ ಕೆಟ್ಟಿ ಕಸಗಳ ಕಾಟವಿಲ್ಲದೆ, ಪರಸ್ಪರ ಗುಣಸ್ವರಣಾನಂದರೂಪವಾದ ಜಲದಿಂದ ಅಲ್ಪಾವಕಾಶದಲ್ಲಿ ಯಾರಿಗೂ ಗೊತ್ತಿಲ್ಲದೆ ಬೇಕಿದು, ಆ ಅಂಕುರವು ದೊಡ್ಡ ವೈಕ್ಕವಾಗಿತ್ತು! ನಾಯಕನು ಖಾನನ ಯೋಗಕ್ಕೇ ಮುವನ್ನು ವಿಚಾರಿಸಿ, ಬಾದಕಹೆರ ಉಚ್ಚತರ ವೈಭವದಲ್ಲಿದ್ದ ತಮಗೆ, ನವ್ಯಾರಾಯರ ಬಡತನದ ಆದರದಿಂದ ಸಂಕೋಚವಾಗುತ್ತಿರಬಹುದೆಂದು ಉಪಚರಿಸಿದನು. ಅದಕ್ಕೆ ಖಾನನು—ನಾಯಕರೆ, ನಿಮ್ಮ ಪ್ರೇಮದ ಆದರದಲ್ಲಿ ನನಗೆ ಬಡತನ-ಷ್ಟೇವವಲ್ಲತನಗಳ ತಾರತಮ್ಯನೇ ತಿಳಿಯದಂತಾಗಿದೆ. ಈಗ ಮೂರುತಿಂಗಳ ಹಿಂದೆ ನನ್ನ ಜೀವದ ಗೆಳೆಯರೆಂದು ತಿಳಿಯಲ್ಪಟ್ಟಿದ್ದ ನಿಮ್ಮ ಮನೆಯು, ನನಗೆ ಎರಡನೇಯವರ ಮನೆಯಾಗಿ ತೋರುವದಿಲ್ಲ. ನನ್ನ ಮನಸೆಯಲ್ಲಿರು ವಂತೆ ನಾಥು ಸುಖವಾಗಿದ್ದೇನೇ. ನನಗೂ ನನ್ನ ದಂಡಿನವರಿಗೂ ಯಾವ ಮಾತಿನ ಕೊರತೆಯೂ ಆಗಿರುವದಿಲ್ಲ. ಆದರೆ ಪ್ರಯಮಿತ್ರರೇ, ವೋಹಿನೀ ದೇವಿಯವರ್ಮಾ ಸುಖವಾಗಿರುವರೇ? ಆವರೊಡನೆ ನಿಮ್ಮ ವಿವಾಹವಾಯಿತ್ತೇ? ಎಂದು ಕೇಳಲು, ಎಚ್ಚುಮ್ಮಾನಾಯಕನು ನೋಹಿನಿಯ ನಿಜವಾದ ವೈತ್ರಾಂತವನ್ನೂ, ಆಕೆಯು ಕುಮುದಿನಿ ಎಂಬ ಹೆಸರು ಪಡೆದ್ದನ್ನೂ ಸಾಧ್ಯಂ ತವಾಗಿ ಹೇಳಿದನು. ಅಷ್ಟರಲ್ಲಿ ಶುರುವರ ಉದಿಗೊಡಿಗೆಗಳಿಂದ ಒಪ್ಪಿನ ಕುಮುದಿನಿಯು ಅಲ್ಲಿಗೆ ಬರಲು, ನಾಯಕನು ಖಾನನಿಗೆ ಆಕೆಯ ಗುರುತು ಮಾಡಿಕೊಟ್ಟನು. ಖಾನನು ಕುಮುದಿನಿಯ ಇರವನ್ನು ಸೋಡಿ ಬಹಳ ಅಕ್ಕೆಯ ಪಟ್ಟನು. ಹಿಂಡೊಸ್ಟ್ರಿಯರು, ವಿಶೇಷವಾಗಿ ಕನಾಟಕದ ಸ್ಟ್ರೀಯರು, ಇಷ್ಟು ದಿಟ್ಟಿತನದಿಂಡ ಶೈವಹರಂಸುವದೂ, ವಿಚಿತ್ರತರ ಸಾಹಸವನ್ನು ಮಾಡುವದೂ ಅಪೂರ್ವನೆಂದು ಅತನು ನೇನಿಸಿದನು. ಕುಮುದಿನಿಯು ವಿನಯದಿಂದ ಚಾಂದಬಿಂದಿಗೆ—ತಾವು ನನ್ನನ್ನು ಒಡಹುಟ್ಟಿದವಳಿಂದು ತಿಳಿದು ನಡಿಸಿಕೊಳ್ಳಬೇಕೆಂದು ಹೇಳಿಕೊಂಡಳು. ಅದಕ್ಕೆ ಖಾನನು ಸಂತೋಷದಿಂದ ಒಪ್ಪಿಕೊಂಡ ಬಳಿಕ, ಪರಸ್ಪರಲ್ಲಿ ವಿಶ್ವಾಸದ ಬಗ್ಗೆ ಆಣಿಗಳೂ, ಪ್ರಮಾಣಗಳೂ ಆದವು. ತರುವಾಯ ಖಾನನು ನಾಯಕನ ಅಪ್ಪಣಿಯನ್ನು

ಪಡೆದು ಮನಿಗೆ ಹೋರಿದಲು, ನಾಯಕನೂ, ಕುಮುದಿನಿಯೂ ಖಾನನನ್ನು ಕಳಿಸುತ್ತ ಅತನ ಮನಿಗೆ ಹೋದರು.

ಖಾನನು ಬಂದವರನ್ನು ಆದರಪೂರ್ವಕವಾಗಿ ಕುಳಿರಿಸಿ, ಒಳಗೆ ಹೋಗಿ ಮುದ್ರಿಸಾಡಿದ ಒಂದು ಸಣ್ಣ ಪೆಟ್ಟಿಗೆಯನ್ನು ತಂದು ನಾಯಕನ ಮುಂದಿಟ್ಟನು. ಆಗ ನಾಯಕನು ಪೆಟ್ಟಿಗೆಯಿದೇನೆಂದು ವಿಚಾರಿಸಲು, ಖಾನನು—ನಾಯಕರೇ, ಈ ಪೆಟ್ಟಿಗೆಯಲ್ಲಿ ನನ್ನ ಜೀವನಸರ್ವಸ್ವವು ಇರುತ್ತದೆ. ಈ ಪೆಟ್ಟಿಗೆ ಹೋದರೆ ನನ್ನ ಪ್ರಾಣ ಹೋದಂತಿಯೇ ಸಂ. ಕಂಡವರ ಕೈಯಲ್ಲಿ ಇದನ್ನು ಕೊಡುವಹಾಗಿಲ್ಲ. ನೀವು ನನ್ನ ಜೀವದ ಗೀಳಿಯರಾದ್ದ ರಿಂದಲೂ, ನಮ್ಮಿಬ್ಬರಲ್ಲಿ ದೃಢತರವಾದ ಅಕ್ಕತ್ವಿಮು ಸಂಬಂಧವು ಇನ್ನುಮೇಲೆ ಆಗಬೇಕಾಗಿರುವದರಿಂದಲೂ ಪ್ರಸಂಗವಿಶೇಷದಲ್ಲಿ ಸಂಜೀವನದಂತಿ ಉಪಯೋಗಿಸುವ ಈ ಪೆಟ್ಟಿಗೆಯನ್ನು ನಿಮ್ಮ ಬಳಿಯಲ್ಲಿದುತ್ತೇನೆ; ಜೋಕೆಯಿಂದ ಇಟ್ಟುಕೊಳ್ಳಿ. ಇದಕ್ಕೆ ನೀವೂ ಒಂದು ಶೀಲಿಯನ್ನು ಹಾರಿ ಸಿಕ್ಕಿದೊಂದು ಮುದ್ರಿಸಾಡಿರಿ. ಚೇಡಿದಾಗ ನನ್ನ ಈ ಪೆಟ್ಟಿಗೆಯನ್ನು ಎರಡು ಮುದ್ರಿಗಳ ಸಹಿತವಾಗಿ ನನಗೆ ಒಪ್ಪಿಸಿದರೆ, ಬಹಳ ಸಂತೋಷವಾಗುವದು, ಎಂದು ಹೇಳಿದನು. ಅದಕ್ಕೆ ನಾಯಕನು ಒಡಂಬಿಟ್ಟು, ಪೆಟ್ಟಿಗೆಯನ್ನು ತಕ್ಕೊಂಡು ಖಾನನ ಸಮಕ್ಕಾಡಕ್ಕೆ ತನ್ನದೊಂದು ಬೀಗಹಾರಿ ಮುದ್ರಿಸಾಡಿದನು. ಪೆಟ್ಟಿಗೆಯು ತೀರ ಥಿಸುರಾಗಿತ್ತು. ಇಂಥ ಹೆಗುರಾದ ಸಣ್ಣ ಪೆಟ್ಟಿಗೆಯಲ್ಲಿ ಖಾನನ ಜೀವನಸರ್ವಸ್ವವೇನಿರಬಹುದೆಂಬದರ ಕಲ್ಪನೆಯೇ ನಾಯಕನಿಗಾಗಲೊಳ್ಳಿದು. ಅದರೂ ಆತನೆ ಆಗ ಹೆಚ್ಚಿನ ವಿಚಾರದ ಗೊಡವಿಗೆ ಹೋಗದೆ, ಪೆಟ್ಟಿಗೆಯನ್ನು ತನ್ನ ಬಳಿಯಲ್ಲಿಟ್ಟುಕೊಂಡನು. ಒಬ್ಬರ ಹಿಂದೊಬ್ಬರು ತನ್ನ ಪಕ್ಕಕ್ಕೆ ಬರಹತ್ತಿರುವದನ್ನು ನೋಡಿ ನಾಯಕನು ಸಮಾಧಾನಪಟ್ಟನು. ಅದರಲ್ಲಿ ಚಾಂದಖಾನನಂಥ ಸಿಕ್ಕಯಬುದ್ಧಿಯ ಶೂರನು ಪರಿಧಸರ್ವದವನಾಗಿದ್ದು, ತಾನಾಗಿ ಸಹಾಯಮಾಡಲಿಕ್ಕೆ. ಬಂದದ್ದು ನಾಯಕನಿಗೆ ವಿಚಿತ್ರ ಯೋಗಾಯೋಗವಾಗಿ ಹೋರಿತು. ಇದೆಲ್ಲ ಈಕ್ಕರಿತಂತ್ರವೆಂದು ಆತನು ಭಾವಿಸಿದನು. ಈ ಸದ್ವಾನನೆಯ ಸಂಗಡ ಇಚ್ಛಿತಫಲವು ಆತನಿಗೆ ತೀರ ಕೈಗೆ ನಿಲಕುವ ಹಾಗೆ ಕಂಡುಧೂರಿಂದ ಅದನ್ನು ಸಂಪಾದಿಸಲಿಕ್ಕೆ. ಆತನು ಆತುರಪಡಹತ್ತಿದನು. ಖಾಫನ್ನಿಬಂದು ಇನ್ನೂ ಮೂರುದಿವಸ ಪೂರಾ ಆಗಿದ್ದಿಲ್ಲ; ಆತನ

ಗುಣಸ್ವಭಾವಾದಿಗಳು ತನಗೆ ಚನ್ನಾಗಿ ಗೊತ್ತಾಗಿದ್ದಿಲ್ಲ; ಆದರೂ ಮಹತ್ವದ ಅಲೋಚನೆಗಳನ್ನು ಆತನೊಡನೆ ಮನಬುಜ್ಞ ಮಾಡಲಿಕ್ಕೇ ನಾಯಕನು ಹಿಂದೆ ಮುಂದೆ ನೋಡಲಿಲ್ಲ. ಇದೊಂದು ಕನ್ನಡಿಗರ ಸ್ವಭಾವದೋಷವೆಂದು ಹೇಳಿದರೂ ಹೇಳಬಹುದು. ನಾಯಕನು ಖಾನನನ್ನು ಕುರಿತು ಆತುರೆದಿಂದ— ಪ್ರಿಯಮಿತ್ರನೇ, ನಮ್ಮ ಒಡೆಯರಾದ ಇನೇ ರಂಗರಾಯರನ್ನು ಜಗರಾಯನು ಸಕುಟುಂಬವಾಗಿ ಸೆರೆಯಲ್ಲಿಟ್ಟಿರುವದರಿಂದ ನನಗೆ ಎಳ್ಳಪ್ಪು ಸಮಾಧಾನವಿಲ್ಲ. ಆ ನಿಇಚನು ಯಾವಕಾಲಕ್ಕೇ ಏನು ಮಾಡ್ಯಾಸೆಂಬದರ ನೇಮವಿಲ್ಲ. ಮಿಷೀಶ್ವರನು ಹೇಳಿರುವ ಭವಿಷ್ಯವನ್ನು ನೆನಿಸಿದರಂತು, ದೊರೆಗಳ, ಹಾಗು ಅವರ ಕುಟುಂಬದವರ ಸುರಕ್ಷಿತತೆಯ ಬಗ್ಗೆ ನನ್ನಲ್ಲಿ ಭಯವು ಉಂಟಾಗುತ್ತದೆ! ನನ್ನ ಬಳಿಯಲ್ಲಿ ಸದ್ಯಕ್ಕೆ ಇಪ್ಪತ್ತು ಸಾವಿರದವರಿಗೆ ಸೈನ್ಯವಿರುತ್ತದೆ. ಹಲವು ಜನ ಶೂರ ಸರದಾರರು ನನ್ನ ಹಿತದ ಸಲುವಾಗಿ ಟೋಂಕಕಟ್ಟಿರುವರ ಲ್ಲದೆ, ದೇವರು ಬಂದಹಾಗಿ ನಿನ್ನಂಥ ಶೂರಪುರುಷನು ನನಗೆ ಸಹಾಯಮಾಡಬೇಕೆಂದು ಅಕಸ್ಮಾತ್ತಾಗಿ ಖಂಡಿರುತ್ತೇ; ಇದಲ್ಲದೆ, ಕುಮುದಿನಿಯಂಥ ಪ್ರಮದೆಯು ಕೂಡ ತನ್ನ ಸ್ವಭಾವಸಿದ್ಧವಾದ ಸುಕುಮಾರಸ್ವತ್ಯಿಯನ್ನು ಬಿಟ್ಟು, ಪುರುಷರ ಪೌರಣವೃತ್ತಿಯನ್ನು ತಾಳಿ ಸಾಹಸನನ್ನು ಮಾಡುತ್ತಿರುವಳು; ಹೀಗಿದ್ದು ಇಲ್ಲಿಯವರಿಗೆ ದೊರೆಗಳ ಬಂಧನವೋಚನವು ಆಗಬಾರದೇ? ಇನ್ನೆಲ್ಲಿಯವರಿಗೆ ವಿಚಾರವು? ಇನ್ನೆಲ್ಲಿಯವರಿಗೆ ಹಾಡಿಯ ನೋಡುವದು? ಪ್ರಿಯಮಿತ್ರ, ಶಾಂದಭಾನಾ, ಕಾಯ್ ಸಾಧನದಲ್ಲಿ ವಿಲಂಬವಾಗುವದರಿಂದುಂಟಾಗುವ ತಾಪವನ್ನು ನಾನು ಸಹಿಸಲಾರೆನು. ಇಗೊೇ, ಈ ಕುಮುದಿನಿಯನ್ನೂ, ಎಲ್ಲ ಬಗೆಯಿಂದ ನಮ್ಮನ್ನೇ ಆಶ್ರಯಿಸಿರುವ ನಮ್ಮ ಆಶಾಂಕುವಾದ ರಾಜಪುತ್ರರನ್ನೂ ನಿನಗೆ ಒಟ್ಟಿಸಿದ್ದೇನೆ. ಹ್ಯಾಗಾದರೂ ಅವರ ಸಂರಕ್ಷಣ ಮಾಡು. ನಾಳಿ ನಾನು ಎಲ್ಲ ಉಪಾಧಿಗಳನ್ನು ಕಡಿದುಕೊಂಡು, ದೊರೆಗಳ ಬಂಧನವೋಚನದ ಕಾಯ್ ವೋಂದನ್ನು ಇಟ್ಟಿಕೊಂಡು ಯುಕ್ತಿಪ್ರಯುಕ್ತಿಗಳಿಂದ ಅದನ್ನು ಆದಪ್ಪುತ್ತೇನೆ ಸಾಧಿಸುತ್ತೇನೆ, ಎನ್ನಲು, ಖಾನನು—ಪ್ರಿಯಮಿತ್ರ, ಎಳ್ಳಪ್ಪನ್ನಾಯಕಾ, ನಿನ್ನ ಬಳಿಯಲ್ಲಿರುವ ಸ್ವಜಾತಿಯ ಬಹುಜನ ಶೂರ ಸರದಾರರನ್ನು ಬಿಟ್ಟು, ಪರಜಾತಿಯವನಾದ ನನ್ನ ಮೇಲೆ, ಇಪ್ಪು ಅಲ್ಪವಕಾಶದಲ್ಲಿ ಈ ಪರಿ ವಿಶ್ವಾಸವಿಹುವದನ್ನು ನೋಡಿ

ನನಗೆ ಆಶ್ಚರ್ಯವಾಗುವದಲ್ಲದೆ, ಸಮಾಧಾನವೂ ಅಗುತ್ತದೆ! ವೀರಶ್ರೀಷ್ಟಾ, ಹೆದರಬೇಡ; ಚಾಂದಭಾನನು ಮೋಸಗಾರನಲ್ಲಿ—ಸ್ವಾಧ್ಯಸಾಧಕನಲ್ಲಿ—ಪರ ಏಂಸಕನಲ್ಲಿ! ಆತನು, ತನ್ನನ್ನು ನಂಬಿದವರ ನಂಬಿಗಿಗೆ ತನ್ನ ಪ್ರಾಣವನ್ನು ಬಲಿಯಾಗಿ ಕೊಡುವ ಮಹಾಮೂರ್ಖನಾಗಿದ್ದಾನೆ!! ಮಿತ್ರ, ಸಿನ್ನ ಕುಮುದಿ ನಿಯೂ, ಸಿನ್ನ ರಾಜಪುತ್ರನೂ ಸಿನ್ನ ಬಳಿಯಲ್ಲಿಯೇ ಇರಲಿ, ಅವರ ಸಂರಕ್ಷಣವನ್ನು ನಾನು ಮಾಡುವದರಿಂದ ಚಂದಕಾಣಲಿಕ್ಕೆಲ್ಲವಾದ್ದರಿಂದ ನೀನೇ ಮಾಡು. ನಾನು ದೊರೆಗಳನ್ನು ಪ್ರತಿಬಂಧಿಸಿಕೊಂಡಿರುವ ಯತ್ನ ಮಾಡುತ್ತೇನೆ. ಕುಮುದಿನಿಯನ್ನೂ—ರಾಜಪುತ್ರರನ್ನೂ ನನಗೆ ಒಪ್ಪಿಸಿ ಸಿಕ್ಕಿಂತನಾಗುವದಕ್ಕಂತ, ದೊರೆಗಳ ಬಂಧಿವನೊಂದನಿಂದ ಕಾರ್ಯವನ್ನು ನನಗೆ ಒಪ್ಪಿಸಿ ಸಿಕ್ಕಿಂತನಾಗುವದು ನಿನಗೆ ಸುಲಭವಾಗಿರುವದಲ್ಲದೆ, ಹಿತಕೆ ರವೂ ಆಗಿರುವದು. ಮನುಷ್ಯಯತ್ನಕ್ಕೆ ದೈವವು ಅನುಕೂಲವಾಗಿರಲಿಕ್ಕೆ ಬೇಕು. ನಾಳಗೇ ನಾನು ನನ್ನ ಎಲ್ಲ ಸೈನ್ಯದೊಡನೆ ಜಗರಾಯನ ಬಳಿಗೆ ಹೊಗಿ, ಅವನಿಗೆ ಮಂಕುಬಾದಿಯನ್ನು ಬಡಿದು ಕಾರ್ಯವನ್ನು ಸಾಧಿಸಲು ಶರಂಭಿಸುತ್ತೇನೆ. ವಿಶ್ವಾಸಫಾತವು ನನಗೆ ಸೇರಿದ್ದರೂ, ನಾನು ಒನ್ನು ನನ್ನನ್ನು ನಿನಗೆ ಒಪ್ಪಿಸಿಬಟ್ಟಿರುವದರಿಂದ, ನಿನ್ನ ಹಿತದ ಸಲುವಾಗಿ ನಾನು ಏನಾದರೂ ಮಾಡಲೇಬೇಕಾಗಿರುವದು. ನಿನ್ನ ಹಿತವೇ ನನ್ನ ಧೈರ್ಯವು. ಅವರ ಸಲುವಾಗಿ ನನ್ನ ಪ್ರಾಣವನ್ನೇ ಅಸೀಸಲಿಕ್ಕೆ ಸಿದ್ಧನಾಗಿರಲು, ಉಳಿದ ವಾತಂಗಳ ವಿಚಾರವೇಕೆ? ಮೇಲಾಗಿ ವಿಶ್ವಾಸಫಾತದಿಂದ ದೊರೆಗಳನ್ನು ಪ್ರತಿಬಂಧದಲ್ಲಿಟ್ಟಿದ್ದ ಜಗರಾಯನಿಗೆ, ವಿಶ್ವಾಸಫಾತವನ್ನು ಮಾಡಿ, ಮುಯ್ಯಕ್ಕೆ ಮುಯ್ಯ ತೀರಿಸುವದು ಯಾವಾರ ದೃಷ್ಟಿಯಿಂದ ಅನ್ಯಾಯವಾಗದು!!



೧೦ನೇಯ ಪ್ರಕಾರಣ ಮುಳ್ಳ ಹಾಸಿಗೆ.

ಇಂಹೊತ್ತಿನ ಸಮಯವು. ಜಡಿಮುಳೆಯು ನಾಲ್ಕುದಿನ ಚನ್ನಾಗಿ ಹೊರಪಾದದ್ದರಿಂದ ಸ್ವಾಶ್ವವಾಗಿ ಬಿಸಿಲು ಬಿಡ್ಡದೆ. ಚಂದ್ರಗಿರಿಯ ಉಪನಂ ಮೊಳಗಿನ ನೇಲನೇಲ್ಲ ಆರಿ, ಅಲ್ಲಿಯ ಗಡ-ಬಳ್ಳಿಗಳು ತಮ್ಮ ತಮ್ಮ ಸುಂದರ

ವಾದ ಮಡಿಗಳಲ್ಲಿ ಆನಂದದಿಂದ ಅಲೀದಾದುತ್ತೆ, ಮರಿ ಮರಿ ಮಿಂಚುವ ತಮ್ಮು ಎಲೆ-ಚಿಗುರುಗಳಂದ ಮನೋಹರವಾಗಿ ಒಪ್ಪುತ್ತಲಿವೆ. ಪಾರಿಜಾತ, ಮಲ್ಲಿಗೆ, ಗುಲಾಬಿ, ನಿಶಾಗಂಧಿ ಮೊದಲಾದವುಗಳ ಅರಳ ಮೊಗೈಗಳ ಪಕಳಿಗಳಲ್ಲಿ ಗಾಳಿಯುಸೇರಿ, ಮೆಲ್ಲಿಮೆಲ್ಲಿನೇ ಅವನ್ನು ಅರಳಿಸುತ್ತಿರುವಾಗ, ಹೊರಬಿದ್ದ ಅಲ್ಲಾದಕರವಾದ ಮಿಶ್ರಗಂಧವು ಉಪನನದಲ್ಲಿ ಫುಮಫುಮಿಸುತ್ತಲಿದೆ. ಉದ್ದರಿಬಿದ್ದ ತರತರದ ಮಾನಿನ ಪಾಡುಗಳೂ, ಕಳೆಚಿಬಿದ್ದ ಪಕ್ಕವಾದ ಜಂಬುನೀರಲ ಹಣ್ಣುಗಳೂ, ಆರಿಸಿ ಹರಿದು ಒಟ್ಟುಗೂಡಿಸಿದ ಅಂಜೀರದ ಫಲಗಳೂ ಆಯಾ ಗಿಡಗಳ ಬುಡಗಳಲ್ಲಿ ಗುಂಪಿ ಗುಂಪಿಗಳಾಗಿ ಒಪ್ಪುತ್ತಲಿವೆ. ಅಲ್ಲಲ್ಲಿ ವಿಶ್ರಾಂತಿಗಾಗಿ ಕಟ್ಟಿದ ಸುಂದರವಾದ ಆಸನಗಳ ಮೇಲೀಯೂ, ಕಟ್ಟಿಗಳ ಮೇಲೀಯೂ ಜನರು ಆನಂದದಿಂದ ಕುಳಿತು ಸುಖಸಲ್ಲಾಪಗಳನ್ನು ಆಡತ್ತೊಡಗಿದ್ದಾರೆ. ನೋಡಿದತ್ತೆಲ್ಲ ವಿಚಿತ್ರವಾದ ಕಾರಂಜಿಗಳು ಹಾರಿ ಹಾರಿ ಜನರ ಕೊತುಕವನ್ನು ಹೆಚ್ಚಿಸುತ್ತಲಿವೆ. ಸುವ್ಯವಸ್ಥಿತವಾಗಿ ಕಟ್ಟಿದ ಕಾಲಿನೆಗಳಲ್ಲಿ ಸರೋವರದ ಸ್ವಚ್ಛವಾದ ನೀರು ಸಳಷಳ ಹರಿಯುತ್ತಿರುವದನ್ನು ನೋಡಿ ಜನರ ಮನಸ್ಸುಗಳು ಸುಪುಸ್ಸುವಾಗುತ್ತಲಿವೆ. ಗಳಿ, ಇಣಬಿ ಮೊದಲಾದ ಪಾಣಿಗಳು ಫಲವುಕ್ಕಾಗಳಿನ ಪಕ್ಕವಾದ ಫಲಗಳನ್ನು ಕಡಿಕಡಿದು ಮಧುರವಾದ ರಸವನ್ನು ಹೀರಿ ಹೀರಿ ಶೈಪ್ಪಾಗುತ್ತಲಿವೆ. ಇಂಥ ಸುಷುಫೋಹರ ಸಮಯದಲ್ಲಿ ಬರಬರುತ್ತ ನಾಗರಿಕರ ಗುಂಪುಗಳಂದ ಉಪನನವೈ ಗಳಿಬಿಂಬಿತ್ತಿರಲು, ಜಗರಾಯನ ದೊಡ್ಡ ಕುದುರೆಯು, ತನ್ನ ನಡಿಗೆಯಿಂದ ನೆಲವನ್ನು ಅದಿಂಸುತ್ತು, ಸೇನಾಪತಿಯಾದ ಇರುಗನಾಯಕನ ಕುದುರೆಯು ತನ್ನನ್ನು ಅನುಸರಿಸಿರಲು, ಸರೋವರದ ಧಡದಲ್ಲಿದ್ದ ವಿಶ್ರಾಂತಿಮಂಟಪದ ಕಡೆಗೆ ಸಾಗಿತ್ತು.

ರಾಜವುತ್ತನು ಎಚ್ಚೆಮೃನಾಯಕನ ಕಡೆಗೆ ಹೋದ ಸುದ್ದಿಯನ್ನು ಕೇಳಿದ ಎಹ್ಮೈ ದಿವಸಗಳವರೆಗೆ, ಜಗರಾಯನು ಅರಮನೆಯಿಂದ ಹೊರಗೆ ಬಂದಿದ್ದಿಲ್ಲವೆಂದು ಈ ಮೊದಲೆ ಹೇಳಿದೆಯವೈ? ಮುಂದೆ ಬರಬರುತ್ತ ಒಬ್ಬರ ಹೀಂದೆ ಒಬ್ಬರಂತೆ ಸರದಾರರು ತಮ್ಮ ತಮ್ಮ ದಂಡನೋಡನೇ ಎಚ್ಚೆಮೃನಾಯ ಕನನ್ನು ಕೂಡಿಕೊಳ್ಳಬಹುದ್ದಿದ್ದ ರಿಂದ ಜಗರಾಯನ ಚೆಂಡೆಯು ಮತ್ತಿಷ್ಪು ಹೆಚ್ಚಿತು. ತನ್ನ ಸೈನ್ಯದಲ್ಲಿ ಉಂಟಾಗಿದ್ದ ಕೊರತೆಯನ್ನು ಹ್ಯಾಗೆ ತುಂಬಿಕೊ

ಳ್ಳಬೀಕೆಂದು ಆತನು ಯೋಚಿಸಹತ್ತಿದನು. ವೈರಿಗಳು ಮತ್ತೆಯೇನಾಡರೂ ತಂತ್ರವನ್ನು ಒಡ್ಡಿ, ಸೇರಿಮನೆಯಲ್ಲಿದ್ದ ಅರಸನನ್ನು ಬಿಡಿಸಿಕೊಂಡು ಹೋದಾ ರೆಂಬ ಭಯದಿಂದ ಆತನು, ರಾಜಕುಟುಂಬವನ್ನು ಬೇರೊಂದು ಕರಿಣಸ್ಥಳ ದಲ್ಲಿ ಇಟ್ಟು, ಆ ಕುಟುಂಬದವರ ಉಟಟಕ್ಕೆ ಅನ್ನ—ರೊಟ್ಟಿಗಳ ಹೊರತು ಬೇರೆ ಯಾವ ಪದಾರ್ಥಗಳನ್ನೂ ಕೊಡಲಾಗದೆಂದು ಸೇವಕರಿಗೆ ಅಪ್ಪಣಿನೂ ದಿದನು. ಇದರಿಂದ ರಾಜಕುಟುಂಬದವರ ಕವ್ಯವು ಹೆಚ್ಚಿತು; ಅವರ ಆರೋಗ್ಯಕ್ಕೆ ಬಾಧಿಬರಹತ್ತಿತು; ಕೂಸುಕುನ್ನಿಗಳ ಪಡಿಪಾಟಲಕ್ಕುಂತು ನೆಲೆಯಿಲ್ಲ ದಾಯಿತ್ವ! ಇನ್ನು ಮಾಡಿದ್ದರೂ ಜಗರಾಯನ ಚಿತ್ತಕ್ಕೆ ಸ್ವಾಫ್ಯವು ಉಂಟಾಗಿದ್ದಿಲ್ಲ. ಅರಮನೆಯಲ್ಲಿ ಆತನಿಗೆ ಹೊತ್ತು ಹೋಗಿದಾಯಿತು. ಮನೆಹಿ ದಿದು ಕುಳಿತುಕೊಂಡದ್ದರಿಂದ ಆತನ ಪ್ರಾದವರಲ್ಲಿ ಓದಾಸಿಇನ್ನವು ಹೆಚ್ಚಿಹತ್ತಿತು. ಇದನ್ನು ತಿಳಿದು ಜಗರಾಯನು ಮತ್ತೆ ರಾಜಕಾರ್ಯದಲ್ಲಿ ಆಸ್ಥಿಯಿಂದ ಮನಸ್ಸು ಹಾಕಹತ್ತಿದನು. ತನ್ನ ಉತ್ಸಾಹವನ್ನು ಜನರಿಗೆ ತೋರಿಸುವದಕ್ಕಾಗಿಯೇ ಆತನು ಮೇಲಿಂದ ಮೇಲೆ ಉಪವನಕ್ಕೆ ಬರುವ ಪ್ರಶಾರವನ್ನಿಟ್ಟಿನೆಂದು ಹೇಳಬಹುದು. ಈದಿನ ಆ ರಾಜಪ್ರತಿನಿಧಿಯು ವಿಹಾರ ಮಂಟಪದಲ್ಲಿ ಆಲೋಚಿಸುತ್ತ ಕುಳಿತಾಗ ತನ್ನ ಸೇನಾಪತಿಯಾದ ಇರುಗನಾಯಕನನ್ನು ಕುರಿತು—

ಜಗರಾಯ—ಮಿತ್ರಾ, ನಾನು ದುರಗಪ್ರನಾಯಕನ ಯೋಗ್ಯತೆಯನ್ನು ಅರಿತಿದ್ದು, ವಿಕಾರವಶನಾಗಿ ಹಿಂದುಮುಂದು ಸೋಡದೆ ಆತನನ್ನು ಕಳಕೊಂಡೆನಿಲ್ಲ! ನಾಯಕರ ಹಿಂಡಿಗೆ ಹಿಂಡು ಹೋಗಿ ವೈರಿಗಳನ್ನು ಕೂಡಿಕೊಂಡಿದ್ದರೂ ಚಿಂತೆಯಿದ್ದಿಲ್ಲ. ದುರಗಪ್ರನಾಯಕನೊಬ್ಬನು ಇದ್ದರೆ, ಆ ಧೈರ್ಯವೇ ಬೇರೆಯಾಗಿತ್ತು. ಉಪಾಯವಿಲ್ಲ, ಉತ್ತಮ ಮುತ್ತಡಿಯೆಂದು ಹೋಗಳಿಕೊಳ್ಳುವ ಜಗರಾಯನು ಮಹಾಮೂರ್ತಿರು ಮಾಡಬಹುದಾದ ಕೆಲಸವನ್ನು ಮಾಡಿದ ಬಳಿಕ, ಭವಿತವ್ಯವು ಯಾಗದೆಯೋ ಯಾರಿಗೆ ಗೊತ್ತು!

ಇರುಗನಾಯಕ—ಅದಿರಲಿ, ಮಿಂಚಿಹೋದ ಮಾತಿಗೆ ಚಿಂತಿಸಿ ಘಲನೇನು? ಆದರೆ ದುರಗಪ್ರನಾಯಕನ ಯೋಗ್ಯತೆಯ ಒಬ್ಬ ಸರದಾರನು ನನ್ನ ಪ್ರಕ್ಕಕ್ಕೆ ಬರುವ ಹಾಗಿದ್ದಾನೆ; ತನ್ನ ಮನಸ್ಸಿಗೆ ಬಂದರೆ, ಮುಂದಿನ ವಿಚಾರವು.

ಜಗರಾಯ—ಕನ್ನಡಿಗರಲ್ಲಂತು ಅಂಥ ಯೋಗ್ಯತೆಯ ಮನುಷ್ಯನಿಲ್ಲ; ನೀನು ಹೇಳುವ ಸರದಾರನು ಮುಸಲ್ಪಾನೈನೆನು?

ಇರುಗನಾಯಕ—ಹೌದು, ಮುಸಲ್ಪಾನನು. ಆತನ ಹೆಸರು ಚಾಂದ ಶಾನ. ಆತನೇನೋ ಎಚ್ಚುಮ್ಮೆನಾಯಕನ ಕಡಿಗಿ ಹೋಗಿದ್ದನಂತೆ; ಆದರೆ ಆ ನಾಯಕನು, ನೀನು ನಮ್ಮ ಕನ್ನಡ ಸರದಾರರ ಕೈಕೆಳಗೆ ನಡೆಯಬೇಕೆಂತಲೂ, ನಮ್ಮ ಅರಸನಿಗೆ ಸಾಷ್ಟಾಂಗವಾಗಿ ವಂದಿಸಬೇಕೆಂತಲೂ ಹೇಳಿದ ನಂತೆ! ಈ ಮಾತುಗಳು ಖಾನನಿಗೆ ಒಪ್ಪಿಗೆಯಾಗದ್ದರಿಂದ ಆತನು ತಮ್ಮ ಅಶ್ರಯವನ್ನು ಪಡೆಯಬೇಕೆನ್ನುತ್ತಾನೆ. ಸದ್ಯಕ್ಕೆ ಆತನು ಚಂದ್ರಗಿರಿಯಿಂದ ಮೂರು ಮೈಲಿನ ಮೇಲಿರುವ ಕೆರೆಯ ದಂಡೆಯ ಮೇಲೆ ತಳ ಉಂಟಿರುವನು.

ಜಗರಾಯ—ಚಾಂದಭಾನನನ್ನು ನಾನು ಕೇಳಬಲ್ಲೆನು. ಆತನು ವಿಜಾಪುರದ ಬಾದಶಾಹನ ಸರದಾರನು. ಚಾಂದಭಾನನ ಯೋಗ್ಯತೆಯ ಸರದಾರರು ಈಗ ಮುಸಲ್ಪಾನರಲ್ಲಿಯೂ ಕಡಿಮೆಯಾಗತ್ತಿದ್ದಾರಿ; ಆದರೆ ಅಂಥ ಯೋಗ್ಯತೆಯ ಸರದಾರನನ್ನು ಬಾದಶಾಹನು ನಿರಾಕರಿಸಲಿಕ್ಕೆ ಕಾರಣವೇನು? ಇದರಲ್ಲಿ ಏನಾದರೂ ಹೊಸವಿದ್ದಂತೆ ತೋರುತ್ತದೆ.

ಇರುಗನಾಯಕ—ಹೊಸವೇನು ಇದ್ದಂತೆ ತೋರುವದಿಲ್ಲ. ಖಾನನು ಬಾದಶಾಹನ ವಿರುದ್ಧವಾಗಿ ಈ ಹೊದಲೆ ಎಚ್ಚುಮ್ಮೆನಾಯಕನಿಗೆ ಎರಡುಸಾರೆ ಸಹಾಯ ಮಾಡಿದ್ದರಿಂದ ಬಾದಶಾಹನು ಸಿಟ್ಟಾಗಿ, ಖಾನನನ್ನು ಹದ್ದುಪಾರ ಮಾಡಿರುವನಂತೆ. ಈ ಮಾತನ್ನು ನಾನು ಖಾನನ ಬಾಯಿಂದಲೇ ಈಇದೆದು.

ಜಗರಾಯ—ನೀನು ಖಾನನನ್ನು ಕಂಡಿದ್ದೀಯೋ? ಆತನು ಅಭಿಮಾನಿಯೂ, ಶೂರನೂ, ಸತ್ಯವಾದಿಯೂ ಇರುವನೇಂದು ನಾನು ಕೇಳಿದ್ದೇನೆ. ಆತನು ಸುಖ್ಯಹೇಳುವ ಸಂಭವವಿಲ್ಲ. ಯಾರ ಸಹಾಯದಿಂದಲೇ ಆಗಲಿ, ನಮ್ಮ ಕಾರ್ಯವಾದರೆ ತೀರಿತು. ಕಾರ್ಯವಾದನಂತರ ಖಾನನಿಗೆ ಅಪ್ಪಣಿ ಕೊಡಲಿಕ್ಕೆ ಬರುವದಿಲ್ಲವೇನು? ಒಳ್ಳೆಯದು, ನಿನ್ನ ಪರಿಚಯವಿದ್ದರೆ, ನಾಳನ ದಬಾರಕ್ಕೆ ಬರಬೇಕೆಂದು ಆತನಿಗೆ ತಿಳಿಸಿಬಿಡು. ವಿಚಾರಾಂತದಲ್ಲಿ ಮಾಡ ತಕ್ಷಣದ್ದನ್ನು ಮಾಡೋಣವಂತೆ.

ಇರುಗನಾಯಕ—ನಾನು ನಿನ್ನ ಬೇಟೆಯಾಡಿ ತಿರುಗಿ ಬರುವಾಗ

ಕೆರೀಯ ದಂಡೆಯಮೇಲೆ ಖಾನನ ಗುರುತಾಯಿತು. ಆತನಿಗೂ ಆಶ್ರಯದ ಅವಕ್ಷೇಕತೆಯಿದ್ದಂತೆ ತೋರುತ್ತದೆ. ಖಾನನು ಸ್ವಾತಂತ್ರ್ಯಪ್ರಯೋಗಿಯನ್ನಿರುತ್ತಾ ನೆಂಬದು ಆತನ ವಾತಿನ ಮೇಲಿಂದ ಗೊತ್ತಾಯಿತು. ಸ್ವಾತಂತ್ರ್ಯಪ್ರಯೋಗಿ, ಸೇವಾವ್ಯತ್ಸ್ಥಿಗೂ ಹ್ಯಾಗೆ ಕೂಡುತ್ತಿದೋ ನೋಡಬೇಕು.

ಈ ಮೇರೆಗೆ ಸಂಭಾವಣವಾಗುತ್ತಿರಲು, ರಾತ್ರಿಯು ಬಹೇಳವಾದದ್ದಿರಿಂದ ಜಗರಾಯನು ಎದ್ದು ಇರುಗನಾಯಕನೊಡನೆ ಪಟ್ಟಣವನ್ನು ಪ್ರವೇಶಿಸಿದನು. ಇರುಗನಾಯಕನು ಚಾಂದಖಾನನಿಗೆ, ನಾಳೆ ಒಂಬತ್ತು ತಾಸಿಗೆ ದಬಾರಕ್ಕೆ ಬರಬೇಕೆಂದು ಆಗಲೇ ಹೇಳಿಕಳಿಸಿದನು. ಮರುದಿನಸ ಜಗರಾಯನ ದಬಾರವು ನೇರಿಯಿತು. ಎಚ್ಚೆಮ್ಮೆನಾಯಕನ ಪಕ್ಷವನ್ನು ನೋಡಿ ಬಂದಿದ್ದ ಖಾನನಿಗೆ ತನ್ನ ವೈಭವವನ್ನೂ, ಬಲವನ್ನೂ ತೋರಿಸಬೇಕೆಂದು ಜಗರಾಯನು ತನ್ನ ಪಕ್ಷದ ಎಲ್ಲ ಸರದಾರರನ್ನು ದಬಾರಕ್ಕೆ ಕರೆಸಿದ್ದನು. ರಾಯರ ಸಿಂಹಾಸನದ ಮೇಲೆ ಬ್ರಾಹ್ಮಣಪುತ್ರನಾದ ಚಿಕ್ಕರಾಯನು ಕುಳಿತಿದ್ದನು. ವಿಜಯನಗರದ ರಾಯರ ಅನೂಳ್ವಾದ ವಸ್ತ್ರಭರಣಗಳೂ, ಆತು ಉಸಂಪತ್ತಿ ಚಂದ್ರಗಿರಿಯ ಭಾಂಡಾರದಲ್ಲಿ ಇದ್ದೇ ಇದ್ದವು. ಉತ್ತಮೋತ್ತಮನು ವಸ್ತ್ರಭರಣಗಳಿಂದ ಅಲಂಕೃತನಾಗಿದ್ದ, ಅರಣಯ ಪರಮ ವೈಭವತಾಲಿಯಾಗಿ ಬಂಪುತ್ತಿದ್ದನು. ವೈಭವಕ್ಕೆ ಮೆಚ್ಚಿದ್ದ ಜಗರಾಯನೂ ಮುತ್ತಿರತ್ತು ಗಳ ಆಧರಣಗಳಿಂದ ರುಗ್ಯಾಗುಸುತ್ತಿದ್ದನು. ಅಲಂಕೃತವಾದ ಸರದಾರ ಮಂಡಲಿಂದ ದಬಾರಕ್ಕೆ ವಿಚಿತ್ರವಾದ ತೋಭೀಯಿಯು ಬಂದಿತ್ತು. ಒಬ್ಬ ಸಾಮಾನ್ಯ ಸರದಾರನ ಸಲುವಾಗಿ ಇಷ್ಟು ಅಟ್ಟಿಹಾಸವು ಯೋಗ್ಯವಲ್ಲಿಂದು ಜಗರಾಯನಿಗೆ ಹೊಳೆಯತ್ತಿರಲು, ಚಾಂದಖಾನನು ತೀರ ಸಾಧಾರಣವಾದ ಉಡಪು-ತೋಡಪುಗಳಿಂದ ದಬಾರವನ್ನು ಪ್ರವೇಶಿಸಿದನು. ಖಾನನ ತೇಜ ಸ್ವನ್ನು ನೋಡಿ ನಮ್ಮ ಸೋಗಿನ ಕನ್ನಡವೀರರು ಬೆರಗಾದರು. ಸ್ವಂತರಮುದಿಂದ ಪ್ರತಿಷ್ಠೆಯನ್ನು ಸಂಪಾದಿಸಿದ ಮನಸ್ಯನು, ಆ ಪ್ರತಿಷ್ಠೆಯನ್ನು ಕಾಯ್ದು ಕೊಳ್ಳುವ ಚಿಂತೆಯಲ್ಲಿ ಕೊರಗಬೇಕಾಗುವದರಿಂದ, ವಸ್ತ್ರಭರಣಗಳ ಆಡಂಬರದ ಕಡೆಗೆ ಆತನ ಮನಸ್ಸು ಸಹಸ್ರಾ ಹರಿಯುವದಿಲ್ಲ. ಪ್ರತಿಷ್ಠೆಯ ಸಂಪಾದನದ ಮುಖ್ಯಕಾರಣವು ಐಶ್ವರ್ಯಯವಲ್ಲ, ಸತ್ಯವು. ಸತ್ಯಹೀನರು ತಮ್ಮಲೀಯ ಕೊರತೆಯನ್ನು ಮುಚ್ಚಿಕೊಳ್ಳುವದಕ್ಕಾಗಿ ತಮ್ಮ ಐಶ್ವರ್ಯದ ಆಡಂಬ

ರವನ್ನು ತೋರಿಸಬೇಕಾಗುವದು. ವಿಜಯನಗರದ ಪ್ರತಾಪಶಾಲಿಗಳಾದ ರಾಯರ ಪುಣ್ಯದಿಂದ, ಹಿಂದಕ್ಕೆ ಕನಾರಟಿಕದಲ್ಲಿ ಹಲವು ಜನ ಸರದಾರರು ಸ್ವಂತಶ್ರಮದಿಂದ ಉದಯಕ್ಕೆ ಬಂದಿದ್ದರು; ಆದರೆ ಅವರ ಮತ್ತು ಈ—ಮೊಮ್ಮೆ ಕ್ಕೆ ಉ—ಮರಿಮತ್ತು ಲಿಗೆ ಹಿರಿಯರು ಗಳಿಗಿಟ್ಟಿ ಸಂಸ್ಥಾನಗಳೂ, ಸಂಪತ್ತೂ ಅನಾಯಾಸವಾಗಿ ಕೈಸೇರಿದ್ದರಿಂದ ಅವರಲ್ಲಿ ಬಹುಜನರು ಕೈಲಾಗದವರಾಗಿ ಸಂಪತ್ತಿನ ದೌರಿನಿಂದ ಮೇರೆಯಹತ್ತಿದ್ದು ಆಶ್ಚರ್ಯವಲ್ಲ. ಶಾಂದಬಾನನು ವಿಜಯನಗರದ ರಾಯರ ಸಂಪತ್ತನ್ನು ನೋಡಿ, ಆ ವಂಶದೊಳಗಿನ ಕ್ಷಣಿ ಭಾಜನೇ ಮೊದಲಾದ ಪ್ರತಾಪಿಗಳನ್ನು ಸ್ವಾರ್ಪಿಸಿ, ಸದ್ಗುದಿತಾಂತಃಕರೆಣನಾದನು! ಖಾನನು ಗುಣಲುಭ್ರಂಬನೆಂಬದನ್ನು ವಾಚಕರು ಬಲ್ಲರಷ್ಟೇ? ಆ ಪ್ರತಾಪಿಯು ಕವಲೆತ್ತಿನಂತೆ ಶ್ರಂಗಿಸಲಪಟ್ಟಿದ್ದ ಆರಫತನನ್ನೂ, ಆಭರಣಗಳ ಸದೆಗ ಭದಿಂದ ಮೇರೆಯುವ ಸರದಾರಮಂಡಲವನ್ನೂ ಗಣನೆಗೆ ತಾರದೆ, ಕೀರ್ತಿಕೇ ಪರಾದ ಪೂರ್ವದ ರಾಯರ ಸಿಹಾಸನಕ್ಕೆ ವಿನಯದಿಂದ ವಂದಿಸಿ, ಕಂಡೆಕೆಯನ್ನಿತ್ತು ತನ್ನ ಸಲುವಾಗಿ ಸಿದ್ಧಮಾಡಿಟ್ಟು ಆಸನದಲ್ಲಿ ಜಗರಾಯನ ಸೂಚನೆಯಂತೆ ಕುಳತುಕೊಂಡನು. ಖಾನನ ಗಾಂಭೀರ್ಯವನ್ನೂ, ಆತನ ಸರಳ ಶೃಂತಿಯನ್ನೂ ನೋಡಿ ಜಗರಾಯನು ನಮ್ಮನಾಗಿದ್ದನು. ಆತನು ಖಾನನಿಗೆ—ವೀರಶ್ರೀನ್ಯರೇ, ನಿಮ್ಮ ಆಗಮನದಿಂದ ದೊರೆಗಳಿಗೂ, ನಮ್ಮೆಲ್ಲರಿಗೂ ಬಹು ಸಂತೋಷವಾಗಿದೆ. ತಮ್ಮ ವೃತ್ತಾಂತವನ್ನು ನಮ್ಮ ಸೇನಾಪತಿಗಳಾದ ಇರುಗನಾಯಕರು ಹೇಳಿರುವದರಿಂದ, ಆದನ್ನು ಮತ್ತೆ ತಾವು ಹೇಳುವ ಕಾರಣವಿಲ್ಲ. ರಾಜದೊರ್ಕಿಯಾದ ಎಳ್ಳುಮ್ಮೆನಾಯಕನು, ತಮ್ಮಂಥ ವೀರರನ್ನು ನಿರಾಕರಿಸಿದ್ದ ನಮ್ಮ ಸುದ್ದೀವನೆಂದು ತಿಳಿಯತ್ತೇನೆ. ಹಿಂದುಗಳು, ನಮ್ಮ ಸಲ್ಲಾನರು ಎಂಬ ಭೀದನೆಣಿಸದೆ, ತಮ್ಮಂಥ ಗುಣಿಜನರನ್ನು ಸಂಗ್ರಹಿಸುವದು, ವಿಜಯನಗರದ ರಾಯರ ಪರಂಪರಾಗತ ಸಾಂಪ್ರದಾಯವಾಗಿರುತ್ತದೆ. ವಿಜಯನಗರದ ರಾಯರಿಗೂ ವಿಜಾಪುರದ ಬಾದಕಹಂಗೂ ಆನಧರ ಕಾರಕಗಳಾದ ಹಲವುಯುದ್ಧದ್ವರೆಸಂಗಗಳು ಒದಗಿರುವಂತೆ ಹಲವು ಸ್ನೇಹದ. ಪ್ರಸಂಗಗಳೂ ಒದಗಿರುವವಲ್ಲದೆ, ರಾಯರು ಬಾದಕಹರ ಸಂಗಡ ಶರೀರ ಸಂಬಂಧವನ್ನೂ ಮಾಡಿರುತ್ತಾರೆ; ಆದ್ದರಿಂದ ವಿಜಾಪುರದ ದಬಾರದವರು ನಮಗೆ ಹೊರಿಗಿನವರಲ್ಲ! ಸಂಧಕ್ಕೆ ರಾಯರು ರಾಜದೊರ್ಕಿಗಳ ಶಾಸನ

ಮಾಡಬೇಕಾಗಿರುವದರಿಂದ ಅವರಿಗೆ ನಿಮ್ಮ ನೇರವು ಬೇಕಾಗಿರುತ್ತದೆ. ನೀವು ದೊಡ್ಡ ಮನಸ್ಸಿನಿಂದ ರಾಯರ ಚಾಕರಿಗೆ ನಿಂತುಕೊಂಡು ಶ್ರೀಕರಣಪೂರ್ವಕ ವಾಗಿ ರಾಯರಿಗೆ ಸಹಾಯ ಮಾಡಬೇಕೆಂದು ಹೇಳಿಕೊಳ್ಳುವೆನು. ರಾಜ ದೋರ್ಮಿಹಿಗಳ ಶಾಸನವಾಗಿ ದೇಶದಲ್ಲಿ ಶಾಂತತೀಯುಂಟಾದರೆ, ನಿಮ್ಮ ಆಗನು ಸದಿಂದ ರಾಯರಿಗೆ ದೊಡ್ಡ ಸಹಾಯವಾದಂತಾಗುವದು.

ಜಗರಾಯನ ಈ ಮಾತುಗಳನ್ನು ಕೇಳಿ, ಚಾಂದಶ್ವಾನನು ಎದ್ದು ನಿಂತು ಪ್ರತ್ಯೇತ್ತರವಾಗಿ ನುಡಿದನೇನಂದರೆ—ನನ್ನ ಸ್ತಿರಿಯಮಿಶ್ರರಾದ ಜಗ ರಾಯರು, ರಾಯರ ಎದುರಿಗೆ, ವಿಜಾಪುರದ ಬಾದಶಹರಿಗಿಂದ್ದು ರಾಯರ ಆಪ್ತತ್ವವನ್ನು ನೇರವು ಮಾಡಿಕೊಟ್ಟು ಪರ್ಯಾಯದಿಂದ ನನ್ನನ್ನು ಗೌರವಿಸಿ ದ್ವಕ್ಕಾಗಿ ನನಗೆ ಬಹಳ ಸಂಶೋಧನೆಯಿಂದ ಒಪ್ಪಿಕೊಳ್ಳುತ್ತೇನೆ; ಆದರೆ ನನ್ನ ಕೆಲವು ನಿಯಮಗಳನ್ನು ರಾಯರು ನಡಿಸಿಕೊಡಬೇಕೆಂದು ಹೇಳಿಕೊಳ್ಳುವೆನು. ಅದಕ್ಕೆ ರಾಯರ ಒಪ್ಪಿಗೆಯಿಳಿದಿದ್ದರೆ, ರಾಯರ ಚಾಕರಿಯನ್ನು ಮಾಡಲಾಗುವದಿಲ್ಲ. ನನ್ನ ಆ ನಿಯಮಗಳು ಯಾವವೆಂಬದನ್ನು ಈಗ ರಾಯರ ಸನ್ನಿಧಿಯಲ್ಲಿ ಅರಿಕೆಮಾಡಿಕೊಳ್ಳುತ್ತೇನೆ. ವಿಜಾಪುರದ ಬಾದಶಹ ರನರು ನನ್ನ ಸ್ವಾಮಿಯಾದ್ದರಿಂದ, ಅವರ ವಿರುದ್ಧವಾಗಿ ಶಸ್ತ್ರವನ್ನೇತ್ತಲಿಕ್ಕೆ ರಾಯರು ನನ್ನನ್ನು ಆಚ್ಛಾದಿಸಬಾರದು. ಆ ಬಾದಶಹರ ಹೊರತು ಬೇಕಾದವರ ಮೇಲೆ ಶಸ್ತ್ರಹಿಡಿಯಲಿಕ್ಕೆ ನಾನು ಹಿಂದೆ ಮುಂದೆ ಸೋಡಲಿಕ್ಕಿಳಿ. ಆದರೆ ನನಗೆ ಒಪ್ಪಿಸಿದ ಚಾಕರಿಯ ಬಗ್ಗೆ ನನ್ನನ್ನೇ ಜವಾಬುದಾರನೆಂದು ತಿಳಿಯಬೇಕಿಲ್ಲದೆ, ನನ್ನ ಚಾಕರಿಯ ವಿವರವಾಗಿ ಮತ್ತೊಂದು ಬಿಂದು ನಡಿಯಲಾಗದು. ನಾನು ಯಾದ್ದರಲ್ಲಿ ವೈರಿಗಳನ್ನು ಸೋಲಿಸಿ ಸೆರೆಹಿಡಿಕೊಂಡು ಬಂದರೆ, ಅವರ ಯೋಗಕ್ಕೇಮವೂ, ಅವರ ಶಿಕ್ಷೆಯ ನಿರ್ಣಯವೂ ನನ್ನ ಒಪ್ಪಿಗೆಯಿಂದಲೇ ಆಗಬೇಕು; ಮತ್ತು ವೈರಿಗಳ ಸುಲಿಗಿಯ ವ್ಯವಸ್ಥೆಗಾದರೂ ನನ್ನ ಸಮೃತಿಯನ್ನು ತಕೆಷ್ಟಿಳಿಬೇಕು. ನಿಮ್ಮ ಧರ್ಮದಲ್ಲಿ ಒಬ್ಬ ದೀವರಿಗಲ್ಲದೆ ಅನ್ವರಿಗೆ ಸಾಖ್ಯಾಂಗ ನಮಸ್ಕಾರವಿಲ್ಲ; ಆದ್ದರಿಂದ ರಾಯರ ಎದುರಿಗೆ ಸಾಖ್ಯಾಂಗ ಹಾಕುವ ಬಗ್ಗೆ ಎಲ್ಲರಂತೆ ನನಗೆ ಅಪ್ಪಣಿಯಾಗಬಾರದು. ಈ ಕರಾರುಗಳನ್ನು ನಡಿಸಲಿಕ್ಕೆ ಒಪ್ಪಿಗೆಯಿಲ್ಲದ ದಿನಸ, ಹಾಗೆ ನನಗೆ

ತಿಳಿಸಿದರೆ, ಅಂದಿನವರಿಗೆ ಮಾಡಿದ ಚಾಕರಿಯ ಪ್ರತಿಫಲದ ವ್ಯವಸ್ಥೆಯನ್ನು ಮಾಡಿಕೊಂಡು ಅಂದೇ ನಾನು ಸಂಶೋಧಿಸಿದ ಚಾಕರಿಯನ್ನು ಬಿಡುವೆನು; ಹಾಗೆ ನನಗೆ ತಿಳಿಸದೆ ಪ್ರಸಂಗದಲ್ಲಿ ನನ್ನ ನಿಯಮಗಳನ್ನು ಯಾರಾದರೂ ಮುರಿದರೆ, ನನ್ನ ಆಪಮಾನ ಮಾಡಿದರೆಂದು ತಿಳಿದು, ಮರ್ಯಾದೆಯನ್ನು ಕಾಯ್ದುಕೊಳ್ಳುವದಕ್ಕಾಗಿ ನನ್ನ ಮನಸ್ಸಿಗೆ ಸರಿದೋರಿದಂತೆ ನಡಕೊಳ್ಳುವೆನು! ಈ ಕರಾರುಗಳಿಗೆ ಎಚ್ಚುಮೃನಾಯಕನು ಒಪ್ಪಿಕೊಳ್ಳಿದ್ದರಿಂದ ನಿಮ್ಮ ಕಡಿಗೆ ಬಂದಿದ್ದೇನೆ; ನೀವು ಒಪ್ಪಿಕೊಳ್ಳಿದ್ದರೆ ಮತ್ತೊಂದು ಕಡಿಗೆ ಹೋಗುವೆನು. ಈ ಕರಾರುಗಳಿಗೆ ಒಪ್ಪಿ, ನನ್ನನ್ನು ಚಾಕರಿಗೆ ಇಟ್ಟಿಕೊಂಡ ಪಕ್ಕದಲ್ಲಿ, ಪ್ರತ್ಯೇಕ ಎಚ್ಚುಮೃನಾಯಕನನ್ನು ಹಿಡಕೊಂಡು ಬರಲಿಕ್ಕೆ ಅಪ್ಪಣಿಯಾದರೆ, ನಿಂತಕಾಲಲ್ಲಿ ಆ ಕೆಲಸವನ್ನು ಕೈಗೊಂಡು ಸಾಧಿಸುವೆನು. ಇದರಮೇಲೆ ಪ್ರಭುಗಳ ಚಿತ್ತ, ಎಂದು ನುಡಿದು ಖಾನನು ಕುಳಿತುಕೊಂಡನು.

ಚಾಂದಖಾನನ ಈ ಸ್ವಷ್ಟ ಮಾತುಗಳನ್ನೂ, ಅವನ ಸ್ವಾಭಿಮಾನಪೂರ್ಣವಾದ ಕರಾರುಗಳನ್ನೂ ಕೇಳಿ, ನೀರೆಡ ಸರದಾರರು ಬೆದರಿಬಿಡ್ಡರು. ಪ್ರತ್ಯೇಕ ಜಗರಾಯನು ಖಾನನ ಒಗರಿಗೆ ಮನಸ್ಸಿನಲ್ಲಿ ತಲೆಷಾಗಿದನು. ಆಡಿದ ಮಾತುಗಳನ್ನು ತಪ್ಪಲಿತ್ತಿಲ್ಲಿಂಬ ಭಾವವೂ, ಹಿಡಿದ ಕೆಲಸವನ್ನು ಮಾಡಿಯೇ ತೀರೇನಿಂಬ ನಂಬಿಗೆಯೂ ಆತನ ಮಾತುಗಳೊಳಗಿನ ಪ್ರತಿಯೋಂದು ವಾಕ್ಯದಿಂದ, ಪ್ರತಿಬಂದು ಶಬ್ದದಿಂದ, ಪ್ರತಿಬಂದು ಅಕ್ಷರದಿಂದ ವ್ಯಕ್ತವಾಗುತ್ತತ್ತು! ಇಂಥ ಸ್ವಾಭಿಮಾನದ ಸ್ವಾತಂತ್ರ್ಯಸ್ಥಿಯನಾದ ಸರದಾರನನ್ನು ಚಾಕರಿಗೆ ಇಟ್ಟಿಕೊಳ್ಳಬೇಕೋ, ಇಟ್ಟಿಕೊಳ್ಳಬಾರದೋ ಎಂಬ ಬಗ್ಗೆ ಜಗರಾಯನಿಗೆ ದಿಗಿಲುಬಿಡ್ಡಿತು. ದಬಾರದೊಳಗಿನ ಕೆಲವು ಸರದಾರರು, ಇಂಥ ಎಟ್ಟಿ, ಮನುಷ್ಯನನ್ನು ಚಾಕರಿಗೆ ಇಟ್ಟಿಕೊಳ್ಳುವದು ನೆಟ್ಟಿಗಲ್ಲಿಂದು ಮನಸ್ಸಿನಲ್ಲಿ ಅಂದುಕೊಂಡರು. ಕೆಲವರು, ಇಂಥ ಗಟ್ಟಿಗರಿಂದಲೇ ಮಹತ್ವದ ಕಾಯ್ದಗ್ಗೆಳು ಆಗುತ್ತುವಲ್ಲದೆ, ನಾಯಿಯ ಹಾಗೆ ಬಾಲಾ ಗುಂಡಾದಿಸುವವರಿಂದ ಆಗುವದಿಲ್ಲಿಂದು ನೇನಿಸಿದರು. ಕೆಲವರು, ಮುಸಲ್ಮಾನನಾದ್ದರಿಂದ ಚಾಕರಿಗೆ ಇಟ್ಟಿಕೊಳ್ಳುವದು ಯೋಗ್ಯವಲ್ಲಿಂತಲೂ, ಕೆಲವರು, ಮುಸಲ್ಮಾನರನ್ನು ಚಾಕರಿಗೆ ಇಟ್ಟಿಕೊಳ್ಳುವದರಲ್ಲಿಯೇ ಭಾವಷಣಿಯಿತ್ತದೆಂತಲೂ ಅಭಿಪ್ರಾಯಪಟ್ಟಿರು.

ವಿಧವಾಗಿ ಕಲ್ಪಿಸುತ್ತಿರಲು, ಜಗರಾಯನು ಖಾನನಿಗೆ—ಹನೂ ಚಿಂತೆಯಿಲ್ಲ. ನಾಳೆ ವಿಚಾರವಾಡಿ ತಮಗೆ ತಿಳಿಸತಕ್ಕದ್ದನ್ನು ತಿಳಿಸುತ್ತದೆ, ಎಂದು ಹೇಳಿ ಮರ್ಖದೇಗಿತಕ್ಕ ಉಡುಗರೆಗಳನ್ನು ಕೊಟ್ಟು ಖಾನನನ್ನು ಸನ್ಯಾಸಿಸಿದನು. ಆಗ ಚಾಂದಖಾನನು ಅರಸನನ್ನು ವಂದಿಸಿ, ತನ್ನ ಬಿಡಾರಕ್ಕೆ ಹೊರಟುಹೋದನು. ಹೊತ್ತು ಆದದ್ದರಿಂದ ದಬಾರರದ ಕಾರ್ಯವು ನಿಲ್ಲಿಸಲ್ಪಟ್ಟು, ಸರದಾರರು ತಮ್ಮ ತಮ್ಮ ಸ್ಥಳಗಳಿಗೆ ಹೋದರು. ಜಗರಾಯನು ಇರುಗನಾಯಕನೊಡನೆ ಆಳಿಕೊಳ್ಳಬಹುದಿದನು. ಮನಿಗೆ ಹೋದಬಳಕ ಆ ರಾಜಪುತ್ರನಿಧಿಯೂ, ಸೇನಾಪತಿಯೂ ಬಗೆಬಗೆಯಾಗಿ ಆಳಿಕೊಳ್ಳಬಹುದರು. ಸೇನಾಪತಿಯ ಮನಸ್ಸಿನಲ್ಲಿ ಖಾನನನ್ನು ಚಾರಿಗೆ ಇಟ್ಟುಕೊಳ್ಳುವದಿತ್ತು. ತನ್ನ ಇಚ್ಛೆಯಂತೆ ಆತನು ಜಗರಾಯನ ಮನಸ್ಸಿನನ್ನು ಒಲಿಸಿಕೊಳ್ಳಲಿಕ್ಕೆ ಯಶ್ವಿ ಸಿದನು. ಕಡೆಗೆ ಜಗರಾಯನು ಸೇನಾಪತಿಗೆ—ಇರುಗನಾಯಕಾ, ನಿಜವಾಗಿ ಕೇಳಿದರೆ, ಖಾನನನ್ನು ಚಾರಿಗೆ ಇಟ್ಟುಕೊಳ್ಳುವದು ನಮ್ಮ ದೌರ್ಬಲ್ಯದ ಲಕ್ಷಣವಾದದ್ದರಿಂದ, ಅದಕ್ಕೆ ನನ್ನ ಮನಸ್ಸು ಒಡೆಂಬಡುವದಿಲ್ಲ; ಆದರೆ ನೀನು ಹೇಳಿದಂತೆ ನಮ್ಮ ಪಕ್ಷದ ಸರದಾರರಲ್ಲಿ ಹೇಳಿಕೊಳ್ಳುವಂಥ ಗಟ್ಟಿಗರು ಇಲ್ಲಿರುವದರಿಂದ, ಮಹತ್ವದ ಕಾರ್ಯಗಳನ್ನು ಸಾಧಿಸಲಿಕ್ಕೆ ಖಾನನಂಥ ಸಾಹಸಿಯ ಅವಕ್ಷೇತನೆಯು ಇರುತ್ತದೆ. ಕೆಲಸ ತೀರಿದ ಮೇಲೆ ಖಾನನಿಗೆ ಅಪ್ರಾಣಿಕೊಟ್ಟಿರಾಯಿತು; ಸದ್ಯಕ್ಕೆ ರಾಜಪುತ್ರನನ್ನೂ, ಕುಮುದಿನಿಯನ್ನೂ ಸೀರಿಹಿಡಕೊಂಡು ಬರುವ ಮಹತ್ವಾಯವನ್ನೇ ಖಾನನಿಗೆ ಒಟ್ಟಿಸೋಣ. ಎಷ್ಟುಮ್ಮೆನಾಯಕನಿಗೆ ರಾಜಪುತ್ರನ ಬಲವು ತಪ್ಪಿದರೆ, ಆತನು ಕ್ಷೇಣಬಲ ನಾಗುವದು ನಿಶ್ಚಯವು. ನಾಯಕನ ಹಂಚಪಾರಣದಂತೆ ಇದ್ದ, ಉಪಾಯ ಕೊಣಿದಳಕ್ಕೆ ಕುಮುದಿನಿಯನ್ನು ಸೀರಿಹಿಡಕೊಂಡು ಬರುವದರಿಂದ ಆತನ ಕ್ಕೆಮುರಿದಂತಾಗುವದು. ಆಮೇಲೆ ಆತನನ್ನು ಸಹಜವಾಗಿ ಜಯಿಸಿ, ನಮಗೆ ಅಂಶಿತನಾಶಗಿ ಮಾಡಿಕೊಳ್ಳಬಹುದು, ಇಲ್ಲವೆ ಪ್ರತಿಬಂಧದಲ್ಲಿದಬಹುದು. ನಾಳಿಗೆ ನೀನೇ ಹೋಗಿ, ನಮ್ಮಲ್ಲಿ ಚಾರಿಗೆ ಇರಬೇಕೆಂದು ನಿಮ್ಮ ಖಾನನಿಗೆ ಹೇಳಬರಬೇಕು.

ಇರುಗನಾಯಕನು ಮರುದಿನ ಚಾಂದಖಾನನಲ್ಲಿಗೆ ಹೋಗಿ ಆತನಿಗೆ ಜಗರಾಯನ ಮನೋದಯವನ್ನು ತಿಳಿಸಿದನು. ಇದರಿಂದ ಖಾನನಿಗೆ

ಬಹುತ ಸಂತೋಷವಾಯಿತು. ತನ್ನ ಪಾಳಯವು ಉರಹೊರಗೆ ಇರಬೇಕೆಂತಲೂ, ತನ್ನಲ್ಲಿ ಗೋಷ್ಠೀಯಿರುವದರಿಂದ ತನ್ನ ಮನೆಯ ಸ್ವಾಯತ್ತ ಕೂಡ ಯಾರೂ ಹಾಯಲಾಗದೆಂತಲೂ ಹೇಳಿದನು. ಹಿಂನನ ಇಚ್ಛೆಯಂತೆ ಎಲ್ಲ ವ್ಯವಸ್ಥೆಯ ನಾಡಲ್ಪಟ್ಟಿತು. ಕೋಟಿಯೋಳಗೆ ಅರಸನನ್ನು ಸೆರಿಯಲ್ಪಟ್ಟಿರುವ ಸ್ಥಳವು ತನಗೆ ಸಮೀಕ್ಷಾಗುವಂತೆ ಹಿಂನನ ತನ್ನ ಬಿಡಾರವನ್ನು ಉರಿದನು. ರಾಜಪುತ್ರನನ್ನೂ, ಕುಮುದಿನಿಯನ್ನೂ ಸೆರಿಹಿಡಕೊಂಡು ಬರುವ ಕರಟೋಪಾಯವನ್ನು ಹಿಂನನ ಆಲೋಚಿಸತ್ತೊಡಗಿದನು. ಇದ ಲ್ಲಿದೆ, ಆತನು ತನ್ನ ದಂಡಿನೊಳಗಿನ ಚತುರಾದ ನಂಬಿಗೆಯ ಇಪ್ಪತ್ತೆಡು ಜನರನ್ನು ಆರಿಸಿ, ತಾನಿರುವ ಬಿಡಾರದಿಂದ ಅರಸನಿರುವ ಸೆರಿಮನೆಯನರಿಗೆ ನೆಲದೊಳಗಿಂದ ದಾರಿಯನ್ನು ಮಾಡಬೇಕೆಂದು ಆವರಿಗೆ ಹೇಳಿದನು. ಆದ ರಂತೆ ಆವರು ಬಹು ಗುಪ್ತವಾಗಿ ಕೆಲಸವನ್ನು ಆರಂಭಿಸಿದರು. ಗೋಷ್ಠೀಯ ನೆವದಿಂದ ತಾನಿರುವ ಡೇರಿಯ ಸುತ್ತಲೂ ಕಾನಲು ಇಟ್ಟಿದ್ದರಿಂದ, ಒಳಗೆ ಹೊಗೆಲಿಕ್ಕೆ ಯಾರಿಗೂ ಆಸ್ವದವಿಲ್ಲದಾಯಿತು. ಇಲ್ಲಿ ಪ್ರತಿದಿನ ನಡೆದ ಸಂಗ ತಿಗಳೆಲ್ಲ ಎಚ್ಚರ್ಮುನಾಯಕನ ಕೆವಿಗೆ ಮುಟ್ಟುತ್ತಲೇ ಇದ್ದವು. ಒಂದುದಿನ ರಾತ್ರಿ ಚಾಂದಬಿಂಬನು ತನ್ನ ಅಂಜನ ರಾವೃತರೊಡನೆ ಎಚ್ಚರ್ಮುನಾಯಕ ಸರುವ ದುರ್ಗಾಕ್ಕೆ ಹೋದನು. ದುರ್ಗಾದ ಹೊರಗೆ ರಾವೃತರು ನಿಂತುಕೊಳ್ಳಲು, ಖಾನನೊಬ್ಬನೇ ದುರ್ಗಾವನ್ನು ಪ್ರವೇಶಿಸಿ ಎಚ್ಚರ್ಮುನಾಯಕನನ್ನು ಕಂಡನು. ರಾಜಪುತ್ರನನ್ನೂ, ಕುಮುದಿನಿಯನ್ನೂ ಸೆರಿಹಿಡಿಯುವ ಸಂಬಂಧದಿಂದ ಅವರಲ್ಲಿ ಹೆಲವು ಆಲೋಚನೆಗಳು ನಡೆದವು; ಆದರೆ ಒಂದೂ ಬಗೆಹರಿಯಲಿಲ್ಲ. ಉಭಯರ ಸೈನ್ಯದ ಪ್ರಾಣಹಾಸಿಯಾಗದೆ, ಒಗರಾಯಸಿಗೆ ಅಶಕ್ತವಾಗಿ ತೋರಿದೆ, ಕಾರ್ಯವು ಸಾಧಿಸುವಂಥ ಹಂಚಿಕೆಯು ಆವರಿಗೆ ಬೇಕಾಗಿತ್ತು. ಆವರು ಕುಮುದಿನಿಯನ್ನು ಕರೆಸಿಕೊಂಡು ತಮ್ಮ ವಿಚಾರವನ್ನು ಆಕೆಗೆ ತಿಳಿಸಿದರು. ಆಕೆಯು ಸ್ವಲ್ಪಹೊತ್ತು ಆಲೋಚಿಸಿ ಚಾಂದಬಿಂಬನನ್ನು ಕುರತು—ಆಣ್ಣು, ನನ್ನನ್ನೂ, ರಾಜಪುತ್ರರನ್ನೂ ಜಗರಾಯಸಿಗೆ ಸಂಶಯಬಾರದಿಂತೆ ಸೆರಿಹಿಡಿಯುವ ಯುಕ್ತಿಯ ಹೇಳುವದೇನು ಆವ್ಯಾ ಕರಿಣವಲ್ಲ; ಆದರೆ ನನ್ನನ್ನೂ ಸೆರಿಹಿಡಕೊಂಡು ಜಗರಾಯನಲ್ಲಿಗೆ ಒಯ್ದಬಳಿಕೆಯಿಗಿನ ನಮ್ಮನ್ನು ಈ ದುರ್ಗಾಕ್ಕೆ ಸುರಕ್ಷಿತ ಮುಟ್ಟಿಸುವದು ಪ್ರಯಾಸದ ಕೆಲಸ

ವಾಗಿರುತ್ತದೆ. ನಾನೂ, ರಾಜಪುತ್ರರೂ ಬೇಟೆಯಾದುವದಕ್ಕಾಗಿ ಸೈನ್ಯದೊಡನೆ ಅರಣ್ಯಕ್ಕೆ ಹೋಗುತ್ತಿರುವೆನಷ್ಟೇ? ಆಗ ನಾನು ಗೊತ್ತುವಾಡಿದ ದಿನಸ, ಗೊತ್ತುವಾಡಿದ ಸ್ಥಳದಲ್ಲಿ ನಿನ್ನ ಯಾವತ್ತು ರಾವುತರೋಡನೆ ಕಾದುಕೊಂಡಿರು. ನಿನ್ನ ರಾವುತರಲ್ಲದೆ ಜಗರಾಯನ ಕಡೆಯ ಕೆಲವು ರಾವುತರೂ ನಿನ್ನ ಸಂಗಡ ಬಂದಿರಲಿ; ಯಾಕಂದರೆ, ನೀನು ಯುಕ್ತಿಯಿಂದ ನಮ್ಮನ್ನು ಸೆರೆಹಿಡಿದ ವರ್ತನಾವನ್ವ ಜಗರಾಯನಿಗೆ ಆತನ ಜನರ ಮುಖಾಂತರ ಗೊತ್ತುಗುವದರಿಂದ ಆತನಿಗೆ ಸಂಶಯವು ಬರಲಿಕ್ಕಿಳ್ಳ. ಬೇಟೆಯಾದುತ್ತಾ ದುತ್ತ ಒಂದು ಮೃಗವನ್ನು ಬೆನ್ನಪ್ಪೆ ಹುಡುಕುತ್ತ ಬರುವಂತೆ, ನಮ್ಮ ಸೈನ್ಯವನ್ನು ದೂರಬಿಷ್ಟು ನಿನಿಧಿ ನಿಟ್ಟಿನ ಕಡೆಗೆ, ನಾನೂ-ರಾಜಭೂತರೂ ಬರುವೆನ್ನ. ಆಗ ನೀನು ನಮ್ಮನ್ನು ಸೆರೆಹಿಡಿದು ಜಗರಾಯನ ರಾವುತರೋಡನೆ ನಿನ್ನ ಬಿಡಾರಕ್ಕೆ ಕರಕೊಂಡು ನಡೆ. ನಮ್ಮ ಸೈನ್ಯದ ಕೂಡ ಯುದ್ಧವಾಡಲಿಕ್ಕೆ ನಿಂತಂತೆ ನಿನ್ನ ಶೂರರಾದ ರಾವುತರು ಹಿಂದೆ ನಿಂತುಕೊಳ್ಳಲಿ. ನಮ್ಮ ನಿಮ್ಮ ಸೈನ್ಯದ ನಡುವೆ ಕೆಲವು ಹೊತ್ತು ವಿನೋದದ ಯುದ್ಧವು ನಡೆದು, ನೀನು ಸಕಲಪರಿವಾರದೊಡನೆ ನಮ್ಮನ್ನು ಕರಕೊಂಡು ನಿನ್ನ ಬಿಡಾರಕ್ಕೆ ಮುಟ್ಟುವ ಸಂಧಿಯಲ್ಲಿ, ನಮ್ಮ ದಂಡನವರು ನಮ್ಮ ದುರ್ಗಕ್ಕೆ ಹೋಗಲಿ, ನಿನ್ನ ರಾವುತರು ನಿನ್ನ ಪಾಳಿಯಕ್ಕೆ ಬರಲಿ. ಹೀಗೆ ನಮ್ಮನ್ನು ಸೆರೆಹಿಡಿಕೊಂಡು ಹೋಗುವಷ್ಟರಲ್ಲಿ ನೆಲದೊಳಿನ ಗುಪ್ತವಾಗಿವು ಸಿದ್ಧವಾಗಿರಲಿಕ್ಕೆ ಬೇಕು. ಈ ಗದ್ದಲದಲ್ಲಿಯೇ ರಾಜಕುಟುಂಬವನ್ನು ಬಂಧಮುಕ್ತವಾಗವಾಡತಕ್ಕದ್ದು. ಕೆಲಸವು ಬಹು ಸೂಕ್ತವಾಗಿರುವದರಿಂದ, ಆಣ್ಣೆ, ಜಾಗರೋ ಕೆತೆಯು ಹೆಚ್ಚು ಬೇಕಾಗುತ್ತದೆ ಕಂಡೆಯಾ? ಮೋಸಗಾರಕೆಯು ಮುತ್ತುಹಾಸಿಗೆಯೆಂಬದನ್ನು ಮರೆಯಬೇಡ!

ಒನ್ನೆಯ ಪ್ರಕರಣ

ದು ದಿ ಎ ನ.

ಕುಮುದಿನೀಯ ಈ ಯುಕ್ತಿಯು ಉಭಯವೀರರಿಗೂ ಸಮರ್ಪಕವಾಗಿ ತೋರಿತು. ರಾಜಕುಟುಂಬವನ್ನು ಬಂಧಮುಕ್ತಮಾಡುವ ಸಂಬಂಧದಿಂದಲೂ, ಅಲ್ಲಲ್ಲಿ ದಂಡಾಳಗಳನ್ನು ಗುಪ್ತವಾಗಿ ಇಟ್ಟು, ಯುದ್ಧಪ್ರಸಂಗವು ಒದಗಿದಲ್ಲಿ ವೈರಿಗಳನ್ನು ತುಂಡರಿಸಿ ರಾಜಪುತ್ರರನ್ನೂ, ಕುಮುದಿನೀಯನ್ನೂ ಪಾರಮಾಡುವ ಸಂಬಂಧದಿಂದಲೂ ಆ ಮೂವರೂ ಕೂಡಿ ಬಹು ಸಮರ್ಪಕವಾಗಿ ಆಲೋಚನೆಗಳನ್ನು ಮಾಡಿದರು. ಆ ಆಲೋಚನೆಯಿಂದ ಅವರೆಲ್ಲ ರಿಗೂ ಸಮಾಧಾನವಾಯಿತು. ಬಳಿಕ ಚಾಂದಖಾನನು ನಾಯಕನ ಅಪ್ಪಣಿಯನ್ನು ಪಡೆದು ದುರ್ಗದಿಂದ ಹೊರಟಿನು. ಖಾನನು ದುರ್ಗವನ್ನು ಇಲ್ಲಯುವವರಿಗೆ, ನಾಯಕನು ಆತನ ಸಂಗಡ ಮಾತಾಡುತ್ತ ಮಾತಾಡುತ್ತ ಕಳಿಸಬಂದನು. ಖಾನನು ತನ್ನ ರಾಷ್ಟ್ರರೋಧನೆ ಚಂದ್ರಿಗಿರಿಗೆ ಸಾಗಲು, ಇತ್ತು ನಾಯಕನು ತನ್ನ ದುರ್ಗವನ್ನು ಸೀರಿದನು. ಈ ಗುಪ್ತವಾದ ಆಲೋಚನೆಯು ಆದ ಒಂದು ತಿಂಗಳವರಿಗೆ ಖಾನನು ಹೇಳಿಕೊಳ್ಳುವಂತೆ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಒಂದೆರಡು ಸಾರೆ ಎಚ್ಚ್ರಮ್ಮನಾಯಕನ ದುರ್ದಕ್ಕೆ ಹೋಗುವ ಅನ್ನ ಸಾಮಗ್ರಿಯನ್ನೂ, ಹೆಣವನ್ನೂ ಹಿಡಿದು ಜಗರಾಯನಿಗೆ ಒಪ್ಪಿಸಿದನು. ಇದರಿಂದ ಜಗರಾಯನು ಸಂತುಷ್ಟನಾಗಿದೆ, ಖಾನನು ಇನ್ನೂ ರಾಜಪುತ್ರನನ್ನು ಸೇರಿಹಿಡಕೊಂಡು ಬರುವ ಯತ್ನವನ್ನೂ ಮಾಡಲಿಲ್ಲವೆಂದು ಇರುಗನಾಯಕನನ್ನು ಮೇಲಿ ಮೇಲಿ ಕೇಳುತ್ತಿದ್ದನು. ಇದಲ್ಲದೆ ಖಾನನು ದಬಾರಕ್ಕೆ ಬಂದಾಗ, ತಾನು ಖಾನನನ್ನು ಪ್ರತ್ಯೇಕ್ಕ ಕಂಡು ಈ ಸಂಬಂಧ ದಿಂದ ಪ್ರಶ್ನಮಾಡುತ್ತಿದ್ದನು. ಹೀಗೆ ಕೇಳಿದಾಗಲೆಲ್ಲ ಖಾನನು—ಈ ಕೆಲಸವು ಯುಕ್ತಿಯಿಂದ ಸಾಧಿಸತಕ್ಕದ್ದಾಗಿರುತ್ತದೆ; ಅವಸರ ಮಾಡಿದರೆ ಆಗುವ ದಿಲ್ಲಿ; ನಮ್ಮ ದಂಡಾಳಗಳ ಒಂದು ರಕ್ತದ ಹೆನಿಯೂ ಬೀಳದೆ ಕೆಲಸವಾಗುವಂತೆ ಹಂಚಿಕೆಯನ್ನು ಒಡ್ಡಿದ್ದೇನೆ. ನಾನು ಕೇಳಿದಾಗ ಅಂತಿ ಜನ ರಾಷ್ಟ್ರರನ್ನೆಷ್ಟು ನನ್ನ ಸಹಾಯಕ್ಕೆ ತಾವು ಕೊಡತಕ್ಕದ್ದು. ಇನ್ನು ಬಹು ದಿನಸಗಳು

ಹೋಗಲಿಕ್ಕಿಲ್ಲ. ಕಾರ್ಯವು ತೀವ್ರ ಸಾಧಿಸುವದು, ಎಂದು ಹೇಳುತ್ತಿದ್ದನು. ಹಾಗೂ ಹೀಗೂ ಕಾಲರೆಣ ಮಾಡುವದರೊಳಗಾಗಿ ನೇಲದೊಳಗನ ಮಾರ್ಗವು ಸಿದ್ಧವಾಗಿ ಖಾನನಿಗೆ ಬಹೆಳ ಸಂತೋಷವಾಯಿತು. ಮುಂದೆ ಎರಡುದಿನ ಹೋಗಿಲಿಟ್ಟು ಮೂರನೆಯ ದಿನ ಆತನು ಜಗರಾಯನ ಬಳಿಗೆ ಹೋಗಿ, ನಾಳಗೆ ನಿಮ್ಮಿಂದ ಅಂ ಜನ ರಾವುತ್ತರ ಸಹಾಯವು ದೊರೆತರೆ, ಸಂಚೆಗೇ ರಾಜಪುತ್ರನನ್ನೂ ಕುಮುದಿನಿಯನ್ನೂ ಸೆರೆಹಿಡಕೊಂಡು ಬರುತ್ತಿನೆಂದು ಹೇಳಿದನು. ಆದನ್ನು ಕೇಳಿ ಜಗರಾಯನಿಗೆ ಸಮಾಧಾನವಾಯಿತು; ಆದರೆ ಖಾನನು ಅಂಥ ಗೂಢವಾದ ಉವಾಯವನ್ನೇ ನು ಯೋಚಿಸಿರುವನೆಂಬದನ್ನು ತಿಳಿಕೊಳ್ಳುವದಕ್ಕಾಗಿ ಆತನು ಆತುರವಟ್ಟಿನು. ಜಗರಾಯನು ತನ್ನ ಈ ಮನೋದಯವನ್ನು ಖಾನನಿಗೆ ತಿಳಿಸಲು, ಆತನು—ರಾಯರೇ, ನಾನು ಯೋಚಿಸಿರುವ ಯುಕ್ತಿಯನ್ನು ತಮ್ಮಿಂಥ ಗುಣಗ್ರಹಿಗಳ ಮುಂದೆ ಹೇಳಲಿಕ್ಕೆ ನನಗೆ ಬಹೆಳ ಸಂತೋಷವಾಗುತ್ತದೆ. ಹೇಳುತ್ತೇನೆ, ಕೇಳುವದಾಗಬೇಕು; ಎಚ್ಚೆಮ್ಮೆನಾಯಕನು ಪ್ರತಿ ಶುಕ್ರವಾರಕೆಷ್ಟಮ್ಮೆ ಕುಮುದಿನಿಯನ್ನೂ, ರಾಜಪುತ್ರರನ್ನೂ ಕರಕೊಂಡು ಬೇಟಿಯಾಡಲಿಕ್ಕೆ ಹೋಗುತ್ತಿರುವನು. ಬೇಟಿಯನ್ನು ಎಬ್ಬಿಸಿಕೊಡಲಿಕ್ಕೆ ಬೇಡರನ್ನು ಕರಕೊಂಡು ಹೋಗುವ ಪ್ರಚಾರವಂತು ಇದ್ದೇ ಇರುತ್ತದ್ದಷ್ಟೆ? ನಾನು ಈಗ ತಿಂಗಳಿನಿಂದ ನನ್ನ ಪಕ್ಷದ ಕೆಲವು ಜತುರಂದ ಬೇಡರನ್ನು ಎಚ್ಚೆಮ್ಮೆನಾಯಕನ ಬೇಡರೊಳಗೆ ಬೇರೆತುಕೊಂಡು ಜಾತುಯಾದಿಂದ ಕೆಲಸ ಮಾಡುವಂತೆ ಹೇಳಿಕಳಿಸಿದ್ದೇನೆ. ನಮ್ಮ ಬೇಡರು ವೃಗಗಳನ್ನು ಎಬ್ಬಿಸಿ ಅವನ್ನು ಅಟ್ಟಿಕೊಂಡು ಹೋಗುವಲ್ಲಿ ಮಹಾ ಜತುರಿದ್ದಾರಿ. ಅವರು ಬೇಟಿಯಾಡುತ್ತಾಡುತ್ತ ತಮ್ಮ ಮನಸ್ಸಿಗೆ ಬಂದರೆ, ಎಚ್ಚೆಮ್ಮೆನಾಯಕನನ್ನು ಒಂದುಕಡೆಗೆ ಒಯ್ಯಿಸಿದರು, ಕುಮುದಿನಿಯನ್ನು ಒಂದುಕಡೆಗೆ ಒಯ್ಯಿಸಿದರು, ರಾಜಪುತ್ರರನ್ನು ಒಂದುಕಡೆಗೆ ಒಯ್ಯಿಸಿದರು, ಮಾಡಲಾದವರ ಪ್ರೇಮ ಬಹೆಳ; ವಿಶ್ವಾಸವು ಹೇಳ್ಣು. ಹೀಗೆ ಪ್ರೇಮವೂ ವಿಶ್ವಾಸವೂ ಕೂಡುತ್ತಿಕ್ಕೆ ಕಾಲಾವ ಧಯ ಬೇಕಾದದ್ದರಿಂದ ಕಾರ್ಯಕ್ಕೆ ಇಷ್ಟು ವಿಲಂಬವಾಗಿದೆ. ನಮ್ಮ ಬೇಡರು

ನಾಳಿನ ದಿವಸ ಕುಮುದಿನಿಯನ್ನೂ, ರಾಜಪುತ್ರರನ್ನೂ ನಾನು ಹೇಳಿದ ನಿಟ್ಟಿಗೆ ಕರಕೊಂಡು ಬರುವರು. ಅವರ ಸೈನ್ಯವನ್ನು ಬಿಟ್ಟು ದೂರ ಕರಕೊಂಡು ಬರಬೇಕೆಂದು ಗೊತ್ತಾಗಿದೆ, ಆದ್ದರಿಂದ ನಾಳಿಗೆ ಕಾರ್ಯವು ಸಾಧಿಸುವದು. ತಮ್ಮಿಂದ ಅಂ ಜನ ರಾವೃತರ ಸಹಾಯವನ್ನು ದೊರೆಯಬೇಕು, ಎಂದು ಹೇಳಿದನು.

ಮರುದಿನ ಚಾಂದಶಿಃನನು ತನ್ನ ಅಂ ಜನ ರಾವೃತರನ್ನೂ, ಜಗರಾಯನು ಕಳುಹಿದ ಅಂ ಜನ ರಾವೃತರನ್ನೂ ಕರಕೊಂಡು ಗೊತ್ತುಮಾಡಿದ ಸ್ಥಳದಲ್ಲಿ ನಿಂತುಕೊಂಡನು. ಎರಡು ತಾಸು ಹೊತ್ತು ಏರಬಹುದು, ಅವು ರಲ್ಲಿ ಬೇಡರು ಕುಮುದಿನಿಯನ್ನೂ, ರಾಜಪುತ್ರನನ್ನೂ ಬೆನ್ನುತ್ತೀಸಿಕೊಂಡು ಖಾನನಿಧ್ಯ ಕಡೆಗೆ ಬಂದರು. ಬೇಟಿಯಾಡುವ ಆವೇಶದಲ್ಲಿ ಗೊತ್ತಿಲ್ಲದೆ ಬಹುದೂ ಬಂದವರಂತೆ ಕುಮುದಿನಿಯೂ, ರಾಜಪುತ್ರರೂ ಬಂದಿದ್ದರು. ಅವು ರಲ್ಲಿ ಚಾಂದಶಿಃನನು ಜಗರಾಯನ ಅಂ ಜನ ರಾವೃತರೊಡನೆ ಕುಮುದಿನಿಯನ್ನೂ, ರಾಜಪುತ್ರನನ್ನೂ ಮುತ್ತಿದನು. ಆಗ ಬೇಡರು ನಗುತ್ತ ಖಾನ ನಿಗೆ ಬಹು ನಿನಯದಿಂದ ಮುಜುರೆ ಮಾಡಿದರು. ಖಾನನು ಮೈದುಸ್ವಿತ ನಾಗಿ ಆದರದಿಂದ ಅವರ ಮುಜುರೆಗಳನ್ನು ತಕ್ಕೊಳ್ಳುತ್ತಿ—ಶಾಬಾಸ, ವಸ್ತ್ರಾದಿಗಳಾದ ನನ್ನ ಬೇಡರೇ ಶಾಬಾಸ! ನೀವು ನಿನ್ನ ಕೆಲಸವನ್ನು ಬಹಳ ಚನ್ನಾಗಿ ಮಾಡಿದಿರಿ. ಇದಕ್ಕಾಗಿ ನಾಳೆ ದಬಾರದಲ್ಲಿ ಜಗರಾಯರ ಕೈಯಿಂದ ನಿಮಗೆ ಯೋಗ್ಯವಾದ ಇನಾಮನ್ನು ಕೊಡಿಸುವೆವು ಈಗ ನಿನ್ನ ಸ್ಥಳಗಳಿಗೆ ಹೋಗಿರಿ, ಎಂದು ಹೇಳಿ ಕುಮುದಿನಿಯ ಕಡೆಗೆ ತಿರುಗಿ—ಅವನ್ನು, ನೀನು ಜಾಣಿರುತ್ತೀರ್ಯಾದ್ದರಿಂದ ನನ್ನ ಮಾತುಗಳನ್ನು ಕೇಳಿ ನಿಚಾರದಿಂದ ನಡೆದುಕೊ. ಜಗರಾಯನ ಚಾಕರನಾದ ನಾನು, ರಾಜಪುತ್ರನನ್ನೂ—ನಿನ್ನನ್ನೂ ಸೇರಿಹಿಡಿಯುವದಕ್ಕಾಗಿ ಈಗ ತಿಂಗಳನಿಂದ ಹೊಂಚುಹಾಕಿದ್ದೇನು. ಇಂದು ಕಾರ್ಯವು ಸಾಧಿಸಿರುತ್ತದೆ. ನೀನು ಒಣ ಚಂಡಿತನ ಮಾಡದೆ, ರಾಜಪುತ್ರರೊಡನೆ ಚಂದ್ರಗಿಂಗೆ ನಡೆ. ನಿನ್ನ ಜೀವಕ್ಕೆ ಅವಾಯವಾಗದಂತಿಯೂ, ನಿನ್ನ ಮರ್ಯಾದೆಗೆ ಕುಂದುಬಾರದಂತಿಯೂ ನಾನು ಸೋಡಿಕೊಳ್ಳುತ್ತೇನೆ. ಪ್ರಾಣವನ್ನು ಕೊಟ್ಟೀನು; ಆದರೆ ಕೊಟ್ಟು ಈ ವಚನವನ್ನು ಮೀರಲಿಕ್ಕಿಲ್ಲ. ನನ್ನ ಈ ವಚನಕ್ಕೆ ಜಗರಾಯನು ಭಂಗವನ್ನುಂಟಿಮಾಡುವ

ಪ್ರಸಂಗವನ್ನು ತಂದಲ್ಲಿ, ಕೂಡಲೇ ಆತನ ಚಾಕರಿಯನ್ನು ಬಿಟ್ಟು, ನನ್ನ ಸಹ ಸಾರ್ಥಕ ಸೈನ್ಯದೊಡನೆ ನಾನು ಧಾರಾತೀರ್ಥದಲ್ಲಿ ಪತನಹೊಂದುವವರಿಗೆ ನಿಮ್ಮಿಬ್ಬರನ್ನು ಎಚ್ಚುಮೃನಾಯಕನಿಗೆ ಒಪ್ಪಿಸುವದಕ್ಕಾಗಿ ಹೇಳಿಗುವೆನು; ಇದಕ್ಕೆ ಇಲ್ಲಿ ನಿನ್ನ ಸುತ್ತುಲು ನೇರಿದಿದ್ದ ಹಿಂಡೂ ದಂಡಾಳುಗಳೇ ಸಾಪ್ತಿಯು, ಅನ್ನಲು, ಕುಮುದಿನಿಯು ಒಮ್ಮೆ ನಿಟ್ಟುಸಿರುಬಿಟ್ಟು, ಅಸಮಾಧಾನವನ್ನು ಪ್ರಕಟಿಸಿದಂತೆ ಮಾಡಿ, ಕೂಡಲೇ ರಾಜಪುತ್ರನೊಡನೆ ಚಂದ್ರಗಿರಿಯ ಕಡೆಗೆ ತನ್ನ ಕುದುರೆಯನ್ನು ತಿರುಗಿಸಿದಳು. ಆಗ ಖಾನನು ಜಗರಾಯನ ಅಂ ಜನ ರಾಘವರ ಸಹಾಯದಿಂದ ರಾಜಪುತ್ರನನ್ನೂ, ಕುಮುದಿನಿಯನ್ನೂ ರಕ್ಷಿ ಸುತ್ತು ಮುಂದಕ್ಕೆ ಸಾಗಿ, ಕೆಲವು ವೇళೆಯಲ್ಲಿ ಸಕಲ ಪರಿವಾರದೊಡನೆ ತನ್ನ ಬಿಡಾರಕ್ಕೆ ಮುಟ್ಟಿದನು. ಆತ್ಮ ಖಾನನ ಅಂ ಜನ ರಾಘವರು, ಕುಮುದಿನಿಯ ಸಹಾಯಕ್ಕೆ ಎಚ್ಚುಮೃನಾಯಕನ ದಂಡಾಳುಗಳು ಬಾರದಂತೆ ಹಾದಿಯನ್ನು ಕಟ್ಟಿಕೊಂಡು ನಿಂತಿದ್ದರು. ಎಚ್ಚುಮೃನಾಯಕನು ಸಂಕೇತದಂತೆ ಬೀರೋಂದು ಮಾರ್ಗದಿಂದ ರಾಜಪುತ್ರರನ್ನು ಬಿಡಿಸಿಕೊಂಡು ಬರುವದಕ್ಕಾಗಿ ಹೋಗಿ, ಕೈಮೀರಿ ಹೋದದ್ದರಿಂದ ಉಪಾಯದೋರದಿ ಅಸಮಾಧಾನದಿಂದ ಹಿಂದಿರುಗಿದವನಂತೆ, ತನ್ನ ಸೈನ್ಯದೊಡನೆ ತನ್ನ ದುರ್ಗದ ಕಡೆಗೆ ಸಾಗಿದನು. ಇತ್ತು ಖಾನನ ರಾಘವರು ಚಂದ್ರಗಿರಿಗೆ ಬಂದರು. ಹೀಗೆ ರಕ್ತದ ಬಂದು ಹನಿಯು ಬೀಳದೆ, ರಾಜಪುತ್ರನು ಕುಮುದಿನಿಯೊಡನೆ ಖಾನನ ಕೈಸೇರಿದಂ ತಾಯಿತು!

ಆಡಿದಂತೆ ಖಾನನು ನಿರಾಯಾಸವಾಗಿ ಕುಮುದಿನಿಯೊಡನೆ ರಾಜಪುತ್ರನನ್ನು ಸೆರಿಹಿಡಕೊಂಡು ಬಂದದ್ದ ಕ್ಷಾಗಿ ಚಂದ್ರಗಿರಿಯೊಳಗಿನ ಪ್ರತಿಯೊಬ್ಬ ಮನುಷ್ಯನಿಗೆ ಆಶ್ಚರ್ಯವಾಯಿತೆಂದು ಹೇಳಬಹುದು. ಅದರಲ್ಲಿ ಎಚ್ಚುಮೃನಾಯಕನ ಪಕ್ಷದವರಿಗೆ ಆಶ್ಚರ್ಯದ ಸಂಗದ ಅಸಮಾಧಾನವೂ ಉತ್ತರಣವಾಯಿತು. ಇತ್ತು ಜಗರಾಯನ ಪಕ್ಷದವರು, ಇನ್ನು ಎಚ್ಚುಮೃನಾಯಕನ ಕೈ ಮುರಿದಹಾಗಾಯಿತೆಂದು ಸಂತೋಷಪಟ್ಟಿರು; ಆದರೆ ಮುತ್ತಿದ್ದಿಗಳಿನಿಸುವವರಿಗೆ ಇದರಿಂದ ಅಸಮಾಧಾನವೂ ಆಗಲಿಲ್ಲ, ಸಂತೋಷವೂ ಆಗಲಿಲ್ಲ. ಇಂಥ ಮಹತ್ವದ ಕೆಲಸವು ಇಷ್ಟ ಸಾಧ್ಯಿಲ್ಲದ ಹಾಜಾಗಾಯಿತೆಂದು ಅವರು ಬಲ ವಾದ ಶಂಕೆಗೆ ಒಳಗಾದರು. ಜಗರಾಯನಂತು ಮೋದಮೋದಲು ಈಮಾತು

ಅಶಕ್ಯವೇಂತಲೇ ಭಾವಿಸಿದನು; ಆದರೆ ಆತನ ರಾವುತರ ಮುಖ್ಯಸ್ಥನು ನಡೆದ ಸಂಗತಿಯನ್ನು ಸಾಧ್ಯಂತವಾಗಿ ಹೇಳಲು, ಆತನ ಸಂಶಯವು ದೂರವಾಯಿತು; ಆದರೂ ಈ ಕಾರ್ಯದಲ್ಲಿ ಯಾವದೊಂದು ಬಗೆಯ ಮೋಸವು ಇರಲೇಬೇಕೆಂತಲೂ, ಯಾವ ರೀತಿಯಿಂದಲೇ ಆಗಲಿ, ಈಗ ಕ್ಯೇಗೆ ಸಿಕ್ಕಿರುವ ರಾಜಪುತ್ರನನ್ನು ಬಿಡಲಾಗದೆಂತಲೂ ಆತನು ನಿಶ್ಚಯಿಸಿದನು. ಪ್ರಸಂಗ ಬಂದರೆ ಖಾನನ, ಹಾಗು ಆತನ ದಂಡನೆ ಆಟವು ನಡೆಯದಂತೆ ತನ್ನ ದಂಡನ್ನು ನಾಲ್ಕುಕಡೆಗೆ ಪಸರಿಸಿ, ರಾಜಪುತ್ರನೊಡನೆ ಖಾನನನ್ನು ಸಹ ಸೀರೀಹಿಡಿಯಬೇಕೆಂದು ಆತನು ನಿಶ್ಚಯಿಸಿದನು. ಈ ನಿಶ್ಚಯವು ಕೊನೆಗೊಣವದಕ್ಕಾಗಿ ಮಾಡತಕ್ಕ ಉಪಾಯಗಳನ್ನು ಆಲೋಚಿಸಬೇಕೆಂದು ಆತನು ಸೇನಾಪತಿಯಾದ ಇರುಗನಾಯಕನನ್ನು ಕರೆಕ್ಕಳಿಸುತ್ತಿರಲು, ಚಾಂದವಿಃನರು ಭೀಟ್ಟಿಗೆ ಬಂದಿರುತ್ತಾರೆಂದು ದ್ವಾರರಕ್ಷಕನು ಹೇಳಿದನು. ಆಗ ಜಗರಾಯನು ಖಾನನನ್ನು ಬರಮಾಡಿಕೊಂಡು. ಹೊರಗೆ ಸಂತೋಷವನ್ನು ಪ್ರಕಟಿಸುತ್ತೇ, ಎದ್ದನಿಂತು ಆತನನ್ನು ಬಳ್ಳಳವಾಗಿ ಸತ್ಯರಿಸಿ, “ಬಹು ಚಾತುರ್ಯದಿಂದ ಕಾರ್ಯವನ್ನು ಸಾಧಿಸಿದಿರೆ”ಂದು ಸ್ತೋತ್ರ ಮಾಡಿದನು. ಅದಕ್ಕೆ ಖಾನನು, ಇದೆಲ್ಲ ತಮ್ಮ ಪುಣ್ಯಪ್ರಭಾವವೇಂದು ಹೇಳಿ, ನಡೆದ ಸಂಗತಿಯನ್ನು ಸಾಧ್ಯಂ ತವಾಗಿ ಅರಿಮಾಡಿಕೊಂಡನು. ಈ ನೋಡಲೇ ರಾವುತರ ಮುಖ್ಯಸ್ಥನು ಹೇಳಿದ್ದಕ್ಕೆ ಖಾನನ ವರ್ಣನವು ಅಕ್ಷರಶಃ ಕೂಡಿತು. ಇವ್ಯಾ ಹೊತ್ತಿಗೆ ಜಗ ರಾಯನು ತನ್ನ ಸರದಾರನ ಮುಖಾಂತರವಾಗಿ ಯಾವತ್ತು ಸಂಗತಿಯನ್ನು ಕೇಳಿರುವನೇಂದು ಭಾವಿಸಿಯೇ ಖಾನನು ನಡೆದ ಸಂಗತಿಯನ್ನೇಲ್ಲ ಒಂದು ಅಕ್ಷರ ಬಿಡದೆ ಹೇಳಿದನು. ಜಗರಾಯನು ಆಗ ಹೆಚ್ಚಿನ ಯಾವ ವರ್ತತನೆಗೆ ನಿಷ್ಣೂ ಆಡದೆ, ನಾಳೆ ದಬಾರಕ್ಕೆ ರಾಜಪುತ್ರನನ್ನೂ, ಕುಮುದಿನಿಯನ್ನೂ ಕರೆಕೊಂಡು ಬರಬೇಕೆಂದು ಹೇಳಲು, ಖಾನನು—ರಾಯರೇ, ರಾಜಪುತ್ರರಿಗೂ, ಕುಮುದಿನಿಗೂ ದಬಾರದಲ್ಲಿ ಅಪಮಾನವಾಗದಂತೆ ಷ್ವಾಷಣೆಯನ್ನು ದುವದಕ್ಕಾಗಿ ನಾನು ಸೂಚಿಸುವ ಕಾರಣವಿಲ್ಲ. ಈಗ ವೈರಿಗಳನ್ನು ಯುದ್ಧದಲ್ಲಿ ಸೋಲಿಸದೆ, ಮೋಸದಿಂದ ಸೀರೀಹಿಡಕೊಂಡು ಬಂದಿರುವದರಿಂದಲೂ, ದುಷ್ಪಾ ರಾಜದ್ವೇಷಿಗಳ ಶಾಸನ ಮಾಡುವದಷ್ಟೇ ರಾಯರ ಉದ್ದೇಶವಿರುವ ದರಿಂದಲೂ, ರಾಜವಂಶದ ನಿರಪರಾಧಿಯಾದ ಕುಮಾರನನ್ನೂ, ಪತಿಯ

ಕಾರ್ಯಕ್ರಾಗಿ ದೇಹವನ್ನು ಪಿರಿಸಲು ಸಿದ್ಧಾತ ಕುಮುದಿನಿಯಂಥ ಸಾಧಿಸುವುದ್ದು, ಅವಮಾನಗೊಳಿಸುವದು ಸರಿಯಲ್ಲ. ನಿಜವಾದ ಶಾರ್ಯಕ್ಕೆ, ಸೌಜನ್ಯಕ್ಕೆ ಒಮ್ಮೆ ವಿನಾತನ್ನು ತಮ್ಮಮುಂದೆ ಹೇಳುವ ಯೋಗ್ಯತೆಯು ನಷ್ಟದಿಂದಿಲ್ಲ; ಅದರೆ ತಮ್ಮ ಎಲ್ಲ ರಾಷ್ಟ್ರಸಮೂಹ ನಾನು ಕಂಶರವದಿಂದ ಕುಮುದಿನಿಗೆ ಕೊಟ್ಟ ವಚನಗಳನ್ನು ಪಾಲಿಸಲೇ ಬೇಕಾಗಿರುವದರಿಂದ ಸನ್ನಿಧಿಯಲ್ಲಿ ಅರಿಕೆವಾಡಿಕೊಂಡಿರುವೇನು. ರಾಜಕುಮಾರನ, ಹಾಗು ಕುಮುದಿನಿಯ ಸಲುವಾಗಿ ಅವರ ಮರ್ಯಾದೆಗೆ ತಕ್ಷ್ಯ ಆಸನಾದಿಗಳನ್ನೂ ಸಿದ್ಧಗೊಳಿಸುವಂತೆ ಅಪ್ರಜೀವಾಗಬೇಕು ಅನ್ನಲು, ಜಗರಾಯನು—ಅಗಬಹುದು, ಸೇರಿಯಾಳುಗಳ ಯೋಗ್ಯತೆಗೆ ತಕ್ಷ್ಯಂತೆ ಮಾನಮರ್ಯಾದೆಗಳನ್ನು ಮಾಡುವ ಪ್ರಚಾರವು ವಿಜಯನಗರದ ರಾಯರ ಮನೆತನದಲ್ಲಿ ಪೂರ್ವಪರಂಪರಾಗತವಾಗಿ ನಡೆದು ಬಂದೇ ತರುವದು. ಅದರ ಸಲುವಾಗಿ ಇಷ್ಟೋಂದು ವಿನಂತಿ ಮಾಡಿಕೊಳ್ಳುವದೇಕೆ?

ಜಗರಾಯನ ಈ ಉತ್ತರದಿಂದ ಖಾನನಿಗೆ ಸಮಾಧಾನವಾಗಲಿಲ್ಲ; ಆದರೂ ಕಾರ್ಯಸಾಧಕನಾದ ಆತನು ಯಾವ ಮಾತನ್ನೂ ಆಡದೆ, ಮನೆಗೆ ಹೋಗಿ ರಾಜಪುತ್ರನ, ಹಾಗು ಕುಮುದಿನಿಯ ಸಂರಕ್ಷಣದ ಸಲುವಾಗಿ ಮಾಡ ತಕ್ಷ್ಯ ವ್ಯವಸ್ಥೆಯನ್ನು ಗೊತ್ತುಮಾಡಿಕೊಂಡನು. ಸಂಕೇತದಂತೆ ಮರುದಿವಸ ಎಚ್ಚೆಮ್ಮೆನಾಯಕನೂ ತನ್ನ ಸೈನ್ಯವನ್ನು ತಕ್ಷ್ಯಂಡು ಖಾನನ ಸಹಾಯಕಾಗಿ ನಿಯಮಿತ ಸ್ಥಳದಲ್ಲಿ ಸಿದ್ಧವಾಗಿರತಕ್ಕವನಿದ್ದನು. ಇತ್ತು ಜಗರಾಯನು, ತನ್ನ ಕೃಗೆ ಸಿಕ್ಕಿದ್ದ ರಾಜಪುತ್ರನನ್ನೂ, ಕುಮುದಿನಿಯನ್ನೂ, ಪ್ರಸಂಗಬಂದರೆ ಕೊಂಡಖಾನನನ್ನೂ ಕೂಡ ಸೇರಿಯಲ್ಲಿಡಬೇಕೆಂದು ಯೋಚಿಸಿ, ಇರುಗನಾಯಕನ ಸಹಾಯದಿಂದ ಅಲ್ಲಲ್ಲಿ ತನ್ನ ದಂಡಾಳುಗಳನ್ನು ಗುಪ್ತರೀತಿಯಿಂದ ಸಜ್ಜುಮಾಡಿ ಇಟ್ಟಿದ್ದನು. ಬೆಳಗಾಯಿತು, ಆ ದಿನ ಮಧ್ಯಾಹ್ನದ ಏಳುತಾಗಿದೆಬಾರವು ನೆರಿಯತಕ್ಕದ್ದಿತ್ತು. ರಾಜಪುತ್ರನನ್ನೂ, ಮುಖ್ಯವಾಗಿ ಅಗಸರಾಕೆಯ ಹೋಗಿನಿಂದ ಆ ರಾಜಪುತ್ರನನ್ನು ಹೊರಡಿಸಿಕೊಂಡು ಹೋಗಿದ್ದ ಕುಮುದಿನಿಯನ್ನೂ ನೋಡುವದರ ಸಲುವಾಗಿ ಪಟ್ಟಣಗರಲ್ಲಿ ವಿಚಿತ್ರವಾದ ಉತ್ಸವಕ್ಕೆಯು ಉತ್ಸವವಾಗಿತ್ತು. ದಬಾರದ ಸುದ್ದಿಯ ಹೊರತು ಬೇರೆ ಮಾತುಗಳನ್ನೇ ಅಂದು ಜನರು ಆದುತ್ತಿದ್ದಿಲ್ಲವೆಂದು ಹೇಳಬಹುದು. ಬರಬ

ರುತ್ತೆ ದಬಾರರಕ್ಕೆ ಹೋಗುವ ಬೀದಿಗಳು ಜನರಿಂದ ತುಂಬಹೆತ್ತಿದವು. ದರ್ಷಿಸಿದವು ನಾಯಕರಿಂದಲೂ, ಬೇರೆ ಅಧಿಕಾರಿಗಳಿಂದಲೂ, ಪ್ರತಿಷ್ಠಿತಜನರಿಂದಲೂ ಕಾಲಿಡಲಿಕ್ಕೆ ಸ್ಥಳವಿಲ್ಲದಂತೆ ತುಂಬಹೋಗಿತ್ತು! ಜಗರಾಯನ ಸೈನ್ಯದವರು ದಬಾರದ ಬಾಗಿಲಲ್ಲಿ ಶಸ್ತ್ರಸ್ವರ್ಗಗಳಿಂದ ಸಜ್ಜುಗಿಧ್ಯರಲ್ಲಿದೆ, ಪಟ್ಟಣದ ಬೇರೆ ಬೇರೆ ಆಯಕಟ್ಟಿನ ಸ್ಥಳಗಳಲ್ಲಿಯೂ ಅವರು ಯುದ್ಧಾತ್ಮಕರಾಗಿ ನಿಂತುಕೊಂಡಿದ್ದರು. ಇಂದಿನ ವ್ಯವಸ್ಥೆಯು ಜನರಿಗೆ ವಿಚಿತ್ರತರವಾಗಿ ತೋರಿತು. ಹೀಗೆ ಪಟ್ಟಣದ ಬೀದಿಬೀದಿಗಳಲ್ಲಿ ದಂಡಾಳುಗಳು ಶಸ್ತ್ರಸ್ವರ್ಗ ಶಿಂದ ಸಜ್ಜುಗಿ ನಿಂತುಕೊಂಡಿದ್ದ ಪ್ರಸಂಗಗಳು ಜನರ ಕಣ್ಣಗೆ ಬಿದ್ದಿದ್ದಿಲ್ಲವೇಂದರೂ ಅನ್ಯಾಂತಿಯಾಗಿವೆ. ಏಳುತ್ತಾಸಿನ ಸುಮಾರಕ್ಕೆ ಚಾಂದಖಾನನ ಬಿಡಾರದ ಮುಂದುಗಡೆಯಲ್ಲಿ ದೊಡ್ಡ ದೊಡ್ಡ ಮೂರು ಕುದುರೆಗಳು ಜೀನುಹಾಕಿ ಸಿದ್ಧವಾಗಿದ್ದವು. ಆತನ ಅಂಜನ ಜನ ರಾವುತ್ತರು ಸಾಲ್ಯಾಂಡು ನಿಂತುಕೊಂಡಿದ್ದರಲ್ಲದೆ, ಸಾವಿರ ಜನ ಕಾಲಾಳು ಯುಧ್ಧಕ್ಕೆ ಸಷ್ಟುಧ್ರಾಗಿ ಮೊದಲೇ ಗೋತ್ತೂ ಗಿಡ್ಡಂತೆ ತಮ್ಮ ತಮ್ಮ ಸ್ಥಳಗಳಲ್ಲಿ ನಿಂತುಕೊಂಡಿದ್ದರು. ಖಾನನ ದಂಡಿನ ವರು ಜಗರಾಯನ ಪಕ್ಕದವರೇ ಆದ್ದರಿಂದ ಅವರು ಬೇಕಾದಲ್ಲಿ ನಿಂತುಕೊಂಡರೂ ಯಾರಿಗೂ ವ್ಯತ್ಪಾನ ತೋರುವಂತೆ ಇದ್ದಿಲ್ಲ. ಸ್ವಲ್ಪಹೊತ್ತಿನಲ್ಲಿ ಖಾನನು, ದಬಾರದ ರಾಜರಿಂದಿಯ ಸೋಷಾಕೆನಿಂದ ಒಪ್ಪುವ ರಾಜವುತ್ತನನ್ನೂ, ಗೋಷೆಯಿಂದ ಒಪ್ಪುವ ಕುಮುದಿನಿಯನ್ನೂ ಕೂಡಿಕೊಂಡು ಹೊರಗೆ ಬಂದನು. ಮೂರರು ಮೂರು ಕುದುರೆಗಳನ್ನು ಹೆತ್ತಿದರು. ಮಧ್ಯದಲ್ಲಿ ರಾಜವುತ್ತನ ಕುದುರೆಯೂ, ಎಡಬಲಗಳಲ್ಲಿ ಕುಮುದಿನೀ-ಚಾಂದಖಾನರ ಕುದುರೆಗಳೂ ಸಾಗಿದ್ದವು. ಶೂರರಾದ ಮುಸಲ್ಮಾನ ರಾವುತ್ತರು ಬಿಜ್ಞಪುತ್ರಗಳಿಂದ ಭಯಂಕರವಾಗಿ ಒಪ್ಪುತ್ತ, ಸಂದುಬಿಡದೆ ಆ ಮೂರರೂ ಕುದುರೆಗಳನ್ನು ಸುತ್ತುಗಟ್ಟಿ ಸಾಗಿದ್ದರು. ಶೂರರಾದ ಐವತ್ತು ಜನ ಮುಸಲ್ಮಾನ ದಂಡಾಳುಗಳು ಕುದುರೆಯ ಮುಂದೆ ಸಾಗಿದ್ದರು. ಖಾನನ ಈ ಗಂಭೀರವಾದ ಸವಾರಿಯು ಚಿತ್ತಾತ್ಮಕರ್ವಕವಾಗಿಯೂ, ಭಯಪ್ರದವಾಗಿಯೂ ಇತ್ತು. ಖಾನನು ಕುದುರೆಯಿಂದ ಇಳಿದು ರಾಜವುತ್ತನನ್ನೂ, ಕುಮುದಿನಿಯನ್ನೂ ಕೂಡಿಕೊಂಡು, ಆರಿಸಿದ ಐವತ್ತು ಜನ ಮುಸಲ್ಮಾನ ನೀರೊಡನೆ ದಬಾರರವನ್ನು ಪ್ರವೇಶಿಸಿದಾಗ ಬಹುಜನರ ಹೃದಯಗಳು ಕಂಪಿಸಿದವು. ರಾಯರ

ನಿಜವಾದ ವಂಶದ ಕುಮಾರನನ್ನು ನೋಡಿ ಎಪ್ಪೋ ಜನರ ಕಂಠಗಳು ರಾಜ ಭಕ್ತಿಯಿಂದ ಉಕ್ಕಿಬಂದವು. ಈ ಚಾಂದಭಾನನ ಪರಿವಾರದ ವಿಷಯವಾಗಿ ದಬಾರದಲ್ಲಿಯ ಬಹುಜನರು ಸಹಾನುಭೂತಿಯುಳ್ಳವರಾದರು. ರಾಜವು ತುನ ಶಲುವಾಗಿ ಬಹುಮಾನದ ಸ್ಥಳವನ್ನು ಜಗರಾಯನು ಕಾದಿದ್ದನನ್ನು ನೋಡಿ ಖಾನನ ಸರ್ವಾಂಗವು ಕೊರ್ಮಿಧಸಂತಪ್ತವಾಯಿತು. ಆತನು ಯಾವ ಮಾತನ್ನು ಆಡದೆ, ಸಿಂಹಾಸನದಲ್ಲಿ ಕುಳಿತಿದ್ದ ಅರಸನಿಗೆ ವಂದನಾದಿಗಳನ್ನು ಮಾಡದೆ, ತನಗಾಗಿ ಗೊತ್ತುಮಾಡಿದ್ದ ಆಸನದ ಮೇಲೆ ರಾಜಪುತ್ರನನ್ನು ಕುಳ್ಳಿಸಿ, ತಾನೂ ಕುಮುದಿನೀಯೂ ರಾಜಪುತ್ರನ ಎಡಬಲಗಳಲ್ಲಿ ನಿಂತು ಕೊಂಡು, ಆತನನ್ನು ರಕ್ಷಿಸತ್ತೆಡಿಗಿರಿ. ಖಾನನ ಸಂಗಡ ಬಂದಿದ್ದ ಐವತ್ತು ಜನ ದಂಡಾಳಗಳು ಅಲ್ಲಲ್ಲಿ ಅನುವುನೋಡಿ ನಿಂತುಕೊಂಡರು. ದಬಾರವು ಸ್ತಂಭವಾಗಿತ್ತು, ಮುಂದೆ ಏನಾಗುವದೋ ನೋಡಬೇಕೆಂದು ಜನರು ಆತುರಾಗಿದ್ದರು.

ಚಾಂದಭಾನನೇ ಮೊದಲಾದವರು ಅರಸನಿಗೆ ವಂದನ ಮಾಡದೆಯಿದ್ದ ದ್ದನ್ನೂ, ಖಾನನು ರಾಜಪುತ್ರನನ್ನು ಈ ಪರಿ ಗೌರವಿಸಿದ್ದನ್ನೂ ನೋಡಿ ಜಗ ರಾಯನ ಸಿತ್ತವು ತಲೆಗೇರಿತು. ಆತನು ಎದ್ದುನಿಂತು ಚಾಂದಭಾನನಿಗೆ— ಖಾನರೇ, ವಿಜಾಪುರದ ಬಾದಶಾಹರ ದಬಾರದಲ್ಲಿ ಮೊಡ್ಡೆನರಾಗಿದ್ದ ನಿಮಗೆ, ದಬಾರದ ಮಾನ ಮರ್ಯಾದಿಗಳು ಗೊತ್ತಿಲ್ಲವೋ? ದಬಾರದಲ್ಲಿ ಬಂದು ಸಿಂಹಾಸನಸ್ಥ ರಾಜನನ್ನು ವಂದಿಸದೆ ಇರಬಹುದೇ? ರಾಜಪುತ್ರನೂ, ಕುಮುದಿನೀಯೂ ರಾಜದೊರ್ಹಿಗಳಾದ್ದರಿಂದ ಬಹುಮಾನಕ್ಕೆ ಪಾತ್ರರಲ್ಲ. ಅಂಥವ ರನ್ನು ನೀವು ಈ ಪರಿಯಾಗಿ ಮನ್ಯಿಸುವದನ್ನು ನೋಡಿ ನಮಗೆ ಬಹಳ ಸಂತಾಪವಾಗುತ್ತದೆ. ಸೇರಿಯಾಳಾದ ಈ ರಾಜಪುತ್ರನಿಗೆ ಆರಸುತ್ತನದ ಈ ಉದ್ದೇಶಿತ್ವಾದಿಗಳೇ? ಅಗಸನ ಸಂಗಡ ಹೊಲಸು ಬಟ್ಟಿಗಳನ್ನು ಹೊತ್ತುಕೊಂಡು ಹೋಗುತ್ತಿದ್ದ ಕುಮುದಿನಿಗೆ ಗೌರವದ ಗೋಪಿಯೇ? ಏನು ಹುಳ್ಳಾಟ ವಿದು! ಚಾಂದಭಾನರೇ, ನೀವು ಈ ರಾಜದೊರ್ಹಿಗಳನ್ನು ಕಟ್ಟಿಕೊಂಡು ಹೀಗೆ ಹುಡುಗಾಟಿಕೆಯನ್ನು ಮಾಡಬಹುದೆ? ಸ್ವಲ್ಪವಾದರೂ ವಿಲಂಬಮಾಡದೆ ಕುಮುದಿನಿಯ ಗೋಪಿಯನ್ನು ತಿಗೆಸಿರಿ. ಶಾಸನಕ್ಕೆ ಯೋಗ್ಯರಾದ್ದರಿಂದ ಇವರಿಬ್ಬರನ್ನು ಸೇರಿಹಿಡಿದು ರಾಯರ ಸಮೃಖದಲ್ಲಿ ತರಿಸಿರುವೆಲ್ಲದೆ,

ರಾಯರ ಸಮಾನಸ್ವಂದರಂತೆ ಮೇರಿಯುವದಕ್ಕಾಗಿ ಇವರನ್ನು ಬಹುಮಾನ ದಿಂದ ಕರಿಸಿರುವದಿಲ್ಲ. ರಾಜದೋರ್ಹಿಗಳಾದ ಈ ಪುಂಡರ ಬೆನ್ನಹತ್ತಿ ಈ ವನತ್ತು ಜನ ದಂಡಾಳುಗಳು ಒಳಗೆ ಬಂದು ಗೊಂದಲಹಾಕುವದೀಕೆ? ಇಂಥ ಉದ್ದೇಶಿರಾದ ಯಾವನರು ರಾಯರ ಚಾಕರಿಯನ್ನು ಮಾಡಲಿಕ್ಕೆ ಯೋಗ್ಯ ರಲ್ಲ! ಉಳಿದ ಮಾತು ಹ್ಯಾಗಿದ್ದರೂ ಇರಲಿ, ಕಳ್ಳತನದಿಂದ ರಾಜಪುತ್ರನನ್ನು ಎಬ್ಬಿಸಿಕೊಂಡು ಹೊಗಿ, ಹೊಯ್ಯಾಲಿತನದಿಂದ ದುರಗಪ್ಪನಾಯಕನಂಥ ಸರಳಕ್ಕೆದಯದ ಸದ್ವಾರಣನ್ನು ವಂಚಿಸಿದ ವರಮಾ ಸಾಹಸಿಯಾದ ಕುಮುದಿನಿಯು ಸದ್ಯಕ್ಕೆ ಗೋಕ್ಕೆಯನ್ನು ತೆಗೆದು, ಈ ರಾಯರ ಸಿಂಹಾಸನದ ನೆಡು ರಿಗೆ ಸರೀಯಾಳಾಗಿ ನೀಂತುಕೊಳ್ಳಲಿಕ್ಕೆ ಬೇಕು. ರಾಜಪುತ್ರನು ಅಪ್ರಭುದ್ದು ನಾದ್ವರಿಂದ ಕ್ಷಮ್ಯನಾಗಿದ್ದಾನೆ. ಆತನನ್ನು ಈಗಲೇ ಕಾರಾಗ್ನಹಕ್ಕೆ ಕಳಿಸುವೆವು. ಮುಖ್ಯವಾಗಿ ಕುಮುದಿನಿಗೆ ಯೋಗ್ಯ ಶಾಸನವಾಡುವದು ಅವಕ್ಷಾವಾಗಿದೆ! ಅನ್ನಲು, ಖಾನನು—ಜಗರಾಯರೇ, ನಾನಂತು ರಾಜದಬಾರದ ಲ್ಲಿಯ ಶಿಷ್ಟಾಚಾರವನ್ನು ಮುರಿದು ಅಯೋಗ್ಯನೇಸಿಕೊಂಡಿನು; ಆದರೆ ನೀವು ನನ್ನ ವಿನಂತಿಯನ್ನು ವರ್ಣಿಸಿದಂತೆ ದೊಡ್ಡಿಸ್ತನವನ್ನು ತೋರಿಸಿ, ವಿಶ್ವಾಸಫಾತದಿಂದ ಪ್ರಸಂಗದಲ್ಲಿ ಮಾನಬಿಂದನವಾಡುವದು ಯೋಗ್ಯನ್ನೇ? ವಿಜಯನಗರದ ರಾಯರು ಎಂದಿಗೂ ಶಿಷ್ಟಾಚಾರಗಳನ್ನು ತಪ್ಪಿವವರಲ್ಲ. ಒಬ್ಬರು ಶಿಷ್ಟಾಚಾರವನ್ನು ತಪ್ಪಿದಬಳಿಕ ಎರಡನೇಯವರು ಅವರನ್ನು ಎಚ್ಚರಿಗೊಳಿಸುವದಕ್ಕಾಗಿ, ಮನಸ್ಸಿಲಿದಿದ್ದರೂ ಶಿಷ್ಟಾಚಾರವನ್ನು ತಪ್ಪಬೇಕಾಗುತ್ತದೆ. ಸಿಂಹಾಸನವೇರಿರುವ ಅರಸರ ಲಕ್ಷ್ಮಿವಿಳಿದೆ, ಮನಬಂದಂತೆ ನಡೆಯುವ ನಿಮ್ಮ ಕಡಕ್ಕೆ ಕಡವು ಮುಕ್ಕಿದಂತಾಯಿತು. ಇನ್ನಾದರೂ ಹೇಳಿಕೊಳ್ಳತ್ತೀನೇ, ನಾನು ನಿಮ್ಮ ರಾವುತರ ಸಮಕ್ಕ ಕುಮುದಿನಿಗೆ ಕೊಟ್ಟ ವಚನಕ್ಕೆ ಭಂಗಪು ಉಂಟಾಗದಂತೆ ನಡೆದುಕೊಳ್ಳಬೇಕು. ರಾಜಷ್ಠಾತ್ರದನ್ನು ಕಾರಾಗ್ನಹದಲ್ಲಿರಸುವದೂ, ಕುಮುದಿನಿಯ ಗೋಪ್ಯಯನ್ನು ತೆಗಿಸಿ ಅಪಮಾನಗೊಳಿಸುವದೂ ಯೋಗ್ಯವಲ್ಲ. ಈ ಇಬ್ಬರು ರಾಜಕ್ಕೆದಿಗಳನ್ನು ಉದಾರನುಸ್ಸಿನಿಂದಲೇ ನಡಿಸಿಕೊಳ್ಳತಕ್ಕದ್ದು. ಅವರು ರಾಜದೋರ್ಹಿಗಳಿರಲಿ—ರಾಜನಿಷ್ಠರಲಿ, ನಾನು ನಿಮಗೆ ಬೇಕಾಗಿದ್ದರೆ, ನೀವು ನನಗೆ ಕೊಟ್ಟಿರುವ ವಚನವನ್ನು ನಡಿಸುವದು ನಾಜ್ಯಯವಾಗಿದ್ದರೆ, ಈ ಇಬ್ಬರು ಕೈದಿಗಳನ್ನು ನನಗೆ ಒಪ್ಪಿಸತ

ಕ್ಷದ್ರು. ಅವರಿಂದ ನಿಮಗೆ ತಾಸವಾಗದಂತೆಯೂ, ಅವರು ಚಂದ್ರಗಿರಿಯಂದ ಹೊರಗೆ ಹೋಗದಂತೆಯೂ ನೋಡಿಕೊಳ್ಳುವ ಜವಾಬುದಾರಿಯು ನನ್ನದು. ಇದರ ಮೇಲೆಯೂ ನಿಮ್ಮ ಹಟ್ಟವನ್ನು ಸಾಧಿಸುವ ಇಚ್ಛೆಯಿದ್ದರೆ, ನನ್ನ ಕಡೆಗೆ ಮಾತು ಇಲ್ಲ. ಪೈಗಂಬರನ ಶಿಷ್ಯರಿಗೆ ವಚನಕ್ಕಿಂತ ಪ್ರಾಣವು ಹೆಚ್ಚಿನದಲ್ಲ, ಎಂದು ಹೇಳಿದನು. ಅದಕ್ಕೆ ಜಗರಾಯನು—ಅದು ಹೇಗೇ ಇಲಿ, ಕುಮುದಿನಿಯು ಮೊದಲು ಗೋಷಣೆಯನ್ನು ತಿಗೆಯಲಕ್ಷೆ ಬೇಕು. ಆಕೆಯು ದುರಗಪ್ಪನಾಯಕನಿಗೆ ಮಂಕುಬಾದಿಯನ್ನು ಹಚ್ಚಿದಂತೆ, ನಿಮಗೂ ಹಚ್ಚಿ ಪಾರಾಗಿ ಹೋಗಿರಬಹುದು! ನಿಂವ ನಿಮ್ಮ ಪೌರುಷವನ್ನು ಮೇರಿಸುವ ದಕ್ಷಾಗಿ ಯಾವಳೊಬ್ಬ ಶ್ರೀಯನ್ನು ಕರಕೊಂಡು ಬಂದು, ಗೋಷಣೆಯ ನೀವ ದಿಂದ ಮೋಸಮಾಡಿ, ಅವಳೇ ಕುಮುದಿನಿಯೆಂದು, ನಮ್ಮನ್ನು ರಕ್ಷಿಸುವ ಯತ್ನವಾಡುತ್ತಿರಬಹುದು, ಅಡ್ಡರಿಂದ ಸತ್ಯವು ಹೊರಬಿಇವದಕ್ಷಾಗಿ ಈ ಶ್ರೀಯು ತನ್ನ ಗೋಷಣೆಯನ್ನು ತಿಗೆಯಲೇ ಬೇಕು! ಎನ್ನಲು, ಖಾನನು ತಿಗೆಯಗೊಡಲಿಕ್ಕಿಲ್ಲಿಂದು ಹಟ್ಟ ಹಿಡಿದನು. ಇಬ್ಬರೂ ಸಿಟ್ಟಿಗೆದ್ದು, ಅತ್ತ ಜಗರಾಯನು ತನ್ನ ಕತ್ತಿಯನ್ನು ಹಿಡಿದನು; ಇತ್ತ ಖಾನನೂ ತನ್ನ ಕತ್ತಿಯನ್ನು ಹಿಡಿದನು. ಇದನ್ನು ನೋಡಿ ಕುಮುದಿನಿಯು—“ಈ ಗದ್ದಲದಲ್ಲಿ ಎಲ್ಲಿಯಾದರೂ ರಾಜಪುತ್ರಿಗೆ ಅಪಾಯವಾಗಿ ಕಾಯ್ದಹಾನಿಯಾದೀತೆ”ಂದು ತಿಳಿದು ಒಮ್ಮೆಲೆ ತನ್ನ ಗೋಷಣೆಯನ್ನು ತಿಗೆದು ಬಿಸಾಟಿ, ಕುಂಡಾದ ಮುದ್ರೆಯಿಂದ ಜಗರಾಯನನ್ನು ನೋಡುತ್ತೇ ನಿಂತುಕೊಂಡಳು!

ಸಿಟ್ಟಿಸಿಂದ ಮುಖವು ಕೆಂಪಗಾಗಿರಲು, ಹುಬ್ಬಿಗಳನ್ನು ಗಂಟಿಕ್ಕೆ ಜಗರಾಯನನ್ನು ನೋಡುವ ಕುಮುದಿನಿಯ ಸುಂದರಮೂರ್ತಿಯನ್ನೂ, ಆಕೆಯ ದಿನ್ಯತೇಜಸ್ಸನ್ನೂ ನೋಡಿ ದಬಾರದ ಜನರು ಚಕ್ಕಿತರಾದರು. ಖಿಂಹಾಸನದಲ್ಲಿ ಕುಳಿತ್ತದ್ದ ಅರಸನೂ, ಪ್ರತ್ಯೇಕ ಜಗರಾಯನೂ ಆಕೆಯನ್ನು ನೋಡಿ ವಿಸ್ತೃಯವಟ್ಟಿರು. ಕುಮುದಿನಿಯು ಸಿಟ್ಟಿಸಿಂದ ಉರಿಯುತ್ತಿದ್ದರೂ, ಮುಗಳನಗೆಯಿಂದ ನಗುತ್ತ ಜಗರಾಯನಿಗೆ—ರಾಜಪುತ್ರಿನಿಧಿಗಳೇ, ನಿಮ್ಮದುರಿಗೆ ಸಂತಿದ್ದ ನಾನು, ಕುಮುದಿನಿಯೋ, ಮತ್ತೆ ಯಾವಳಾದರೊಬ್ಬ ಶ್ರೀಯೋ ಚೆನ್ನಾಗಿ ನೋಡಿರಿ. ಪತಿವೃತ್ಯೆಯರ ಮಾನಭಂಗಮಾಡುವದು ವಿಜಯನಗರದ ರಾಯರ ಶೀಲವಲ್ಲ. ಯಂಥದಲ್ಲಿ ಸರೀಯಾಳಾದ ವೈರಿಗಳ ಹೆಂಡಿರನ್ನು

ಕೂಡ ರಾಯರೂ-ಅವರ ಸೈನಿಕರೂ ದಿಟ್ಟಿಸಿ ನೋಡರು, ಅಂದಬಳಿಕ ಸ್ತ್ರೀ ಯರ ಆಪಮಾನ ಮಾಡುವದನ್ನೇ ಮುಖ್ಯ ವಿಷಯವಾಗಿ ಇಟ್ಟುಕೊಂಡಿರುವ ಈ ದಬಾರವನ್ನು ರಾಯರ ದಬಾರವನೆಂದು ಯಾಕೆ ಕರೆಯಬೇಕು? ಬ್ರಾಹ್ಮಣರನ್ನು, ಗೋಗಳನ್ನು, ಹುಡುಗರನ್ನು, ಸ್ತ್ರೀಯರನ್ನು ಸರೆಯಲ್ಲಿರಿಸಲಾಗ ದೆಂದು ಸ್ತ್ರೀಗಳಿಕ್ಕಾರೂ ನಮ್ಮ ಮಹಿಳೆಯ ಮಿಷಿಗಳು ಹೇಳಿರಲು, ಹನ್ನೆರಡು ವರ್ಷದ ಕೂಸಾದ ರಾಜಪುತ್ರರನ್ನೂ, ಹೆಂಗಸಾದ ನನ್ನನ್ನೂ ಸರೆಯ ಲಿಡಲಿಕ್ಕೂ, ಶಿಕ್ಷಿಸಲಿಕ್ಕೂ ಆತುರಪಡುವವರು ವಿಜಯನಗರದ ರಾಯರಿಂತೆಲೇ ಹೇಳಬಹುದೋ? ಜಗರಾಯರೇ, ಸೌಜನ್ಯವನ್ನು ಬಿಟ್ಟು, ಉದ್ದಟಿತನದಿಂದ ನನ್ನನ್ನು ಅಗಸನ ಸಂಗಡ ಹೊಲಸುಬಟ್ಟಿಗಳನ್ನು ಹೊತ್ತುವಚೀಂದು ನಿರಾಕರಿಸುವಿರಲ್ಲ! ಈ ಮಾತು ಪೌರುವಕ್ಕೆ ಒಪ್ಪಿನದಿಲ್ಲ. ಕಾಯರ್ಥಾರ್ಥಿಗ್ರಾಂತಿವರು ಕಾಯರ್ಥಾರ್ಥಿನದಲ್ಲಿ ದೃಷ್ಟಿಯಿಡಬೇಕೆಲ್ಲದೆ, ಉಪಾಯಿಸಳಿಲ್ಲ ದೃಷ್ಟಿಯನ್ನಿಡುವದು ಯೋಗ್ಯವಲ್ಲ. ಈ ಮಾತನ್ನು ಹೆಂಗಸಾದ ನಾನು ಮಿಸೆಹೊತ್ತು ತಮ್ಮಂಥ ಗಂಡಸರಿಗೆ ಹೇಳುವ ಪ್ರಸಂಗವು ಬಂದದ್ದುಕ್ಕಾಗಿ ನನಗೆ ವಿಷಾದವಾಗುತ್ತದೆ! ಕಾಯರ್ಥಾರ್ಥಿಯಾದ ನಾನು ಅಗಸರ ಮಟ್ಟಿಯನ್ನು ಹೊತ್ತಾಗಲಿ, ಬೇರೆ ಯಾವ ಕೆಲಸವನ್ನು ಮಾಡಿಯೇ ಆಗಲಿ ಕಾರ್ಯವನ್ನು ಸಾಧಿಸಿಕೊಂಡು ಹೋಗುವಾಗ, ಪೌರುವಶೀಲರಾದ ತಾವು ಎಲ್ಲಿ ಆಡಿಕೊಂಡಿದ್ದಿರಿ? ರಾಯರೇ, ದುರಗಪ್ಪನಾಯಕರನ್ನು ವಂಚಿಸಿದೆನೆಂದು ನನ್ನನ್ನು ನಿರಾಕರಿಸುವಿರಲ್ಲವೇ ಪರರ ಗುಣಕ್ಕಾಗಿ ಮತ್ತು ರಪಟ್ಟು ನೆನತೆಗೆದು ಅವರನ್ನು ಮಾಡಿಸುವ ನೀವೇತ್ತ? ಪರರ ಗುಣಲೇಶವನ್ನು ಪರವತಾಕಾರವಾಗಿ ಕಂಡು, ಅವರನ್ನು ಬಹುಮಾನಿಸುವ ದುರಗಪ್ಪನಾಯಕರೆತ್ತ? ಆ ಪ್ರಣಾಪುರುಷರ ಹೆಸರನ್ನು ಉಚ್ಚಾರಿಸಲಿಕ್ಕೂ ನಿಮ್ಮಲ್ಲಿ ಯೋಗ್ಯತೆಯಲ್ಲಿಂದು ನನಗೆ ತೋರುತ್ತದೆ. ಅಂತೇ ಆ ಧರ್ಮಾತ್ಮನಾದ ನಾಯಕನು ಸಿಮ್ಮನ್ನು ನಿರಾಕರಿಸಿ ಹೋದನು. ವಿವೇಕಿಗಳಲ್ಲದ ನಿಮ್ಮ ಮೂಂದೆ ಮಾತಾಡಿ ಪ್ರಯೋಜನವೇನು? ಎಂದು ನುಡಿದು, ದಬಾರದ ಜನರನ್ನು ಉದ್ದೇಶಿಸಿ—ವೀರತೀರೋಮಾನಿಗಳಿರಾ, ಜಗರಾಯರ ಪೌರುವದ ಮಾತುಗಳನ್ನು ಕೇಳಿದಿರಷ್ಟೇ? ನಾವು ರಾಜದೊರ್ಹಿಗಳಂತೆ, ಆದರೆ ಮರಹೋನ್ನುತ್ತಿರಾದ ವೆಂಟಟದೊರೆಗಳು ಮಾಡಿದ ಅಪ್ರಕ್ರಿಯನ್ನು ನಿರಾಕರಿಸಿ, ಮನಬಂದಂತೆ ನಡೆಯುವ ತಾವು

ಮಾತ್ರ, ಮಹಾರಾಜನಿನ್ನು ರಂತಿ! ನೀವು ನನ್ನ ಉಡಹುಟ್ಟಿದವರೆಂದು ತಿಳಿದು, ಇನ್ನುಡು ಮಾತುಗಳನ್ನು ಆಡುತ್ತೀನೆ, ದಯವಿಟ್ಟು ಲಾಲಿಸಿರಿ. ಚಾಂದ ಖಾನರು ಮೋಸೆನಾಡಿ ನಮ್ಮನ್ನು ಸೇರಿಹಿಡಕೊಂಡು ಬಂದಿದ್ದಾರೆ. ನಮ್ಮ ಜಿವಕ್ಕೆ ಅಪಾಯವಾಗದಂತೆಯೂ, ನಮ್ಮ ಮಾನಕ್ಕೆ ಕೊರತೆ ಭಾರದಂತೆಯೂ ನೋಡಿಕೊಳ್ಳತ್ತೀವೆಂದು ಅವರು ನಿಮ್ಮ ರಾವುತ್ತರ ಸಮಕ್ಕ ವಚನ ಕೊಟ್ಟಿರುತ್ತಾರೆ. ಹಾಗೆ ಅವರು ವಚನ ಕೊಡದಿದ್ದರೆ, ಪ್ರಾಣವನ್ನಾದರೂ ಕೊಡುತ್ತಿದ್ದವು, ಸೆರಯಾಳಾಗುತ್ತಿದ್ದಿಲ್ಲ! ಈಗ ಅಬಲೆಯಾದ ನಾನೂ, ಕೂಸಾದ ರಾಜಪುತ್ರರೂ ಅನಾಧರಾಗಿ ನಿಮ್ಮೆಲ್ಲರ ಮೇಲೆ ವಿಶ್ವಾಸವಿಟ್ಟು ದಬಾರದಿಂದ ಹೊರಟು ನನ್ನ ಪತಿಯ ಬಳಗೆ ಹೋಗುತ್ತೀರೆ; ನೀನಾದರೂ ರಕ್ಷಿಸಿರಿ, ರಾಯರ ಸಂಹಾಸನವನ್ನೀರಿದ ಈ ಆರಸರಾದರೂ ರಕ್ಷಿಸಲಿ, ತಮ್ಮ ತಪ್ಪನ್ನು ತಿದ್ದಿಕೊಂಡು ಜಗರಾಯಂದರೂ ರಕ್ಷಿಸಲಿ, ತಮ್ಮ ಕರ್ತವ್ಯವೆಂದು ಖಾನರಾದರೂ ರಕ್ಷಿಸಲಿ, ಎಂದು ನುಡಿದು, ಆಕೆಯು ರಾಜಪುತ್ರ ನೋಡನೆ ದಬಾರದಿಂದ ತಟ್ಟನೆ ಹೊರಟಿಳು. ದಬಾರದ ಜನರು ಬೆಿರ ಗಾಗಿ ಆಕೆ ಹೋಗುವದನ್ನು ನೋಡುತ್ತ ಕುಳಿತುಕೊಂಡರು; ಒಬ್ಬರೂ ಸ್ಥಳ ಬಿಟ್ಟು ಕದಲಲಿಲ್ಲ; ಕೆಲವರು ಭಯಗ್ರಸ್ತರಾಗಿ ಸುಮ್ಮನೆ ಕುಳಿತುಕೊಂಡರು, ಕೆಲವರು ಹೆಂಗಸಿನ ಮೇಲೆಯೂ-ಹುಡುಗನ ಮೇಲೆಯೂ ಕೃಯೆತ್ತುವದು ಅನ್ವಯವೆಂದು ಸುಮ್ಮನೆ ಕುಳಿತುಕೊಂಡರು, ಕೆಲವರು ಕುಮುದಿಸಿಯ ಮಹಾಧ್ಯೇಯವನ್ನಾಗೂ, ಚಾಂದಖಾನನ ಮುಂಜಾಗ್ರತೆಯ ಸಿದ್ಧತೆಯನ್ನಾಗೂ. ನೋಡಿ, ಮುಂದುಗಾಳಿದ ಸುಮ್ಮನೆ ಕುಳಿತುಕೊಂಡರು. ಆಗ ಜಗರಾಯ ನಿಗೆ ಏನು ಮಾಡಬೇಕೆಂಬದೇ ತಿಳಿಯಾಯಿತು. ಖಾನನೂ-ಆತನ ವಿವತ್ತು ಜನ ಶೂರ ದಂಡಾಳಂಗಳೂ ಸುತ್ತುಗಟ್ಟಿರಲು, ಕುಮುದಿನಿಯು ರಾಜಪುತ್ರನೋಡನೆ ದಬಾರದಿಂದ ಹೊರಿಗೆ ಬಂದು ಕುದುರೆಯನ್ನು ಹತ್ತಿನಡಿದಳು. ಖಾನನು ತನ್ನ ಅಂಜನ ಜನ ರಾವುತ್ತರೋಡನೆ ಅವರನ್ನು ರಕ್ಷಿಸುತ್ತ ಸಾಗಿದನು. ಒಬ್ಬರಿಗೂ ಅವರನ್ನು ತಡವುವ ಧ್ಯೇಯವಾಗಲಿಲ್ಲ. ಕುಮುದಿನಿಯು ಕೆಲವು ಅಂತರವನ್ನು ಕ್ರಮೀಕೊಡುವೇಲೆ ಜಗರಾಯನ ಸ್ವೀನಿ ಕರು ಅವನ ಅಪ್ಪತೆಯಂತೆ ಕುಮುದಿನಿಯ ಮೇಲೆ ಏರಿ ಬರಲು, ಖಾನನ ಅಂಜನ ರಾವುತ್ತರೂ, ಸಾವಿರ ದಂಡಾಳಂಗಳೂ ಅಲ್ಲಲ್ಲಿ ಆ ಸ್ವೀನಿಕರ ಸಮಾ

ಚಾರವನ್ನು ತಕ್ಕೊಳ್ಳಹೆತ್ತಿದರು. ಖಾನನು ಕುಮುದಿನಿಯನ್ನೂ, ರಾಜಪುತ್ರನನ್ನೂ ಕರಕೊಂಡು ಹೋಗಿ, ಗೊತ್ತುನೂಡಿದ್ದ ಸ್ಥಳದಲ್ಲಿ ಸೈನ್ಯದೊಡ್ಡೆಯಿಂದ ವಾಗಿ ನಿಂತಿದ್ದ ಎಚ್ಚುಮೃನಾಯಕನಿಗೆ ಅವರನ್ನು ಒಪ್ಪಿಸಿ, ತನ್ನ ಸೈನ್ಯದೊಡನೆ ಹಿಂದಿರುಗಿ ಬಂದು, ತನ್ನ ಮೋದಲಿನ ಕೆರೆಯ ದಂಡೆಯ ನೇರೆಲ್ಲೆ ತಳ ಉಂಟಾಗಿದೆ.

ಇತ್ತೆ ಎಚ್ಚುಮೃನಾಯಕನು ರಾಜಪುತ್ರನನ್ನೂ, ಕುಮುದಿನಿಯನ್ನೂ ಕೂಡಿಕೊಂಡು ಸುರಕ್ಷಿತವಾಗಿ ತನ್ನ ದುರ್ದಿನಕ್ಕೆ ಮುಟ್ಟಿದನು. ಚಾಂದಶಾನನು ತಳಭಾರಿದ ಕೆರೆಯಿಂದ ನಾಯಕನ ದುರ್ದಿನ ನಾಲ್ಕು ಹರದಾರಿ ಮೂರವಾಗಿತ್ತು. ಅಂದು ರಾತ್ರಿ ರಾಜಕುಟುಂಬವನ್ನು ಬಂಧಮುಕ್ತವಾಡಬೇಕೆಂದು ಮೋದಲೇ ಗೊತ್ತುಗಿತ್ತು. ಪಶ್ಚಯೋಪಭೋಗಕ್ಕೆ ಮೆಚ್ಚಿದ್ದ ರಿಂದ ಎದೆಗಾರಿಕೆಯೂ, ಚಟ್ಟವರ್ಪಿಕೆಯೂ, ಜಾಣತನವೂ ಸಷ್ಟವಾಗಿಹೋಗಿದ್ದ ಜಗರಾಯನ ಸೈನ್ಯದ ಮುಟ್ಟನ್ನು ಬಲ್ಲವನಾದ ಚಾಂದಶಾನನು, ರಾಜಕುಟುಂಬವನ್ನು ಸಹಜವಾಗಿ ಬಿಡಿಸಿಕೊಂಡು ಹೋಗಿ ಎಚ್ಚುಮೃನಾಯಕನಿಗೆ ಒಪ್ಪಿಸಿ ಕೇರ್ತಿಯನ್ನು ಕಟ್ಟಿಕೊಳ್ಳಬಹುದೆಂದು ಭಾವಿಸಿದ್ದನು. ಅವನ ಭಾವನೆಗೆ ಅನುಕೂಲವಾದ ಸಂಗತಿಗಳೂ ಇದ್ದವು ಜಗರಾಯನೇ ಮೋದಳಾದ ಚಂದ್ರಗಿರಿಯೋಳಿಗಿನ ಜನರು, ಚಾಂದಶಾನನ, ಹಾಗು ಕುಮುದಿನಿಯ ಘೈಯ್ಯ-ಸಾಹಸಗಳನ್ನು ನೋಡಿ ಬೆರಗಾಗಿ ಅದೊಂದೇ ವಿವಯವನ್ನು ಕುರಿತು ತಮ್ಮೊಳಗೆ ವಿಚಾರಿಸುತ್ತಿಲ್ಲ, ಎರಡನೆಯವರೊಡನೆ ಚಚೆದುತ್ತಿಲ್ಲ ಇದ್ದರು ಕೈಗೆ ಸಿಕ್ಕಿದ್ದ ರಾಜಪುತ್ರನೂ, ಕುಮುದಿನಿಯೂ ತನ್ನ ದಂಡಿನ ಆಟವನ್ನು ನಡೆಯಗೊಡದೆ, ಎಲ್ಲರ ಸಮಕ್ಕ ನಿರಾತಂಕವಾಗಿ ಹೊರಟಿಹೋದದ್ದರಿಂದ ಜಗರಾಯನು ಚಿಂತಿಗೊಳಗಾಗಿದ್ದನು. ಇದರಿಂದ ಎಚ್ಚುಮೃನಾಯಕನಿಗೆ ತನ್ನ ಸಾಮಂಥ್ಯದ ಶಳವು ಮಾತ್ರ ಗೊತ್ತುದಂತಾಯಿತೆಂದು ಆತನು ತಳಮಳಿಸಿದನು. ಮಾಡಿದ ಕೆಲಸಗಳೆಲ್ಲ ಹೀಗೆ ವೈಮೇಲೆ ಬರಹತ್ತಿದ್ದರಿಂದ ಅವನ ಮನಸ್ಸು ಉದಾಸವಾಯಿತು. ಹೀಗೆ ಮುಖ್ಯ ಮನುಷ್ಯನೇ ಉದಾಸಿಸನಾಡ್ದರಿಂದ, ಆತನ ಬೈದಾಸಿಸ್ತೆಪು ಎಲ್ಲರನ್ನು ಮುಸುಕಿಕೊಂಡಂತೆ ಆಗಿ, ಕಾವಲುಗಾರರೇ ಮೋದಳಾದವರು ತಮ್ಮ ತಮ್ಮ ಕೆಲಸದಲ್ಲಿ ಉದಾಸಿಸಿರಾಗಿದ್ದರು. ಈ ಎಲ್ಲ ಸ್ಥಿತಿಯು ಖಾನನಿಗೆ ಅನುಕೂ

ಲವಾಗಿದ್ದರೂ, ಸೇರಿಮನೆಯಲ್ಲದ್ದು ಇನೇ ರಂಗರಾಜನ, ಹಾಗು ಆತನ ಕುಟುಂಬದವರ ದೈವವು ಅನುಕೂಲವಾಗಿದ್ದಿಲ್ಲಿಂಬದು ಬಹಳ ದುಃಖದ ಸಂಗತಿಯು! ಅರಸರೂಬ್ಬನು ದೈವಗೇಡಿಯಾದದ್ದರಿಂದ ಖಾನನ ಸಾಹಸವೆಂದ್ರಿಯ ಕ್ಷಣಮಾತ್ರದಲ್ಲಿ ಸ್ವಧರವಾಗುವದನ್ನು ನೋಡಿ ವಾಚಕರಾದರೂ ಮರುಗಬಹುದು. ನೀಲದೊಳಗಿನ ಮಾರ್ಗದಿಂದ ಗದ್ದಲವಿಲ್ಲಿದಂತೆ ಮೊದಲು ಅರಸನನ್ನು ಕರಕೊಂಡು ಬರಬೇಕೆಂದು ಹೇಳಿ, ಹಾದಿಯನ್ನು ಸಿದ್ಧಮಾಡಿದ ಇಪ್ಪತ್ತೀದು ಜನರನ್ನೇ ಖಾನನು ರಾತ್ರಿ ಆ ಕೆಲಸಕ್ಕೆ ನಿಯಮಿಸಿದನು. ಪ್ರಸಂಗದಲ್ಲಿ ಸಹಾಯಮಾಡಲಿಕ್ಕೆ ಅನುಕೂಲವಾಗಬೇಕೆಂದು ಅಲ್ಲ ಸ್ವಿನ್ಯಾದೊಡನೆ ತಾನು ಪಟ್ಟಣದಿಂದ ಎರಡು ವ್ಯೇಲಿನ ಫೇಲೆ ನಿಂತಿದ್ದನು. ಮಾಡತಕ್ಕ ವ್ಯವಸ್ಥೆಯಲ್ಲಿ ಯಾವ ಕೊರತೆಯೂ ಆಗಿದ್ದಿಲ್ಲ. ಖಾನನಿಂದ ಆತನ ಒಬ್ಬ ಯಃಕ್ಷಿತ ದಂಡಾಳನವರಿಗೆ ನಿಲ್ಲಿರೂ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದರು. ನೆಲಮಾರ್ಗವನ್ನು ಐವರು ಪ್ರವೇಶಿಸಿ, ಉಳಿದವರು ಮಾರ್ಗದ ಭಾಯಿಗೆ ನಿಂತುಕೊಂಡರು. ಒಳಗೆ ಹೊಕ್ಕಿಪರು ಸೇರಿಮನೆಯನ್ನು ಮುಟ್ಟಿ, ಬೇಕೆಂತಲೇ ಪೂರಾತೋಡದೆ ಸ್ವರ್ಪಿಖಳಿಸಿದ್ದ ಮಾರ್ಗವನ್ನು ಮೆಲ್ಲಿಗೆ ತೋಡಿ ಸೇರಿಮನೆಯನ್ನು ಪ್ರವೇಶಿಸಿದರು. ಆಗ ಆರು ತಾಸು ರಾತ್ರಿಯಾಗಿತ್ತು. ಅರಸನು ಚಿಂತಾಕಾರಿಯಾಗಿ ಒಬ್ಬನೇ ವಿಚಾರಮಾಡುತ್ತು ಕುಳಿತ್ತಿದ್ದನು. ಮಿಳಿಗುಟ್ಟುವ ಒಂದು ದೀಪದ ಮಂದ ಪ್ರಕಾಶವು ಸೇರಿಮನೆಯಲ್ಲಿ ಬಿಡ್ಡಿತ್ತು.

ಗೊಡೆಯನ್ನು ಒಡೆದು ಒಬ್ಬರ ಹಿಂದೆ ಒಬ್ಬರಂತೆ ಇದುಜನರು ಒಳಗೆ ಬಂದದ್ದನ್ನು ನೋಡಿ ಅರಸನು ಭಯಜಕೆತನಾದನು. ಅಷ್ಟರಲ್ಲಿ ಆ ಐವರೂ ಅರಸನನ್ನು ವಂದಿಸಿ, ಎಚ್ಚರ್ಮನಾಯಕನು ಕೊಟ್ಟಿದ್ದ ಒಂದು ಪತ್ರವನ್ನು ಅರಸನ ಕೈಯಲ್ಲಿ ಕೊಟ್ಟಿರು. ಅದನ್ನು ಓದಿ ಅರಸನಿಗೆ ಪರಮಾನಂದವಾಯಿತು! ತನ್ನ ಬಂಧವರೋಚನದ ಪ್ರಸಂಗವು ಒದಗಿದ್ದನ್ನು ನೋಡಿ ಆತನು ದೀವರನ್ನು ಮನಸ್ಸಿನಲ್ಲಿ ಕೊಂಡಾಡಿದನು. ಒಳಗೆ ರಾಜಪತ್ರಿಯೂ, ರಾಜನ ಹಿರಿಯಮನಗೂ ವಿಚಾರಮಾಡುತ್ತು ಕುಳಿತುಕೊಂಡಿದ್ದರು. ಆವರು ಹೊರಿಗಿನ ಜನರ ಸುಳವನ್ನು ಅರಿತು ಅರಸನಿದ್ದಲ್ಲಿಗೆ ಬರಲು, ಆತನು ಸಂತೋಷದಿಂದ ಅವರಿಗೆ ನಾಯಕನ ಪತ್ರವನ್ನು ತೋರಿಸಿದನು. ಆದರಿಂದ ಎಲ್ಲರಿಗೂ ಸಂತೋಷವಾಗಿ, ಅವರು ಮನೋರಾಜ್ಯದ ಸಿಂಹಾಸನವನ್ನೇ ಇನಿಲಿದಾದ

ಹತ್ತಿದರು. ಇನ್ನು ಬೇಗನೆ ನಿಮ್ಮನ್ನು ಬಿಡಿಸಿಕೊಂಡು ಹೋಗುವೆನೆಂದು ಹೇಳಿ, ಅರಸನು ತಾನು ಬರಿಯ ಅಗಿಯನ್ನೊಂದು ಹಾಕಿಕೊಂಡು ಹೋರಿದಲು ಸಿದ್ಧನಾದನು. ಇನ್ನು ಆತನು ನೆಲಮಾರ್ಗದ ಕಡೆಗೆ ಸಾಗತಕ್ಕವನು, ಅಷ್ಟುರಲ್ಲಿ ಜಗರಾಯನ ಇಪ್ಪತ್ತು ಜನ ದಂಡಾಳಗಳು ನೆಲಮಾರ್ಗದಿಂದಲೇ ಒಳಗೆ ಬಂದು ಖಾನನ ಏದು ಜನರನ್ನು ತುಂಡರಿಸಿದರು. ಇದನ್ನು ನೋಡಿ ಅರಸನೂ, ಆತನ ಕುಟುಂಬದವರೂ ಅಂಜಿ ನೆಲಕ್ಕೆ ಕುಳಿತುಕೊಂಡರು. ಅವರ ಮೈಮೇಲಿನ ಪ್ರಜ್ಞೆಯು ಹಾರಿತು. ಜಗರಾಯನ ಕಾವಲುಗಾರರು ಯಾವ ಮಾತನ್ನೂ ಆಡದೆ, ಹತ್ತುಜನರು ಅಲ್ಲಿಯೇ ಉಳಿದು, ಉಳಿದ ಹತ್ತುಜನರು ಜಗರಾಯನಿಗೆ ಈ ಸುಧಿಯನ್ನು ಹೇಳಲಿಕ್ಕೆ ಹೋದರು. ಹಾಯ ಹಾಯ! ಶಿಯವಾಚಕರೀ, ಸಾತ್ತಿಕನಾದ ರಂಗರಾಯನ ಬಂಧ ವಿಮೋಚನಕ್ಕೆ ಆಕರ್ತೃತ್ವ ವಿಷ್ಣು ಒದಗಿದ್ದನ್ನು ನೋಡಿ ನಿಮಗೆ ಘ್ರಣನವಾಗಿರ ಬಹುದು; ನಮಗಾದರೂ ಬಹಳ ಘ್ರಣನವಾಗುತ್ತದೆ, ಆದರೆ ಬರಿಯ ಘ್ರಣ ನವಟ್ಟರೆ ಆಗುವದೇನ್ನೂ ಪ್ರಾಚೀನಕರ್ಮದಿಂದ ಪ್ರಾಣಿಗಳ ಭೋಗಕ್ಕಾಗಿ ಬಡಿಸಿದ ಎಲೆಗಳಂತೆ ಭೋಗಗೆಳನ್ನು ಸಿದ್ಧಮಾಡಿದುವ ದೈವದ ವಾಜಪಾರಗ ಇನ್ನು ಸಿಲ್ಲಿಸಲಿಕ್ಕೆ ಯಾರು ಸಮರ್ಥರಾಗುವರು? ಚಂದ್ರಗಿರಿಯೋಳಗಿನ ಕಾವಲುಗಾರರು ಸ್ವಾಭಾವಿಕವಾಗಿ ರಾತ್ರಿ ಕೊಳ್ಳಿಗಳನ್ನು ಒಡಕೊಂಡು ತಿರುಗಾಡುತ್ತಿರುವಾಗ, ಒಬ್ಬನ ಕಾಲು ನೆಲದಲ್ಲಿ ಸಿಗಬಿಡ್ಡಿತು! ಆಗ ಕಾವಲುಗಾರರು ಒಟ್ಟುಗೂಡಿ ಇದೇನೆಂದು ಅಗಿದು ನೋಡಲು, ಆವರಿಗೆ ನೆಲಮೋಳಗಿನ ಮಾರ್ಗವು ಗೊತ್ತಾಯಿತು. ಅವರು ಆ ಮಾರ್ಗದಿಂದ ಮುಂದಕ್ಕೆ ಸಾಗಿಹೋಗಿ, ಮೇಲೆ ಹೇಳಿದಂತೆ ಅರಸನು ಹೋರಿದಲಿಕ್ಕೆ ಸಿದ್ಧನಾಗಿರುವಾಗ ಸೀರಿ ಮನೆಯನ್ನು ಪ್ರವೇಶಿಸಿ, ಚಾಂದಶಿಂಹನ ಜನರನ್ನು ತುಂಡರಿಸಿದರು! ಜಗರಾಯನಿಗೆ ಈ ಸುಧಿಯು ಮುಟ್ಟಲು, ಆತನು ಸಿಟ್ಟಿಸಿಂದ ಹುಳ್ಳಾಗಿ, ಈ ಕೊಳಾದಲ್ಲಿ ರಾಜಕುಟುಂಬವನನ್ನು ಸಂಹರಿಸಬೇಕೆಂದು ನಿಶ್ಚಯಿಸಿದನು; ಆದರೆ ಅಷ್ಟುರಲ್ಲಿ ಅವನು ಎಚ್ಚತ್ತು, ಹೀಗೆ ರಾಜಕುಟುಂಬವನನ್ನು ಫಾತಿಸುವದರಿಂದ ಬಹುಜನರ ಮನಸ್ಸು ನೋಂದು ನನ್ನ ವಿಷಯವಾಗಿ ಜನಕ್ಕೋಣಿಷವು ಉತ್ತನ್ನವಾಗಿ ಅನರ್ಥವು ಒದಗಬಹುದೆಂದು ತಿಳಿದು, ಆ ಕೂರವಿಜಾರವನನ್ನು ಬಿಟ್ಟು ಕೊಟ್ಟಿನು. ಆತನು ಕಾವಲುಗಾರರಿಗೆ—ಒಕ್ಕೇದು, ನಾಳಗೆ ಅರಸರ ವಿಚಾ

ರಣೆಯನ್ನು ಮಾಡುತ್ತೇನೆ; ನಿನ್ನ ಕಾರ್ಯದಕ್ಷತೆಗಾಗಿ ಯೋಗ್ಯವಾದ ಇನ್ನಾ ಮನ್ನಾದರೂ ನಾಳಿಗೇ ಕೊಡುತ್ತೇನೆ. ಈಗ ಆ ಸೆಲಮನೆಯನ್ನು ಕೆಡೆನಿ ಕಾರಾಗ್ನಹವನ್ನು ಜಾಗ್ರತೆಯಿಂದ ಕಾದುಕೊಂಡಿರತಕ್ಕಾದ್ದು, ಎಂದು ಹೇಳಿ, ಕೂಡಲೇ ಸೇನಾಪತಿಯಾದ ಇರುಗನಾಯಕನನ್ನು ಕರೆಸಿದನು. ಆಗ ಸೇನಾ ಪತಿಯು ನಾಚಿಕೆಯಿಂದ ತಲೆಬಾಗಿಸಿ ನಿಂತುಕೊಂಡಿರಲು, ಇದೆಲ್ಲ ಚಾಂದ ಖಾನನ ವೋಸದ ಕೃತಿಯ ಫಲವೆಂದು ಹೇಳಿ, ಇನ್ನು ವೈರಿಗಳ ತಂತ್ರಗಳು ನಡೆಯದಂತೆ ಒಹು ಜಾಗ್ರತೆಯಿಂದ ಇರಬೇಕೆಂದು ನಿರ್ಧಾರದಿಂದ ಸೂಚಿಸಿದನು. ಕೂಡಲೇ ಸೇನಾಪತಿಯ ವ್ಯವಸ್ಥೆಯಿಂದ ಪಟ್ಟಣದಲ್ಲಿಲ್ಲ ಜಾಗ್ರತೆಯು ಉತ್ತರಾಷ್ಟ್ರವಾಗಿ ಅಲ್ಲಲ್ಲಿ ದಂಡಾಳುಗಳು ಸಜ್ಜಾಗಿ ನಿಂತುಕೊಂಡರು. ಈ ಗದ್ದಲ ಪನ್ನು ಕೇಳಿ, ಸೆಲಮನೆಯು ಬಾಗಿಲಿಗೆ ನಿಂತಿದ್ದ ಖಾನನ ಇಪ್ಪತ್ತು ಜನ ದಂಡಾಳುಗಳು ಓದುತ್ತ ಹೋಗಿ ಈ ದುವಾರತೆಯನ್ನು ಖಾನನಿಗೆ ತಿಳಿಸಿದರು. ಅದನ್ನು ಕೇಳಿ ಖಾನನು ವ್ಯಧಿಪಟ್ಟು ಚಂದ್ರಗಿರಿಯ ಕಡೆಗೆ ಸಾಗಿದನು. ಒಟ್ಟಿಗೆ ಎಲ್ಲರ ದೃಷ್ಟಿಯಿಂದ ಆ ದಿನವನ್ನು ದುರ್ದಿನವೆಂದು ಕರೆಯಬೇಕಾಗುವದು; ಯಾಕಂದರೆ, ಕೈಗೆ ಸಿಕ್ಕಿದ್ದ ರಾಜಪುತ್ರನೂ, ಕುಮುದಿನಿಯೂ ಸೋಡನೋಡುತ್ತ ಹೊರಟಿಹೋಡದ್ದರಿಂದ ಜಗರಾಯನು ಭಗ್ನಾ ಮನೋರಥನಾದನು, ಈಗ ತಿಂಗಳಗಟ್ಟಿಲ್ಲ ಸಾಹಸಪಟ್ಟು ತೋಡಿಸಿದ ಸೆಲಮನಾಗೆವು ಕ್ಷಣವಾತ್ರದಲ್ಲಿ ವ್ಯಧವಾದದ್ದರಿಂದ ಚಾಂದಖಾನನು ಭಗ್ನಾ ಮನೋರಥನಾದನು; ಸ್ವಾಮಿಯ ಬಿಡುಗಡೆಯಾಗಿ ಆತನ ದರ್ಶನದಿಂದ ಘನ್ಯನಾಗುವೆನೆಂಬ ಆಶಯ ವ್ಯಧವಾದದ್ದರಿಂದ ಎಚ್ಚುಮ್ಮೆನಾಯಕನು ಭಗ್ನಾಮನೋರಥನಾದನು; ಈಗ ಬಿಡುಗಡೆಯಾಗುವದೆಂದು ಸಂತೋಷದಿಂದ ಉಬ್ಬತ್ತಿರುವಾಗ ದುಃಖದ ಪರಿತನೇ ಅಡ್ಡಬಂದಂತಾದ್ದರಿಂದ ರಾಜಕುಟುಂಬವು ಭಗ್ನಾಮನೋರಥವುಳ್ಳದ್ದಾಯಿತು. ಹೀಗೆ ಬಹುಜನರ ಮನೋರಥಗಳು ಭಗ್ನಾವಾದ ಆ ದಿನಕ್ಕೆ ದುರ್ದಿನವೆನ್ನದೆ ಮತ್ತೀನೆನ್ನಬೇಕು?



ಇನೆಯ ಪ್ರಕರಣ

ಅಂತಕನ ಕೋಲಾಹಲ್!!

ಚಾಂದಶಿಂಗನು ಬಹು ಶ್ರಮಬಟ್ಟು ಮಾಡಿದ ಪ್ರಯತ್ನವು ವ್ಯಧಿ ವಾದದ್ವಾರ್ಥ ನೋಡಿ ಎಚ್ಚುಮ್ಮೆನಾಯಕನೇ ಮೊದಲಾದವರಿಗೆ ಬಹಳ ಅಸ ಮಾಧಾನವಾಯಿತು, ಆದರೂ ಅವರು ಅಪ್ಪುಕ್ಕೇ ಕೈಸೋತ್ತು ಕೂಡುತ್ತಿಲ್ಲ. ಹ್ಯಾಗಾದರೂ ಮಾಡಿ ಅರಷನನ್ನು ಬಂಧಮುಕ್ತನನ್ನಾಗಿ ಮಾಡಬೇಕೆಂದು ನಿಶ್ಚಯಿಸಿ ಅವರು ಉಪಾಯವನ್ನು ಯೋಚಿಸಿತೋಡಿದರು. ಕೋಟಿಯೊ ಜಗಿನ ದಂಡಾಳಗಳನ್ನು ಲಂಜದಿಂದ ಒಡಕೊಂಡು ಕಾರ್ಯಸಾಧಿಸುವ ಉಪಾಯವು ಅವರಿಗೆ ತೋಚಿತು; ಆದರೆ ಆ ಉಪಾಯವು ಸಾಧಿಸುವ ಬಗೆ ಯೇನು? ಯಾರ ನುಖಾಂತರವಾಗಿ ಆ ಕೈಷಣಿಕೈಯ ಉಪಕ್ರಮವನ್ನು ಮಾಡಬೇಕು? ಆ ಕ್ಷೇತ್ರ ಕೆಲಸಕ್ಕೆ ತಕ್ಕ ಪ್ರಸಂಗವು ಎಂದು ಒದಗಬೇಕು? ಇನೇ ಮೊದಲಾದ ಪ್ರಶ್ನಗಳು ಉತ್ತರವಾದವು. ಅಪ್ಪುರಲ್ಲಿ ದ್ವಾರರಕ್ಷಕನು ಅಲ್ಲಿಗೆ ಬಂದು, ಚಂದ್ರಗಿರಿಯಿಂದ ಓಬೆಂಕ್ರೆಟನೆಂಬ ಸರದಾರನು ದರ್ಶನಾರ್ಥಿಯಾಗಿ ಬಂದಿದ್ದಾನೆಂದು ಹೇಳಿದನು. ಇದನ್ನು ಕೇಳಿ ಎಚ್ಚುಮ್ಮೆನಾಯಕನೇ ಮೊದಲಾದವರಿಗೆ ಬಹಳ ಸಮಾಧಾನವಾಯಿತು. ಯಾಕಂದರೆ, ಚಂದ್ರಗಿರಿಯ ದಬಾರದಲ್ಲಿ ರಾಜಪುತ್ರನನ್ನೂ, ಕುಮುದಿನಿಯನ್ನೂ ನೋಡಿದಾಗಿನಿಂದ, ಓಬೆಂಕ್ರೆಟನ ಮನಸ್ಸು ನಿಜವಾದ ರಾಯರ ಪಂಶದ ಕಡೆಗೆ ತಿರುಗಿ, ಆತನು ರಾಜಪುತ್ರನನ್ನೂ, ಕುಮುದಿನಿಯನ್ನೂ ಸುರಕ್ಷಿತವಾಗಿ ಕರಕೊಂಡು ಹೋಗುವ ಕೆಲಸದಲ್ಲಿ ಖಾನಸಿಗೆ ಒಂತಾಗಿ ಸಹಾಯಮಾಡಿದ್ದನು. ನಾಯಕನು ಓಬೆಂಕ್ರೆಟನನ್ನು ಆದರದಿಂದ ಬರ ಮಾಡಿಕೊಂಡು ಕುಶಲ ಪ್ರಶ್ನಗಳನ್ನು ಮಾಡಲು, ಆ ಆತಿಧಿಯು—ನಾಯಕರೇ, ನೀವು ಎಂಧ ವಿಕತ್ತಿನಲ್ಲಾದರೂ ವಿಜಯನಗರದ ರಾಯರ ನಿಜವಾದ ಪಕ್ಷವನ್ನು ಬಿಡದೆ, ಆದರ ಕಲ್ಭಾಣಕಾಞಿಗಿ ತನು—ಮನೋ—ಧನಗಳಿಂದ ಯತ್ನಿಸುವದನ್ನು ನೋಡಿ ನನಗೆ ಬಹಳ ಸಂತೋಷವಾಗುತ್ತದೆ. ತಾವು ಸ್ವಮಿನಿಸ್ತೂರೂ, ಸತ್ಯಕ್ಷಮಾತಿಗಳೂ, ಶೂರರೂ ಆಗಿರುವದರಿಂದ ತನ್ನ

ಈ ಉದಾರ ಚರಿತದ ವಿವರಗಾಗಿ ಆಶ್ಚರ್ಯವಹಡುವ ಕಾರಣವಿಲ್ಲಂದು ನೇನಿ ಸಿದರೆ, ಇತ್ತು ಅಬಲೆಯಾದ ಕುಮುದಿನಿಯು, ಲೋಕೋತ್ತರ ಪುರುಷರಂತೆ ಮಾಡುವ ಸಾಹಸನನ್ನು-ಪರಧಮಿಗಳಾದ ಚಾಂದಭಾನರು, ವಿಶ್ವಾಸಪೂರ್ವಕವಾಗಿ ಮಾಡುತ್ತಿರುವ ಆಶ್ಚರ್ಯಕಾರಕ ಶಹಾಯವನ್ನು ನೋಡಿ ಯಾರಿಗೆ ಹೆಚ್ಚು ಹಿಡಿಯಲಿಕ್ಕಿಲ್ಲ? ಇದನ್ನೇಲ್ಲವನ್ನು ಮನಸ್ಸಿನಲ್ಲಿ ತಾಗಿಸೋ ದಲು, ವಿಜಯನಗರದ ರಾಯರ ಪುಣ್ಯವೇ, ಸತ್ಯಕ್ವಾವನ್ನು ಸಮಧಿಸುವದ ಕ್ಷಾಗಿ ಶಾರರ ಈ ಶ್ರಿಪುಟಿಯ ರೂಪದಿಂದ, ಪ್ರಕಟವಾಗಿರುತ್ತದೆಂದು ಹೇಳಬೇಕಾಗುತ್ತದೆ! ನಾಯಕರೇ, ಬಹಳ ಮಾತಾಡುವದರಿಂದೇನು ಪ್ರಯೋಜನವು? ನನಗೆ ನಿಷ್ಕೃತವೈನ್ನು ನ್ನಾಯವಾದದ್ದೀಂದು ತೋರುವದರಿಂದ, ಅದರ ಸೇವೆಯನ್ನು ಯಥಾರ್ಥಕ್ಕಿಂತ ಮಾಡಬೇಕೆಂದು ತನ್ನದೇಗೆ ಬಂದಿದ್ದೇನೆ. ಅನುಗ್ರಹಿಸಿ ನನ್ನ ಅಲ್ಪಸೇವೆಗೆ ಅಪ್ರಾಪ್ಯದಕ್ಕೂಟ್ಟು ನನ್ನನ್ನು ಕೃತಾರ್ಥನಾಗಮಾಡಬೇಕು. ನನ್ನ ಕೈಕೆಳಗೆ ಅಂಂ ಜನ ಶಾರ ದಂಡಾಳಂಗಳು ಇದ್ದು, ಕೋಟಿಯ ರಕ್ಷಕರ ಮೇಲ್ವಿಚಾರಣೆಯ ಕೆಲಸವು ನನ್ನ ಕಡೆಗಿರುತ್ತದೆ.

ಓಬಲೇಶ್ವರನ ಮಾತುಗಳನ್ನು ಕೇಳಿ ಎಚ್ಚರ್ಮನಾಯಕರೇ ಹೊದಲಾದವರು ಸಮಾಧಾನಪಟ್ಟರು. ಆಗಿನ ಪ್ರತಿಭಬ್ಜ ದೊಡ್ಡ ಅಧಿಕಾರಸ್ಥ ನಿಂದ ಸರ್ವಸಾಧಾರಣ ಸಿವಾಯಿಯವರಿಗೆ ಎಲ್ಲರೂ ಲಂಚಬೊಕ್ಕರಿಸುವವ ರಾಗಿದ್ದರಿಂದು ಹೇಳಬಹುದು. ಓಬಲೇಶ್ವರನು ಕೇವಲ ಸ್ವಾಮಿನಿಷ್ಟೇಯಿಂದ ಸಹಾಯಮಾಡುತ್ತೇನೆಂದು ಹೇಳಿದರೂ, ಆತನನ್ನೂ-ಆತನ ದಂಡಾಳಂಗ ಇನ್ನೂ ಉತ್ತಾಹದಿಂದ ಕಾರ್ಯದಲ್ಲಿ ತೊಡಗಿಸುವದಕ್ಕಾಗಿ ಲಂಚದ ಸವಿಯನ್ನು ಹೆಚ್ಚುವದು ಯೋಗ್ಯವೇಂದು ನಾಯಕನು ನಿಜರೀಯಿಸಿದನು. ಆತನು ಓಬಲೇಶ್ವರನಿಗೆ—ಸತ್ಯಕ್ವಪಾತಿಯಾದ ಸರದಾರನೇ, ನಿನ್ನ ಮಾತುಗಳನ್ನು ಕೇಳಿ ನವ್ಯೆಲ್ಲರಲ್ಲಿ ಹೊಸಲುತ್ತಾಹದ ಸಂಚಾರವಾಗಹೆತ್ತಿದೆ. ನೀನು ಅಯಾಚಿತನಾಗಿ ಸಹಾಯಮಾಡಲು ಸಿದ್ಧನಾದದ್ದನ್ನು ನೋಡಿಯಂತು ನಿಶ್ಚಯವಾಗಿ ನಮ್ಮ ಬಲವು ಹೆಚ್ಚಾಗಿರುವದು! ನಾನು ನಿನಗೆ ಒಂದು ಹಿತದಮಾತನ್ನು ಹೇಳುವೆನು, ಅದನ್ನು ಅಲ್ಲಗಳಿಯಬೇಡ; ನಿನ್ನಂತೆ ನಿನ್ನಾಂಂ ಜನ ದಂಡಾಳಂಗಳು ನಿಷ್ಪೂಹರಾಗಿ ಕೇವಲ ಸ್ವಾಮಿನಿಷ್ಟೇಯಿಂದ ಸಾಹಸಕಾರ್ಯಕ್ಕೆ ಕೃತಾಕುವದು ಅಸಂಭವವು. ಹಾಗೆ ಆ ಬಡವರನ್ನು ಕಾರ್ಡಿಲ್ಲಿ

ಶೋಡಗಿಸುವದೂ ನಾಜ್ಯಯವಲ್ಲ; ಆದ್ದರಿಂದ ಸಷ್ಟುಕ್ಕೆ ಈ ನದು ಸಾವಿರ ವರಹ ಗಳನ್ನು ನೀನು ಒಯ್ದು, ನಿನ್ನ ದಂಡಾಳಗಳಲ್ಲಿ ಹಂಚಿ, ಅವರನ್ನು ಪ್ರೇತಪು ಹಿಸು. ಕಾರ್ಯವಾದನಂತರ ನಿನ್ನನ್ನೂ, ನಿನ್ನ ದಂಡಾಳಗಳನ್ನೂ ವಿಶೇಷ ವಾಗಿ ಗೌರವಿಸಲಿಕ್ಕೆ ರಾಯರು ಸಮರ್ಥರಿದ್ದಾರೆ! ನಿನಗೆ ಒಪ್ಪಿಸಬೇಕಾಗಿರುವ ಕೆಲಸವು ಮಹತ್ವದ್ದಾದ್ದರಿಂದ ಅದನ್ನು ಬಹು ಜಾಗೃತಿಯಿಂದ ಕೊನೆಗಾ ತೀಸಬೇಕಾಗುವದು. ರಾಜಕುಟುಂಬವನ್ನು ಬಂಧಮುಕ್ತ ಮಾಡುವ ಕೆಲಸ ವನ್ನೇ ನಿನಗೆ ಒಪ್ಪಿಸುತ್ತೀನೆ. ಅದನ್ನು ನೀನು ಸಾಧಿಸಿದರೆ, ನಮ್ಮ ಪರಮ ಶೂರರಾದ ಚಾಂದಶಾಸರಿಂದ ಆಗದ ಕಾರ್ಯವನ್ನು ಸಾಧಿಸಿದ ಕೇರಿಗೆ ನೀನು ಪಾತ್ರನಾಗುತ್ತೀ. ಅದರಿಂದ ರಾಯರ ಪರಮಾನುಗ್ರಹವು ಸನ್ನಮೇಲೆ ಆಗುವದು ಜಗರಾಯನು ಚಂದ್ರಗಿರಿಯಿಂದ ಹೊರಗೆ ಹೋದ ಸಂಧಿಯನ್ನು ಸಾಧಿಸಿ, ನೀನು ನಿನ್ನ ಕೆಲವು ದಂಡಾಳಗಳೊಡನೆ ಸೆರೆಮನೆಯ ಮೇಲೆ ಬಿಡ್ಡು, ಎಲ್ಲ ಕಾವಲುಗಾರರನ್ನು ಕೊಂಡು, ರಾಜಕುಟುಂಬವನ್ನು ಸೆರೆಮನೆಯಿಂದ ಹೊರಡಿಸತಕ್ಕದ್ದು. ಅಷ್ಟರಲ್ಲಿ ನಿನ್ನ ಉಳಿದ ದಂಡಾಳಗಳು ಕೊಟ್ಟಿಯ ದ್ವಾರರಕ್ಕರನ್ನು ಕೊಂಡು ದ್ವಾರಗಳನ್ನು ಸ್ವಾಧೀನಪಡಿಸಿ ಕೊಂಡು, ಶ್ರೀನೃದ್ದೋಡನೆ ಅಲ್ಲಿಯೇ ಸಮೀಪದಲ್ಲಿ ಬಂದು ನಿಂತಿದ್ದ ನಮಗೆ ಸುದ್ದಿಯನ್ನು ಮುಟ್ಟಿಸತಕ್ಕದ್ದು. ಇಷ್ಟ ಕೆಲಸವಾದರೆ, ನಮ್ಮ ಸ್ವಾಮಿಯ ಕುಟುಂಬವು ಬಂಧಮುಕ್ತವಾಯಿತೆಂದು ತಿಳಿ, ಅನ್ನಲು ಓಬಲೇಶ್ವರನು—ನಾಯಕರೇ, ಇಷ್ಟ ಕೆಲಸ ವಾಡುವದು ನನ್ನನ್ನು ಕೂಡಿತು; ನಿಮಗೆ ಅದರ ಚಿಂತಿಬೇಡ; ಆದರೆ ನಾನು ಕೇವಲ ಧನದ ಆಶಯಿಂದ ಈ ಕಾರ್ಯವನ್ನು ಸಾಧಿಸಲು ಬಂದವನೆಂದು ಮಾತ್ರ ತಿಳಿಯಬಾರದು. ಈಗ ನಿಮ್ಮ ಆಳ್ಳಿಯನ್ನು ತಿರಸಾವಹಿಸಿ, ನನ್ನ ದಂಡಾಳಗಳ ಉತ್ತೀಜನಕ್ಕೂಗಿ ನೀವು ಕೊಡುತ್ತಿರುವ ಅಂಬೀ ವರಹಗಳನ್ನು ಸ್ವೀಕರಿಸುತ್ತೀನೆ. ಉದಾರ ಮನಸ್ಸಿನಿಂದ ಕೊಟ್ಟಿರುವ ನಿಮ್ಮ ಈ ಧನವು, ನಮ್ಮ ಯೋಗ್ಯತೆಯನ್ನು ಮೀರಿದುತ್ತದಾದ್ದರಿಂದ, ಇನ್ನು ಹೆಚ್ಚಿನದಾವದನ್ನೂ ನಾವು ಆಶಿಶವಂತೆ ಇಲ್ಲ. ಇಷ್ಟರಿಂದಲೇ ನಮ್ಮ ದಂಡಾಳಗಳು ವರಮಂತುವ್ಯಾರಾಗಿ ಸ್ವಾಮಿಕಾರ್ಯವನ್ನು ನಿಶ್ಚಯ ವಾಗಿ ಸಾಧಿಸುವರು. ನಾಳಗೇ ನನ್ನ ಈ ಕಾರ್ಯವು ಸಾಧಿಸುವ ಯೋಗ ವಿದ್ದಂತಿ ಶೋರುತ್ತದೆ. ಯಾಕಂದರೆ, ಜಗರಾಯನು ಹೊಸದಾಗಿ ತನ್ನ

ಪಕ್ಕಕ್ಕೆ ಬಂದಿರುವ ಮುಧುರೀಯ ನಾಯಕನಾದ ಮುತ್ತುವೀರಪ್ಪನನ್ನು ಸೈನ್ಯದೊಡನೆ ಸವಾರಂಭದಿಂದ ನಾಳಗೇ ಕರಕೊಂಡು ಬರತಕ್ಕವನಿದ್ದಾನೆ. ಅವು ರಲ್ಲಿ ನಾವು ನಮ್ಮ ಕಾರ್ಯವನನ್ನು ಸಾಧಿಸಿಕೊಳ್ಳಬೇಕು. ನಾಳಿ ಮೂರು ತಾಸಿನ ಸುವಾರಕ್ಕೆ ಹತ್ತು ಸಾವಿರ ಸೈನ್ಯದೊಡನೆ ಕೋಟಿಯ ಬಾಗಿಲಿಗೆ ಬಂದು ನಿಲ್ಲಿವ ಕೆಲಸವು ನಿಮ್ಮದು, ಸೀರೆಮನೆಯ ಕಾವಲುಗಾರರನ್ನು ಕೊಂಡು, ಅರಸನನ್ನು ಬಂಧಮುಕ್ತಮಾಡಿ, ನಿಮಗೆ ಕೋಟಿಯ ಬಾಗಿಲು ತೆರೆದಿಟ್ಟು ಸುದ್ದಿಯ ತಿಳಿಸುವ ಕೆಲಸವು ನನ್ನದು!

ಈ ಮೇರೆಗೆ ತಾನಾಡಿದ ಮಾತುಗಳಿಗೆ ನಾಯಕನೂ-ಶಾನನೂ ಒಡಂ ಬಡಲು, ಓಬಲೇಶ್ವರನು ಧನವನ್ನು, ವೀಳೆಯವನ್ನು ಸ್ವೀಕರಿಸಿ ಚಂದ್ರಗ್ರಿಗೆ ನಡೆದನು. ಆತನು ತನ್ನ ಜನರನ್ನು ಯುಕ್ತಿಯಕ್ಕೆ ವಚನಗಳಿಂದಲೂ, ಪ್ರತ್ಯಕ್ಷದ್ವಾಸದಿಂದಲೂ, ಭವಿಷ್ಯತ್ವಾತ್ಮಕ ಬಲವಾದ ಆಶಯಿಂದಲೂ ಖತ್ತೇಜನಗೊಳಿಸಿ, ಅವರೂಡನೆ ತಾನೂ ಕಾರ್ಯಸಾಧಿಸುವದಕ್ಕಾಗಿ ಟೀವಂಕರಕಟ್ಟಿದನು. ಬೆಳಗಾಯಿತು, ಓಬಲೇಶ್ವರನು ತನ್ನ ದಂಡಾಳುಗಳೂ ದನೆ ಕಾಲವನ್ನು ಸೀರೀಕ್ಕಿಸುತ್ತ ಸಿಂತುಕೊಂಡನು. ಆದರೆ, ಈಗಲೂ ರಂಗರಾಯರ ಬಂಧವಿನೊಳಿಸದ ಕಾರ್ಯವು ಒದಗಿದಂತೆ ತೋರಿಂಬಿ! ಯಾಕಂದರೆ, ಜಗರಾಯನು ತನ್ನ ವಾಡಿಕೆಯ ಸೀಯಮಂದಂತೆ ಎರಡುತ್ತಾಸು ಹೊತ್ತು, ಏರಿ ಎದುರುಗೊಳ್ಳಲಿಕ್ಕೆ ಹೊರಡುವದನ್ನು ಬಿಟ್ಟು, ರಂಗರಾಯರ ದುರ್ದೀರಿದಿಂದೆ .ನಿಗಿನಲ್ಲಿಯೇ ಹೊರಟಿನು. ಇದನ್ನು ನೋಡಿ ಓಬಲೇಶ್ವರನು ಚಂತಿಗೊಳಿಗಾದನು. ಜಗರಾಯನು ಇಪ್ಪು ಬೇಗನೆ ಹೊರಟಿರುವದರಿಂದ, ನಾನು ಕಾವಲುಗಾರರನ್ನು ಕೊಂಡು ರಾಜಕುಮಾರಿಂಬವನ್ನು ಬಂಧಮುಕ್ತಮಾಡಿ, ಕೋಟಿಯ ಬಾಗಿಲಿಗೆ ಅವರನ್ನು ಕರಕೊಂಡು ಬರುವದರೊಳಗೆ ಎಚ್ಚುಮ್ಮನಾಯಕನು ಸೈನ್ಯದೊಡನೆ ಬಂದೊಡಗುವನೊಇ ಇಲ್ಲವೋ, ಎಂಬ ಸಂಶಯವು ಆವನನ್ನು ಬಾಧಿಸಹತ್ತಿತು. ಆದರೂ ಆತನು ದೈವದ ಮೇಲೆ ಭಾರಹಾರಿ, ಅತ್ಯಂತ ಜಗರಾಯನು ಎದುರುಗೊಳ್ಳುವದಕ್ಕೆ ಹೊರಟಿಕೂಡಲೆ, ತಾನು ಕೆಲವು ದಂಡಾಳುಗಳೊಡನೆ ಇತ್ತು ಸೀರೆಮನೆಯ ಕಡೆಗೆ ಸಾಗಿದನು. ಆಗ ಸೀರೆಮನೆಯ ಕಾವಲುಗಾರಲ್ಲಿ ಕೆಲವರು ಪ್ರಾತಿವೀಧಿಗಳನ್ನು ತೀರಿಸಿ ಕೊಳ್ಳುತ್ತಿದ್ದರು; ಕೆಲವರು ಅದೇ ಹಾಸಿಗೆಯಿಂದ ಏಳುತ್ತಿದ್ದರು; ಕೆಲವರು

ಇನ್ನೂ ಹಾಸಿಗೆ ಹಿಡಿದು ಮಳಗಿದ್ದರು. ಆಗ ಓಬಲೀಶ್ವರನು ತನ್ನ ಘವತ್ತು ಜನ ದಂಡಾಳಗಳೊಡನೆ ಪಕ್ಕನೆ ಅವರ ಮೇಲೆ ಬಿಡ್ಡು, ಎಲ್ಲರನ್ನು ತುಂಡರಿಸಿ ಚಲ್ಲಿದನು. ಕಾರಾಗ್ಯಾಹವೂ, ಅದರ ನೇರೆಯ ಸ್ವದೇಶವೂ ರಕ್ತಮಯವಾಯಿತು. ಈ ಭಯಂಕರ ಶ್ವರ್ಮವನ್ನು ನೋಡಿ ಸಾತ್ತಿಕನಾದ ರಂಗರಾಜನೂ, ಆತನ ಕುಟುಂಬದವರೂ ಹೇಡರಿದರು. ತಮ್ಮ ಬಂಧವಿಮೋಚನಕ್ಕಾಗಿ ಇಷ್ಟು ಒನರ ಪ್ರಾಣಹಾನಿಯಾದಬಳಿಕ, ಹಿಂದಿನಂತ ತನ್ನ ಗತಿಯು ದುಃಖದಾಯಕವೇ ಆಗುವದೆಂದು ಭಾವಿಸುತ್ತು, ಸಿರಾಹವಿಲ್ಲದೆ ಅವರು ಆಸಮಾಧಾನದಿಂದ ಓಬಲೀಶ್ವರನನ್ನು ಹಿಂಬಾಲಿಸಿದರು. ಆಷ್ಟರಲ್ಲಿ ಓಬಲನ ಉಳಿದ ಇಂಜನರು ಕೋಟಿಯ ಕಾವಲುಗಾರರನ್ನು ಕೊಂಡು, ಕೋಟಿಯ ಬಾಗಿಲು ಗಳನ್ನು ಸ್ವಾಧೀನವಡಿಸಿಕೊಂಡರು. ಆದರೆ ದುಷ್ಪ್ರವಿಯಾದ ರಂಗರಾಯನ ಭಾವನೆಯು ಇತ್ಯಾಗಿ ಸುಳ್ಳಾಗಬೇಕು? ಎಚ್ಚೆಮ್ಮನಾಯಕನು ಹೊತ್ತಿಗೆ ಬಾರದ್ದರಿಂದ ಈವರೆಗೆ ಮಾಡಿದ ಸಾಹಸವು ಅನಧಿಕ್ಕೆ ಕಾರಣವಾಯಿತು. ಓಬಲನ ಈ ವ್ಯಂಡಾಟಕೆಯು ಜಗರಾಯನ ಕೆವಿಗೆ ಮುಟ್ಟಿಲು, ಆತನು ಕೂಡಲೇ ಕೋಟಿಯ ಹಿಂದಿನ ಬಾಗಿಲಿವಿಂದ ಸೈನ್ಯದೂಡನೆ ಕೋಟಿರೂಳಗೆ ಬಂದು ಓಬಲೀಶ್ವರನನ್ನೂ—ಆತನ ಇಂಜನ ದಂಡಾಳಗಳನ್ನೂ ತುಂಡರಿಸಿ, ರಾಜಕುಟುಂಬವನನ್ನು ಮತ್ತೆ ಕರಿಣತರವಾದ ಪ್ರತಿಬಂಧದಲ್ಲಿಟ್ಟಿನು! ಹರಹರ! ರಂಗರಾಯನ ದುಷ್ಪ್ರವದ ಲೀಲೆಯು ಎಷ್ಟು ಆಗಾಧವಾದದ್ದಿರಬಹುದು!!!

ಇತ್ತೆ ಎಚ್ಚೆಮ್ಮನಾಯಕನು ಮೂರುತಾಸಿನ ಸುಮಾರಕ್ಕೆ ಸೈನ್ಯದೂಡನೆ ಕೋಟಿಯ ಬಾಗಿಲಿಗೆ ಬಂದನು, ಆದರೆ ದುಷ್ಪ್ರವದಿಂದ ವಿಪರೀತ ಪ್ರಸಂಗವು ಒದಗಿದ ಸುದ್ದಿಯನ್ನು ಕೇಳಿ, ಆತನು ಖಾನನೋಡನೆ ಕಣ್ಣೀರು ಮುರಿಸುತ್ತು ಕುಳಿತುಕೊಳ್ಳಬೇಕಾಯಿತು! ಕೋಟಿಯ ಬಾಗಿಲನರೆಗೆ ಬಂದು, ಹಾಗೆಯೇ ಹಿಂದಿರುಗಿ ಹೋಗುವದು ಸರಿಯಲ್ಲಿಂದು ಖಾನನು ಹೇಳಲು, ನಾಯಕನು ತನ್ನ ಹತ್ತು ಸಾವಿರ ಸೈನ್ಯದಿಂದಲೇ ಪರಾಕ್ರಮದಿಂದ ಕೋಟಿಯನ್ನು ಸುಗ್ರಿ ರಾಜಕುಟುಂಬವನನ್ನು ಬಂಧಮುಕ್ತವಾಡಬೇಕೆಂದು ಸಿಕ್ಕಿಯು ಸಿದನು. ಇದನ್ನು ಕೇಳಿ ಜಗರಾಯನು—“ನೀನು ಕೋಟಿಯನ್ನು ಪ್ರವೇಶಿಸಲು ಯತ್ನಿಸಿದರೆ, ರಾಜಕುಟುಂಬವನನ್ನು ಸಂಹರಿಸುವೇನೆ”ಂದು ಹೇಳಿಕಳಿಸಿದನು; ಅದರಿಂದ ನಾಯಕನು ಆತಂಕಪಟ್ಟು ಸೈನ್ಯದೂಡನೆ ಹಿಂದಿರುಗಿ ತನ್ನ

ದುರ್ಗಕ್ಕೆ ಹೋಗಬೇಕಾಯಿತು. ಇತ್ತೀಚಿಗರಾಯನು ರಂಗರಾಯನ ಮೇಲೆ ಬಹಳ ಸಿಟ್ಟಾಡನು. ಎಲ್ಲ ಅನಧರ್ಗಳಿಗೂ ಇವನೇ ಕಾರಣನಾದ್ದರಿಂದ ಸಕುಟುಂಬವಾಗಿ ಇವನನ್ನು ನೊದಲು ಸಂಹರಿಸಬೇಕೆಂದು ಹಿಂದುಮುಂದಿನ ವಿಚಾರವಿಲ್ಲದೆ, ತನ್ನ ತಮ್ಮನಾದ ಚಿನ್ನಬಲನನ್ನು ಆ ಕಾರ್ಯಕ್ಕೆ ನಿಯುತಿಸಿದನು. ಚಿನ್ನಬಲನನ್ನು ಪ್ರತ್ಯೇಕ ಯವನೇಂತಲೇ ಹೇಳತಕ್ಕದ್ದು! ಆ ವಜ್ರಹೃದಯದ ಮುದಾಂಥನು, ಖದ್ದಪಾಣಿಯಾಗಿ ನಾಲ್ಕುಜನ ಅಂಗರಕ್ಷಕರೊಡನೆ ಸೇರಿಮನೆಗೆ ಸಾಗುತ್ತಿರಲು, ಸೇನಾಪತಿಯಾದ ಇರುಗನಾಯಕನು ಆತನನ್ನು ತಡೆದು, ಜಗರಾಯನ ಕಡೆಗೆ ನೋಡಿ—“ಹೀಗೆ ಮಾಡುವದು ಹಿತಕರವಲ್ಲಿ”ಂದು ಹೇಳಿದನು. ಅದಕ್ಕೆ ಜಗರಾಯನು—ಸೇನಾಪತಿ, ನೀನು ಹೇಳುವದೆಲ್ಲ ಸರಿ; ಆದರೆ ಈ ಕಲಿಯುಗದಲ್ಲಿ ಕೆವಿಯೋಳಗೆ ತುಲಿಸಿಯ ಸತ್ರವನ್ನಿಟ್ಟುಕೊಂಡರೆ, ಯಾವ ಕಾರ್ಯವೂ ಆಗುವದಿಲ್ಲ. ರಾಜಕಾರ್ಯದಲ್ಲಿ ಮೋಸವ್ರಾ-ಅನ್ನಾಯದ ಕೊಲೆಯೂ ಬೇಕೇಬೇಕು. ಅಜುರ್ ನನು ಯುಧ್ಯದಲ್ಲಿ ಎದುರಾದ ಗುರು-ಹಿರಿಯರನ್ನೂ, ಬಂಧು-ಬಳಗದವರನ್ನೂ ಕಟ್ಟಿಕನ್ನಂತೆ ಸಂಹರಿಸಿ ರಾಜ್ಯವನ್ನು ಗಳಿಸಲಿಲ್ಲವೇ? ಭೀಷ್ಣನನ್ನು ಸೋಲಿಸುವಾಗ ಅಜುರ್ನನು ಶಿಖಿಂಡಿಯನ್ನು ಮುಂದೆಮಾಡಿದನಲ್ಲ? ಅಗ ಅಜುರ್ನನ ಕ್ಷಾತ್ರಧರ್ಮವು ಎಲ್ಲ ಹೋಗಿತ್ತು? ದೊರ್ಕಾಚಾರ್ಯರ ಭಯಂ ಕರವಾದ ಯುಧ್ಯವ್ಯಾಪಾರವನ್ನು ನಿಲ್ಲಿಸುವದಕ್ಕೆ ಧರ್ಮರಾಜನು ‘ಅಶ್ವತ್ಥಾಮನು ಸತ್ತನು’ ಎಂದು ಸುಳ್ಳಾ ಆಡಿದನಲ್ಲ? ಆಗ ಧರ್ಮರಾಜನ ಸಾಧುವೈತಿಯು ಎಲ್ಲ ಆಡಿಗಿತ್ತು? ಪಾಂಡವರಿಗೆ ಜಯವಾಗಬೇಕೆಂದು ತೀಕ್ಷ್ಣನು ಕಣ್ಣ—ದುಯೋಧನರನ್ನು ಅನ್ನಾಯದಿಂದ ವಂಚಿಸಿದ್ದನ್ನು ಆರಿಯೆಯಾ? ಮೊದಲು ರಾಜಕಾರಣವೇ ಕುಟುಂಬೀತಿಯಳ್ಳಿದ್ದು, ಅದರಲ್ಲಿ ಕಲಿಯುಗದೊಳಗಂತು ಅದು ಅನೀತಿಯ ಪರಮಾವಧಿಯನ್ನು ಒಳಕೊಂಡಿರುತ್ತದೆಂದು ಹೇಳಬೇಕಾಗುವದು! ಕಲಿಯುಗದಲ್ಲಿ ರಾಜ್ಯವನ್ನು ಸಂಪಾದಿಸುವವನು, ಅಪ್ರೇಸ್ವರ, ಅದೇಕೆ? ಪ್ರತ್ಯೇಕ ತಾಯಿ—ತಂದೆಗಳ, ಹಾಗು ಹೊಟ್ಟೀಯ ಮಕ್ಕಳ ಹೆಣಗಳನ್ನು ಅನ್ನಾಯವಾಗಿ ತುಳಿಯುತ್ತ, ನಿಷ್ಣಾರಣವಾಗಿ ಆದ ಮನುಷ್ಯಸಂಹಾರದ ಯೋಗದಿಂದ ಹರಿಯುವ ರಕ್ತದ ಪ್ರವಾಹಗಳನ್ನು ದಾಟಿತ್ತ, ಗುರು-ಹಿರಿಯರಿಗೂ ಅಪ್ರೇಸ್ವರಿಗೂ ಕೊಟ್ಟಿ ವಚನಗಳನ್ನು ತತ್ತ

ಕ್ರಮಿಸುತ್ತ, ಸತ್ಯ-ನಾಯ-ನಿತಿಗಳನ್ನು ಬದಿಗೊತ್ತಿ, ತನ್ನ ದುಷ್ಪರ್ವದ ಯೋಗದಿಂದುಂಟಾದ ಪಾಪರಾತಿಯ ಮಟ್ಟಿಯನ್ನು ಹೊತ್ತುಕೊಂಡು, ಹಿತಾ ಹಿತದ ಪ್ರಜ್ಞೆಯಿಲ್ಲದೆ ರತ್ನಖಚಿತ ಸಿಂಹಾಸನವೇರುವ ಪ್ರಸಂಗಬಂದರೂ ಹಿಂಜರಿಯಾರೆದು. ಅಂತೇ ಕಲಿಯಾಗದಲ್ಲಿ “ಷ್ಟಾಧ್ವಯು ಬಲಿಷ್ಠರದೆ”ಎಬ ಮಾತು ಸಿದ್ಧವಾಗಿರುತ್ತದೆ; ಬಲಿಷ್ಠನಾದನನು ದುರ್ಬಲರನ್ನು ನಾಶಗೊಳಿಸಿಯೇ ಅರಸೊತ್ತಿಗೆಯನ್ನು ಸಂಪಾದಿಸಬೇಕಾಗುತ್ತದೆ; ಆದ್ದರಿಂದ, ಸೇನಾ ಪತೀ, ರಾಜಕುಟುಂಬದ ಕೊಲೆಗೆ ಈಗ ಸಿನ್ನು ಆಡ್ಡಾಗಬೇದ. ಎಲ್ಲೆ ಚಿನ್ನ ಚಿಬಲಾ, ನಡಿ ಬೇಗನೆ, ಯಾವಾಗಾದ್ದೂ ಮಾಡಬೇಕಾಗಿದ್ದ ಕೆಲಸವನ್ನು ಒಮ್ಮೆ ತಟ್ಟನೆ ಮಾಡಬಿಡು! ಆದರೆ ಸೇನಾಪತಿಯು ಹೇಳುವನಾದ್ದರಿಂದ ಇಂದಿನ ಕೆಲಸ ನಾಳಿ ಮುಂಜಾವಿಗೆ ಹಾಕು.

ಮರುದಿನ ಬೆಳಗಾಯಿತು. ರಂಗರಾಯನು ತನ್ನ ದುರವಸ್ಥಿಯನ್ನು ಕುರಿತು ಚಿಂತಿಸುತ್ತ ಯಾವ ಪಾವನನ್ನು ಅರಿಯದೆ ಸೆರೆಮನೆಯಲ್ಲಿ ಒಂದು ಜಾವೆಯ ಮೇಲೆ ಕುಳಿತಿದ್ದನು! ತಾಸು ಹೊತ್ತು ಏರಿದ್ದರೂ ಆತನು ಕುಳಿತಿದ್ದ ಸ್ಥಳದ ಕಸ ತೆಗೆದಿದ್ದಿಲ್ಲ. ಅರಸನಿಂದ ಸ್ವಲ್ಪ ಅಂತರದ ಮೇಲೆ ರಾಣಿಯು ಕಸದಲ್ಲಿಯೇ ನೆಲದಮೇಲೆ ಕುಳಿತಿದ್ದಳು. ಹಿರಿಯನುಗನಾದ ಏರನರಖಿಂಗನು ತಾಯಿಯ ಬಳಯಲ್ಲಿ ಕುಳಿತು ಮೆಲ್ಲಿಗೆ ಏನೋ ಮಾತಾಡುತ್ತಿದ್ದನು. ಅರಸನ ನಡುವಿನ ಮಗಳಾದ ಮುದ್ದುರಂಗನ್ನೂ, ಕೆರಿಯ ಮಗನಾದ ದೇವರಾಯನೂ ಅರಸನ ಚಿಕ್ಕಮನುಗುವಾದ ನಾಗಲಾಂಬಿಕೆಯನ್ನು ಆಡಿಸುತ್ತ ಅವರೆಲ್ಲರ ನಡುವೆ ಕುಳಿತಿದ್ದರು. ಏರನರಸಿಂಗನ ಹೆಂಡತಿಯಾದ ಕುಪ್ಪ ಮೈನು ಒಳಗೆ ಒಬ್ಬ ಶೀ ಚಿಂತಿಸುತ್ತ ಕುಳಿತಿದ್ದಳು. ನಿನ್ನೆ ಒದಗಿದ ಭಯಂ ಕರ ಪ್ರಸಂಗದ ಸ್ವರ್ವಾದಿಂದ ನಾಗಲಾಂಬಿಕೆಯ ಹೊರತು ಉಳಿದವರಿಗೆ ರಾತ್ರಿ ನಿದ್ದೆ ಬಂದಿದ್ದಿಲ್ಲ. ಹೆಚ್ಚಿದ ಚಿಂತೆಯಂದ ಅನರಿಗೆ ಯಾವದೂ ಬೇಡಾಗಿತ್ತು; ಆದರೆ, ಚಪಲೆಯಾದ ನಮ್ಮ ನಾಗಲಾಂಬಿಕೆಯು ಅಲ್ಲಕಾಲವೇ ಆಗಲೊಳಿದೇಕೆ, ಆ ರಾಜಕುಟುಂಬದ ಚಿಂತೆಯನ್ನು ದೂರವಾಡಿ ಆನಂದವನ್ನುಂಟು ಮಾಡಿದಳು. ಆ ಕೂಸಿಗೆ ಅದೇ ಎರಡುತ್ತಂಬಿ ಮೂರರಲ್ಲಿ ಬಿಡ್ಡದ್ದರಿಂದ ನಗುವಾಗ ಕಾಣುವ ಆ ಕೂಸಿನ ಸುಂದರವಾದ ಹೊಳಿಕೆಯ ಹಲ್ಲುಗಳೂ, ಕಿವಿಗೆ ಇಂಘಾಗಿ ತೋರುವ ಅದರ ಅಸಂಬಂಧವಾದ ಮುದ್ದುಮಾತುಗಳೂ,

ಸುಳಿದಾಡುವ ಮುಂಗುರುಳುಗಳಿಂದ ಸುಮನೋಹರವಾಗಿ ಒಪ್ಪುವ ಆದರ ಸುಂದರಮುಖವೂ ಆ ರಾಜಕುಟುಂಬವನನ್ನು ಸಂತೋಷಬ್ದಿಸುತ್ತಿದ್ದವು. ಆ ಚಿಕ್ಕಮಗ್ನವು ದಿಗ್ನನೇ ಎದ್ದು ಅಕ್ಕನ ಬಳಿಯಿಂದ ತಾಯಿಯ ಬಳಿಗೂ, ತಾಯಿಯ ಬಳಿಯಿಂದ ತಂದೆಯ ಬಳಿಗೂ, ತಂದೆಯ ಬಳಿಯಿಂದ ಆಳ್ಳನ ಬಳಿಗೂ ಓಡುತ್ತೆ ಹೋಗಿ ಅವರನ್ನು ಅಪ್ಪಿಕೊಳ್ಳುವಾಗ, ಅವರ ಚಿಂತೆಯೆಲ್ಲ ನಷ್ಟವಾಗಿ, ರೋಮಾಂಚನಗಳೇದ್ದು, ಕ್ಷಣಮಾತ್ರ ಅವರು ಸ್ವರ್ಗಸುಖಾನು ಭವದಿಂದ ಮತ್ತು ರಾದರು! ಇಂಥ ಅಪತ್ಯಾಲಿಂಗನ ಸುಖವನನ್ನು ಪಡೆದ ತಾಯಿ ತಂದೆಗಳೇ ಧನ್ಯರು! ಅಪತ್ಯವು, ಸಂಸಾರತಾಪವನನ್ನು ಶಾಂತಗೊಳಿಸುವೇ ಶೀತಲಜಲವೂ, ಉದ್ದೋಗಾತಿಶಯದಿಂದ ಶಾಂತವಾದ ಮನಷ್ಟನ್ನು ಹುರು ಪ್ರಗೊಳಿಸುವ ಉತ್ತೀರ್ಜಕ ಪೇರುವೂ, ದಂಪತ್ತಿಗಳ ಕಲಹವನನ್ನು ಕ್ಷಣದಲ್ಲಿ ಆಳುಕೊಂಡಿ, ಅವರಷ್ಟು ಏಕಜೀವವಾಗುವಂತೆ ಗಟ್ಟಿಯಾಗಿ ಕಟ್ಟುವ ಪ್ರೇಮರಜ್ಞವೂ ಆಗಿರುವದು. ಪ್ರಿಯವಾಚಕರೇ. ಅಂತೇ, ಸಾಂಸಾರಿಕ-ಸುಖ-ರಾತ್ಮಿಗೆ ಅಪತ್ಯಪಾಪ್ತಿಯು ಶಿಖರಪ್ರಾಯವಾಗಿರುವದೆಂದು ಹೇಳುವದುಂಟು! ಈ ಜಗತ್ತಿನಲ್ಲಿ ಎಷ್ಟೋಇನರ ಪರಮತಪ್ರಾಯವಾದ ಸಾಂಸಾರಿಕ ಸುಖರಾ ಶಿಗಳು, ಈ ಶಿಖರವಿಲ್ಲದ್ದರಿಂದ ಭಣಗುಟ್ಟಿ ಬ್ರಿದಾಸಿಸ್ಯವನ್ನು ತೋರ್ವಡಿ ಸುವವು! ನಮ್ಮ ರಂಗರಾಯರ ಕುಟುಂಬದ ಸಾಂಸಾರಿಕ ಸುಖ ರಾತ್ಮಿಯೆಲ್ಲ ಅಸ್ತವಾಗಿ ಹೋಗಿದ್ದರೂ, ಆದರ ಸುಂದರ ಕಳಸಗಳನ್ನು ನೋಡಿ ಆ ಕುಟುಂಬಕ್ಕೆ ಕ್ಷಣಿಕವೇ ಆಗಲೋಲ್ಲದೇಕೆ, ಮೇಲೆ ಹೇಳಿದಂತೆ ಸ್ವರ್ಗಸುಖವು ವ್ಯಾಪ್ತವಾಗಿತ್ತು.

ಈ ಮೇರೆಗೆ ರಾಜಕುಟುಂಬವು ನಾಗಲಾಂಬಿಕೆಯ ಬಾಲಲೀಲೆಗಳಿಂದ ಆನಂದನನ್ನೆಲ್ಲಾಗಿರಲು, ಆ ಕೂಸು ಆನಂದಾತಿಶಯದಿಂದ ಎದ್ದುಸಿಂತು ಅಟ್ಟಿಹಾಸಮೊಡನೆ ಕುಣಿಯತ್ತಿತ್ತು. ರಾಣಿಯ ಕೂಸಿನ ಈ ಮನೋಹರ ಕುಣಿತವನ್ನು ನೋಡುವಾಗ ಆಕೆಯ ಮನಸ್ಸಿನಲ್ಲಿ, ಕೂಸಿನ ಕಾಲೋಳಗೆ ಒಂದಾದರೂ ಒಡಿನೆಯಿಲ್ಲೆಂಬ ಅಲ್ಲವಾದ ದುಃಖವು ಹುಟ್ಟುಲು, ಆ ಅಲ್ಲ ದುಃಖವೇ ದುಢ್ರೀವದಿಂದ ಪರಮತಾಕಾರವನನ್ನು ಧರಿಸಿ ನಿಂತಂತೆ, ಖಡ್ಗಾಂಶಿಯಾದ ಜಿನ್ನಂಬಲನು ಅವರಿದುರಿಗೆ ನಿಂತುಕೊಂಡನು! ಆಕಸ್ಯಾತ್ಮಾಗಿ ರಾಹುವು ನುಂಗುವದರಿಂದ ಜಂದ್ರನು ಕಾಣಿದಂತಾಗಿ ಲೋಕದ ಆನಂದವು

ಅಸ್ತ್ರವಾಗುವಂತೆ, ಚಿನ್ನಾರ್ಟಿಬಲನು ಬಂದದ್ದರಿಂದ ನಾಗಲಾಂಬಿಕೆಯು ಚಿಟ್ಟೆನೇ ಚೀರಿ ಓಡಿಹೊಗಿ ತಾಯಿಯನ್ನು ಅಪ್ಪಿಕೊಳ್ಳಲು, ಆ ರಾಜಕುಟುಂಬದ ಅನಂದವು ಅಸ್ತ್ರವಾಯಿತು! ರಾಜಪತ್ರಿಯು ನಡಗುತ್ತ ತನ್ನ ಮಕ್ಕಳನ್ನು ಕರಕೊಂಡು ಒಳಗೆ ಹೊದಳಷು. ರಂಗರಾಯನು ಗಾಬರಿಯಾಗಿ ಚಿನ್ನಾರ್ಟಿ ಲನಿಗೆ—ನಿರನೀ, ಇದೇನು, ಅಕಾಲದಲ್ಲಿ ನಿನ್ನ ಬರುವಿಕೆಯು? ಈಗ ಹಿರಿದ ಕತ್ತಿಯೇಕೆ? ನಮ್ಮಿಂದ ಹಲವು ತೊಂದರೆಗಳಾಗುತ್ತವೆಯೆಂದು ತಿಳಿದು, ನಿನ್ನನ ನಮ್ಮನ್ನು ಸಂಹರಿಸಬೇಕೆಂದು ಬಂದಿದ್ದರೆ, ಓಬಲರಾಯಾ, ನಿಶ್ಚಯ ಯವಾಗಿ ಹೇಳುತ್ತೇನೆ, ನಾನು ಯಾವ ಪಾಪವನ್ನೂ ಅರಿತವನ್ನಲ್ಲ; ಮನ್ಮಣಿನೇ ನಮ್ಮನ್ನು ಸಂಹರಿಸಬೇಡ ಕಂಡೆಯಾ! ದಯವಾಡಿ ಕತ್ತಿಯನ್ನು ಬರೆಗಾ ಶಿಂಸಿ, ಬಂದ ಕಾರಣವನ್ನು ಸಮಾಧಾನದಿಂದ ಹೇಳು, ಅನ್ನಲು, ಕೂರ ನಾದ ಚಿನ್ನಾರ್ಟಿಬಲನು—ರಂಗರಾಯಾ, ನಿನ್ನ ಸಂಗಡ ನಾನು ಮಾತಾಡಲು ಇಚ್ಛಿಸುವದಿಲ್ಲ. ಸರ್ಕಾರಿಂಬವಾಗಿ ನಿನ್ನನ್ನು ಸಂಹರಿಸಬೇಕೆಂದು ರಾಜಾಜ್ಞಿಯಾಗಿದೆ. ಬೇಗನೆ ನಿನ್ನ ಆತ್ಮಹತ್ಯೆ ವಾಡಿಕೊ, ಇಲ್ಲಿದಿದ್ದರೆ, ನಾನೇ ನಿಮ್ಮನ್ನು ಕೈಮುಟ್ಟಿ ಕೊಳ್ಳಬೇಕಾಗುವದು, ಎಂದು ಹೇಳಿದನು. ಓಬಲನ ಈ ಕರೋರ ಭಾಷಣದಿಂದ ರಂಗರಾಯನ ಏದಿಗೆ ನಜ್ಞಾಫಾತವಾದಂತಾಗಿ ಆತನು ನೆಲಕ್ಕೆ ಕುಸಿಬಿಡ್ಡನು! ಆತನು ವಿನಯದಿಂದ ಚಿನ್ನಾರ್ಟಿಬಲನಿಗೆ—ಓಬಲರಾಯಾ, ನನಗೆ ಅರಸ್ತಾತ್ಮಿಗೆಯು ಸರ್ವಧಾ ಬೇಡ, ನನ್ನ ಮಕ್ಕಳಿಗೂ ಬೇಡ! ನಾವು ಎಲ್ಲಿಯಾದರೂ ಬಡವರಾಗಿರುತ್ತೇನೆ. ಮೊದಲೇ ಈ ಕೆಟ್ಟಿ ಪಟ್ಟಿಕ್ಕೆ ಹೇಸಿಕೊಂಡಿದ್ದ ನಾನು, ಈ ಸೌಭಾಗ್ಯವನ್ನುಂಡಬಲಿಕ ತಿರುಗಿ ಪಟ್ಟಿ ವನ್ನು ಬಯಸಬಹುದೇ, ನಿನೇ ಹೇಳಿ! ಸ್ವಂತಪರಾಕ್ರಮದಿಂದ ಅರಸುತ ನವನ್ನು ಪಡೆದ ತೇಜಸ್ವಿಗಳಿಗೆ ಅರಸ್ತಾತ್ಮಿಗೆಯು ದಕ್ಕಿದರೆ ದಕ್ಕಬೇಕಲ್ಲದೆ, ನಮ್ಮಂಥ ಅನಾಮದೇಹಗಳಿಗೆ ಅದನ್ನು ಜುಲುಮೆಯಿಂದ ಕೊರಳಲ್ಲಿ ಕಟ್ಟಿ ದರೆ ಹ್ಯಾಗೆ ದಕ್ಕಿತು! ಇಗ್ನೇ, ನಾನು ನಿನಗೆ ಶರಣಹೊಕ್ಕಿದ್ದೇನೆ, ಹ್ಯಾಗಾ ದರೂ ಮಾಡಿ ನಿಮ್ಮ ಅಣ್ಣನಾದ ಜಗರಾಯನಿಗೆ ಏನಾದರೂ ಹೇಳಿ, ನಮುಗಿಷ್ಟು ಜೀವದಾನವನ್ನು ಕೊಡಿಸು, ಎಂದು ಬೇಡಿಕೊಳ್ಳಲು ಓಬಲನು— ಭೀ, ಸೃಜಾರ್ಥಮನೇ, ಹೆಂಗಸಿನಂತೆ ಹೀಗೆ ಬೇಡಿಕೊಳ್ಳುವದಕ್ಕೆ ನಿನಗೆ ನಾಚಿಕೆ ಬರುವದಿಲ್ಲವೆ? ನಿನ್ನಂಥ ಆಧಮನು ಬದುಕಿ ಇದ್ದು ಕ್ಷತ್ರಿಯ ಕುಲಕ್ಕೆ

ಕಲಂಕವನ್ನುಂಟುಮಾಡುವದಕ್ಕಿಂತ ಆ ತ್ಯಾಹ ತ್ಯಾ ಮಾಡಿಕೊಳ್ಳುವದು
ಯೋಗ್ಯವು!

ದುಷ್ಪನ ಈ ಮಾತುಗಳನ್ನು ಕೇಳಿ ವಿರಸರಸಿಂಗನು ತಂದೆಗೆ—ತಾತಾ,
ಈ ಅಥವಾಗಿ ಪ್ರಾರ್ಥಿಸುವದೇಕೆ? ನನ್ನ ಸಲುವಾಗಿ ನೀವು ವ್ಯಾಸನಬಹುವ
ಕಾರಣವಿಭಿ. ನನ್ನೊಂದನೆ ದ್ವಂದ್ವಯುಳ್ಳ ಮಾಡಲಿಕ್ಕೆ ಧೈಯರವಿದ್ದರೆ ಈ
ಚಿನ್ನಂಬಿಲನು ಬರಲಿ; ಅದಕ್ಕೆ ಹೇಡಿತನದಿಂದ ಒಪ್ಪಿಕೊಳ್ಳದೆ, ಪರಾಧಿ
ನರೂ—ಸಶ್ರಹಿನರೂ ಆದ ನಮಗೆ, ಆತ್ಯಾಹತ್ಯಾನನ್ನೇ ಮಾಡಿಕೊಳ್ಳಿಂದು
ಒತ್ತಾಯವಾಡಿದರೆ, ನಾನು ನಿಭಯದಿಂದ ಆತ್ಯಾಹತ್ಯಾ ಮಾಡಿಕೊಳ್ಳಲಿಕ್ಕೆ
ಸಿದ್ಧಿಂದ್ದೇನೆ. ತ್ಯಾಪ್ರಿಯದ ಪಾರಿಗಳಿಗೆ ಮರಣವು ಸಿದ್ಧವಾದದ್ದು. ಇಪ್ಪುಹೊ
ತ್ತಿಗೆ ಈ ವಿಜಯನಗರದ ಸಿಂಹಾಸನದ ಕಾಲದಲ್ಲಿ ಎಮ್ಮೇಕೆ ರಾಜಪುರುಷರ
ಕೊಲೆಯಾಗಿರುವದಲ್ಲದೆ, ಲಕ್ಷ್ಮಿಂತರ ದಂಡಾಳುಗಳ ನಾಶವೂ, ನಿರಪರಾಧಿ
ಗಳಾದ ಅನಂತ ಪ್ರಜಿಗಳ ನಾಶವೂ ಆಗಿರುವದು. ಅಪ್ಪು ದೂರವೇಕೆ,
ನಮ್ಮ ಕಾಲಲ್ಲಿ ನಿನ್ನೀಯೇ ಸಾವಿರಾರು ಜನರ ಕೊಲೆಯಾಗಿರುವದು. ಅಂದಿಂ
ಳಿಕ ನಮ್ಮ ಪಾಡೇನು? ಈ ನೀಂಚನಿಗೆ ಹೇಳಿಕೊಳ್ಳಬೇಕೆ? ಎಲಾ, ನೀಚಾ,
ಚಿನ್ನಂಬಿಲಾ, ಮರಣಕ್ಕೆ ಸಿದ್ಧರಾಗಿ ನಿಂತವರಿಗೆ ನೀನು ಕಣ್ಣಿಸಿದು ಮಾಡು
ವದೇನು? ಇಗೋ ನೋಡು, ಮರಣಕ್ಕೆ ಸಿದ್ಧನಾಗಿದ್ದೇನೆ. ಸಂಹರಿಸುವಹಾ
ಗಿದ್ದರೆ ಸಂಹರಿಸು ಬಾ, ಎಂದು ರಾಜಪುತ್ರನು ಓಬಿಲನ ಮುಂದೆ ಎಡೆಹಾ
ಯಿಸಿ ನಿಂತುಕೊಳ್ಳಲು, ರಂಗರಾಯನು—ತಮ್ಮ, ನಿಲ್ಲಿ. ಪ್ರತ್ಯೇಕದ
ಅನುಭವವನ್ನು ಈ ದುರ್ದ್ವವಿಗೆ ಉಂಟುಮಾಡಬೇಡ. ಎಲಾ, ಓಬಿಲಾ,
ತಾ ಖಡ್ಡವನ್ನು, ಎಂದು ಕೈಚಾಚಲು, ಓಬಿಲನು ಖಡ್ಡವನ್ನು ಕೊಟ್ಟಿನು.
ಅಪ್ಪರಲ್ಲಿ ರಾಜಪತ್ರಿಯ ಹೊರಗೆ ಬಂದು ವತಿಯ ಚರಣಕ್ಕೆರಿ--- ಪಾಣಪ್ರಿ
ಯರೇ, ನನಗೆ ವೈಧವ್ಯದ ಕಲಂಕವು ಹತ್ತಡಂತಿ ಅನುಗ್ರಹಿಸಿರಿ! ತಂಗೀ,
ಕುಪ್ಪಮಾತ್ರ, ಕರೆದುಕೊಳ್ಳವ್ವೆ ಈ ನಾಗಲಾಂಬಿಕೆಯನ್ನು ನೋಡು, ಪತಿಯ
ಚರಣಕವುಲಕ್ಕೆ ನನ್ನ ಶಿರಃಕವುಲವನ್ನು ಏರಿಸಿ ಧನ್ಯಾಗಬೇಕೆನ್ನುವ ಅವಸ
ರದಲ್ಲಿ, ಈ ಕಂದಮ್ಮನು ಹಾಜ್ಞಾಗೆ ನನ್ನನ್ನು ಬಿಗಿಯಾಗಿ ಅಪ್ಪಿಕೊಂಡಿದ್ದಾಳೆ!
ಹಾಯಾ ಹಾಯಾ! ನಾಗಲಾಂಬಿಕೆ, ಇಂಥ ಅನಧರ್ಮವಂಡಗತಕ್ಕಾದಿರುವ
ದಂಡಲೇ, ಇಂದು ನೀನು, ಎಂದೂ ತೋರಿಸದ ಬಾಲಲೀಲೆಯಿಂದ ನಮ್ಮೆ

ಲ್ಲಿಗೆ ವಿಚಿತ್ರವಾದ ಆನಂದವನ್ನು ಉಂಟುಮಾಡಿದೆಯಲ್ಲಿದೆ? ಕಂದಾ, ಹೊಗನ್ನಾ ಅತ್ತಿಗೆಯ ಹತ್ತರ, ಎಂದು, ಜುಲುವೇಯಿಂದ ಸೋಸೆಯ ಕೈಯಲ್ಲಿ ಕೊಡಹೊಗಲು, ನಾಗಲಾಂಬಿಕೆಯು ತಾವೀಯನ್ನು ಗಟ್ಟಿಯಾಗಿ ಅವಚಿಕೊಂಡು ದೊಡ್ಡ ದ್ವಿಯಿಂದ ಅಳಹತ್ತಿದಳು! ಅತ್ತ ಮುದ್ದುರಂಗಮ್ಮನು ಗಾಬರಿಯಾಗಿ ಬೆದರಿದ ಚಿಗರಿಯು ಮರಿಯಂತೆ ತನ್ನ ದೊಡ್ಡ ಕಣ್ಣಗಳನ್ನು ತಿರುಗಿಸುತ್ತೆ—ಅನ್ನನ ಹತ್ತರ ಹೊಗಲೋ, ಅಷ್ಟನ ಹತ್ತರ ಹೊಗಲೋ, ಅಣ್ಣನ ಹತ್ತರ ಹೊಗಲೋ, ಅತ್ತಿಗೆಯ ಹತ್ತರ ಹೊಗಲೋ, ಎಂದು ಯೋಚಿಸುತ್ತಿದ್ದಳು. ಸೋಡನೋಡುತ್ತ ಆ ಬಾಲೀಯ ಕಣ್ಣಗಳು ನಿರಿ ನಿಂದ ತುಂಬಲು, ಆಕೆಯು ಅಂಜಿ ಓಡುತ್ತ ತಂದೆಯನ್ನು ಗಟ್ಟಿಯಾಗಿ ಅಪ್ಪಿ ಕೊಂಡು ಬಿಕ್ಕೆ ಬಿಕ್ಕೆ ಅಳಹತ್ತಿದಳು! ದೇವರಾಯನು ಅಳುತ್ತ ಅಣ್ಣನ ಕೊಡ ಲಿಗೆ ಬಿಡ್ಡನು. ಹೀಗೆ ರಾಜನೂ-ರಾಜಸತ್ತಿಯೂ-ರಾಜಪುತ್ರನೂ ಅಳುತ್ತಿರುವ ಒಂದೊಂದು ಕೂಸುಗಳನ್ನು ಎತ್ತಿಕೊಂಡು ಚುಂಬಿಸಿ ಕಣ್ಣೀರು ಮರಿಸಹತ್ತಿದರು ಅದನ್ನು ನೋಡಿ ಕುಪ್ಪಮ್ಮನ ಕಣ್ಣೀಳಗಿಂದ ಬಳಬಳ ನಿರುಸುರಿದವು! ಅಷ್ಟರಲ್ಲಿ ರಂಗರಾಯನು ಎಜ್ಜುತ್ತ, ಈ ನೀಂಜ ಓಬಲನ ಮುಂದೆ ಹೀಗೆ ಅಳುತ್ತ ನಿಲ್ಲಿವದು ಯೋಗ್ಯನಲ್ಲಿಂದು ತಿಳಿದು, ಮಗನ ಕೈಯಲ್ಲಿ ಮುದ್ದುರಂಗಮ್ಮನನ್ನು ಜುಲುವೇಯಿಂದ ಕೊಟ್ಟಿನು. ಅತ್ತ ರಾಜಸತ್ತಿಯು ಪತಿಯ ಅಳ್ಳಿಯಂತೆ ನಾಗಲಾಂಬಿಕೆಯನ್ನು ಸೋಸೆಯ ಕೈಯಲ್ಲಿ ಕೊಟ್ಟು, ಕೈಚೋಡಿಸಿಕೊಂಡು ಪತಿಯ ಮುಂದೆ ನಿಂತುಕೊಂಡಳು. ಆಗ ರಂಗರಾಯನು—ಸ್ತ್ರಿಯೇ, ಅಗ್ನಿಸಾಕ್ಷಿಯಿಂದ ನನ್ನ ಕೈಯನ್ನು ಹಿಡಿದ ನೀನು, ಸತೀಧರ್ಮವನನ್ನು ತಪ್ಪದೆ, ಅಧಾರಂಗಿಯೆಂಬ ಹೆಸರಿಗೆ ಒಪ್ಪಿನಂತೆ ನಡೆದುನನಗೆ ಪರಮ ಸೌಖ್ಯವನನ್ನು ಕೊಟ್ಟಿ. ರಾಜಪತ್ತಿಯೆಸಿಸಿದ ನೀನು, ನನ್ನ ಸಹವಾಸದಿಂದ ಕಡೆತನಕ ಕಷ್ಟವನ್ನೇ ಅನುಭವಿಸಬೇಕಾಯಿತ್ತಿದೆ, ಈಗ ನನ್ನ ಕೈಯಲ್ಲಿರುವ ಈ ಖಡ್ಡಕೈ ತುತ್ತಾಗಬೇಕಾಗಿದೆ. ಹಡಹರ! ರಂಗರಾಯಾ, ಏನು ನಿನ್ನ ದುದ್ದೆವಿದು! ಎಂಥ ಹತೆಭಾಗ್ಯನು ನೀನು!! ಸುಖಪಟ್ಟೀನೆಂಬ ಆಶೆಯಿಂದ, ಹುಟ್ಟಿದ ಮನೆಯನ್ನು ಬಿಟ್ಟು ತನುಮನೋಧನಗಳಿಂದ ನಿನ್ನನ್ನು ಆಶ್ರಯಿಸಿರುವ ಈ ಸತೀನುಣಿಯನ್ನು, ಕಟಿಕನು ತಾನು ಸಾಕಿದ ಗಿಳಿಯ ಗೋಣ ಮುರಿಯುವಂತೆ ಖಡ್ಡಿಂದ ತುಂಡರಿಸುವೇಯಾ! ಹಾ! ಸ್ತ್ರಿಯೇ,

ಬಾ ಮುಂದಕ್ಕೆ, ಸ್ವೀರಸು ದೇವರನ್ನು, ಅನ್ನಲು ರಾಜಪತ್ರೀಯು—ಸಿಯರೇ, ಪ್ರತ್ಯಕ್ಷ ಮೂರ್ತಿರುಂತ ದೇವರು ಕೈಯ್ಯಲ್ಲಿ ಖಡ್ಗವನ್ನು ಹಿಡಕೊಂಡು ಸ್ವರ್ಗವನ್ನು ಪ್ರವೇಶಿಸು ಬಾ, ಎಂದು ಕರೆಯುತ್ತ ಎದುರಿಗೆ ನಿಂತಿರಲು, ಇನ್ನೆಲ್ಲಿಯ ದೇವರನ್ನು ತರಲಿ? ಇಗೆಳ್ಳಿರಿ, ಇವೇ ನನ್ನ ಆರಾಧ್ಯ ದೇವತೆಯ ಚರಣಗಳು! ಈ ಚರಣಕವುಲಗಳು ನನ್ನ ಶಿರಿಃಕವುಲದಿಂದ ಶಲಂಕೃತವಾಗುವಂತೆ ವಾಡಿರಿ! ಸತಿಗೆ ಪತಿಯ ಚರಣಗಳು ಕಾಶಿಗಂತ ದೋಡ್ಡ ಕ್ಷೇತ್ರವಾಗಿರುವದರಿಂದ, ಅಲ್ಲಿ ದೇಹವನ್ನು ನಿರ್ಗತ ನಾನು ಪರಮಧನ್ಯಾಃ—ಪರಮಭಾಗ್ಯವಂತಳು—ಪರಮ ಪುಣ್ಯವತಿಯು, ಎಂದು ಸುಧಿದು ಪುನಃ ಪುನಃ ಪತಿಯ ಚರಣಗಳಿಗೆ ಎರಿಗಿ ನಿಂತುಕೊಳ್ಳಲು, ರಂಗರಾಯನು ಒಂದೇ ಕಡತದಿಂದ ಹೆಂಡತಿಯ ಶಿರಸ್ಸನ್ನು ಭೂಮಿಗಳಿಸಿದನು.

ತಾಯಿಯ ಈ ಅವಸ್ಥೆಯನ್ನು ನೋಡಿ ಮುದ್ದುರಂಗಮ್ಮನು ಬಿರಬಿರಿಕಣ್ಣಬಿಡುತ್ತ, ಅಂಚಿಕೆಯಿಂದ ಗದಗದ ನಡುಗುತ್ತ ತಂಡೆಯನ್ನು ನೋಡುತ್ತಿರಲು, ಹೆಂಡತಿಯ ರಕ್ತದಿಂದ ಸ್ವಾನಮಾಡಿದ್ದ ರಂಗರಾಜನು ಆವೇಶಗೊಂಡು ಆಕೆಯನ್ನು ಕೆಳಗೆ ಇಳಿಸೆಂದು ಮಗನಿಗೆ ಹೇಳಿದನು. ಆಗ ರಾಜಪುತ್ರನು ಭೀರೆಂದು ಅಳುತ್ತ ತಂಗಿಯನ್ನು ಜುಲುಮೆಯಿಂದ ಇಳಿಸಿಹಿಂದಕ್ಕೆ ಸರಿಯಲು, ರಂಗರಾಯನು ಕೂರವಾದ ಖಡ್ಗವು, “ಅಪ್ಪಾ, ಬೇಡಬೇಡಿಂ”ದ್ದು ಕೈಮರೆಮಾಡಿ ಕೂಗುವ ಆ ಕೂಸಿನ ರುಂಡವನ್ನು ನಿರಾಯಾಸದಿಂದ ನೆಲಕ್ಕೆ ಕೆಡವಿತು!! ಕೂಡಲೇ ದೇವರಾಯನ ರುಂಡವೂ ಆರಂಧ ಕೈ ಖಡ್ಗದಿಂದ ನೆಲಕ್ಕೆ ಬಿತ್ತು!! ಆರಂಧ ಎನ್ನು ಆವೇಶಗೊಂಡಿದ್ದರೂ, ಎಳೆಮನುವಾದ ನಾಗಲಾಂಬಿಕೆಯನ್ನು ಕೊಲ್ಲಿವದು ಮಾತ್ರ ಆತನಿಂದಾಗಲಿಲ್ಲ. ಆ ಅಜ್ಞಾನಿಯಾದ ಕೂಸು, ತನ್ನ ತಾಯಿಯ, ಹಾಗು ತನ್ನ ಅಕ್ಷನ, ಮತ್ತು ಚಿಕ್ಕಾಗಳನ ಕೊಲೆಯನ್ನು ನೋಡಿ ರಾವುಹೊಡಿದು, ಏನೂ ತಿಳಿಯದೆ ಕಣ್ಣಿಬಿಡುತ್ತ ಆತ್ಮಿಗೆಯ ಬಗಲಲ್ಲಿ ಕುಳತುಕೊಂಡಿತ್ತು. ಆಗ ರಂಗರಾಯನು ತನ್ನ ಮಗನಿಗೆ—ನರಸಿಂಗಾ, ಏನು ನೋಡುವೆ? ನಿನ್ನ ಹೆಂಡತಿಯನ್ನು ಸಂಹರಿಸು, ಎಂದು ಆಜ್ಞಾಪಿಸಲು, ಕುಪ್ಪಮ್ಮನು ನಾಗಲಾಂಬಿಕೆಯನ್ನು ಕೆಳಗೆ ರಕ್ತದ ಮಡುವಿನಲ್ಲಿ ಇಳಿಸಿ, ಭಯದಿಂದ ಗಡಗಡನೆ ನಡುಗುತ್ತ, ತನ್ನ ಪತಿಯ ಚರಣಕ್ಕೆರಿಗಿ ಕೈಜೋಡಿಸಿ ನಿಂತುಕೊಳ್ಳವಷ್ಟರಲ್ಲಿಯೇ, ನರಸಿಂಗನ

ಖಡ್ಗವು, ಆಕೆಯ ರುಂಡವನ್ನು ದಿಂಡಿದಿಂದ ಬೇರೆಮಾಡಿತು! ಈ ಮೇರೆಗೆ ಜಗರಾಯನ ಕಾರಾಗುಹದ ಕರಿಣತರವಾದ ದುಃಖದಿಂದ ರಾಜಪರಿವಾರವು ಮುಕ್ತವಾಗಲು, ಆಗ ರಂಗರಾಯನು ಓಬಲನಿಗೆ—ಎಲಾದುವ್ವೆ, ಓಬಲಾ, ನಿನ್ನ ಬಯಕೆಯು ಪ್ರಾಣವಾಯಿತೆ? ಈ ಕೂಸಾದ ನಾಗಲಾಂಬಿಕೆಯನ್ನು ಕೊಲ್ಲಿವದು ಸನ್ನಿಂದಾಗದ್ದರಿಂದ; ಆಕೆಯನ್ನು ಶ್ಲೂರನಾದ ನಿನ್ನ ವಾಲಿಗೆ ಬಿಟ್ಟಿದ್ದೇನೆ. ಇನ್ನು ನಾನೂ-ನನ್ನ ಮಗನೂ ನಿನ್ನದುರಿಗೆ ಈಗ ಪ್ರಾಣವನ್ನು ಕೊಡುತ್ತೇವೆ. ನಮ್ಮ ಪ್ರಾಚೀನ ಕವಿದಿಂದ ನಮಗೆ ಈ ದುರ್ದರ್ಶಿಯು ಪ್ರಾಪ್ತವಾಗಿದ್ದರೂ, ನಮ್ಮ ವಂಶವೇ ವಿಜಯನಗರದ ರಾಯರ ಸಿಂಹಾಸನ ವೇರುವದೆಂಬದನ್ನು ಸೆರಿಗಿ ಗಂಟುಹೊಡೆದು, ಸೆನಪಿನಲ್ಲಿಟ್ಟುಕೊ. ನಮ್ಮ ಚಿನ್ನವೆಂಕಟನು ಎಷ್ಟುಮ್ಮಾಯಕನ ಪುಣ್ಯದಿಂದ ಅರಸನಾಗಿ ನಿಮ್ಮ ಶಾಸನ ಮಾಡುವನು, ಎಂದು ಹೇಳಿ, ನಾಲ್ಕು ಬೆರಳು ಅಗಲಾದ ಎರಡುಕಡೆ ಅಲ್ಲಿ ಗುಳ್ಳ ಒಂದು ಉದ್ದಕ ಕತ್ತಿಯನ್ನು ತಕ್ಕೆನ್ನಿಂಡು, ಅದರ ಮೇಲೆ ಬಿಧು ಪ್ರಾಣವನ್ನು ಕೊಟ್ಟಿನು. ವಿರನರಸಿಂಗನಾದರೂ ತಡವಾಡದೆ ತಂಡೆಹಿಡಿದ ವಾರ್ದಾವನ್ನೇ ಹಿಡಿದು ನಡೆದನು. ರತ್ನಮಣಿಗಿದ ಒಂದು ಕೂಸು ಮಾತ್ರ, ಅಂತಕ ಸ್ವರೂಪನಾದ ಓಬಲನ ಎದುರಿಗೆ ಕಣ್ಣಬಿಡುತ್ತ ಕುಳಿತಿತ್ತು! ಅದನ್ನು ದಯಾಶಾಸ್ಯನಾದ ಓಬಲನು ಎಗ್ಗಿಳಿದೆ ತುಂಡರಿಸಿ, ಅರಸುವುನೆತನದವರಾರೂ ಉಳಿಯದಂತೆ ಮಾಡಿ, ಸೆರಿಮನೆಯಿಂದ ಹೊರಹೊರಟಿನು. ಪ್ರಿಯ ವಾಚಕರೀ, ಹಾಜ್ಞಿಗೆ ಅರಸುತನದ ಸುಖ! ಈ ಅಂತಕನ ಕೋಲಾಹಲದ ಸುದ್ದಿಯು ಹೈಣದಲ್ಲಿ ಚಂದ್ರಗಿರಿಯ ತುಂಬ ಹಬ್ಬಿತು.



ಇನೆಯೆ ಪ್ರಕರಣ

ಸ ತ್ರೈ ಮಾ ಗ ಮ.

ಚಿನ್ನಾಂಬಿಲನ ಭಯಂಕರವಾದ ಈ ಅಧ್ಯಾತ್ಮ ಕೃತ್ಯವನ್ನು ಕೇಳಿ ಚಂದ್ರಗಿರಿಯೊಳಗಿನ ಎಹೆಷ್ಟೇಜನರು ಮರಮರನೆ ಮರುಗಿ, ಜಗರಾಯನಿಗೆ ಬಾಯಿಗೆ ಬಂದ ಹಾಗೆ ಅಂದರು. ಜಗರಾಯನ ಪಕ್ಷದ ಕೆಲವು ಸರದಾರರು,

ಈ ಕೂರಕ್ಕೆತ್ತಲವನ್ನು ನೋಡಿ ದಿಗಿಲುಬಿದ್ದು ಆ ಕೂರನ ಪಕ್ಕವನ್ನು ಬಿಟ್ಟು ಎಚ್ಚೆನ್ನಾಯಕನನ್ನು ಕೊಡಿದರು. ಈ ರಾಜಕುಟುಂಬದ ಫಾತದಿಂದ ಎಚ್ಚೆನ್ನಾಯಕನಿಗಾದ ದುಃಖವನ್ನು ವರ್ಣಿಸುವದು ಅಸಾಧ್ಯವೇ ಸರಿ. ತನ್ನ ಸ್ವಾಮಿಯನ್ನು ಏಕನಿಸ್ಟೆಯಿಂದ ಆರಾಧಿಸುವ ಸ್ವಾಮಿಭಕ್ತರು ಮಾತ್ರ ಅದನ್ನು ಯಥಾರ್ಥವಾಗಿ ಕಲ್ಪಿಸಲಾಬಹುದು—ವರ್ಣಿಸಲಾಬಹುದು. ತನ್ನ ಸ್ವಾಮಿಯ ಕುಟುಂಬದ ಹೈದರಯದ್ವಾರಾವಕವಾದ ಕೊಲೆಯ ಸುದ್ದಿಯನ್ನು ಕೇಳಿ. ಆ ಸ್ವಾಮಿನಿಸ್ನನು ಜಡವೂಧನಂತೆ ಬಂದೇಸವನೆ ಕಣ್ಣೀ ರುಸುರಿಸಹಿತಿದನು ಆತನಿಗೆ ಅನ್ನನಿರುಗಳ ಪರಿವೆಯಿಲ್ಲದಾಯಿತು; ಸ್ವೀಕೃತಕಾರ್ಯದಮೇಲಿನ ಆತನ ನಿಷ್ಠೆಯು, ಸಮೂಲ ನಷ್ಟವಾದಂತಾಯಿತು; ಶ್ರೀಲೋಕ್ಯದ ಸಾಮಾಜಿಕಪ್ರಾಣಿಯೂ ಆತನಿಗೆ ತುಷ್ಣವಾಗಿ ತೋರಕ್ತಿತು. ಒಬ್ಬರ ಸಂಗಡ ನೂತನೀ-ಕಢಿಯಿಲ್ಲ, ಸುಮ್ಮನೆ ಏಕಾಂತಸ್ಥಾನದಲ್ಲಿ ಚಿಂತವಾಡುತ್ತ ಆತನು ಕುಳಿತುಕೊಳ್ಳುತ್ತಿದ್ದನು. ಆತನು ಯಾವಾಗಾದರೂ ಒಮ್ಮೆ ನಿಟ್ಟುಸಿರುಬಿಟ್ಟು—“ನಮ್ಮ ರಂಗರಾಯರು ಈ ಭವಿಷ್ಯವನ್ನು ಅರಿತಿದ್ದೇರೋ ಅನ್ನವಂತೆ ಪಟ್ಟಿವನ್ನು ಒಳ್ಳೆಸೆಂತಲೇ ಅಂದರು; ಆದರೆ ಕೈಲಾಗದ ಅಧಮನಾದ ನಾನು, ದುರಭಿಮಾನಕ್ಕೆ ಒಳಗಾಗಿ ಕೇವಲ ಸರ್ವಶಂತ್ರ ಸ್ವತಂತ್ರನಂತೆ ಎದೆಯನ್ನು ತಪ್ಪಿಕೊಂಡು ಆವರಕೊರಳಿಗೆ ಅರಸೊತ್ತಿಗೆಯ ಉರಲು ಹಾಕಿದೇನು; ಇಳಿದಿದ್ದರೆ ಅವರ ಪಾಲಿಗೆ ಈ ಭಯಂಕರ ಕೊಲೆಯ ಪ್ರಸಂಗವು ಯಾಕೆ ಬರುತ್ತಿತ್ತು?” ಎಂದು ನುಡಿಯತ್ತಿದ್ದನು. ಇದೊಂದು ಆತನ ಜವದ ಮಂತ್ರವೇ ಅಗ್ರಹಿತೆಂದು ಹೇಳಬಹುದು. ನಾಲ್ಕು ದಿನವಾಯಿತು, ಎಂಟು ದಿನವಾಯಿತು, ತಿಂಗಳಾಯಿತು; ಆದರೂ ನಾಯಕನ ದುಃಖವು ಕಡಿಮೆಯಾಗಲಿಲ್ಲ! ಅವನ ಮುಖಮುದ್ರೆಯು ಸಿಸ್ಟೇಜವಾಯಿತು, ದೇಹವು ಶ್ವೇಣವಾಯಿತು, ಉತ್ಸಾಹವು ಭಂಗವಾಯಿತು. ಕಾಂದಿಜಾನನೇ ಮೊದಲಾದ ಆತನ ಮಿತ್ರರ ಉಪದೇಶದ ಆಟವು ನಡೆಯಲಿಲ್ಲ; ಕುಮುದಿನಿಯಂಥ ನಿರ್ಮಾಲಾಂತಕರಣದ ಸುಂದರಿಯ ಅಕ್ಷತ್ರಿಮ ಪ್ರೇಮದ ಉಪಚಾರದಿಂದ ಆತನಿಗೆ ಸಮಾಧಾನವಾಗಲಿಲ್ಲ. ಆತನು ಜಗರಾಯನ ಅಹಿತನನ್ನೂ ಚಿಂತಿಸದಾದನು, ತನ್ನಲ್ಲಿದ್ದ ರಾಜಪುತನ ಹಿತವನ್ನೂ ಚಿಂತಿಸದಾದನು. ಆತನು ತನ್ನ ಸ್ವೀಕೃತ ಕ್ಷಯವೃದ್ಧಿಗಳನ್ನು ಲಕ್ಷಿಸಲಿಲ್ಲ. ಬಹಳ ಹೇಳುವದೇನು?

తన్న అత్యంత కృతజ్ఞతిగే పాత్రునాద చూందటానన సంగడలూ, అత్యంత ప్రీతిగే పాత్రులాద కుముదినియ సంగడలూ ఆ స్వామినిష్టను మనబిచ్చి వాతాడదష్ట నిరుత్థాహియాదను! ఒట్టిగే తన్న స్వామియ ఆత్మద సంగడ ఎళ్ళమ్మునాయకన ఆత్మనిష్టేయోందు హోగిబిట్టిద్ద రింద, ఆ వీరను భూమియల్లి బదుకి ఇద్దూ ఇల్లదహాగే ఆగిత్తు! దినదినక్కే ఆగహత్తిద దేహకృతియన్న నోఇి, ఈ కృదోగదల్లియే స్ప్లాదినగళల్లి ఈ శారన అంతవాగువాడెందు జనరు వాతాడకత్తి దరు! ఇంధ తోచనియ స్ఫుతియల్లి రాజపుత్రునాద చిన్నవెంకటసు ఎదురిగి బండరి, నాయకన కంఠవు బిగిదుబందు ఒండేసవనే కణ్ణీ రుగళు హోగుత్తిద్దవు. ఆ ప్రసంగదల్లి ఒమ్మేయాదరూ ఆతన ముఖ దింద ఆశ్చర్యగళ ఉచ్ఛ్వారవాదద్ద కణ్ణిగే బీళల్లి! శాభాస, నాయకా, నిఁనే ధన్యను, నిఁనే స్వామినిష్టను, ప్రసంగవశదింద పరమాత్మనల్లి ఏకసిష్టేయన్నిడల్క్కే నిఁనే ఆధికారియు!

ఈ మేరీగి ముఖండనాద ఒబ్బ ఎళ్ళమ్మునాయకను కృదోగి దింద కృతవాగహత్తిద్దరింద, అవన బలసవచ్చువూ కృతవాగుత్తి రువంతే తోరహత్తితు. ఆతన పక్కవన్న ఓదాసిన్యవు ముసుకితు. ఇన్ను ఇల్లిగి ఎళ్ళమ్మునాయకన కథియు ముగిదంతాయితీంతలూ, విజయ నగరద రాయర సద్వంతద పునరుజ్జీవనసవాగున ఆశియు కదియితీంతలూ జనరు మరుగహత్తిదరు; ఆదరీ శుద్ధాంతఃకరణద ఎళ్ళమ్మునాయకన ప్రతిజ్ఞీయన్న పూణయమాడువ చింతియు సవచ్చరసిగిత్తుందు తోరుత్తదే! దేవరు ఏకసిష్టుర కైవారియేంబదు సంపూర్ణి. ఒందు దిన ముంజానే కుముదినియూ, ఖాననూ నాయకన బళయల్లి కుళితిద్దరు; రాజపుత్రును సలిగెయింద కుముదినియ తోడియమేలి కుళితిరువదన్న నాయకను కౌతుకదింద నోఁడుత్తిద్దను; దొడ్డ దొడ్డ సరదారరు సత్తులే సేరిదిద్దరు; ఆపుఁవచవాద స్తుభ్యతీయింద ఎల్లర మనస్సుగళు చింతియల్లి ఏకాగ్రవాగిద్దవు. ఆగ పాత్రుగళ అంతః కరణదల్లి సన్మాగచుపుత్తియ బీజవన్న ఉఱలిక్కే ఇదే సమయవు

ತಕ್ಕಡೆಂದು ತಿಳಿದು, ಪರಮೇಶ್ವರನು ಸತ್ಯರುಪರೂಪದಿಂದ ದರ್ಶನ ಕೊಡು ವಾಗ ಆತುರತೆಯಿಂದ ತಾನು ಬರುವದನ್ನು ಸಂಕೇತದಿಂದ ಎಲ್ಲರ ಕಿವಿಗಳಿಗೆ ತಿಳಿಸುವನೋ ಅನ್ನವಂತೆ, ಹೊರಗೆ ಆವುಗಿಗಳ ಸ್ವಷ್ಟವಾದ ಸಪ್ತಳವಾಗುತ್ತಿದ್ದು ಎಲ್ಲರ ಕಿವಿಗಳಿಗೆ ಕೇಳತ್ತಿತು. ಆ ಸಪ್ತಳವು ಯಾತರದೆಂಬದನ್ನು ಅರಿತುಕೊಳ್ಳುವದಕ್ಕಾಗಿ ಎಲ್ಲರು ಬಾಗಿಲದ ಕಡೆಗೆ ನೋಡುತ್ತಿರಲು, ಮತ್ತು ದಿವ್ಯತೀಜಸ್ಸಿಗೆ ಲೀನನಾಗಿ ದ್ವಾರರಕ್ಷಕನು ಏನೂ ತೋಚದೆ ಸುವ್ಯಾಸೆ ನಿಂತಿರಲು, ಆವುಗಿಗಳ ಖಟ್ಟಖಟ್ಟಿಂಬ ಸಪ್ತಳದ ಆಫಾತದಿಂದ ಸಾರ್ಥಕವಾತ್ಮಗಳ ಚಿಂತಾವೃಕ್ಷದ ಬೇರಾಗಳನ್ನು ಸದಲಿಸುವ ಒಂದು ತೀಜಃಪುಂಜ ಮೂರ್ತಿಯು ನಾಯಕನು ಮಲಿಗದಲ್ಲಿಗೆ ಬಂದಿತು! ಕೂಡಲೇ ಎಲ್ಲರು ಅಚಿಂತ್ಯವಾಗಿ ಎದ್ದು ನಿಂತು ಆ ಮೂರ್ತಿಯನ್ನು ಆದರಿಸಿದರು. ಹೀಗೆ ಎಲ್ಲರು ಒಮ್ಮೆಲೇ ಎದ್ದು ನಿಂತದ್ದನ್ನು ನೋಡಿ ನಾಯಕನು ಬಾಗಿಲದ ಕಡೆಗೆ ನೋಡುತ್ತಿರಲು, ಮೂರ್ತಿಗೊಂಡ ತೀಜಸ್ಸಿನ ದರ್ಶನದಿಂದ ಅವನ ನೇತ್ರಗಳು ಸಫಲವಾದವು. ಇದೆಂದೇ, ಆ ತೀಜಃಪುಂಜಮೂರ್ತಿಯ ಭಸ್ಮೋದ್ಭೂಲಿತವಾದ ಮಂಗಲ ಗಾತ್ರವೂ, ಹಣೆಯಮೇಲೆ ಸ್ವಷ್ಟವಾಗಿ ಕಂಗೊಳಿಸುವ ಶುಭ್ರಭಸ್ತುದಮೇಲೆ ಧಾಳಾಗಿ ಹಚ್ಚಿದ ಮೂರು ಗೀರಿನ ಅಡ್ಡಗಂಧಿಂದ ಮನೋಹರವಾಗಿ ಒಪ್ಪುವ ಸುಂದರಮುಖಮಂಡಲವೂ, ಅಕ್ಕಂತ ಪವಿತ್ರತೆಯನ್ನು ವ್ಯಕ್ತಿಗೊಳಿಸುವ ಬಗಲೊಳಗಿನ ಕೃಷ್ಣಾಜಿನದ ಸುರುಳಿಯೂ, ಮೂರ್ತಿಮಂತ ವೈರಾಗ್ಯದ ದರ್ಶಕವಾಗಿರುವ ಕೌಸಿನವೂ, ಸ್ವೇರಾಶ್ವವನ್ನು ತೋರ್ವಡಿಸುವ ಕೈಯೊಳಗಿನ ಕಮಂಡುಲವೂ, ಆಲೋಕತೆಯ ಲಾಂಭನಗಳಾದ ಪಾದಗಳಲ್ಲಿಯ ಆವುಗಿಗಳೂ, ಇವೆಲ್ಲವುಗಳ ಏಕಸಮಯಾವಚ್ಚೀದದ ದರ್ಶನದಿಂದ ವ್ಯಕ್ತವಾಗುವ ಭೂತದಯಾಯುಕ್ತ ಶಾಂತಿಯ ನಿಧಿಯೂ, ಆ ನಾಯಕನ ತಾಪನನ್ನು ನಾಶಗೊಳಿಸುತ್ತಿರಲು, ಆತನ ದೇಹದಲ್ಲಿ ಹೊಸದಾಗಿ ಉತ್ಪಾದಿಸಬಹುದಾಗಿ ಅನ್ನವಂತೆ, ಆತನು ಚಟ್ಟನ್ನೆ ಎದ್ದುನಿಂತು, ಭಕ್ತಿಯಿಂದ ಸತ್ಯರುಪನ ಬರಣಕ್ಕೆರಿಗಿದನು. ಕೂಡಲೇ ಎಲ್ಲರು ಅಕ್ಕಂತ ಲೀನತೆಯಿಂದ ಆ ಸತ್ಯರುಪನನ್ನು ನಮಿಸಿದರು. ಆ ಮಹಿಳೆಯು, ತನ್ನ ಗುರುತು ಹಿಡಿದು, ಪ್ರೇಮಪೂರ್ಣವಾದ ನೇತ್ರಗಳಿಂದ ನೋಡುತ್ತ, ಕೈಜೋಡಿಸಿಕೊಂಡು ಕೃತಕೃಭಾವದಿಂದ ನಿಂತುಕೊಂಡಿರುವ ಕುಮುದಿನಿಯ

తలేయమేలే వరద హస్తవన్నిట్టు, “రాజపుత్రరు మేలే కుళతుకోళ్ల బేఎు” ఎందు చిన్నవెంకటనన్ను ఆదరిశుత్త, నాయకన క్షేయన్ను హిడిదు ఆతనన్ను హాసిగేయ మేలే కుళ్లరిశుత్త, తన్న కృష్ణజినవన్ను హాసి, ఆదర మేలే తాను కుళతుకోండను. కూడలే ఆ మషిన యింను ఎల్లిరన్న హైపాధ్యాయింద నోఇ, “ఎల్లరు కుళతుకోళ్ల బేఎు” ఎంబ భావద శిరస్సన సంజ్ఞేయన్న మాడలు, ఆ ఆజ్ఞేయన్న శిరసావహిసి, ఎల్లరూ వినయదింద కుళతుకోండరు. కుముదినియు, తన్న రక్షసనాద మహాపురుషను ఇంధ నిపత్పులదల్లి తాను స్వరిసిద కూడలే బందద్దన్న నోఇ, ఆనందాతిశయదింద నమ్రఖాగి, మన స్మిసల్లిద్దరూ ఆ మహాపురుషనన్ను దిట్టిసినోఇడువ ఖండటతనవన్ను మాడలారదే, ఆనందబాష్పగళన్నుదురిసుత్త తలేబాగి కుళతుకోండి ద్వఱు! నాయకను, సత్పురుషన కరావలంబనదింద ధస్తనాగి తన్న దష్టిణ హస్తవన్ను మషిగే ఒప్పిసిబిట్టంత, కేవల పరాధిననాగి విన యదింద కుళతుకోండిద్దను. ఖండ జనరు ఖిషియ కణ్ణుతప్పిసి, ఆతన తేజిపుంజవాద ముఖవన్ను నోఇడుత్త కుళతుకోండిద్దరు.

మషివయిం మాతుగళన్ను కేళువ కుతూహలదింద మిసికా డడి హిగే ఎల్లరూ సున్నునే కుళతిరలు, ఆ మహాత్మను ఈ మోదలే నడిదిద్ద సంగతిగళన్నేం తన్న జ్ఞానద్వష్టయింద ఆరితవసంతి నాయ కన హస్తవన్ను ఆల్లుడిసి ఆత్మంత వాత్మల్యదింద—శుద్ధాంతఃకరణద ఏరసే, ఇదేను సిన్న 11తి? అవరవర పురభు కమాఫనుసార, కాలక్ష్మనుసరిసి ఒదగువ సంగతిగళగాగి నిన్నంథవరు హిగే దేహవన్ను ష్టాఫవాగి తిచ్చే సవిసువరీ? ఏరశిఖానుణియే, పరోపకారద కృతిగళన్ను మాడుత్తిరువాగ సవిదుహోగువ దేహవు మాత్ర ధన్యవా గువదెంబదన్ను మరేయబేడ. సిన్న అక్షత్రమ రాజసివ్యేయన్న నాను ఒప్పికొళ్లత్తేనే; ఏకసిష్టేయింద నిను సమసంగపరిత్యాగమాదిద్ద న్నాదరూ నాను హియాళసువదిల్ల, ఆదరే పరిత్యాగచ్చే ప్రబలోద్దేఁ శవేనాదరూ ఇరబేకష్టే? సిన్న పరిత్యాగదల్ల ఘాతకవాద చింతియ

ಅಭಿವೃದ್ಧಿಯ ಹೊರತು ಹೇಚ್ಚಿನ ಉದ್ದೇಶವೇನಿರುತ್ತದೆ ಹೇಳಿ! ಅಕ್ಕತ್ತಿಮು ಸ್ವಾಮಿನಿಷ್ಟೇಯ ಅಂತಿಮಫಲವು ದುರ್ವಾರವಾದ ಚಿಂತೆಯೇ ಏನು? ಅಲ್ಲ, ನಾಯಕ, ಸರ್ವಧಾ ಅಲ್ಲ. ಅಧಿಕಾರಸಂಪನ್ಮೂಲಾದ ನಿನ್ನ ಈ ತಪ್ಪನ್ನು ತಿಳಿಸುವದಕ್ಕಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ. ರಾಜನಿಷ್ಟನಾದ ನೀನು, ನಂದರಾಜರ ಅಮಾತ್ಯನಾದ ರಾಕ್ಷಸನಂತೆ, ನಿನ್ನ ರಾಜನ ಹಿತವನ್ನು ಸಾಧಿ ಮಂದರಲ್ಲಿಯೇ ಚೇಹೆವನ್ನು ಸವಿಸತಕ್ಕೆದ್ದು. ಹಾಗೆ ಮಾಡದೆ, ಅರಸನ ಪ್ರಾರಬ್ಧಕರ್ಮದಿಂದ ಆತನಿಗೆ ಒದಗಿದ ದುರವಸ್ಥಿಗಾಗಿ ಚಿಂತಿಸುತ್ತ, ಪರ ಲೋಕದಲ್ಲಿಯಾದರೂ ಸ್ವಾಮಿಯ ಆತ್ಮಕ್ಕೆ ಶಾಂತಿಯನ್ನೀಯಲು ಸಮರ್ಪಣ ವಾದ ರಾಜಪುತ್ರಾಂಕುರವು ನಿನ್ನ ಮನೆಯಲ್ಲಿ ಪಲ್ಲವಯುತವಾಗಿ ಮೇರಿಯು ತೀರಲು, ಅದರ ಹಿತಕ್ಕೆ ಲಕ್ಷ್ಯಗೊಡದೆ, ಪರಯಾರ್ಥದಿಂದ ಸ್ವಾಮಿಯ ಅಹಿ ತವನ್ನು ಚಿಂತಿಸಿ, ಸ್ವಾಮಿದ್ವೈಹದ ಮಹಾಪಾಠಕಕ್ಷೆ ಗುರಿಯಾಗುವದು ನಿನ್ನ ಅಜಾಳನವಲ್ಲವೇ? ನಿನ್ನ ಸ್ವಾಮಿಯ ಆತ್ಮಹತ್ಯವನ್ನು ಹಾಡಿಕೊಳ್ಳುವ ಮೊದಲು, ಕೊಲಿಗಡಕನಾದ ಓಬಲಸಿಗೆ “ಎಲಾ ದುಷ್ಪಾ, ಓಬಲಾ, ನಮ್ಮ ಪ್ರಾಚೀನಕರ್ಮದಿಂದ ನಮಗೆ ಈ ದುರ್ದರ್ಶಿಸೆಯು ಪ್ರಾಪ್ತವಾಗಿದ್ದರೂ, ನಮ್ಮ ವಂಶವೇ ವಿಜಯನಗರದ ರಾಯರ ಸಿಂಹಾಸನವೇರುವದೆಂಬದನ್ನು ಸೇರಿಗೆ ಗಂಟುಹೊಡಿದು ನೆನಪಿನಲ್ಲಿಟ್ಟುಕೊ. ನಮ್ಮ ಚಿನ್ನವೆಂಕಟನು ಎಚ್ಚೆಮ್ಮುನಾ ಯಕನ ಪ್ರಣಿದಿಂದ ಅರಸನಾಗಿ ನಿಮ್ಮ ಶಾಸನಮಾಡುವನು” ಎಂದು ಹೇಳಿ ರುವನ್ನಲ್ಲ! ಆ ನಿನ್ನ ಸ್ವಾಮಿಯ ಮಾತು ನಿನ್ನ ಈ ಫೋರವಾದ ಹೈದ್ರೋಗ ದಿಂದ ಸತ್ಯವಾಗಬಹುದೋ? ಕರ್ಮಪಾಶಬಧದ್ದರಾದ ಮನುಷ್ಯರು ಸುಖಾವೇ ಹೈಯಿಂದ ಉಬ್ಬಿ ಉಬ್ಬಿ ದುಷ್ಪಮರ್ಗಳನ್ನು ಮಾಡಿ, ಅವುಗಳ ಫಲಗಳನ್ನು ಉಣ್ಣಿವಾಗ ಮಾತ್ರ ಅವರು ಅತ್ಯರ್ಥಿ ನಿನೇನೇನು ಮಾಡುತ್ತಿ? ಅವರೇನು ದುಷ್ಪಮರ್ಮ ಮಾಡುವಾಗ ನಿನ್ನನ್ನು ಕೇಳಿ ಮಾಡಿರುವರೋ? ಆಗ ನೀನು ಬೇಡಿಂದಿದ್ದರೆ ಅವರು ಬಡುತ್ತಿದ್ದರೋ? ಮಂದಿಯ ದುಷ್ಪಮರ್ಮಪ್ರವೃತ್ತಿಯನ್ನು ತಟ್ಟನೆ ತೆಗೆದುಹಾಕುವ ಘನತರವಾದ ಯೋಗ್ಯತೆಯು ನಿನ್ನಲ್ಲಿದ್ದರೆ ಆಮಾತು ಬೇರೆ. ಸ್ವಷ್ಟಿ-ಸ್ವಷ್ಟಿ-ಲಯಕರ್ಕ್ಯುಪೂ, ಕರ್ತುಮ ಕರ್ತುಮಸ್ತಫಾ ಕರ್ತುಂ ಸಮರ್ಪಣನೂ ಆದ ಪರಮೇಶ್ವರನೇ ಆವರವರ ಕರ್ಮದಂತೆ ಫಲಗಳನ್ನು ಕೊಡುತ್ತ, ಸತ್ಯಲದಿಂದ ಸುಖಿಸುವವರನ್ನು ನೋಡಿ ಆನಂದವಾಡದೆ, ದುಷ್ಪ

ಲದಿಂದ ದುಃಖಿಸುವವರನ್ನು ನೋಡಿ ದುಃಖದದೆ ತಟಸ್ಥವ್ಯತೀಯಿಂದ ಇದ್ದು, ತನ್ನ ಸೃಷ್ಟಿವ್ಯಾಪಾರರೂಪವಾದ ಕರ್ತವ್ಯವನ್ನು ಮಾಡುತ್ತಿರಲು, ಕರ್ಮಪ್ರವಾಹದ ಸಂಗಡ ತೇಲಿಹೊಗುತ್ತಿರುವ ನಮ್ಮಂಥ ಪರಾಧೀನರು, ದುರಭಿನಾನದಿಂದ ಮಂದಿಯ ದುಃಖಕ್ಕಾಗಿ ಕೊರಗಿ ಕರ್ತವ್ಯಪರಾಜ್ಯಾಖಾಗಬೇಕೆನ್ನುವದು ಯಾವ ಸೀಮೆಯ ನಾತು? ನಿಜವಾದ ದುಃಖ ಹಿತಪಡ್ಯ ವಸಾಯಿಯಾಗುತ್ತೇದೆಂಬದನ್ನು ಅರಿತವರು ತೀರ ಕಡಿಮೆ! ತರುಣವೀರಾ, ನಿನ್ನಲ್ಲಿ ನಿಜವಾದ ಸ್ವಾಮಿನಿಷ್ಠೆಯಿದ್ದರೆ, ಮತ್ತು ನಿನ್ನ ಸ್ವಾಮಿಗೆಡಗಿದ ಕೆಡಿನಿಂದ ನಿನಗೆ ನಿಜವಾಗಿ ದುಃಖವಾಗಿದ್ದರೆ, ಇದೊಂದೇ ಜನ್ಮದಲ್ಲಿಯೇ ಏಕೆ, ಸ್ವಾಮಿಯ ಹಿತಬುದ್ಧಿಯ ವಾಸನೆಯಿಂದ ಅನಂತ ಜನ್ಮಗಳನ್ನು ತಾಳಿ, ಸ್ವಾಮಿಯ ಸೇವೆಯೇ ಪರಮಪುರುಷಾರ್ಥವೆಂದು ತಿಳಿದು ಆತನ ಹಿತವನ್ನು ಸಾಧಿಸು. ಇದರಿಂದ ನಿನ್ನ ಸ್ವಾಮಿಯೂ, ನಿನ್ನ ಸ್ವಾಮಿಯ ಸಂಗಡ ನೀನೂ ಧನ್ಯರಾದಿರಿ! ಅಪ್ಪು ಎಚ್ಚೆಮ್ಮನಾಯಕಾ, ಈ ನಾತನ್ನು ಮರಿತು ಸುಮ್ಮನೆ ಚಿಂತೆಯಿಂದ ಕೊರಗುವದು ನಿನ್ನ ರೀತಿಯಲ್ಲ. ಸತ್ಯರುಷರ ಕ್ಷಮೆಯಿಂದ ದೇವರ ದರ್ಶನವಾಗುವವರಿಗೆ ಕರ್ಮಪಾಶವು ಯಾರಿಗೂ ಬಿಟ್ಟದ್ದಲ್ಲಿ. ಕರ್ಮಫಲಗಳಲ್ಲಿರುವ ಈಶ್ವರನ ವೈಭವವಾದರೂ ಕಡಿಮೆ ತರದ್ದಳಿ! ಅದ್ದರಿಂದ ಈಗಿನ ನಿನ್ನ ಕೆಟ್ಟ ಚಿಂತೆಯನ್ನು ಕಳಚಿಬಿಡು. ರಂಗರಾಯರು ಸತ್ಯದ್ದರೆ, ರಂಗರಾಯರ ಮಗನಾದ ಈ ಚಿನ್ನವೆಂಕಟನೇ ರಂಗರಾಯರೆಂದು ತಿಳಿದು, ನಿನ್ನ, ಹಾಗು ನಿನ್ನ ಸ್ವಾಮಿಯ ಪ್ರತಿಜ್ಞೆಯನ್ನು ಪೂರ್ಣಮಾಡಿ ಧನ್ಯನಾಗು! ರಂಗರಾಜನೇ ತನ್ನ ಪತ್ತಿಯ ಉದರದಿಂದ ಪುತ್ರರೂಪವಾಗಿ ಜನಿಸಿರುತ್ತಾನೆ ನೆಂಬಧರ್ಥದ ಶ್ರುತಿವಾಕ್ಯವನ್ನು ನಂಬಿ ಉಂಟಾಗುತ್ತಿರುತ್ತಾನು. ಪ್ರತಾಪಶೀಲನಾದ ನಾಯಕನೇ, ಹೆಚ್ಚಿಗೆ ಹೇಳುವದೇನು? ಚಿನ್ನವೆಂಕಟನ ಪಟ್ಟಾಭಿಷೇಕವನ್ನು ಈ ಕೈಗಳಿಂದ ಮಾಡಬೇಕೆಂದು ಬಂದಿರುವ ಈ ಬಾಧ್ಯಜನ ಮಾತನ್ನು ನಿರಾಕರಿಸಬೇಡ! ಎಂದು ಹೇಳಿ, ನಾಯಕನ ಚಿನ್ನಮೇಲೆ ಕೈಯಾಡಿಸುತ್ತು, ಆತನು ಚರಣಕ್ಕೆರಗಲು, ತನ್ನ ವರದ ಹಸ್ತವನ್ನು ಆತನ ಶಲೀಯ ಮೇಲಿಟ್ಟು ಆತನನ್ನು ಪೂರ್ಣಕ್ಷಪಾಡುಸ್ಥಿಯಿಂದ ನೋಡಿದನು!! ಸ್ವಿಯವಾಕ್ಯಕರೇ, ಮಹಾಪುರುಷನ ಈ ಪರಮಾನಂಗ್ರಹದಿಂದ ನಾಯಕನ ಕಾಪತ್ಯಯಗಳು ಮಾರವಾದವೆಂದು ನಾವು ಯಾಕೆ ಹೇಳಬೇಕು? ಚಾಂದ

ಖಾನನಂಥ ವರಿಧರ್ಮಿಯೂ ಮಹಿಳೆಗೆ ದನ ಬೋಧದಿಂದ ಸಂತುಷ್ಟನಾಗಿ ರಲು, ಉಳಿದವರು ಸಂತುಷ್ಟರಾದಲ್ಲಿಂದು ಹೇಳುವದರಲ್ಲಿ ಮಂಹತ್ವವೇನು? ಒಬ್ಬ ಸತ್ಯದುಷಣ ತೇಜಸ್ಸಿನ ಸಹವಾಸದಿಂದ ಕ್ಷಣಮಾತ್ರದೊಳಗೆ ಎಲ್ಲರೂ ತೇಜಸ್ಸಿಗಳಾದರೆಂದಾಗಿ ಸತ್ಯವಾಗಮಕ್ಕೆ ಸರಿಯಾದದ್ದು ಈ ಜಗತ್ತಿನಲ್ಲಿ ಬೇರೆ ಯಾವದಾದೆಯೋ ಇರುವದೆ? ಇಲ್ಲ; ಸರ್ವಧಾ ಇಲ್ಲ. ಅಂತೇ ಯಾತಕನ್ನು ಹೇಳಿಯದೆ, ಸತ್ಯರುಷರ ಸದುಪದೇಶದಿಂದ ಮಾತ್ರ ಉತ್ಪಾಹಿಸಲ್ಪಟ್ಟ ನಾಯಕನು, ಅದೇಕ್ಷಣದಲ್ಲಿ ಜಗರಾಯಸಿಗೆ ಒಂದು ಪತ್ರವನ್ನು ಬರದು ಸೇವಕನ ಸಂಗಡ ಕೋಸಿದನು ಅಹಾ! ಇಷ್ಟ ಅವಸರದಿಂದ ಆತನು ಆ ಪತ್ರದಲ್ಲಿ ಏನು ಬರೆದರಬಹುದು!

ಇತ್ತೀಚಿಕಾರಾಯಸು ಎಚ್ಚುಮ್ಮುನಾಯಕನ ಹೃದ್ದೀಗದ ವರ್ತಮಾನವನ್ನು ಕೇಳಿ ಸಂತೋಷವಹಿಸ್ತಿದ್ದನು. ನಾಯಕನು ದಿನದಿನಕ್ಕೆ ಶ್ರೀಜಾವಾಗುತ್ತೆ ಸದ್ದಿರುವನಂತಲೂ, ಆತನು ಯಶವ ಕೆಲಸದಲ್ಲಿ ಯೂ ಮನಸ್ಸು ಹಾಕುವ ದಿಳಿವಾದಾದ್ದಿಂದ ಎಲ್ಲರೂ ಉದಾಹಿಸರಾಗಿದ್ದು, ದಿನದಿನಕ್ಕೆ ಒಬ್ಬೊಬ್ಬರೇ ನಾಯಕನನ್ನು ಬಿಬ್ರಿ ತಮ್ಮ ಸ್ಥಳಗಳಿಗೆ ಹೋಗಹತ್ತಿದ್ದಾರೆಂತಲೂ, ಜನರು ಹೇಳುವದನನ್ನು ಜಗರಾಯನು ಬಹು ಅನ್ವಯಿಂದ ಕೇಳುತ್ತಿದ್ದನು. ಇನ್ನುಮೇಲೆ ತನ್ನ ಪ್ರಚಂಡವಾನ ಸ್ವೇಸ್ಯವನ್ನು ತಕ್ಕೊಂಡು ಹೋಗಿ ನಾಯಕನನ್ನು ಸೋಲಿಸಿ, ರಾಜಪುತ್ರನನ್ನು ಸೇರಿಹಿಡಿದು ಸಂಹರಿಸಿಟ್ಟಿರೆ, ತನ್ನ ಮೊನ್ನುಗನ ರಾಜ್ಯವು ನಿಷ್ಪಂಟಕವಾಗುವದೆಂದು ಆತನು ಮನಸ್ಸಿನಲ್ಲಿ ಮಂದಿಗೆ ತಿನ್ನುತ್ತಿದ್ದನು. ಒಂದುದಿನ ಆತನು ದಬಾರಾನೆರಿಸಿ, ನಾಯಕನ ಸಂಗಡ ಯಾಧಕ್ಕೆ ಹೋಗುವ ಸಂಬಂಧದ ಪ್ರಸ್ತೀಯನ್ನು ತೆಗೆಯಲು, ಯಾಧಕ್ಕೆ ಹೋಗಲಿಕ್ಕೆ ಈಗ ಒಳ್ಳೀ ಸಮಯವೆಂದು ಬಹುಜನ ಸರದಾರರು ಅಭಿವಾಯವಹಿಸ್ತಿರು. ಸಕಲ ಸ್ವೇಸ್ಯದೊಡನೆ ಒಮ್ಮೆಲೆ ನಾಯಕನ ಮೇಲೆ ಬಿಧ್ಯು, ಅವನನನ್ನು ಪೂರ್ಣವಾಗಿ ಸೋಲಿಸಿ, ಹೊಕ್ಕುಲ್ಲಿ ಬೆನ್ನಹತ್ತಿ ಅವನನ್ನು, ರಾಜಪುತ್ರನನ್ನೂ ಸೇರಿಹಿಡಿಯಬೇಕೆಂದು ಗೊತ್ತಾಯಿತು. ವಿಜಯದಶ ಮಿಯ ಸುಮುಹಾತ್ರದಲ್ಲಿ ಹೋರವಯಣವನ್ನು ಮಾಡಬೇಕೆಂದು ನಿರ್ಧರಿಸಿದರು. ಅಷ್ಟರಲ್ಲಿ ಎಚ್ಚುಮ್ಮುನಾಯಕನ ಸೇವಕನು ಪತ್ರವನ್ನು ತಕ್ಕೊಂಡು ಬಂದನು. ಜಗರಾಯನು ಆ ಪತ್ರವನ್ನು ತೆಗಿಸಿ ಓದಿಸಲು ಆದರಲ್ಲಿ ನಾಯ

ಕನು ಸ್ವಷ್ಟವಾಗಿ ಬರೆದಿದ್ದನೇನಂದರೆ—“ಜಗರಾಯಾ, ನೀನು ಶರಸನನ್ನು, ಆತನ ಕುಟುಂಬವನ್ನೂ ಕೊಲ್ಲಿಸಿದಿಯಷ್ಟೇ? ಈಗ ಒಬ್ಬ ಮಂದುಗನು—ನಾನು ಇಬ್ಬರು ವಾತ್ರ ಉಳಿದಿದ್ದೇನೆ. ಕೈಲಾದರೆ ಕಾಳಗನನ್ನು ಮಾಡಿ ನನ್ನಿಬ್ಬರನ್ನು ಕೊಲ್ಲಿ, ತಂಡರೆ ನಿನ್ನ ವೋಪ್ಪಗನು ಸುಖವಾಗಿ ಪಟ್ಟಿದ ನೇರೆಲೆ ಉಳಿಯುವನು.” ಈ ವಶ್ರದ್ದಿಂದ ಜಗರಾಯನಿಗೆ ಆಸಮಾಧಾನವಾಯಿತು. ಕೇಳಿ ಕೆಯಲ್ಲಿದ್ದಂತೆ ಎಚ್ಚೆನ್ನುನಾಯಕನು ಜತವೀರ್ಯಾನಾಗಿಳ್ಳಂದು ಆತನು ಮನ ಸ್ವಿನಲ್ಲಿ ನೋಂದುಕೊಂಡನು. ಆತನು ಹೊರಗೆ ಆಸಮರ ಧಾನವನ್ನು ತೋರ್ಹಿಸಿದೆ, ಆ ಪಶ್ರವನ್ನು ಹರಿದು ಚೂರು ಚೂರು ಮಾಡಿ, ಬಂದ ನೀವಕ ನಿಗೆ—ಎಲಾ, ಹೋಗು, ಮಸ್ಸಿಗೆ ಬಂದಂತೆ ನೂಡಲು ಒಕ್ಕರಾಯಿತು ಸಮರ್ಥರಿದ್ದಾರೆ ಇಂಥ ಹಾಳು ಪಶ್ರಗಳಿಂದ ಆಗುವದೇನು? ಎಂದು ಹೇಳಿ, ಅವನನ್ನು ಹೊರಗೆ ದಬ್ಬಿಸಿಬಿಟ್ಟಿನು. ವಿಜಯಾದಶಮಿಯ ಸುಮಾರಕ್ಕೆ ಯುಧ್ಘಪುಸತ್ತಿಯ ಬದಗಬಹುದೆಂದು ಯಾರ್ಥಿಕ್ಕರನು ಎಚ್ಚೆನ್ನುನಾಯಕನಿಗೆ ಈ ಹೊದಲೇ ಹೇಳಿದ್ದನು ವಿಜಯಾದಶಮಿಯು ಒಂದು ತಿಂಗಳು ಇತ್ತು. ನಾಯಕನು ಅಪ್ಪರಲ್ಲಿ ತನ್ನ ಪಕ್ಷದ ಜನರನ್ನು ಕರೆಸಿ ಬಟ್ಟುಗೂಡಿಸಿ, ಸೈನ್ಯನನ್ನು ವ್ಯವಸ್ಥಿಗೊಳಿಸಿದನು ಒಂದು ತಿಂಗಳಲ್ಲಿ ಆತನ ಪ್ರಕೃತಿಯು ಸಫ್ರಧವಾಗಿ, ಆತನು ಹೊದಲಿನಂತೆ, ಯುದ್ಧತ್ವಾಹದಿಂದ ಮೇರಂತಹ ಶ್ರೀದನು. ವಿಜಯಾದಶಮಿಯ ಸುಮುಹೂರ್ತದಿಂದ ಜಗರಾಯನು ಹೊರ ಪಯಣಮಾಡಿ, ಏಕಾದಶಿಯ ದಿನ ಅರವತ್ತು ನಾವಿರ ದಂಡನೋಡನ ಆಯಕಟ್ಟಿನ ಸ್ವಳವನ್ನು ನೋಡಿ ತಳಾರಿದನು.

ಇತ್ತು ಎಚ್ಚೆನ್ನುನಾಯಕನು ತನ್ನ ಇಪ್ಪತ್ತು ಸಾವಿರ ಸೈನ್ಯದಲ್ಲಿ ಮೂರು ಭಾಗಗಳನ್ನು ಮಾಡಿದನು. ಕುಮುದಿನಿಯು ಐದುಸಾವಿರ ಸೈನ್ಯದೊಡನೆ ದುರ್ಗದಲ್ಲಿದ್ದು ರಾಜಪಶ್ರನನ್ನು ಸಂರಕ್ಷಿಸಬೇಕೆಂತಲೂ, ಚಾಂದಬಾನನು ಐದುಸಾವಿರ ಸೈನ್ಯದಲ್ಲಿ ತನ್ನ ಸಾವಿರ ಕಾಲಾಳಗಳನ್ನೂ, ಅಂತ ಇನ ರಾಷ್ಟ್ರ ತರನ್ನೂ ಕೂಡಿಸಿಕೊಂಡು, ಯುದ್ಧಭಾವಿಯಿಂದ ಕಲಪು ಅಂತರದ ಮೇಲೆ ಇರಬೇಕೆಂತಲೂ ಗೊತ್ತಾಯಿತು. ಉಳಿದ ಹತ್ತು ನಾವಿರ ದಂಡನೋಡನೆ ನಾಯಕನು ಜಗರಾಯನಿಗೆ ಐದುವಾದನು. ಚಾಂದಬಾನನ ದಂಡನ ಹೊರತು ಉಭಯರ ದಂಡಾಳಗಳು ಹಿಂದೂ ಜನರಾಗಿದ್ದರು. ನ್ನುಡಿಗರು—

ತೆಲಗರು—ಮುಲಬಾರಿಗಳು—ತಮಿಳದು ಮೊದಲಾದವರಿಂದ ಕೂಡಿದ ಆ ಸೈನಿಕರು, ತರತರದ ವಾಹನಗಳಂದಲೂ, ಶಸ್ತ್ರಾಸ್ತ್ರಗಳಂದಲೂ ಸಜ್ಜಾಗಿದ್ದರು. ಆಸ್ತ್ರೀನಶ್ಯಾಮ್ ದ್ವಾದಶಿಯ ದಿನ ಯುದ್ಧಕ್ಕೆ ಆರಂಭವಾಯಿತು. ಜಗರಾಯನ ಸೈನ್ಯವು ಹೊಡ್ಡಿದ್ದದ್ದರಿಂದ ಮೊದಲೊದಲು ಎಚ್ಚುಮ್ಮೆನಾಯಕನ ಸೈನ್ಯವು ಅದರ ಹೊಡತಕ್ಕೆ ಆಡಾಗದಾಯಿತು. ನಾಯಕನ ದಂಡಾಳಗಳು ಹಿಂಜರಿಯಹತ್ತಿದ್ರು. ಈ ದುರ್ಫೈಟಣವನ್ನು ಕಂಡು ಎಚ್ಚುಮ್ಮೆನಾಯಕನು ಆವೇಶದಿಂದ ಶತ್ರುಗಳ ಮೇಲೆ ಬಿಟ್ಟನು. ನಾಯಕನ ಅಂದಿನ ಪರಾಕ್ರಮವು ವರ್ಣಸೀಯವಾಗಿತ್ತು. ಅದನ್ನು ನೋಡಿ ಶತ್ರುಗಳು ಕೂಡ ಬಟ್ಟುಕಚ್ಚಿದರು. ನಾಯಕನ ಈ ಪರಾಕ್ರಮವನ್ನು ನೋಡಿ ಅವನ ಸೈನಿಕರು ಆವೇಶದಿಂದ ವೈರಿಗಳ ಮೇಲೆ ಬಿಡ್ಡರು. ಉಭಯರ ದಂಡಾಳಗಳಲ್ಲಿಯೂ ಶಾರರ ಚಂಡುಗಳು ತೂರಾಡಿದವು. ಬರಬರುತ್ತೆ ಯುದ್ಧವು ಭರಕ್ಕೆ ಬಂದು, ನಾಯಕನ ದಂಡಿನವರ ಕೈಯು ಮೇಲಾಗತೊಡಗಿತು. ಜಗರಾಯನ ದಂಡಿನ ಬಲ್ಲಗಡೆಯ ಸಿಟ್ಟಿನವರು, ಎಚ್ಚುಮ್ಮೆನಾಯಕನ ಉಪಟಿಳವನ್ನು ತಾಳಲಾರದೆ ಕಾಲದೆಗಿದರು. ನಾಯಕನ ದಂಡಿನೋಳಿಗಿನ ಉಳಿದ ಸರದಾರರೂ ಆ ದಿನ ಒಳ್ಳೆ ಪರಾಕ್ರಮದಿಂದ ಕಾದಿದರು. ಇದೇ ಸಂಧಿಯಲ್ಲಿ ಚಾಂದಭಾನನು ವೀರಾವೇಶದಿಂದ ‘ದೀನ ದೀನ’ ಎಂದು ಶಬ್ದಮಾಡುತ್ತೆ ತನ್ನ ಹಿಂದೂ ಮುಸಲ್ಮಾನರ ಮಿಶ್ರದಂಡಿನೋಡನೆ ಜಗರಾಯನ ದಂಡಿನ ಮೇಲೆ ಬಿಡ್ಡನು. ತನ್ನ ಮೇಲೆ ಆಕಸ್ಯಾತ್ಮಾಗಿ ಮುಸಲ್ಮಾನ ದಂಡು ಬಂದದ್ದನ್ನು ನೋಡಿ ಜಗರಾಯನ ದಂಡಿನವರು ಎದೆಗುಂದಿದರು. ತಾಳೀಕೋಟಿಯ ಕಾಳಗದಿಂದ ಮುಸಲ್ಮಾನರ ಅಂಚಿಕೆಯು ಹಿಂದೂಜನರ ಹೃದಯದಲ್ಲಿ ಮನೆಮಾಡಿಕೊಂಡಿತ್ತು! ಚಾಂದಭಾನನೂ, ಆತನ ಮುಸಲ್ಮಾನ ದಂಡಾಳಗಳೂ, ಆ ದಂಡಾಳಗಳೊಡನೆ ಹಿಂದೂ ದಂಡಿನವರೂ ಶಾಯಿದಿಂದ ಶತ್ರುಗಳನ್ನು ಸಂಹರಿಸತ್ತಿಂದಿದರು. ಜಗರಾಯನ ದಂಡು, ವೈರಿಗಳ ಹೊಡತವನ್ನು ತಾಳಲಾರದೆ, ವೈರಿಗಳಿಗೆ ಬೆನ್ನು ತೋರಿಸಿ ಓಡಹತ್ತಿತು. ಅದನ್ನು ಹಿಂದಕ್ಕೆ ತಿರುಗಿಸಲಿಕ್ಕೆ ಜಗರಾಯನು ಪಟ್ಟು ಶ್ರಮವು ವ್ಯಧಿವಾಯಿತು. ಆಗ ಎಚ್ಚುಮ್ಮೆನಾಯಕನ ಪಕ್ಷದವರು ಅವರನ್ನು ಬೆನ್ನಾಟಿ ದಿಕ್ಕುಪಾಲಾಗಿ ಓಡಿಸಿದರು. ಜಗರಾಯನು ಓಡಹೊಗುವ ಅವಸರದಲ್ಲಿ ತನ್ನ ಕುಟುಂಬದವರನ್ನು ಹಿಂದೆ ಬಿಟ್ಟನು.

ಅತ್ತ ಎಚ್ಚೆಮ್ಮನಾಯಕನು ಜಗರಾಯನ ಡೇರಿಗಳನ್ನು ಹೊಕ್ಕು, ಅಲ್ಲಿದ್ದ ಬೋಕ್ಕುಸವನ್ನೂ, ರಾಜಚಿಹ್ಯಗಳನ್ನೂ ತಕ್ಕೊಂಡನು. ಎಹ್ಲೋ! ಆನೆಗಳೂ, ಕುದುರೆಗಳೂ ನಾಯಕನ ಕೈಸೇರಿದವು. ಚಾಂದಶಾನನು ಜಗರಾಯನಿಗೆ ಚಂದ್ರಗಿರಿಯ ಕಡೆಗೆ ಹೋಗಲಿಕ್ಕೆ ಅಸ್ತುದ ಕೊಡ್ದರಿಂದ, ಅವನು ತನ್ನ ಉಳಿದ ಸೈನ್ಯದೊಡನೆ ಮೊಮ್ಮೆಗನನ್ನು ಕಟ್ಟಿಕೊಂಡು ಆಡವಿಯ ಸೇರಬೇಕಾಯಿತು. ಇತ್ತೀ ಎಚ್ಚೆಮ್ಮನಾಯಕನು ಎಂಟುಸಾಮಿರ ಸೈನ್ಯವನ್ನು ಚಾಂದಶಾನನ ಪರಕ್ಕೆ ಕೊಟ್ಟು ಚಂದ್ರಗಿರಿಯನ್ನು ಮುತ್ತಲಿಕ್ಕೆ ಕಳಿಸಿ, ತಾನು ಉಳಿದ ಸೈನ್ಯದೊಡನೆ ಶತ್ರುವಿನ ರಾಣಿವಾಸವನ್ನು ಕೂಡಿಕೊಂಡು ವಿಜಯೋತ್ಸವದಿಂದ ದುರ್ಗವನ್ನು ಸೇರಿ, ಮುಷೀಶ್ವರನನ್ನು ವಂದಿಸಿದನು. ಎಚ್ಚೆಮ್ಮನಾಯಕನು ಮುಷಿಯ ಹಸ್ತಸ್ವರ್ಥದಿಂದ ಚಿನ್ನವೆಂಟಬ್ಬಿಗೆ ರಾಜಚಿಹ್ಯಗಳನ್ನು ಅಪ್ರಿಸಿ, ಆತನೇ ವಿಜಯನಗರದ ನ್ಯಾಯದ ಅರಸನೀಯದು ಸಾರಿದನು. ಅತ್ತ ಚಾಂದಶಾನನು ಗೊತ್ತಾದಂತೆ ಚಂದ್ರಗಿರಿಯನ್ನು ಮುತ್ತಿದನು.

ಎಚ್ಚೆಮ್ಮನಾಯಕನು ದುರ್ಗದಲ್ಲಿ ಮೂರು ದಿನ ವಿಶ್ವಾಂತಿಯನ್ನು ಪಡೆದು, ಮುಷೀಶ್ವರನ ಸೇವೆಯಿಂದಲೂ, ಆತನ ಸದ್ಯೋಧಶ್ರವಣದಿಂದಲೂ ಪರಮಾನಂದವನ್ನು ಹೊಂದಿದನು. ಬಳಿಕ ಪ್ರತಿಪದೆಯ ದಿನವ ಉವಃಕಾಲಕ್ಕೆ ಆತನು ರಾಜಪುತ್ರನನ್ನು ಮುಂದೆ ಮಾಡಿಕೊಂಡು ಸಕಲ ಸೈನ್ಯದೊಡನೆ ಚಂದ್ರಗಿರಿಗೆ ಸಾಗಿದನು. ಸ್ವತಃ ರಾಜಕುಮಾರನು ದೊಡ್ಡ ಸೈನ್ಯದೊಡನೆ ಚಂದ್ರಗಿರಿಯನ್ನು ಮುತ್ತಿದ್ದನ್ನು ನೋಡಿ, ರಾಜಧಾನಿಯ ರಕ್ಷಕನು ಶರಣ ಬಂದು—“ಅರಸರು ತಮ್ಮ ರಾಜಧಾನಿಯನ್ನು ಸ್ವಾಧೀನಪಡಿಸಿಕೊಂಡು ನನ್ನನ್ನು ಕ್ರಮಸಚೀಕೆ”ಂದು ಪ್ರಾರ್ಥಿಸಿದನು. ಎಚ್ಚೆಮ್ಮನಾಯಕನು ಆತನನ್ನು ಒಹುಮಾನಿಸಿ ಅಭಯವನ್ನಿತ್ತು, ಕೋಟಿಯ ಯಾವತ್ತು ದ್ವಾರಗಳಲ್ಲಿಯೂ, ಪಟ್ಟಣದ ಬೇರೆ ಬೇರೆ ಕಾವಲಿನ ಸ್ಥಳಗಳಲ್ಲಿಯೂ ನಮ್ಮ ಸೈನಿಕರನ್ನು ಕಾವಲಿಡಿಂದು ತಿರುಮಲರಾಯನಿಗೆ ಆಜ್ಞಾ ಸಿಸಲು, ಆದರಂತೆ ತಿರುಮಲರಾಯನು ಎಲ್ಲ ವ್ಯವಸ್ಥೆಯನ್ನು ಮಾಡಿದನು. ಮರುದಿವಸ ಉವಃಕಾಲಕ್ಕೆ ರಾಜಧಾನಿಯನ್ನು ಪ್ರವೇಶಿಸಬೇಕೆಂದು ಮುಷೀಶ್ವರನ ಅಪ್ರಾಣಿಯಾಗಿತ್ತು. ಪಟ್ಟಣವನ್ನು ಶೃಂಗರಿಸುವ ಕೆಲಸವ ಒತ್ತು ರದಿಂದ ಸಾಗಿತು. ರಂಗರಾಯರ ಕುಮಿಂಬದ ಕೊಲೆಯಿಂದ ದುಃಖಿತರಾಗಿದ್ದ ಜನರು, ರಂಗರಾಯರ

ಮಗನೇ ಜಯಶಾಲಿಯಾಗಿ ಪಟ್ಟಣವನ್ನು ಪ್ರವೇಶಿಸುವನೇಂಬ ಆನಂದದಿಂದ ತಂತಮ್ಮ ಮನೆಗಳನ್ನು ಆಸ್ಥೆಯಿಂದ ಶೃಂಗರಿಸತ್ತೊಡಗಿದರು. ಎಷ್ಟೋ ಜನರು ನ.ನಷ್ಟಿನಲ್ಲಿಇದ್ದರೂ ರಾಜಕ್ಷೋಭಕ್ಕೆ ಗುರಿಯಾಗಬೇಕಾದೀತೆಂಬ ಭಯದಿಂದ ತಮ್ಮ ಮನೆಗಳನ್ನು ಶೃಂಗರಿಸತ್ತೊಡಗಿದರು. ಜಗರಾಯನ ವಕ್ಕದ ಬಹುಜನರ ಮನಸ್ಸು ತಿರುಗಿ, ಅವರು ಹೊಸ ಅರಜನನ್ನು ಸ್ತ್ರೀತಿಸ ತೊಡಗಿದರು. ಗೆದ್ದ ಎತ್ತಿನ ಬಾಲ ಹಿಡಿಯುವ ಜನರೇ ಈ ಜಗತ್ತಿನಲ್ಲಿ ಹೆಚ್ಚು. ಒಟ್ಟಿಗೆ ಚಂದ್ರಗಿರಿಯ ಪ್ರಜೆಗಳೆಲ್ಲ ಬಹುತರ ರಂಗರಾಯರ ವಕ್ಕ ವನ್ನು ವಹಿಸಿ ಮಾತಾಡುತ್ತ, ಒಣೆ-ಬೀಂಗಳನ್ನು ಶೃಂಗರಿಸತ್ತೊಡಗಿದ್ದ ರೆಂದು ಹೇಳಬಹುದು. ಈ ಜಗತ್ತಿನಲ್ಲಿ ಯಾರ ಸಲುವಾಗಿ ಯಾವ ದು ತಾನೇ ಸಿಳ್ಳಿತ್ತದೆ? ಈಗ ಒಂದು ಒಂದುವರೆ ತಿಂಗಳ ಹಿಂದೆ ಇನ್ನೇ ರಂಗರಾಜರ ಸಕುಟುಂಬ ಕೊಲೆಯಾಗಿ ಹೋಗಿರಲು ಅದೇ ರಂಗರಾಯರ ಮಗನ ಪುರ ಪ್ರವೇಶ ಸನ್ಮಾರಂಭದ ಸಿದ್ಧತೆಯು ಈಗ ಆಸ್ಥೆಯಿಂದ ಮಾಡಲುಡತ್ತೊಡಗಿತ್ತು! ಬೆಳಗಿನ ಐದು ತಾಸಿಗೆ ರಾಜಧಾನಿಯು ಕೈಸೇರಿ, ಸಂಜೇಯೋಳಗಾಗಿ ಇಡೀ ರಾಜಧಾನಿಯು ಗುಡಿ-ತೋರಣ-ಧ್ವಜ-ಪತಾಕೆಗಳಿಂದಲೂ, ಬಗೆ ಬಗೆಯ ಕವಾಸುಗಳಿಂದಲೂ, ಮಂಟಪಗಳಿಂದಲೂ ಶೃಂಗರಿಸಿ ಸಿದ್ಧವಾಯಿತು.

ಬೆಳಗು ಏರಡು ತಾಸು ಇರುತ್ತೇ ಲೇ ಆರಸನ ವಾಳಯದಲ್ಲಿ ವಾಢ್ಯಗಳು ಬಾರಿಸತ್ತೊಡಗಿದವು. ಎಲ್ಲರ ವ್ಯಾತವೀರ್ದಿಗಳು ತೀರಿ, ಆನೆಗಳು-ಕುದುರೆಗಳು ಶೃಂಗಾರವಾಗಹತ್ತಿದವು. ದಂಡಾಳಗಳು ಪ್ರೋಷಾಕುಗಳನ್ನು ಹಾಕಿ ಕೊಳ್ಳಬಹುತ್ತಿದರು. ಕುಮುದಿನಿಯು ರಾಜಪುತ್ರನಿಗೆ ದಬಾರಿದ ಸುಂದರ ವಾದ ಪ್ರೋಷಾಕುಹಾಕಿ, ಆತನನ್ನು ರಾಜಚಿಹ್ಯಗಳಿಂದ ಕೈಮುಟ್ಟ ಅಲಂಕರಿಸಿದಳು. ತಾನು ಪುರುಷರ ಯುದ್ಧದ ಉಡಪು-ತೊಡಪುಗಳನ್ನು ಧರಿಸಿ, ಕಡುಗಲೀಯಂತೆ ಒಪ್ಪಿದಳು. ಎಚ್ಚುಮ್ಮನಾಯಕನು ಪ್ರೋಷಾಕು ಹಾಕಿಕೊಳ್ಳುತ್ತಿದಲು, ಕುಮುದಿನಿಯು ಅಲ್ಲಿಗೆ ಹೋಗಿ ರಾಜಪುತ್ರನ ಸಿದ್ಧತೆಯಾದ ಸ್ವರ್ನನ್ನು ತಿಳಿಸಿದಳು. ಆ ತರುಣದಂಪತಿಗಳು ಪರಸ್ಪರರನ್ನು ನೋಡುತ್ತಿರುವಾಗ, ಕುಮುದಿನಿಯ ಎಡಗಣ್ಣು, ನಾಯಕನ ಬಲಗಣ್ಣು ಹಾರಹತ್ತಿದವು. ಆಗ ಪರಸ್ಪರರ ಪಷಯವಾಗಿ ವಿಚಿತ್ರತರವಾದ ಆದರವು ಉತ್ತನ್ನವಾ

ಯಿತು. ಆ ಬಗೆಯ ಆದರನು ಆ ದಂಪತಿಗಳಲ್ಲಿ ಈವರೆಗೆ ಎಂದೂ ಹುಟ್ಟಿದ್ದಿಲ್ಲ. ಆ ಕಾಲದಲ್ಲಿ ಅವರ ಮನಸ್ಸುಗಳು ತಿಳಿಸುವಾದವು. ವರಪ್ರಾರ ಆವ ಲೋಕನಕ್ಕಾಗಿ ಮನಸ್ಸು ಉತ್ಸರ್ವವಾಗಿದ್ದಂತೆ, ಏನೂ ಒಂದು ಪ್ರಕಾರದ ಸಂಕೋಚತ್ವವು ಹುಟ್ಟಿ ಒಬ್ಬರು ಮತ್ತೊಬ್ಬರನ್ನು ಸೂಡಿದಾದರು. ಆಗ ನಾಯಕನ ಮನಸ್ಸು ನಿಲ್ಲಲಾರದೆ ಕುಮುದಿನಿಗೆ—ಸ್ವಿಯೇ, ಕುಮುದಿನೀ, ನಿಮ್ಮೆಲ್ಲರ ಸಾಹಸದಿಂದ ಹಿಡಿದ ಕೆಲಸವು ಕೈಗೂಡಿದಂತಾಗಿ, ಓಂದಕ್ಕೆ ವಿವಾಹಕಾಲದಲ್ಲಿ ಮಾಡಿದ್ದ ನಿನ್ನ ಪ್ರತಿಜ್ಞೆಯು ಪ್ರಾರ್ಥಿವಾದಂತಾಯಿತ್ತಲ್ಲವೇ? ಅನ್ನಲು, ಕುಮುದಿನಿಯು ಸ್ವಲ್ಪ ಲಜ್ಜೆತಾಗಿ—ಇದರಲ್ಲಿ ಯಾರ ಸಾಹಸ ವೇನು ಮಾಡಿದೆ? ಎಲ್ಲ ತಮ್ಮ ಪ್ರಣಿಪೂರ್ಖವನ್ನು, ಎಂದು ಉತ್ತರಕೊಡುತ್ತಿ ರುವಷ್ಟರಲ್ಲಿ ಮುಷೀಶ್ವರನು ಕರೆಯುತ್ತಾನೆಂದು ಒಬ್ಬ ಸೇವಕನು ನಾಯಕ ನಿಗೆ ಹೇಳಿದನು. ಕೂಡಲೇ ನಾಯಕನು ಮುಷೀಶ್ವರನ ಬಳಿಗೆ ಹೋದಾನು. ಆಗ ಆ ಮಹಾತ್ಮನು ನಾಯಕನನ್ನು ಕುರತು—ಪ್ರತಾಸಿಯೇ, ಇನ್ನು ಚೀಗನೆ ಪುರಪ್ರವೇಶ ಸಮಾರಂಭಕ್ಕೆ ಆರಂಭವಾಗಲಿ. ಈ ದಿನ ಸುಮುಹರ್ತವಾ ಪುಸಂಪೂರ್ಣವಾಗಿರುವದರಿಂದ ರಾಜಕುಮಾರನ ಪಟ್ಟಾಭಿಪ್ರೇಕದ ಕಾದ್ಯವೂ, ನಿನ್ನ ವಿವಾಹದ ಕಾರ್ಯವೂ ಈ ದಿನವೇ ತೀರಿಹೊಗಲಿ. “ಶುಭಸ್ವರ್ತಿಇಷ್ಟುಂ” ಎಂಬ ಉತ್ಸುತ್ತಿಯಂತೆ ಶುಭಕಾರ್ಯದಲ್ಲಿ ನಿಲಂಬವು ಕೆಲಸದ್ವಾಲ ಪ್ರತಿಜ್ಞೆಯು ಪ್ರಾರ್ಥಿವಾಗಿರುವದರಿಂದ ಈ ಕುಮುದಿನಿಯೇಡನೆ ಇನ್ನೊಮ್ಮೆ ನಿನ್ನ ನಿಜ ವಾದ ವಿವಾಹವಾಗಲಿಕ್ಕೆ ಪ್ರತಿಬಂಧವಿಲ್ಲ, ಎನ್ನಲು, ನಾಯಕನಿಗೂ, ಕುಮುದಿನಿಗೂ ಪರಮಾನಂದವಾಯಿತು. ಅಷ್ಟರಲ್ಲಿ ಉಷ್ಣಕಾಲವು ಸಮೀಪಿಸಿದ್ದ ರಿಂದ ರಾಜಪುತ್ರನೇ ಹೊದಲಾದವರು ಮುಷೀಶ್ವರನ ಚರಣಕ್ಕೆರಗಿ, ಆ ಮಹಾತ್ಮನು ಪಲ್ಲಕ್ಕಿಯನ್ನೇರಲು, ತಮ್ಮ ತಮ್ಮ ವಾಹನಗಳನ್ನು ಹತ್ತಿದ್ದರು. ಅನೇಕ ವಾದ್ಯಗಳೊಡನೆ ಚತುರಂಗ ಬಲವು ಯಥಾಕ್ರಮದಿಂದ ಹಿಂದೆಯೂ, ಮುಂದೆಯೂ ಸಡಗರದಿಂದ ಸಾಗಿತು. ಮಧ್ಯದಲ್ಲಿ ಎಲ್ಲಕ್ಕೂ ಮುಂದೆ ಪ್ರಸಿದ್ಧ ಸರದಾರರ ಕುದುರೆಗಳ ಸಾಲಂಗಳು, ಅಪುಗಳ ಹಿಂದೆ ಮುಷೀಶ್ವರನ ಪಲ್ಲಕ್ಕಿಯು, ಆ ಪಲ್ಲಕ್ಕಿಯ ಹಿಂದೆ, ರಾಜಪುತ್ರನ ಶೃಂಗರಿಸಿದ ಅನೇಯು ಸಾಗಿದ್ದವು. ರಾಜಪುತ್ರನೊಡನೆ ಅಂಬಾರಿಯಲ್ಲಿ ಕುಮುದಿನಿಯು ಕುಳಿತ್ತಿದ್ದಳು. ರಾಜಪುತ್ರನ ಅನೇಯ ಬಲಗಡೆಯಲ್ಲಿ ಎಚ್ಚರಿನ್ನಾಯಕನ ಶೃಂಗರಿಸಿದ ಕುದು

ರೆಯೂ, ಎಷ್ಟಗಡೆಯಲ್ಲಿ ಚಾಂದಶಾನನ ಕುದುರೆಯೂ ಸಾಗಿದ್ದವು. ಅದರ ಹಿಂದೆ ಮತ್ತೆ ಸರದಾರರ ಕುದುರೆಗಳು ಸುಷ್ಪವಸ್ಥಿಯಿಂದ ಸಾಗಿದ್ದವು.

ಈ ಮೇರೆಗೆ ರಾಜಪುತ್ರನು ಅತ್ಯಂತ ವೈಭವದಿಂದ ಪಟ್ಟಣವನ್ನು ಪ್ರವೇಶಿಸಿ, ಕೆಲವು ಹೊತ್ತಿನಮೇಲೆ ಮುಖ್ಯ ರಾಜಮಾರ್ಗದಲ್ಲಿ ಸಾಗಿದನು. ಆಗ ಸಮಾರಂಭದ ಸೌಂದರ್ಯವೂ, ವೈಭವವೂ ಹೆಚ್ಚಿದವು. ರಾಜಮಾರ್ಗದ ಎಡಬಲಗಳಲ್ಲಿರುವ ಅಂತಸ್ತಿನ ಸುಂದರವಾದ ಮನೆಗಳ ಮುಂದೆ ಜಲಪೂರ್ಣ ಕುಂಭಗಳನ್ನಿಲ್ಲಿ, ಬಾಗಿಲುಗಳನ್ನು ತೋರಣ, ಪುಷ್ಪಹಾರ, ಫಲ, ಪಲ್ಲವ ಮೊದಲಾದವುಗಳಿಂದ ಶೃಂಗರಿಸಿ, ಸುಗಂಧಯುಕ್ತ ಜಲದಿಂದ ಅಂಗಳಕ್ಕೆ ಧಳಿ ಹಾಕಿದ್ದರು. ಪ್ರತಿಭಬ್ರಿ ಬಾಗಿಲುಗಳಲ್ಲಿ ಹಾಕಿದ ಸುಗಂಧಯುಕ್ತ ಧೂನ ದಿಂದ ಪಟ್ಟಣವೆಲ್ಲ ಘಮಘಮಿಸುತ್ತಿತ್ತು. ಸುಮಂಗಲೀಯರು ನಡನಡುವೆ ಆರತಿಗಳನ್ನು ಮಾಡಲು, ಅವರ ಆರತಿಯ ತಟ್ಟಿಗಳು ಧನಪೂರ್ಣವಾಗುತ್ತಿದ್ದವು. ಉಪರಿಗೆಯಲ್ಲಿ ಕುಳಿತಿದ್ದ ಸುಂದರ ಸ್ತ್ರೀಯರು ರಾಜಪುತ್ರನ ಮೇಲೆ ಮೊದಲು ತಮ್ಮ ನೇತ್ರ ಕುಮುದಗಳ ಮಳಿಸುರಿಸಿ, ಆಮೇಲೆ ಸುಗಂಧಪುಷ್ಪಗಳ ವೈಷ್ಣಿಗರೆಯುತ್ತಿದ್ದರು. ಎಷ್ಟೋ ಪ್ರಮದೆಯರು ರಾಜಪುತ್ರನ ಮೇಲೆ ಸುವರ್ಣ ಪುಷ್ಪಗಳನ್ನು ತೂರಿದರು; ಕೆಲವರು ಭಕ್ತಿದ ಅರಳುಗಳನ್ನು ಸೂರೀ ಮಾಡಿದರು. ರಾಜಪುತ್ರನು ಮುಂದಕ್ಕೆ ಸಾಗಿದಂತೆ ರಾಜಮಾರ್ಗವು ಈ ಸುಮಂಗಲೀಯರು ತಮ್ಮ ಸುಂದರ ಕರಗಳಿಂದ ಸುರಿಸಿದ ಮಂಗಲ ದ್ರವ್ಯಗಳಿಂದ ಸುಶೋಭಿತವಾಗುತ್ತಿತ್ತು. ಈ ಸುಮನೋಹರವಾದ ಪ್ರವೇಶಸಮಾರಂಭವು ಸಹಕ್ಯದಯರ ಆನಂದಬಾಷ್ಟಿಗಳ ಸೇಚನದಿಂದ ಸತೀಜತ್ವವನ್ನು ಪಡೆದು, ಎರಡು ತಾಸು ಏರುವದರೊಳಗೆ ಮುಗಿದು, ರಾಜಪುತ್ರನು ದಿವಾಣಿ ಖಾನೆಯ ಬಾಗಿಲಿಗೆ ಬರಲು, ಅಲ್ಲಿ ಸುಮಂಗಲೀಯರು ಆರತಿಗಳನ್ನು ಮಾಡಿ ನಿವಾಳಿಗಳನ್ನು ತಿಗಿದರು. ರಾಜಪುತ್ರನು ಶೃಂಗರಿಸಿದ ಆ ದಿವಾಣಿಖಾನೆಯನ್ನು ಪ್ರವೇಶಿಸುವಷ್ಟರಲ್ಲಿ, ಆದು ನಿಮಂತ್ರಿತ ಜನರಿಂದ ಸಂದರ್ಭಿತವಾಗಿತ್ತು. ಸರದಾರರು, ಸರಕಾರದ ದೊಡ್ಡ ದೊಡ್ಡ ಅಧಿಕಾರಿಗಳು, ಶಟ್ಟರು, ಸಾಪುಕಾರರು, ಪ್ರತಿಷ್ಠಿತಜನರು ಮೊದಲಾದವರಿಂದ ಆದು ತುಂಬಿಮೋಗಿತ್ತು. ಮುಷ್ಣೀಶ್ವರನು ಹಸ್ತಲಾಘವವನ್ನು ಕೊಟ್ಟಿ ರಾಜಪುತ್ರನನ್ನು ಸಿಂಹಾಸನದ ಮೇಲೆ ಕುಳಿರಿಸುವಾಗ, ಇನ್ನೇ ರಂಗರಾಯರ ಸೌಜನ್ಯವನ್ನು ನೆನಿಸಿ,

ఎల్లర కణ్ణుగళోళగింద నీరుగళు బందవు. వట్టాభిషేకద లపక రణగళు సిద్ధవాగిరలు, ఆ వహాపురువనే కైముట్టె అభిషేకద విధి యన్న ముగిసిదను! ఖుషిశ్శరను పీరదల్లి విశ్రమిసలు, ఎళ్ళున్న నాయకనే మోదలాదవరు తమ్ము తమ్ము శ్ఫురల్లి కులితుకొండరు స్తుతిపాతకర స్తుతిగళూ, సంబోధనగళూ—సూజనేగళూ నడిదిరలు, ఆరసన వందనద తిష్ఠుచారక్కె ఆరంభవాయితు. ఎల్ల సరదారరు చిన్నవేంకటరాజున అధికారవన్ను ఒప్పికొండడ్డర చిక్కువో ఆన్న వంతి, ఆతనిగే కాణేకియస్తుత్తు సాష్ట్యంగవాగి వందిసిదరు. విజయ నగరద రాయర పూర్వ సాంప్రదాయంతి, ముశల్మానర సమాధానకూగి సింహాసనద కత్తర కురాణవన్ను ఇప్పిరలు, చాందబొనను కాణికియస్తుత్తు ఆరసనిగే సాష్ట్యంగవాగి నమిసిదను. సాంప్రదాయ దంతి ఆగబేకాగద్ద కృతిగళీల్ల సాంగవాగతోడగిద్దవు ఇదన్నేలి నోడి ఎళ్ళున్నాయకన, హాగు కుముదినియ కణ్ణుగళోళగింద ఆనందబాష్పగళు కెరియతోడగిద్దవు!

ఆ ఆనందపూర్వాద సుసమయదల్లి ఖుషిశ్శరను ఎద్దునింతు కుముదినియన్ను కరెదు— అమ్మా, కుముదిని!, నుండక్కె బారమ్మా! గంగాప్రవాಹదంతి పవిత్రవాద అంతఃకరణహూ, పరిశుద్ధవాద ఆజరణియూ ఖల్మినిను, ఎల్ల బగెయిందలూ నినగి ఆనురూపనాగిద్దు, పవిత్రవాద బ్రహ్మజయప్రతింద పరిపూర్వాగిరువ ఈ నరవిరసాద ఎళ్ళున్నాయకన కోరళల్లి ఈ గంభీరవాద సభియ సముద్రమాలేకాకువదకూగి ముందక్కె బా, ఎందు కరెదు కుముదినియ ముందే పుష్పమాలేయన్న హిడిదను. ఆగ కుముదినియ వినయ దింద తలెబాగి, ఆనందాతిశయదింద కంపిసుత్త ఖుషిశ్శరన జరణక్కె రగి ఆతన కైయోళగిన మాలేయన్న స్థిరింసిదళు. తరువాయ ఆ కోమలేయు తలెయన్న స్ఫుర్మ మేలిక్కేత్త హైదయవు కంపిసుత్తిరలు, ఆగలే ఖుషిశ్శరనన్న వందిసి నింతిద్ద ఎళ్ళున్నాయకన కోరళల్లి మాలేయన్న హారిదళు. తరువాయ ఖుషిశ్శరను కుముదినియ

ಬಲಗೈಯನ್ನು ತನ್ನ ಬಲಗೈಯಲ್ಲಿಯೂ, ಎಚ್ಚೆಮೃನಾಯಕನ ಬಲಗೈಯನ್ನು ತನ್ನ ಎಡಗೈಯಲ್ಲಿಯೂ ಹಿಡಿದು, ಅವರಿಬ್ಬರನ್ನು ಕೃಪಾದ್ವಷ್ಟಯಿಂದ ಸೋಧುತ್ತೇ, ಕುಮುದಿನಿಯ ಹಸ್ತವನ್ನು ನಾಯಕನ ಹಸ್ತದಲ್ಲಿ ಇಟ್ಟು—ನಾಯಕನೇ, ಕುಮುದಿನಿಯ ಈ ಪುಣ್ಯಹಸ್ತವು ಎರಡುವರ್ಷ ಸತ್ತ್ವರುವಿಂದ ವೇಯನ್ನು ಮಾಡಿ ಧನ್ಯವಾಗಿರುವದು ಕಂಡೆಯಾ! ಇಂದಿನಿಂದ ನೀನು ವಿವಾಹಿತನಾಗಿ ಅಗಾಧವಾದ ಈಶ್ವರೀಮಾಯೆಯ ವೈಭವವನ್ನು ಅರಿಯಲು ಅಧಿಕಾರಿಯಾದೆ! ಅದರೂ, ಈಶ್ವರನ್ನು ಮರೆತು ಆ ಮಾಯಾಮೋಹಕ್ಕೆ ಒಳಗಾಗಿ ಸುಖದುಃಖಗಳ ತಿಕ್ಕಾಟದಿಂದ ಗಾಸಿಯಾಗಬೇಡ; ಸತ್ಯಮಾಗಮುದಯೋಗದಿಂದ ಮಾಯೆಯು ನಿದುಷ್ಯವಾದ ಈಶ್ವರೀಪ್ರಸಾದವೆಂತಲೇ ತಿಳಿದು; ಅದರ ಸಹಾಯದಿಂದಲೇ ಈಶ್ವರಜ್ಞನವನ್ನು ಪಡೆದು ಪತ್ತಿಯೋಡನೆ ಕೃತಕೃತ್ಯನಾಗು! ಇದು ನನ್ನ ಪೂರ್ಣಾರ್ಥಿವಾರ್ಥವು, ಎಂದು ಹೇಳಿ, ಅವರಿಬ್ಬರು ವಂದಿಸುತ್ತಿರಲು ವರದ ಹಸ್ತವನ್ನು ಅವರ ತಲೆಯನೇಲೆ ಇಟ್ಟು, ತನ್ನ ಸ್ಥಳದಲ್ಲಿ ಕುಳಿತುಕೊಂಡನು. ಈ ಕಾಲದಲ್ಲಿ ಸತ್ಯಮಾಗಮುದಪ್ರಭಾವದಿಂದ ಸಭೆಯು ನಿವೇದವಾಗಿ ಶುದ್ಧಾನಂದದ ಅನುಭವವನ್ನು ಹೊಂದುತ್ತೇನು. ಪ್ರಿಯವಾಚಕರೇ, ಈಗ ಚಂದ್ರಗಿರಿಯ ದಿವಾಣಿಶಾಸ್ಯಯಲ್ಲಿ ಕ್ರಮಿಸಿಹೋಗುತ್ತಿರುವ ಸುಮುಹಾರ್ಥದಲ್ಲಿ ಎಷ್ಟು ಜನರ ಇಷ್ಟಾರ್ಥಗಳು ಪೂರ್ಣವಾದವೆಂಬದನ್ನು ಮನಸ್ಸಿನಲ್ಲಿ ತಂದಿರೀಸು? ಮಗನಾದ ಚಿನ್ನವೆಂಕಟನು ಪಟ್ಟಿನೇರಿದ್ದ ರಿಂದ ಸ್ವರ್ಗಸ್ಥರಾದ ಇನೇ ರಂಗರಾಯರ ಇಷ್ಟಾರ್ಥವು ಪೂರ್ಣವಾಯಿತು; ಪ್ರತಿಜ್ಞೆಯು ಕೇಗೂಡಿದ್ದರಿಂದಾದ ಅನಂದದೊಡನೆ ಕುಮುದಿನಿಯ ಪ್ರಾಸ್ತುರ್ಯಯಾಗಲು, ಎಚ್ಚೆಮೃನಾಯಕನ ಇಷ್ಟಾರ್ಥವು ಪೂರ್ಣವಾಯಿತು; ಸನ್ಮಿಶ್ರನ ಕಾರ್ಯಸಾಧನದಲ್ಲಿ ತನ್ನಿಂದ ಯಥಾಶ್ರೀ ಸಹಾಯವಾದದ್ದು ರಿಂದ ಚಾಂದಿಶಾನನ ಇಷ್ಟಾರ್ಥವು ಪೂರ್ಣವಾಯಿತು. ಸತ್ಯಮಾಗಮದಿಂದ ಯಾರ ಇಷ್ಟಾರ್ಥವು ತಾನೇ ಪೂರ್ಣವಾಗಲಿಕ್ಕೆಲ್ಲ!!



ಇನೆಯ ಪ್ರಕರಣ

ಶ್ರೀಗಾರಸೂಗರ.

ಮೇಲೆ ಹೇಳಿದಂತೆ ಎಚ್ಚುಮೃನಾಯಕನು ಕುಮುದಿನಿಯ ಪಾಣಿಗ್ರಹಣವನ್ನು ಮಾಡಿದ ಬಳಿಕ ಆ ತರುಣದಂಪತಿಗಳ ಭಾವಪ್ರಭವೇ ಒಮ್ಮೆಲೆ ಬದಲಾದದ್ದನ್ನು ನೋಡಿದರೆ, ಯಾರಿಗಾದರೂ ಕೊತ್ತಾಗಿವಾಗದೆಯಿರದು. ಕುಮುದಿನಿಯ ದಿಟ್ಟತನವೇನ್ನು, ಪರಾಕ್ರಮವೇನ್ನು, ಸಾಹಸವೇನ್ನು? ಆಕೆಯೂ ಮಾಡಿದ ಒಂದೊಂದು ಕೆಲಸವನ್ನು ಮನಸ್ಸಿನಲ್ಲಿ ತಂದರೆ, ಆಕೆಯನ್ನು ಶ್ರೀರೂಪಧರಿಸಿದ ಪ್ರದುಷನೆಂತಲೇ ಹೇಳಬೇಕಾಗುವದು. ಅಂಥ ಕುಮುದಿನಿಯ ಆ ದಿಟ್ಟತನವೂ, ಪರಾಕ್ರಮವೂ, ಸಾಹಸವೂ ನಿವಾಹಕಾಲದಲ್ಲಿ ಎತ್ತುಹೋದವೋ ಏನೋ! ಆಕೆಗೆ ಎಚ್ಚುಮೃನಾಯಕನ ಎದುರಿಗೆ ನಿಳ್ಳಲಿಕ್ಕು, ಆತ ನನ್ನ ದಿಟ್ಟಿಸಿನೋಡಲಿಕ್ಕು ಧ್ಯಯಂವಾಗಿದ್ದರಿಂದ, ಎಡೆಯು ದಡಗುಟ್ಟಿಕಾರುತ್ತಿರಲು, ಆಕೆಯು ಮೆಲ್ಲಿನೆ ಮುಖವೆತ್ತಿ ಯಾವಾಗಾದರೋವ್ಯೈ ಆತ ನನ್ನ ಕದ್ದು ತಟ್ಟನೆ ನೋಡಿ, ನೋಡಿಯೂ ನೋಡದವಳಂತೆ ಇರುತ್ತಿದ್ದಳು! ಆ ಸುಂದರಿಯು ಕಂಪಿಸುವ ಕೈಗಳಿಂದ ಪ್ರಪ್ರಮಾಲೆಯನ್ನು ಪ್ರಯಾಸಪಟ್ಟಿ ವಹಿಯ ಕೊರಳಲ್ಲಿ ಹಾಕುವಾಗ, ಅಂಗಸ್ವರ್ಚವಾದ ನೆವಡಿಂದ ದಮ್ಮನೆ ದಣಿದಂತೆ ಆಗಿ ಆಕೆಯ ಸವಾರಂಗವು ಬೆನರಲು, ವ್ಯೈಜುವ್ಯೈಂದು ಕಂಪಿಸಹತ್ತಿರೋವಾಂಚನಗಳಿದ್ದವು! ಮಷಿಶ್ವರನು ಆ ಕೋಮಲೆಯ ಹಸ್ತವನ್ನು ನಾಯಕನ ಹಸ್ತದಲ್ಲಿ ಇಟ್ಟಿರಲು, ಆಕೆಗೆ ಸುಖವೋ—ದುಃಖವೋ ಎಂಬದಾವಡಾ ತಿಳಿಯದೆ, ಏನೋ ಒಂದು ತರವಾದಂತಾಗಿ ಆಕೆಯ ಮನಸ್ಸು ಚಂಚಲವಾಯಿತು, ಶ್ವಾಸೋಚ್ಛಾವಂದ ವ್ಯಾಪಾರವು ಒತ್ತರದಿಂದ ಸಾಗಹತ್ತಿತು. ಆಕೆಯ ಹಸ್ತವು ಬೆನತು ಜಡವಾಯಿತು! ಇಂಥ ಪುಕ್ಕಿಯು ಆಗಸನ ಸಹಾಯದಿಂದ ರಾಜಪುತ್ರನನ್ನು ಹಾಳುಗೆ ಕರಹಾಂದು ಹೋಗಿರಬಹುದು! ಮಧ್ಯಮಾರ್ಗದಲ್ಲಿ ಆಕಸ್ಯಾತ್ಮಾಗಿ ತನ್ನ ಕೈಯನ್ನು ಹಿಡಿದ ದುರಗಪ್ರಾಯಕನನ್ನು ಮಾತಿನ ಪೆಟ್ಟಿನಿಂದಲೇ ಹಾಳುಗೆ ವೆತ್ತುಗೆ ನಾಡಿರಬಹುದು! ಇರಲಿ, ಕುಮುದಿನಿಯು ಎಷ್ಟುದರೂ ಹೆಂಗಸು, ಆಕೆಯು ಪ್ರಸಂಗವಿಶೇಷದಲ್ಲಿ ಪುಕ್ಕಿಯಾ

ದಳೀಂದರೂ ಆನ್ವಬಹುದು; ಆದರೆ ಎಚ್ಚೆನ್ನಾಯಕನಂಥ ಸರವೀರನ ಸ್ಥಿತಿಯೂ ಕುಮುದಿನಿಯಂತೆಯೇ. ಆಗಲಿಕ್ಕೆ ಕಾರಣವೇನು? ಕುಮುದಿನಿಯನ್ನು ದಿಟ್ಟಿಸಿ ನೋಡಲಿಕ್ಕು, ಆಕೆಯ ಹೆಸರನ್ನು ಸಂಕೋಚಿಸಿಲ್ಲದೆ ಉಚ್ಚೆ ರಿಸಲಿಕ್ಕು ಆತನಿಗೆ ಧ್ವನಿಯಾಗಬಾರದೇನು? ಕುಮುದಿನಿಯೇನು ಹೊಸ ಬಳ್ಳ? ಆಕೆಯ ಪರಿಚಯವು ನಾಯಕನಿಗೆ ಇಡ್ಡಿಟ್ಟವೇ? ಅಥವಾ ಮನುಷ್ಯ ಲೋಕದ ಕುಮುದಿನಿಯು ಹೋಗಿ ದೇವಲೋಕದ ಕುಮುದಿನಿಯು ಆಗಿದ್ದಳೇ? ಏನೂ ಇಲ್ಲ; ವಿವಾಹವೇಂಬ ಮನೋಹರವಾದ ಬಂಧನದ ಪ್ರಭಾವವೇ ಅಂಥಾದ್ದು! ಆ ಬಂಧನಕ್ಕೆಲ್ಲಾಗಾದ ಸ್ತ್ರೀಪುರುಷರ ಸ್ವಾತಂತ್ರ್ಯವು ನಷ್ಟವಾಗಿ, ಹೆಂಡತಿಯಲ್ಲಿದ್ದ ಪತಿಭಕ್ತಿಯ ಮಾನದಿಂದ ಗಂಡನಿಗೂ, ಗಂಡನಲ್ಲಿದ್ದ ಪತ್ನೀಪ್ರೇಮದ ಮಾನದಿಂದ ಹೆಂಡತಿಗೂ ಸುಖವಾಗಬೇಕೆಂಬದು ಸಾಮಾನ್ಯ ನಿಯಮವಾಗಿರುವದು! ಹೀಗೆ ಸ್ವಾತಂತ್ರ್ಯವು ನಷ್ಟವಾದ ಬಳಿಕವರಾವಲಂಬಿಗಳಾದ ದಂಪತಿಗಳನ್ನು ಲಜ್ಜಾ-ಭಯಗಳು ಆವರಿಸುವದೇನಾಶ್ಯಯಾವು?

ರಸಿಕರಾದ ಶ್ರಿಯವಾಚಕರೇ, ಕುಮುದಿನಿಯು ಲೋಕಸುಂದರಿಯೆಂದು ನಾವು ಹಿಂದೆ ಆಗಾಗ್ಗೆ ವರ್ಣಿಸಿದ್ದನ್ನು ನೀವು ಮರೀತಿರಲಿಕ್ಕಿಳಿ; ಆದರೆ, ಅವಿವಾಹಿತಳಾಗಿ ಕೇವಲ ಸರಳವೃತ್ತಿಯಿಂದ ಒಪ್ಪುತ್ತಿದ್ದ ಆಗಿನ ಕುಮುದಿನಿಯ ಸ್ವಾಭಾವಿಕ ಸೌಂದರ್ಯಕ್ಕು, ವಿವಾಹಿತಳಾಗಿ ಸಂಕೋಚನೆಯಿಂದ ಒಪ್ಪುವ ಈಗಿನ ಕುಮುದಿನಿಯ ಸುಲಲಿತ ಸೌಂದರ್ಯಕ್ಕು ಬಹಳ ಅಂತರವಿರುವದೆಂಬ ಮಾತನ್ನು ನೀವು ಒಪ್ಪದೆ ಇರಲಾರಿ. ಸಂಕೋಚನೆಯಿಂದುಂಟಾದ ಲಜ್ಜೆಯಮೂಲಕ ಶ್ರೀಯರ ಸೌಂದರ್ಯಕ್ಕೆ ಕಳಿಯೇರುವದರಿಂದ, ಲಜ್ಜೆಯನ್ನು ಶ್ರೀಯರ ಸ್ವಾಭಾವಿಕವಾದ ಅಲಂಕಾರವೇಂತಲೇ ಹೇಳತಕ್ಕದ್ದು. ಕುಮುದಿನಿಯು ಇಂದು ಈ ಅಲಂಕಾರದಿಂದ ಅಲಂಕೃತಳಾಗಿರಲು, ಆ ಮುಗ್ದೆಯನ್ನು ರಸಿಕರಾದ ಪ್ರಮದೆಯರು ಉತ್ತಮೋತ್ತಮವಾದ ವಸ್ತ್ರಭರಣಗಳಿಂದಲೂ, ಕುಂಕಮ-ಕೇತಕಿ-ಪುಷ್ಟವಾಲೆ-ಕಾಡಿಗೆ ಮೋದಲಾದ ಸೌಭಾಗ್ಯದ್ರವ್ಯಗಳಿಂದಲೂ, ಮತ್ತಿಷ್ಟು ಅಲಂಕರಿಸಿದರು. ಕುಮುದಿನಿಯ ಇಂದಿನ ಸೌಂದರ್ಯವನ್ನು ವರ್ಣಿಸುವ ಯೋಗ್ಯತೆಯು ಯಾವನಿಗಿರುವದು? ತಿದ್ದಿಮಾಡಿದ ಚಿನ್ನದ ಪುತ್ತಳಿಯಂತೆ ಇದ್ದ ಆಕೆಯು,

ವಸ್ತುಭರಣಗಳಿಂದ ಎದ್ದು ಕಾಣುವದನ್ನು ಪ್ರತ್ಯೇಕ್ಕ ನೋಡಿದವರ ಕಣ್ಣಗಳು
ಮಾತ್ರ ಸಫಲವಾದವುಗಳಿಂದು ನಾವು ಸ್ವಷ್ಟವಾಗಿ ಹೇಳುವೆವು!- ಅದಿನ
ಕುಮುದಿನಿಯು ಉತ್ತಮವಾದ ಜರದ ಬಿಳಿಯ ಸೂಕ್ಷ್ಮ ಪತ್ತಲವನ್ನು ತಿದ್ದಿ
ಉಟ್ಟಿಕೊಂಡು, ಜರದಂಚಿನ ಹಸರು ರೀತಿನೇಯ ಸೂಕ್ಷ್ಮ ಕುಪ್ತಸವನ್ನು
ಮೈಗೆ ಒರಕೊಳ್ಳುವಂತೆ ಹೊಟ್ಟಿಕೊಂಡಿದ್ದಳು. ನೋಡಲೇ ಮುದ್ದು ಸುರಿ
ಯುವ ಆಕೆಯ ಮುಖವು; ಅದರಲ್ಲಿ ಚತುರಾದ ಸ್ತ್ರೀಯರು ಆಕೆಯ ಕೆವಿ
ಗಳಲ್ಲಿ ಮುತ್ತಿನ ಬುಗುಡಿ-ವಜ್ರದ ಬೆಂಡೋಲೆಗಳನ್ನೂ, ಮೂಗಿನಲ್ಲಿ
ಬುಲಾಕು-ಮೂಗಬಟ್ಟಿಗಳನ್ನೂ ಒಪ್ಪಿವಂತೆ ಇಟ್ಟಿದ್ದರಿಂದ ಆ ಮುಖದ
ನೋಹೆಕತ್ವವು ಮತ್ತಿನ್ನು ಹೆಚ್ಚಿತು. ಆಕೆಗೆ ಹೆರಳುಂಡಾಕಿ ಚಕ್ರದುರುಬನ್ನು
ಕಟ್ಟಿ, ಅದರಲ್ಲಿ ಹರಳುಂಚೆಚ್ಚಿದ ಚಿನ್ನದ ಒಂದೆಂದರೆ ಒಂದೇ ಗುಲಾಬಿಯಹೂ
ವನ್ನು ತಿರುಗಿಸಿ, ಆ ತುರುಬಿನಸುತ್ತಲು, ಮಲ್ಲಿಗೆ-ಪಾರಿಜಾತಗಳ ಅರಳುಮ
ಗ್ಗಿಗಳ ಸುಂದರಮಾಲೆಗಳನ್ನು ಮುಡಿಸಿದ್ದರು. ಆ ಚಾರುಗಾತ್ಮಿಯ ಕೊರಳಲ್ಲಿ,
ಸೂಕ್ಷ್ಮವಾದ ಪತ್ತಲದೊಳಗಿಂದ ಕಾಣುವ ಸರಿಗೆ-ಚಂದ್ರಹಾರಗಳೂ,
ತೋಳುಗಳಲ್ಲಿ ಒಪ್ಪಿವ ಒಂರಿ-ನಾಗಮುರಿಗಳೂ, ಕೈಯೊಳಗಿನ ಬಣ್ಣಬ-
ಣ್ಣದ ಬಳಿಗಳನ್ನಲಂಕರಿಸುವ ವಜ್ರದ ಕಂಕಣ-ತೋಡಿಗಳೂ ಬಹು ಮನೋ
ಹರವಾಗಿ ಒಪ್ಪುತ್ತಿದ್ದವು. ಆ ಮುಗ್ಗೆಯ ಟೊಂಕದೊಳಗಿನ ಚಿನ್ನದ ಪಟ್ಟಿ
ಯಿಂದುಂಟಾದ ಶೋಭೆಯನ್ನು ವರ್ಣಿಸುವದಂತು ಅಸಾಧ್ಯವೇ ಸರಿ. ಆ
ಪಟ್ಟಿಯು ಟೊಂಕವನ್ನು ರಾವಿಕೊಂಡು ಹೊಳೆಯುತ್ತಿದ್ದರಿಂದ, ಅದರ
ಮೇಲ್ಲಡಿಯಲ್ಲಿ ಕುಪ್ತಸವನ್ನು ಬಿಗದು, ಸರೆಗನ್ನು ಮೆಲ್ಲನೇ ಎತ್ತಿ, ಅದೇ ಬರು
ತ್ತಿರುವ ಬಟ್ಟಕುಚಗಳಿಂದ ಸುಂದರವಾಗಿ ತೋರುವ ಹೃದಯಪ್ರದೇಶವೂ,
ಕೆಳಗಡಿಯಲ್ಲಿ ಶರೀರದ ಸೌಂದರ್ಯವನ್ನು ವ್ಯಾಧಿಗೊಳಿಸುವ ಸ್ಥಾಲವಾದ
ನಿತಂಬಪ್ರದೇಶವೂ ವಿಂಗಡವಾಗಿ ಕಾಣುತ್ತಿದ್ದವು. ಆಕೆಯು ಕಾಲಲ್ಲಿ ಸರಪ
ಳಿಯನ್ನೂ, ಪೈಜಣವನ್ನೂ ಇಟ್ಟಿ, ಪಾದದ ಬೆರಳುಗಳಲ್ಲಿ ಕಾಲುಂಗರ-
ಸುರಳ-ಪಿಲ್ಲಿಗಳನ್ನೂ ಇಟ್ಟಿದ್ದಳು. ಆ ವಿಶಾಲಾಕ್ಷೀಯ ಕಣ್ಣಗಳು ಕಾಡಿಗೆ
ಯಿಂದಲೂ, ಹಕ್ಕೆಯು ಸುಂದರವಾದ ತಲಕದಿಂದಲೂ ಚಿತ್ತಾಕರಣಕವಾಗಿ
ಒಪ್ಪುತ್ತಿದ್ದವು. ಆಕೆಯ ಶರೀರವು ಸುಗಂಧಲೇಪನದಿಂದ ಘೋಷಿಸಿ
ತ್ತಿದ್ದು, ಮುಖವು ಸುಗಂಧಯುಕ್ತವಾದ ತಾಂಬಾಲದಿಂದ ಅಲಂಕೃತವಾ-

ಗಿತ್ತು. ಕುಮುದಿನಿಯ ಯಾವ ಅವಯವಗಳ ಸೌಂದರ್ಯದಲ್ಲಿಯೂ ಕುಂಡು ಇಡುವ ಹಾಗಿದ್ದಿಲ್ಲ. ಒಟ್ಟಿಗೆ ಆಕೆಯು ಮಧ್ಯಮ ನಿಲುವಿಕೆಯು, ಬಿಗಿಯಾದ ಮೈಕ್ರೋಸ್ ಚಲುವೆಯಾದ ಸುಂದರ ತರುಣೆಯಾಗಿದ್ದುಳು.

ಇತ್ತೀತ್ತ ಬಹುತರ ಯಾವಾಗಲೂ ಪುರುಷನೇವೇಷದಿಂದಲೇ ಇರುತ್ತಿದ್ದ ಕುಮುದಿನಿಗೆ, ಇಂದಿನ ವಸ್ತುಲಂಕಾರಗಳ ಆಡಂಬರದಿಂದ ಹಿಡಿದುಬಿಟ್ಟಿ ಹಾಗಾಗಿ, ಜನರನುಂದೇ-ವಿಶೇಷವಾಗಿ ಪತಿಯ ಎದುರಿಗೆ ಹೋಗಲಿಕ್ಕೇ ಆಕೆಗೆ ನಾಚಿಕೆ ಸಾವು ಬಂದಂತಾಯಿತು! ಏಕಾಂತದಲ್ಲಿ ಈ ವೇಷದಿಂದ ಪತಿಯ ಬಳಿಗೆ ಹ್ಯಾಗೆ ಹೋಗಬೇಕು? ಅಲ್ಲಿಗೆ ಹೋದಬಳಿಕ ಪತಿಯ ಎದುರಿಗೆ ಹ್ಯಾಗೆ ಸಿಲ್ಲಬೇಕು? ಅಂಚೂತ್ತ ನಿಂತುಕೊಂಡಿದ್ದ ಶಂಕುನ್ನು ಪತಿಯು ಮಾತಾಪಿತಾದರೆ, ಹ್ಯಾಗೆ ಮಾತಾಡಬೇಕು? ಮಾತಾಡಲಾರದೆ ಮರುಳೆಯಂತೆ ನಿಂತಿದ್ದ ನನಗೆ ಪತಿಯು ಏನಾದರೂ ಬೇಡಿದರೆ ಹ್ಯಾಗೆ ಒಯ್ದುಕೊಡಬೇಕು? ಎಂಬನೇ ಮೋದಲಾದ ಸರ್ವಸಾಧಾರಣ ಸಂಗತಿಗಳೂ ಅಂದು ಆ ಕೋನು ಲೆಗೆ ಗಹನ ವಿಷಯಗಳಾಗಿ, ಆಕೆಯನ್ನು ವಿಚಾರಮಂಗ್ಲವಾಗಿ ಮಾಡಿಬಿಟ್ಟಿನ್ನು! ಅನುಭವಿಕರಾದ ತನ್ನ ಓರಿಗಿಯ ಗೆಳತಿಯರನ್ನು ಕೇಳಿ ಈ ಪ್ರಶ್ನೆಗಳ ನಿರ್ದ್ದೀಯ ಮಾಡಿಕೊಳ್ಳಬೇಕೆಂದರೆ, ಯಾವಾಗಲೂ ಗಂಡರಾಮಿಯಂತೆ ಪುರುಷನೊಡನೆ ದೊಡ್ಡ ದೊಡ್ಡ ಪೌರುಷದ ಆಲೋಚನೆಗಳನ್ನೂ, ಕೃತಿಗಳನ್ನೂ ಮಾಡುವ ದರಲ್ಲಿಯೇ ಆಕೆಯ ಕಾಲಕ್ಕೇವಾದದ್ದರಿಂದ, ಆಕೆಗೆ ಅಂಥ ಸಲಿಗಿಯ ಗೆಳತಿಯರೇ ಇಡ್ಡಿಲ್ಲ. ಹೋತ್ತು ಮುಣಿಗಿತು, ಬಿದಿಗಿಯ ಚಂದ್ರನು ಮೇಲ ಕ್ಷೇರಿ ನೋಡಿಗೊಳಗೆ ತನ್ನ ಕಿರಣಗಳನ್ನು ಭೇದಿಸಿ ಮಂದಪ್ರಕಾಶವನ್ನು ಎಲ್ಲ ಕಡೆಗೆ ಹರಿವಿದನು. ಕುಮುದಿನಿಯು ನಾಲ್ಕು ತಾಸು ರಾತ್ರಿಯ ಸುಮಾರಕ್ಕೆ ವಿಲಾಸಮಂದಿರದಲ್ಲಿದ್ದ ಪತಿಯ ಬಳಿಗೆ ಶಂಕಿಸುತ್ತ ಹೋರಟಿಳು. ಆಕೆಯ ಕಾಲುಂಗರಗಳ ಸ್ವರ್ವವಾದ ಸ್ವರ್ವಭಾವ, ಸ್ವೇಚಣಗಳ ಮಂಜುಳನಾದ ದಲ್ಲಿ ಬೆರಿತುಕೊಂಡು ಸುಶೂಷ್ಯ ಮಿಶ್ರಧ್ವನಿಯನ್ನುಂಟುಮಾಡುತ್ತಿರಲು, ವಿಲಾಸಮಂದಿರವು ಸಮೀಪಿಸಿದಂತೆ ಆಕೆಯು ಎಡೆಯು ದಡಗುಟ್ಟಿ ಹಾರುತ್ತಿರಲು, ಆಕೆಗೆ ಎಂದೂ ಸಡೆಮುಗ್ಗಾತ್ಮಿಲ್ಲಿದ ಮಂದಗಮನವು ತಾನೇ ತಲೆದೊರಿ ನೋಡುವವಾಗೆ ಅಂದವಾಗಿ ಒಪ್ಪಾತ್ಮಿರಲು, ಒಮ್ಮೆ ಹ್ಯಾಗಾದರೂ ಮಾಡಿ ಆಕೆಯು ಪತಿಯ ಸನ್ನಿಧಿಯನ್ನು ಹೊಂದಿದಳು.

ಕುಮುದಿನಿಯು ಹೋದಾಗ ಎಚ್ಚೆಮೈನಾಯೆಕನು ವಿಣಿಯನ್ನು ಕೂಡಿಸುವದರಲ್ಲಿ ಮಗ್ನೊನಾದವನಂತೆ ಕುಳಿತುಕೊಂಡಿದ್ದನು. ಆ ವಿಲಾಸ ಮಂದಿರವು ಬಗೆಬಗೆಯ ಕೃಷ್ಣ ಲೀಲೆಗಳ ಸುಂದರ ಚಿತ್ರಗಳಿಂದ ಮನೋಹರ ವಾಗಿ ಒಪ್ಪುವ ಗೋಡೆಗಳಿಂದಲೂ, ಮುತ್ತಿನ ಜಾಲರ-ಮುತ್ತಿನ ಗೊಂಡಲು-ವಿಚಿತ್ರವರ್ಣದ ಕಾಜಿನ ಜುಮುರುಗಳು-ಬಣ್ಣಬಣ್ಣದ ಕಾಜಿನ ಹಂಡಿಗಳು ಇವುಗಳಿಂದ ಸುಶೋಭಿತವಾಗಿದ್ದ ಭೂತಿನಿಂದಲೂ, ತಕ್ಕ ಸ್ಥಳದಲ್ಲಿ ಸುವ್ಯವ ಸ್ಥಿತವಾಗಿ ಇರಿಸಿದ್ದ ಬಗೆಬಗೆಯ ಕಲಾಕೌಶಲ್ಯದ ಸುಂದರವಾದ ಒಡನೆಗಳಿಂದಲೂ ಅಲಂಕೃತವಾಗಿತ್ತು. ನೆಲದಮೇಲೆ ಉತ್ತಮವಾದ ರತ್ನಗಂಬಳ ಯನ್ನು ಹಾಸಿ, ಅದರಮೇಲೆ ಮಂದಿರದ ಮಧ್ಯದಲ್ಲಿ ಬಂಗಾರದ ನೀರಿನ ಸುಳವುಗಳಿಂದ ಸುಶೋಭಿತವಾಗಿದ್ದ ಪಲಂಗವನ್ನು ಇಟ್ಟಿದ್ದರು. ಆ ಪ್ರಶಸ್ತವಾದ ಪಲಂಗವು ಚೆಲೆಯುಳ್ಳ ಸುಖಕರವಾದ ಹಾಸಿಗೆ-ಹೊದಿಕೆಗಳಿಂದಲೂ, ಶುಭ್ರವಸ್ತ್ರದ ಮೇಲುಮುಸುಕಿನಿಂದಲೂ, ಅಲ್ಲಿಲ್ಲಿ ಆಲೆದಾಡುತ್ತ ಸುಗಂಧ ವನ್ನು ಬೀರುವ ಮಲ್ಲಿಗೆ-ಸಂಸಿಗ್ರೀ-ಸುರಗಿ-ಸೇವಂತಿಗೆ ಮೇದಲಾದ ಸುಗಂಧ ಪುಷ್ಟಗಳ ಮಾಲೆಗಳಿಂದಲೂ ಚಿತ್ರಾಕರ್ಣಕವಾಗಿತ್ತು. ಸುಗಂಧದ ಎಣ್ಣೆಗಳಿಂದ ಪರಿಪೂರ್ಣವಾಗಿ ತುಂಬಿದ ಬಂಗಾರದ ಸಮೇಗಳೊಳಗೂ, ಭೂತಿನಲ್ಲಿ ತೂಗಾಡುವ ಕಾಜಿನ ಹಂಡಿಗಳೊಳಗೂ ಥಾಳಾಗಿ ಉರಿಯುವ ದೀಪಚೌಕ್ತಿಕಿಗಳ ಅವಿಷ್ಣುವು ಪ್ರಕಾಶವು ವಿಲಾಸಮಂದಿರದ ತೋಭೇಯನ್ನು ಹೆಚ್ಚಿಸುತ್ತು. ಬಗೆಬಗೆಯ ಸಂಗಂಧದ್ರವ್ಯಗಳನ್ನೂ-ಸುಗಂಧಪುಷ್ಟಗಳ ಸುಂದರ ಹಾರಗಳನ್ನೂ-ಸ್ವಾದಿಪ್ಪವಾದ ತರತರದ ಖಾಡೆಗಳನ್ನೂ-ಉತ್ತೇಜಕವಾದ ಹಲವು ವಿಧದ ರುಚಿಕರ ಸೇಯಗಳನ್ನೂ-ಉತ್ಪಾಹವರ್ಧಕವಾದ ತಾಂಬಾಲ ದ್ರವ್ಯಗಳನ್ನೂ ಬೆಳ್ಳಿಬಂಗಾರದ ಪ್ರಶಸ್ತವಾದ ತಾಟಿಗಳಲ್ಲಿ ತುಂಬಿ ವ್ಯವಸ್ಥೆಯಿಂದ ಇಟ್ಟಿದ್ದರು. ವಿಣಿ, ಸಾರಂಗ, ಜಲತರಂಗ, ಮೈದಂಗ ಮೇದಲಾದ ಸಂಗೀತದ ಸುಂದರವಾದ ಉಪಕರಣಗಳು ದೀಪಚೌಕ್ತಿಕಿಯಲ್ಲಿ ಲಕಲಕಿಸುತ್ತಿದ್ದವು. ವಿಶ್ರಾಂತಿಗೆ ಯೋಗ್ಯವಾದ ಬಗೆಬಗೆಯ ಸುಖಾಸನಗಳು ಆ ವಿಲಾಸಮಂದಿರಕ್ಕೆ ಅಲಂಕಾರಭೂತವಾಗಿ ಅಲ್ಲಿಲ್ಲಿ ಒಪ್ಪುತ್ತಿದ್ದವು. ನಮ್ಮ ವರ್ಣನಾಶಕ್ತಿಯನ್ನು ಮೀರಿದ್ದ ಆ ವಿಲಾಸಮಂದಿರವನ್ನು ವರ್ಣಿಸಬೇಕಿ, ಅದರ ಯೋಗ್ಯತೆಯನ್ನು ಕಡಿಮೆನೂಡುವದಕ್ಕಿಂತ, ಆ ಮಂದಿರವು ವಿಜಯ

ನಗರದ ರಾಯರ ವಿಲಾಸಮಂದಿರವನ್ನು ಹೋಲುತ್ತಿತ್ತೀಂದು ಹೇಳಬಿಟ್ಟರೆ, ನಮ್ಮ ವರ್ಣನದಲ್ಲಿ ಕಂಡುಬರುವ ಕೊರತೆಗಳನ್ನು ತುಂಬಿಕೊಳ್ಳಲಿಕ್ಕೆ, ನಮ್ಮ ರಸಿಕ ವಾಚಕರಿಗೆ ಅನುಕೂಲವಾಡಿಕೊಟ್ಟಂತಾಗುವದು! ಇಂಥ ಮನೋಜ್ಞ ಸಾಫ್ ನದಲ್ಲಿ ಮೇಲೆ ಹೇಳಿದಂತೆ ನಾಯಕನು ವೀಣೆಯನ್ನು ಕೂಡಿ ಸತೀಂದರಿಲು, ಕುಮುದಿನಿಯು ಒಳಗೆ ಬಂದು ಬಗೆಬಗೆಯ ವಿಚಾರಗಳ ಗುಂಗಿನಿಂದ ತನ್ನಕ್ಕೆಯಲ್ಲಿದ್ದ ಸುಂದರವಾದ ಹೂವಿನತುರಾಯಿಯ ದೇಟನ್ನು, ಅಂಗುಷ್ಠ-ತರ್ಜಂಧ್ರಿ-ಮಧ್ಯವಾಂಗುಲಿಗಳ ಮಧ್ಯದಲ್ಲಿ ತಿರುಗಿಸುತ್ತ, ನಾಯಕನ ಕಡೆಗೆ ಮೋರೆಮಾಡಿ ನಿಂತುಕೊಳ್ಳದವಳಂತೆ ಗೋಡೆಯಕಡೆಗೆ ಸ್ವಲ್ಪ ಒಲಿದು, ಕಾಲುಂಗುಟಿದಿಂದ ರತ್ನಗಂಬಳಿಯನ್ನು ತಿಕ್ಕುತ್ತ ಬಾಗಿಲ ಬಳಿಯಲ್ಲಿಯೇ ನಿಂತುಕೊಂಡಳು. ಆಕೆಯನ್ನು ಕಳಿಸಬಂದ ಸವಿಯರು ವಿಲಾಸ ಮಂದಿರದ ಬಾಗಿಲನ್ನು ಹಾಕಿಕೊಂಡು ಹೋಗಲು, ನಾಯಕನ ವೀಣಾವಾದ ನಕ್ಕೆ ಆರಂಭವಾಯಿತು. ನಾಯಕನಿಗೆ ವೀಣೆಯನ್ನು ಬಾರಿಸುವ ಇಚ್ಛೆಯೂ, ಕುಮುದಿನಿಗೆ ಅದನ್ನು ಕೇಳುವ ಇಚ್ಛೆಯೂ ಇಲ್ಲಿದ್ದರೂ, ಆ ತರುಣದಂಪತಿಗಳ ಮಂಟ್ಪಮೊದಲಿನ ಪಕಾಂತವಾಸದಿಂದುಂಟಾದ ಸಂಕೋಚಣಾದಿ ವಿಕಾರಗಳ ಭರವು ತಗ್ಗುವವರಿಗೆ, ವೀಣೆಯಂಥ ಮಧ್ಯಸ್ಥಳ ಮಾತಿಗೆ ಆವರು ಒತ್ತಾಯದಿಂದಾದರೂ ಶಿವಿಗೊಡಲೇಬೇಕಾಗಿತ್ತು.

ಕುಮುದಿನಿಯು ಬಂದಬಳಿಕ ಹಿಂದು ತಾಸಿನವರಿಗೆ ನಾಯಕನು ಗಟ್ಟಿ ಮನಸ್ಸು ಮಾಡಿ ವೀಣೆಯನ್ನು ಬಾರಿಸಿ ನೋಡಿದನು; ಆದರೆ ಆ ಸುಂದರ ಯೇಸು ತನ್ನ ಸ್ಥಳಬಿಟ್ಟು ಕದಲಲಿಲ್ಲ, ಬಂದು ತುಂಟಿಯನ್ನು ಎರಡು ಮಾಡಲಿಲ್ಲ. ಆಕೆಯು ತನ್ನ ಕ್ಕೆಯಲ್ಲಿ ಲೀಲಾಥರ್ವವಾಗಿ ಹಿಡಿದಿದ್ದ ತುರಾಯಿಯನ್ನು ತನ್ನ ಸುಂದರವಾದ ಕಣ್ಣಿಗಳಿಂದ ನೋಡುತ್ತ, ನಡನಡುವೆ ಕೋಲಮಿಂಚು ಪಳಕ್ಕನೆ ಹೊಳೆದು ಆಸ್ತ್ರವಾಗುವಂತೆ ತನ್ನ ಕಟ್ಟಾಕ್ಕವನ್ನು ನಾಯಕನ ಮೇಲೆ ಎಸಿದು, ಕೂಡಲೇ ಅದನ್ನು ಸೆಳೆದುಕೊಳ್ಳತ್ತಿದ್ದ ಳು. ಸೌಂದರ್ಯದ ರಾತ್ರಿಯಂತೆ ನಿಂತುಕೊಂಡಿದ್ದ ತನ್ನ ಪ್ರಿಯಳನ್ನು, ವೀಣೆಬಾರಿಸುತ್ತ ನಾಯಕನು ನಡನಡುವೆ ನೋಡುವಾಗ, ಆತನ ನೋಟದ, ಹಾಗು ಕುಮುದಿನಿಯ ಕಟ್ಟಾಕ್ಕದ ತಾಕಲಾಟಿದ ಸುಯೋಗವು ಒದಗಿದಕೂಡಲೇ, ಅವರಿಂಬುರ ಹ್ಯಾದ ಯದಲ್ಲಿ ಏನೋ ಸಂಚರಿಸಿದಂತಾಗಿ ಅವರ ಸುಂದರ ಶರೀರಗಳು ರೋಮಾಂ

ಚಿತ್ವಾಗುತ್ತಿದ್ದವು! ಬರಬರುತ್ತ ಈ ಹೋನ್ಹಾಂಚನ ವ್ಯಾಪಾರದಿಂದ ಅವರ ಶರೀರಗಳು ತಿಧಿಲವಾಗಿ, ಆವು ಒಂದನೇನ್ನೊಂದು ಆಗಲಿ ಇರಲಾರದೆ, ಸೋಂಕಿ ಇರಲು ಆತುರಪಡಹತ್ತಿದವು. ಅವರಿಬ್ಬಿರಗೂ ವೀಣೆಯ ಕೀರ್ತಿ ರಿಯು ತಲೆಬೇಸರಪ್ಪಿತು. ಈ ಬೇಸರದಿಂದ ಕುಮುದಿನಿಯು ಒಮ್ಮೆ ಮೆಲ್ಲಿನೆ ಆಕಳಿಸಿ, ತನ್ನ ಬಲಗ್ರೀಯ ತರ್ಜನಿಯ ಬೆರಳಿನಿಂದ ಬಲಗಡೆಯ ಕಣ್ಣಿನನ್ನು ತಿಕ್ಕಿಕೊಳ್ಳಬಹುದಿಂದಳು; ಆಗ ಆಕೆಯ ಆನಾಮಿಕೆಯಲ್ಲಿ ಲಕಲಕೆಸುವ ವಜ್ರದ ಉಂಗರದ ಹೊಳಪ್ಪಾ, ನಾಯಕನ ಮೇಲೆ ದುಮುಕಹೋಗುವ ಆಕೆಯ ಸುಂದರ ಕಟ್ಟಾಕ್ಕೆದ ಹೊಳಪ್ಪಾ ಒಂದನೇನ್ನೊಂದು ತಡಹಾಯುತ್ತಿರಲು, ಆ ಮನಮೋಹಿನಿಯ ಕಷ್ಟದ ಕೆಳಗಿನ ಪ್ರದೇಶವೂ, ಸುಂದರವಾದ ಆಕೆಯ ಉದರ ಪ್ರದೇಶವೂ ನಾಯಕನ ಕಣ್ಣಿಗೆ ಬಿಡ್ಡು, ಆತನ ಮನಸ್ಸನ್ನು ಹಂಪೂ ಓರವಾಗಿ ಆಕಷಿಫಿಸಿದವು! ಆಗ ನಾಯಕನು ಅತ್ಯಂತವಾದ ಆತುರತೆಯಿಂದ ವೀಣೆಯನ್ನು ಅಲ್ಲಿಯೇ ಇಟ್ಟು, ಕಣ್ಣಿನ್ನು ನಿಷ್ಘಾರಣವಾಗಿ ತಿಕ್ಕಿ ಗಾಸಿನೂ ದುವ ಪ್ರಿಯಳ ಸುಂದರವಾದ ಹಸ್ತವನ್ನು ಮೆಲ್ಲಿನೆ ಹಿಡಿದು—ಪೀರಿನೀ, ಕುಮುದಿನೀ, ಇದೇನು ವಿಚಿತ್ರವು! ಗುರುತಿಲ್ಲದವಳಂತೆ ಹೀಗೆ ಸುಮೃಸೆ ಬಂದು ನಿಂತುಕೊಳ್ಳಬಹುದೆ? ನಾನೇ ಸೋತು ಎದ್ದುಬಂದು ಕರಕೊಂಡು ಹೋಗಬೇಕೆಂಬ ಈ ಸವಿಯಾದ ಹೆಟವನ್ನು ನೀನು ಎಂದು ಕಲಿತೆ? ಆಗಲಿ, ಜಯಶಾಲಿಯಾದ ನಿನ್ನನ್ನು ಉಪಚರಿಸುವದು ನನ್ನ ಕರ್ತವ್ಯವಾಗಿರುವದ ರಿಂದ, ನಡೆ, ನಿನ್ನನ್ನು ಆ ಪಲ್ಲಂಗದ ಮೇಲೆ ಕುಳ್ಳಿರಿಸಿ ಪೂರಿಸುತ್ತೀನೆ, ಎಂದು ನುಡಿಯುತ್ತ ಕುಮುದಿನಿಯ ಕಂಪಿತವಾದ ಹಸ್ತವನ್ನು ಹಿಡಿದು ಮೆಲ್ಲಿನೆ ಕರೆದೊಯ್ಯಿತ್ತಿರಲು, ಶ್ರೀಗಾರದೀಕ್ಷಾಗುರುವಾದ ಮನ್ಮಧನನ್ನು ಅನುಸರಿಸಿ ಹೋಗುವ ರತಿಯಂತೆ ಆಕೆಯು ತನ್ನ ಹಸ್ತವನ್ನು ಬಿಡಿಸಿಕೊಳ್ಳುವ ಸೋಗಿನಿಂದ ಪತಿಯನ್ನನುಸರಿಸಿ ಪಲ್ಲಂಗದ ಕಡೆಗೆ ಸಾಗಿದಳು! ನಾಯಕನು ತನ್ನ ಪ್ರಿಯಳನ್ನು ಪಲ್ಲಂಗದ ಮೇಲೆ ಎಡಕ್ಕೆ ಕುಳ್ಳಿರಿಸಿಕೊಂಡು ಎದುರಿನ ನಿಲುವುಗನ್ನಡಿಯನ್ನು ನೋಡಲು, ಪ್ರತ್ಯೇಕ ರತಿಮನ್ಮಧರ ಪ್ರತಿಮೆಗಳು ಇವೆಲ್ಲಿಂದ ಬಂದವೆಂದು ಆತನಿಗೆ ಕ್ಷಣವಾತ್ರ ಭಾರ್ಯಾಂತಿಯು ಉತ್ಪನ್ನವಾಯಿತು!, ಆದರೆ ವಿಚಾರದಿಂದ ಆ ಭಾರ್ಯಾಂತಿಯು ತಗ್ಗಿದವೇಲೆ ನಾಯಕನು ಕುಮುದಿನಿಗೆ—ಪ್ರಿಯೀ, ಇದೆಲ್ಲಿಯ ನಿನ್ನ ಹಾಳುಲಜ್ಜೆಯು! ಸಾಕು ಬಿಡು,

ರತ್ನಗಂಬಳಿಯನ್ನು ಕಾಲುಂಗುಟಟಿಂದ ಈ ಪರಿ ತಿಕ್ಕಲಿಕ್ಕೆ ಅದೇನು ತಪ್ಪಿನ ಪೂರ್ವಾಡಿದೆ? ದಾಸನಂತ ಉಪಚಾರಿಸಲು ಸಿಧಿನಿರುವ ನನ್ನನ್ನು, ಕಣ್ಣಿತ್ತಿನೋಡು ದಿರಲಿಕ್ಕೆ ನಾನೇನು ಅಂಥ ತಪ್ಪಿ ಮಾಡಿದ್ದೇನೆ? ಹೀಗೆ ನಿರಪರಾಭಿಗಳ ಶಾಸನದ ಪಾನಕಟ್ಟಿಕೊಳ್ಳುವದಕ್ಕೆಂತ ಅಲ್ಲಿ ನೋಡು, ಯಾವನೋ ಉತ್ತಮ ಶಿಲ್ಪಿಯು ಸನಗೆ ಹೇಳಿದೆ ರತಿಯ ಸುಂದರ ಪ್ರತಿಮೆಯನ್ನು ಮಾಡಿ ನನ್ನು ಎದುರಿಗೆ ಇಟ್ಟಿದ್ದಾನೆ! ನನಗೆ ಮೊದಲೇ ಗೊತ್ತಾಗಿದ್ದರೆ, ಹಾಳು ವೀಕ್ಷಣೆಯನ್ನು ಬಾರಿಸಿ ವೃಧ್ಷ ಕಾಲಹರಣ ಮಾಡುವದಕ್ಕೆಂತ, ಆ ಪ್ರತಿಮೆಯನ್ನು ನೋಡುತ್ತೆ ಆನಂದಪರವಶಾಗಿ ಕುಳಿತುಕೊಂಡು ನೇತ್ರಗಳ ಸಾಫಲ್ಯವನ್ನೂ ದರೂ ಪಡೆಯುತ್ತಿದ್ದನು, ಅನ್ನಲು, ಆ ಮುಗ್ಧಿಯು, ಎಲ್ಲಿಯ ಪ್ರತಿಮೆಯು, ಎಂದು. ಮನಸ್ಸಿನಲ್ಲಿ ಅಂದುಕೊಂಡು ಎದುರಿನ ನಿಲುವುಗನ್ನಡಿಯ ಕಡೆಗೆ ಮೆಲ್ಲಿನೆ ನೋಡಿದಳು. ಆಕೆಗೆ ಪತಿಯಮಾತು ಅಸತ್ಯವಾಗಿ ತೋರಿಲಿಲ್ಲ. ಕನ್ನಡಿಯಲ್ಲಿ ರತಿಯ ಪ್ರತಿಮೆಯೋಂದೇ ಇರದೆ, ಆದರೆ ಬಳಿಯಲ್ಲಿ ಮನ್ನಧನ ಪ್ರತಿಮೆಯಿರುವದನ್ನು ಆಕೆಯು ನೋಡಿದಳು. ಮೂರ್ತಿಗಳನ್ನು ಮಾಡುವಾಗ ಮೂರ್ತಿಕಾರನ ಕೌಶಲ್ಯವು ಚನ್ನಾಗಿ ವ್ಯಕ್ತವಾಗಿರುತ್ತದೆಂದು ತಿಳಿದು, ಆಕೆಯು ಅವನ್ನು ಕೌಶಲ್ಯಕದಿಂದ ದಿಟ್ಟಿಸಿ ನೋಡತೋಡಿದಳು! ನಾಯಕನಾದರೂ ಆ ಮೂರ್ತಿಗಳನ್ನು ನೋಡುವದರಲ್ಲಿಯೇ ಮನ್ಮಾದ್ದರಿಂದ ಇಬ್ಬರೂ ಕೆಲವುಹೊತ್ತು ಸುಮ್ಮನೆ ಆ ಕನ್ನಡಿಯೋಜಗಿನ ತಮ್ಮ ಪ್ರತಿಬಿಂಬಗಳನ್ನು ನೋಡುತ್ತ ಕುಳಿತುಕೊಂಡರು. ಅವುಗಳಲ್ಲಿ ರಸಿಕನಾದ ನಾಯಕನು ಮುಗ್ಧಿಯಾದ ಕುಮುದಿನಿಯನ್ನು ನಾಚಿಸುವದಕ್ಕಾಗಿ ಆಕೆಯನ್ನು ಮೆಲ್ಲಿನೆ ಆಲಿಂಗಿಸಿ, ಗೆಳ್ಳಿವನ್ನು ಹಿಡಿದು—ಸುಂದರೀ, ನೋಡು, ರತಿಯ ಪ್ರತಿಮೆಯು ಎವ್ವು ಸುಂದರವಾಗಿದೆ! ಅನ್ನಲು, ಕುಮುದಿನಿಯು ಲಜ್ಜಾತಕಾಗಿ ಮೋರಿಯನ್ನು ತಿರುಗಿಸಿ ಸ್ವಲ್ಪ ದೂರಸರಿದು ಕುಳಿತುಕೊಂಡಂತೆ ಮಾಡಿ, ಪ್ರಣಯಕೋವದಿಂದ ಪತಿಯಮೇಲೆ ಒಂದು ಕಟ್ಟಾಕ್ಕುವನ್ನು ಎಸೆದು—ಪ್ರಿಯರೇ, ಇದೇನು ಚಂದ! ಮನ್ನಧನ ಪ್ರತಿಮೆಯ ಹೆಸರು ಸಹ ತಕ್ಕೊಳ್ಳಬೇಕು, ನನ್ನನ್ನು ವಂಚಿಸುವದೇಕೆ? ಎಂದು ನುಡಿದು ವ್ಯಾದುಸ್ಕಿತಿಯಾಗಿ ನೆಲವನ್ನು ನೋಡುತ್ತ—ಪ್ರಿಯರೇ, ಅದು ಹೇಗೇ ಇರಲಿ, ಈಗೊಡಿದ ಈ ಪ್ರತಿಮೆಯ ಪ್ರಸಂಗವು ಬಲು ಸೋಚಿಗಬಾದದ್ದೆಂದು ನನಗೆ ತೋರುತ್ತದೆ! ನಾನು ಇವು

ಅಲಂಕಾರಗಳನ್ನಿಟ್ಟುಕೊಂಡು ಈ ವರಿಗೆ ಕನ್ನಡಿಯಲ್ಲಿ ನನ್ನ ರೂಪವನನ್ನು ಎಂದೂ ನೋಡಿದ್ದಿಳ್ಳವಾದ್ದರಿಂದ, ನನ್ನ ರೂಪದ ಗುರುತು ನನಗೇ ಹತ್ತುದೆ ಇದ್ದದ್ದು ಅಶ್ವಯರವಲ್ಲ! ಆದರೆ, ಈ ದಿನದ ಉಡಿಗಿತೊಡಿಗೆಯಿಂದೊಪ್ಪುನ ತಮ್ಮ ರೂಪವನನ್ನು ಸಿಹಿಶಃ ನೋಡುತ್ತಿದ್ದ ನಾನು, ಕನ್ನಡಿಯಲ್ಲಿಯ ಮನ್ಮಧ ಪ್ರತಿಮೆಯು ತಮ್ಮದೇ ಎಂದು ತಿಳಿಯದೆ, ಹುಚ್ಚಿಯಹಾಗೆ ನಿಲಾಜ್ಞಿಯಿಂದ ನೋಡುತ್ತಿದ್ದೇನಲ್ಲ!! ಆದರಲ್ಲಿ ಅಶ್ವಯರವಾದರೂ ಏನಿರುವದು? ಅಲ್ಲಾಕ ರೂಪಸಂಪನ್ಮಾರಾದ ತಮ್ಮ ರೂಪವನನ್ನು ನೋಡುವದರಲ್ಲಿ ಈನರಿಗೂ ನನ್ನ ಮನಸ್ಸು ಶ್ವಸ್ತವಾಗದೆ ಚಾಂಚಲ್ಯವನ್ನೇ ಹೊಂದುತ್ತ ಬಂದಧ್ರಿಂದ, ತಮ್ಮ ರೂಪವನನ್ನು ಸ್ಥಿರವಾಗಿ ಗ್ರಹಿಸಿಕೊಳ್ಳಲಿಕ್ಕೆ ಅದು ಆಸಮಧವಾಯಿತ್ತೀ! ಪ್ರಿಯರೇ. ಮನ್ಮಧಸ್ವರೂಪರಾದ ತಮ್ಮ ಬಳಯಲ್ಲಿ ಕುಳಿತಿದ್ದ ನಾನು, ಹ್ಯಾಗಿದ್ದರೂ ರತ್ನಯೇ ಅಭಿವೇ?

ಈ ಮೇರಿಗೆ ಆ ತರುಣ ದಂಪತಿಗಳು ಸುಖಸಲ್ಲಾಪಗಳನ್ನಾಡುತ್ತು, ಸುರತ್ತ ಸುಖಲೋಲುವರಾಗಿ ಆ ರಾತ್ರಿಯನ್ನು ಆರೆನಿಮಿವದಂತೆ ಕಳೆದರೂ ಪರಿಪಕ್ವದೆಸೆಯು ಪ್ರಾಪ್ತವಾಗುವವರಿಗೆ ಬ್ರಹ್ಮಚರ್ಯದಿಂದಿದ್ದು, ಪರಸ್ಪರ ಗುಣಗಳಿಗೆ ಲುಭ್ಯರಾಗಿ ಧಾಂಪತ್ಯವನನ್ನು ವಹಿಸಿದ ದೃಢವನ್ನಿಸ ಸುಶೀಲ ರಾದ ಪುಣ್ಯವಂತರು ಮಾತ್ರ, ನಮ್ಮ ಈ ತರುಣ ದಂಪತಿಗಳ ಸುಖವನ್ನು ಯಥಾಷ್ಠಿತವಾಗಿ ಕಲ್ಪಿಸಬಹುದು! ಹಾಗಲ್ಲದೆ, ನೀಚರ ಸಹವಾಸದಿಂದ ಚಿಕ್ಕಂದಿನಲ್ಲಿಯೇ ಬ್ರಹ್ಮಚರ್ಯದ ಹಾಸಿಯನ್ನು ಮಾಡಿಕೊಂಡು ತಾಯಿ ತಂದಿಗಳ ಮುರವತ್ತಿನಿಂದ ವಿವಾಹಿತರಾಗಿ, ಅಲ್ಲವಯಸ್ಸಿನಲ್ಲಿಯೇ ಗೃಹಕೂ ಶ್ವಿದ ಮಂಬಿಗೆ ಬಿದ್ದ ಹತ್ತವೀರ್ಯರು ಅದನ್ನು ಕಲ್ಪಿಸಲು ಸರ್ವಥಾ ಶಕ್ತಿ ವಿಲ್ಲಿ! ಇರಲಿ, ಯೌವನದ ಮಂದಿಂದ ಒಪ್ಪುವ ಆ ತಡಣರು ಬಗೆಬಗೆಯ ವಿಲಾಸಗಳನ್ನು ಭೋಗಿಸುತ್ತ ಶ್ರಂಗಾರಸಾಗರದಲ್ಲಿ ಸ್ವಚ್ಛಂದದಿಂದ ಈ ಸಾಡ ಹತ್ತಿದರು! ತೇಜಸ್ಸಿಗಳೂ, ಕತ್ಯಾತ್ಮಾಲಿಗಳೂ ಆದ ಆ ದಂಪತಿಗಳು ಭೋಗಿಸಿದ ನಾಜ್ಯಯಸಮೃತವಾದ ವಿಲಾಸಗಳನ್ನು ವರ್ಣಿಸಿದರೆ, ಅದೊಂದು ಪುಸ್ತಕವೇ ಆಗಬಹುದು! ಅವರು ಎಷ್ಟುಸಾರೆ ಜಲವಿಹಾರದ ಸುಖವನ್ನು ಪಡೆದರು, ವನವಿಹಾರದ ಸೇಷ್ಟುವನ್ನು ಅನುಭೋಗಿಸಿದರು; ಚಂದ್ರಿಕಾವಿಹಾರದ ಸವಿಯನ್ನುಂಡರು. ಇವೆಲ್ಲವನ್ನು ವರ್ಣಿಸುವದರಿಂದ ಶ್ರಂಗಾರಸಾಗರ

ವನ್ನು ಉಕ್ಕೇರಿಸಿ, ತಾರತಮ್ಯವಿಲ್ಲದೆ ವಾಚಕರ ಮನಸ್ಸನ್ನು ಆ ಸಾಗರದ ಸಂಪಿನ ಕಡೆಗೆ ಎಳಕೊಂಡು ಹೋದ ದೋಷಕ್ಕೆ ಪಾತ್ರವಾಗಬೇಕಾದಿತ್ತ! ಆಗಿನ ಇಂಕಿಯ ಕಾಲದಲ್ಲಿ ನಮ್ಮ ಕನ್ನಡಿಗರು ವಿಷಯ ಸುಖಭೋಗಕ್ಕೆ ಶೀರಾ ಮೆಚ್ಚಿದವರಾಗಿದ್ದರು ಅಂದಬಳಿಕ ಎಚ್ಚೆಮ್ಮನಾಯಕನಂಥ ಪ್ರಬಲೀಮೀರ್ಯ ರಸಿಕನು ವಿಲಾಸಕ್ಕೆ ಮೆಚ್ಚಿದೇನಾಶ್ಚಯವು? ನಮ್ಮ ತರುಣ ದಂಪತಿಗಳನ್ನು ಶ್ರೀ ಸೀತಾರಾಮರಿಗೆ ಹೋಲಿಸಲಿಕ್ಕೆ ಬಾಧೆಯಿಲ್ಲ! ನಾಯಕನು ನಿಜವಾದ ಏಕವಶ್ವಿವೈತಸ್ಥನಿದ್ದನು. ಕುಮುದಿನಿಯಂತು ತನ್ನ ಜೀವನ ಸರ್ವಸ್ವವು ಪತಿಯೆಂತಲೇ ತಿಳಿದಿದ್ದಳು. ಆ ತರುಣ ದಂಪತಿಗಳು ಪರೆಸ್ವರರ ಮನಸ್ಸುಗಳು ಸೂಂದಾವೆಂಬ ಅಂಜಿಕೆಯಿಂದ ಯಾವಾಗಲೂ ಜಾಗರೂಕರಾಗಿ ನಡೆಯುತ್ತಿದ್ದರು! ಅಂತೇ ಅವರಿಗೆ ಶೃಂಗಾರಸಾಗರದಲ್ಲಿ ಯಥೇಷ್ಟ ವಾಗಿ ಈಸಾಮನ ಅಧಿಕಾರವು ಪೂರ್ಣವಾಯಿತು.



ಒಂನೆಯ ಪ್ರಕರಣ

ಸಂಶಯ ಪಿಶಾಚ.

ಎಚ್ಚೆಮ್ಮನಾಯಕನು ಚಾಂದಭಾನನ ಸಹಾಯದಿಂದ ರಾಜ್ಯದೊಳಗಿನ ಪುಂಡಾಟಿಕೆಗಳನ್ನು ಮುರಿದು, ತನ್ನ ಅಧಿಕಾರವನ್ನು ಒತ್ತರದಿಂದ ಕೂಡಿಸಹಕ್ತಿದನು. ಇತ್ತೆ ಜಗರಾಯನು ಸೈನ್ಯದೊಡನೆ ಆರಣ್ಯವನ್ನು ಸೇರಿದ್ದನಷ್ಟೇ? ಅಲ್ಲ ಆತನ ದಂಡು ಸ್ವಲ್ಪ ಹೆಚ್ಚಿದ್ದರಿಂದ, ಆತನು ಎಚ್ಚೆಮ್ಮನಾಯಕನೊಡನೆ ಆಗಾಗೆ ಯುದ್ಧಗಳನ್ನು ಮಾಡುತ್ತಿದ್ದನು. ಈ ಯುದ್ಧಗಳಲ್ಲಿ ಏಚ್ಚೆಮ್ಮನಾಯಕನೇ ಜಯಶಾಲಿಯಾಗುತ್ತಿದ್ದರೂ, ಆತನಿಗೆ ಜಗರಾಯನ ಕಾಟವು ವರ್ಷಗಟ್ಟಿಲೇಯಾದರೂ ತಪ್ಪಲಿಲ್ಲ; ಆದ್ದರಿಂದ ಚಾಂದಭಾನನು ಒಮ್ಮೆ ರಾಯನ ಪಾರಪತ್ಯ ಮಾಡಿ, ಆತನ ಸದ್ಗು ಅಡಗಿಸಬಿಡಬೇಕೆಂದು ದೊಡ್ಡ ಸೈನ್ಯದೊಡನೆ ಹೋರಟಿನು. ಇತ್ತೆ ಎಚ್ಚೆಮ್ಮನಾಯಕನು ತನ್ನ ಅಧಿ

ಕಾರವನ್ನು ಒಪ್ಪಿಕೊಳ್ಳದ ಕೆಲವು ನಾಯಕರನ್ನು ಬಗ್ಗು ಬಡಿಯುವದಕ್ಕಾಗಿ ಕೆಲವು ಸ್ನೇಹಿತೆಗೆ ದಂಡಯಾತ್ರೆಗೆ ಹೊರಟಿನು. ಹೀಗೆ ಅವರಿಬ್ಬರೂ ಚಂದ್ರಗಿರಿಯನ್ನು ಬಿಟ್ಟುಹೊಡ್ಡಿರಿಂದ ರಾಜಧಾನಿಯ ಸಂರಕ್ಷಣದ ಭಾರ ವೆಲ್ಲ ತಿರುಮಲರಾಯನ ಮೇಲೆ ಬಿಡ್ಡಿತು. ಕುಮುದಿನಿಯು ವಿವಾಹವಾದಂದಿನಿಂದ ಪೌರುಷದ ಯಾವ ಕೆಲಸಗಳಿಗೂ ಮನಸ್ಸು ಹಾಕದಿರಲು, ಶ್ರೀಯು ರಿಗೆ ಸ್ವಭಾವಸಿದ್ಧವಾಗಿಯೇ ಇರುವ ಸೌಕುಮಾರ್ಯವು ಆಕೆಯನ್ನು ಆವರಿಸಿತು. ಆಗಿನ ಕಾಲದ ಪದ್ಧತಿಯಂತೆ ಕುಮುದಿನಿಯು ಕೆರಿಣತರವಾದ ಗೋಪೈಯ ಪದ್ಧತಿಯನ್ನು ಅಂಗೀಕರಿಸಿದ್ದಳು. ಆಕೆಯ ಪಾದನವಿಗಳ ಕಾಂತಿಯು ಕೂಡ ಪುರುಷರ ಕಣ್ಣಗೆ ಬೀಳುವದು ದುಸ್ತರವಾಗಿತ್ತು! ಆಕೆಯು ಮಾಡತಕ್ಕ ದಿನದ ಕೆಲಸಗಳಿಂದರೆ, ಏಕನಿಸ್ಸೆಯ ಪತ್ಸೆನೆಯು. ಕುಮುದಿನಿಗೆ ದಾಸ-ದಾಸಿಯರ ಕೊರತೆಯಿಡ್ಡಿಬ್ಬಿ; ಆದರೆ ಆಕೆಯು ಅಷ್ಟಂತವಾದ ನಿಸ್ಯೇಯಿಂದ ಪತಿಯ ಸುಖದ ವಿವಯವಾಗಿ ಜಾಗರೂಕಳಾಗಿ, ಆತನ ಶ್ವಾಸ-ವಾನ, ಉಂಟ-ಉಡಿಗೆ, ನಿದ್ರೆ-ನೀರ್ದಿಕೆ, ಸುಖ-ಮುಖ ಮೊದಲಾದವರ್ಗಗಳಿಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಕೈಮುಟ್ಟಿ ಮಾಡುತ್ತಿದ್ದಳು. ಪತಿಯು ಯುದ್ಧಕ್ಕೆ ಹೊರಡಲಿ-ಬೇರಿಗೆ ಹೊರಡಲಿ, ದಬಾರರಕ್ಕೆ ಹೊರಡಲಿ-ವಿಶ್ವಾಂತಿಗೆ ಹೊರಡಲಿ ಪೋಷಾಕು ಹಾಕುವ ಕೆಲಸವು ಕುಮುದಿನಿಯಾದು! ಹೆಚ್ಚು ಹೀಳುವದೇನು? ಏನು ಮಾಡಿದರೆ ಪತಿಗೆ ಸುಖವಾದೀತೆಂಬ ವಿಚಾರದಲ್ಲಿ ಕುಮುದಿನಿಯು ಆಗಾಗೆ ಮಗ್ಗುಳಾಗಿ ಹೋಗುತ್ತಿದ್ದಳು! ಹೀಗೆ ವಕ್ತಿಯನ್ನೇ ನೇರಳಿನಂತೆ ಅನುಸರಿಸಿ ಪರಾವಲಂಬಿಯಾದವರು, ಅನ್ಯಾಕಾರ್ಯಗಳಿಗೆ ಮನಸ್ಸು ಕೊಡುವ ಬಗೆಹೇಗೆ? ನಾಯಕನೂ-ಶಾಸನೂ ತಮ್ಮ ತಮ್ಮ ಕೆಲಸಗಳನ್ನು ಬೇಗನೆ ಕೈಗೂಡಿಸಿಕೊಂಡು, ಮಕರಸಂಕ್ರಮಣಕ್ಕೆ ಚಂದ್ರಗಿರಿಗೆ ತಿರುಗಿ ಬರಬೇಕೆಂದು ಗೊತ್ತುಮಾಡಿಕೊಂಡು ಹೋಗಿದ್ದರು. ಆವರು ಯುದ್ಧಕ್ಕೆ ಹೊರಟಿ ತಿಧಿಯು ಕಾತ್ರಿಕವಷ್ಟು ಶೃಂತಿಯಾಗಿತ್ತು. ಅಲ್ಲಿಂದ ಮಕರಸಂಕ್ರಮಣದವರಿಗೆ, ಕಳೆಯಬೇಕಾಗಿದ್ದ ಎರಡುತ್ತಿಂಗಳು ಕುಮುದಿನಿಗೆ ಎರಡು ವರ್ಷಗಳಿಗಂತ ಹೆಚ್ಚಾಗಿ ತೊರಿ, ಆಕೆಯು ದಿನಗಳನ್ನು ಎಣಿಸುತ್ತ ಪತಿಯಲ್ಲಿಯೇ ಚಿತ್ತವನ್ನಿಟ್ಟು, ಅಸಮಾಧಾನದಿಂದ ಕಾಲಹರಣಮಾಡಹತ್ತಿದ್ದಳು.

ವಿವಾಹವಾದಂದಿನಿಂದ ನಾಯಕನು ಕುಮುದಿನಿಯನ್ನು ಇಪ್ಪು ದೀರ್ಘ ಕಾಲ ಅಗಲಿ ಹೋದದ್ದೆಂದರೆ, ಇದೇ ಮೊದಲು. ಆತನು ಯುದ್ಧಕ್ಕೆ ಹೋರಿದುವಾಗ “ನಾನು ಇನ್ನು ಎರಡುತ್ತಿಂಗಳು ಕುಮುದಿನಿಯನ್ನು ಅಗಲಿಯಿರುವದು ಹ್ಯಾಗ್” ಎಂದು ಚಿಂತಿಸಿದನು; ಆದರೆ ವೈರಿಗಳೊಡನೆ ಹೋರಾಡುವ ಪ್ರತ್ಯೇಕ ಪ್ರಸಂಗ ಒದಗಿದ ಬಳಿಕ ಆತನ ಈ ಚಿಂತೆಯು ಕಡಿಮೆಯಾಗಿತೋಡಿತು. ಯಾವಾಗಾದರೂ ಮೈಲ್ ಕುಮುದಿನಿಯ ನೆನಪಾದಾಗ ಆತನ ಮನಸ್ಸು ಚಡವಡಿಸಿಕುಶ್ತಿತ್ತು. ಒಂದೊಂದು ದಿನ ವೈರಿಗಳೊಡನೆ ಹೋರಾಡುವಲ್ಲಿ ಮಗ್ನಾದನೆಂದರೆ, ಇಡಿಯ ದಿನ ಆತನಿಗೆ ಕುಮುದಿನಿಯ ನೆನಪೇ ಆಗುತ್ತಿದ್ದಿಲ್ಲ. ಯುದ್ಧದಲ್ಲಿ ಗೆಲವು ಉಂಟಾಗಿ ಮನಸ್ಸು ಉಲ್ಲಿಸಿತವಾಗಿರಲು, ಕುಮುದಿನಿಯ ಸುಂದರ ಪ್ರತಿಮೆಯು ಆತನ ಕಣ್ಣಿಗೆ ಕಟ್ಟಿಟ್ಟಿತ್ತು! ಎಚ್ಚುಮ್ಮುನಾಯ ಕನ ಉದ್ದೇಷ್ಯೀಗ ತತ್ವರತೆಯಿಂದ ಆತನ ತಾಪವು ತಾನಾಗಿ ಶಾಂತವಾಗಬಹುದಾಗಿತ್ತು; ಆದರೆ ಪತಿಯ ನೀರೋಗಕಾಲದಲ್ಲಿ ಕುಮುದಿನಿಯ ಕಾರ್ಯಾಂಸ್ತ್ರೀಗೆ ಮಾರ್ಗವಿಲ್ಲದಂತಾದ್ದರಿಂದ, ಬರಬರುತ್ತ ಆಕೆಯ ಮನಸ್ಸು ಅಸ್ವಸ್ಥವಾಗಿತೋಡಿತು. ಆಕೆಗೆ ಕೂತರೂ ಪತಿಯ ಚಿಂತನ, ನಿಂತರೂ ಪತಿಯ ಚಿಂತನ, ಮಲಗಿದರೂ ಪತಿಯ ಚಿಂತನ; ಹೀಗಾಗಿ ಆಕೆಯು ಪತಿಯ ಹೋರತು ಅನ್ಯವಸ್ತುಗಳನ್ನು ಚಿಂತಿಸದಾದರೂ! ಆಕೆಯು ಎಚ್ಚುತ್ತಿರುವಾಗ ಪತಿಯ ಚಿತ್ರವನ್ನು ನೋಡುತ್ತ, ಆತನ ಸದ್ಗುಣಗಳನ್ನು ನೇನಿಸುತ್ತ, ಯಾವಾಗ ಪತಿಯ ದರ್ಶನವಾದೀತೆಂದು ಹಾತೋರಿಯುತ್ತಿದ್ದಳು; ಕನಸುಬಿದ್ಧಾಗ ಆಕೆಯು ಪತಿಯೊಡನೆ ಹೆಲವುಬಗೆಯ ವಿಲಾಸಗಳಲ್ಲಿ ಮಗ್ನಾಗಿ, ಕಾರಣಾಂತರದಿಂದ ಎಚ್ಚರವಾಗಲು, ಉಸಿಗೆದೆದು, ತಿರುಗಿ ಕಣ್ಣಿಗೆಕಣ್ಣಿ ಹತ್ತದ್ದರಿಂದ ಹಾಸಿಗೆಯ ಮೇಲೆ ಸುಮ್ಮನೆ ಹೋರಳಾಡುತ್ತ ಮಲಗಿಕೊಳ್ಳುವಳು. ಪತಿಯು ಉಂಗಿ ಹೋಗಿರುವಾಗ ಆಕೆಯು ಒಕ್ಕೆಯ ವಸ್ತುಭರಣಗಳಿಂದ ಅಲಂಕೃತಳಾಗುವದದಂತು ಇರಲಿ, ಆ ಪತಿಪ್ರತಿಯು ನೆಟ್ಟಿಗೆ ಹೀಕ್ಕೆ ಹೆಳಲು ಹಾಕಿಕೊಳ್ಳಲಿಲ್ಲ, ಕನ್ನಡಿನೋಡಿ ಕುಂಕುಮ ಹಚ್ಚಿಕೊಳ್ಳಲಿಲ್ಲ, ಹೂ ಮಾಲೆಯನ್ನು ಮುಡಿದುಕೊಳ್ಳಲಿಲ್ಲ, ಕಣ್ಣಿಗೆ ಕಾಡಿಗೆ ಹಚ್ಚಿಕೊಳ್ಳಲಿಲ್ಲ, ತಾಂಬೂಲವನ್ನು ಹಾಕಿಕೊಳ್ಳಲಿಲ್ಲ! ಪತಿಯು ಸುರಕ್ಷಿತವಾಗಿ ಬರಬೇಕೆಂದು ಆ ಸಹಿಯು ಅಶ್ವತ್ಥನಾರಾಯಣನನ್ನು ಸೇವಿಸುವಾಗಲೂ, ತುಲಸಿಯನ್ನು

ಪೂರ್ಜಿಸುವಾಗಲೂ, ದೇವರನ್ನು ಪ್ರಾರ್ಥಿಸುವಾಗಲೂ ಭಕ್ತಿಪರವಶಳಾಗಿ ವಿರಹವ್ಯಧಿಯನ್ನುಷ್ಟೆ ಮರೀಯುತ್ತಿದ್ದರೆ ಮರೀಯುತ್ತಿರಬಹುದು! ಆಕೆಯು ಉಣ್ಣಿವಾಗ ತುತ್ತತುತ್ತಿಗೆ ಪತಿಯನ್ನು ಸ್ವರಿಸುವಳು; ಸಮಿರುರ ಮುಂದೆ ಪತಿಯ ಚರಿತ್ರವನ್ನು ಉಸಿರುವಾಗ ಸೊಲ್ಲಿಸೊಲ್ಲಿಗೆ ಉಸಿಗರಿಯುವಳು; ದಿನದಿನಕ್ಕೆ ಬರುತ್ತಿರುವ ಪತಿಯ ಪರಾಕ್ರಮದ ಸುಷ್ಟಿಗಳು ಕೀವಿಗೆ ಬಿದ್ದಾಗ, ಕಂಠಬಿಗಿದು ಶರೀರವು ಪುಲುಕಿತವಾಗಲು, ಎಡಬಿಡದೆ ಅನಂದಬಾಪ್ಪಗಳನ್ನು ಉದುರಿಸುವಳು. ಪತಿಯು ಇದ್ದಾಗ ಹೈಗೆ ಮೆತ್ತೆಗೆ ಹತ್ತುವ ಕುತ್ತನಿಯ ಗಾದಿಯ ಮೇಲೆ ಈಗ ನಿದ್ದೆಯೇ ಬಾರದಹಾಗಾದ್ದರಿಂದ ಆಕೆಯು ಅದನ್ನು ತೆಗಿಸಿ ಒತ್ತುಟ್ಟಿಗೆ ಇಡಿಸಿದಳು. ಗೋಡಿಗಳ ಮೇಲಿನ ಚಿತ್ರಗಳ ಅವಲೋಕನದಿಂದ ಮನಸ್ಸಿಗೆ ತಾಪವಾದಿತೆಂಬ ಭಯವು ಉತ್ಪನ್ನವಾಗಲು, ಅವನ್ನು ಕಣ್ಣಿತ್ತಿ ನೋಡಿದಾದಳು. ಪತಿಯೋಡನೆ ಬಾರಿಸುತ್ತಿದ್ದ ಸಂಗೀತದ ಸಾಧನಗಳು ಈಗ ಮನಸ್ಸಿಗೆ ಚುಚ್ಚುಹತ್ತಿದ್ದರಿಂದ, ಅವನ್ನು ತೆಗಿಸಿ ಕಣ್ಣಿಗೆ ಬೀಳಿದಂತೆ ದೂರ ಇಡಿಸಿದಳು. ಪತಿಯು ಬಳಿಯಲ್ಲಿ ಇಲ್ಲದಾಗ ರಾತ್ರಿ ಉದ್ಯಾನದೊಳಗಿನ ಸುಗಂಧವನ್ನು ಹೊತ್ತುಕೊಂಡು ತಿರುಗುವ ಮಂದಮಾರುತನು ಒಳಗೆ ಸುಳಿಯುವದು ಸರಿಯಲ್ಲಿಂತಲೂ, ಚಂದ್ರನ ತಂಪಾದ ಸ್ವಷ್ಟಿ ಕರಗಳು ಒಳಗೆ ಬರುವದು ಒಳತಲ್ಲಿಂತಲೂ ಬಗೆದು, ವಿಲಾಸಮಂದಿರದ ಎಲ್ಲಕಿಡಿಗಳನ್ನು ಗಟ್ಟಿಯಾಗಿ ಇಸ್ತ್ರಿಕೊಳ್ಳುತ್ತಿದ್ದಳು! ಅಂದಿನ ರತ್ನ-ಮನ್ಯಧರ ಪ್ರತಿಮೆಗಳ ಪ್ರಸಂಗವು ಎಲ್ಲಿಯಾದರೂ ನೇನಪಾದಿತೆಂಬ ಅಂಜಕೆಯಿಂದ ಪಲಂಗದ ಎದುರಿನ ನಿಲುವುಗನ್ನಡಿಯನ್ನು ಎಲ್ಲಿಯೋ ತೆಗಿಸಿ ಇಟ್ಟಬಿಟ್ಟಿದ್ದಳು! ನಾಲಿಗಿಗೆ ರುಚಿಯು ಅಸಹ್ಯವಾದದ್ದರಿಂದಲೂ, ಮೂಗಿಗೆ ಸುಗಂಧವು ತಡೆಯದಂತಾದ್ದರಿಂದಲೂ ಆಕೆಯು ಸಾವಾಧಿಷ್ಟವಾದ ಖಾದ್ಯಗಳನ್ನು, ಉತ್ತೇಜಕವಾದ ಹೇಯಗಳನ್ನೂ, ಉತ್ಸಾಹವರ್ಧಕವಾದ ಸುಗಂಧದ್ರವ್ಯಗಳನ್ನೂ ವಜ್ರಮಾಡಿದ್ದಳು. ಹೆಚ್ಚಿಗೆ ಹೇಳಿದೆನು? ಪತಿಪ್ರಾಣಭಾದನಮ್ಮೆ ಸುಶೀಲೆ ಕುಮುದಿನಿಯು, ಪತಿಯ ವಿಯೋಗದಿಂದ ಸಂತಾಪಗೊಂಡು ಯಾವ ವಿಲಾಸದ್ರವ್ಯವನ್ನೂ ಸಮೀಪಕ್ಕೆ ಸುಳಿಯಗೊಡದೆ, ಕೇವಲ ಬಡಮತ್ತೆದೆಯಂತೆ ಧಾಳಾಗಿ ಕುಂಕುಮ ಹೆಚ್ಚಿಕೊಂಡು ವರತಸ್ಕಳಾಗಿ ಇರುತ್ತಿದ್ದಳು!!

ಈ ಮೇರೆಗೆ ಕುಮುದಿನಿಯ ಮನಸ್ಸು ಪತಿಯನ್ನು ಚಿಂತಿಸಿ—ಚಿಂತಿಸಿ ಬೇಸರಗೊಂಡಿರಲು, ಆಕೆಯ ಬೆರಳುಗಳು ಪತಿಯು ಬರುವ ದಿನಗಳನ್ನು ಎಣಿಸಿ ಎಣಿಸಿ ಸೋತಿರಲು, ಕಣ್ಣಗಳು ಪತಿಯ ಹಾದಿಯ ನೋಡಿ ನೋಡಿ ದಣಿದಿರಲು, ಆಕೆಗೆ ಹೊಸಜೀವವು ಬಂದಂತೆ ಒಮ್ಮೆ ಮಕರಸಂಕೃಮಣದ ಹಬ್ಬವು ಬಂದಿತು. ಆ ದಿನ ಪತಿಯು ನಿಶ್ಚಯವಾಗಿ ಬರುವನೆಂದು ನಂಬಿ ಆ ಮುಗ್ಧಯು, ಆಸ್ಥೀಯಿಂದ ವಿಲಾಸಮಂದಿರವನ್ನು ಶ್ರಂಗರಿ, ಹಬ್ಬದ ನೇವಮಾಡಿ ವಸ್ತ್ರಾಲಂಕಾರಗಳಿಂದ ಅಲಂಕೃತಳಾಗಿ ಪತಿಯ ಹಾದಿಯನ್ನು ನೋಡುತ್ತ ಕುಳಿತುಕೊಂಡಳು. ನಾಲ್ಕು ತಾಸಾಯಿತು, ಆರು ತಾಸಾಯಿತು, ಒಂಬತ್ತು ತಾಸಾಯಿತು; ಆದರೂ ಪತಿಯ ಸುದ್ದಿಯೇ ಇಲ್ಲ. ಅಪ್ಪು ಹೊತ್ತು ದರೂ ಪತಿಯ ಹಾದಿಯ ನೋಡುವ ಭರದಲ್ಲಿ ಕುಮುದಿನಿಯು ಉಟ್ಟವನ್ನು ಸಹ ಮಾಡಿದ್ದಿಲ್ಲ. ಇನ್ನು ಆಕೆಯು ನಿರಾಶಿಪಟ್ಟು ಅಲಂಕಾರಗಳನ್ನು ತೆಗೆ ದಿಟ್ಟು ಸ್ವಸ್ಥಮಲಗಳೊಳ್ಳಬೇಕೆಂದು ಯೋಂಚಿಸಿದಳು. ಅಪ್ಪುರಲ್ಲಿ ಹೊತ್ತು ಮುಣಿಗುವ ಮುಂದೆ ಚಾಂದಬಾನನು ಜಯಶಾಲಿಯಾಗಿ ಭೀಷಿಗೆ ಬಂದಿರುತ್ತಾನೆಂದು ದಾಸಿಯು ಆಕೆಗೆ ಹೇಳಿದಳು. ಅದನ್ನು ಕೇಳಿ ಕುಮುದಿನಿಗೆ ಸಮಾಧಾನವಾದರೂ, ಪತಿಯಿಲ್ಲದಾಗ ಖಾನನಿಗೆ ಭೀಷಿಯಾಗುವದು ಆಕೆಗೆ ಸಮರ್ಪಕವಾಗಿ ತೋರಿಲಿಲ್ಲ; ಆದರೂ ಖಾನನ ಸದಾಚರಣೆಯಲ್ಲಿ ವಿಶ್ವಾಸ ವುಳ್ಳ ಆ ಪತಿನ್ನತೆಯು, ತನ್ನ ಪತಿಯ ಮತ್ತನನ್ನೂ, ತನ್ನ ಹಿತಕ್ಕುವನ್ನೂ ಹಿಂದಕ್ಕೆ ಕಳಿಸಿ ಆವಮಾನಗೊಳಿಸುವದು ಯೋಗ್ಯವಲ್ಲಿಂದು ಖಾನನನ್ನು ಒಳಗೆ ಕರೆಸಿಕೊಂಡಳು. ಖಾನನಿಗೂ ಕುಮುದಿನಿಗೂ ನಡುವೆ ಒಂದು ಸುಂದರವಾದ ಪರದೆಯನ್ನು ಇಳಬಿಟ್ಟು, ಖಾನನ ಮರ್ಜಾದೆಗೆ ತಕ್ಕಂತೆ ಆಸನಾದಿಗಳನ್ನು ಸಿದ್ಧಗೊಳಿಸಿದ್ದರು. ಆಗ ಕುಮುದಿನಿಯು ಪರದೆಯ ಹಿಂದಿನಿಂದ ಖಾನನನ್ನು ಕುರಿತು—

ಕುಮುದಿನಿ—ಅಣ್ಣಾ, ನಿನಗೆ ಕುಶಲವಷ್ಟೆ? ಜಯಲಕ್ಷ್ಮಿಯು ನಿನಗೆ ಮಾಲೀಹಾಕುವದಂತು ಸ್ವಾಭಾವಿಕವೇ ಆಗಿರುವದು!

ಚಾಂದಬಾನ—ತಂಗಿ, ದೇವರ ದಯಿದಿಂದ ಸುರಕ್ಷಿತವಾಗಿದ್ದೇ—ನವ್ಯಾ! ಮಹಾಪತಿವೈತಿಯಾದ ನಿನ್ನ ಪುಣ್ಯದಿಂದ ವಿಜಯನಗರದ ರಾಯರ ಸದ್ವಂಶದ ಉದ್ದಾರವೇ ಆಗಿರಲು, ನಾನು ಜಯಶಾಲಿಯಾಗುವದು ಯಾವ

ದೊಡ್ಡ ನಾತು? ಜಗರಾಯನು ಪೂರ್ಣವಾಗಿ ಸೋತು, ಮೊಮ್ಮೆಗನನ್ನು ಕಟ್ಟಿಕೊಂಡು ಜಿತ್ರದುಗ್ರಾದ ದುರಗಪ್ಪನಾಯಕನಿಗೆ ತರಣುಹೋದನು ದುರಗಪ್ಪನಾಯಕನ ಯೋಗ್ಯತೆಯು ಬಹು ಘನವಾದದ್ದು. ಆತನು ಹಿಂದಕ್ಕೆ ಜಗರಾಯನಿಂದ ತನಗೆ ಆಗಿದ್ದ ಅವವಾನವನ್ನು ಮರಿತು, ತಾನು ವಜನ ಕೊಟ್ಟಂತೆ ಜಗರಾಯನಿಗೆ ಆಶ್ರಯ ಕೊಟ್ಟಿನು. ದುರಗಪ್ಪನಾಯಕನು ಮುಂದೆ ಎರಡು ದಿನಗಳ ವೇಲೆ ನನ್ನ ಬಳಿಗೆ ಬಂದು—“ಜಗರಾಯನು ನಿಮಗೆ ಶರಣ ಖಂಡಿರುವದರಿಂದ ಆತನನ್ನು ಕ್ಷಮಿಸಬೇಕೆಂತಲೂ, ಇನ್ನು ಸ್ವಲ್ಪದಿನಗಳಲ್ಲಿಯೇ ಆತನನ್ನು ಮೊಮ್ಮೆನೊಡನೆ ರಾಯರ ಸನ್ಯಾಸಿಗೆ ನಾನೇ ಕರಕೊಂಡು ಬುವೆನೇಂತಲೂ, ಹೇಳಿದನು. ಆತನು ನೈತ್ಯ ಘನತರವಾದ ಯೋಗ್ಯತೆಯನ್ನು ಬಹಳ ಹೊಗಳಿದನು. ಇನ್ನೂಂದು ವಶೀಷವೇನಂಥೆ, ದುರಗಪ್ಪನಾಯಕನು ಎಚ್ಚಮ್ಮೆನಾಯಕನ ಸದ್ಗುಣಗಳಿಗೆ ಲುಭ್ಧನಾಗಿ ತಾನಾಗಿ ರಾಯನ ಮಾಂಡಲಿಕತ್ವವನ್ನು ಒಪ್ಪಿಕೊಂಡಿದ್ದಾನೆ. ಈ ಅನಂದನ ಸುದ್ದಿಯನ್ನು ಹೇಳುವದಕ್ಕಾಗಿಯೇ ಇಪ್ಪು ಅವಸರದಿಂದ ಬಂದಿನು. ಆದಿರಲಿ; ತಂಗಿ, ಕ್ರಿಯವಿತ್ತರಾದ ನಾಯಕರು ಯಾಕೆ ಬಂದಿರಲಿಕ್ಕಿಲ್ಲ?

ಕುಮುದಿಸಿ—ಆಣ್ಣಾ, ಅದನ್ನು ನಾನೇನು ಹೇಳಲಿ? ಇಲ್ಲಿಂದ ಮೇರ ದುವಾಗ ಗೋತ್ತುದಂತೆ, ಇಬ್ಬರ ಜಯದ ವಾರ್ತೆಯನ್ನು ಒವ್ವೆಲೆ ಕೇಳಿನ ಯೋಗವಿದ್ದಂತೆ ತೋರುವದಿಲ್ಲ! ದುರಗಪ್ಪನಾಯಕನಂಥ ತೇಜಸ್ಸಿಯು, ಗುಣಲುಭ್ಧನಾಗಿ ತಾನೇ ರಾಯರ ಮಾಂಡಲಿಕತ್ವವನ್ನು ಒಪ್ಪಿಕೊಂಡನೆ? ಬಹಳ ಸಂತೋಷವು.

ಈ ಮೇರಗೆ ಅವರಿಬ್ಬರ ಸಂಭಾಷಣವು ನಡೆದಿರಲು, ಹಾ ಹಾ ಅನ್ನತ್ವ ಎರಡು ತಾಸು ರಾತ್ರಿಯಾಯಿತು. ದುರಗಪ್ಪನಾಯಕನು ಪತಿಯ ಘನತೆಯನ್ನು ಒಪ್ಪಿಕೊಂಡನೇಂಬ ಆನಂದದಿಂದ ಕುಮುದಿನಿಯು ಪರದೆಯ ಹೊರಗೆ ಬಂದು—ಆಣ್ಣಾ, ಈದಿನ ನೀನು ಬಹುದೊಡ್ಡ ಆನಂದದ ಸುದ್ದಿಯನ್ನು ಹೇಳಿದೆ! ಇಗೇಕೇ, ಹುಡಿ, ಎಳ್ಳು ಸಕ್ಕರೆಯನ್ನು. ಈವರೆಗೆ ಏನಾದರೂ ತಂಗಿಯಿಂದ ಅವರಾಧವಾಗಿದ್ದರೆ ಕ್ಷಮಿಸು, ಎಂದು ಹೇಳಿ, ಮುಗುಳುನಗೆಯಿಂದ ಖಾನನ ಕೈಯ್ಯಲ್ಲಿ ಎಳ್ಳು ಸಕ್ಕರೆಯನ್ನು ಕೊಡುತ್ತಿರಲು, ಎಚ್ಚಮ್ಮೆನಾಯಕನು ಅಲ್ಲಿಗೆ ಬಂದನು.

ಎರಡುತ್ತಿಂಗಳು ಕುಮುದಿನಿಯನ್ನು ಅಗಲಿಹೊಗಿದ್ದೆ ಜಯಶಾಲಿ ಯಾದ ಎಚ್ಚುಮೈನಾಯಕನು, ಯಾವಾಗ ತನ್ನ ಪ್ರಿಯಳನ್ನು ಕಂಡೇನೆಂಬ ಆಶುರದಿಂದ ಧಾವಿಸಿ ವಿಲಾಸಮಂದಿರಕ್ಕೆ ಬಂದಿದ್ದನು. ಆಗ ಎರಡುತ್ತಾಸು ರಾತ್ರಿಯಾಗಿತ್ತು. ವಿಲಾಸಮಂದಿರವು ಇಂದ್ರಭವನದಂತೆ ಶೃಂಗಾರಸಲ್ಪಟಿದ್ದು, ರುಗುರುಗಿಸುವ ದಿಷ್ಟುಚೈಷ್ಟುತ್ತಿಯಲ್ಲಿ ಕುಮುದಿನಿಯ ಅಲಂಕೃತ ಶುಂದರರೂ ಪವು ಸ್ವಷ್ಟವಾಗಿ ನಾಯಕನ ಕಣ್ಣಿಗೆ ಬಿಡ್ಡಿತು. ಆದರೆ ಪರಪುರುಷರ ಕಣ್ಣಿಗೆ ಬೀಕೆಲಾರದ ಕುಮುದಿನಿಯು, ತಾನಿಲ್ಲಾದಾಗ ರಾತ್ರಿ ಚಾಂದಖಾನನಂಥ ತಮಣನ ಕೈಯ್ಯಲ್ಲಿ ಎಕ್ಕುಸಕ್ಕರೆ ಕೊಡುವದನ್ನು ನೋಡಿದಕೂಡಲೇ, ನಾಯಕನ ನಿಮ್ಮಲ ಮನಸ್ಸಿನಲ್ಲಿ ಸಂಶಯದ ಬೀಜಾರೋಪಣವಾಗಿ, ನೋಡನೋಡುತ್ತೆ ಅದು ಮೋಳಿಕೆಯಾಡಿದು ದಳಿವಿಟ್ಟಿತು. ಆದ್ದರಿಂದ ನಾಯಕನ ಉತ್ಸಾಹವು ಒಮ್ಮೆಲೇ ಕುಗ್ಗಿ ಕುಮುದಿನಿಯು ಆತನಿಗೆ ತಿರಸ್ತರಣೀಯಾಗಿ ತೋರಹತ್ತಿದಳ್ಳು. ಚಾಂದಖಾನನ ವಿಷಯದ ಆತನ ಆದರಬುದ್ಧಿಯು ಶಿಧಿಲವಾಗಿತೊಡಗಿತು. ಪತಿಯನ್ನು ನೋಡಿ ಕುಮುದಿನಿಯು ಆನಂದದಿಂದ ಪುಳಿಕೆ ಸುತ್ತೆ ಒಳಗೆಹೊಡಳು. ಚಾಂದಖಾನನು ನಿಮ್ಮಲ ಮನಸ್ಸಿನಿಂದ ಕುಮುದಿನಿಯನ್ನು ಕಾಣಲಿಕ್ಕೆ ಬಂದಿದ್ದರೂ, ಭಿಟ್ಟಿಯ ಕ್ರಮವು ತಪ್ಪಿದ್ದಕ್ಕಾಗಿ ಆತನ ಮನಸ್ಸಿಗೆ ಒಂದು ತರವಾಗಹತ್ತಿತು. ಎಚ್ಚುಮೈನಾಯಕನು ತನ್ನ ಮನಸ್ಸಿನ ಸಂಶಯವನ್ನು ವಿವೇಕದಿಂದ ಆಚಾರ್ಯಿಸಿದನು. ಖಾನನಾದರೂ ತನ್ನ ಮನಸ್ಸಿಗೆ ಹತ್ತಿದ್ದನ್ನು ಹೊರಗೆ ತೋರಿಸಿದಲ್ಲಿ. ಉಭಯರೂ ಪರಸ್ಪರ ಕುಶಲಪ್ರಶ್ನಿಗಳನ್ನು ಕೇಳಿದ ಮೇಲೆ ತಮ್ಮ ತಮ್ಮ ಜಯದ ವಾರ್ತೆಗಳನ್ನು ಒಬ್ಬರಮುಂದೊಬ್ಬರು ಹೇಳಿದರು; ದುರಗಪ್ಪನಾಯಕನು ಮಾಂಡಲಿಕನಾದದ್ದನ್ನು ಕೇಳಿ ನಾಯಕನು ಸಮಾಧಾನವನ್ನು ಪ್ರಕಟಿಸಿದನು. ಇಬ್ಬರ ಅಂತರಂಗಗಳು ಕಿಂಕರವಾದದ್ದರಿಂದ ಯಾರ ಮಾತಿನಲ್ಲಿಯೂ ಉತ್ಸಾಹವು ತೋರಿಲಿಲ್ಲ. ಆಗ ಖಾನನು ಹೆಚ್ಚಿಗೆ ಮಾತು ಬೆಳಿಸದೆ ನಾಯಕನ ಅನುಮತಿಯನ್ನು ಪಡೆದು ತನ್ನ ಮನೆಗೆ ಹೊಡಿಸಿದನು.

ಎಚ್ಚುಮೈನಾಯಕನಿಗೆ ಅಕ್ಷಸ್ಯಿಕವಾಗಿ ಸಂಶಯ ಹಿಂಬಣೆ ಬಡಕೊಂಡದ್ದರಿಂದ ಅವನ ಸುಖದಲ್ಲಿ ಮಣ್ಣಿಗೂಡಿದ ಹಾಗಾಯಿತು. ಆತನು ಖಾನನನ್ನು ಕಳಿಸಲಿಕ್ಕೆ ಹೊಡಿಸಿದ ನೆವದಿಂದ ಹೊರಬಿಡ್ಡವನು ತಿರುಗಿ ವಿಲಾಸಮಂದಿ

రక్షే కాలు హాకలిల్ల. యావ కుముదినియ సుందరరావవనన్న
నోడి, మధుర నుడిగళన్న కేళి, మైగంధవన్న ఆఫ్టాణీసి, బగి
యాద అప్పినింద ఆకేయ ఆధరామృతపానమాడి తృప్తిపడెయబేంబ
మనోరాజుద ముదిదింద పరవతనాగి బందిద్దనో, ఆ కుముదినియ
హేసరన్న కేళిదరే, ఈగ నాయకన జివక్కే త్రాసవాగహక్తితు. సుకు
మారియూ, కోఎనుల మనస్సినవళూ, ఆశ్చర్యమ ప్రేమసంపన్నళూ
ఆద కుముదినియన్న విలాసమందిరదనరిగి బందు మాతనాదిసదే
కాగే హోగువదరింద, ఆకేయు ఎష్టు వ్యసనపట్టాళింబ పురుగు
నాయకనిగి ఉళియలిల్ల. సంశయ బాధీయింద పిడితనాద నాయ
కనన్న కుముదినియ సౌందయమై సోంకలిల్ల; ఆకేయ సూకస
కృత్యగళు ఎచ్చురగొలిసలిల్ల; ఆకేయ సద్గుణగళు సమాధానపడిస
ల్ల! కుముదినియిందోదగిద ఉపకారవన్నూ, సుఖవన్నూ నాయ
కను క్షూణదల్లి మరితు, ఆ ముఖ్యియల్లి శత్రుభావవనన్న వహిసిదను!
ఒము దొరదింద దఱేదు బందిద్ద నాయకను ఉణటవన్న కూడ
మాడదే, తనగే విచిత్రవాద తలేకొలియు ఎద్దిరువదేందు హేళ,
యావదో ఒందు కోణియల్లి స్పృష్టవాగి మలగికోండుబట్టిను!
నాయకను ఎష్టు శూరసిరలు—ఎష్టు సద్గుణయిరలి, ఆతన మనస్సు
ఒముబేగ వికారవశపాగుత్తిద్దదరింద ఆవను క్షూణదల్లి తాపక్కే గురి
యాగబేకాగుత్తిత్తు. పతియు తన్నన్న మాతాడిసదే, హోరగినింద
హోరగే హోదద్దరింద కుముదినియ హైదయక్కే వజ్రాఫాతవాదం-
తాయితు. ఆకేయ కణ్ణుగళు నీరినింద తుంబి, కంఠమై బిగిదు,
బాయింద మాతుగళు హోరడదాదమై. ఆకేయు కూడలే డాసియో
డనే నాయకను మలగిద కోణిగే హోగి ఉపచరిసతోడగలు,
నాయకను కనక్కనే కుముదినియ మైమేలే హోగి—కుముదినీ,
ఇందు ననగే ఒకళ త్రాసవాగిదే, మాతాడిసబేడ. నిన్న విలాస
మందిరదల్లి స్పృష్టవాగి మలగికో హోగు, ఎందు నుడిదు, కుము
దినియ కడిగి చెస్తుమాడి మలగికోండను. ఇదన్న నోడి కుము

ದಿನಿಯು ಗಡಗಡನೆ ನಡುಗುತ್ತ, ಕೆಣ್ಣೀರು ಸುರಿಸುತ್ತ, ನಡನಡುವೆ ಹೆಲ್ಲಿಸೇ—ಯಾಕೆ, ಈ ಅನಾಥಭ ಮೇಲೆ ಇಪ್ಪು ಸಿಟ್ಟುಯೇಕೆ? ನನ್ನಿಂದಾದ ಅವರಾಧವಾದರೂ ಏನು? ಅಂಥ ಅವರಾಧವಾಗಿದ್ದರೆ ಹೇಳಿ ದಂಡಿಸಬೇಕು, ಎಂದು ಸುಂಡಿಯುತ್ತ ಒಂದು ತಾಸು ಕುಳಿತಳು, ಎರಡು ತಾಸು ಕುಳಿತಳು, ಮೂರು ತಾಸು ಕುಳಿತಳು; ಆದರೆ ನಾಯಕನು ಅಶ್ಯಂತ ನಿಮ್ಮ ರನಾಗಿ ಕುಮುದಿನಿಯೊಡನೆ ಮಾತಾಡಲಿಲ್ಲ, ಆಕೆಯನ್ನು ಕಣ್ಣಿತ್ತ ನೋಡಲಿಲ್ಲ! ಆಗ ಕುಮುದಿನಿಯು ದುಃಖದ ವೇಗವನ್ನು ತಡೆಯಲಾರದೆ ಕೆಣ್ಣೀರಿನಿಂದ ನೆಲ ವನ್ನು ತೋರಿಯಿಸುತ್ತ ಅಲ್ಲಿಯೇ ನೆಲದಮೇಲೆ ಮಲಗಿಕೊಂಡಜು.

ಕುಮುದಿನಿಯಲ್ಲಿ ತುಂಬಾ ಪ್ರೇಮವುಷ್ಟ ನಾಯಕನು, ಈ ಮೇರಿಗೆ ಸಂಶಯ ಬಾಧೆಯಿಂದ ಸೀಡಿತನಾದ್ದರಿಂದ ತಳಮಳಸುತ್ತ ಮನಸ್ಸಿನಲ್ಲಿ— ಅಹಾ! ಕುಮುದಿನಿಯನ್ನು ನಾನು ವಾಡಿಕ್ಕೊಂತಲೂ ಹೆಚ್ಚೊಂದು ತಿಳಿದು, ಸ್ತೀತಿಸುತ್ತಿರಲು, ಆಕೆಯು ನನ್ನನ್ನು ಹೀಗೆ ವಂಚಿಸಬಹುದೇ? ನಾನು ಉರಲ್ಲಿ ಇಲ್ಲಿದಾಗ ಈಕೆಗೆ ಶ್ರೀಗಂಗಿಸಿದ ವಿಲಾಸಮಂದಿರವೇಕೆ, ವಸ್ತುಬಡಿವೇ ಗಳೇಕೆ? ಅದೂ ಇರಲಿ, ರಾತ್ರಿ ಚಾಂದಭಾನನ ಸಂಗಡ ಈಕೆಯ ನಾತು ಗಳೇನು? ಕುಮುದಿನೀ, ಎಲ್ಲೆ ದುಪ್ಪಳೀ, ಎಳ್ಳುಸಕ್ಕರೆ ಕೊಡುವ ನೆವದಿಂದ ಭಾನನ ಹಸ್ತಸ್ಪರ್ಶಮಾಡಿ ಅಪವಿಶ್ರಾದೆಯಾ? ನೀನು ಇಂಥ ಸಾಹಸಿಯಾ ದ್ದರಿಂದಲೇ ಹೆಂಗಸರು ಮಾಡಬಾರದ ಸಾಹಸದ ಕೆಲಸಗಳನ್ನು ಮಾಡಿದೆ. ಅಗಸರಾಕೆಯ ವೇಷದಿಂದ ರಾಜಪುತ್ರರನ್ನು ಬಿಡಿಸಿಕೊಂಡು ಬಂದ್ದೂ, ಮಧ್ಯಮಾದ್ದರಲ್ಲಿ ದುರಗಪ್ಪನಾಯಕನನ್ನು ಮಾತಿಸಿಂದ ಮರುಳಿಸಿದ್ದೂ, ಜಗರಾಯನ ದಬಾರದಲ್ಲಿ ಯಾರ ಅಂಜಿಕಯೂ ಇಲ್ಲದೆ, ಘುಡಘುಡಿಸಿ ಮಾತಾಡಿದ್ದೂ ಹೆಂಗಸರ ಕೆಲಸಗಳೇ? ಮುಯಾಫತೀಲರು ಹೀಗೆ ನಾಡಬ ಹುದೇ? ನಾನು ಉರಲ್ಲಿಲ್ಲಿದಾಗ ಹೊಲ್ಲಿದ ಕಲಸಕ್ಕೆ ಮನಸ್ಸು ಮಾಡಿದ ಈ ನೀಚಳು, ಪುರುಷವೇಷದಿಂದ ಮನಸ್ಸಿಗೆ ಬಂದಂತೆ ತಿರುಗಿದಾಗ ಏನೇನು ಮಾಡಿರುವಳೋ ಯಾರಿಗೆ ಗೊತ್ತು! ಈ ಸಾಹಸಿಯು ವಿಜಾಪುರದ ಬಾದರ ಹನ ಮಗನ ಪ್ರೇಮಕ್ಕೆ ಪಾತ್ರಜಾದವಳು. ಆಗಿನಿಂದಲೇ ಚಾಂದಭಾನನ ವರ್ಧಿಂಬಿಯವು ಈಕೆಗೆ ಇರುತ್ತದೆ! ಹಾ ದುಪ್ಪೇ! ಶ್ರೀಯರ ನೆರಳಿಗೆ ಹೋಗದೆ ಸುಖದಿಂದಿದ್ದ ನನ್ನನ್ನು ಈಪರಿ ತಾಪಕ್ಕೆ ಗುರಿಮಾಡಿದೆಯಾ? ನಿನ್ನನ್ನು

ಈಗಲೇ ತುಂಡರಿಸಿ ಚಲ್ಲತಕ್ಕದ್ದು, ಎಂದು ಮಲಗಿದವನು ದಿಗ್ಗಂತೆ ಎದ್ದು ನಿಂತುಕೊಳ್ಳಲು, ಕುಮುದಿನಿಯು ಚಟ್ಟಣೆ ಎದ್ದು ಕೈಜೊಡಿಸಿ ನಿಂತು ಕೊಂಡು ಗಡಗಡನೆ ನಡುಗುತ್ತ—ಹೀಗೆ ಯಾಕೆ ಪಳೋಣವಾಯಿತು? ಏನು ಹೀಕು? ಇನ್ನೂ ತಮಗೆ ನಿದ್ದೆಯೇ ಹತ್ತಿರುವದಿಲ್ಲವೇ? ಎಂದು ಕೇಳಲು, ನಾಯಕನು—ನೀನು ಕಣ್ಣು ಮರೆಯಾಗುವವರಿಗೆ ನನಗೆ ನಿದ್ದೆಯು ಹತ್ತುವ ಹಾಗಿಲ್ಲ. ನಿನ್ನ ಸಂಗಡ ಮಾತಾಡುವ ಪ್ರಸಂಗ ಬರುವದಕ್ಕಿಂತ ತಟ್ಟನೆ ಪಾರಣಹೋದರೆ ನೆಟ್ಟಿಗಾದಿತು. ದುಷ್ಪಳೇ, ಇಲ್ಲಿಂದ ಎದ್ದುಹೋಗು ಸ್ವಲ್ಪ ನಿದ್ದೆ ಬಂದರೆ ನನಗೆ ಸಮಾಧಾನವಾದರೂ ಅದಿತು, ಅನ್ನಲು, ಕುಮುದಿನಿಯು ಒಳಬಳ ಕಣ್ಣೀರು ಸುರಿಸುತ್ತ ಕೈಜೊಡಿಸಿಕೊಂಡು—ಕ್ಷಮಿ ಸುವ ಕೈಯಾಗಬೇಕು, ನಾನು ಅಪ್ಪಣಿಗೆ ಹೊರಗಾದವಳಳ್ಳ, ಹೋಗು ಶ್ರೀನೆ, ತಮಗೆ ಸುಖವಾದರೆ ಸಾಕು, ಎಂದು ನುಡಿದು, ಮರಣವ್ಯಧಿಗೆ ಗುರಿಯಾಗಿ ಹೊರಗೆ ಬರಲು, ಬೆಳ್ಳಿಗೆ ಬೆಳಗಾಗಿತ್ತು!



ಒಣಿಯು ಪ್ರಕರಣ

ಬಾಲಕ್ಕೆ ಬಡಿದಾಟ.

ಈ ಮೇರಿಗೆ ಎಚ್ಚುಮ್ಮೆನಾಯಕನು ಪ್ರಬಲವಾದ ಸಂಶಯಪಿಶಾಚ ದಿಂದ ಪೀಡಿತನಾಗಿ, ಕುಮುದಿನಿಯನ್ನು ನೆನಿಸಿ ನೆನಿಸಿ ಸಂತಾಪಗೊಳ್ಳುತ್ತ ಹದಿನ್ಯೆದು ದಿನಗಳನ್ನು ಕಳೆದನು. ಈ ಅವಧಿಯಲ್ಲಿ ಆತನು ಕುಮುದಿನಿಯನ್ನು ಕಣ್ಣಿತ್ತ ನೊಡಿಲಿಲ್ಲ. ನಾಯಕನು ಚಂಚಲಸ್ವಭಾವದವನೆಂಬ ದನ್ನು ವಾಚಕರು ಬಲ್ಲರಸ್ತೇ? ಆತನು ತನ್ನ ಸ್ವಭಾವಕ್ಕನುಸರಿಸಿ, ಒಂದು ದಿನ ಕುಮುದಿನಿಯ ಗುಣಗಳನ್ನೂ, ಚಾಂದಶಿಾನನ ಗುಣಗಳನ್ನೂ, ಅವರಿಂದ ತನಗಾದ ಸಹಾಯವನ್ನೂ ಸೃಂಗಿ ಪಶ್ಚಾತ್ತಾವಪಟ್ಟು, ಅವರನ್ನು ಆದ ರಿಸಿ ಸಮಾಧಾನಗೊಳಿಸಬೇಕೆಂದು ಕೂಡಲೇ ಚಾಂದಶಿಾನನನ್ನು ಕರೆಸಿದನು.

ಇದ್ದಲ್ಲಿ ತಾನಾಗಿ ಹೋಗಿ ಮಾತಾಡಿಸಿದರೆ ಜೆನ್ನಾಗಿ ಮಾತಾಡದೆ ತನ್ನನ್ನು ನಿರಾಕರಿಸುತ್ತಿದ್ದ ನಾಯಕನು, ಈದಿನ ತಾನಾಗಿ ಕರೆಸಿದ್ದನ್ನು ನೋಡಿ ಖಾನ ನಿಗೆ ಅಶ್ವರ್ಯವಾಯಿತು. ನಾಯಕನು ತನ್ನನ್ನು ನಿರಾಕರಿಸಲಿಕ್ಕೂ, ಕುಮುದಿನಿಯನ್ನು ಕಣ್ಣಿತ್ತಿ ನೋಡಿರುವದಕ್ಕೂ ತಾನೇ ಕಾರಣನೆಂಬದನ್ನು ಖಾನನು ಅರಿತಿದ್ದನು. ಮರಕರಂಕ್ರಮಣದ ದಿವಸ ರಾತ್ರಿ ನಾಯಕನಿಲ್ಲಿದಾಗ ತಾನು ಕುಮುದಿನಿಯೊಡನೆ ಮಾತಾಡುತ್ತ ಕುಳಿತದ್ದೂ, ಆಕೆಯಿಂದ ಎಳ್ಳುಸ ಕ್ಷರೀಯನ್ನು ಇಸುಕೊಂಡದ್ದೂ ನಾಯಕನ ವಿಕಲ್ಪಕ್ಕೆ ಕಾರಣವಾದವೆಂಬುದು ಖಾನನಿಗೆ ಗೊತ್ತಿತ್ತು. ಆತನು ಹೆಚ್ಚಿನ ವಿಕಾರಕ್ಕೆ ಹೋಗದೆ, ಕರೆಸಿದಂತೆ ನಾಯಕನ ಭೀಟ್ಟಿಗೆ ಹೋದನು. ಖಾನನು ಬಂದದ್ದನ್ನು ನೋಡಿ ನಾಯಕನು ಭೀಟ್ಟಿಗೆ ಹೋದನು. ಖಾನನು ಬಂದದ್ದನ್ನು ನೋಡಿ ನಾಯಕನು ಸಲಾಹುವಾಡಿ ಕೃಷಿಹಿಡಿದು ಆದರದಿಂದ ಆತನನ್ನು ಬರ ಮಾಡಿಕೊಂಡನು. ಆಗ ಖಾನನು ನಾಯಕನಿಗೆ—ಪ್ರಿಯಮಿತ್ರಾ, ಸಾಕು—ಸಾಕು; ಇಷ್ಟ್ವಾಂದು ಆದರವೇಕೆ? ಮನೆಗೆ ಬಂದರೆ ಮಾತಾಡಿಸದ ನೀನು, ಇಂದು ಈಪರಿ ಆದರಿಸಲಿಕ್ಕೆ ಕಾರಣವೇನು? ಶೂರನಾದ ನಾಯಕನೇ, ನಿನ್ನನ್ನು ನಾನು ಬಹು ವರೇಕಿಯೆಂದು ತಿಳಿದಿದ್ದೇನು; ಆದರೆ, ನೀನು ಅವಿ ವೇಕ ಶಿಖಿಮಾನೀಯಿರುತ್ತಿ! ನೀನಿಲ್ಲಿದಾಗ ನಾನು ರಾತ್ರಿ ಕುಮುದಿನಿಯೊಡನೆ ಮಾತಾಡುತ್ತ ಕುಳಿತ ಕ್ಷುಲಿಕ ತಪ್ಪಿಗಾಗಿ ನೀನು ಹೋಗಿ ವಿಕಲ್ಪವನ್ನು ಎಣಿಸಿ, ಮೂರ್ವನಂತೆ ಆಚರಿಸಬಹುದೇ? ನನಗೆ ಕುಮುದಿನಿಯ ಆಪರಿಚಿತಕೇ? ನೀನು ಅಪರಿಚಿತನೇ? ನನ್ನ ಸ್ವಭಾವವನ್ನೂ, ಕುಮುದಿನಿಯ ಯೋಗ್ಯತೆಯನ್ನೂ ನೀನು ಅರಿತಿಲ್ಲವೇ? ಪ್ರತ್ಯೇಕವಾದರೂ ಸ್ವಮಾಣಿಸಿ ನೋಡಬೇಕೆಂಬ ಅನುಭವದ ಮಾತು ವೈಧರವಾದದ್ದಲ್ಲ. ನನ್ನಲ್ಲಿ ನೀನು ಅಂಥ ತಪ್ಪನ್ನೇನು ಕಂಡೆ? ಕುಮುದಿನಿಯ ಮೇಲೆ ಯಾವ ಅಂಥ ತಪ್ಪನ್ನು ಹೋರಿಸುವೆ? ಕನ್ನಡವೀರಾ, ನಿನ್ನ ಈ ಕ್ಷುದ್ರ ವಿಚಾರವು ನಿನ್ನ ಶಾಯಕ್ಕೆ ಕುಂದನ್ನಿಡುವದಾಗಿರುತ್ತದೆ, ಅನ್ನಲು, ನಾಯಕನು—ಚಾಂದಖಾನಾ, ಅದು ಹ್ಯಾಗೇ ಇರಲಿ. ಸ್ವಭಾವಕ್ಕೆ ಬೈವಧವಿಲ್ಲ. ನೀನು ಸಾವಿರ ಮಾತುಗ ಇನ್ನಾಡಿದರೂ ನನ್ನ ಮನಸ್ಸಿನ ಸಂಶಯವು ಹೋಗಲಾರದು; ಆದರೂ ಸಂಕಯ ಬಂದವಾತ್ರದಿಂದ ನಿನ್ನನ್ನೂ, ಕುಮುದಿನಿಯನ್ನೂ ಇಪ್ಪು ನಿರಾಕರಿಸಿದ್ದು ನನ್ನ ಅಪರಾಧವು. ಅಂತೇ ನಾನು ನಿನ್ನನ್ನು ಕರೆಸಿ ಈಗ ಕ್ಷಮೆ

ಯನ್ನು ಬೇಡಿಕೊಳ್ಳುತ್ತೀರೆನೆ. ನಡೆ, ಕುಮುದಿನಿಯಲ್ಲಿಗೆ ಹೋಗಿ ಆಕೆಯನ್ನು ಸವಾಧಾನಗೊಳಿಸೋಣ. ನನ್ನನ್ನು ನೀನು ನಿರ್ಚನೆಂದು ಬೇಕಾದಷ್ಟು ನಿರಾಕರಿಸು; ಆದರೆ ಕುಮುದಿನಿಯು ನಿರ್ದೋಷಿಯೆಂಬದನ್ನು ನಾನು ಮನ ಗಾಣವರಗೆ ಆಕೆಯನ್ನು ಮುಟ್ಟಲಿಕ್ಕೆಳ್ಳ. ನೀವಿಬುರೂ ನನ್ನ ಸ್ವಾಮಿಯ ಕಾರ್ಯಸಾಧಕರಾದ್ದರಿಂದಲೇ, ಇಲ್ಲಿಯವರಗೆ ಕೈಕಾದಿದ್ದೀನೆ. ಇಲ್ಲದಿದ್ದರೆ, ಕುಮುದಿನಿಯ ಅಷ್ಟೇ ತಪ್ಪಿಗಾಗಿ ಅವಳನ್ನೂ, ನಿನ್ನನ್ನೂ ಅದೇ ಕ್ಷಣದಲ್ಲಿ ತುಂಡರಿಸುತ್ತಿದ್ದೆನು! ಇರಲಿ, ಮಿಶ್ರಾ, ನನ್ನ ಬಿರಿನುಡಿಗಳಿಗಾಗಿ ಸಿಟ್ರೌಗ ಬೇಡ, ಕಣ್ಣ ಕೆಂಪಗೆ ಮಾಡಬೇಡ, ಶಾಂತನಾಗು; ಇದ್ದದನ್ನು ಸರಳತ ನದಿಂದ ಹೇಳಬಿಡುವ ನಿನ್ನ ಮಿಶ್ರನನ್ನು ಕ್ಷಮಿಸಿ, ಅತನಿಗೆ ಕುಮುದಿನಿಯ ಭೀಟ್ಟಿಯನ್ನು ಮಾಡಿಸು, ನಡೆ. ನಿನ್ನ ಮಿಶ್ರನು ದುರಭಿಮಾನದಿಂದ ಕುಮುದಿನಿಯನ್ನು ಮಿಶ್ರನೀರಿ ನಿರಾಕರಿಸಿರುವ ಕಾರಣ, ಆಕೆಯ ಬಳಿಗೆ ಹೋಗಿ ಲಿಕ್ಕೆ ಅತನಿಗೆ ಹೋರಿಯಿಲ್ಲ, ಎಂದು ನುಡಿಯುವಾಗ ನಾಯಕನ ಕಣ್ಣಳಿಗಿಂದ ನೀರುಗಳು ದಳದಳ ಉದುರ್ದವಷ!

ಎಂದೂ ಕಣ್ಣೀರು ಸುರಿಸಿ ಗೊತ್ತಿಲ್ಲದ ನಾಯಕನು, ಇಂದು ಕಣ್ಣೀರು ಸುರಿಸುವದನ್ನು ನೋಡಿದರೆ, ವಿವಾಹಿತಪುರುಷನು ಪ್ರಸಂಗದಲ್ಲಿ ಎಷ್ಟು ಹಣ್ಣಾಗಬೇಕಾಗುತ್ತದೆಂಬುದು ವಾಚಕರ ಅನುಭವಕ್ಕೆ ಬರುವಹಾಗಿದೆ. ನಾಯಕನ ಈ ಸ್ಥಿತಿಯನ್ನು ನೋಡಿ ಖಾನನ ಮನಸ್ಸು ಕರಿಗಿತು. ಆತನು ನಾಯಕನ ಬಿರಿನುಡಿಗಳಿಂದ ಬಂದ ಸಿಟ್ಟನ್ನು ನುಂಗಿಕೊಂಡು, ನಾಯಕನೊಂದನೆ ಕುಮುದಿನಿಯ ಬಳಿಗೆ ಹೋದನು. ಆಗ ವಿಲಾಸಮಂದಿರದ ಬಾಗಿಲು ಇಕ್ಕಿತ್ತು. ದ್ವಾರರಕ್ಕೆ ಕರು ಕುಮುದಿನಿಯ ಬಳಿಗೆ ಓಡುತ್ತ ಹೋಗಿ ನಾಯಕರು ಖಾನನೊಂದನೆ ಬಂದಿದ್ದಾರೆಂದು ಹೇಳಿದರು. ಕೂಡಲೇ ಪ್ರೇಮಾತಿಶಯದಿಂದ ಕುಮುದಿನಿಯ ದುಃಖವು ಉಕ್ಕೇರಲು, ಆಕೆಯು ಪರದೆಯ ಮರೀಯಲ್ಲಿ ಕುಳಿತು ಕಣ್ಣೀರು. ಸುರಿಸಹತ್ತಿದಳು. ನಾಯಕನು ಖಾನನೊಂದನೆ ವಿಲಾಸಮಂದಿರವನ್ನು ಹೊಕ್ಕು ಸುಮ್ಮನೆ ಕುಳಿತುಕೊಂಡನು. ಹೀಗೆ ಮೌನದಿಂದ ಕೆಲವು ಕಾಲವು ಕ್ರಮಿಸಿದ ಮೇಲೆ ಖಾನನು ಕುಮುದಿನಿಯನ್ನು ಕುರಿತು—ಅಮ್ಮಾ, ಕುಮುದಿನೀ, ನಿನ್ನ ಪತಿಯಾದ ಎಚ್ಚರ್ಮನಾಯಕರು ನಿಷ್ಣನ್ನು ನಿರಾಕರಿಸಿ, ಇಷ್ಟದಿವಸ ಷ್ವಧಿಕಡಿಸಿದ್ದ ಕ್ಷಾಗಿ ಪಶ್ಚಾತ್ತಾಪವಟ್ಟು

ನಿಷ್ಪನ್ನ ಕಾಣಲಿಕ್ಕೇ ಬಂದಿದ್ದಾರೆ. ಇಲ್ಲಿ ಪರಕೀಯರು ಯಾರೂ ಇಲ್ಲದ್ದ ರಿಂದ ಹೊರಗೆ ಬಂದು ನೀನು ಪತಿಯನ್ನು ಕಾಣಲು ಬಾಧಕವಿಲ್ಲ. ಅನುಗ್ರಹಿಸಿ ನಿನ್ನ ಬಳಿಗೆ ಬಂದಿರುವ ಪತಿಯನ್ನು ಸಮಾಧಾನದ ಸುಡಿಗಳಿಂದ ಸತ್ಯ ರಿಸುವದು ಸೌಜನ್ಯದ ಲಕ್ಷಣವು, ಅನ್ನಲು, ಕುಮುದಿನಿಯು ತನ್ನ ದುಃಖ ವನ್ನು ನುಂಗಿಕೊಂಡು ಗಂಭೀರವಾದ ಮುಖಮುದ್ರೆಯಿಂದ ಹೊರಗೆಬಂದು ವಿನಯದಿಂದ ನಿಂತುಕೊಂಡಳು. ಆಕೆಯ ಸ್ತೋಣವಾದ ಶರೀರವನ್ನೂ, ನಿಸ್ತೀರ್ಜಾವಾದ ಮುಖವನ್ನೂ ನೋಡಿ, ಹದಿನ್ಯೈದೇ ದಿನಗಳಲ್ಲಾದ ಆಕೆಯ ಪ್ರಕೃತಿಯ ಸ್ಥಿತ್ಯಾಂತರಕ್ಕಾಗಿ ಖಾನನ ಎಡೆಯೊಡೆದು ನೀರಾಯಿತು. ಆತನು ಸಂತಾಪದಿಂದ ನಾಯಕನಿಗೆ—ಅಲ್ಲಿ ಕರಿಣಕ್ಕೆದಯದ ನಾಯಕನೇ, ನೋಡಿ ದೇಯಾ ಈ ಸಾಧಿತ್ಯ ಸ್ತೋಣದೇಸೆಯನ್ನು! ಸ್ತ್ರೀಹತ್ಯದ ಪಾತಕವನ್ನು ಅನ್ನಾಯದಿಂದ ಯಾರ ಕೊರಳಿಗೆ ಕಟ್ಟಬೇಕೆಂದು ಮಾಡಿದ್ದೀ? ನಿರಪರಾಧಿಯಾದ ನನ್ನನ್ನೂ, ಮಹಾಪತಿಸ್ತರೀಯಾದ ಕುಮುದಿನಿಯನ್ನೂ ಕಾರಣವಿಲ್ಲದೆ ಅವ ಮಾನಗೊಳಿಸಿ ಆಪಕೀರ್ತಿಗೆ ಗುರಿಮಾಡಿದೆಯಿಲ್ಲ! ವೀರಶಿರೋಮಣಿಯೇ, ನೀನು ನನ್ನನ್ನೂ, ಕುಮುದಿನಿಯನ್ನೂ ಕ್ಷಣದಲ್ಲಿ ತುಂಡಿಸತಕ್ಕ ವನಿದ್ದೇಯ ಲ್ಲವೆ? ಆದರೆ, ನಾನು ಈಗ ಪ್ರತಿಜ್ಞೆಮಾಡಿ ಹೇಳುತ್ತೀನೇ ಕೇಳು. ನಾನು ನಿರಪರಾಧಿಯೆಂದು ಇದೇ ಕ್ಷಣದಲ್ಲಿ ಪ್ರತ್ಯಕ್ಷಪ್ರಮಾಣದಿಂದ ನಿನಗೆ ಸಿದ್ಧ ಮಾಡಿ ತೊರಿಸದಿದ್ದರೆ, ಇದೇಕ್ಷಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೀನೇ, ಸಿದ್ಧ ಮಾಡಿ ಶೋರಿಸಿದರೆ, ನೀನು ಮಹಾಪತಿಯಾದ ಈ ಕುಮುದಿನಿಯ ಕಾಲಿಗೆರಿಗಿ ಆಕೆಯ ಕ್ಷಮೆಯನ್ನು ಬೇಡಿಕೊಳ್ಳಬೇಕಾದೇತು! ಅನ್ನಲು, ಯಾವ ಪಾಪವನ್ನೂ ಅರಿಯದ ಕುಮುದಿನಿಯು ಖಾನನ ಮಾತಿನ ಅರ್ಥವನ್ನು ತಿಳಿಯದೆ, ಭಯದಿಂದ ನಡುಗುತ್ತ ಮನಸ್ಸಿನಲ್ಲಿ ಗುರುಸ್ಯರಣ ಮಾಡಿದಳು! ಅಷ್ಟರಲ್ಲಿ ಆಕೆಯ ಗುರುವಾದ ಮಷಿಶ್ಯರನು ದಕ್ಷಿಣದೇಶದ ಯಾತ್ರೆಗಳನ್ನು ಮುಗಿಸಿಕೊಂಡು ಬಂದವನಂತೆ ಅಲ್ಲಿಗೆ ಬಂದು—ಎಲ್ಲೆ ಯವನವೀ ರನೇ, ನೀನು ಮಾಡಿದ ಪ್ರತಿಜ್ಞೆಯನ್ನು ನಾನು ಒಪ್ಪಿಕೊಳ್ಳುತ್ತೀನೇ. ನನ್ನ ಆಶ್ರಮದಲ್ಲಿ ಏರಡುವರ್ಷ ಬೆಳೆದು ಸತ್ಯಮಾಗಮಾಡಿಂದ ಸುಸಂಸ್ಥಿತಳಾಗಿರುವ ಕುಮುದಿನಿಯು, ನಿಷ್ವಾರಣ ಲೋಕದ ಆಪಕೀರ್ತಿಗೆ ಗುರಿಯಾಗುವದು ಶ್ರೀಯಸ್ಯರವಳಿ. ನಾಯಕನ ಸಂಶಯವು ಪ್ರತ್ಯಕ್ಷಪ್ರಮಾಣದ ಹೊರತು

ದೂರವಾಗಲುರದು. ಚಾಂದಭಾನಾ, ಹೆಚ್ಚಿನಮಾತು ಹಿಂದುಗಡಿಗೆ; ಮೊದಲು ನೀನು ಸಿರಪರಾಧಿಯಿಂಬದನ್ನು ಪ್ರತ್ಯಕ್ಷಪ್ರಮಾಣದಿಂದ ಹ್ಯಾಗೆ ಸಿಧ್ಯಮಾಡುತ್ತಿರುವಾದು, ಅನ್ನಲು, ಚಾಂದಭಾನನು ಎಚ್ಚುಮೃಖಾಯಕ ನಿಗೆ—ಎಲ್ಲ ಮಿತ್ರನೇ, ಹಿಂದಕ್ಕೆ ಸಿನ್ನ ಬಳಿಯಲ್ಲಿ ನಾನೋಂದು ಮುದ್ದಿಮಾಡಿದ ಪೆಟ್ಟಿಗೆಯನ್ನು ಇಟ್ಟಿದ್ದೆನಲ್ಲ? ಆದನ್ನು ಈಗ ತರಿಸು ಅನ್ನಲು, ನಾಯಕನ ಅಪ್ಪಣಿಯಿಂದ ಸೇವಕರು ಕೂಡಲೇ ಅದನ್ನು ತಂದರು. ಆಗ ಚಾಂದಭಾನನು ಮಿಷೀಶ್ವರನ ಬಳಿಗೆ ಹೋಗಿ ವಿನಯದಿಂದ ನಮಿಸಿ ಪೆಟ್ಟಿಗೆಯನ್ನು ಆತನ ಮುಂದಿಟ್ಟು—ಮಹಾಸ್ವಾಮೀ, ನನ್ನ ಪ್ರತ್ಯಕ್ಷಪ್ರಮಾಣವು ಈ ಪೆಟ್ಟಿಗೆಯಲ್ಲಿಯೇ ಇರುತ್ತದೆ. ಪುರುಷವೇಷದಿಂದ ಜೀಕಾದಹಾಗೆ ವ್ಯವಹರಿಸುವ ಕುಮುದಿನಿಯನ್ನು ನೋಡಿ, ಎಂದಿಲ್ಲಾಂದುದಿನ ಇಂಥ ಪ್ರಸಂಗವು ಬರತಕ್ಕ ದ್ವೀಪತ್ಯಾಗಿ ತಿಳಿದು, ನಾಯಕನ ಬಳಿಯಲ್ಲಿ ಈ ಪೆಟ್ಟಿಗೆಯನ್ನು ನಾನು ಹೇಳಿ ಇಟ್ಟಿದ್ದೇನು. ಮಹಾಸ್ವಾಮಿಗಳು ಇದನ್ನು ತೆರೆಯುವ ಕೃಪೆಮಾಡಬೇಕು!

ಖಾನನ ಈ ಮಾತುಗಳನ್ನು ಕೇಳಿ ನಾಯಕನಿಗೆ ಆಶ್ಚರ್ಯವಾಯಿತು. ಈ ಸಣ್ಣ ಪೆಟ್ಟಿಗೆಯಲ್ಲಿ ಪ್ರತ್ಯಕ್ಷಪ್ರಮಾಣವೇನಿರುತ್ತದೆಂದು ಆತನು ಎವೆಯಿ ಕ್ಷದಿ ಪೆಟ್ಟಿಗೆಯನ್ನು ನೋಡಿಕ್ಕೆತ್ತಿದನು. ಕುಮುದಿನಿಯಂತು ಏನೂ ಅರಿಯದೆ ದಂಗುಬಡೆದು ನಿಂತುಕೊಂಡಿದ್ದಳು. ಅಷ್ಟರಲ್ಲಿ ಮಿಷೀಶ್ವರನು ಸ್ವತಃ ಕೈಮುಟ್ಟಿ ಪೆಟ್ಟಿಗೆಯನ್ನು ತೆರೆದುನೋಡಲು, ಅದರಲ್ಲಿ ವಿಜಾಪುರದ ಬಾದಶಾಹನು ಖಾನನಿಗೆ ಬರೆದು ಕೊಟ್ಟಿದ್ದ ಒಂದು ಸನದು ಇತ್ತು. ಆದನ್ನು ಓದಿ ನೋಡಿ ನಾಯಕನ ನೋಂಡಿಯು ಒಣಗಿತು. ಆತನು ಆಶ್ಚರ್ಯಮಾನ್ಯನಾಗಿ ಚಾಂದಭಾನನ ಸ್ವಾಮಿನಿಷ್ಠೆಗಾಗಿಯೂ, ಪಾಪಭಿರುತ್ಪಕ್ಷಗಾಗಿಯೂ, ವಿಚಿತ್ರ ಧೈಯಕ್ಕಾಗಿಯೂ ಮನಸ್ಸಿನಲ್ಲಿ ಆತನನ್ನು ಕೊಂಡಾಡಿದನು. ಈಗ ಏದು ವರ್ಷಗಳ ಹಿಂದೆ ಚಾಂದಭಾನನಿಗೆ ಬಾದಶಾಹನ ಅಪ್ಪಣಿಯಂತೆ ಆತನ ಒಬ್ಬ ಹೆಂಡತಿಯನ್ನು ಅವಾಗಾಣಿಸ್ತಾನದಿಂದ ಕರಕೊಂಡು ಬರುವ ಪ್ರಸಂಗವು ಒದಗಿತ್ತಂತೆ. ಆಗ ಖಾನನು, ಮನಸ್ಸು ಸ್ವತಂತ್ರವಲ್ಲೆಂತಲೂ, ರಾಜಾಷ್ಟ್ರಯನ್ನು ಮಾಡುವದು ದೊರ್ಕೆವೆಂತಲೂ, ಬಾದಶಾಹನ ಸಂಶಯಕ್ಕೆ ಗುರಿಯಾದರೆ ಅನರ್ಥವು ಒಡಗಿತ್ತಂತಲೂ ತಿಳಿದು, ತನ್ನ ಶರೀರವನ್ನು ಬಾದಶಾಹನ ಮುಂದೆ ಕೊಯ್ದಿಟ್ಟು, ಸ್ವಾಮಿಕಾರ್ಯಕ್ಕಾಗಿ ಹೋದನಂತೆ! ಖಾನನು

ಈ ಸ್ವಾಮಿನಿಷ್ಠೆಗಾಗಿ ಬಾದಶಹನು ಕೆಲವು ಪ್ರಾಂತಗಳನ್ನು ಇನಾಂತು ಹಾಕಿ ಕೊಟ್ಟುಂತೆ ಆ ಸನದಿನಲ್ಲಿ ಬರೆದಿತ್ತು! ಅಗ ಎಚ್ಚುಮ್ಮೆನಾಯಕನು ಖಾನನ ಬಳಿಗೆ ಬಂದು—ಸನ್ಯಾಸನೀಯನಾದ ಶ್ರಿಯಮಿತ್ರನೇ, ನನ್ನ ಮಹಾಪರಾಧ ವನ್ನು ಕ್ಷಮಿಸು. ನೀನು ಹೇಳಿರುವಂತೆ ಕುಮುದಿನಿಗೆ ನಾನು ನಮಸ್ಕಾರ ವಾದುವದು ಹಿಂದಿನಿಂದ! ಸಂಧ್ಯೆಕ್ಕೆ ನಾನು ಶ್ರೀಗುರುಸನ್ನಿಧಿಯಲ್ಲಿ ನಿಷ್ಠನ್ನು ಭಕ್ತಿಪೂರ್ವರವಾಗಿ ನಮಿಸುತ್ತೇನೇ. ಮಿತ್ರ, ನನ್ನ ಸವಾರಪರಾಧಗಳನ್ನು ಕ್ಷಮಿಸಿ ಮೊದಲಿನಂತೆ ನನ್ನ ಮೇಲೆ ಲೋಭಮಾಡೆಂದು ಬಾರಿಬಾರಿಗೆ ನಿಷ್ಠನ್ನು ಪ್ರಾರ್ಥಿಸುತ್ತೇನೇ. ನನ್ನ ಸ್ವಭಾವದ ದೋಷವನ್ನು ತೆಗೆದುಹಾಕುವದಕೂ ಗಿಯೇ ಈ ಪ್ರಸಂಗವು ಒದಗಿರುತ್ತದೆಂದು ನಾನು ತಿಳಿಯುತ್ತೇನೇ. ಇಗೋ, ಶ್ರಿಯಮಿತ್ರ, ಶ್ರೀಗುರುಸನ್ನಿಧಿಯಲ್ಲಿ ಪ್ರತಿಜ್ಞೆಯನ್ನು ಮಾಡುತ್ತೇನೇ ಕೇಳು. ಇನ್ನು ನಾನು ಇಂಥ ಸಂಶಯಕ್ಕೆ ಎಂದೂ ಆಸ್ತಿದಕೊಡುವ ದಿಲ್ಲ.

ನಾಯಕನ ಈ ಮಾತುಗಳನ್ನು ಕೇಳಿ, ಮುಷೀಶ್ವರನು ಆತನನ್ನು ನಿಷ್ಠೇ ಧ್ವನಿ—ಎಲ್ಲೆ ವಿಕಾರವಶನಾದ ಎಚ್ಚುಮ್ಮೆನಾಯಕಾ, ಹೀಗೆ ತಟ್ಟನೇ ಪ್ರತಿಜ್ಞೆ ಮಾಡಬಿಡುವ ಚಾಳಯು ಎಳ್ಳಿಯದಲ್ಲ. ಇದರಿಂದ ಮತ್ತೂ ನನ್ನ ವಿಕಾರವಶತೀಯೇ ವ್ಯಕ್ತವಾದಂತಾಗುತ್ತದೆ. ಅವ್ಯಾ ಘೋರವಾದ ತಪತ್ವಯ ದಿಂದ ಮನಸ್ಸನ್ನು ಜಯಿಸಿದ ವಿಶ್ವಾಮಿತ್ರ—ಪರಾಶರಾದಿ ಮುಷಿಗಳೂ ಕೂಡ ವಿಕಾರವಶರಾಗಿ ಹೋಗಿರಲು, ನೀನು ಪ್ರತಿಜ್ಞೆ ಮಾಡಲಿಕ್ಕೆ ಎಷ್ಟರವನು? ಬಿಸಿ ಲನ್ನು ಹಿಡಿದು ಮಟ್ಟಿಯನ್ನು ಕಟ್ಟಬಹುದು; ಅದರೆ ಮನಸ್ಸನ್ನು ಜಯಿಸುವದು ಅಸಾಧ್ಯವು! ತಿಳಿದವರು ಸಹಸ್ರಾ ಪ್ರತಿಜ್ಞೆಯನ್ನು ಮಾಡಬಾರದು. ಆತ್ಮಸಂಯವನದಿಂದ ಮನಸ್ಸನ್ನು ಸ್ವಾರ್ಥಿನಪಡಿಸಿಕೊಳ್ಳಬಾರದೆಂತಿಲ್ಲ; ಅದರೆ ಒಮ್ಮೆ ಮನಸ್ಸನ್ನು ಬಿಗಿಹಿಡಿಯಲು ಹೇಣಗುವದಕ್ಕಿಂತ, ಮನಸ್ಸಿನ ಎಳತಕ್ಕೆ ದೇಹವು ಸಿಗದಂತೆ, ದೇಹವನ್ನು ಸ್ವತಂತ್ರದಲ್ಲಿಟ್ಟುಕೊಳ್ಳುವದು ಸುಲಭ. ದೇಹವು ಕೆಟ್ಟ ಕೆಲಸಕ್ಕೆ ಹೋಗದೆ ಸುಮ್ಮುನೇ ಕುಳಿತರೆ, ಮನಸ್ಸು ಹರಿದು ಮಾಡುವದೇನು? ಮನಸ್ಸು ಕೆಲವುಂದಿಸಬಹುದಿಲ್ಲದೆ, ಕೆಲವು ಮಾಡಲಾರದು. ಇರಲಿ, ಪ್ರಕೃತದ ವಿವಯವನ್ನು ನೋಡೋಣ. ಈತ್ತರ ಸಂಕೇತದಂತೆ ವಿಜಯನಗರದ ನಿಜವಾದ ವಂಶದ ರಾಜನು ಪಟ್ಟವನ್ನೇ ಇದ್ದ

ರಿಂದ ನಮ್ಮೇಲ್ಲರ ಕಾರ್ಯವಾದಂತಾಯಿತು. ಅನೇಗೆ ಅನೇಯು ಹೋಗಿರಲು, ಬಾಲಕ್ಕೆ ಬಡಿದಾಡುವಂತೆ, ಅರಸುಮನೆತನದವರು ಅನೇಯಂಥ ತಮ್ಮ ವಿಜಯನಗರದ ಸಾಮಾಜಿಕನನ್ನು ಕಳಕೊಂಡು, ಅದರ ಬಾಲದಂತ ಇರುವ ಚಂದ್ರಿಗಿರಿಯ ಪಟ್ಟದ ಸಲುವಾಗಿ ಬಡಿದಾಡುವದನ್ನು ಇನ್ನು ಬಟ್ಟಿ ಬಿಡಬೇಕು, ಹಾಗೆನಾಡಿದ್ದರೆ, ಕಡೆಗೆ ಬಾಲವನನ್ನು ಕಳಕೊಂಡು, ಅನೇಯ ಗುರುತನ್ನೇ ಮರಿಯುವ ಪ್ರಸಂಗವು ಅವರಿಗೆ ಬಂದಿತು! ಭರತಭಾಷಾಗೆ ಸಂಘರ್ಷಕಾಲವು ಬದಿರುವದರಿಂದ ಅದರ ಪುನರ್ಜನ್ಮವಾಗುವ ವರಿಗೆ ಅರಸರೇ ಏಕೆ, ಎಲ್ಲ ಭಾರತರು ಬಾಲಕ್ಕೆ ಬಡಿದಾಡುವದೇ ಸರಿ. ನಮ್ಮೊಳಗೆ ಒಬ್ಬರ ಉತ್ತರವು ಮತ್ತೊಬ್ಬರಿಗೆ ಸಹನವಾಗದೇ, ಕ್ಷುಪ್ತ ವೃತ್ತಿಯಿಂದ ಒಬ್ಬರು ಮತ್ತೊಬ್ಬರನ್ನು ಕೆಡಿಸಮೋಗುವದು ಬಾಲಕ್ಕೆ ಬಡಿದಾಡಿದಂತೆಯೇ ಇರುತ್ತದೆ. ತಮ್ಮ ಸತ್ಯಾತ್ಮಕಯಾದಿಂದ ಸ್ವಾರ್ಥದಿ ಭೋಗಿಗಳನ್ನು ಕೈಸೇರಿಸಿಕೊಂಡು, ಅವನ್ನು ಶ್ರಣೀಕರಿಸಿ, ಆತ್ಮಾನಾಭವದ ಅವಿಂದಾನಂದವನ್ನು ಪಡೆಯುವದು ಅಯ್ಯಾಶುಫಿಗಳ ಶೀಲವಾಗಿರಲು, ಅವರ ಪಂಶದವರಾದ ನಾವೆಲ್ಲರು ನಿಜವಾದ ಪುರುಷಾರ್ಥವನ್ನು ಎಣಿಸದೆ, ಸತ್ಯ ಹೀನರಾಗಿ ಆತ್ಮೋನುತ್ತಿಯ ನಾರ್ಥವನ್ನು ಬಿಡಿಗೊತ್ತಿ, ಮೊಟ್ಟಿ-ಬಟ್ಟಿಗಳಿಗಾಗಿಯಾಗಲಿ, ಕ್ಷುದ್ರ ದೃಷ್ಟಿ ಸಂಗ್ರಹಕಾರ್ಯಗಳಲ್ಲಿ, ನೀಚವಾದ ವಷಯ ವಾಸನಾ ಶೈಲಿಗಳಿಗಾಗಿಯಾಗಲಿ ಹೆಣಗಾಡುತ್ತಿರುವದು ಬಾಲಕ್ಕೆ ಬಡಿದಾಡಿದಂತೆಯಲ್ಲದೆ ಮತ್ತೇನು? ತರುಣನಾಯಕಾ, ಅವನ್ನು ದೂರವೇಕೆ? ಇಂದಿನ ನಿನ್ನ ಕೃತಿಯನ್ನೇ ನೋಡು. ಕೈಸೊಂಡ ಕಾರ್ಯವು ಮುಗಿಯುವ ನರೀಕುಮುದಿನಿಯು ಬೇಕಾದವನ್ನು ದಿವಸ ಬೇಕಾದಲ್ಲಿಗೆ ಹೋಗಿ ಸ್ವತಂತ್ರಭಾಗಿ ದ್ವಾರಾ ನೀನು ಸಂಶಯಪಡಲಿಲ್ಲ; ಆದರೆ ಕೇವಲ ಒಡಹುಟ್ಟಿದವನಂತೆ ಇದ್ದ ಚಾಂದಬಿಂದನೆ ವಾವಭೀರುವು ರಾತ್ರಿ ಆಕೆಯೋಡನೆ ಮಾತನಾಡುತ್ತ ಕುಳಿತಿದ್ದ ಕ್ಷುದ್ರ ಕಾರಣದಿಂದ ನೀನು ಸಂಶಯಪಟ್ಟಿ ನಿಷ್ಘಾರಣವಾಗಿ ಮಿತ್ರ-ದೊರ್ಹಣಕ್ಕೂ, ಪಶ್ಚಿಮೋಡಿಕ್ಕೂ ಗುರಿಯಾದೆ! ಇದೂ ಬಂದು ಬಗೆಯಿಂದ ಬಾಲಕ್ಕೆ ಬಡಿದಾಡಿದಂತೆಯೇ ಇರುತ್ತದೆ! ಅವನ್ನು, ನಾಯಕಾ, ಪಾತಿಪ್ರತ್ಯಾದ ಸ್ವರೂಪವು ಎವನ್ನು ಸೂಕ್ತವಾಗಿರುತ್ತದೆಂಬ ಮಾತು ನಿನಗೆ ಗೊತ್ತಿದ್ದರೆ, ನೀನು ಇಂಥ ದುರಭಿನಾನದ ಮೂರ್ಖತನಕ್ಕೆ ಎಂದೂ

ಹೋಗುತ್ತಿದ್ದಿಲ್ಲ. ಹಾಂಡವರೊಡನೆ ಕೊಡಿ ಇದ್ದರೆ, ಕರ್ಣನೊಬ್ಬನು ತನ್ನ ಪತಿಯಾಗುತ್ತಿದ್ದನೆಂದು ಭಾವಿಸಿದ ಮಾತ್ರದಿಂದ ದೈತ್ಯದಿಯಂಥ ಪತಿನೃತ್ಯಯ ಪಾತಿವ್ರತ್ಯವು ನಷ್ಟವಾಯಿತೆಂತಲೂ, ಪತಿಗಿಂತ ಮೊದಲು ಒಂದು ಹೂವನ್ನು ಮೂಸಿನೋಡಿದ ಮಾತ್ರದಿಂದ ಶ್ರೀಸೀತಾಮಾತೆಯ ಪಾತಿವ್ರತ್ಯವು ನಷ್ಟವಾಯಿತೆಂತಲೂ ಸಿದ್ಧವಾಗಿರಲು, ಜಗತ್ತಿನ ಸಾಮಾನ್ಯ ಜನರು ತಮ್ಮ ಹೆಂಡಿರ ಪಾತಿವ್ರತ್ಯಕ್ಕಾಗಿ ಶಂಕಸುತ್ತ ಇಲ್ಲದ ಮಹಾ ತಾಪಕ್ಕೂ, ಅನರ್ಥಕ್ಕೂ ಗುರಿಯಾಗುವದನ್ನು ನೋಡಿದರೆ, ಯಾರಿಗೆ ನಗೆ ಬರಲಿಕ್ಕಿಲ್ಲ? ಪ್ರತಿಬಬ್ಧರು ತಮ್ಮ ತಮ್ಮ ಹೆಂಡಿರು ಪ್ರತ್ಯೇಕ ಅರುಂಧತಿಯಂತೆ ಇಲ್ಲವೇ ಸೀತೆಯಂತೆ ಇರಬೇಕೆನ್ನುತ್ತಾರೆ, ಆದರೆ ತಾವು ಮಾತ್ರ ನಿಸಿನ್ನರಂತೆ ಇಲ್ಲವೇ ರಾಮನಂತೆ ಆಗಲಿಕ್ಕೆ ಬಿಳಿರು! ಹೆಂಡತಿಯು ತನ್ನ ಪಾತಿವ್ರತ್ಯದ ರಕ್ಷಣದ ವಿಷಯವಾಗಿಯೂ, ಗಂಡನು ತನ್ನ ಏಕಪತ್ರೀ ವೈತದ ರಕ್ಷಣದ ವಿಷಯವಾಗಿಯೂ ಅವಶ್ಯವಾಗಿ ಜಾಗರೂಕರಾಗಿರಬೇಕು, ಆದರೆ ಪರಸ್ಪರರ ವಿಷಯವಾಗಿ ಫಾತಕವಾದ ಸಂಕಾಯಕ್ಕೆ ಗುರಿಯಾಗಿ ಸುಮ್ಮನೆ ದುಃಖಪಡಬಾರದು.

ತರುಣನೀರಾ, ಹೇಳುವ ಕೈಯಲ್ಲಿ ನಿನಗೆ ಇನ್ನೊರಡು ಮಾತ್ರಗಳನ್ನು ಹೇಳುತ್ತೀನೆ, ಲಕ್ಷ್ಮಿಗೊಟ್ಟು ಕೇಳು. ಅಂತಹ ಕೆಲಹದಿಂದ ರಾಜ್ಯಕ್ಕೆ ಎಂದಿಗೂ ಸ್ಥಿರತ್ವಪೂರ್ವಂಟಾಗುವದಿಲ್ಲವಾದ್ದರಿಂದ ನೀನು ಜಗರಾಯನ ಸರ್ವಾಪರಾಧಗಳನ್ನು ಕ್ಷಮಿಸಿ, ಆತನಿಗೂ, ಆತನ ಮೊಮ್ಮೆಗನಿಗೂ ಅವರವರ ಮರ್ಯಾದಿಗೆ ತಕ್ಷಪ್ಪ ಸ್ವಾಸ್ಥ್ಯಗಳನ್ನು ಹಾಕಿಕೊಟ್ಟು ಅವರಿಂದ ರಾಜದೊರ್ಮೀಹವು ಬದಗದಂತೆ ಯೋಗ್ಯವೈವಸ್ಥಿಯನ್ನು ಮಾಡಬೇಕು. ಇಂದೇ ದುರಗಪ್ರಾಣಾಯ ಕನು ಜಗರಾಯನನ್ನು ಕರಕೊಂಡು ಬರುವವನಿದ್ದಾನೆ. ಆದರಂತೆ ಚಾಂದಿಶಾನನನ್ನು ನಿನ್ನ ಒಡಹುಟ್ಟಿದವನೆಂದು ತಿಳಿದು ನಡಿಸಿಕೊ. ಒಟ್ಟನಮೇಲೆ ನಿಮ್ಮೆಲ್ಲರಿಗೆ ಹೇಳತಕ್ಕ ಗುಟ್ಟಿನ ಮಾತ್ರೀನಂದರೆ, ಕೇವಲ ಸ್ವಾರ್ಥದ ಆಶೆಯಿಂದ ಬಡದಾಡಹತ್ತಿ ರಸಾತಳಕ್ಕೆ ಇಳಿಯಹತ್ತಿರುವ ಈ ಭರತಭಾಷಾಬಿಯ ಉದ್ದಾರವು, ಇಂಥ ನಿರರ್ಥಕ ಬೋಧಗಳನ್ನು ಕೇಳುವದರಿಂದ ಆಗುವಹಾಗಿಲ್ಲ. ಈ ಪುಣ್ಯಭಾಷಾಬಿಯನ್ನು ಉದ್ದಾರಸುವದಕ್ಕಾಗಿ ಆಂಗ್ಲಭಾಷಾಬಿಯಿಂದ ಯೋಗ್ಯರಾದ ಗುರುಗಳು ಬಂದು, ಸರಾಸರಿ ಇನ್ನೊಂದು ವರ್ಣಗಳ ಮೇಲೆ ಭರತಭಾಷಾಬಿಯ ಆಧಿಪತ್ಯವನ್ನು ಸಂಪಾದಿಸುವರು. ಆ ಆಧಿಪತ್ಯದ ಸಂಪಾ

ದನದ ಆರಂಭವು ಈ ಚಂದ್ರಗಿರಿಯ ರಾಯರ ಪುಣ್ಯಹಸ್ತದಿಂದಲೇ ಆಗುವದು; ಹ್ಯಾಗೆಂದರೆ, ವಾರ್ಷಿಕಾರಕ್ಯಾಗಿ ಬಂದ ಬುದ್ಧಿಶಾಲಿಗಳಾದ ಆಂಗ್ಲರು ಇನ್ನು ಕೆಲವು ನರ್ಜಿಗಳ ಮೇಲೆ ಈ ಚಂದ್ರಗಿರಿಯ ಅರಸನಿಂದಲೇ ಚನ್ನಪಟ್ಟಣ(ಮದ್ರಾಸ)ವನ್ನು ಕೊಂಡುಕೊಂಡು ತಮ್ಮ ರಾಜ್ಯಸಂಪಾದನೆಯ ಕಾರ್ಡ್‌ವನ್ನು ಆರಂಭಿಸುವರು. ಅವರಿಂದಲೇ ಹಿಂದುಸ್ತಾನದ ಉದ್ದಾರವಾಗಬೇಕೆಂದು ಭಗವತ್ಪ್ರಕಾರವಿರುತ್ತದೆ. ಈಶ್ವರೀಸೂತ್ರದಿಂದ ಈ ಜಗತ್ತಿನಲ್ಲಿ ಆಗುವ ಕಾರ್ಯಗಳಿಗೆ ಹೆಸರಿದುವ ಅಧಿಕಾರವು ಯಾರಿಗೂ ಇಲ್ಲ. ಈಶ್ವರ ಪ್ರೇರಣೆಯಿಂದಲೇ ಇನ್ನು ಮುಖಿದಿಂದ ಹೊರಟಿರುವ ಈ ಭವಿಷ್ಯವಾಣಿಯನ್ನು ಭಾರತರು ಸೆನಪಿನಲ್ಲಿಟ್ಟು, ಅಸೂಯಭಾವವನ್ನು ತ್ಯಜಿಸಿ, ರಾಜನಿಷ್ಠರಾಗಿ, ತಮ್ಮ ಶೀಲವನ್ನು ಬಿಡದೆ, ಬಾಲಕ್ಕೆ ಬಡಿದಾಡಿದಂತೆ ಇರುವ ಅಂತಃಕಲಳ ವನ್ನು ಬಿಟ್ಟು, ಪರಸ್ಪರ ಪ್ರೇಮವನ್ನು ಹೆಚ್ಚಿಸಬೇಕು; ನೀಚವಾದ ಸ್ವಾರ್ಥವನ್ನು ಬಿಡಬೇಕು; ಹುರುಳಿಲ್ಲದ ಶ್ರೀಮಂತಗಿರಿಯ ಆಶಯನ್ನು ತ್ಯಜಿಸಬೇಕು; ಮಕ್ಕಳ ವೈಶಿಷ್ಟಯನ್ನು ತಿದ್ದದೆ, ಅವರ ಸಲುವಾಗಿಯೆಂದು ದುಡ್ಡಿಗಳಿಸಿ ಇಡುವ ಫಾತೆಕವಾದ ಉವಾಯವನ್ನು ವಿಚಾರಿಸಿ ನೋಡಬೇಕು; ಅಂದರೆ, ಆಂಗ್ಲಗುರುಗಳ ಶಿಷ್ಯತ್ವದ ಪ್ರಯೋಜನವಾದಂತಾಗುವದು!

ಈ ಮೇರಿಗೆ ನುಡಿದು ಖುಷಿಶ್ವರನು ಸುಮ್ಮಾನಿಸಿ. ಆ ಮಹಾತ್ಮನ ಸದ್ಗೌರಿಧಿದಿಂದ ಖಾನನು ಸಮಾಧಾನಪಟ್ಟು, ಆ ಖುಷಿಶ್ವನನ್ನು ಭಕ್ತಿಯಿಂದ ವಂದಿಸಿ ಆತನ ಅನುಮತಿಯಿಂದ ಮನೆಗೆ ಹೋದನು. ಈನು ದಿನಿಯು ಗುರುಸೇವಾತತ್ವರಳಾದಳು. ನಿಷಾಂರಣವಾಗಿ ಈಮುದಿನಿಯ ಮನಸ್ಸನ್ನು ನೋಯಿಸಿದ್ದಕ್ಕಾಗಿ ನಾಯಕನಿಗೆ ಪಶ್ಚಾತ್ತಾಪವಾಯಿತು. ಆತನು ರಾತ್ರಿ ಏಕಾಂತದಲ್ಲಿ ನಿಜವಾಗಿಯೇ ಈಮುದಿನಿಯನ್ನು ಸಾಷ್ಟಾಂಗವಾಗಿ ವಂದಿಸಿ ಕ್ಷಮೆಯನ್ನು ಬೇಡಿದನು. ಆಗ ಈಮುದಿನಿಯು ವಿನಯದಿಂದ ಪತಿಯ ಚರಣಕ್ಕೆರಗಿ—ಸಾಕು, ಇದೇನು ಚಂದ! ಅಣ್ಣನು ವಿನೋದಕ್ಕಾಗಿ ಅಂದಧನ್ಯೇ ನಿಜವೆಂದು ತಿಳಿಯಬೇಕೇನು? ಹ್ಯಾಗೇ ಇರಲಿ, ಮಹಾಪುರು ಪರ ಕೃಪೆಯಿಂದ ನನ್ನ ಮಾನವು ಉಳಿದಂತಾಯಿತು! ಪ್ರಾಣಸ್ತಿಯಾ, ನಿನ್ನ ಸಂಶಯವನ್ನು ನನಗೆ ಮೊದಲೇ ಹೇಳಬಾರದಾಗಿತ್ತೇ? ನಾನು ನಿದೋಫಲಿಯೆಂದು ಸ್ವಷ್ಟವಾಗಿ ನುಡಿದು ನಿನ್ನ ಸಂಶಯವನ್ನು ದೂರಮಾಡುತ್ತಿದ್ದೇನು.

ಅಷ್ಟರಿಂದ ನಿನ್ನ ಸಮಾಧಾನವಾಗದಿದ್ದರೆ, ನನ್ನ ಹೈದರಾಯನನ್ನು ಬಚ್ಚಿ ತೊರೀ ಸುತ್ತಿದ್ದೇನು! ಹೋಗಲಿ, ಅದದ್ದರಲ್ಲಿ ಯಾರ ಅಪರಾಧವೂ ಇಲ್ಲ. ವಿಷವೇ ಶೇಯು! ಅನ್ನಲು, ನಾಯಕನು ಆಕೆಯನ್ನು ಆಲಿಂಗಿ—ಸ್ವಿಯೇ, ಇನ್ನು ಇಂಥ ಪ್ರಮಾದವು ಜನ್ಮವಿರುವತನಕ ಆಗಲಿಕ್ಕಿಲ್ಲ ಕಂಡೆಯಾ! ನಿನ್ನ ಶುದ್ಧಾಂತಕರಣದ ಸ್ವರೂಪವು ಜಗತ್ತಿಗೆ ಒಡೆದು ಕಾಣಬೇಕೆಂತಲೇ ನನ್ನ ಮನಸ್ಸಿನಲ್ಲಿ ವಿಕಲ್ಪವು ಉತ್ತನ್ನವಾಯಿತು, ಎಂದು ನುಡಿದು, ಒಂದು ದೊಡ್ಡ ಕುತ್ತಿ ನಿಂದ ಪಾರಾದಂತೆ ಸಮಾಧಾನಪಡುತ್ತ ಆತನು ಸ್ವಿಯಳ ಆಲಿಂಗನದಲ್ಲಿಯೇ ನಿದ್ದೇಹೋದನು.

ಎಚ್ಚೆಮ್ಮೆನಾಯಕನೂ, ಚಾಂದಭಾನನೂ, ದುರಗಪ್ರನಾಯಕನೂ ಕೂಡಿ ಖುಷಿತ್ವರನ ಅಪ್ಪಣಿಯಂತೆ ಎಲ್ಲ ವ್ಯವಸ್ಥೆಯನ್ನು ಮಾಡಿದರು. ಜಗರಾಯನೂ, ಚಿಕ್ಕರಾಯನೂ ಕಲಹದ ಗೊಡಿವೆಯನ್ನು ಬಿಟ್ಟು, ತಮ್ಮ ತಮ್ಮ ಸ್ವಾಸ್ಥ್ಯಗಳನ್ನು ಭೋಗಿಸುತ್ತ ಸುಖವಾಗಿದ್ದರು. ಚಾಂದಭಾನನು ಮರಣಪರ್ಯಂತರವಾಗಿ ಎಚ್ಚೆಮ್ಮೆನಾಯಕನ ಬಳಿಯಲ್ಲಿಯೇ ಇಡ್ಡನು. ಚಿನ್ನನೆಂಕಟರಾಯನು ಪ್ರಬುಧ್ವನಾಗುವವರಿಗೆ ಎಚ್ಚೆಮ್ಮೆನಾಯಕನು ಚಂದ್ರಗಿರಿಯಲ್ಲಿದ್ದು, ಆಮೇಲೆ ತನ್ನ ಪ್ರತಾಪದುಗರ್ಕೆ ಹೋದನು. ಅಷ್ಟರಲ್ಲಿ ಕುಮುದಿನಿಗೆ ಪುತ್ತೋತ್ತಮವಾಗಿ ಆಕೆಯ ಮಗನು ಐದು ವರ್ಷದವನಾಗಿದ್ದನು. ಎಚ್ಚೆಮ್ಮೆನಾಯಕನೂ, ಕುಮುದಿನಿಯೂ ಮೇಲೆ ಮೇಲೆ ಪಂಪಾಕ್ಕೆತ್ತಕ್ಕೆ ಹೋಗಿ, ಸತ್ಯರುಷಸೇನೆಯ ಲಾಭವನ್ನು ಪಡೆಯುತ್ತಿದ್ದರು. ಮಹಾತ್ಮನಾದ ಖುಷಿಯ ಭವಿಷ್ಯವಾಣಿಯಂತೆ ಭರತಭೂಮಿಯಲ್ಲಿ ಇಂಗ್ಲಿಷರ ಸಾಮೃಜ್ಯವು ಸಾಫಿಸಲ್ಪಟ್ಟು, ಭಾರತರು ಸುಧಾರಣೆಯಲ್ಲಿ ಒಂದೊಂದೇ ಹೆಚ್ಚೆಯನ್ನು ಮುಂದಕ್ಕೆ ಇಡಹತ್ತಿದರು. ಇದರಂತೆ ಮನುಷ್ಯರೂ ಸತ್ಯಂಗದಿಂದ ಚತುನಿಧಿ ಪುರುಷಾರ್ಥಗಳನ್ನು ಸಾಧಿಸಿ, ಕೃತಾರ್ಥರಾಗುವಂತೆ, ಶ್ರೀ ಶೈಂಜಾಚಲ ಸದ್ಗುರುವು ಎಲ್ಲರನ್ನೂ ಅನುಗ್ರಹಿಸಲಿ!!!



ಸ ಮಾ ಪ್ತು.

